



**ಹರಿದಾಸ**

**ಭಾಗ-೨**

**ಕಲರಗಣಿ**

ಶ್ರೀ ಕನಕದಾಸರ ಮತ್ತು ಶ್ರೀ ಜಗನ್ನಾಥದಾಸರ  
ಕೃತಿಗಳು

ಬೆಲೆ : ರೂ. ೨-೦೦



ಶ್ರೀ  
ಕರ್ಣಾಟಕ ಹರಿದಾಸ ಕೀರ್ತನ ತೆರಂಗಿಣಿ  
ಭಾಗ ೩

ಶ್ರೀ ಕನಕದಾಸರ  
ನುತ್ತು  
ಶ್ರೀ ಜಗನ್ನಾಥದಾಸರ ಕೃತಿಗಳು

ಸಂಪಾದಕರತಿ:  
ಸುಬೋಧ ಯಂ. ರಾವ್‌ವರಾನ್

ಪ್ರಕಾಶಕರು  
ಸು ಬೋ ಡ ಥ ಪ್ರೆ ಕ ಟೆ ನಾ ಲ ಯಂ  
ಚಾಮರಾಜಪೇಟೆ, ಬೆಂಗಳೂರು-೫೬೦ ೦೧೮

ಸ್ರದಸು ಮುದ್ರಣ	೧೯೨೮
೯೦ ತೀಯ ಮುದ್ರಣ	೧೯೫೯
೯೦ ತೀಯ ಮುದ್ರಣ	೧೯೭೬



ಮುದ್ರಕರು  
ಸುಬೋಧ ಮುದ್ರಣಾಲಯ  
ಚಾಮರಾಜಪೇಟೆ, ಬೆಂಗಳೂರು- ೫೬೦ ೦೧೮



## ಮುನ್ನುಡಿ

ಶ್ರೀ ವಿಷ್ಣು ಭಕ್ತಿ ಸಾಮ್ರಾಜ್ಯವನ್ನು ಲೋಕದಲ್ಲಿ ಸ್ಥಾಪಿಸುವ ಮಹತ್ಕಾರ್ಯಕ್ಕಾಗಿ ಶ್ರಮಿಸಿದ ಶ್ರೀಪಾದರಾಯರು, ಶ್ರೀ ನ್ಯಾಸರಾಜರು, ಶ್ರೀ ಪುರಂದರದಾಸರು ಕನಕದಾಸರು, ವಿಜಯರಾಯರು, ಗೋಪಾಲದಾಸರು, ಜಗನ್ನಾಥದಾಸರು ಮುಂತಾದ ಕರ್ಣಾಟಕ ಹರಿಭಕ್ತ ಶಿರೋಮಣಿಗಳು ರಚಿಸಿದ ಕೀರ್ತನೆಗಳು, ಸುಳಾದಿಗಳು, ಉಗಾಭೋಗಗಳು ಮುಂತಾದ ಭಗವತ್ ಸ್ತೋತ್ರ ರೂಪವಾದ ಅಮೌಲ್ಯ ಕವಿತಾನಿಧಿಯ ಒಂದು ಶುದ್ಧ ಸಂಗ್ರಹಣವು ಕನ್ನಡದಲ್ಲಿ ಇಲ್ಲದಿದ್ದ ಕೊರತೆಯನ್ನು ಸಾಧ್ಯವಾದ ಮಟ್ಟಿಗೆ ನಿವಾರಿಸಬೇಕೆಂಬ ಉದ್ದೇಶದಿಂದ 'ಶ್ರೀ ಕರ್ಣಾಟಕ ಹರಿದಾಸ ಕೀರ್ತನ ತರಂಗಿಣಿ' ಎಂಬ ಹೆಸರಿನಿಂದ ಈ ಪ್ರಕಟನಾ ಕಾರ್ಯವು ಪ್ರಾರಂಭಿಸಲ್ಪಟ್ಟಿತು.

ಧಾರ್ಮಿಕ ದೃಷ್ಟಿಯಿಂದ ಮಾತ್ರವಲ್ಲ-ದಾಸರ ಕೀರ್ತನೆಗಳ ಸಂಗ್ರಹಣ ಕಾರ್ಯವು, ಸಾಹಿತ್ಯ ಸಾಮಾಜಿಕ ಗೃಹಿಣಿಗಳಿಂದಲೂ ಅತ್ಯಂತ ಮಹತ್ವ ದ್ದಾಗಿದೆ ದಾಸವರ್ಯರು, ಭಗವದ್ಭಕ್ತಿ ವಿಚಾರವನ್ನೇ ಹಚ್ಚು ರೀತಿಯಿಂದ ಪ್ರತಿಪಾದಿಸಿದ್ದರೂ, ನೈತಿಕ ಮತ್ತು ಸಾಮಾಜಿಕೋನ್ನತಿಗಳಿಗೂ ಅವರ ಪ್ರಯತ್ನವು ಎಷ್ಟು ಮಟ್ಟಿಗೆ ಸಹಕಾರಿಯಾಯಿತೆಂಬುದು ವಿಚಾರಕರಿಗೆ ಗೋಚರ ವಾಗುವುದು ಇಂತಹ ಅಮೌಲ್ಯ ಸಾಹಿತ್ಯ ನಿಧಿಯನ್ನು ಗೆದ್ದ ಲಪಾಲಾಗದಂತೆ ಉದ್ಧರಿಸಬೇಕಾದುದು ಕನ್ನಡಿಗರಾದ ನಮ್ಮ ಆದ್ಯ ಕರ್ತವ್ಯವೆಂಬುದನ್ನು ಪ್ರತಿಯೊಬ್ಬರೂ ಗ್ರಹಿಸಬೇಕಾಗಿದೆ.

ಈ ಗ್ರಂಥಗಳು, ಇತರ ಕಥೆಗಳು-ನಾಟಕಗಳು ಮುಂತಾದುವುಗಳಂತೆ ಜನಾಂಗದ ಸಕಲ ವರ್ಗಗಳಿಂದಲೂ ಅಪೇಕ್ಷಿತಗಳಾಗದೆ, ಕೇವಲ ಅವುಗಳಿಗಾಗಿ ಇಚ್ಛಿಸುವ ಕೆಲವುಂದಿ, ಭಕ್ತಭಾಗವತರಿಂದ ಮಾತ್ರವೇ ಕೊಳ್ಳಲ್ಪಡತಕ್ಕವು ಗಳಾದುದರಿಂದ ಕೀರ್ತನ ತರಂಗಿಣಿಯ ಪುಸ್ತಕಗಳು ಬಹುಮಟ್ಟಿಗೆ ನಿಂತು ಹೋಗಿ, ಸದ್ಯಃ ಯೋಗ್ಯ ರೀತಿಯಿಂದ ಹಣ ಒದಗದೆ ಪ್ರಕಟನಾ ಕಾರ್ಯವು ಬಹು ಶ್ರಮವೆನಿಸತೊಡಗಿದೆ ಅದರೂ, ಸದುದ್ದೇಶದಿಂದ ಪ್ರಾರಂಭವಾದ ದಾಸ ಸೇವಾರೂಪ ಈ ಕಾರ್ಯವು ದ್ರವ್ಯಾಭಾವದ ಅಲ್ಪಕಾರಣಕ್ಕಾಗಿ ಮಧ್ಯದಲ್ಲಿ ನಿಲ್ಲುವಂತಾಗಬಾರದೆಂದು, ಕರ್ಣಾಟಕ ಮಹಾಜನರ ಆಶ್ರಯ-ಸಹಾನು

ಭೂತಿಗಳ ಮೇಲೆ ಭರವಸೆಯನ್ನಿಟ್ಟು ಈ ಪ್ರಕಟನ ಕಾರ್ಯವನ್ನು ಮುಂದುವರಿಸಲಾಗಿದೆ

ಧರ್ಮ, ಅರ್ಥ, ಕಾಮ, ಮೋಕ್ಷಗಳೆಂಬ ಚತುರ್ವಿಧ ಪುರುಷಾರ್ಥ ಫಲಪ್ರದಾಯಕವಾದ ಸದ್ವಿದ್ಯಾದಾನವೂ ಅನ್ನವಸ್ತ್ರಾದಿ ಇತರ ದಾನಗಳಂತೆಯೂ, ಕೆರೆ, ಭಾವಿ, ಭತ್ತ, ನಾಲುಮರ, ಪಾರಶಾಲೆ ಮುಂತಾದುವುಗಳ ಸ್ಥಾಪನೆಯಂತೆಯೂ, ಮಹತ್ಪುಣ್ಯ ಸಾಧಕವಾದುದೆಂಬುದು ಪ್ರಾಜ್ಞರಾದ ನಮ್ಮ ವಾಚಕ ಮಹಾಶಯರಿಗೆ ಗೋಚರವಿಲ್ಲದ ಸಂಗತಿಯಲ್ಲ! ಇಂಥ ಸದ್ಗ್ರಂಥಗಳ ರಚನೆಯೂ ಪ್ರಕಟಣೆಯೂ ಸಪ್ತ ಸಂತಾನಗಳಲ್ಲೊಂದೆಂಬ ಪ್ರಶಸ್ತಿಯನ್ನು ಪಡೆದಿದೆ ಇಂಥಹ ಸತ್ಕಾರ್ಯಕ್ಕೆ ದ್ರವ್ಯ ಮೂಲಕ ಮಾಡುವ ಪ್ರೋತ್ಸಾಹವಾಗಲಿ, ವಾಜ್ಮೂಲಕ ಆಪ್ತರಲ್ಲೂ ಮಿತ್ರರಲ್ಲೂ ಬಂಧುಗಳಲ್ಲೂ ಪ್ರಚುರಪಡಿಸಿ ತನ್ಮೂಲಕ ಮಾಡುವ ಸಹಾಯವಾಗಲಿ, ಮಹತ್ಪುಣ್ಯ ಸಾಧಕವಾಗುವುದೆಂಬುದರಲ್ಲಿ ಸಂಶಯವಿಲ್ಲ ಆದುದರಿಂದ ಮಹನೀಯರು, ಸ್ವಹಸ್ತ ಪರಹಸ್ತಗಳಿಂದ ಅದಷ್ಟು ಸಹಾಯವನ್ನೊದಗಿಸಿಕೊಟ್ಟು ಈ ಸತ್ಕಾರ್ಯವು ನಿರ್ವಿಘ್ನವಾಗಿ ನಡೆದುಬರುವಂತೆ ಅನುಕೂಲಗೊಳಿಸಬೇಕೆಂದು ಪ್ರಾರ್ಥಿಸುತ್ತೇನೆ

ಬೆಂಗಳೂರು ನಗರ  
ತಾ|| ೨೫-೬-೧೯೨೮

ಇತಿ ಸುಜನ ವಿಧೇಯ,  
ಯಂ ರಾಮರಾವ್,  
ಸಂಪಾದಕ.

### ತೃತೀಯ ಮುದ್ರಣ

ದ್ವಿತೀಯ ಮುದ್ರಣದ ಪ್ರತಿಗಳು ವಿಕ್ರಯವಾಗಿ, ಅವು ಮುಗಿದ ಬಹು ವರ್ಷಗಳ ಮೇಲೆ ಇಂದು ಈ ಮುದ್ರಣವನ್ನು ಕೈಗೊಳ್ಳಲಾಗಿದೆ ಇದರಲ್ಲಿ ಕೆಲವು ಹೆಚ್ಚು-ಕೃತಿಗಳನ್ನು ಪ್ರಕಟಿಸಲಾಗಿದೆ ಸಾಹಿತ್ಯ ಪ್ರೇಮಿಗಳು ಪ್ರೋತ್ಸಾಹಿಸಬೇಕಾಗಿ ಪ್ರಾರ್ಥನೆ

ಬೆಂಗಳೂರು  
ತಾ|| ೧೧-೧೦-೧೯೨೬

—ಪ್ರಕಾಶಕರು.

# ಶ್ರೀ ಕನಕದಾಸರ ಕೃತಿಗಳು

## ಅಕ್ಷರಾನುಕ್ರಮಣಿಕೆ

	ಪುಟ		ಪುಟ
ಅಂಬುಜದಳಾಕ್ಷಣೆ ಮಂಗಳ	೮೦	ತನು ನಿನ್ನ ದು ಜೀವನ ನಿನ್ನ ದು	೫೫
ಅರಸಿನಂತೆ ಭಂಟಿನೋ ಹನುಮ	೨೯	ತಲ್ಲಣಸದಿರು ಕಂಡ್ಯ ತಾಳು ಮನನೆ	೫
ಅಹುದಾದರಹುದೆನ್ನಿ ಅಲ್ಲವಾದರಲ್ಲವೆನ್ನಿ	೧೪	ತಾನ್ಯಾರೋ ತನ್ನ ದೇಹವ್ಯಾರೋ	೬೩
ಅರು ಬಲ್ಲರು ಹರಿಹರಾದಿಗಳ ಮಹಿಮೆ	೪೪	ತಾಳಲಲ್ಲಲ್ಲಲ್ಲಲ್ಲೋ ಮೈ	೫೦
ಆರಿಗಾರಿಲ್ಲವಾಪತ್ಯಾ ಲದೊಳಗೆ	೬೬	ತೋರೆದು ಜೀವಿಸಿದುದೆ ಹರಿ ನಿಮ್ಮ	೭೩
ಆರಿಗಾದರು ಪೂರ್ವ ಕಲ್ಪನೆ ತಪ್ಪುದು	೧೦	ತೋರೆ ಬೇಗನೆ ಸಖಿ ತೋರ ಮುತ್ತಿನ	೭೫
ಆವಲವಿದ್ವ ರೇನು ವೈವಬಲವಿಲ್ಲ	೭೨	ದಾನಧರ್ಮವವಾಡಿ ಸುವಿಯಾಗು	೫೫
ಆವಪರಿಯಲಿ ನಿಮ್ಮ ನೊಲಿಸಿ	೭೭	ದಾಸದಾಸರ ಮನೆಯ ದಾಸಿಯರ	೨೨
ಇಷ್ಟು ದಿನ ಈ ವೈಕುಂಠ	೪	ದಾಸನಾಗೋ ಭವಪಾಶನೀಗೊ	೩೨
ಎಲ್ಲಾರು ಮಾಡುವುದು ಹೊಟ್ಟೆಗಾಗಿ	೨೫	ದೇವೀ ನಮ್ಮ ದ್ಯಾವರು ಬಂಜರು	೪೧
ಎಲ್ಲಿ ನೋಡಿದರಲ್ಲಿ ರಾಮ	೭೬	ದೇಶಾಧಿಪತಿ ನರಿಹರಿಯ ನಿನ್ನಯ	೪೨
ಎಲ್ಲಿಂದ ಬಂಕೆ ಮುಂದೆತ್ತ ಪೈಣ	೪೫	ಧರೆಯ ಭೋಗವನ್ನು ನಂಬಿ	೭೬
ಎಳ್ಳು ಕಾಳಿನಷ್ಟು ಭಕ್ತಿ	೪೯	ಧರ್ಮೇಂದ್ರಿಯಕ್ಕೆ ದಟ್ಟಡಿಯ	೬೦
ಒಡನೆ ಹೋಯಿತು ಮನ ವೃದ್ಧ	೨೨	ನನ್ನಿಂದ ನಾನೇ ಜನಿಬಂದನೆ ಕೃಷ್ಣ	೪೧
ಕಣಿಯ ಹೇಳಬಂದೆ ನಾರಾಯಣ	೪೮	ನಳಚರಿತ್ರೆ	೧೦೯
ಕಲಿಯುಗದ ಮಹಿಮೆಯನು	೧೨	ನಮ್ಮಮ್ಮ ಶಾರದೆ ಉವಾ ಮಹೇಶ್ವರಿ	೧
ಕಲಿಹೆಚ್ಚಿ ಬಂದಿತಲ್ಲಾ ರಂಗಯ್ಯ	೪೭	ನಾನು ನೀನು ಎನ್ನದಿರು ಹೀನಮಾನವ	೧೫
ಕಷ್ಟಪಟ್ಟಿರು ಇಲ್ಲ ಕಳವಳಿಸಿದರಲ್ಲ	೧೯	ನಾನೇನು ಬಲ್ಲೆ ನಿನ್ನ ನಾಮದ	೬೯
ಕಾವನೈಯನ ಕಳಹು ರಮಣೆ	೬೮	ನಾರಾಯಣ ನಿನ್ನ ನಾಮವೊಂದಿರುತಿರೆ	೧೭
ಕುಲಕುಲವೆಂದು ಹೊಡೆದಾಡದಿರಿ	೩೫	ನಿನ್ನ ನಾನೇ ನೆಂದೆನೋ ರಂಗಯ್ಯ	೫
ಕುಲಕುಲವೆನ್ನು ತಿಹರು	೪೦	ನೀನಾರ ಬಾಂಧವನೊ ನಿಲಿಳಯಾದವ	೫೯
ಕೇಶವನೊಲುಮೆಯು ಆಗುವತನಕ	೪೫	ನೀನುಪೇಕ್ಷೆಯಮಾಡೆ ಬೇರೆ ಗತಿ	೨೪
ಗೋವಿಂದ ಸಬಹೆನ್ನನು	೨	ನೀ ಮಾಯೆಯೊಳಗೊ ನಿನ್ನೊಳು	೯
ಜಗದ ಅಂತರ್ಯಾಮಿಯೆಂದೆಂದು	೩೭	ನೆಚ್ಚದಿರು ಸಂಸಾರ ನೆಲೆಯಿಲ್ಲವೀ	೧೦
ಜಪನ ಮಾಡಿದರೆನು ತಪನ ಮಾಡಿ	೧೩	ನೆರೆದು ಗೋಪಿಯರೆಲ್ಲರು ಕೃಷ್ಣಯ್ಯನ	೬೫
ಡಿಂಬದೊಳಗಿರುವ ಪ್ರಾಣ ಕಂಭ	೩೪	ಪರಮು ಪುರುಷ ಹರಿಗೋವಿಂದ	೭
ತನ್ನ ಪ್ರಾಪ್ತಿಯ ಫಲವ್ವ ತಾನರಿಯದೆ	೬೯	ಪ್ರಾಚೀನ ಕರ್ಮವೆಂದು ಬಿಡಲರಿಯದು	೭೫

	ಪ್ರಯ	ಪುಟ
ಪೂರ್ವ ಜನ್ಮದಲ್ಲಿ ಗಾ ಮಾಡಿಹ ಕರ್ಮ	೨೨	೨೦೨
ಎಲ್ಲವರಿಸಿಬಿಡು ಎಲ್ಲಾರು ಅರಿಯರು	೨೦	೭೩
ಬಾಗಿಲನು ತೆರೆದು ಸೇವೆಯನು	೧೦	೨೮
ಬಂದಿದೆ ದೂರು ಪಾಂಡುರನಿಗೆ	೧೫	೨೭
ಬಂದವಯ್ಯ ಗೋವಿಂದಶೆಟ್ಟಿ	೧೯	೪೪
ಬಂದಿಂ ಕೆಂಪು ಬೆಂಕಿ ಸುಹಾ	೨೧	೫೬
ಭಜಿಸಿ ಬದುಕೆಲೊ ಮಾನವ	೧೭	೬
ಭಂಟನಾಗಿ ಬಾಗಿ ಕಾಯ್ದೆ ಹರಿಯು	೨೩	೨೬
ಮಗನಿಂದ ಗತಿಯಂತೆ ಜಗದೊಳು	೨೧	೭೫
ಮಾಡು ದಾನಧರ್ಮ ಪರಲೂಪಕಾರವ	೭೨	೩೬
ಮಾವನಾ ಮನೆಯೊಳಗೆ ಇರಬಯವೆ	೭೪	೭೦
ಮಂಗಳಂ ಮಂಗಳಂ	೬೪	೭೭
ಮುಟ್ಟಿ ಬೇಡ ಮುಟ್ಟಿ ಬೇಡ ದಾಸರನು	೨೪	೭೭
ಮುಂದೆ ದಯವಿರಲಿ ಶ್ರೀಹರಿಯೆ	೩೧	೨೬
ಯಮದೂತ ನನ್ನೆನು ಮಾಡುವನು	೪೨	೬೩
ಯಾ? ನೀ ನಿಲ್ಲಿ ಪವಳಿಸಿದೆ ಹರಿಯೆ	೧೭	೮೧
ಯಾದವರಾಯ ಬೃಂದಾವನದೊಳು	೬೭	೭೧
ರಮಣ ಕೇಳೆಲೆ ಮೋಹನ ಶುಭ	೨೭	೩೧
ರಾಮಧಾನ್ಯ ಚರಿತ್ರೆ		
ರಂಗಗಾರೋ ರಂಗಯ್ಯ ಬಾರೋ		
ಲಾಲಿಪಾವನ ಚರಣ ಲಾಲಿ ಅಘೋರಣ		
ವರಕವಿಗಳ ಮುಂದೆ ನರಕವಿಗಳ ವಿದ್ಯೆ		
ವ್ಯರ್ಥವಾಯಿತಲ್ಲಾ ಜನ್ಮವು		
ಶೇಷಶಯನ ನಿಮ್ಮ ವರಮ ಭಾಗವತ		
ಸಜ್ಜನರ ಸಂಗದೊಳಗಿರಿಸೆನ್ನ		
ಸತ್ಯವಂತರ ಸಂಗವಿರಲು		
ಸಹಜವಿದು ಈ ನುಡಿಯು ಸಸಯಲ್ಲ		
ಸಾಕುಸಾಕು ಮನುಜ ಸೇವೆಯು		
ಸಾಧುಸಜ್ಜನ ಸತ್ಯ ಗುಣಕೆದುರುಂಟೆ		
ಸಾಲದೆ ನಿನ್ನ ದೊಂದು ದಿವ್ಯನಾಮ		
ಸಿರಿಯ ಮದವೆ ಮುಕುಂದ		
ಸುವ್ವಿ ಕೇಶವಾದಿ ಸುವ್ವಿ		
ಸಂಸಾರವೆಂಬ ಸಾಗರವನು ತ್ತರಿಸುವೊಡೆ		
ಹರಿಭಕ್ತಿಸಾರ		
ಹ್ಯಾಂಗೆ ನೀ ದಾಸನಾದೀ ಪ್ರಾಣಿ		
ಹೂವ ತರುವರಮನೆಗೆ ಹುಲ್ಲು ತರುವೆ		

---

ಶ್ರೀರಾಮ ಸಹಾಯಂ

## ಶ್ರೀ ಕನಕದಾಸರ ಸಂಕ್ಷೇಪ ಚರಿತ್ರೆ

ಶ್ರೀ ಕನಕದಾಸರು ಕರ್ಣಾಟಕ ಮಾತೆಯ ಪವಿತ್ರ ಗರ್ಭಸಂಭೂತರಾದ ಭಕ್ತಶ್ರೇಷ್ಠರಲ್ಲೊಬ್ಬರು ಇವರ ಹಿರಿಯರು ಧಾರವಾಡ ಜಿಲ್ಲಾ ಬಂಕಾಪುರ ತಾಲ್ಲೂಕಿನ ಬಾಡ ಎಂಬ ಗ್ರಾಮದ ವಾಸಸ್ಥರು ಆ ಗ್ರಾಮದಲ್ಲಿದ್ದ ಅಂಡೆ ಕುರುಬರ ಕುಲದ ಯಜಮಾನನಾದ ಬೀರೇಗೌಡ-ಬಚ್ಚಮ್ಮ ಎಂಬ ದಂಪತಿಗಳಿಗೆ ವಯಸ್ಸು ಗಳಿತವಾದ ಮೇಲೆ, ತಿರುಪತಿಯ ಶ್ರೀ ವೆಂಕಟರಮಣನ ವರಪ್ರಸಾದದಿಂದ ಒಬ್ಬ ಪುತ್ರನು ಉದಯಿಸಿದನು ಬೀರೇಗೌಡನು ತನ್ನ ಮಗನಿಗೆ ತಿಮ್ಮನೆಂದು ಹೆಸರಿಟ್ಟು ಸ್ವಾಮಿಯಿಂದ ಕಾಪಾಡುತ್ತಿದ್ದ - ಮುಂದೆ ಬಾಲಕನಿಗೆ ಆರನೆಯ ವರ್ಷ ಪ್ರಾಯವು ನಡೆಯುತ್ತಿದ್ದಾಗ ಮೃತ್ಯುವಶನಾದನು ಮುಂದೆ ಕೆಲಕಾಲದೊಳಗಾಗಿ ಬಚ್ಚಮ್ಮನೂ ಮೃತಳಾದಳು

ತಾಯಿತಂದೆಗಳಿಲ್ಲರೂ ಮೃತರಾಗಿ ಅನಾಥನಾಗಿ ನಿಂತ ಕೇವಲ ಹತ್ತು ಹನ್ನೆರಡು ವರ್ಷ ವಯಸ್ಸಿನ ತಿಮ್ಮನಮೇಲೆ ಗ್ರಾಮಸ್ಥರು ಅತಿಶಯ ಪ್ರೇಮ ಮಾಡುತ್ತ ಆತನ ಯೋಗಕ್ಷೇಮವನ್ನು ನೋಡಿಕೊಳ್ಳುತ್ತಿದ್ದರು ಹೀಗಿರುತ್ತಿರಲು, ತಿಮ್ಮನಿಗೆ ಅಕಸ್ಮಾತ್ತಾಗಿ ನಿಧಿಯಿಂದ ತುಂಬಿದ ಕೊಪ್ಪರಿಗೆಗಳು ಕಾಣಿಸತೊಡಗಿದುವು ತಿಮ್ಮನು ಅವುಗಳನ್ನು ಮುಟ್ಟಿ ತೆಗೆದು ಮುಕ್ತ ಹಸ್ತನಾಗಿ ದೀನಜನಗಳಿಗೆ ದಾನವಾಗಿ ಕೊಡುತ್ತಾ ಬಂದನು ಇದರಿಂದ ಆತನ ಕೀರ್ತಿಯು ಎಲ್ಲಾ ಕಡೆಯಲ್ಲೂ ಹರಡತೊಡಗಿತು ಕನಕದ ಕೊಪ್ಪರಿಗೆಗಳನ್ನು ಕಂಡ ಅವನನ್ನು ಎಲ್ಲರೂ ಕನಕನೆಂದೇ ಕರೆಯಸಾಗಿದರು

ಮುಂದೆ ಕೆಲವು ದಿನಗಳು ಕಳೆದು ಕನಕನು ಪ್ರಾಯ ಪ್ರಬುದ್ಧನಾಗುತ್ತಿದ್ದ ವೇಳೆಯಲ್ಲಿ ಒಂದುದಿನ ಅವನಿಗೊಂದು ಕನಸುಬಿದ್ದು ಅದರಲ್ಲಿ ಆದಿಕೇಶವ ಸ್ವಾಮಿಯು ಆ ಊರಿನ ಒಂದ ಸ್ಥಳವನ್ನು ತೋರಿಸಿ ಅಲ್ಲಿ ಬಹು ದಿನಗಳಿಂದ ಬಿದ್ದಿದ್ದ ಆದಿಕೇಶವನ ವಿಗ್ರಹವನ್ನು ಕಾಗಿನೆಲೆ ಗ್ರಾಮಕ್ಕೆ ತೆಗೆದುಕೊಂಡು

ಹೋಗಿ ಅಲ್ಲಿ ಪ್ರತಿಷ್ಠೆ ಮಾಡೆಂದು ಆಜ್ಞಾ ಪಿಸಿದನು ಕನಕನು ಎಚ್ಚತ್ತು ಹಾಗೆಯೇ ಮಾಡಿ ಬಹು ಭಕ್ತಿಯಿಂದ ನಡೆದುಕೊಳ್ಳುತ್ತಿರಲು, ಕನಕನ ಕೀರ್ತಿ ಪ್ರತಿಷ್ಠೆಗಳು ದಿನದಿನಕ್ಕೆ ಎಲ್ಲಾ ಕಡೆಯಲ್ಲೂ ವ್ಯಾಪಿಸಿ, ಅನೇಗೊಂದಿ ಸಂಸ್ಥಾನದ ಮಹಾರಾಜನು ಬಂಕಾವುರ ಪ್ರಾಂತವನ್ನು ಆತನ ಸ್ವಾಧೀನಕ್ಕೆ ಕೊಟ್ಟು ಅದನ್ನು ಆಳಿಕೊಂಡು ಬರುವಂತೆ ಅಪ್ಪಣೆಕೊಟ್ಟನು

ಆ ತಾಲ್ಲೂಕಿನ ಸರ್ವಾಧಿಕಾರವು ಕೈಗೆ ಬಂದೊಡನೆಯೇ ಕನಕ ನಾಯಕನು, ಕಾಗಿನೆಲೆಯ ಆದಿಕೇಶವಸ್ವಾಮಿಯ ದೇವಾಲಯ ಮುಂತಾದುವು ಗಳನ್ನು ಸುಸ್ಥಿತಿಗೆ ತಂದು ಪೂಜೆ ಉತ್ಸವಾದಿಗಳಿಗೆ ಅವಶ್ಯಕವಾದ ಸಕಲ ಅನುಕೂಲತೆಗಳನ್ನೂ ಮಾಡಿದನು ಹೀಗಿರುತ್ತಿರಲು ಆ ಪ್ರಾಂತದಲ್ಲಿನ ಅನೇಕ ಮಂದಿಗೆ, ಇನ್ನು ಮುಂದೆ ತಿರುಪತಿ ವೆಂಕಟರಮಣಸ್ವಾಮಿಗೆ ಸಲ್ಲಿಸುವ ಮುಡುಪು ಕಾಣಿಕೆಗಳನ್ನು ಕನಕನಾಯಕನಿಗೆ ಸಲ್ಲಿಸಿರೆಂದು ಏಕಕಾಲದಲ್ಲಿ ಕನಸಾಯಿತು, ಎಲ್ಲರೂ ಕನಕನಾಯಕನಲ್ಲಿ ಬಹು ಭಕ್ತಿ ಭಾವದಿಂದ ನಡೆದುಕೊಳ್ಳತೊಡಗಿದರು. ಕನಕನಾದರೋ, ನಿರ್ಮಮತೆಯಿಂದ ಸಮಸ್ತವನ್ನೂ, ಶ್ರೀ ಆದಿಕೇಶವನ ಪಾದ ಗಳಿಗೆ ಒಪ್ಪಿಸುತ್ತಾ ಬಹು ಬಗೆಯಿಂದ ಸೇವೆ ಆರಾಧನೆಗಳನ್ನು ನಡೆಯಿಸುತ್ತಾ ಇದ್ದು ಬಿಟ್ಟನು ಹೀಗೆ ಕೆಲವು ಕಾಲ ನಡೆಯುವುದರೊಳಗಾಗಿ, ಸರ್ಕಾರದ ಹಣವು ಕನಕನಾಯಕನಿಂದ ದೇವಸ್ಥಾನದ ಪೂಜೆ ಉತ್ಸವ ಮುಂತಾದುವುಗಳ ದುಂದುವೆಚ್ಚಕ್ಕೆ ವಿನಿಯೋಗವಾಗುತ್ತದೆಂದು ದುಷ್ಟರು ಕೆಲವರು ರಾಜನಲ್ಲಿ ದೂರಿದರು ಒಡನೆ ಕನಕನಾಯಕನು, ಆ ಅಧಿಕಾರವನ್ನು ಬೇರೆಯವರಿಗೆ ವಹಿಸಿಕೊಡಬೇಕೆಂದು ರಾಜಾಜ್ಞೆ ಯಾಯಿತು ಅದರಂತೆ, ಅಧಿಕಾರವನ್ನು ಬಿಟ್ಟು ಕನಕನು ಮುಂದೆ ಕಾಗಿನೆಲೆಗೆ ಬಂದು ವಾಸಿಸುತ್ತ, ಬೇಟೆ ಮುಂತಾದುವು ಗಳಲ್ಲಿ ಕಾಲಯಾಪನೆ ಮಾಡುತ್ತಿದ್ದನು

ಹೀಗೆ ಕೆಲವು ಕಾಲ ಕಳೆಯುವುದರೊಳಗಾಗಿ ಆತನಿಗೆ ಕನಸಿನಲ್ಲಾದ ಒಂದು ಅನುಭವದ ಫಲವಾಗಿ, ವೈರಾಗ್ಯ ಬುದ್ಧಿ ಹುಟ್ಟಿತು. ಒಡನೆ ತಿರುಪತಿಗೆ ಹೋಗಿ ಶ್ರೀ ವೆಂಕಟೇಶನ ದರ್ಶನ ಮಾಡಬೇಕೆಂದು ಮನಸ್ಸಾಗಲು ಅಲ್ಲಿಗೆ ನಡೆದು ಶ್ರೀ ಸ್ವಾಮಿಯ ಸೇವೆಯೆಲ್ಲಾ ಸಕ್ತನಾಗಿ ಕೆಲವು ದಿನಗಳು ಇದ್ದನು. ಆಗ ಒಂದು ದಿನ 'ಕನಕಾ, ನೀನಿನ್ನು ವ್ಯಾಸರಾಯ ಸ್ವಾಮಿಗಳಲ್ಲಿ ಹೋಗಿ ನೆಲೆಸು' ಎಂದು ಸ್ವಾಮಿಯ ಆಜ್ಞೆ ಯಾಯಿತು ಒಡನೆ ಕನಕದಾಸರು



ಶ್ರೀ ಕನಕದಾಸರು

ತಿರುಪತಿಯಿಂದ ಹೊರಟು ಸೋಸಲೆಯ ವ್ಯಾಸರಾಯ ಸ್ವಾಮಿಗಳ ಸನ್ನಿಧಿಗೆ ಬಂದು ಸೇರಿದರು

ಶ್ರೀಗಳವರು ಭಗವದ್ಭಕ್ತರಾದ ಕನಕದಾಸರ ಜೀತನ ಪಾವಿತ್ರೈತಿಯನ್ನು ಜ್ಞಾನದೃಷ್ಟಿಯಿಂದ ತಿಳಿದು, ಅವರನ್ನು ಬಹು ಬಗೆಯಿಂದ ಆದರಿಸುತ್ತಿದ್ದ ರಾದರೂ, ಮರದಲ್ಲಿದ್ದ ಇತರ ಅನೇಕರು, ಅವರ ಮಾಹಾತ್ಮ್ಯ ಪರಿಚಯವಿಲ್ಲದ, ಅನೇಕ ವೇಳೆ, ಅವರನ್ನು ಕೀಳುಜಾತಿಯವರೆಂಬ ಕಾರಣದ ಮೇಲೆ ಬಹು ಕಿರುಕುಳಕ್ಕೆ ಒಳಪಡಿಸುತ್ತಿದ್ದರು ಆ ಸಂದರ್ಭಗಳಲ್ಲೆಲ್ಲ ಭಗವದನುಗ್ರಹಕ್ಕೆ ಪಾತ್ರರಾದ ಅವರಿಂದ ಅನೇಕ ಮಾಹಾತ್ಮ್ಯಗಳು ಪ್ರಕಟವಾಗುತ್ತಿದ್ದುವು ಶ್ರೀಗಳವರೂ, ದೇಹವಲ್ಲ-ಆತ್ಮ ಪಾವಿತ್ರೈತಿಯೇ ಗಣನೀಯವಾದುದೆಂದು ತಮ್ಮ ಶಿಷ್ಯರಿಗೆಲ್ಲ ತಿಳಿಯಹೇಳಿ, ಕನಕದಾಸರನ್ನು ಅಭಿನಂದಿಸುತ್ತಿದ್ದರು ಇವರು ಶ್ರೀ ಪುರಂದರದಾಸರ ಸಮಕಾಲೀನರು

ಶ್ರೀ ಕನಕದಾಸರು, ಲೌಕಿಕ ನೀತಿ ಸಾಮಾಜಿಕ ಆಚಾರ ವ್ಯವಹಾರಗಳು, ಮುಖ್ಯವಾಗಿ ಭಗವದ್ಭಕ್ತಿ-ವೈರಾಗ್ಯ, ಇಹಜೀವನದ ಅಶಾಶ್ವತ ಸ್ಥಿತಿ ಮುಂತಾದುವುಗಳನ್ನು ಕುರಿತು ಅನೇಕಾನೇಕ ಕೀರ್ತನೆಗಳನ್ನು ರಚಿಸಿ ಹಾಡಿ ದ್ದಾರೆ ಅವರ ಪದಗಳು ಸರಳತೆ ನೈಜಭಾವ ರಸಪುಷ್ಟಿ ಅರ್ಥಗಾಂಭೀರ್ಯ ಮುಂತಾದುವುಗಳಿಂದ ತುಂಬಿ ಮನೋಹಾರಕವಾಗಿವೆ. ಕೇವಲ ಕೀರ್ತನೆ ಗಳನ್ನು ಮಾತ್ರವಲ್ಲದೆ, ದಾಸವರ್ಯರು, ಶ್ರೀ ವಿಷ್ಣು ಭಕ್ತಿ ಸಾರ, ನಳಚರಿತ್ರೆ, ರಾಮಧಾನ್ಯ ಚರಿತೆ ಎಂಬ ಭಾಮಿನೀಷಟ್ಪದಿಯ ಗ್ರಂಥಗಳನ್ನೂ, ಮೋಹನ ತರಂಗಿಣಿಯೆಂಬ ಶ್ರೀ ಕೃಷ್ಣ ಮಹಿಮೆಯ ಗ್ರಂಥವನ್ನೂ ರಚಿಸಿ ಅವುಗಳ ಸಾಹಿತ್ಯ ನೇವೆಯನ್ನೂ ಮಾಡಿದ್ದಾರೆ

ಅವರ ಕೀರ್ತನೆಗಳು ಭಕ್ತಿ ಜ್ಞಾನ ವೈರಾಗ್ಯ ಪರವಾಗಿ ಭಕ್ತಿ ಪಂಥದ ತತ್ತ್ವ ವಿಚಾರಗಳನ್ನು ಪ್ರತಿಪಾದಿಸುತ್ತಾ ಭಕ್ತಜನ ಕರ್ಣ ರಸಾಯನವಾಗಿನೆ ಹೀಗೆ ಭಗವದ್ಭಕ್ತಿ ಬೀಜಗಳು ಪಾಮರವರ್ಗಕ್ಕೂ ಜನಸಾಮಾನ್ಯಕ್ಕೂ ಲಭ್ಯವಾಗುವಂತೆ ಹಾಡಿ ಪಾಡಿ \*ಶ್ರೀ ಕನಕದಾಸರು ೯೮ ವರ್ಷಕಾಲ ಜೀವಿಸಿ, ಕೊನೆಗೊಂದುದಿನ ಕಾಗಿನೆಲೆಯ ಶ್ರೀಮದಾದಿಕೇಶವನ ವದನದಲ್ಲಿ ಪ್ರವೇಶಿಸಿ ಆ ವಿಗ್ರಹದಲ್ಲೇ ಲೀನವಾದರೆಂಬ ಐತಿಹ್ಯವಿದೆ

ವಿವರವಾದ ಚರಿತ್ರೆಗೆ ಸುಬೋಧ ಕುಸುಮಾಂಜಲಿ ಗ್ರಂಥಮಾಲೆಯ ಪುಸ್ತಕ ನೋಡಬಹುದು



ಶ್ರೀರಾಮ ಸಹಾಯಂ

## ಶ್ರೀ ಕರ್ಣಾಟಕ ಹರಿದಾಸ ಕೀರ್ತನ ತರಂಗಿಣಿ

### ಶ್ರೀ ಕನಕದಾಸರ ಕೃತಿಗಳು

೧ ರಾಗ ಕಲ್ಯಾಣ—ಲಟತಾಳ

ಅಮ್ಮಮ್ಮ ಶಾರದೆ ಉಮಾಮಹೇಶ್ವರಿ  
ನಿಮ್ಮೊಳಗಿಹನ್ನಾರಮ್ಮ ಪ.

ಕಮ್ಮಗೋಲನ ವೈರಿಸುತನಾದ ಸೊಂಡಿಲ  
ಹೆಮ್ಮಯ ಗಣನಾಥನೆ ಅ.

ಮೋರೆಕಪ್ಪಿನಭಾವ ಮೊರದಗಲ ಕಿವಿ  
ಕೋರೆದಾಡಿಯನ್ನಾರಮ್ಮ  
ಮೂರುಕಣಿ ನಸುಕ ಮುರಿದಿಟ್ಟ ಚಂದ್ರನ  
ಧೀರ ತಾ ಗಣನಾಥನೆ ಅಮ್ಮಯ್ಯ ೧

ಉಟ್ಟ ದಟ್ಟೆಯು ಬಿಗಿದುಟ್ಟ ಚಲ್ಲಣದ  
ಧಿಟ್ಟ ತಾನಿವನ್ನಾರಮ್ಮ  
ಪಟ್ಟದರಾಣಿ ಪಾರ್ವತಿಯ ಕುಮಾರ  
ಹೊಟ್ಟೆಯ ಗಣನಾಥನೆ ಅಮ್ಮಯ್ಯ ೨

ರಾಸಿವಿಡ್ಡೆಯ ಬಲ್ಲ ರಮಣಹಂಬಲನೊಲ್ಲ  
ಭಾಷಿಗನಿವನ್ನಾರಮ್ಮ  
ಲೇಸಾಗಿ ಸುಜನರ ಸಲಹವ ನೆಲೆಯಾದಿ  
ಕೇಶವನ ದಾಸ ಕಾಣೇ ಅಮ್ಮಯ್ಯ ೩

ಶ್ರೀ ಕರ್ಣಾಕ ವರಿದಾಸ ಕೀರ್ತನ ತರಂಗಿಣಿ

೨ ರಾಗ ನಾದನಾಸುಕ್ರಿಯ—ವಾಪುತಾಳ

ಗೋವಿಂದ ಸಲಹೆನ್ನ ನು, ಸದಾನಂದ—ಗೋವಿಂದ

ಪ

ಗೋವಿಂದ ಸಲಹೆನ್ನ ಕುಮುದಲೋಚನ ನಿನ್ನ

ನೇವಕರಡಿಯ ನೇವಕನಯ್ಯ ಗೋವಿಂದ

ಅ

ತಮನ ಸಂಹರಿಸಿ ವೇದವ ತಂದೆ ಗೋವಿಂದ

ಽಮರರಿಗಮೃತ ಪಾನವನಿತ್ತೆ ಗೋವಿಂದ

ರಮಣಿಯ ತಂದ ವರಹರೂಪಿ ಗೋವಿಂದ

ಭ್ರಮಿಸಿ ಕಂಭದೊಳುದ್ಭವಿಸಿದೆ ಗೋವಿಂದ

ಕ್ಷಮೆಯನಳೆದ ಬ್ರಹ್ಮಚಾರಿಯೆ ಗೋವಿಂದ

ಸಮರದೊಳಖಿಳ ರಾಯರ ಕೊಂದೆ ಗೋವಿಂದ

ಕಮಲಾಕ್ಷ ಕಡಲಕಟ್ಟಿದ ಧಿಟ್ಟ ಗೋವಿಂದ

ಮಮತೆಯೊಳೆಳೆಯ ಗೋವನಿಗಳ ಕಾಯ್ದೆ ಗೋವಿಂದ

ರಮಣಿಯಗೊಳಿದು ಬತ್ತಲೆ ನಿಂದೆ ಗೋವಿಂದ

ವಿಮಲ ತುರಗವೇರಿ ನಡೆಸಿದೆ ಗೋವಿಂದ

ನಮಿಪರಿಗೊಲಿವೆ ಗೋವಿಂದ—ನಿಂದಿಪರಿಗೆ

ತಮನನಂತಿವೆ ಗೋವಿಂದ—ಎಲ್ಲರೊಳಿಪ್ಪ

ಅಮಿತಮಹಿಮ ಗೋವಿಂದ—ಇಂಗಡಲೊಳು

ಗಮನನಿರ್ಜಿತ ಗೋವಿಂದ—ಅಚ್ಯುತ ಸರ್ವೋ

ತ್ತಮನೆ ಚಿಂತೆಯ ಗೋವಿಂದ—ನಿಶ್ಚಲಭಕ್ತಿ

ಕ್ರಮವ ಬೋಧಿಸೊ ಗೋವಿಂದ—ಪಾಪವನೆಲ್ಲ

ಶರಣಗೊಳಿಪ ಗೋವಿಂದ—ನಮೋ ಲಕ್ಷ್ಮಿ

ರಮಣ ದಶಾವತಾರ ತುಳಿದ ಹರಿಯೆ

೧

ಮನವೆನ್ನ ಮಾತಕೇಳದು ಕಾಣೊ ಗೋವಿಂದ

ಮನವ ಗೆಲ್ಲುವ ಬಗೆ ಎನಗಿಲ್ಲ ಗೋವಿಂದ

ಕನಸಿನಂತಿಹ ದೇಹ ಸ್ಥಿರವಲ್ಲ ಗೋವಿಂದ

ಬಿಡುಗು ಬುದ್ಧಿಗಳನ್ನು ಬಿಡಿಸಯ್ಯ ಗೋವಿಂದ

ಶ್ರೀ ಕನಕದಾಸರ ಕೃತಿಗಳು

ನೆನಹು ನಿನ್ನೊಳಗಿಟ್ಟು ನಡೆಸಯ್ಯ ಗೋವಿಂದ  
ನೆನವ ದಾಸರ ಮನದೊಳಗಿರ್ಪ ಗೋವಿಂದ  
ವನಜಲೋಚನ ನಾ ನಿನ್ನ ವನಯ್ಯ ಗೋವಿಂದ  
ಘನಮಹಿಮನೆ ನಿನ್ನ ಮರೆಹೊಕ್ಕೆ ಗೋವಿಂದ  
ಮುನಿಗಳ ಮನದೊಳು ಮಿನುಗುವ ಗೋವಿಂದ  
ನಿನಗಿಲ್ಲದಪಕೀರ್ತಿ ಎನಗೇನೊ ಗೋವಿಂದ

ಜನನ ರಹಿತ ಗೋವಿಂದ—ನಿನ್ನ ಡಿಗಳ  
ನೆನಹು ಕೊಡೋ ಗೋವಿಂದ—ದುವಿಷಯ ವಾ  
ಸನೆಯ ಬಿಡಿಸೊ ಗೋವಿಂದ—ಕುತ್ತಿತ ಕೆಟ್ಟ  
ತನನ ಬಿಡಿಸೊ ಗೋವಿಂದ—ಸದ್ಗುಣವೆಂಬ

ಧನನ ತುಂಬಿಸೊ ಗೋವಿಂದ—ಇದಕ್ಕೆ ಬಡ  
ತನವೆ ನಿನಗೆ ಗೋವಿಂದ—ಸದಾ ನಿನ್ನ  
ಘನ ಸ್ಮರಣೆಕೊಡು ಗೋವಿಂದ—ಸದಾನಂದ  
ಸನಕ ಸನಂದನಾರ್ಚಿತ ಪಾದ ಹರಿಯೆ

ನರಬೊಂಬೆಗಳಮಾಡಿ ಕುಣಿಸುವೆ ಗೋವಿಂದ  
ನರರ ನೋಡಿ ನೋಡಿ ನಗುತಿರ್ಪೆ ಗೋವಿಂದ  
ಅರಿದೆನೆಂಬರಿಗಂತ್ಯ ತೋರದೊ ಗೋವಿಂದ  
ಅರಿಯದಂತಖಿಳದೊಳಡಗಿರ್ಪೆ ಗೋವಿಂದ  
ಅರಿಯಾಡಂಬರಗಳಿಗಳವಡದ ಗೋವಿಂದ

ಪರಮಪಾವನನೆಂಬ ಬಿರುದುಳ್ಳ ಗೋವಿಂದ  
ಪರಮಪುರುಷ ಪುರುಷೋತ್ತಮ ಗೋವಿಂದ  
ಪರಬ್ರಹ್ಮ ಪರಮ ಪರಾತ್ಪರ ಗೋವಿಂದ  
ಮರೆಹೊಕ್ಕು ಭಕ್ತರ ಸಲಹುವ ಗೋವಿಂದ  
ಕರೀರಾಜ ಕರಿಯಲೊದಗಿ ಬಂದೆ ಗೋವಿಂದ

ಗರುಡ ಗಮನ ಗೋವಿಂದ — ಕಿನ್ನರ ಸಿದ್ಧ  
 ಗರುಡ ಸನ್ನತ ಗೋವಿಂದ — ಅಪರಿಮಿತಿ  
 ಕರುಣಾಸಾಗರ ಗೋವಿಂದ — ಅರಿಯದಂಥ  
 ಪರಮಜ್ಯೋತಿಯೆ ಗೋವಿಂದ — ಗಂಗೆಯ ಪೆತ್ತ

ಚರಣ ನಿರ್ಮಲ ಗೋವಿಂದ — ತೆತ್ತೀಸಕೋಟೆ  
 ಸುರರ ಪೊರೆವ ಗೋವಿಂದ — ಶ್ರೀ ವೈಕುಂಠ  
 ಪುರದೊಳಗಿಹ ಗೋವಿಂದ — ಅಚ್ಚುತಾನಂತ  
 ತಿರುಪತಿ ನೆಲೆಯಾದಿ ಕೇಶವ ಹರಿಯೆ

೩

೪ ರಾಗ ರೇಗುಪ್ಪಿ — ಅಟತಾಳ

ಇಷ್ಟು ದಿನ ಈ ವೈಕುಂಠ, ಎಷ್ಟು ದೂರವೆನ್ನು ತಿದ್ದೆ  
 ದೃಷ್ಟಿಯಿಂದ ನೋಡಿಕೊಂಡೆ, ಸೃಷ್ಟಿಗೀಶ ಶ್ರೀರಂಗಶಾಯಿ

ಪ

ವನ ಉಪವನಗಳಿಂದ | ಘನ ಸರೋವರಗಳಿಂದ  
 ಕನಕ ಗೋಪುರಂಗಳಿಂದ | ಘನ ಶೋಭಿತನೆ ಶ್ರೀರಂಗಶಾಯಿ

೧

ಎಂಟು ಏಳು ಕಳೆದದ್ದ ರಿಂದ | ತುಂಟಿರೈವರ ತುಳಿದದ್ದ ರಿಂದ  
 ಕಂಟಕನೊಬ್ಬನ ಕಳೆದದ್ದ ರಿಂದ | ಭಂಟಿನಾಗಿ ಬಂದೆ ಶ್ರೀರಂಗಶಾಯಿ

೨

ವಜ್ರ ವೈಧೂರ್ಯ ತೊಲೆಗಳ ಕಂಡೆ | ಪ್ರಜ್ವಲಿಪ ಮಹಾದ್ವಾರವ ಕಂಡೆ  
 ನಿರ್ಜರೋತ್ತಮರ ಮುನಿಗಳ ಕಂಡೆ | ದುರ್ಜನಾಂತಕ ಶ್ರೀರಂಗಶಾಯಿ

೩

ರಂಭೆ ಊರ್ವಶಿ ಮೇಳವ ಕಂಡೆ | ತುಂಬುರ ನಾರದರ ಕಂಡೆ  
 ಅಂಬುಜೋದ್ಭವ ಪ್ರಮುಖರ ಕಂಡೆ | ಶಂಬರಾಂತಕಪಿತ ಶ್ರೀರಂಗಶಾಯಿ

೪

ನಾಗಶಯನ ಮೂರ್ತಿಯ ಕಂಡೆ | ಭೋಗಿಬೋಷಣ ಸಖನ ಕಂಡೆ  
 ಭಾಗವತರ ಸಮ್ಮೇಳನ ಕಂಡೆ | ಕಾಗಿನೆಲೆಯಾದಿ ಕೇಶವ ರಂಗಶಾಯಿ

೫

೪ ರಾಗ ಕೇದಾರಗೌಳ—ಝಂಪತಾಳ  
 ತಲ್ಲಣಿಸದಿರು ಕಂಡ್ಯ ತಾಳು ಮನವೆ ಪ  
 ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ ಅ  
 ಬಟ್ಟದ ತುದಿಯಲ್ಲಿ ಹುಟ್ಟಿರುವ ವೃಕ್ಷಕ್ಕೆ  
 ಕಟ್ಟಿಯನು ಕಟ್ಟಿ ನೀರೆರೆದವರು ಯಾರೊ  
 ಪುಟ್ಟಿಸಿದ ಸ್ವಾಮಿ ತು ಹೊಣೆಗಾರನಾದ ಮೇಲೆ  
 ಘಟ್ಟಾಗಿ ಸಲಹುವನು ಇದಕೆ ಸಂಶಯಬೇಡ ೧  
 ಅಡವಿಯೊಳಗಾಡುವ ಮೃಗ ಪಕ್ಷಿಗಳಿಗೆಲ್ಲ  
 ಅಡಿಗಡಿಗೆ ಆಹಾರವಿತ್ತವರು ಯಾರೊ  
 ಪಡೆದ ಜನನಿಯ ತೆರೆದೆ ಸ್ವಾಮಿ ಹೊಣೆಗೀಡಾಗಿ  
 ಬಿಡದೆ ರಕ್ಷಿಪನಿದಕೆ ಸಂದೇಹಬೇಡ ೨  
 ಕಲ್ಲೊಳಗೆ ಹುಟ್ಟಿ ಕೂಗುವ ಕವ್ವೆಗಳಿಗೆಲ್ಲ  
 ಅಲ್ಲಲ್ಲಿಗಾಹಾರವಿತ್ತವರು ಯಾರೊ  
 ಬಲ್ಲಿದನು ಕಾಗಿನೆಲೆಯಾದಿ ಕೇಶವರಾಯ  
 ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ ೩

೫ ರಾಗ ಅನಂದಬೃರವಿ—ಆಟತಾಳ  
 ನಿನ್ನ ನಾನೇನೆಂದೆನೋ ರಂಗಯ್ಯ ರಂಗ, ನಿನ್ನ ನಾನೇನೆಂದೆನೋ ಪ  
 ನಿನ್ನ ನಾನೇನೆಂದೆ ನಿಗಮಗೋಚರ ಸ್ವಾಮಿ  
 ಪನ್ನಂಗಶಯನ ಪಾಲ್ನ ಡಲೊಡೆಯನ ರಂಗ ಅ  
 ಧೀರ ಸೋಮಕ ವೇದಚೋರ ಖಳನ ಸೀಳಿ  
 ವಾರಿಧಿಗಳಿದು ಪರ್ವತವನೆತ್ತಿ  
 ಧಾರುಣಿಯನು ಕದ್ದ ದನುಜದಲ್ಲಣನಾದ  
 ನಾರಸಿಂಹ ನಮೋ ನಮೋ ಎಂದೆನಲ್ಲದೆ  
 ನೀರ ವೊಕ್ಕವನೆಂದೆನೆ— ಬೆನ್ನಿನ ಮೇಲೆ  
 ಭಾರ ವೊತ್ತವನೆಂದೆನೆ - ಮಣ್ಣು ಅಗೆದು  
 ಬೇರ ಮೆದ್ದವನೆಂದೆನೆ— ರಕ್ಕಸನೊಳು  
 ಹೋರಿ ಹೊಯ್ದನೆಂದು ಹೊಗಳಿದೆನಲ್ಲದೆ ೧

ಶ್ರೀ ಕಾರ್ತವೀರ್ಯ ಪರಿವಾಸ ೨೨೨ನ ತರಂಗಿಣಿ

ಧರೆಯ ದಾನವ ಬೇಡಿ ಧರಣಿ ಈಡಿನಾಡಿ  
ಪರಶುವ ಪಿಡಿದು ಕ್ಷತ್ರಿಯರ ಕಾಡಿ  
ಚರಣದಿ ಪಾಷಾಣ ಪೆಣ್ಣು ಮಾಡಿದ ವುಣ್ಣು  
ಚರಿತ ಯಾವನಪತಿ ಶರಣೆಂದೆನಲ್ಲದೆ

ತಿರುಕ ಹಾರುವನೆಂದೆನೆ—ಹೆತ್ತ ತಾಯ  
ಕೊರಳ ಕೊಯ್ದವ (ಶಿರವ ತರಿದವ) ನೆಂದೆನೆ—ವನವಾಸದಿ  
ಧುರಕೆ ನೆರೆದವನೆಂದೆನ—ಪೂತಣಿಯನು  
ಸರಕು ಮಾಡದೆ ಕೊಂದ ಹರಿಯೆಂದೆನಲ್ಲದೆ ೨

ಚಿತ್ತ ಜಕೋಟ ಲಾವಣ್ಯ ತೇಜದಿ ಬಂದು  
ಉತ್ತಮ ಸ್ತ್ರೀಯರ ವ್ರತವಳಿದು  
ಮತ್ತೆ ಕಲ್ಪಿಯಾಗಿ ಮಧುಪರ\* ಮಡುಹಿದ  
ಹತ್ತವತಾರದ ಹರಿಯೆಂದೆನಲ್ಲದೆ

ಬತ್ತಲಿದ್ದವನೆಂದೆನೆ—ತೇಜಿಯನೇರಿ  
ಒತ್ತಿ ಆಳ್ವವನೆಂದೆನೆ—ಬಾರಿಬಾರಿಗು  
ಮತ್ತೆ ಪುಟ್ಟಿದನೆಂದೆನೆ—ಅದಿಕೇಶವ  
ಭಕ್ತವತ್ಸಲನೆಂದು ವೊಗಳಿದೆನಲ್ಲದೆ ೩

೬ ರಾಗ ಕಾಂಚೋದಿ—ಝಂಪತಾಳ

ಸಜ್ಜನರ ಸಂಗದೊಳಗಿರಿಸೆನ್ನ ರಂಗ ಸ  
ದುರ್ಜನರ ಸಂಗ ನಾನೊಲ್ಲ ಮಂಗಳಾಂಗ ಳ

ಕೂಡಿದ ಸಭೆಯಲಿ ಕುತ್ತಿತವ ನುಡಿವನ ಸಂಗ  
ನಾಡಿನೊಳಗನ್ಯಾಯ ಮಾಡುವನ ಸಂಗ  
ಬೇಡಿದರು ಕೊಡದಿರುವ ಕಡು ಲೋಭಯ ಸಂಗ  
ಮೂಢ ಮೂರ್ಖರ ಸಂಗ ಬಲುಭಂಗ ಎಲೊ ರಂಗ ೧

\* ಮಧುಪರ—ಮೈಲಂಭರ

ಗುರುಸತಿಗೆ ಪರಸತಿಗೆ ಎರಡು ಬಗೆವರ ಸಂಗ  
 ಗುರುನಿಂದೆ ಪರನಿಂದೆ ಮಾಡುವರ ಸಂಗ  
 ಪರಹಿತಾರ್ಥದ ಧರ್ಮವರಿಯದವರ ಸಂಗ  
 ಮರುಳ ಪಾಮರ ಸಂಗ ಬಲುಭಂಗ ಎಲೊ ರಂಗ  
 ಆಗಮದ ಅನ್ವಯವರಿಯದವನ ಸಂಗ  
 ರೋಗದಲಿ ಆವಾಗ ಮುಲುಗುವನ ಸಂಗ  
 ಕಾಗಿನೆಲೆಯಾದಿ ಕೇಶವನಂಘ್ರಿ ನೆನೆಯದಿಹ  
 ಭಾಗವತರ ಸಂಗ ಬಲುಭಂಗ ಎಲೊ ರಂಗ

೨

೩

೭ ರಾಗ ಶ್ರೀರಾಗ—೮೮ತಾಳ

ಪರಮಪುರುಷ ಹರಿ ಗೋವಿಂದ, ಕರಿ  
 ವರದ ನಾರಾಯಣ ಗೋವಿಂದ  
 ನಿಶಿವೆಸರಸುರನ ಉಸುರ ತೊಲಗಿಸಿದೆ  
 ಕುಸುಮಪರನಪಿತ ಗೋವಿಂದ  
 ರಸಪೂರಿತ ಶ್ರುತಿ ಮಸುಳಿಸದಲೆ ತಂದು  
 ಬಿಸಜಸಂಭವಗಿತ್ತೆ ಗೋವಿಂದ  
 ಜತನ ತಪ್ಪದೆ ಅಮೃತಮಧನದಿ ಪ  
 ವೃತವನುದ್ಧರಿಸಿದೆ ಗೋವಿಂದ  
 ಶತಕ್ರತುವಿನ ಸಿರಿ ಹತವಾಗೆ ಕಡಲನು  
 ಮಧಿಸಿ ನಿಲ್ಲಿಸಿಕೊಟ್ಟೆ ಗೋವಿಂದ  
 ಭೂತಳವೆರಸಿ ರಸಾತಳಕಿಳಿದನ  
 ಪಾತಾಳದಿ ಕಂಡೆ ಗೋವಿಂದ  
 ಆತನೊಡನೆ ಕಾದಿ ಖಾತಿಲಿ ಮಡುಹಿ ಮ  
 ಹೀತಳವನು ತಂದೆ ಗೋವಿಂದ  
 ದುರುಳ ದೈತ್ಯನ ಸೀಳಿ ಕರುಳಮಾಲೆಯ ಮುಂ  
 ಗೊರಳೊಳು ಧರಿಸಿದೆ ಗೋವಿಂದ  
 ಗರಳ ಕಂಧರ ವಿಧಿ ಕರವೆತ್ತಿ ವೈಗಳಲು  
 ತರಳಗಭಯವಿತ್ತೆ ಗೋವಿಂದ

ಪ

೧

೨

೩

ವಾಮನನಾಗಿ ನಿಸ್ಸೀಮ ಬಲಿಯ ಕೈಯ  
ಭೂಮಿಯಳೆದುಕೊಂಡೆ ಗೋವಿಂದ  
ತಾಮರನೋಡ್ಡು ವಾಂಡವೂಡೆದು ನಿಂದು  
ವ್ಯೋಮಗಂಗೆಯ ಪೆತ್ತೆ ಗೋವಿಂದ

೨೯

ವರ ಪರಶುಧರನಾಗಿ ಭೂಪರ, ಧಿ  
ಕೈರಿಸಿ ಸಂಹರಿಸಿದೆ ಗೋವಿಂದ  
ತರಹರಿಸದೆ ವಸುಂಧರೆಯನೆಲ್ಲವ ಭೂ  
ಸುರರಗೊಪ್ಪಿಸಿಕೊಟ್ಟೆ ಗೋವಿಂದ

೩

ತ್ರಿಣಯನನೊಲಿಸಿದ ರಾವಣನನು ರಣಾಂ  
ಗಣದೊಳಗೊರೆಸಿದೆ ಗೋವಿಂದ  
ಕ್ಷಣವೆನಿಸದೆ (?) ಮಣಿವುರದಲಿ ವಿ-ಭೀ  
ಷಣಗೆ ಶಾಶ್ವತವಿತ್ತೆ ಗೋವಿಂದ

೭

ವಾರಣದಂತ ವಿಧಾರಣ ಕಂಸ ಸಂ  
ಹಾರಣ ಭುಜಬಲ ಗೋವಿಂದ  
ವಾರಣಪುರಪತಿದಾರಣಪ್ರಿಯ ಭೂ  
ಭಾರೋತ್ತಾರಣ ಗೋವಿಂದ

೮

ಕಥೆಯ ನಿರ್ಮಿಸಿ ಪತಿವ್ರತೆಯರೆಲ್ಲ ಬಲು  
ವ್ರತಗಳ ಕೆಡೆಸಿದೆ ಗೋವಿಂದ  
ಜತನದಿಂದ ತ್ರಿ-ಪುರವನುರುಹಿ, ದೇ  
ವತೆಗಳ ಸಲಹೆಗೆ ಗೋವಿಂದ

೯

ವಾಚಿಯ ಮರುಕದಿ ತೇಜದಲೇರಿ ಕ  
ನೋಜು ರಾವುತನಾದೆ ಗೋವಿಂದ  
ವಾಚಿಯ ಬೆನ್ನೊಳು ರಾಜಿಪ ಗುಣದಂತೆ (?)  
ಈ ಜಗದೊಳಗಿವೆ ಗೋವಿಂದ

೧೦



ಮೇದಿನಿಗೋಸುಗ ಕಾದಿ ಕಲಹದಿ ವಿ  
ರೋಧಿಗಳನು ಕೊಂದೆ ಗೋವಿಂದ  
ಸಾಧುಗಳಿಗೆ ಸುಖವೈದಿಪ ಕಾಗಿನೆಲೆ  
ಯಾದಿ ಕೇಶವರಾಯ ಗೋವಿಂದ

೧೧

೮ ರಾಗ ಕಾಂಬೋದಿ—ಝಂಪತಾಳ

ನೀ ಮಾಯೆಯೊಳಗೊ ನಿನ್ನೊಳು ಮಾಯೆಯೊ ಪ  
ನೀ ದೇಹದೊಳಗೊ ನಿನ್ನೊಳು ದೇಹವೂ ಅ

ಬಯಲು ಆಲಯದೊಳಗೊ ಆಲಯವು ಬಯಲೊಳಗೋ  
ಬಯಲು ಆಲಯವೆರಡು ನಯನದೊಳಗೊ

ನಯನ ಬುದ್ಧಿಯೊಳಗೋ ಬುದ್ಧಿ ನಯನದೊಳಗೊ

ನಯನ ಬುದ್ಧಿಗಳೆರಡು ನಿನ್ನೊಳಗೊ ಹರಿಯೆ ೧

ಸವಿಯು ಸಕ್ಕರೆಯೊಳಗೊ ಸಕ್ಕರೆಯು ಸವಿಯೊಳಗೊ

ಸವಿಯು ಸಕ್ಕರೆಯೆರಡು ಜಹ್ವೆಯೊಳಗೊ

ಜಹ್ವೆ ಮನಸಿನೊಳಗೊ ಮನಸು ಜಹ್ವೆಯೊಳಗೊ

ಜಹ್ವೆ ಮನಸುಗಳೆರಡು ನಿನ್ನೊಳಗೊ ಹರಿಯೆ ೨

ಕುಸುಮದೊಳು ಗಂಧವೋ ಗಂಧದೊಳು ಕುಸುಮವೋ

ಕುಸುಮ ಗಂಧಗಳೆರಡು ಘ್ರಾಣದೊಳಗೊ

ಅಸಮಭವ ಕಾಗಿನೆಲೆಯಾದಿ ಕೇಶವರಾಯ

ಉಸುರಲೆನ್ನಳವಲ್ಲ ಎಲ್ಲ ನಿನ್ನೊಳಗೊ ೩

೯ ರಾಗ ಆರಾಣ—ಆಟತಾಳ

ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೆ ಪ

ಕೂಗಿದರು ಧ್ವನಿ ಕೇಳಲಿಲ್ಲವೆ ನರಹರಿಯೆ ಅ

ಪರಮಪದದೊಳಗೆ ವಿಷಧರನ ತಲ್ಪದಲಿ ನೀ

ಸಿರಿಸಹಿತ ಕ್ಷೀರವಾರಿಧಿಯೊಳಿರಲು

ಕರಿರಾಜ ಕಷ್ಟದಲಿ ಆದಿಮೂಲಯೆಂದು

ಕರೆಯಲಾಕ್ಷಣ ಬಂದು ಒದಗಿದೆಯೊ ನರಹರಿಯೆ ೧

ಕಡುಕೋಪದಿಂ ಖಳನು ಖಡ್ಗವನೆ ಪಿಡಿದು ನಿ  
 ನ್ನೊಡೆಯನೆಲ್ಲಹನೆಂದು ನುಡಿಯೆ  
 ದೃಢಭಕ್ತಿಯಲಿ ಶಿಶುವು ಬಿಡದೆ ನಿನ್ನನು ಭಜಿಸೆ  
 ಸಡಗರದಿ ಸ್ತಂಭದಿಂದೊಡೆದಿ ನರಹರಿಯೆ ೨

ಯಮಸುತನ ರಾಣಿಗಕ್ಷಯ ವಸನವನಿತ್ತೆ  
 ಸವಯದಲಿ ಅಜಮಿಳನ ವೊರೆದೆ  
 ಸಮಯ್ಯಾಸಮಯವುಂಟೆ ಭಕ್ತವತ್ಸಲ ನಿನಗೆ  
 ಕಮಲಾಕ್ಷ ಕಾಗಿನೆಲೆಯಾದಿ ಕೇಶವನೆ ೩

೧೦ ರಾಗ ಕಲ್ಯಾಣ—ಛಾಪುತಾಳ  
 ನೆಚ್ಚಿದಿರು ಸಂಸಾರ ನೆಲೆಯಲ್ಲವೀಕಾಯೆ ೫  
 ಅಚ್ಯುತನ ನಾಮವನು ನೆನೆದು ಸುಖಿಯಾಗೋ  
 ಗಳಿಸದಿರು ಸೀಮೆಯನು ಗಳಿಸದಿರು ದ್ರವ್ಯವನು  
 ಗಳಿಸದಿರು ನೀ ದುರಿತ ರಾಸಿಗಳನು  
 ನಳನನಾಭನ ದಿವ್ಯ ನಾಮವನು ನೆನೆನೆನೆದು  
 ನೆಲೆಯಾದ ಪರಮಪದವಿಯ ಪಡೆಯೊ ಮನವೆ ೧

ನೋಡದಿರು ಪರಸತಿಯ ಕೂಡದಿರು ದುರ್ಜನರ  
 ಅಡದಿರು ಮಾತುಗಳ ಗರ್ವದಿಂದ  
 ಬೇಡದಿರು ಕೈಯ ಹಿಂದಕೆ ತೆಗೆವ ಲೋಭಯನು  
 ಕೊಂಡಾಡದಿರು ಬೀದಿಗೂಳುಂಬ ದೈವಗಳ ೨

ನಾನಾ ಜನ್ಮದಿ ಬಂದ ನಾಟಕವ ಬೊಂಬೆಯಿದು  
 ಮಾನಕ್ಕೆ ನೀ ಮೆಚ್ಚಿ ಮರುಳಾಗದೆ  
 ಜಾಣತನದಿಂ ಕಾಗಿನೆಲೆಯಾದಿ ಕೇಶವನ  
 ಮಾನಸಲಿದ ನೆನೆದು ಸುಖಿಯಾಗು ಮನವೆ ೩

೧೧ ರಾಗ ಕಾಂಬೋದಿ—ಝಂಪತಾಳ  
 ಅರಿಗಾದರು ಪೂರ್ವಕಲ್ಪನೆ ತಪ್ಪದು ೫  
 ಬೇರೆ ಬಯಸಿದರೆ ಬರಲರಿಯದಯ್ಯೆ ೬

ರಾಮಚಂದ್ರನ ಸೇವನಾಡಿ ಮೆಚ್ಚಿಸಿ ಮಹಾ  
ತಾಮಸನ ಗರ್ವವನು ಮುರಿದು ಬಂದ  
ರೋಮ ಕೋಟಿ ಲಿಂಗನೆನಿಸಿದ ಹನುಮನಿಗೆ  
ಗ್ರಾಮಗಳ ಕಾಯ್ದು ಕೊಂಡಿಹುದೆ ಮನೆಯಾಯ್ತು

೧

ಸುರಪತಿಯ ಗೆದ್ದು ಸುಧೆಯನು ತಂದು ಮೂತಿಯ  
ಸೆರೆಯ ಪರಿಹರಿಸಿ ಬಹು ಭಕ್ತನೆನಿಸಿ  
ಹರಿಗೆ ವಾಹನನಾಗಿ ಹದಿನಾಲ್ಕು ಲೋಕವನು  
ಚರಿಸಿದ ಗರುಡನಿಗೆ ಮನೆ ಮರದಮೇಲಾಯ್ತು

೨

ವೊಡವಿ ಭಾರವ ವೊತ್ತು ಮೃಡಗೆ ಭೂಷಣನಾಗಿ  
ಹೆಡೆಯೊಳಗೆ ಮಾಣಿಕ್ಯವಿಟ್ಟುಕೊಂಡು  
ಬಿಡದೆ ಶ್ರೀ ಹರಿಗೆ ಹಾಸಿಗಿಯಾದ ಫಣಿಪತಿಗೆ  
ಅಡವಿಯೊಳಗಣ ಹುತ್ತ ಮನೆಯಾಯಿತಯ್ಯ

೩

ಮೂರು ಲೋಕದ ಒಡೆಯ ಮುಕ್ಯಣ್ಣ ನೆಂಬಾತ  
ಸಾರುತಿದೆ ಸಟಿಯಲ್ಲ ವೇದವಾಕ್ಯ  
ಪಾರ್ವತೀಪತಿಯಾದ ಕೈಲಾಸದೊಡೆಯನಿಗೆ  
ಊರ ಹೊರಗಣ ಮಸಣ ಮನೆಯಾಯಿತಯ್ಯ

೪

ಮಿಾರಲಳವಲ್ಲವೋ ಮುನ್ನ ಮಾಡಿದ್ದು ದನು  
ಯಾರು ಪರಿಹರಿಸಿಕೊಂಬುವರಿಲ್ಲವೋ  
ಮಾರಪಿತ ಕಾಗಿನೆಲೆಯಾದಿಕೇಶವರಾಯ  
ಕಾರಣಕೆ ಕರ್ತ ನೀ ಕಡೆ ಹಾಯಿಸಯ್ಯ

೫

೧೨ ರಾಗ ಕಾಂಬೋದಿ—ಝಂಪತಾಳ

† ಕಲಿಯುಗದ ಮಹಿಮೆಯನು ಕಂಡಷ್ಟು ಪೇಳುವೆನು  
ಕಮಲನಾಭನ ಕೃಪೆಯ ಪಡೆದವರು ತೇಳ

ಪ

ಅ

\* ಕಲಿಯೇರಿ ಒಂತು ನಾವ್ ಕಡೆಬೀಳ್ವುದೆಂತು

ಪ

ಕಲುಷಪರ ಶ್ರೀಕೃಷ್ಣ ಕೃಪೆ ಮಾರೋತನಕ (ಪಾರಾಂತರ)

ಅ

ಸತ್ಯ ಧರ್ಮಗಳೆಲ್ಲ ಎತ್ತ ಪೋದವೊ ಕಾಣೆ  
 ಉತ್ತಮರ ಜೀವನಕೆ ದಾರಿಯಿಲ್ಲ  
 ನಿತ್ಯದಲಿ ಕಳವು ವ್ಯಭಿಚಾರವುಳ್ಳವರೆಲ್ಲ  
 ಅರ್ಥ ಸಂಪನ್ನರಾಗ್ಯನುಭವಿಸುತಿಹರು ೧

ಆತ್ತೆಯೇ ಸೊಸೆಯಾಗಿ ಸೊಸೆಯು ಆತ್ತೆಯು ಆಗಿ  
 ಪುತ್ರ ಪಿತನಾಗಿ ಪಿತ ಪುತ್ರನಾಗಿ  
 ಮತ್ತೆ ಗಂಡನಿಗೆ ಹೆಂಡತಿಯೆ ಗಂಡಳು ಆಗಿ  
 ವರ್ತಿಸುವರಯ್ಯ ತನುಗೆದುರಿಲ್ಲವೆಂದು ೨

ವಾವೆ ವರನೆಯು ತಪ್ಪಿ ವೈರ ವರ್ಗವು ಹೆಚ್ಚಿ  
 ದೇವ ಬ್ರಾಹ್ಮಣ ಗುರುಹಿರಿಯರನು ಜರಿದು  
 ಕೇವಲಾಧಮರೆಲ್ಲ ಸಿರಿ ಮದದಿ ಸೊಕ್ಕಿದರು  
 ಕಾವರಾರೈ ಸಾಧುಸಜ್ಜನರನೀಗ ೩

ನೇದ ವಿಪ್ರರು ತಮ್ಮ ವೃತ್ತಿ ಸ್ವಾಸ್ಥ್ಯವ ಕಳೆದು  
 ಆಧಾರವಿಲ್ಲದೆ ತಿರಿದು ತಿಂಬುವರು  
 ಕಾದುವ ಶೂರರಿಗೆ ಕಾಸು ಕೊಡುವವರಿಲ್ಲ  
 ಮೇದಿನಿಗೆ ಬೀಳ್ಕು ಮಳೆ ಎಂಡಮಂಡಲವು ೪

ಅನ್ನ ವಸ್ತ್ರಗಳಿಂದ ಜೆನ್ನಾಗಿ ಬಾಳುವರ  
 ಭಿನ್ನ ತಂತ್ರವ ಮಾಡಿ ಕೆಡಿಸುತಿಹರು  
 ಗನ್ನ ಗತಕವ ಮಾಳ್ವ ಗ್ರಾಮಣ್ಯಗಳ ಕಲಿತು  
 ಕುನ್ನಿಗಳು ಹೆಚ್ಚಿದರು ಕ್ರೂರ ಘಣಿಯಂತೆ ೫

ಆಳಿದೊಡೆಯಂಗರಡು ಬಗೆಯುವಾತಗೆ ಒಳ್ಳೆ  
 ಮಾಳಿಗೆಯ ಮನೆ ತುರುವು ಧನಧಾನ್ಯವು  
 ನೇಳೆನೇಳೆಗೆ ಬರುವ ಹೆಂಡತಿಯ ಲೆಕ್ಕಿಸದೆ  
 ಸೊಳೆಯನು ನೆಚ್ಚಿ ಕಾಲವ ಕಳೆವರಯ್ಯ ೬

ಸೇರಿ ದ್ರೋಹವ ಮಾಳ್ವ ಕ್ರೂರ ಕರ್ಮಿಗಳ ಮತ  
 ಪೂರೈಸಿ ಕೊಡುವರರಸುಗಳೆಲ್ಲರು  
 ಧಾರುಣಿಯ ಭಾರವನು ತಾಳಲಾರದೆ ದೇವಿ  
 ಶ್ರೀರಾಮ ರಾಮೆಂದು ಶಿರವ ತೂಗುವಳ್ಳೆ ೭

- ಉತ್ತಮ ಪತಿವ್ರತೆಯು ಪತಿ ನೀನೆ ಗತಿಯೆನಲು  
ಮುತ್ತೈದೆಗುಡುವುದಕೆ ವಸ್ತ್ರವಿಲ್ಲ  
ಮತ್ತೆ ವ್ಯಭಿಚಾರಿಣಿಗೆ ತೊಡಿಗೆ ಬಂಗಾರಗಳು  
ವರ್ತನೆಯಿದೇನಯ್ಯ ಕಲಿಯುಗದ ಮಹಿಮೆ ೮
- ಪತಿವ್ರತೆಯರೆಂಬುವರು ಶತಸಹಸ್ರಕೆ ಒಂದು  
ಮಿತಿಮಾರಿಯಿಹರಯ್ಯ ಇತರ ಜನರು  
ಮತಿಗೆಟ್ಟು ಮನನೋತು ಅನ್ಯ ಪುರುಷರ ಕೂಡಿ  
ಗತಿಗೆಟ್ಟು ವೋಗುವರು ಪರಲೋಕ ತೊರೆದು ೯
- ಹರಿಹರರ ಪೂಜೆಗಳು ಹಗರಣಗಳಾದುವು  
ಉರಿ ಮಾರಿ ಚಾಮುಂಡಿ ಶಕ್ತಿಗಳಿಗೆ  
ಕುರಿ ಕೋಣ ನೈವೇದ್ಯ ಧೂಪದೀಪಗಳಿಂದ  
ಪರಮಭಕ್ತಿಯ ಮಾಡಿ ಪೂಜಿಸುವರಯ್ಯ ೧೦
- ನಡೆವ ಕಾರ್ಯಗಳೆಲ್ಲ ನುಡಿಯಲೆನ್ನಳವಲ್ಲ  
ಒಡೆಯ ನೀನೇ ಬಲ್ಲೆ ಕಲಿಯುಗದ ಮಹಿಮೆ  
ತಡವ ಮಾಡಲಿಬೇಡ ತಾಳಲಾರದು ಲೋಕ  
ಮೃಡನ ವೈರಿಯ ಪೆತ್ತ ಆದಿಕೇಶವನೆ ೧೧
- ೧೩ ರಾಗ ಕಾಂಠೋದಿ—ಝಂಪಿತಾಳ  
ಜಪವ ಮಾಡಿದರೇನು ತಪವ ಮಾಡಿದರೇನು ೫  
ಕಪಟ ಗುಣ ವಿಪರೀತ ಕಲುಷವಿದ್ದ ವರು ೬  
ಆದಿ ಗುರುವರಿಯದೆ ಅತ್ತಲಿತ್ತಲು ತೊಳಲಿ  
ವೇದ ಶಾಸ್ತ್ರಗಳೋದಿ ಬಾಯಾರಲು  
ಹಾದಿಯನು ಕಾಣದಂತಿರುತ್ತಿದ್ದು ಹಲವೆಂಟು  
ವಾದತರ್ಕದೊಳಿದ್ದ ಭೇದವಾದಿಗಳು ೧  
ನುಡಿನಡೆವ ಕಾಲದಲಿ ದಾನಧರ್ಮ ಮಾಡದೆ  
ಆಡವಿಯೊಳು ಕೆರತುಂಬಿ ಬತ್ತಿದಂತೆ  
ಮಡದಿ ಮಕ್ಕಳಿಗೊಂದು ಒಡವೆ ವಸ್ತ್ರವ ಗಳಿಸೆ  
ಹಿಡಿಯಲಾ ಯಮನವರ ಕಟ್ಟಿಗೊಳಗಾಗಿ ೨

ಚಳಿ ಮಳೆ ಅತಿಕಾರುಗತ್ತಲೆಯೊಳಗೆದ್ದು  
ಹೊಳೆಯೊಳಗೆ ಮುಳುಗಿ ಜಪತಪವ ಮಾಡಿ  
ಕಳವಳಿಸಿ ನೂರೆಂಟು ತೊಳಲಿ ಬಳಲಬೇಡ  
ನಳನಾಕ್ಷ ಆದಿಕೇಶವನ ನೆನೆಮನವೆ

೩

೧೪ ರಾಗ ಕಾಂಬೋದಿ—ಝಂಪತಾಳ

ಅಹುದಾದರಹುದೆನ್ನಿ ಅಲ್ಲನಾದರಲ್ಲವೆನ್ನಿ  
ಬಹು ಜನರು ನೆರೆ ತಿಳಿದು ವೇಳಿ ಮತ್ತಿದನು

ಪ

ಆ

ದೇವರಿಲ್ಲದ ಗುಡಿಯು ಪಾಳು ಬಿದ್ದಂಗಡಿಯು  
ಭಾವವಿಲ್ಲದ ಭಕುತಿ ಅದು ಕುಹಕಯುಕ್ತುತಿ  
ಹೇಯವಿಲ್ಲದ ಹೆಣ್ಣು ಗಜುಗ ಬೆಳೆದ ಕಣ್ಣು  
ಸೇವೆಯರಿಯದ ಧಣಿಯು ಅವ ಕಲ್ಲು ಖಣಿಯು

೧

ಧರ್ಮವಿಲ್ಲದ ಅರಸು ಮುರಿದ ಕಾಲಿನ ಗೊರಸು  
ನಿರ್ಮಲಿಲ್ಲದ ಮನಸು ತಾ ಕೊಳಚಿ ಹೊಲಸು  
ಶರ್ಮವಿಲ್ಲದ ಗಂಡು ಕರಿಯ ಒನಕೆಯ ತುಂಡು  
ಮರ್ಮವಿಲ್ಲದ ಮಾತು ಒಡ ಮಡಕೆ ತೂತು

೨

ಮಕ್ಕಳಿಲ್ಲದ ಸಿರಿಯು ಕೊಳೆತ ತೆಂಗಿನ ಕಾಯು  
ಸೌಖ್ಯವಿಲ್ಲದ ಊಟ ಅದು ಕಾಳ ಕೂಟ  
ಒಕ್ಕಲಿಲ್ಲದ ಊರು ಕೊಳೆತು ನಾರುವ ನೀರು  
ಸೊಕ್ಕಿ ನಡೆಯುವ ಭೃತ್ಯ ಅವ ಕ್ರೂರ ಕೃತ್ಯ

೩

ಕಂಡು ಕರೆಯದ ನಂಟ ಒಡಕು ಹರವಿಯ ಕಂಠ  
ಉಂಡು ನಗದಿಹ ಮೋರೆ ಅದು ಕಹಿಯ ಸೋರೆ  
ದಂಡಿಗಂಜುವ ಭಂಟ (ಒಡಕು ಹರವಿಯ ಕಂಠ)  
ಗಂಡಗಂಜದ ನಾರಿ ಅವಳೆ ಹೆಮ್ಮಾರಿ

೪

ಬಿಟ್ಟು ಆಡುವ \* ಗೆಳೆಯು ಹರಕು ತೊಗಲಿನ ಮಿಣೆಯು  
 ಕೊಟ್ಟು ಪೇಳುವ ದಾತ ಅವ ಹೀನಜಾತ  
 ಸೃಷ್ಟಿಯೊಳು ಕಾಗಿನೆಲೆಯಾದಿ ಕೇಶವನಂಘ್ರಿ  
 ಮುಟ್ಟಿ ಭಜಿಸದ ನರನು ಅವನೆ ವಾನರನು  
 (ಅವ ಕಾಡುಮರನು) ೫

೧೫ ರಾಗ ಪೀಲು—ಮಟ್ಟತಾಳ

ನಾನು ನೀನು ಎನ್ನದಿರು ಹೀನ ಮಾನವ ಪ  
 ಜ್ಞಾನದಿಂದ ನಿನ್ನ ನೀನೆ ತಿಳಿದು ನೋಡೆಲೊ ಅ  
 ಹೆಣ್ಣು ಹೊನ್ನು ಮಣ್ಣು ಮೂರು ನಿನ್ನದೇನೆಲೊ  
 ಅನ್ನದಿಂದ ಬಂಪ ಕಾಮ ನಿನ್ನದೇನೆಲೊ  
 ಕರ್ಣದಿಂದ ಬರುವ ಘೋಷ ನಿನ್ನದೇನೆಲೊ  
 ನಿನ್ನ ಬಿಟ್ಟು ವೋಹ ದೇಹ ನಿನ್ನದೇನೆಲೊ ೧  
 ಹಲವು ಜನ್ಮದಿಂದ ಬಂದಿರುವೆ ನೀನೆಲೊ  
 ಮಲದ ಗರ್ಭದಲಿ ನಿಂದಿರುವೆ ನೀನೆಲೊ  
 ಜಲದ ದಾರಿಯಲಿ ಬಂದಿರುವೆ ನೀನೆಲೊ  
 ಕುಲವು ಜಾತಿ ಗೂತ್ರವುಳ್ಳವನು ನೀನೆಲೊ ೨  
 ಕಾಲ ಕರ್ಮ ಶೀಲ ನೇಮ ನಿನ್ನದೇನೆಲೊ  
 ಜಾಲ ವಿದ್ಯೆ ಬಯಲ ಮಾಯೆ ನಿನ್ನದೇನೆಲೊ  
 ಕೀಲು ಬಡಿದ ತೊಗಲಬೊಂಬೆ ನಿನ್ನದೇನೆಲೊ  
 ಲೋಲ ಆದಿಕೇಶವನ್ನ ಭಕ್ತನಾಗೆಲೊ ೩

೧೬ ರಾಗ ಕೇದಾರಗೌಳ—ಆಟತಾಳ

ಬಂದಿದೆ ದೂರು ಬಂದೆ ಪಾಂಡವರಿಗೆ ಪ  
 ಕೊಂದವರಿವರು ಕೌರವರನೆಂಬಕೀರ್ತಿ ಅ

- ಮುನ್ನಿನ ವೈರದಿ ಕಡು ಸ್ನೇಹವಮಾಡಿ  
ಉನ್ನಂತಲೆತ್ತ ಪಗಡೆಯಾಡಿಸಿ  
ತನ್ನ ಕುಹಕದಿಂದ ಕುರುಬಲವನು ಕೊಂದ  
ಗನ್ನ ಗತಕ ಶಕುನಿಯೊ ಪಾಂಡವರೊ ೧
- ಮರಣ ತನ್ನಿ ಚೈಯೊಳುಳ್ಳ ಗಾಂಗೇಯನು  
ಧುರದಲಿ ಪಂಠನ ನೆವದಿಂದಲಿ  
ಸರಳ ಮಂಚದಮೇಲೆ ಮಲಗಿ ಮೊಮ್ಮಗನನ್ನು  
ಕೊರಳ ಕೊಂದವ ಭೀಷ್ಮನೊ ಪಾಂಡವರೊ ೨
- ಮಗನ ನೆವದಿ ಕಾಳಗವ ಬಿಸುಟು ಸುರ  
ನಗರಿಗೆ ನಡೆದು ವೈರಾಗ್ಯದಿಂದ  
ಜಗವರಿಯಲು ಕುರುವಂಶಕೆ ಕೇಡನು  
ಬಗೆದು ಕೊಂದವ ದ್ರೋಣನೊ ಪಾಂಡವರೊ ೩
- ತೊಟ್ಟ ಬಾಣವ ತೊಡಲೊಲ್ಲದೆ ಮಾತೆಗೆ  
ಕೊಟ್ಟ ಭಾಷೆಗೆ ನಾಲ್ವರ ಕೊಲ್ಲದೆ  
ನೆಟ್ಟನೆ ರಣಮುಖದಲಿ ತನ್ನ ಪ್ರಾಣವ  
ಬಿಟ್ಟು ಕೊಂದವ ಕರ್ಣನೊ ಪಾಂಡವರೊ ೪
- ಮುಢಿಸಿ ಸೂತತನವ ಮಾಡಿ ರಣದೊಳು  
ಆಶೀರ್ವನಗಳೆಯುತ ರವಿಸುತನ  
ರಥದಿಂದಿಳಿದು ವೋಗೆ ಕಾರವ ಬಲವನು  
ಹತ ಮಾಡಿದವ ಶಲ್ಯನೊ ಪಾಂಡವರೊ ೫
- ಜಲದೊಳು ಮುಳುಗಿ ತಪವ ಮಾಡಿ ಬಲವನು  
ಛಲದಿಂದೆಬ್ಬಿಸಿ ಕಾಡುವನೆಂದವ  
ಕಲಿಭೀಮಸೇನನ ನುಡಿಗಳೆಳಿ ಹೊರಹೊರಟು  
ಕುಲವ ಕೊಂದವ ಕಾರವನೊ ಪಾಂಡವರೊ ೬
- ಕಾರವ ಪಾಂಡವರಿಗೆ ಭೇದ ಪುಟ್ಟಿಸಿ  
ಘೋಷೋಡ್ಡಿ ಕುರುಕ್ಷೇತ್ರದಿ ಕಾದಿಸಿ  
ಸಂಶಯವಿಲ್ಲದೆ ಕುರುಬಲವನು ಕೊಂದ  
ಹಿಂಸಕನಾದಿಕೇಶವನೊ ಪಾಂಡವರೊ ೭



೧೭ ರಾಗ ಕಾಂಭೋದಿ—ಝಂಪತಾಳ

ಭಜಸಿ ಬದುಕೆಲೊ ಮಾನವ

ಪ

ಅಜಭವೇಂದ್ರಾದಿಗಳು ಪೂಜಿಸುವ ಪಾದವನು

ಅ.

ವಾಕಶಾಸನಗೊಲಿದು ಬಲಿಯ ಮೆಟ್ಟಿದ ಪಾದ

ಕಾಕು ಶಕಟನ ಒದ್ದು ಕೊಂದ ವಾದ

ನಾಕಭೀಕರ ಬಕನ ಮೆಟ್ಟಿ ಸೀಳಿದ ಪಾದ

ಲೋಕಪಾವನೆ ಗಂಗೆ ಪುಟ್ಟಿದಾ ಪಾದವನು

೧

ಶಿಲೆಯಾದಹಲೈಯನು ಶುದ್ಧ ಮಾಡಿದ ಪಾದ

ಒಲಿದು ಪಾರ್ಥನ ರಥವನೊತ್ತಿದ ವಾದ

ಕಲಿ ಸುಯೋಧನನ ಓಲಗದಿ ಕೆಡೆಹಿದ ಪಾದ

ಕಲಕಿ (ಬಲಿದ, ವಾ) ಕಾಳಿಂಗನ ಪೆಡೆ ತುಳಿದ ಪಾದವನು

೨

ಗರುಡ ಶೇಷಾದಿಗಳು ವೊತ್ತು ತಿರುಗುವ ಪಾದ

ಧರೆಯ ಈರಡಿ ಮಾಡಿ ಅಳಿದ ಪಾದ

ಸಿರಿ ತನ್ನ ತೊಡೆಯ ಮೇಲಿರಿಸಿ ಒತ್ತುವ ಪಾದ

ಸಿರಿ ಕಾಗಿನೆಲೆಯಾದಿಕೇಶವನ ಪಾದವನು

೩

೧೮ ರಾಗ ಅರಭಿ (ದರ್ಬಾರು)—ಅಟತಾಳ

ನಾರಾಯಣ ನಿನ್ನ ನಾಮ ಒಂದಿರುತ್ತಿರೆ

\*ಬೇರೊಂದು ನಾಮವಿನ್ಯಾಕಯ್ಯ

ಪ

ನೆಟ್ಟನೆ ದಾರಿಯು ಬಟ್ಟೆಯೊಳಿರುತ್ತಿರೆ

ಬೆಟ್ಟವ ಬಳಸಲಿನ್ಯಾಕಯ್ಯ

ಅಷ್ಟೈಶ್ವರ್ಯವು ಮೃಷ್ಟಾನ್ನವಿರುತ್ತಿರೆ

ಬಿಟ್ಟ ಕೂಳನು ತಿನ್ನಲ್ಯಾಕಯ್ಯ

೧

’ ಸೋರ ದುರಿತಗಳಿನ್ಯಾಕಯ್ಯ (ಪಾಶಾಂತರ)

ಅ

ಬಟ್ಟೆ ಭಾಟಾ—ರಾಜನಾರ್ಗ

\*ಪರುಶದ ಪಾಳೆಗಳಿರುತಿರೆ ಬೀದಿ

ಜರಿಗಲ್ಲ ತೊಳೆಯಲಿನ್ಯಾಕಯ್ಯ

ಹರಿವಾಣಮೊಳಗಮೃತಾನ್ನವು ಇರುತಿರೆ

ತಿರುಪೆ ಕೂಳನು ತಿನ್ನಲ್ಯಾಕಯ್ಯ

೨

ಬೆಲ್ಲವು ಕರದೊಳಗಿರುತಿರೆ ಕಾಡ

ಕಲ್ಲನು ಕಡಿಯಲಿನ್ಯಾಕಯ್ಯ

ಬಲ್ಲಿದ ನೆಲೆಯಾದಿ ಕೇಶವನಿರುತಿರೆ

ಚೆಲ್ಲರೆ ದೈವದ ಹಂಬಲ್ಯಾಕಯ್ಯ

೩

೧೯ ರಾಗ ಮೋಹನ—ಝಂಪತಾಳ

ಯಾಕೆ ನೀನಿಲ್ಲಿ ಪವಳಿಸಿದೆ ಹರಿಯೆ

ಪ

ಲೋಕೈಕ ವಿಶ್ವಾತ ಪಶ್ಚಿಮ ಲಂಗಧಾಮ

ಅ

ತಮನೊಡನೆ ಹೋರಿ ಬೆಟ್ಟವನು ಬೆನ್ನಿಲಿ ಪೊತ್ತು

ರಮಣಿ ಭೂಮಿಯನು ತಂದಾಯಾಸವೊ

ಅನುರ ವೈರಿಯ ಕರುಳ ಕಿತ್ತ ಕಡು ಧಾವತಿಯೊ

ಕ್ಷಮೆಯನಳೆದೀ ಪಾದಕಮಲ ನೋಯುತವೊ

೧

ವೊಡವಿ ಪಾಲಕರ ವಂಶದ ವಪ್ಪವನೆ ಅಳಿದು

ಕೊಡಲಿಯನು ಬಿಸುಟು ಮಲಗಿದ ಭಾವವೂ

ಮಡದಿಯನು ಕಡ್ಡು ಒಯ್ದವನ ಶಿರವನೆ ತರಿದು

ಒಡಲಿನಾಯಾಸವಲಿ ಪವಡಿಸಿದ ಪರಿಯೊ

೨

ವಾಲಿ ಮೊದಲಾದ ಎದುರಾಂತ ವಿರರರ ಕೊಂದು

ಕಾಳಿಮಡುವ ಧುಮುಕಿ ಮೈಯಲಸಿತೋ

ಲೀಲೆಗೋಸುಗ ಬಂದು ನಿರ್ವಾಣದಲಿ ನಿಂದು

ಆ ಲಜ್ಜೆ ಗಾಗಿ ನೀನಿಲ್ಲಿ ಮಲಗಿದೆಯೊ

೩

ನಾಲ್ಕು ಯುಗದಾಧಾರಿ ಕಡೆಗೆ ತುರಗವನೇರಿ  
ಸಾಕಾಗಿ ದಣೆದು ನೀನಿಲ್ಲಿ ಮಲಗದೆಯೊ  
ಸಾಕಾರಿಯಾಗಿ ಗಾತಮ ಮುನೀಶ್ವರನಿಗೆ  
ಬೇಕೆಂದು ನೀ ಕೊಟ್ಟ ವರಕೆ ಮಲಗದೆಯೊ

೪

ಇನ್ನೆಷ್ಟು ಕಾಲ ನೀನಿಲ್ಲಿ ಮಲಗಿದ್ದರು  
ನಿನ್ನ ಎಬ್ಬಿಸುವರೊಬ್ಬರನು ಕಾಣೆ  
ಉನ್ನಂತ ಕಾಗಿನೆಲೆಯಾದಿ ಕೇಶವರಾಯ  
ಚನ್ನ ಶ್ರೀರಂಗಪಟ್ಟಣದ ರಂಗಧಾಮ

೫

೨೦ ರಾಗ ಮೋಹನ—ಅಟತಾಳ

ಕಷ್ಟಪಟ್ಟರು ಇಲ್ಲ ಕಳವಳಿಸಿದರಿಲ್ಲ  
ಭ್ರಷ್ಟ ಮನ ನಿನ್ನ ಹಣೆಬರಹದಷ್ಟಲ್ಲದೆ  
ಸಿರಿವಂತನ ಸ್ನೇಹ ಮಾಡಿಕೊಂಡರು ಇಲ್ಲ  
ಪರಿಪರಿ ವಿದ್ಯೆಗಳ ಕಲಿತರಿಲ್ಲ  
ನರಿಬುದಿ ಯಂದದಲಿ ನಡೆದುಕೊಂಡರು ಇಲ್ಲ  
ಅರಿಯದೇ ಹಲವು ಹಂಬಲಿಸಿದರು ಇಲ್ಲ

೫.

೧

ಕೊಂಡಾಡಿ ಕಾಡಿ ನೀ ಬೇಡಿಕೊಂಡರು ಇಲ್ಲ  
ಕಂಡಕಂಡವರಿಗೆ ಕೈಮುಗಿದರಿಲ್ಲ  
ಗಂಡಗತ್ತರಿ ಕೊರಳಿಗ್ಗಾ ಕಿಕ್ಕೊಂಡರು ಇಲ್ಲ  
ಪ್ರ—ಚಂಡನಾದರು ಇಲ್ಲ ಪರಿಹಾಸ್ಯವೆಲ್ಲ  
ಕಟ್ಟುಳು ಕಡುಜಾಣನಾಗಿ ಪುಟ್ಟಿದರಿಲ್ಲ  
ಬೆಟ್ಟವನು ಕಿತ್ತು ತಂದಿಟ್ಟಿರಿಲ್ಲ  
ಸೃಷ್ಟಿಯೊಳು ಕಾಗಿನೆಲೆಯಾದಿಕೇಶವರಾಯ  
ಕೊಟ್ಟವರಿಗುಂಟು ಕೊಡದವರಿಗಿಲ್ಲ

೨

೩.

೨೧ ರಾಗ ಪಂತುವರಾಳಿ—೮'ತಾಳ

ಬಂದೆವಯ್ಯ ಗೋವಿಂದಶೆಟ್ಟಿ ನಿಮ್ಮ  
ಹರಿವಾಣ ತೀರ್ಥ ಪ್ರಸಾದವುಂಟಿನಲಾಗಿ

೫

ಅಪ್ಪವು ಅತಿರಸ ತುಪ್ಪ ಚೆನ್ನಿಪಾಲು  
 ಒಪ್ಪುವ ಸಕ್ಕರೆ ಯಾಲಕ್ಕಿಯು  
 ಅಪರೂಪವಾದ ಕಜಾಯ ರಾಸಿಗಳೆಲ್ಲ  
 ಭಪ್ಪನ್ನ ದೇಶಕ್ಕೆ ಮಾರುವ ಶೆಟ್ಟಿ  
 ಒಡೆದ ಮಡಕೆಯೆಲ್ಲ ಆರೆದು ನಾಮವ ಮಾಡಿ  
 ಕೊಡುವೆ ನೀ ಕಾಸಿಗೆ ಒಂದೊಂದನು  
 ಒಡಲು ತುಂಬಿ ಮಿಕ್ಕ ಒಗರ ಮಾರಿಸಿ  
 ಒಡವೆಯ ಗಳಿಸುವ ಕಡುಲೋಭಿ ಶೆಟ್ಟಿ  
 ಶೇಷಗಿರಿಯಲ್ಲಿ ವಾಸ ಮಾಡಿಕೊಂಡು  
 ದೇಶಕ್ಕೆ ಪ್ರಸಾದ ನಡೆಸುವ ಶೆಟ್ಟಿ  
 ಅನೆಮಾಡಿ ಹಣಕಾಸು ಗಳಿಸ ಆದಿ  
 ಕೇಶವ ನಾರಾಯಣ ತಿಮ್ಮ ಶೆಟ್ಟಿ

೨೨ ರಾಗ ಆರಭಿ - ತಾಳ

ಬಲ್ಲವರಿನಿಬರು ಎಲಾರು ಆರಿಯರು  
 ಪುಲ್ಲಲೋಚನ ಪೂರ್ಣಬ್ರಹ್ಮನೆಂಬುದನು  
 ಅಜಜ್ಞಾನಾಧಿಕ ಬಲ್ಲ ಅನಲ ಸ್ನೇಹಿತ ಬಲ್ಲ  
 ಗಜಚರ್ಮಾಂಬರ ಬಲ್ಲ ಗರುಡ ಬಲ್ಲ  
 ಭುಜಗೇಶ್ವರ ಬಲ್ಲ ಭೂರಲೋಚನ ಬಲ್ಲ  
 ತ್ರಿಜಗಾಧಿಪತಿ ತ್ರಿವಿಕ್ರಮನೆಂಬುದನು  
 ಶುಕಯೋಗೀಶ್ವರ ಬಲ್ಲ ಸುಗುಣ ನಾರದ ಬಲ್ಲ  
 ಭಕುತ ಪ್ರಹ್ಲಾದ ಬಲ್ಲ ಬಲಿಯು ಬಲ್ಲ  
 ರುಕುಮಾಂಗದ ಬಲ್ಲ ಮುಷಿ ಪರಾಶರ ಬಲ್ಲ  
 ಮಕರ ಕುಂಡಲಧರ ಪರಮಾತ್ಮನೆಂಬುದನು  
 ಅಂಬರೀಷನು ಬಲ್ಲ ಅತ್ರಿ ಮುಷಿಯು ಬಲ್ಲ  
 ಸಂಭ್ರಮದಿ ಮನು ಬಲ್ಲ ಸಹದೇವ ಬಲ್ಲ  
 ಬೆಂಬಿಡದುದ್ದವ ಬಲ್ಲ ಬೇಡಿದ ಧ್ರುವ ಬಲ್ಲ  
 ಕಂಬು ಚಕ್ರಾಂಕಿತ ಕರ್ಮಹರನೆಂಬುದನು

ವಸಿಷ್ಠ ಮುನಿ ಒಲ್ಲ ವರ ವಿಭೀಷಣ ಬಲ್ಲ  
 ವಿಶಿಖಶಯನ ಬಲ್ಲ ನಿಮರ ಬಲ್ಲ  
 ರಸಿಕ ವಾಲ್ಮೀಕಿ ಬಲ್ಲ ರಾಜ ಜನಕ ಬಲ್ಲ  
 ಶಶಿಮಿತ್ರನೇತ್ರ ಸರ್ವೋತ್ತಮನೆಂಬುದನು

೪

! ವಾಘ್ನೇಯಾಕ್ರೂರ ಬಲ್ಲ ವಚನದಿ ಶೌನಕ ಬಲ್ಲ  
 ಯೋಗಿ ಕಪಿಲ ಬಲ್ಲ ಭೃಗು ಬಲ್ಲನು  
 ತ್ಯಾಗಿ ಧರ್ಮಜ ಬಲ್ಲ ರಣದೊಳರ್ಜುನ ಬಲ್ಲ  
 ಕಾಗಿನೆಲೆಯಾದಿಕೇಶವನೆಂಬುದನು

೫

೨೩ ರಾಗ ಕಾಂಝೋದಿ—ಝಂಪತಾಳ

ಬೊಂಬೆಯಾಟವನಾಡಿಸಿದೆ ಮಹಾಭಾರತವ  
 ಅಂಬುಜಭವಾದಿ ಅಮರರು ನೋಡುತ್ತಿರಲು

೬

೭

ಕುರುಭೂಮಿಯೆಂಬ ಪುರವೀಧಿಯನು ವಿರಚಿಸಿ  
 ಮರೆಯ ಮಾಯದ ಐದು ತೆರೆಯ ಹಾಕಿ  
 ಧರಣೀಶರೆಂಬ ನರಪ್ರತಿಮೆಗಳ ಅಳವಡಿಸಿ  
 ನರನ ರಥವಾಜಿಯ ಸೂತ್ರವನೆ ಹಿಡಿದು

೮

ಒಡುವನು ನಾರದನು ಎಂದ್ಯಗಾರನು ಶಂಭು  
 ಬಾದರಾಯಣ ದೇವ ಕ-ಧಾ ಪ್ರಸಂಗಿ  
 ಮೇದಿನಿಯ ಹೊರಗೆಳೆವ ಮೃತ್ಯುವಿನ ಹಾಸ್ಯರಸ  
 ವೇದನಿಕರಗಳು ಕೈವಾರಿಸುತ್ತಿರಲು

೯

ಹದಿನೆಂಟು ಅಕ್ಷೋಹಿಣೀ ಮಾರ್ಬಲವ ನೆರಸಿ  
 \*ಹದಿನೆಂಟು ದಿನ ಕದನ ನಾಟ್ಯ ನಡಿಸಿ  
 ಅದರೊಳ್ಳೆ ವರನುಳುಸಿ ಭೂಮಿಭಾರವನಿಳಿಸಿ  
 ಮುದದಿ ಬ್ರಹ್ಮ ಕಪಾಲವನು ತೃಪ್ತಿಗೊಳಿಸಿ

೧೦

ವಿಶಿಖಶಯನ=ಭೀಷ್ಮ, \* ವಾಘ್ನೇಯ = ಸಾರಥಿ

\* ಹದಿನೆಂಟು ದಿನ ಕದನ ಕೇಳಿಯ ನಡಿಸಿ (ಪಾ).

ಲೋಕದೊಳಗಿದ್ದನೈದನೊಂ ವೇದವೆಂದೆನಿಸಿ  
 ಪಾಕಶಾಸನ ಸಭೆಯನು ಮೆಚ್ಚಿಸಿ  
 ಈ ಕಥೆಯ ಕೇಳಿ ಜನಮೇಜಯನ ಪತಿಕರಿಸಿ  
 ತಾ ಕಪಟಿನಾಟಕದ ಸೂತ್ರಧರನೆನಿಸಿ ೪

ಇಂತೆಸವ ಲೀಲಾವಿನೋದ ರಚನೆಗಳಿಂದ, ಲೋ  
 ಕಾಂತರಂಗಳನು ಸಂಚರಿಸುತ  
 ಸಂತಸದಿ ಭರತ ಸಂಸಾರವನು ವೊರೆವ ಕೃಪೆ  
 ಯಾಂತೆಸವ ಕಾಗಿನೆಲೆಯಾದಿ ಕೇಶವರಾಯ ೫

೨೪ ರಾಗ ಕಾಂಬೋದಿ—ಝಂಪತಾಳ  
 ದಾಸದಾಸರ ಮನೆಯ ದಾಸಿಯರ ಮಗ ನಾನು  
 ಸಾಸಿರ ನಾಮದೊಡೆಯ ರಂಗಯ್ಯನ ಮನೆಯ ೬  
 ಶಂಕುದಾಸರ ಮನೆಯ ಮಂಕುದಾಸನು ನಾನು  
 ಮಂಕುದಾಸನು ನಾನು ಮರುಳುದಾಸ  
 ಸಂಕೀರ್ತನೆಯ ಮಾಡಿ ನನೆವ ಭಕ್ತರ ಮನೆಯ  
 ಬಿಂಕದಿ ಬಾಗಿಲ ಕಾಯ್ಕಿ ಬಡ ದಾಸ ನಾನಯ್ಯ ೭  
 ಕಾಳಿದಾಸರ ಮನೆಯ ಕೀಳುದಾಸ ನಾನಯ್ಯ  
 ಆಳು ದಾಸನು ನಾನು ಮೂಳ ದಾಸ  
 ಫಾಲಾಕ್ಷಸಖಿ ನಿನ್ನ ಭಜಿಪ ಭಕ್ತರ ಮನೆಯ  
 ಅಳಿನಾಳಿನ ದಾಸ ಅಡಿದಾಸ ನಾನಯ್ಯ ೮  
 ಹಲವು ದಾಸರ ಮನೆಯ ಹೊಲೆದಾಸ ನಾನಯ್ಯ  
 ಕುಲವಿಲ್ಲದ ದಾಸ ಕುರುಬ ದಾಸ  
 ಭಲದಿ ನಿನ್ನ ಭಜಿಸುವರ ಮನೆಯ ಮಾಡಿಗ ದಾಸ  
 ಸಲೆ ಮುಕ್ತಿ ಪಾಲಿಸೆನ್ನೊಡೆಯ ಕೇಶವನೆ ೯

೨೫ ರಾಗ ಮುಖಾರಿ—ಝಂಪತಾಳ  
 ಪೂರ್ವ ಜನ್ಮದಲಿ ನಾ ಮಾಡಿದ ಕರ್ಮದಿಂ  
 ಉರ್ವಿಯೊಳು ಜನಿಸಿದೆನೊ ಕೃಷ್ಣ ೧೦

ಕಾರುಣ್ಯನಿಧಿ ಎನ್ನ ಕಾಯಬೇಕಯ್ಯ ಹರಿ  
ವಾರಿಜನಾಭನೆ ಮುದ್ದು ಕೃಷ್ಣ

ಆ.

ವುಟ್ಟಿದಂದಿನಾರಭ್ಯ ಸುಖವೆಂಬುವುದನರಿಯೆ  
ಕಷ್ಟಪಟ್ಟೆನು ಕೇಳೊ ಕೃಷ್ಣ  
ತೊಟ್ಟೆಲ ಶಿಶು ತಾಯೆ ಬಾಯಿಬಿಟ್ಟ ತೆರನಂತೆ ಕಂ  
ಗೆಟ್ಟು ಶೂಕಿವೆನೊ ಕೃಷ್ಣ  
ಮುಟ್ಟಲೆಮ್ಮರು ಎನ್ನ ಬಂಧುಗಳು ಕಂಡರೆ  
ಅಟ್ಟಿ ಬಡಿವುತಲಿಹೊ ಕೃಷ್ಣ  
ದಟ್ಟಿ ದಾರಿದ್ರ್ಯವನು ಪರಿಹರಿಸದಿದ್ದರೆ  
ಮುಟ್ಟುವುದು ದೂರು ನಿನಗೆ ಕೃಷ್ಣ

೧

ಕಾಸಿನಾ ಆಸೆಯಲಿ ಬಯಸಿ ಬಹು ದಿನದಿಂದ  
ಘಾಸಿಪಟ್ಟನು ನಾನು ಕೃಷ್ಣ  
ಈ ಶರೀರವನಾಂತು ಕಷ್ಟಪಟ್ಟೆನು ಬಿಡದೆ  
ನೀ ಸಲಹೆಬೇಕಯ್ಯ ಕೃಷ್ಣ  
ಹೇಸಿಕೆಯಾಗರ್ವ ಸಂಸಾರವನು ಮೂಯಾ  
ಪಾಶದೊಳು ಬಿಗಿವರೇ ಕೃಷ್ಣ  
ಘಾಸಿಯನು ಮಾಡದೆ ದೋಷವನು ಪರಿಹರಿಸೊ  
ಸಾಸಿರನಾಮದ ಮುದ್ದು ಕೃಷ್ಣ

೨

ಲೋಕದೊಳು ಎನ್ನಂಥ ಪಾಪಿಗಳು ಉಂಟೆಂದು  
ನೀ ಕೇಳಿ ಬಲ್ಲೆಯಾ ಕೃಷ್ಣ  
ನಾಕೇಳು ಎನಗೊಂದು ಗತಿಯ ತೋರಿಸಿ ಸದ್ವಿ  
ವೇಕಿಯನು ಮಾಡಯ್ಯ ಕೃಷ್ಣ  
ರಾಕೇಂದುಮುಖಿ ದ್ರೌಪದಿಯ ಮಾನವನು ಕಾಯ್ದು  
ಆಕೇಗ್ನಯವಿತ್ತೆ ಕೃಷ್ಣ  
ಪಿ-ನಾಕಿಯ ಸಖ ಉಡುಪಿ ಅದಿಕೇಶವರಾಯ  
ಸಾಕಾರ ಮೂರುತಿಯೆ ಕೃಷ್ಣ

೩

೨೬ ರಾಗ ಕೇದಾರಗೌಳ—ಆಟತಾಳ  
 ನೀನುವೇಕ್ಷೆಯ ಮಾಡೆ ಬೇರೆ ಗತಿಯಾರೆನೆಗೆ  
 ನಿಗಮಗೋಚರ ಮುಕುಂದ  
 ಗಾನರಸಲೋಲ ಆಗಮಶೀಲ ಭಕ್ತ ಪರಿ  
 ಪಾಲ ಗೋಪಾಲಬಾಲ

ಕ

ಆ

ಜಪತಪಾನುಷ್ಠಾನ ಜಪಿತನಂದೆನಿಸುವೆನೆ  
 ಜಾಣತನವೆನ್ನೊಳ್ಳಿಲ್ಲ  
 ಅಪರಿಮಿತ ಕರ್ಮವನು ಅನುಸರಿಸಿ ನಡೆಯುವೆನೆ  
 ನಿಪುಣತ್ವ ಮೊದಲೆ ಇಲ್ಲ  
 ಗುಹಿತದಿಂ ದಾನಧರ್ಮವನು ನಾ ಮಾಡುವೆನೆ  
 ಅಪರಿಮಿತ ಧನವು ಇಲ್ಲ  
 \*ರಸಣ ನಿಪುಣತ್ವ ವ್ರಂದಿಲ್ಲದಾ ಕೃಪಣನಿಗೆ  
 ಸುಪವಿತ್ರ ನೀನೆ ಅಲ್ಲ ದಿಲ್ಲ

೧

ಆನೆ ಮೊಸಳೆಗೆ ಸಿಲುಕಿ ಅರೆಬಾಯಿ ಬಿಡುತಿರಲು  
 ಮೌನದಿಂ ಬಂದು ಕಾಯ್ದೆ  
 ಏ ನಾರಗಾ ಎಂದಜಮಿಳೆಗೆ ಮುಕ್ತಿಯನು  
 ನೀನೊಲಿದು ಕೃಪೆ ಮಾಡಿದೆ  
 ಹಾನಿಯಿಲ್ಲದ ಪದವಿ ನೀನಿತ್ತು ಧ್ರುವಗೆ ಕಡು  
 ದೀನತ್ವವನು ಬಿಡಿಸಿದೆ

ದಾನವಾಂತಕ ಸಕಲ ದಿವಿಜ ಮುನಿವಂದ್ಯ ಅಭಿ  
 ಮಾನಿ ಎನ್ನನು ಸಲಹದೇ ಬಂದೆ

೨

ಈಷಣತ್ರಯದ ಬಯಲಾಸೆಯಲಿ ಭ್ರಮೆಗೊಂಟು  
 ಬೇಸರದಿ ಮನದಿ ನೊಂದು  
 ಹೇಸಿಕೆಯ ಸಂಸಾರ ಸಾಗರದಿ ಮುಳುಗಿ ಬಹು  
 ಘಾಸಿ ಪಡಲಾರೆನಿಂದು



ಮೋಸವಿಲ್ಲದೆ ಯಮನ ಪಾಶವನು ಪರಿವೃದ್ಧಕೆ  
 ಕೌಶಲವ ತೋರಿ ಇಂದು  
 ದಾಸನೆಂದೆನಿಸಿ ಡಂಗುರವ ಹೊಯಿಸಿದೆಯೋ ನೆಲೆ  
 ಯಾದಿ ಕೇಶವನೆ ಹರಿಯೆ-ಧೊರೆಯೇ

೩

೨೭ ರಾಗ ನಾಡನಾಮಕ್ರಿಯ-ಏಕತಾಳ

ಎಲ್ಲಾರು ಮಾಡುವುದು ಹೊಟ್ಟೆಗಾಗಿ, ಗೇಣು  
 ಬಟ್ಟೆಗಾಗಿ ತುತ್ತು ಹಿಟ್ಟೆಗಾಗಿ ಪ  
 ವೇದ ಶಾಸ್ತ್ರ ಪಂಚಾಂಗ ಓದಿಕೊಂಡು ಪರರಿಗೆ  
 ಬೋಧನೆಯ ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ ೧  
 ಚಂಡಭಟರಾಗಿ ನಡೆದು ಕತ್ತಿ ಧಾಲು ಕೈಲಿ ಹಿಡಿದು  
 ಖಂಡ ತುಂಡ ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ ೨  
 ಅಂಗಡಿಗಳನ್ನೆ ಹೂಡಿ ವ್ಯಂಗ ಮಾತುಗಳಾಡಿ  
 ಭಂಗ ಬಿದ್ದು ಗಳಿಸುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ ೩  
 ಕುಂಟೆ ತುದಿಗೆ ಕೊರಡು ಹಾಕಿ ಹೆಂಟೆ ಮಣ್ಣು ಸಮಮಾಡಿ  
 ರೆಂಟೆ ಹೊಡೆದು ಬೆಳೆಸುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ ೪  
 ಬೆಲ್ಲದಂತೆ ಮಾತನಾಡಿ ಎಲ್ಲರನು ಮರುಳು ಮಾಡಿ  
 ಸುಳ್ಳು ಬೋಗಳಿ ತಿಂಬುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ ೫  
 ಕೊಟ್ಟಣವ ಕುಟ್ಟಿಕೊಂಡು ಕಟ್ಟಿಗೆಯ ಹೊತ್ತುಕೊಂಡು  
 ಕಷ್ಟ ಮಾಡಿ ತಿಂಬುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ ೬  
 ತಾಳ ದಂಡಿಗೆ ಶ್ರುತಿ ಮೇಳ ತಂಬೂರಿಗೊಂಡು  
 ಸೂಳೆಯಂತೆ ಕುಣುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ ೭  
 ಸನ್ಯಾಸಿ ಜಂಗಮ ಜೋಗಿ ಜಟ್ಟಿ ಮೊಂಡ ಭೈರಾಗಿ  
 ನಾನಾ ವೇಷಗಳೆಲ್ಲ ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ ೮  
 ಹಳ್ಳದಲ್ಲಿ ಕುಳಿತುಕೊಂಡು ಕಲ್ಲು ದೊಣ್ಣೆ ಹಿಡಿದುಕೊಂಡು  
 ಕಳ್ಳತನವ ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ ೯

೨೦	೨೦
೨೧	೨೧

### ೨೨. ಕೇಶವನಾಮ

ಸುವ್ವಿ ಮಟ್ಟು

ಸುವ್ವಿ ಕೇಶವಾದಿ ಸುವ್ವಿ ಸುವ್ವಿ ಶ್ರೀ ಕೃಷ್ಣ ಸುವ್ವಿ	
ಕೇಶವಾದಿ ಕೃಷ್ಣ ಸುವ್ವಿ ಸುವ್ವಿ ಲಾಲಿ	೫
ಈಶ ನಿಮ್ಮ ಪಾದ ಭಜನೆ ತೋಷದಿಂದ (ಆನೆಯಿಂದ) ಮಾಡುವೆನು	
ದೋಷ ರಾಸಿ ನಾಶಮಾಡೊ ಶ್ರೀಶ ಕೇಶವ	೧
ಶರಣು ಹೊಕ್ಕೆಯನ್ನು ಎನ್ನ ಮರಣ ಸಮಯದಲ್ಲಿ ನಿನ್ನ	
ಚರಣ ಸ್ಮರಣೆ ಕರುಣಿಸಯ್ಯ ನಾರಾಯಣ	೨
ತೋಧಿಸೆನ್ನ ಮನದ (ಭವದ) ಕಲುಷ ಬೋಧಿಸಯ್ಯ ಜ್ಞಾನವೆನಗೆ	
ಬಾಧಿಸುವ ಯಮನ ಬಾಧೆ ಬಿಡಿಸೊ ಮಾಧವ	೩
ಹಿಂದನೇಕ ಯೋನಿಗಳಲ್ಲಿ ಬಂದು ಬಂದು ನೊಂದೆ ನಾನು	
ಇಂದು ಭವದ ಬಂಧ ಬಿಡಿಸೊ ತಂದೆ ಗೋವಿಂದ	೪
ಭ್ರಷ್ಟ ನೆನಿಸಬೇಡ ಕೃಷ್ಣ ಇಷ್ಟು ಮಾತ್ರ ಬೇಡಿಕೊಂಬ	
ಶಿಷ್ಟರೊಡನೆ ಇಟ್ಟು ಕಷ್ಟ ಬಿಡಿಸೊ ವಿಷ್ಣುವೆ	೫
ಮದನನಯ್ಯ ನಿನ್ನ ಮಹಿಮೆ ವದನದಲ್ಲಿ ನುಡಿಯುವಂತೆ	
ಹೃದಯದಲ್ಲಿ ಒದಗಿಸಯ್ಯ ಮಧು-ಸೂಧನ	೬
ಕವಿದುಕೊಂಡು ಇರುವ ಪಾಪ ಸವೆದು ವೋಗುವಂತೆ ಮಾಡೊ	
ಜವನ ಬಾಧೆಯನ್ನು ಬಿಡಿಸೊ ತ್ರಿ-ವಿಕ್ರಮ	೭
ಕಾಮ ಜನಕ ನಿನ್ನ ನಾಮ ಪ್ರೇಮದಿಂದ ಪಾಡುವಂಥ	
ನೇಮವೆನಗೆ ಪಾಲಿಸಯ್ಯ ಸ್ವಾಮಿ ನಾಮನ	೮
ಮೊದಲು ನಿನ್ನ ಪಾದಪೂಜೆ ಒದಗುವಂತೆ ಮಾಡೊ ಎನ್ನ	
ಹೃದಯದೊಳಗೆ ಸದನಮಾಡಿ ಮುದದಿ ಶ್ರೀಧರ	೯

- ಹುಸಿಯನಾಡಿ ಹೊಟ್ಟೆ ಹೊರೆವ ವಿಷಯದಲ್ಲಿ ರಸಿಕನಾದೆ  
ಹುಸಿಗೆ ಹಾಕದಿರೋ ಎನ್ನ ಹೃಷಿಕೇಶನೇ ೧೦
- ಕಾಮ ಕ್ರೋಧವನ್ನು ಬಿಡಿಸೊ ನಾಮ ಜಿಹ್ವೆಯೊಳಗೆ ನುಡಿಸೊ  
ಶ್ರೀ ಮಹಾನುಭಾವನಾದ ದಾಮೋದರ ೧೧
- ಅಬ್ಧಿಯೊಳಗೆ ಬಿದ್ದು ನಾನು ಒದ್ದು ಕೊಂಬೆನಯ್ಯ ಭವದಿ  
ಗೆದ್ದು ಬರುವ ಬುದ್ಧಿ ತೋರೊ ಪದ್ಮನಾಭನೇ ೧೨
- ಪಂಕಜಾಕ್ಷ ನೀನು ಎನ್ನ ಮಂಕು ಬುದ್ಧಿ ಬಿಡಿಸಿ ನಿನ್ನ  
ಕಿಂಕರನ್ನ ಮಾಡಿಕೊಳ್ಳೊ ಸಂಕರ್ಷಣ ೧೩
- ಏಸುಜನ್ಮ ಬಂದರೇನೋ ದಾಸನಾಗಲಿಲ್ಲ (ನಲ್ಲವೇನೊ ಪಾ) ನಾನು  
ಘಾಸಿ ಮಾಡದಿರು ಇನ್ನು ವಾಸುದೇವನೇ ೧೪
- ಬುದ್ಧಿ ಶೂನ್ಯನಾಗಿ ನಿನಗೆ ಕದ್ದ ಕಳ್ಳನಾದೆ ನಾನು  
ತಿದ್ದಿ ಹೃದಯ ಶುದ್ಧಿ ಮಾಡೋ ಪ್ರದ್ಯುಮ್ನನೇ ೧೫
- ಜನನಿ ಜನಕ ನೀನೆಯೆಂದು ನೆನೆವೆ ನಿನ್ನ ದೀನಬಂಧು  
ಎನಗೆ ಮುಕ್ತಿ ಪಾಲಿಸಿಂದು ಅನಿ-ರುದ್ಧನೇ ೧೬
- ಹರುಷದಿಂದ ನಿನ್ನ ನಾಮ ಸ್ಮರಿಸುವಂತೆ ಮಾಡೊ ನೇವು  
ಇರಿಸು ಚರಣದಲ್ಲಿ ಪ್ರೇಮ ಪುರುಷೋತ್ತಮ ೧೭
- ಸಾಧು ಸಂಗ ಕೊಟ್ಟು ನಿನ್ನ ಪಾದ ಭಜಕನೆನಿಸು ಮುನ್ನ  
ಭೇದ ಮಾಡದಿರು ಎನ್ನ ಶ್ರೀ ಅಧೋಕ್ಷಜ ೧೮
- ಚಾರುಚರಣ ತೋರಿ ಎನಗೆ ವಾರುಗಾಣೆಸಯ್ಯ ಕೊನೆಗೆ  
ಭಾರ ಹಾಕಿ ಇರುವೆ ನಿನಗೆ ನಾರಸಿಂಹನೇ ೧೯
- ಸಂಚಿತಾರ್ಥ ಪಾಪಗಳನು ಕಿಂಚಿತ್ತಾದರುಳಿಯದಂತೆ  
ಮುಂಚಿತಾಗಿ ಕಳೆಯಬೇಕೊ ಸ್ವಾಮಿ ಅಚ್ಯುತ ೨೦
- ಜ್ಞಾನ ಭಕ್ತಿ ಕೊಟ್ಟು ನಿನ್ನ ಧ್ಯಾನದಲ್ಲಿ ಇಟ್ಟು ಎನ್ನ  
ಹೀನಬುದ್ಧಿ ಬಿಡಿಸೊ ಮುನ್ನ ಶ್ರೀ ಜನಾರ್ಥನ ೨೧
- ಜಪತಪಾನುಷ್ಠಾನವನ್ನು ಒಪ್ಪುವಂತೆ ಮಾಡಲಿಲ್ಲ  
ತಪ್ಪು ಕೋಟಿ ಕ್ಷಮಿಸಬೇಕೊ ಉ-ಪೇಂದ್ರನೇ ೨೨

ಮೊರೆಯ ಇಡುವೆನಯ್ಯ ನಿನಗೆ ತ್ವರದಿ ಭವನ ಸೆರೆಯ ಬಿಡಿಸೊ ಇರಿಸೊ ಭಕ್ತ ರೊಳಗೆ ಪರಮಪುರುಷ ಶ್ರೀ ಹರೇ	೨೩
ಪುಟ್ಟಸಲೇ ಬೇಡವಿನ್ನು ಪುಟ್ಟಸಿದಕೆ ವಾಲಿಸಿನ್ನು ಇಷ್ಟು ಮಾತ್ರ ಬೇಡಿಕೊಂಬೆ ಶ್ರೀ ಕೃಷ್ಣನೆ	೨೪
ಸತ್ಯವಾದೀ ನಾಮಗಳನು ನಿತ್ಯದಲ್ಲಿ ಪರಿಸುವರನು ಆರ್ಥಿಯಿಂದ ಸಲಹುತಿಹನು ಕರ್ತೃ ಕೇಶವ	೨೫
ಮರೆತುಬಿಡದೆ ಹರಿಯನಾಮ ಬರೆದು ಓದಿ ಕೇಳುವರಗೆ ಕರೆದು ಕೊಡುವ ಮುಕ್ತಿ ವೇಲಾಪುರದ ಕೇಶವ	೨೬

೨೯ ರಾಗ ಸೌರಾಷ್ಟ್ರ—ಆಟತಾಳ

ನರಕವಿಗಳ ಮುಂದೆ ನರಕವಿಗಳ ವಿದ್ಯೆ ಮಾಡಬಾರದು ಧರಣಿಯ ಕಲ್ಲಿಗೆ ಶರಣೆಂದು ಪೂಜೆಯ ಮಾಡಬಾರದು	ಪ ಅ.
ಪಾಪಿಗಳಿದ್ದಲ್ಲಿ ರೂಪುಳ್ಳ ವಸ್ತುವ ತೋರಬಾರದು, ಬಹು ಕೋಪಿಗಳಿದ್ದಲ್ಲಿ ಅನುಭವಗೋಷ್ಠಿಯ ಆಡಬಾರದು	೧
ಆಡಿಸತ್ತ ಮಡಕೆಗೆ ಹೋಡಿಸಿ ಒಲೆಗುಂಡು ಹೂಡಬಾರದು, ಬಹು ಬಡತನ ಬಂದಾಗ ನಂಟರ ಬಾಗಿಲ ಸೇರಬಾರದು	೨
ಹರಿಯ ನಿಂದಿಸಿ ಹರ ಘನನೆಂದು ನರಕಕ್ಕೆ ಬೀಳಬಾರದು ಪರರನ್ನು ಬೈದು ಪಾತಕಕ್ಕೆ ಮುನ್ನೊಳಗಾಗಬಾರದು	೩
ಮಡದಿಯ ನುಡಿಗಳೆಳಿ ಜಗಳಕೊಬ್ಬರ ಕೂಡೆ ಹೋಗಬಾರದು ಬಾಯಿ—ಬಡಕರು ಇದ್ದಲ್ಲಿ ವಸ್ತಿ ಬಿಡಾರವ ಮಾಡಬಾರದು	೪
ಮುಂದೆ ಭಲಾಯೆಂದು ಹಿಂದೆ ನಿಂದಿಪರನ್ನು ಕೂಡಬಾರದು ನಮ್ಮ ತಂದೆ ಬಾಡದಾದಿಕೇಶವನ ಸ್ಮರಣೆಯ ಬಿಡಬಾರದು	೬

೩೦ ರಾಗ ಆನಂದಭೈರವಿ—ಆಟತಾಳ

ಲಾಲಿ

ಲಾಲಿ ಪಾವನಚರಣ ಲಾಲಿ ಅಘಾಹರಣ	
ಲಾಲಿ ವೆಂಕಟರಮಣ ಲಲಿತ ಕಲ್ಯಾಣ	ಪ

- ವನಜಾಕ್ಷ ಮಾಧವ ವಸುದೇವತನಯ  
 ಸನಕಾದಿ ಮುನಿವಂದ್ಯ ಸಾಧುಜನಪ್ರಿಯ  
 ಇನಕೋಟಿ ಶತತೇಜ ಮುನಿಕಲ್ಯ ಭೂಜ  
 ಕನಕಾದ್ರಿನಿಲಯ ವೆಂಕಟರಾಯ ಜೀಯ
- ಜಗದೇಕನಾಯಕ ಜಲಜದಳನೇತ್ರ  
 ಖಗರಾಜವಾಹನ ಕಲ್ಯಾಣ ಚರಿತ  
 ಸಗರತನಯಾರ್ಚಿತ ಸನಕಾದಿ ವಿನತ  
 ರಘುವಂಶ ಕುಲತಿಲಕ ರಮಣೀಯಗಾತ್ರ
- ನಂದಗೋಪ ಕುಮಾರ ನವನೀತ ಚೋರ  
 ಮಂದಾಕಿನೀ ಜನಕ ಮೋಹನಾಕಾರ  
 ಇಂದುಧರ ಸತಿ ವಿನುತ ವಿಶ್ವಸಂಚಾರ  
 ನಂದಗೋವಿಂದ ಮುಚುಕುಂದನುತಸಾರ
- ಪಕ್ಷಿವಾಹನ ವಿಷ್ಣು ಪಾಹಿ ಪರಮೇಶ  
 ರಕ್ಷಕಾಸ್ತು ಬಭೂಷ ವೈಕುಂಠವಾಸ  
 ಅಕ್ಷಯ ಫಲದಾತ ಅಖಿಳ ಲೋಕೇಶ  
 ಲಕ್ಷ್ಮಣ ಪರಿಪೂರ್ಣ ಲಕ್ಷ್ಮಿ ಪ್ರಾಣೇಶ
- ನರಮೃಗಾಕಾರಿ ಹಿರಣ್ಯಕ ವೈರಿ  
 ಕರಿರಾಜ ರಕ್ಷಕ ಕಾರುಣ್ಯ ಮೂರ್ತಿ  
 ಹರಿ ಆದಿಕೇಶವ ಗುರು ಅಪ್ರಮೇಯ  
 ಸಿಂಧರ ಶೇಷಗಿರಿ ವರ ತಿಮ್ಮರಾಯ
- ೩೦ ರಾಗ ಕೇದಾರಗೌಳ—ಆಟತಾಳ  
 ಅರಸಿನಂತೆ ಭಂಟನೋ ಹನುಮರಾಯ  
 ಅರಸಿನಂತೆ ಭಂಟಿ ತಾನೆಂಬುದನ್ನು  
 ಕುರುಹು ತೋರಿದ ಮೂರ್ಲೋಕದಿ ಹನುಮಂತ
- ಒಡೆಯನಂಬುಧಿಯೊಳು ಹೊಕ್ಕು ದೈತ್ಯನ ಕೊಂದು  
 ತಡೆಯದೆ ಶ್ರುತಿಯಜಗಿತ್ತನೆಂದು  
 ಸಡಗರದಿಂದ ಕಡಲ ದಾಂಟಿ ಮಹಿಷಿ ಪೇ  
 ಮುಡಿಮಯ ಮಾಣಿಕವ ರಾಘವಗಿತ್ತೆ ಹನುಮ ನೀ

ಮಂದರಾಚಲ ಗೋವರ್ಧನಗಿರಿ ಲೀಲೆ  
ಯಿಂದಲಿ ಹರಿ ನೆಗಹಿದನೆನುತ  
ಸಿಂಧುಬಂಧನಕೆ ಸಮಸ್ತ ಪರ್ವತಗಳ  
ತಂದು ನಳನ ಕೈಯಲಿಳುಹಿದೆ ಹನುಮ ನೀ

೨

ಸಿರಿಧರವರ ಕಂಗಿನೆಲೆಯಾದಿಕೇಶವ  
ಸುರರಿಗಮೃತವನ್ನು ಎರೆದನಂದು  
ವರಸಂಜೀವನವನು ತಂದು ಕಪಿಗಳ ಪ್ರಾಣ  
ಕೆರೆದು ಶ್ರೀರಾಮ ದೂತನಾದ್ಯೊ ಹನುಮ ನೀ

೩

೩೨ ರಾಗ ಮುಖಾರಿ—ಝಂಪಿತಾಳ

ಹೂವ ತರುವರ ಮನೆಗೆ ಹುಲ್ಲು ತರುವೆ  
ಆವ ಪರಿಯಲಿ ಕಾಯೊ ದೇವ ಚಿನ್ಮಯನೆ

ಪ

೮

ಈರೇಳು ಜನುಮದಿಂ ದಾಸನಾಗಿಹೆ ನಾನು  
ಸೇರಿದೆನೊ ತವಶರಣರ ಸೇವೆಗೆ  
ಘೋರ ದುರಿತಗಳೆಂಬ ವಾರಿಧಿಯ ಬತ್ತಿಸಿ  
ನಾರಸಿಂಹನೆ ಕಾಯೊ ನಮ್ಮ ಕುಲಸ್ವಾಮಿ

೧

ರಂಗನಾಥನೆ ನಿನ್ನ ಡಿಂಗರಿಗನೋ ನಾನು  
ಡಂಗುರವ ಹೊಯಿಸಯ್ಯ ರಾಸನೆಂದು  
ಭಂಗಪಡಿಸದೆ ನೀನು ಶರಣರೊಳಿಗಿಂ ಬಿಟ್ಟು  
ಗಂಗಿಜನಕನೆ ಕಾಯೊ ಚರಣಕ್ಕೆ ಶರಣು

೨

ಎಷ್ಟು ಮಾಡಲು ನಿನ್ನ ಭಂಟಿನೋ ವೈಷ್ಣವರ  
ಹುಟ್ಟು ದಾಸಿಯ ಮಗನೊ ಪರದೇಶಿಯೊ  
ಸೃಷ್ಟಿಗೊಡೆಯನೆ ನೆಲೆಯಾದಿಕೇಶವನೆ ಕೈ  
ಬಿಟ್ಟೆಯಾದರೆ ನಿನಗೆ ಹರಿವಾಸರಾಜ್

೩

೩೩ ರಾಗ ಸುಖಾರಿ—ತಾಳ

ಮುಂದೆ ದಯವಿರಲಿ ಶ್ರೀ ಹರಿಯೆ, ನೊಂದೆ ನಾನು ಪ  
 ನೊಂದೆ ನಾನು—ಸತ್ತು ಹುಟ್ಟುವ ಕೋಟಲೆಗಳಿಂದ  
 ನೊಂದೆ ನಾನು—ಅರಿಷಡ್ವರ್ಗದಾಟಗಳಿಂದ  
 ನೊಂದೆ ನಾನು -ಪಂಚೀಂದ್ರಿಯಂಗಳ ಬಯಕೆಯಿಂದ  
 ನೊಂದೆ ನಾನು ಶ್ರೀ ಹರಿಯೆನ್ನದೆ ಅ

ಹುಟ್ಟುತಲೆ ಜಾತ ಸೋಡಶವರ್ಗಗಳೆಂಬ  
 ಕಟ್ಟಳೆಯ ದಿನಗಳೊಳ್ ನಂಟಿರಿಷ್ಟರು ಕೂಡಿ  
 ತೊಟ್ಟಲೊಳು ಒರಿಸಿಟ್ಟು ಮುದ್ದಾಡಿ  
 ಕಟ್ಟಿ ಮುಂಜಿ ಮದುನೆಯಂ ಮಾಡಿ, ಉಂಡುಟ್ಟು  
 ಬಿಟ್ಟು ಪ್ರಾಣಂ ವೋಗೆ ವೆಣನೆಂದು ಮೂಲೆಯೊಳು  
 ಕಟ್ಟಿ ಕುಳ್ಳಿರಿಸಿ ಹೊಟ್ಟೆಯ ಹೊಯ್ದು ಕೊಂಡಳುತ  
 ಸುಟ್ಟು ಸುಡುಗಾಡಿನಲಿ ಪಿಂಡಗಳನಿಕ್ಕಿ ಬಲು  
 ಕಟ್ಟಳೆಯ ಕಾಣಿಸಿದರಯ್ಯ ಹರಿಯೆ ಂ

ಎಲುವಗಳುಂ ಮಾಡಿ ಬಲು ನರಗಳಂ ಬಿಗಿದು  
 ಚೆಲುವ ತೊಗಲಂ ವೊದಿಸಿ ಮಲ ಮಾಂಸವಂ ತುಂಬಿ  
 ಹೊಲೆಗೂಡಿನಲ್ಲಿರಿಸಿದಾ ಬಳಿಕ  
 ತಲೆಹುಳುಕ ನಾಯಂತೆ ಮನೆಮನೆಯ ತಿರುತಿರುಗಿ  
 ಕಳವು ಹಾದರ ಪಂಚ ಮಹಾಪಾತಕಗಳಂ ಮಾಡಿ  
 ನೆಲೆಯಿಲ್ಲದಲೆ ನರಕದೊಳಗಾಡಿ ಮುಳುಗಿದೆನು  
 ಒಲಿದು ರಕ್ಷಿಸು ನಾಗವೈರಿ ವಾಹನನೆ  
 ನಳನಲೋಚನನೆ ನೀನನ್ನ ಬಿಡದೆ ಅ

ಒಂದು ಕ್ಷಣ ವಾಯು ಬರೆ ದುರ್ಗಂಧ ಹೇಸುವುದ  
 ತಂದೆಯೊಡಲೊಳ್ ಮೂರು ಮಾಸ ತಾಯುದರದಲ್ಲಿ  
 ನಿಂದು ನವಮಾಸಂಗಳಲ್ಲಿ  
 ಒಂದಾಗಿ ಮಲಮೂತ್ರದಲಿ ಕುದಿದು ಕುದಿದು

ಬಂದೆ ಎಂಭತ್ತಾಲ್ಕು ಲಕ್ಷ ಯೋನಿಗಳಲ್ಲಿ  
ನೊಂದೆ ಮುನ್ನೂರ ಆರವತ್ತು ಬೇನೆಗಳಿಂದ  
ಒಂದು ಕ್ಷಣವೂ ಯಮನ ಬಾಧೆ ತಾಳಲಾರೆ  
ಹಿಂದಿಟ್ಟುಕೋ ಮುರಾರೆ

೩

ಹಲವು ಜನುಮದಿ ತಾಯಿ ಎನಗಿತ್ತ ಮೊಲೆಹಾಲು  
ನಲಿದು ಉಂಬಾಗ ಹನಿ ನೆಲಕೆ ಬಿದ್ದು ದು ಕೂಡಿ  
ಅಳೆಯೆ ಕ್ಷೀರಾಂಬುಧಿಗೆ ಇಮ್ಮಿಗಲೊ  
ಹಲವು ಬಗೆಯಲಿ ಅಳುವ ಅಶ್ರುಜಲವನು ಕೂಡಿ  
ಅಳೆದು ನೋಡಿದರೆ ಲವಣಾರ್ಣವಕೆ ಮೂರುಮಡಿ  
ಎಲುವುಗಳ ಕೂಡಿದರೆ ಮೇರುವಿಗೆ ನಾಲ್ಕುಮಡಿ  
ಸುಲಿದು ಚರ್ಮವ ಹಾಸಿದರೆ ಧರೆಗೆ ಐದುಮಡಿ  
ನೆಲೆಯಾವುದೀ ದೇಹಕೆ

೪

ತಂದೆತಾಯಿಗಳಾರು ಅಂದಿದ್ದ ಊರೇನು  
ಮಂದಿರದಿಲ್ಲಿ ತಾ ತಂದ ಸತಿಸುತರಾರು  
ಬಂದಂಥ ಸುಖದುಃಖವೇನು  
ಹಿಂದೆನ್ನ ಕುಲಗೋತ್ರ ನಾಮಂಗಳೆನಗೇನು  
ಅಂದು ಕೊಂದವರಾರು ಇಂದು ಕಾಯ್ವರದಾರು  
ಕಂದ ಬಾರೆಂದು ಲಾಲಿಸಿದವರ ನಾ ಕಾಣೆ  
ತಂದೆ ನೆಲೆಯುದಿಕೇಶವನೆ ನಿನ್ನಯ ಪಾದ  
ದ್ವಂದ್ವವನು ಬಿಡೆನು ಬಿಡೆನೊ

೫

೩೪ ರಾಗ ಹಿಂದೂಸ್ಥಾನಿ ಕಾಪಿ—ಏಕತಾಳ  
ದಾಸನಾಗೊ ಭವಪಾಶ ನೀಗೋ, ವಿ ಶೇಷನಾಗೊ  
ಏಸು ಕಾಯಂಗಳ ಕಳೆದು ಎಂಭತ್ತಾಲ್ಕು ಲಕ್ಷ ಜೀವ  
ರಾಸಿಯನ್ನು ದಾಟಿ ಬಂದಿ, ಈ ಶರೀರ ತಾನಲ್ಲ-ತನ್ನದಲ್ಲ  
ಆನೆ ಧರವಲ್ಲ ಸ್ಥಿರವಲ್ಲ ಮುಂದೆ ಬುಹೋದಲ್ಲ  
ಆಶಾ ಕ್ಲೇಶ ದೋಷವೆಂಬ ಅಬ್ಧಿಯೊಳು ಮುಳುಗಿ ಯಮನ  
ಪಾಶಕ್ಕೊಳಗಾಗದೆ ನಿರ್ದೋಷಿಯಾಗೋ, ಸಂತೋಷಿಯಾಗೋ

೫

೬



ಕಾಶಿ ವಾರಣಾಸಿ ಕಂಚಿ ಕಾಳಹಸ್ತಿ ರಾಮೇಶ್ವರ  
 ಏಸುದೇಶ ತಿರುಗಿದರೆ ಬಾಹೋದೇನೋ ಅಲ್ಲಾ ಹೋದೇನೋ  
 ದೋಷನಾಶೆ ಕೃಷ್ಣ ವೇಣಿ ಗಂಗೆ ಗೋದಾವರಿ ಭವ  
 ನಾಶಿ ತುಂಗಭದ್ರೆ ಯಮುನೆ ವಾಸದಲ್ಲಿ ಉಪವಾಸದಲ್ಲಿ  
 ಮೀಸಲಾಗಿ ಮಿಂದು ಜಪ ತಪ ಹೋಮ ನೇಮಗಳ  
 ಏಸು ಬಾರಿ ಮಾಡಿದರು ಫಲವೇನು ಈ ಫಲವೇನು  
 ವಾಸುದೇವನೆಂಬ ಒಳಗಿಹ ಹಂಸನ ಸೇರಿ  
 ಲೇಸನುಂಡು ಮೋಸಗೊಳದೆ ಮುಕ್ತನಾಗೊ ನೀ ಶಕ್ತನಾಗೊ

೧

ಅತ್ತಲೋ ಇತ್ತಲೋ ಎತ್ತಲೋ ಈ ಸಂಸಾರ  
 ಬತ್ತಲೆಗೆ ಬತ್ತಲೆ ನಿತ್ಯವಲ್ಲ ಪರಿಮಿತಿಯಿಲ್ಲ  
 ಕತ್ತಲೆ ಕಳವಳದೊಳು ಕಾಣಬಾರದೆ ನೀನು  
 ಸತ್ಯವೆಂಬ ದಾರಿಯನ್ನು ಸೇರಲಿಲ್ಲ ಲೇಸು ದೋರಲಿಲ್ಲ  
 ಉತ್ತಮ ಅ ಉ ಮ ವೆಂಬ ಒಂಕಾರ ಬೇಜಾಕ್ಷರ  
 ಚಿತ್ತದಲಿ ಗ್ರಹಿಸು ನೀ ಬಿಡಬೇಡ ಬಿಟ್ಟು ಕೆಡಬೇಡ  
 ಹೊತ್ತಾರೊ ಬೈಗಾನೋ ಈಗಲೊ ಆಗಲೊ ಕಾಯ  
 ನಿತ್ಯವೆಂದು ಸ್ಥಿರವೆಂದು ನಂಬಬೇಡ ಈ ಡರಿಭ ಬೇಡ

೨

ಆಯಿತೊ ಹೋಯಿತೊ ಏನಾಯಿತೊ ಈ ದೇಹಕ್ಕೆ  
 ತಾಯಿ ಯಾರೊ ಇನ್ನು ತಂದೆ ಯಾರೊ  
 ಮತ್ತೆ ಮಡದಿ ಯಾರೊ ಮಕ್ಕಳ್ಯಾರೊ  
 ಮಾಯದೊಳು ಸಿಲುಕಿ ಬಲು ಕಾಲದಿಂ ಶ್ರೀರಘು  
 ರಾಯನೆಂಬ ವಸ್ತು ನಿನ ಸ್ಮರಣೆ ಬಿಟ್ಟು, ಭವದಿ ಮಮತೆಯಿಟ್ಟು  
 ನಾಯ ಬಾಯ ಅರಿವೆಯಂತೆ ನಾನಾ ಕೋಟಿಯೊಳು ಬಿದ್ದು  
 ಬಾಯ ಬಾಯ ಬಿಡುತಲಿ ಸಾಯದೇನೋ ನೀ ನೋಯ್ದೋದೇನೋ  
 ತ್ರಾಹಿ ತ್ರಾಹಿ ತ್ರಾಹಿಯೆಂದು ತ್ರೈಲೋಕ್ಯದೊಡೆಯ ಪುಣ್ಯ  
 ದಾಯಕನ ಹೊಂದಿ ನೀ ಧನ್ಯನಾಗೊ, ಮತ್ತೆ ಮಾನ್ಯನಾಗೊ

೩

ಅಂದಿಗೊ ಇಂದಿಗೊ ಒಮ್ಮೆ ಸಿರಿಕಮಲೇಶನನ್ನು  
 ಒಂದು ಬಾರಿ ಅರುಹಿಂದ ನೆನೆಯಲಿಲ್ಲ ಮನ ದಣಿಯಲಿಲ್ಲ  
 ಬಂದು ಬಂದು ಭ್ರಮೆಗೊಂಡು ಮಾಯಾ ಮೋಹಕ್ಕೆ ಸಿಕ್ಕಿ  
 ನೂಂಡು ಬೆಂದು ಒಂದರಿಂದ ಉಳಿಯಲಿಲ್ಲ ಬಂಧ ಕಳೆಯಲಿಲ್ಲ  
 ಸಂದೇಹವ ಮಾಡದಿರು ಅರಿವು ಎಂಬ ದೀಪವಿಟ್ಟು  
 ಇಂದು ಕಂಡ್ಯ ದೇಹದಲ್ಲಿ ಪಿಂಡಾಂಡ, ಹಾಗೆ ಬ್ರಹ್ಮಾಂಡ  
 ಇಂದು ಹರಿಯ ಧ್ಯಾನವನ್ನು ಮಾಡಿ ವಿವೇಕದಿ ಮು  
 ಕುಂದನಿಂದ ಮುಕುತಿಯ ಬೇಡು ಕಂಡ್ಯ, ನೀ ನೋಡು ಕಂಡ್ಯ

ನೂರು ಬಾರಿ ಶರಣುಮಾಡಿ ನೀರಮುಳುಗಲ್ಯಾಕೆ ಪರ  
 ನಾರಿಯರ ನೋಟಕೆ ಗುರಿಯಮಾಡಿದಿ, ಮನ ಸೆರೆಯಮಾಡಿದಿ  
 ನೋರೆಯೊಳು ಸುರೆತುಂಬಿ ಮಲೆ ಹುಟ್ಟಿನ ಹಾರಹಾಕಿ  
 ಗೀರುಗಂಧ ಅಕ್ಷತೆಯ ಧರಿಸಿದಂತೆ, ನೀ ಮೆರೆಸಿದಂತೆ  
 ಗಾರುಡಿಯ ಮತ ಬಿಟ್ಟು ನಾದಬ್ರಹ್ಮನ ಪಿಡಿದು  
 ಸಾರಿಸೂರಿ ಮುಕ್ತಿಯನ್ನು ಶಮನದಿಂದ, ಮತ್ತೆ ಸುಮನದಿಂದ  
 ನಾರಾಯಣ ಅಚ್ಯುತಾನಂತಾದಿಕೇಶವನ್ನ  
 ನಾರಾಮೃತವನುಂಡು ಸುಖಿಸೊ ಲಂಡಜೀವವೆ, ಎಲೊ ಭಂಡಜೀವವೆ

೩೨ ರಾಗ ಕಾಂಬೋದಿ—ರೂಪತಾಳ

ಡಿಂಬದೊಳಗಿರುವ ಪ್ರಾಣ ಕಂಭ ಸೂತ್ರ ಬೊಂಬೆಯಂತೆ  
 ಎಂದಿಗಿದ್ದ ರೊಂದು ದಿನ ಸಾವು ತಪ್ಪದು

ಹುಟ್ಟುತೇನೂ ತಾರಲಿಲ್ಲ ಸಾಯುತೇನೂ ಒಯ್ಯಲಿಲ್ಲ  
 ಸುಟ್ಟು ಸುಟ್ಟು ಸುಣ್ಣದ್ದ ರಳು ಆಯಿತೀ ದೇಹ  
 ಹೊಟ್ಟೆ ಬಲು ಕೆಟ್ಟದೆಂದು ಎಷ್ಟು ಕಷ್ಟ ಮಾಡಿದಾಗ್ಯೂ  
 ಬಿಟ್ಟು ಹೋಗುವಾಗ ಗೇಣು ಬಟ್ಟೆಗಾಣದು

ಹೆಣ್ಣು ಹೊನ್ನು ಮಗ್ಗು ಮೂರು ತನ್ನಲಿದ್ದೂ ಉಣ್ಣಲಿಲ್ಲ  
 ಅಣ್ಣ ತಮ್ಮ ತಾಯಿ ತಂದೆ ಬಯಸಲಾಗದೊ  
 ಅನ್ನ ವಸ್ತ್ರ ಭೋಗಿಯಾಗಿ ತನ್ನ ಸುಖವ ಕಾಣಲಿಲ್ಲ  
 ಮಣ್ಣು ಪಾಲು ಆವಮೇಲೆ ಆರಿಗಾಗೋದೊ

ಬೆಳ್ಳಿ ಬಂಗಾರಿಟ್ಟು ಕೊಂಡು ಒಳ್ಳೆ ವಸ್ತ್ರ ಹೊದ್ದು ಕೊಂಡು  
 ಅಳ್ಳಂಜೇರ (?) ಜೊಂಬೆಯಂತೆ ಆಡಿಹೋಯಿತು  
 ಹಳ್ಳ ಹರಿದ ಮೇಲೆ ಗುಳ್ಳೆ ಉರುಳಿತಲ್ಲೋ ನೀರಮೇಲೆ  
 ಉಳ್ಳೆ ವೊರೆಯಂತೆ ಕಾಣೋ ಸಂಸಾರದ ಆಟ ೩

ಹತ್ತು ಎಂಟು ಲಕ್ಷ ಗಳಿಸಿ ಮತ್ತೆ ಸಾಲದಿಂದು ಪರರ  
 ಅರ್ಥಕಾಗಿ ಅನೆಬಟ್ಟನ್ಯಾಯ ಮಾಡುವರು  
 ಬಿತ್ತಿ ಬೆಳೆಸು ತನ್ನದೆಂಬೊ ವ್ಯರ್ಥ ಚಿಂತೆಯನ್ನು ಮಾಡಿ  
 ಸತ್ತು ಹೋದಮೇಲೆ ಅರ್ಥ ಯಾರಿಗಾಗೋದೊ ೪

ವಾರ್ತಿ ಕೀರ್ತಿ ಯೆಂಬೊವೆರಡು ಬಂದವಯ್ಯ ಸತ್ತಮೇಲೆ  
 ವಸ್ತು ವ್ರಾಣನಾಯಕನು ಎಲ್ಲಿ ಜೊರಕ್ಕಾನು  
 ಕರ್ತೃ ಕಾಗಿನೆಲೆಯಾದಿ ಕೇಶವನ್ನ ಚರಣಕಮಲ  
 ನಿತ್ಯದಲ್ಲಿ ಭಜಿಸಿ ಸುಖಿಯಾಗಿ ಬಾಳೆಲೊ ೧

೩೬ ರಾಗ ಪಂತುವರಾಳಿ—ಆ ೨ತಾಳ

ಕುಲಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ  
 ಕುಲದ ನೆಲೆಯನೇನಾದರು ಎಲ್ಲಿರಾ' ಪ

ಹುಟ್ಟಿದ ಯೋನಿಗಳಲ್ಲ ಮೆಟ್ಟಿದ ಭೂಮಿಗಳಲ್ಲ  
 ಅಟ್ಟು ಉಣ್ಣಿದ ವಸ್ತುಗಳಲ್ಲ  
 ಗುಟ್ಟು ಕಾಣಿಸಬಂತು ಹಿರಿದೇನು ಕಿರಿದೇನು  
 ನೆಟ್ಟನ ಸರ್ವಜ್ಞನ ನೆನೆಕಂಡ್ಯ ಮನುಜ ೧

ಜಲವೆ ಸಕಲ ಕುಲಕ್ಕೆ ತಾಯಲ್ಲವೆ  
 ಜಲದ ಕುಲವನೇನಾದರು ಬಲ್ಲಿರ  
 ಜಲದ ಬೊಬ್ಬುಳಿಯಂತೆ ಸ್ಥಿರವಲ್ಲವೀ ದೇಹ  
 ನೆಲೆಯನರಿತು ನೀ ನೆನೆಕಂಡ್ಯ ಮನುಜ ೨

ಹರಿಯೆ ಸರ್ವಾತ್ಮಮ ಹರಿಯೆ ಸರ್ವೇಶ್ವರ  
 ಹರಿಮಯವೆಲ್ಲವನುತ ತಿಳಿದು  
 ಸಿರಿ ಕಾಗಿನೆಲೆಯಾದಿ ಕೇಶವರಾಯನ  
 ಚರಣಕಮಲವ ಕೀರ್ತಿಸುವನೆ ಕುಲಜ ೩

೩೩ ರಾಗ ಪಂತುಸರಾಳಿ—ಯುಜಕತಾಳ

ಸಾಕು ಸಾಕು ಮನುಜ ಸೇವೆಯು, ರಂಗಯ್ಯ ಇನ್ನು ಪ  
 ಸಾಕು ಸಾಕು ಮನುಜಸೇವೆ ಮಾಡಿ ವಣಿದು ನೋಂದೆ ನಾನು  
 ಬೇಕು ನಿನ್ನ ಪಾವಭಜನೆ ಕೊಟ್ಟು ಸಲಹೊ ರಂಗಯ್ಯ ಟ  
 ಹೊತ್ತಾ ರೆದ್ದು ಹೋಗಿ ಪರರ ಚಿತ್ತವೃತ್ತಿಯನ್ನು ತಿಳಿದು  
 ಹತ್ತರಿದ್ದು ಹಲವು ಕೆಲಸ ಭೃತ್ಯನಂತೆ ಮಾಡಿ ರಿಕ್ತ  
 ಹಸ್ತದಿಂದ ಮನೆಯ ಸೇರುವೆ, ಆಸೆಗಾಗಿ  
 ಮತ್ತೆ ಕಂಡ ಕಡೆಗೆ ತೊಲಗುವೆ, ಬಂದು ಒಪ  
 ರಾತ್ರಿಯಲ್ಲಿ ತಿಂದು ಒರಗುವ-ರಂಗಯ್ಯ ರಂಗ ೧

ಸ್ನಾನಸಂಧ್ಯಾನುಷ್ಠಾನ ನೇಮವೆಲ್ಲ ತೊರದುಬಿಟ್ಟು  
 ಹೀನನಾಗಿ ಕೆಟ್ಟ ಜನರ ಮನೆಗಳನ್ನು ತಿರುಗಿ ತಿರುಗಿ  
 ಶ್ವಾನನಂತೆ ದಿನವ ಕಳೆವೆನೋ, ದುರಾಸೆಯನ್ನು  
 ಮನದಲ್ಲಿಟ್ಟುಕೊಂಡು ಕುದಿವೆನೋ,  
 ಕೊನೆಗೂ ಎಳ್ಳು-ಕಾಳಿನಷ್ಟು ಸುಖವ ಕಾಣೆನೋ ರಂಗಯ್ಯ ರಂಗ ೨  
 ಒಡಲಿನಾಸೆಗಾಗಿ ನೋಣನು ತುಡುಕಿಬಿದ್ದು ಜೇನಿನೋಳಿಗೆ  
 ಮಿಡುಕುವಂತೆ ಬಾಯಿಬಿಡುವೆ ಬಿಸರೂಹಾಕ್ಷನೆ  
 ಬಿಡಿಸು ಎನ್ನ ಪಾಶಬಂಧವ, ದೋಷದೂರ  
 ಕಾಗಿನೆಲೆಯಾದಿಕೇಶವ, ಕನಕದಾಸ  
 ನೊಡೆಯ ವೆಂಕಟಾದ್ರಿ ಮಾಧವ-ರಂಗಯ್ಯ ರಂಗ ೩

೩೪ ರಾಗ ಪೂರ್ವಿ—ಛಾಪುತಾಳ

ಸತ್ಯವಂತರ ಸಂಗವಿರಲು ತೀರ್ಥವ್ಯಾತಕೆ ಪ  
 ನಿತ್ಯ ಅನ್ನದಾನವಿರಲು ಭಯವು ಯಾತಕೆ ಪ  
 ತಾನು ಉಣ್ಣದೆ ಪರರಿಗಿಕ್ಕದ ಧನವಿದ್ಯಾತಕೆ  
 ಮಾನಿನಿಯ ತೊರೆದ ಮೇಲೆ ಭೋಗವ್ಯಾತಕೆ  
 ಜ್ಞಾನವಿಲ್ಲದೆ ನೂರುಕಾಲ ಬದುಕಲ್ಯಾತಕೆ  
 ಮಾನಹೀನನಾಗಿ ಬಾಳ್ವ ಮನುಜನ್ಯಾತಕೆ ೧

ಮಾತು ಕೇಳದೆ ಮಲೆತು ನಡೆವ ಮಕ್ಕಳ್ಯಾತಕೆ  
 ಪ್ರೀತಿಯಿಲ್ಲದೆ ಸಡಗುಲಿಕ್ಕಿದ ಅನ್ನವ್ಯಾತಕೆ  
 ಸ್ನೇಹಿ ರತು ನಡೆಯದಿರುವ ಭಯನ್ಯಾತಕೆ  
 ಸೋತು ಹೆಣ್ಣೆಗೆ ಹೆದರಿ ನಡೆವ ಪುರುಷನ್ಯಾತಕೆ

೨

ಸನ್ನೆಯರಿತು ನಡೆಯದಿರುವ ಸತಿಯಿದ್ಯಾತಕೆ  
 ಮನ್ನಣೆಂದ ನಡೆಸದಿರುವ ಧೂರೆಯಿದ್ಯಾತಕೆ  
 ಮುನ್ನ ಕೊಟ್ಟು ಪಡೆಯದಿನ್ನು ಬಯಸಲ್ಯಾತಕೆ  
 ಪ್ರ-ಸನ್ನೆ ಆದಿಕೇಶವನಲ್ಲದೆ ದೈವವ್ಯಾತಕೆ

೩

೩೯ ರಾಗ ಮುಖಾರಿ—ಝಂಪತುಂ

ಜಗದ ಅಂತರ್ಯಮಿಯೆಂದೆಂದು ನಿಮ್ಮ  
 ನಿಗಮ ಸಾರುವ ಮಾತು ವುಸಿಯೆ ರಂಗ

೪

ಭೇದವಿಲ್ಲದೆ ಸಕಲ ಜೀವರನು ವೈತ್ತಿಹಳು  
 ಭೂದೇವಿಯೆಂಬಾಕೆ ನಿಮ್ಮ ಅರ್ಥಾಂಗಿಯು  
 ನಾಥನವು ಸಿರಿಯು ಸಂಪತ್ತು ಭಾಗ್ಯವನೀವ  
 ಆ ದಯಾನಿಧಿ ಲಕ್ಷ್ಮಿ ನಿಮ್ಮ ಸತಿ ದೇವ

೧

ಎಂಭತ್ತು ನಾಲ್ಕು ಲಕ್ಷ ಜೀವರಾಸಿಗಳನ್ನು  
 ಬೊಂಬೆಗಳ ಮಾಡಿ ಭವದಿಂದಲಿ  
 ತುಂಬಿ ಕಲೆಗಳನ್ನೊತ್ತಿ ನೊಸಲ ಬರೆಹವ ಬರೆವ  
 ಅಂಬುಜೋದ್ಯವ ನಿಮ್ಮ ಹೆಮ್ಮೆಗನು ದೇವ

೨

ಸಕಲ ಜೀವರಾಸಿಗಳ ಕಲ್ಪಿಸುವ ಬೀಜ  
 ಸುಖದಿಂದ ಮಾಯಾಂಗನಯಕೂಡಲೊಳು  
 ಅಕ್ಕರದಿ ಪಿಂಡಾಂಡಗಳ ಕಟ್ಟಿ ಬಲಿಸುವ  
 ಮಕರಾಂಕನೆಂಬುವನು ನಿಮ್ಮ ಕಿರಿಮಗ ದೇವ

೩

ಜಂಗಮಸ್ಥಾವರಕ್ಕಾಧಾರವಾಗಿಹಳು  
 ಭಂಗಪಡುವ ಜನರ ಕರ್ಮವ ಕಳೆವಳು  
 ಹಿಂಗದೆ ಜಗವ ಪಾವನವ ಮಾಡುವ ಪುಣ್ಯ  
 ಗಂಗೆಯೆಂಬುವಳು ನಿಮ್ಮ ಮಗಳು ದೇವ

೪

ಇಂತು ಅಣುರೇಣು ತೃಣಕಾಷ್ಟಯೋಳಗೆಲ್ಲ  
 ಸಂತೋಷವಾಗಿಹುದು ನಿಮ್ಮ ಸ್ಮರಣೆ  
 ಯಂತ್ರವಾಹಕನೆಂಬ ಬಿರುದು ಸಲ್ಲುದು ನಿಮಗೆ  
 ಚಿಂತಾಯಕನೆ ಕಾಗಿನೆಲೆಯಾದಿಕೇಶವನೆ

೨೯

೪೦ ರಾಗ ಸುಧಮಾಪಲ-ಆ' ತಾಳ  
 ಕುಲ ಕುಲ ಕುಲವೆನ್ನು ತಿಹರು  
 ಕುಲವ್ಯಾವುದು ಸತ್ಯ ಸುಖವುಳ್ಳ ಜನರಿಗೆ  
 ಕೆಸರೊಳು ತಾವರೆ ಪುಟ್ಟಲು ಅದ ಪಂದು  
 ಬಿಸಜನಾಭನಿಗರ್ಪಿಸಲಿಲ್ಲವೆ  
 ಹಸುವಿನ ಮಾಂಸದೊಳುತ್ತತ್ತಿ ಷ್ಠೀರವು  
 ವಸುಧೆಯೊಳಗೆ ಭೂಸುರರುಣ್ಣ ಲಿಲ್ಲವೆ  
 \*ಮೃಗಗಳ ಮೈಯಲ್ಲಿ ಪುಟ್ಟಲು ಕಸ್ತೂರಿ  
 ತೆಗೆದು ಪೂಸುವರು ದ್ವಿಜರೆಲ್ಲರು  
 ಒಗೆಯಿಂದ ನಾರಾಯಣನಾವ ಕುಲವಯ್ಯ  
 ಜಗವಲ್ಲಭನಾವ ಕುಲ ಷೇಳರಯ್ಯ  
 ಅತ್ತ ಯಾವ ಕುಲ ಜೀವ ಯಾವ ಕುಲ  
 ತತ್ವೇಂದ್ರಿಯಗಳ ಕುಲ ಷೇಳರಯ್ಯ  
 ಆತ ಮಹಾತ್ಮನು ನೆಲೆಯಾದಿಕೇಶವ  
 ಆತನೊಲಿದೆ ಮೇಲೆ ಯಾತರ ಕುಲವಯ್ಯ

೩

೧

೨

೩

೪೧ ರಾಗ ಅನಂದಭ್ಯರವಿ -ತಾಳ  
 ದೇವಿ ನಮ್ಮ ದ್ರಾವರು ಬಂದರು  
 ಬನ್ನೀರೆ ನೋಡೆ ಬನ್ನೀರೆ

\*ಭರದಿ ಮಾರ್ಜಾಲಿದಿಷ್ಟೇದ ಉದಿಸಲಾಗಿ  
 ಬಿಡದೆ ಭೂಸುರರೆಲ್ಲ ಪೂಸಿಕೊಂಬುವರೊ  
 ಮೃಗಗಳ ಮೈಯಲ್ಲಿ ಕಸ್ತೂರಿಯಿರಲಾಗಿ  
 ನಗಧರನಿಗೆ ಸಮರ್ಪಣೆ ಮಾಡುವರೊ

(ಅಧಿಕ ಪಾರ)

ಬನ್ನೀರೆ ನೋಡ ಬನ್ನೀರೆ ನೋಡ ಬನ್ನೀರೆ ನೋಡ ಬನ್ನೀರೆ	ಪ
ಕೆಂಗಣ್ಣ ಮೀನ-ನಾಗಿ ನಮರಂಗ ಗುಂಗಾಡಿ ಸೋಮನ ಕೊಂದಾನ್ಮಶ್ರೀ ಗುಂಗಾಡಿ ಸೋಮನ ಕೊಂದು ವೇದವ ಬಂಗಾರದೊಡಲಗಿತ್ತಾನ್ಮಶ್ರೀ	೧
ದೂಡ್ಡ ಮಡುವಿ-ನೊಳಗೆ ನಮರಂಗ ಗುಡ್ಡವ ಹೊತುಕೊಂಡು ನಿಂತಾನ್ಮಶ್ರೀ ಗುಡ್ಡವ ಹೊತುಕೊಂಡು ನಿಂತ ಸುರರನ್ನು ದೊಡ್ಡವರನ್ನು ಮಾಡ್ಯಾನ್ಮಶ್ರೀ	೨
ಚನ್ನ ಕಾಡಿನ ಹಂದಿ-ಯಾಗಿ ನಮರಂಗ ಚಿನ್ನದ ಕಣ್ಣನ ಕೊಂದಾನ್ಮಶ್ರೀ ಚಿನ್ನದ ಕಣ್ಣನ ಕೊಂಪು ಭೂಮಿಯ ವನ್ನ ಜಸಂಭವಗಿತ್ತಾನ್ಮಶ್ರೀ	೩
ಸಿಟ್ಟಲಿ ಸಿಂಹ-ನಾಗಿ ನಮರಂಗ ಹೊಟ್ಟೆಯ ಕರುಳ ಬಗೆದಾನ್ಮಶ್ರೀ ಹೊಟ್ಟೆಯ ಕರುಳ ಹಾರವ ಮಾಡಿ ಪುಟ್ಟಗೆ ವರವ ಕೊಟ್ಟಾನ್ಮಶ್ರೀ	೪
ಹುಡುಗ ಹಾರುವ-ನಾಗಿ ನಮರಂಗ ಬೆಡಗಲಿ ಮುಗಲಿಗೆ ಬೆಳೆದಾನ್ಮಶ್ರೀ ಬೆಡಗಲಿ ಮುಗಲಿಗೆ ಬೆಳೆದು ಬಲಿಯನ್ನು ಅಡಿಯಿಂದ ಪಾತಾಳಕ್ಕೊತ್ತಾನ್ಮಶ್ರೀ	೫
ತಾಯ ಮಾತನು ಕೇಳಿ ಸಾಸಿರ ತೋಳಿನ ಆವಿನ ಕಳ್ಳನ ಕೊಂದಾನ್ಮಶ್ರೀ ಆವಿನ ಕಳ್ಳನ ಕೊಂದು ಭೂಮಿಯ ಆ-ವನಿಸುರರೀಗಿತ್ತಾನ್ಮಶ್ರೀ	೬

ಪಿಂಗಲ ಕಣ್ಣಿನ ಕೂಂಗಳಿಗಾ ಕೂಡಿ  
 ಒಂಗೆನೆ ಲಂಕೆಗೆ ವೈದಾನ್ತ್ರೀ  
 ಮಗನ ಲಂಕೆಗೆ ವೈದಿಗಿ ನಮರಂಗ  
 ಹೆಂಗಸು ಕಳ್ಳನ ಕೂಂದಾನ  
 -ಕರಿಯ ಹೊಳೆ-ಯಲ್ಲಿ ತುರುಗಳ ಕಾಯುತ್  
 ಉರಗನ ಮಡುವ ಧುಮುಕ್ಯಾನ್ತ್ರೀ  
 ಉರಗನ ಹೆಡೆ ಮೇಲೆ ಹಾರಾರಿ ಕುಣಿವಾಗ  
 ನಾರೇರಿಗೊರವ ಕೊಟ್ಟಾನ್ತ್ರೀ  
 ಭಂಡನಂದ-ದಿ ಪುಂಡರೀಕಾಕ್ಷನು  
 ಕಂಡಕಂಡಲ್ಲಿಗೆ ತಿರುಗ್ಯಾನ್ತ್ರೀ  
 ಕಂಡಕಂಡಲ್ಲಿಗೆ ತಿರುಗಿ ತ್ರಿವುರರ  
 ಹೆಂಡಿನೆಲ್ಲ ಕೆಡಿಸ್ಯಾನ್ತ್ರೀ  
 ಚಲುವ ಹೆಂಡತಿ-ಕುದುರೆಯ ವಾಡಿ  
 ಒಳ್ಳೆಯ ರಾವುತನಾದಾನ್ತ್ರೀ  
 ಒಳ್ಳೆಯ ರಾವುತನಾಗಿ ನಮರಂಗ  
 ಡೊಳ್ಳ ಹೊಟ್ಟೆಯ ಮೇಲೊದ್ದಾನ್ತ್ರೀ  
 ಡೋಲಿನ ಮೇಲ್ಕಯ್ಯ ಭರಮುಪ್ಪ ಹಾಕ್ಯಾನು  
 ತಾಳವ ಶಿವನಪ್ಪ ತಟ್ಟಾನ್ತ್ರೀ  
 ಬ್ಬಳ್ಳೊಳ್ಳ ಪದಗಳ ಹನುಮಪ್ಪ ಹಾಡ್ಯಾನು  
 ಚಲುವ ಕನಕಪ್ಪ ಕುಣಿದಾನ್ತ್ರೀ

೨  
 ೩  
 ೪  
 ೧೦  
 ೧೧

೪೨ ರಾಗ ಪಂತುವರಾಳಿ—ಆಪತಾ  
 ಯಮದೂತನಿನ್ನೇನು ಮಾಡುವನು ಕೇಳೊ  
 ಕಮಲಾಕ್ಷ ನಿನ್ನರಿಕೆಯುಳ್ಳ ಪಾತಕಿಗೆ

ಪ

---

\*ಬಿಂಕದ ಗೋವಳನಾಗಿ ನಮರಂಗ  
 ಡೊಂಕಿನ ಮುದುಕಿಯ ಕೂಡ್ಯಾನ್ತ್ರೀ  
 ಡೊಂಕಿನ ಮುದುಕಿಯ ಕೂಡಿ  
 ಮಾವನ ಬಿಂಕವನೆಲ್ಲ ಮುರಿದಾನ್ತ್ರೀ



ಮಂಡಲದೊಳಗೊಬ್ಬ ಜಾರಸ್ತ್ರೀಯಳು ತನ್ನ  
 ಗಂಡನರಿಕೆಯಿಂದ ವ್ಯಭಿಚಾರಗೈಯಿ  
 ಮಂಡಲ ಪತಿಯು ರೋಧಿಸಿ ಓಡಿವಿಳೆಂದು  
 ಚಂಡಿಮಾಡಲು ಬೆದರುವಳೆ ಕೇಳೆಲೊ ಹರಿ

೧

ಕಳುವಿನ ಒಡವೆಯ ಒಡೆಯಗೆ ಪಾಲಿವ  
 ಕಳಬಂಟ ಕನ್ನವ ಕೊರೆಯುತ್ತಿರ  
 ಕಾವು ಮಾಡಿವನೆಂದು ವಿವಿವಿತ್ತಂದರೆ  
 ತಳವಾರನೇನು ಮಾಡುವನೊ ಕೇಳೆಲೊ ಹರಿ

೨

ಮನ ವಚನದಿ ಮಾಡಿದ ಪುಣ್ಯ ಪಾಪಗಳ  
 ನಿನಗರ್ಪಿಸುವೆ ಕಾಲಕಾಲದಲ್ಲಿ  
 ಘನ ಕೃಪಾಂಬುಧಿ ಕಾಗಿನೆಲೆಯಾದಿಕೇಶವನೆ  
 ಎನಗೊಬ್ಬರೇನು ಮಾಡುವರು ಕೇಳೆಲೊ ಹರಿ

೩

೪೩ ರಾಗ ಮುಖಾರಿ—ಆಮತಾ -

ನನ್ನಿಂದ ನಾನೇ ಜನಿಸಿ ಬಂದೆನೆ ಕೃಷ್ಣ,  
 ಎನ್ನ ಸ್ವತಂತ್ರವು ಲೇಶನಿದ್ದರು ತೋರು

ಪ

ನಿನ್ನ ಪ್ರೇರಣೆಯಿಂದ ನಡೆದು ನುಡಿದ ಮೇಲೆ,  
 ನಿನ್ನದು ತವ್ವೋ ಎನ್ನದು ತವ್ವೋ ಪರಮೂತ್ಮ

ಅ

ಎಲುವುಗಳೆಲ್ಲ ಜೊತೆಮಾಡಿ ನರಗಳ  
 ಹೊಲೆ ಚರ್ಮವ ಹೊದಿಸಿ ದೇಹದೊಳು  
 ಮಲಮೂತ್ರಗಳನ್ನು ಬಲಿಸಿ ಹೃದಯದಲ್ಲಿ  
 ನೆಲಿಸಿ ಚೇತನವನಿತ್ತವ ನೀನಲ್ಲವೆ

೧

ಜನನಿಯ ಜರರದಿ ನವಮಾಸವು  
 ಘನದಿ ನೀ ವೋಷಿಸುತಿರೆ ನಾನು  
 ಜನಿಸಲಾರೆನು ಎನೆ ಜನಿಸೆಂದಿಕ್ಕುಳದಿಂದ  
 ವನಜಾಕ್ಷ ನೂಕಿದವನು ನೀನಲ್ಲವೆ

೨

- ಜನಿಸಿದಾರಭ್ಯ ಇಂದಿನ ಪರಿಯಂತ  
ಘನಘನ ಪಾಪಸುಕರ್ಮಗಳ  
ಮನಕೆ ಬೋಧಿಸಿ ಮಾಡಿಸಿ ಮುಂದೆ ಇದನೆಲ್ಲ  
ಅನುಭವಿಸುವುದು ಜೀವನೂ ನೀನೊ ದೇವ ೩
- ಅಂಧಕನ ಕೈಲಿ ಕೋಲಿತ್ತು ಕರೆದೊಯ್ಯನು  
ಮುಂದಡಿ ತಪ್ಪಿ ಗುಂಡಿಗೆ ಕೆಡಹಲು  
ಅಂಧಕನ ತವ್ವೊ ಮುಂದಾಳಿನ ತವ್ವೊ  
ಹಿಂದಾಡಬೇಡ ಎನ್ನಲ್ಲಿ ತಪ್ಪಿಲ್ಲವೊ (ಹಿಂದೋಡಬೇಡ ಪಾ) ೪
- ಕಂದನ ಅಡಿಸುತ್ತಲಿರೆ ತಾಯಿ  
ಕಂದ ಬಾವಿಯ ಅಂದಿ ನೋಡುತ್ತಿರೆ,  
ಬಂದು ಬೇಗದಿ ಬಿಗಿದಪ್ಪದಿರಲು ಆ  
ಕಂದನ ತವ್ವೊ ಮಾತೆಯ ತವ್ವೊ ಪರಮಾತ್ಮ ೫
- ದೂರು ನಿನ್ನದು ಭಾರ ನಿನ್ನದೊ ರಂಗ  
ನಾರಿ ಮಕ್ಕಳು ತನುಮನ ನಿನ್ನದಯ್ಯ  
ಕ್ಷೀರದೊಳಿದ್ದು ನೀರೊಳಗದ್ದು ಗೋವಿಂ  
ಹೇರೊಪ್ಪಿಸಿದ ಮೇಲೆ ಸುಂಕವೆ ಸಿರಿ ಕೃಷ್ಣ ೬
- ನ್ಯಾಯವಾದರೆ ದುಡುಕು ನಿನ್ನದೊ ರಂಗ ಮತ್ತ  
ನ್ಯಾಯವಾದರೆ ಪೇಳುವರಾರೋ  
ಮಾಯಾರಹಿತ ಕಾಗಿನೆಲೆಯಾದಿಕೇಶವ  
ಕಾಯಯ್ಯ ತಪ್ಪನೆಣಿಸದೆ ವಿಠಲರಾಯ ೭
- ೪೪ ರಾಗ ಸಾವೇರಿ—ಆಟತಾಳ  
ದೇಶಾಧಿಪತಿ ನರಹರಿಯೆ ನಿನ್ನಯ ಪಾದ  
ದಾಸರ ದಾಸನೆಂದೆನಿಸಬೇಕೆನ್ನ ೫
- ರಜತಮೋಗುಣ ಪ್ರವರ್ತಕ ಮೂಲಾಂತರದಿಂ  
ಯಜಮಾನತನದಹಂಕಾರವನೊಲೆ  
ಭುಜ ಚಕ್ರ ಧರಿಸಿ ಸಾಕ್ಷಿಕರ ಪಾಪಾಂಬುಜ  
ರಜ ಭಜಕರ ಭಜಕನೆಂದೆನಿಸೆನ್ನ ೬

ಸಿರಿಗಂಧ ಕುಂಕುಮ ಸಾದು ಜವ್ವುಂ ಕ  
 ಸ್ತುತಿ ತಿಲಕವನಿಡುವುದ ನಾನೊಲೆ  
 ಸಿರಿ ಊರ್ಧ್ವ ಪುಂಡ್ರ ದ್ವಾದಶನಾಮವಿಡುವರ  
 ಪರಿಚಾರಕರ ಪರಿಚಾರಕನೆನಿಸೆನ್ನ

೨

ಸ್ವಾದು ಕಲ್ಪಿತವಾದ ಭಕ್ತ್ಯ ಭೋಜ್ಯಗಳನು  
 ಆದರದಮೃತಾನ್ನ ಉಣುವುದನೊಲೆ  
 ಓದಿ ಹೇಳುವ ಕೇಳುವ ಹರಿದಾಸಗ  
 ಪಾದ ತೀರ್ಥ ಪ್ರಸಾದವನುಣಿಸೆನ್ನ

೩

ಕಾಲಕರ್ಮದೂಳುವೇಕ್ಷೆಯಮಾಡಿ ಹರಿಭಕ್ತುತಿ  
 ತೀಲ ರಹಿತ ಬ್ರಾಹ್ಮಣನಾಗಲೊಲೆ  
 ಕೀಲನರಿತು ಹರಿಭಕ್ತುತಿ ಮಾಳ್ಪ ಚಂ  
 ಡಾಲನ ಮನೆಯ ಬಾಗಿಲ ಕಾಯಿಸೆನ್ನನು

೪

ಆರ್ಥ ವಿಷಯಗಳ ಫಲವ ಬಯಸಿ ಪುಣ್ಯ  
 ತೀರ್ಥಯಾತ್ರೆಯನು ಮಾಡುವುದನೊಲೆ  
 ದೈತ್ಯಮರ್ಧನ ಬಾಡದಾದಿಕೇಶವ ನಿನ್ನ  
 ಕೀರ್ತನಗೈವರ ಸ್ತುತಿ ಕನೆಂದೆನಿಸೆನ್ನ

೫

೪೫ ರಾಗ ಕಾಂಚೋಲ—ಝಂಪಿತಾ

ಎಲ್ಲಿಂದ ಬಂದೆ ಮುಂದೆತ್ತ ವೈಣ  
 ಇಲ್ಲಿ ನಿನಗೆಷ್ಟು ದಿನವಾಲಸ್ಯ ಮರುಳೆ

೫

ಮಾತೆಯುದರದೂಳು ನವಮಾಸ ಮಲಮೂತ್ರದೊಳು  
 ಯಾತನೆಯು ಯೋನಿಮುಖ ಮಾರ್ಗವಿಡಿದು  
 ಭೂತಳಕೆ ಬಂದ ಹದನೇನು ತೀರಿಸಿಕೊಂಡೆ  
 ಜಾತಿ ಯಾವುದು ನಿನ್ನ ಪೆಸರೇನು ಮರುಳೆ

೧

ಮುಂದಾಚ್ಚವ ಹಥವ ಸೇರುವೆ ಮರುಳೆ ಸಾಕಿನ್ನು  
 ಹಿಂದೆ ನೆರವಾಗಿ ನಿನಗಾಪ್ತ ರುಂಟೆ  
 ಒಂದುಗೂಡಿದ ಸತಿಸುತರಲ್ಲ ವರ್ಜಪರು  
 ನಿಂದು ಮಾತಾಡು ಬಳಲಿದ ಬರಿದೆ ಮರುಳೆ

೨

ಬರವಿದ್ಯಾತಕೆ ನಿನ್ನ ಸ್ಥಳವೆಲ್ಲಿ ನೆಲೆಯಾಗಿ  
 ಇರುವ ಮುಂದಿರವಾ ವ್ಯಸನವೆನೆಗೆ ರೂಪಿ  
 ವರಯು ಗೆ ಮು ಕಾನಿಧನವು ಮುಖೇಶನ  
 ಸಿರಿ ಚರಣಕಮಲವನು ನೆರ ನಂಬಿ ಸುಖಿಸೂ ೩

೪೬ ರಾಗ ಸುರವಿ-ಆದಿತಾಳ  
 ವರ್ಧವಾಯಿತಲ್ಲ ಜನ್ಮವು ಸಾರ್ಥಕಾಗಲಿಲ್ಲ  
 ಅರ್ಥದಾಸೆಯಲಿ ಪೃಥ್ವಿಯೊಳಗೆ ಸುತ್ತಿ  
 ಮತ್ತನಾಗಿ ಬಲು ಕೃತ್ಯಗಳನು ಮಾಡಿ ೪

ಹರಿಯ ನೆನೆಯಲಿಲ್ಲ ಹರುಷದಿ | ಗರುವ ಪುಟ್ಟಿತ್ತಲ್ಲ  
 ಪರಮ ಮೂಢರಲಿ ನಿರುತ ಸಂಗ ಮಾಡಿ  
 ಗುರುಹಿರಿಯರ ದಯ ದೊರೆಯದ ಸುಮ್ಮನೆ ೧

ಏನು ವೇಳೆಲೇನು ಎನಗೆ | ಹೀನ ಬಿಡಮ ಮುನ್ನ  
 ಶ್ವಾನಗಿಂತ ಬಲು ಮನಗಿಟ್ಟು ನಾ  
 ದೀನನಾಗಿ ಮನೆಮನೆಗಳ ತಿರುಗಿ ೨

ಭಾಗವತರ ಪಾದಕ್ಕೊಂದಿನ | ಬಾಗಿ ನಡೆಯಲಿಲ್ಲ  
 ರಾಗ ರಂಗು ಬಲು ರಚನೆಗಳಿಂದಲಿ (ಭಕ್ತಿಭಾವದೊಳು ಪಾ )  
 ಬೀಗಿ ಚನ್ನ ಕೇಶವನನು ನೆನಯದೆ ೩

೪೭ ರಾಗ ಕಾಂಬೋಧಿ-ಝಂಪತಾಳ  
 ಆರು ಬಲ್ಲರು ಹರಿಹರಾದಿಗಳ ಮಹಿಮೆಯನು  
 ವಾರಿಜೋದ್ಭವ ಸುರೇಂದ್ರಾದಿಗಳಿಗಳವಲ್ಲ  
 ಪೌರತ್ರಯವ ಗೆಲ್ವ ಸಮಯದಲಿ ತಪಮಾಡಿ  
 ನಾರಾಯಣಾಸ್ತ್ರವನು ಪಡೆದನೀಶ  
 ಗೌರೀ ಮನೋಹರನ ಘನತರಾರ್ಚನೆಗೈದು  
 ಚಾರುತರ ಚಕ್ರವನು ಪಡೆದನಾ ಶೌರಿ ೧

ಬಲಿ ಚಕ್ರವರ್ತಿ ಭಕ್ತಿಗೆ ಮೆಚ್ಚಿ ಅವನ ಬಾ  
 ಗಲ ಕಾಯ್ದ ನಚ್ಯುತನು ಅನುಗಾಲದಿ  
 ಬಲು ಭುಜನು ಬಾಣಾಸುರನ ಗೃಹದ್ವಾರವನು  
 ಬಳಸಿ ಕಾಯ್ದನು ಹರನು ವರವ ತಾನಿತ್ತು ೨

ಭೋಗಿಶಯನನು ಆಗಿ ಭೋಗಿಭೂಷಣನಾಗಿ  
ವಾಗಿಶನಾಗಿ ಸೃಷ್ಟಿ ಸ್ಥಿತಿ ಲಯ -  
ಕೃಗು ಕಾರಣ ಕಾರ್ಯ ಕರ್ಮಾದಿ ರೂಪಕ್ಕೆ  
ಕಾಗಿನೆಲೆಯಾದಿಕೇಶವನ ಮಹಿಮೆಯನು

೩

೪೮ ರಾಗ ಧನ್ಯಾಸಿ—ಅಒತಾಳ  
ಕೇಶವನೊಲುಮೆಯು ಆಗುವತನಕ ರಿ  
ದಾಸರೂಳರುತಿರು ಹೇ ಮನುಜ

೫

ಆಶಾಪಾಶವ ಹರಿದು ವಿಲಾಸದಿ  
ಶ್ರೀಶನ ನುತಿಗಳ ವೊಗಳತ ಮನದೊಳು  
ಮೋಸದಿ ಜೀವರ ಘಾಸಿ ಮಾಡಿದ ಪಾಪ  
ಕಾಶಿಗೆ ಹೋದರೆ ಹೋದೀತೇ

೬

ಶ್ರೀಶನ ಭಕುತರ ದೂಷಿಸಿದ ಫಲ  
ಕಾಸು ಕೊಟ್ಟರೆ ಬಿಟ್ಟೀತೆ  
೪೯ ಆಸೆ ಕೊಟ್ಟು ನಿರಾಸೆ ಮಾಡಿದ ಫಲ  
ಮೋಸವ ಮಾಡದೆ ಬಿಟ್ಟೀತೆ

ಭೂಸುರಸ್ವವ ಹ್ರಾಸಮಾಡಿದ ಫಲ  
ಏಸೇಸು ಜನುಮಕ್ಕ ಬಿಟ್ಟೀತೆ  
ಸತ್ಯ ಧರ್ಮಗಳ ನಿತ್ಯವು ಬೋಧಿಸೆ  
ತೊತ್ತಿನ ಮನುಷಿಗೆ ಸೊಗಸೀತೆ

೭

ತತ್ಪದರ್ಥ ವಿಚಿತ್ರದಿ ಬೋಧಿಸೆ  
ಕತ್ತೆಯ ಚಿತ್ತಕೆ ಹತ್ತೀತೆ  
ಪುತ್ಥಳಿ ಬೊಂಬೆಯ ಚಿತ್ರದಿ ಬನ್ನಿಸಿ  
ಮುತ್ತು ಕೊಟ್ಟರೆ ಮಾತನಾಡೀತೆ

ಕಸ್ತೂರಿ ತಿಲಕವನೊತ್ತಿ ಘನಿಯೊಳಡೆ  
ಅರ್ಥಿಯ ತೋರದೆ ಇದ್ದೀತೆ

೮

೧ ಬಾಷಯ ಕೊಟ್ಟು ನಿರಾಸೆ ಮಾಡಿದ ಫಲ  
ಕೇಶವಗುಳಸದ ಬಿಟ್ಟೀತೆ

ನ್ಯಾಯವ ಬಿಟ್ಟನ್ಯಾಯವ ವೇಳುವ  
ನಾಯಿಗೆ ನರಕವು ತಪ್ಪೀತೆ

ಬಾಯ ಕೊಬ್ಬಿನಲಿ ಬೈಯುವ ಮನುಜಗೆ  
ಘಾಯವಾಗದೆ ಬಿಟ್ಟೀತೆ

ತಾಯಿತಂದೆಯರ ನೋಯಿಸಿದವನಿಗೆ  
ಸಾಯದ ಮರಣವು ತಪ್ಪೀತೆ

ಮಾಯಾಜಾಲವ ಕಲಿತ ಮನುಜನಿಗೆ  
ಕಾಯ ಕಷ್ಟವು ಬಿಟ್ಟೀತೆ

೩

ಸಾಧು ಸಜ್ಜನರ ನೋಯಿಸಿದ ಮಾಯಾ  
ವಾದಿಗೆ ನರಕವು ತಪ್ಪೀತೆ

ಬಾಧಿಸಿ ಪರರ ಅರ್ಥವ ತೆಗೆದರೆ  
ವ್ಯಾಧಿ ಕಾಡದೆ ಬಿಟ್ಟೀತೆ

ಭೇದವೆಡಿಸಿ ಬಲು ಕ್ಷುದ್ರವ ಕಲಿತರೆ  
ಮೋದವೆಂದಿಗೂ ಆದೀತೆ

ಕದ್ದು ಒಡಲ ವೊರೆಯುವನ ಮನೆಯೊಳ  
ಗಿದ್ದೆದ್ದೊಡೆ ಉಳಿದೀತೆ

೪

ಜೀಣನ ವಶದೊಳು ನಾನಾ ದ್ರವ್ಯವಿರೆ  
ದಾನಧರ್ಮಕೆ ಮನಸಾದೀತೆ

ಹೀನ ಮನುಜನಿಗೆ ಜ್ಞಾನವ ಬೋಧಿಸೆ  
ಹೀನ ವಿಷಯವಳಿದ್ದೊಡೀತೆ

ಮಾನಿನಿ ಮನ ನಿಧಾನವಿಲ್ಲದಿರೆ  
ಮಾನಾಭಿಮಾನಗಳುಳಿದೀತೆ

ಭಾನುಪ್ರಕಾಶನ ಭಜನೆಯ ಮಾಡದ  
ಹೀನಗೆ ಮುಕುತಿಯು ಬೊರಕೀತೆ

೫

ಅಂಗಜ ವಿಷಯಗಳನು ತೊರೆದಾತಗೆ  
ಅಂಗನೆಯರ ಸುಖ ಸೊಗಸೀತೆ

ಸಂಗ ದುಃಖಗಳ ಹಿಂಗಿದ ಮನುಜಗೆ  
ಧೃಂಗಾರದ ಬಗೆ ರುಚಿಸೀತೆ

ಇಂಗಿತವರಿತ ನಿಸ್ಸಂಗಿ ಶರೀರ ವ-

ಜ್ರಾಂಗಿಯಾಗದೆ ತಾನಿದ್ದೀತೆ

ಮಂಗಳ ಮಹಿಮನ ಅಂಘ್ರಿಯ ಕಾಣದ

ಮಂಗಳೆ ಮುಕುತಿಯು ದೊರಕೀತೆ

೬

ಕರುಣಾಮೃತದಾಭರಣವ ಧರಿಸಿದ

ಶರಣಗೆ ಸಿರಿಯು ತಪ್ಪೀತೆ

ಕರಣಪಾಶದುರವಣೆ ಹರಿದಾತಗೆ

ಶರಣರ ಕರುಣವು ತಪ್ಪೀತೆ

ಆರಿತು ಶಾಸ್ತ್ರವು ಚರಿಸುವ ಯೋಗ್ಯಗೆ

ಗುರು ಉಪದೇಶವು ತಪ್ಪೀತೆ

ವರ ವೇಲಾಪುರದಾದಿ ಕೇಶವನ

ಸ್ಮರಿಸುವನಿಗೆ ಮೋಕ್ಷ ತಪ್ಪೀತೆ

೭

೪೯ ರಾಗ ಕಲ್ಯಾಣ—ಆಟತಾಳ

ಕಲಿ ಹೆಚ್ಚಿ ಬಂದಿತಲ್ಲಾ ರಂಗಯ್ಯ | ಕಾಯೆನ್ನ ಸಿರಿಯನಲ್ಲಾ

೫

ಒಲು ಘೋರ ಪಾತಕದಿಳಿಯು ತಲ್ಲಣಗೊಂಡು

ಕಳವಳಿಸುತಲಿದೆ ಕಾಲ ವಿಪರೀತದಿ

೬

ಅತ್ತೆಯ ಸೊಸೆ ಬೈವಳು ಪುತ್ರರು ತಮ್ಮ

ಹೆತ್ತ ತಾಯಿಯ ಬಿಡುವರು

ಉತ್ತಮ ಗರತಿಗೆ ಅಪವಾದ ಅವಿವೇಕ

ಎತ್ತ ನೋಡಲು ಬೆಚ್ಚಿ ಚಿದರುತು

ನೈತ್ತ ತನದಲಿ ಮನೆಯ ರಚಿಸಿಹರ್

ಭಕ್ತಿಯೆಂಬುದ ಬಯಸದಿರುವರು

ಕತ್ತಲಾಯಿತು ಕಲಿಯ ಮಹಿಮೆ

೭

ನಿತ್ಯ ವೇಮವು ನಿಂತಿತು, ಹೋಯಿತು ಅಲ್ಲ

ಜಾತಿಗೆ ಐಶ್ವರ್ಯವು

ದಾತರಾದವರಿಗೆ ಧಾರಣೆ ಪಾರಣೆ

ಜಾತಿ ನೀತಿಗಳೆಲ್ಲ ಒಂದಾಗಿ

ಪಾತಕದಿ ಮನವೆರಗಿ ಮೋಹಿಪ  
ಮಾತಾ ಪಿತೃ ಗುರು ದೈವ ದ್ರೋಹದಿ  
ಭೂತಳವು ನಡನಡುಗುತಿಹುದು ೨

ಬಿನ್ನಣೆ ಮಾತುಗಳು ಮತ್ತು  
ಮುತ್ಸರ ಕ್ರೋಧಗಳು

ಆನ್ಯಾಯದಿಂದಲಿ ಅರ್ಥವ ಗಳಿಸೋರು

ತನ್ನ ಕಾಂತನ ಬಿಟ್ಟು ಸ್ತ್ರೀಯರು

ಆನ್ಯರಿಗೆ ಮನವೆರಗಿ ಮೋಹಿಪರ್

ಬಣ್ಣ ಗೆಟ್ಟಿತು ಸರ್ಣ ತಪ್ಪಿತು

ಪು-ಸನ್ನ ಶ್ರೀ ನೆಲೆಯಾದಿಕೇಶವ ೩

೫೦ ರಾಗ ಆರಬಿ ತಾಳ

ಕಣಿಯ ಹೇಳ ಬಂದೆ ನಾರಾಯಣನಲ್ಲದಿಲ್ಲವೆಂದು, ಸಿಕ್ಕ  
ಬಣ್ಣಗು ದೃವದ ಗೊಡವೆ ಬೇಡ ನರಕ ತಪ್ಪದು ೪

ಎಕ್ಕನಾತಿಯರು 1 ಕಾಟ 2 ಜಕ್ಕಿಯರು ಕನ್ಯೆಯರು

ನೊಕ್ಕಿನಿಂದ ಸೊಂಟಮುರುಕ ಬೈರೇದೇವರು

ನಿಕ್ಕ ಮಾರಿ ಮನಣಿ ಜೌಡಿ ಮೈಲಾರಿ ಮೊದಲಾದ

ಇಂಥ-ರಕ್ಕು ದೈವದ ಗೊಡವೆಬೇಡ ನರಕ ತಪ್ಪದು ೧

ಸುತ್ತಣವರ ಮಾತಕೇಳಿ ಗುತ್ತಿಯ ಯಲ್ಲಮ್ಮ ಗೊಲಿದು

ಬತ್ತಲೆ ದೇವರ ಮುಂದೆ ಬಲಿಯ ನೋಡಿರೊ

ಮತ್ತೆ ಬೇವಿನುಡಿಗೆಯನ್ನು ಅರ್ಥಿಯಿಂದ ಉಟ್ಟುಕೊಂಡು.

ಮುಕ್ತಿ ಕಾಂಬೆನೆಂಬ ಆಸಕ್ತಿ ಬೇಡಿರೊ ೨

3 ತೂಳವನರ ಮಾತಕೇಳಿ ಖೂಳರೆಲ್ಲರು ಕೂಡಿ ಕೊಂಡು

ಹಾಳು ಮಾಡಿ ಕೈಯಲಿದ್ದ ಹೊನ್ನು ಹಣಗಳ

ಬಾಳುತಿಪ್ಪ ಕೋಣ ಕುರಿಯ ಎಳ ಬೀಳ ಕೊರಳ ಕೊಯಿದು

ಬೀಳಬೇಡಿ ನರಕಕೆಂದು ಹೇಳಬಂದೆನೊ ೩

1 ಛರಾತರ ವೇವತೆ (ಕಾಟನಾಯಕ ಮುಂತಾಗಿ), 2 ತಪ್ಪು, ಯಕ್ಷಿ (ಪು)  
3 ವೇವತೆಯ ಮುಂದೆ ಆವೇಶ ಬಂದು ಕುಣಿಯುವವರು



- <sup>1</sup> ಹೊಳ್ಳದ <sup>2</sup> ಬಿಚ್ಚಿರು ತಾವು ಸುಳ್ಳು ರೆಲ್ಲರು ಕೂಡಿ ಕೊಂಡು  
ಬೆಳ್ಳನೆ ಬೆಳತನಕ ನೀರ ತಡಿಯಲ್ಲಿ ಕುಳಿತು  
<sup>3</sup> ಗುಳ್ಳ <sup>4</sup> ಗೊರಣಿ ಕೂಡಿ ತಂದು <sup>5</sup> ಕಳ್ಳು ಕೊಡನ ಬರಿದುಮಾಡಿ  
ಇಂಥ ವೊಳ್ಳು ದೈವದ ಗೊಡವೆ ಬೇಡ ನರಕ ತಪ್ಪದು ೪  
ವೊಡವಿಗಧಿಕ ವಿಜಯನಗರದೊಡೆಯ ಕಟ್ಟಿ ವೆಂಕಟೇಶ  
ಕಡು ಜಿಲ್ಲು ಸತ್ಪದ ಧೀರ ಕನಕನೊಡೆಯನ  
ಬಡದಾದಿ ಕೇಶವನ ಪಾದ ಬಿಡದೆ ಭಜಿಸಿರೋ  
ಇಂಥ—ಜಡದೈವದ ಗೊಡವೆ ಬೇಡ ನರಕ ತಪ್ಪದು ೫

೫೦ ರಾಗ ಗೌಳಿಪಂತು—ತಾಳ

- ಎಳ್ಳು ಕಾಳಿನಷ್ಟು ಭಕ್ತಿಯನ್ನೊಳಗಿಲ್ಲ ಪ  
ಕಳ್ಳರಿಗೆ ಕಳ್ಳನಂತೆ—ಬೆಳ್ಳಕ್ಕಿಯಂದದಿ ಡಂಭ ಅ  
ಗಾಣದತ್ತಿ ನಂತೆ ಕಣ್ಣ ಮುಚ್ಚಿ ಪ್ರದಕ್ಷಿಣೆಯ ಮಾಡಿ  
ಕಾಣದೆ ತಿರುಗುವೆನೆರೆಡು ಕಣ್ಣೆ ದ್ದು ನಾನು  
ಮಾಣಿಕ್ಯದ ರಾಶಿಯಲ್ಲಿ ಅಂಭಕರೈವರು ಕೂಡಿ  
ಅಣಿಮುತ್ತ ಹಿಡಿದು ಹಿಡಿದು ಬಿಡುವಂತೆ ಭ್ರಮಿತನೈಯ ೧  
ಗುಂಡು ಮುಳುಕನ್ನ ಕ್ಕಿಯಂತೆ ಕಂಡ ಕಂಡ ನೀರ ಮುಳುಗಿ  
ಮಂಡೆಶೂಲೆ ಬಾಹೋದಲೆ ಗತಿಯ ಕಾಣೆನೊ  
ಮಂಡೂಕನಂದದಿ ನೀರ ತಡಿಯಲ್ಲಿ ಕುಳಿತು ಹಾಗೆ  
ಮುಂಡ ಮುಸುಗನಿಕ್ಕೆ ಮೂಗಹಿಡಿದುಬಿಡುವೆ ಭ್ರಮಿತನಯ್ಯ ೨  
ಇಕ್ಕಳದ ಕೈಲಿ ಸಿಡಿದ ಕಾದ ಕಬ್ಬಿಣದಂತೆ  
ಸಿಕ್ಕಿ ಸಿಡಿಮಿಡಿಗೊಂಬೆ ಗತಿಯ ಕಾಣದೆ  
ಹೊಕ್ಕಳ್ಳೂ ವಿನ ಕನಕನೊಡೆಯನಾದಿ ಕೇಶವ-ಮರೆ  
ಹೊಕ್ಕೈ ಎನ್ನ ಮನ್ನಿಸೊ ನೀ ದೇವ ದೇವೋತ್ತಮ ೩

1 ತುಚ್ಛರಾದ, 2 ಭಿಕ್ಷುಕರು, 3 ಗುಳ್ಳವಕಾಯಿ, 4 ಒಂದು ಬಗೆ ಸೊಪ್ಪು,  
5 ಹೆಂಡದ ಮಡಕೆ

೫೨ ರಾಗ ನಾದನಾಮಕ್ರಿಯ—ಅಟತಾಳ ತಾಳಲಲ್ಲಲ್ಲಲೈಯೈ ಮೈ ಸುತ್ತಲಲ್ಲಲ್ಲಲೈಯೈ	೫.
ಹೆಚ್ಚಿದ ತಮನೆಂಬ, ದನುಜ ವೇದವ ಕದ್ದು ಬಚ್ಚೆಟ್ಟು ನೀರೊಳು ಮುಳುಗಿರಲು ಮಚ್ಚುಣ್ಣಿ ರೂಪದಿಂದ ವೋಗಿ ಅವನ ಕೊಂದ ಅಚ್ಚುತರಾಯನೆಂಬೊ ಮಾಸಾಳಮ್ಮಾ	೧
ಸಿಂಧು ಮಥನಮಾಡಿ ಅಮರರು ಕಡೆಯಲು ಮಂದರ ನೀರೊಳು ಮುಳುಗಿರಲು ಚಂದದಲೆತ್ತಿದ ಕೂರ್ಮಾವತಾರ ಗೋ ವಿಂದನೆಂಬುವ ಮಾಸಾಳಮ್ಮಾ	೨
ರೂಢಿಯ ಕದ್ದು ಕೊಂಡೋಡುವ ದೈತ್ಯನ ನೀಡಿ ತಿವಿದು ಕೋರೆ ದಾಡಿಯಿಂದ ಕ್ರೋಧ ರೂಪದಿಂದ ವೋಗಿ ಅವನ ಕೊಂದ ಕಾಡುವರಹನೆಂಬೊ ಮಾಸಾಳಮ್ಮಾ	೩
ಲೇಸು ತಪ್ಪಿದನೆಂದು ಹಿರಣ್ಯಕ ತನಯನ ಘಾಸಿ ಮಾಡಲು ಕಂಭವಡೆದುದಿಸಿ ರೋಷದಿ ದೈತ್ಯನ ಕರುಳ ಕಿತ್ತ ನರ ಕೇಸರಿ ರೂಪಿನ ಮಾಸಾಳಮ್ಮಾ	೪
ಆ ಮಹಾ ಸಿರಿಯ ಗರ್ವದಿ ಮುಂದರಿಯದೆ ಭೂಮಿಯ ಬಲಿಯು ತಾನಾಳುತಿರೆ ನೇಮಿಸಿ ಮೂರನೆ ಹೆಜ್ಜೆಯೊಳೆಕೊಂಡ ವಾಮನ ರೂಪಿನ ಮಾಸಾಳಮ್ಮಾ	೫
ಕಾಮಧೇನುವಿಗಾಗಿ ಕಾರ್ತವೀರ್ಯಾರ್ಜುನ ಆ ಮಹಾಮುನಿಯ ಪ್ರಾಣಕೆ ಮುನಿಯ ತಾಮಸವಿಲ್ಲದೆ ಕ್ಷತ್ರಿಯರ ಸಂಹರಿಸಿದ ರಾಮ ಭಾರ್ಗವನೆಂಬ ಮಾಸಾಳಮ್ಮಾ	೬

ಜನಕಸುತೆಯ ಕದೊ ಯ್ಯಲು ಲಂಕೆಗೆ  
ಎಣಿಕೆಯಿಲ್ಲದ ಶರಧಿಯ ಕಟ್ಟಿ  
ಘನ ಕೋಪದಿ ದಶಶಿರನ ಕತ್ತರಿಸಿದ  
ಇನಕುಲ ರಾಮನೆಂಬ ಮಾಸಾಳಮ್ಮಾ

೭

ದೇವಕಿ ಬಸುರೊಳು ಬಂದು ಗೋಕುಲದಿ  
ಅವ ಕಾವ ಗೊಲ್ಲರ ಸಲಹಿ

\*ಮಾವನ ಕೊಂದು ಮತ್ತೈವರ ಸಲಹಿದ

ದೇವ ಕೃಷ್ಣನೆಂಬ ಮಾಸಾಳಮ್ಮಾ

೮

ಪತಿವ್ರತೆಯರ ವ್ರತನಳಿಯಬೇಕೆನುತಲಿ

ಅತಿಶಯದಿಂದ ತ್ರಿಪುರದೊಳಗೆ

ಮತಗೆಡಿಸಿ ಬಹು ಭಂಗಪಡಿಸಿದ

ರತಿಪತಿ ಪಿತನೆಂಬ ಮಾಸಾಳಮ್ಮಾ

೯

ಮಿಲ್ಲ ಮನುಜರನು ಕೊಲ್ಲಬೇಕೆನುತಲಿ

ಭಲೈ ಹಿಡಿಯ ತುರಗವನೇರಿ

ಬಲ್ಲಿದ ಕಲ್ಯಾಣವತಾರವ ತಾಳಿದ

ವಲ್ಲಭರಾಯನೆಂಬ ಮಾಸಾಳಮ್ಮಾ

೧೦

ಮಂಗಳಮಹಿಮೆ ಭುಜಂಗಶಯನ ಕಾ

ಳಿಂಗ ಮಥನ ದೇವೋತ್ತುಂಗ

ಅಂಗಜಪಿತ ನೆಲೆಯಾದಿಕೇಶವ ಅಂತ

ರಂಗದೊಳಿರುತಿಹ ಮಾಸಾಳಮ್ಮಾ

೧೧

೫೩ ರಾಗ ಪೂರ್ವಿ—ಮಟ್ಟತಾಳ

ಮಗನಿಂದ ಗತಿಯುಂಟೆ ಜಗದೊಳಗೆ

ಪ

ನಿಗಮಾರ್ಥ ತತ್ತ್ವ ವಿಚಾರದಿಂದಲ್ಲದೆ

ಅ

\* ಮಾವನ ಶಿರವನು ತರಿದು ಪಾಂಡವರ  
ಭಾವನೆನಿಸಿದ ಮಾಸಾಳಮ್ಮಾ

<p>         ತ್ರಿಗುಣರಹಿತ ಪರಮಾತ್ಮನ ಧ್ಯಾನದಿ          ಹಗಲಿರುಳು ನಿಶ್ಚಾನಂದದಿಂದ          ಬಿಗಿದು ಪ್ರಪಂಚಿ ವಾಸನೆಯ ಬಿಟ್ಟವರಿಗೆ          ಮಗನಿದ್ದ ರೇನು ಇಲ್ಲದಿದ್ದ ರೇನಯ್ಯ          ಲಲನೆ (ಸತಿ) ಪುರುಷರು ಕೂಡಿ ತಂತಮ್ಮ ಕಾಮಕ್ಕೆ          ಸಲುವಾಗಿ ಕೂಡಲು ಶುಕ್ ರಕ್ತ          ಮಿಳಿತವಾದ ಪಿಂಡ ಪೂರ್ವದ ಗತಿಯಿಂದ          ನೆಲಕೆ ಬೀಳಲು ಅದು ಸಲಹಿ ರಕ್ಷಿಪುದೆ          ಪರಮ ದುಷ್ಟನಾಗಿ ಮರೆದು ಸ್ವಧರ್ಮವ          ಗುರುಹಿರಿಯರ ನಾಥುಗಳ ನಿಂದಿಸಿ          ಬೆರೆದನ್ನ ಜಾತಿಯ ಪರನಾರಿಯರ ಘೋರ          ನರಕದಿ ಹಿರಿಯರ ನೂಕಿಸಿ ಬೀಳುವ          ಸತ್ಯ ಒಬ್ಬ ಪುತ್ರ ಶಾಂತಿ ಒಬ್ಬ ಪುತ್ರ ದು          ವ್ಯಾತಿ ನಿಗ್ರಹವೊಬ್ಬ ಸಮಚಿತ್ತವೊಬ್ಬ          ಉತ್ತಮರೀ ನಾಲ್ಕು ಮಕ್ಕಳಿದ್ದ ಮೇಲೆ          ಹೆತ್ತರೇನು ಇನ್ನು ಹೆರದಿದ್ದ ರೇನಯ್ಯ          ಸುತರಿಲ್ಲದವರಿಗೆ ಸದ ತಿಯಿಲ್ಲವೆಂತೆಂಬ          ಕೃತಕ ಶಾಸ್ತ್ರವು ಲೌಕಿಕ ಭಾವಕೆ          ಕ್ಷಿಯೊಳು ಕಾಗಿನೆಲೆಯಾದಿಕೇಶವ ಜಗ          ತ್ಪತಿಯ ಭಜಪಗೆ ಸದ ತಿಯಿಲ್ಲದ್ದೋ ಗೋದೆ          ಷಳ ರಾಗ ಪಂತುವರಾಳಿ—ತಾಳ          ಒಡವೆ ಹೋಯಿತು ಮನ ದೃಢವಾಯಿತು          ಹಿಡಿದರೆ ಓಡುವ ಕಳ್ಳ ಬಿಡದೆ ಕದ್ದು ಕೊಂಡು ಹೋದ          ಆರು ಜೋಡಿನ ವೋಲೆಯಿತ್ತು ಮೂರು ಮುತ್ತಿನ ಮೂಗುತಿಯಿತ್ತು          ಮೇಲೆ ಇಪ್ಪತ್ತು ನಾಲ್ಕು ಸರವು ಒಂದಿತ್ತು          ಈರೈದು ತಾಳಿಗಳಿತ್ತು ಬಿರುದಿನ ಕಪ್ಪೆಂಟಿತ್ತು          ದಾರಿ ನೋಡಿಕೊಂಡು ಇದ್ದ ಛಾಯನೆಂಬ ಕಳ್ಳ ಕದ್ದ       </p>	<p>         ೧          ೨          ೩          ೪          ೫          ೬          ೭          ೮          ೯       </p>
--	--

ಎಪ್ಪತ್ತೆರಡುಸಾವಿರ ಸೂತ್ರದ ಹಸ್ತ ಕಟ್ಟು ಎರಡತ್ತು ಕಪ್ಪು ಬಿಳುಪು ಕೆಂಪು ವರ್ಣದ ಪದಕ ಒಂದಿತ್ತು ಒಪ್ಪವಿತ್ತ ಹಸ್ತ ಕಡಗ ಆಶಾಪಾಶವೆರಡತ್ತು ಒಪ್ಪವನ್ನು ಸಾಧಿಸಿ ನೇತ್ರನೆಂಬ ಕಳ್ಳ ಕದ್ದ	೨
ಹುಟ್ಟು ಸಾವು ಎರಡು ಎಂಬ ಘಟ್ಟ ತೂಕದ ನಗವು ಇತ್ತು ಕಷ್ಟ ಸುಖ ಕರ್ಮಗಳೆಂಬ ಸಂಚಿಗಳತ್ತು ಅಷ್ಟು ಇಷ್ಟು ಚಿಲ್ಲರೊಡನೆ ವೆಟ್ಟಿಗೆಯಲಿ ತುಂಬತ್ತು ದೃಷ್ಟಿ ನೋಡಿಕೊಂಡು ಇದ್ದ ಧರ್ಮನೆಂಬ ಕಳ್ಳ ಕದ್ದ	೩
ಎಲ್ಲ ಒಡನೆ ಹೋಯಿತಾದರು ಫುಲ್ಲಳಾಗಿ ಮೆರೆಯುತ್ತಾಳೆ ಚೆಲ್ವನೊಬ್ಬ ಪುರುಷನ ಕಂಡು ತಾಳಲಾರದೆ ಬಲ್ಲಿದವಳು ಈಕೆಯೆಂದು ಇವಳ ಬಗೆ ತಿಳಿಯಿತೆಂದು ಕೊಲ್ಲಬಾರದೆನುತ ಹೇಳಿ ಮನೆಯ ಬಿಟ್ಟು ಹೊರಡಿಸಿದ	೪
ಇಂಥಾ ಒಡನೆ ಹೋಯಿತೆಂದು ಚೋದ್ಯಪಟ್ಟು ನೋಡುತ್ತಿರಲು ತಂತ್ರನಾಡಿ ಆದಿಕೇಶವ ಹರಿಯು ತಾ ಬಂದು ತಂತ್ರವನ್ನು ಹೇಳಿ ಜ್ಞಾನಮಾರ್ಗವನ್ನು ಬಿಟ್ಟು ಕೊಟ್ಟು ಸಂತೋಷವಾಗಿರು ಎಂದು ಚಿಂತೆ ಬಿಡಿಸಿ ಸಲಹಿದ	೫
೫೫ ರಾಗ ಕೇದಾರಗೌಳ—೨ ತಾಳ	
ಭಂಟನಾಗಿ ಬಾಗಿಲ ಕಾಯ್ತೆ ಹರಿಯು	೫
ವೈಕುಂಡ ಸೊಂಪಿನ ದಾಸರ ಮನೆಯ	೬
ಹೊರಸುತ್ತು ಪ್ರಾಕಾರವ ಸುತ್ತಿ ಬರುವೆ ಬರುವ ಹೋಗುವರ ವಿಚಾರಿಸಿ ಬಿಡುವೆ ಕರವಿ ಕಂಬಿಯ ವೊತ್ತು ಅಲ್ಲಿ ನಿಂದಿರುವೆ ಹರಿಯ ಸಮ್ಮುಖದ ವಾಲಗ (ಓಲಗ) ದೊಳು ಇರುವೆ	೧
ಹೊತ್ತು ತೊಂಡನಾಗಿ ಬಾಗಿಲ ಕಾಯ್ತೆ ಚಿತ್ರದ ಚಾವಡಿ *ರಂಜೆ ಬೆಳಗುವೆ ಮುತ್ತಿನ ರಂಗವಲ್ಲಿಯ ವೊತ್ತು ತುಂಬುವೆ ರತ್ನದ ಕಂಬಳಿ ವೊತ್ತು ಹಾಸುವೆನು	೨

\* ರಂಜಿಸಲು = ಪ್ರಕಾಶಿಸಲು

ವೇಳೆವೇಳೆಗೆ ನಾ ಊಳಿಗ ಮಾಡುವೆ  
 ಮೇಳವಂಟಗೆ (?) ಚಾಮರ ಹಾಕುವೆ  
 ತಾಳ ದಂಡಿಗೆ ಭೃಂಗಿ ಮೇಳಗಳ ಕೂಡಿ  
 ಶ್ರೀಲೋಲನ ಕೊಂಡಾಡಿ ಪಾಡುವೆನು

೩

ಎಂಜಲ ಹರಿವಾಣಂಗಳ ಬೆಳಗುವೆ  
 ಕಂಜನಾಭನ ಪಾದಂಗಳ ತೊಳೆವೆ  
 ರಂಜಿತ ಕುಸುಮ ಮಾಲಿಕೆಗಳ ತರುವೆ  
 ಸಂಜೆಗೆ ಪಂಜನ ದಾಸನಾಗಿರುವೆ

೪

ಮಾಸಲ ಊಳಿಗವ ನಾ ಮಾಡಿಕೊಂಡಿರುವೆ  
 ಶೇಷಪ್ರಸಾದವ ಉಂಡುಕೊಂಡಿರುವೆ  
 ಶೇಷಾಚಲ ಕಾಗಿನೆಲೆಯಾದಿಕೇಶವನ  
 ದಾಸರ ದಾಸರ ದಾಸರ ಮನೆಯ

೫

೪೮ ರಾಗ ಧನ್ಯಾಸಿ—ಝಂಪತಾಳ

ಮುಟ್ಟಬೇಡ ಮುಟ್ಟಬೇಡ ಮುರಹರನ ದಾಸರನು  
 ಕಟ್ಟುಮಾಡಿದ ಯಮನು ತನ್ನ ದೂತರಿಗೆ

೬

೭

ತಿರುಮಣಿ ತಿರುಚೂರ್ಣ ಶೃಂಗಾರ ಧರಿಸುವರ  
 ಸಿರಿತುಳಸಿ ವನಮಾಲೆಯಿಂದೊಪ್ಪುವವರ  
 ತಿರುಮಂತ್ರ ತೀರ್ಥಪ್ರಸಾದಕ್ಕೊಳಗಾದವರ  
 ತಿರುಪತಿ ಯಾತ್ರೆಯನು ಮಾಡಿದ ಮಹಾತ್ಮರನು

೮

ಬಡವರಾಗಲಿ ಭಾಗ್ಯವಂತರಾಗಲಿ ಅವರು  
 ಕಡುಕರ್ಮಿ ಘೋರ ಪಾತಕರಾಗಲಿ  
 ನಡೆ ನುಡಿಗಿ ಮಾಧವನ ಬಿಡದೆ ಕೊಂಡಾಡುವರ  
 ಗೊಡವೆ ಬೇಡೆಂದು ಯಮಧರ್ಮ ಸಾರಿದನು

೯

ವಾಸುದೇವನ ವಾಸರವನಾಚರಿಸುವವರ  
 ಬೇಸರದೆ ಹರಿಪ್ರಸಂಗವ ಮಾರ್ಪರ  
 ಶೇಷಶಯನ ಕಾಗಿನೆಲೆಯಾದಿಕೇಶವನ  
 ದಾಸಾನುದಾಸರಿಗೆ ದಾಸರಾದವರ

೧೦

ಶ್ರೀ ಕನಕದಾಸರ ಕೃತಿಗಳು

೫೫

- ೫೭ ರಾಗ ಕೇದಾರಗೌಳ—ಆಟತಾಳ  
 ದಾನ ಧರ್ಮವ ಮಾಡಿ ಸುಖಿಯಾಗು ಮನವೆ ಪ.  
 ಹೀನವೃತ್ತಿಯಲಿ ನೀ ಕೆಡಬೇಡ ಮನವೆ ಅ  
 ಎಕ್ಕನಾತಿ ಯಲ್ಲಮ್ಮ ಮಾರಿ ದುರ್ಗಿಯು ಚೌಡಿ  
 ಅಕ್ಕರಿಂದಲೆ ಪೂಜೆ ಮಾಡಲೇಕೆ  
 ಕಿಕ್ಕಿರಿದು ಯಮನ ದೂತ-ರೆಳೆ-ದೊಯಿವಾಗ  
 ಶಕ್ತೇರು ಬಿಡಿಸಿ ಕೊಂಡಾರೇನೂ ಮರುಳೆ ೧  
 ಸಂಭ್ರಮದಲ್ಲೊಂದೊತ್ತು ನೇಮದಲ್ಲಿದ್ದು  
 ತಂಬಿ ಟ್ಟಿನಾದೀಪ ಹೊರಲೇತಕೆ  
 ಕೊಂಬು ಹೋತು ಕುರಿ ಕೋಣನಾ ಬಲಿಗೊಂಬ  
 ದೊಂಬಿ ದೈವಗಳ ಭಜಿಸದಿರು ಮನವೆ ೨  
 ಚಿಗುರಲೆ ಬೇವಿನಸೊಪ್ಪು ನಾರಸೀರೆ  
 ಬಗೆಬಗೆಯಿಂದ ಶೃಂಗಾರ ಮಾಡಿ  
 ನೆಗೆನೆಗೆದು ಆಡಲು ಕುಣಿಯಲು ನಿನಗಿನ್ನು  
 ಮಿಗಿಲಾದ ಮುಕುತಿಯುಂಟೇ ಹುಚ್ಚು ಮನವೆ ೩  
 ದಾನ ಧರ್ಮ ಪರೋಪಕಾರವ ಮಾಡು  
 ದೀನನಾಗಿ ನೀ ಕೆಡಬೇಡವೊ  
 ಜ್ಞಾನವಿಲ್ಲದೆ ಹೀನದೈವವ ಭಜಿಸಲು  
 ಏನುಂಟು ನಿನಗಿನ್ನು ಎಲೆ ಹುಚ್ಚು ಮನವೆ ೪  
 ನರಲೋಕದಿ ಯಮನ ಬಾಧೆಯ ಕಳೆಯಲು  
 ವರ ಪುಣ್ಯ ಕಥೆಗಳ ಕೇಳುತಲಿ  
 ಸಿರಿಯಾದಿ ಕೇಶವರಾಯನ ನೆರೆನಂಬಿ  
 ಸ್ಥಿರವಾದ ಪದವಿಯ ಪಡೆ ಹುಚ್ಚು ಮನವೆ ೫  
 ೫೮ ರಾಗ ಕೇದಾರಗೌಳ—ಆಟತಾಳ  
 ತನು ನಿನ್ನದು ಜೀವನ ನಿನ್ನದು ರಂಗ ಪ  
 ಅನುದಿನದಲಿ ಬಾಹೊ ಸುಖದುಃಖ ನಿನ್ನದಯ್ಯೆ ಅ.

ಸವಿಢುಡಿ ವೇದ ಪುರಾಣ ಶಾಸ್ತ್ರಂಗಳ  
 ಕಿವಿಯಿಂದ ಕೇಳುವ ಕಥೆ ನಿನ್ನದು  
 ನವಮೋಹನಾಂಗೇರ ರೂಪವ ಕಣ್ಣಿಂದ  
 ಎವೆಯಿಕ್ಕದೆ ನೋಡುವ ನೋಟ ನಿನ್ನದಯ್ಯೆ  
 ಒಡಗೂಡಿ ಗಂಧ ಕಸ್ತೂರಿ ಪರಿಮಳಂಗಳ  
 ಬಿಡದೆ ಲೇಪಿಸಿಕೊಂಬುದು ನಿನ್ನದು  
 ಷಡುರಸದನ್ನಕ್ಕೆ ನಲಿದಾಡುವ ಜಹ್ನು  
 ಕಡುರುಚಿಗೊಂಡರೆ ಆ ರುಚಿ ನಿನ್ನದಯ್ಯೆ  
 ಮಾಯಾಪಾಶದ ಬಲೆಯೊಳಗೆ ಸಿಲ್ಪಿರುವಂಧ  
 ಕಾಯ ಪಂಚೇಂದ್ರಿಯಂಗಳು ನಿನ್ನವು  
 \*ಮಾಯಾರಹಿತ ಕಾಗಿನೆಲೆಯಾದಿಕೇಶವ  
 ರಾಯ ನೀನಲ್ಲದೆ ನರರು ಸ್ವತಂತ್ರರೆ

೫೯ ರಾಗ ಸಾವೇರಿ—ಆಟತಾಳ  
 ಶೇಷಶಯನ ನಿಮ್ಮ ಪರಮ ಭಾಗವತರ ಸಹ  
 ವಾಸದೊಳಿರಿಸು ಕಂಡ್ಯೆ ಎನ್ನನು  
 ಬೇಸರದೆ ನಿನ್ನ ಹೃದಯಾಬ್ಜದೊಳಿರುವ  
 ದಾಸರೊಳಿರಿಸು ಕಂಡ್ಯೆ ಎನ್ನನು  
 1 ತಂದೆಯೊಡಲನು ಸೀಳಿಸಿದವರೊಳು 2 ದೇ  
 ವೇಂದ್ರನ ತಲೆಗೆ ತಂದವರೊಳು, 3 ದು  
 ಗಂಧ ವೆಣ್ಣೆಗೆ ಚಂದನದ ಕಂಪನಿತ್ತಂಧ  
 ಬಾಂಧವರೊಳಿರಿಸು ಕಂಡ್ಯೆ (ಎನ್ನನು)  
 4 ತೋಯಜವೆಂಬ ಪುಷ್ಪದ ಪೆಸರವರೊಳು  
 5 ತಾಯ ಸೊಸೆಗೆ ಮಕ್ಕಳಿತ್ತವರೊಳು  
 6 ಆಯದಿ ದ್ವಾದಶಿ ವ್ರತವ ಸಾಧಿಸಿದಂಧ  
 ರಾಯರೊಳಿರಿಸು ಕಂಡ್ಯೆ ಎನ್ನನು

\* ನ್ಯಾಯದಿ ಕನಕನೊಡೆಯ ಆದಿಕೇಶವ. (ಪಾರಾಂತರ)

1 ಪ್ರಹಾದ 2 ನಾರದ 3 ಪರಾಶರ 4 ಪುಂಡರೀಕ 5 ವ್ಯಾಸ 6 ಅಂಬರೀಷ



1 ಗಳಿ 2 ನಾಯಿ ಪೆಸರಿನವರೊಳು 3 ಮುಗಲ  
ಹೊಳೆಯ ಹೊಟ್ಟೆಲಿ 4 ಹುಟ್ಟಿದವರೊಳು  
7 ಕೆಳದಿಯ ಜರಿದು 8 ಶ್ರೀ ಹರಿದಿನ ಗೆದ್ದಂಥ  
7 ಹಳಬರೊಳಿರಿಸು ಕಂಡ್ಯ ಎನ್ನನು

೩

9 ಅಂಕಕ್ಕೆ ರಥವ ನಡೆಸಿದವರೊಳು ನಿ  
10 ಶೃಂಕೆ ಧರ್ಮವ ಗೆದ್ದ ಹಿರಿಯರೊಳು  
11 10 ಲಂಕೆಯ ಅನುದಿನ ಸ್ಥಿರ ರಾಜ್ಯವಾಳಿದ  
ಕಿಂಕರರೊಳಿರಿಸು ಕಂಡ್ಯ ಎನ್ನನು

೪

11 ಕಾಟಿಗೆ ಕಾಸು ಕೂಟ್ಟಿವರು ರಾಯರ ಪಟ್ಟ  
ಊಟವ ಬಯಸಿದಂತೆ ನಾ ಬೇಡಿದೆ  
ನಾಟಕಧರ ನೆಲೆಯಾದಿಕೇಶವ ನಿ  
ನ್ನಾ ಟೆದೊಳಿರಿಸು ಕಂಡ್ಯ ಎನ್ನನು

೫

೬೦ ರಾಗ ಭೈರವಿ ೭ ಅಟತಾಳ  
ರಮಣಿ ಕೇಳಿಲೆ ಮೋಹನ ಶುಭಕಾಯನ  
ಅಮರ ವಂದಿತ ರವಿ ಶತಕೋಟಿ ತೇಜನ  
ವಿಮಲ ಚರಿತ್ರದಿ ಮೆರವ ಶ್ರೀಕೃಷ್ಣನ  
ಕಮಲ ವದನೆ ನೀ ತೋರೆ ರಮಣಿ

೫

12 ಬಾಯೊಳಗಿಹಳ 13 ಗಂಡನ 14 ನಿಜತಮ್ಮನ  
15 ತಾಯ 16 ಪಿತನ 17 ಮಡದಿಯ 18 ಧರಿಸಿದನ  
19 ಸ್ತ್ರೀಯಳ 20 ಸುತನ ಕೈಯಲಿ 21 ಶಾಪ ಪಡೆದನ  
22 ದಾಯಾದ್ಯನ 23 ಮಗನ

1 ಶುಕ 2 ಶೌನಕ 3 ಗಂಗೆ 4 ಭೀಷ್ಮ 5 ಮೋಹಿನಿ 6 ರುಕ್ಮಾಂಗದ  
7 ಬಕದಾಲ್ಪ್ಯ 8 ಅರ್ಜುನ 9 ವಸಿಷ್ಠ 10 ವಿಭೀಷಣ 11 ಗಂಜಿಗೆ  
12 ಸರಸ್ವತಿ 13 ಬ್ರಹ್ಮ 14 ಮನ್ಮಥ 15 ಲಕ್ಷ್ಮಿ 16 ಸಮುದ್ರರಾಜ 17 ಗಂಗೆ  
18 ಶಿವ 19 ಪಾರ್ವತಿ 20 ಗಣಪತಿ 21 ಚಂದ್ರ 22 ಸೂರ್ಯ 23 ಕರ್ಣ

1 ಸಾಯಕವದು ತೀವ್ರದಿ ಬರುತಿರೆ ಕಂಡು  
 2 ಮಾಯಾಪತಿ ಭೂಮಿಯನೊತ್ತಿ ತನ್ನಯ  
 3 ಬೀಯಗಾರನ ತಲೆಗಾಯದಂಥ  
 ರಾಯನ ಕರೆದು ತೋರೇ ರಮಣಿ

೧

1 ನಾಲಿಗೆ ಎರಡರವನ 1 ಭುಂಜಿಸುವನ  
 6 ಮೇಲೇರಿ ಬಹನ 7 ತಂದೆಯು 8 ಇಹಗಿರಿಯನು  
 9 ಲೀಲೆಯಿಂದಲಿ ಕಿತ್ತೆತ್ತಿದ ಧೀರನ  
 10 ಕಾಳಗದಲಿ ಕೊಂದನ  
 11 ಲೋಲಲೋಚನೆಯ 12 ಮಾತೆಯ 13 ಪುತ್ರ 14 ನಣುಗನ  
 15 ಮೇಲುಶಕ್ತಿಗೆ 16 ಉರವಾಂತು 17 ತನ್ನ ವರನ್ನು  
 ಪಾಲಿಸಿದಂಥ ದಾತನಹ ದೇವನ  
 ಲೋಲೆ ನೀ ಕರೆದು ತೋರೇ ರಮಣಿ

೨

10 ಉರಿಯೊಳು ಜನಿಸಿದವನ 11 ನಿಜ ತಂಗಿಯ  
 20 ಶರಗ ಪಿಡಿದ ಖಳ 21 ನಣ್ಣನ 22 ತಂಗಿಯ  
 23 ವರನ ತಲೆಯನು ಕತ್ತರಿಸಿದ 24 ಧೀರನ  
 25 ಗುರುವಿನೊಳುದಿಸಿದನ<sup>26</sup>  
 27 ಶರವ ತಪ್ಪಿಸಿ ತನ್ನ ದಾಸರ್ಗಿ ಅನುದಿನ  
 ಕರೆದು ವರವನಿತ್ತು ಮನ್ನಿಸಿ ಸಲಹುವ  
 ಉರಗ ಗಿರಿಯ ವೆಂಕಟಾದಿ ಕೇಶವನ  
 ಗರತಿ ನೀ ಕರೆದು ತಾರೇ ರಮಣಿ

೩

1 ಸರ್ಪಾಸ್ತ್ರ 2 ಕೃಷ್ಣ 3 ಅರ್ಜುನ 4 ಹಾವು 5 ನವಿಲು 6 ಪುಷ್ಪ 7 ಶಿವ  
 8 ಕೈಲಾಸ 9 ರಾವಣ 10 ರಾಮ 11 ಸೀತೆ 12 ಭೂಮಿದೇವಿ 13 ನರಕಾಸುರ  
 14 ಭಗವತ್ತ 15 ವರಾಹಾಸ್ತ್ರ 16 ಕೃಷ್ಣ 17 ಪಾಂಡವರು 18 ಧ್ರುವಸ್ವದ್ಯುನ್ನು  
 19 ದ್ರೌಪದಿ 20 ದುಶಾಸನ 21 ದುರ್ಯೋಧನ 22 ದುಶ್ಯಕ 23 ಸೈಂಧವ  
 24 ಅರ್ಜುನ 25 ದ್ರೋಣ 26 ಅಶ್ವತ್ಥಾಮ 27 ಬ್ರಹ್ಮಾಸ್ತ್ರ

—(ನಾರಾಯಣಾಸ್ತ್ರ)

೬೦ ರಾಗ ಮುಖಾರಿ—ತಾಳ

ನೀನಾರ ಬಾಂಧವನೊ ನಿಖಿಳ ಯಾದವದೊಳಗೆ  
ಮಾನಾಭಿಮಾನ ವೆಳ್ಳನಿತಿಲ್ಲ ಕೃಷ್ಣ ಪ

ದೇವಕಿದೇವಿಯುದರದಿ ಜನಿಸಿ ಬಾಲ್ಯದಲಿ  
ಒವಿ ಮೊಲೆ ಕುಡಿಸಿದಳ ಅಸುವ ಸೆಳೆದು  
ಮಾವ ಕಂಸನ ಕೊಂದು ಮನುಜ ವೇಷವ ತಾಳಿ  
ಗಾಂ-ಡಿವಿಯರಮನೆಯ ಬಂಡಿಯ ಬೋವನಾದೆ ೧

ಸುರನದಿಯ ಸುತನು ಪಾಂಡವರಿಗಾಪ್ತನು ನಿನಗೆ  
ಪರಮ ಭಕ್ತನು ಸ್ವಯಿಚ್ಛಾಮರಣಿಯು  
ಧುರದೊಳಗೆ ಪೂರ್ವ ವೈರದ ಶಿಖಂಡಿಯ ತೋರಿ  
ಶರಮಂಚದೊಳುಪಾಯದಲಿ ಮಲಗಿಸಿದೆ ೨

ಸೋದರತ್ತೆಯ ಸೊಸೆಯ ಮಗ ನಿನಗೆ ಭಾವಿಸಲು  
ಸೋದರಳಿಯನು ಮೂರು ಲೋಕವರಿಯೆ  
ನಾಧಿಸಿಯೆ ಅಸಮ ಚಕ್ರ ವ್ಯೂಹವ ರಚಿಸಿ  
ಸೋದರನ ಷಡುರಧರ ಕೈಲಿ ಕೊಲ್ಲಿಸಿದೆ ೩

ಕುರುಪತಿಯ ಮೈದುನನ ಕೊಲ್ಲ ಬಗೆದವನ ಸಂ  
ಗರದೊಳೇರಿಸಿ ನುಡಿದ ನುಡಿಯ ಕೇಳು  
ಪರಿದು ರವಿಮಂಡಲಕೆ ಮರೆಯ ಚಕ್ರದಿ ಮಾಡಿ  
ನರನ ಕೈಯಿಂದ ಸೈಂಧವನ ಕೊಲ್ಲಿಸಿದೆ ೪

ಶಪಥದಲಿ ರಣದೊಳರಸನ ಹಿಡಿವೆನೆಂಬವಗೆ  
ತಪಸಿಗಳ ತಂದು ತತ್ಪವ ಬೋಧಿಸಿ  
ಕಪಟವರಿಯದ ನೃಪನ ಕೈಯೊಳನೃತವ ನುಡಿಸಿ  
ಉಪಮೆಯಲಿ ಶಸ್ತ್ರ ಪಂಡಿತನ ಕೊಲ್ಲಿಸಿದೆ ೫

ಯಮಳರನು ಪಡೆದ ತಾಯಿಗೆ ಸಹೋದರನು ಭೂ  
ರಮಣರೊಳಗಗ್ಗಲೆಯ ನತಿಥೈರ್ಯನು  
ಸಮರದಲಿ ರವಿಸುತನ ರಥಕೆ ಸೂತನ ಮಾಡಿ  
ಯಮಸುತನ ಕೈಲಿ ಮಾವನನು ಕೊಲ್ಲಿಸಿದೆ ೬

ಜನವರಿಯದಂತೆ \*ಜೀವನದೊಳಡಗಿದವಗೆ  
 ಮನಕೆ ಖತಿಗೊಳಿಸಿ ಬರೆ ಸೆಳೆದು ನಗುತ  
 ಅನುವರದೊಳಾಯತದ ತೊಡೆಯ ಸನ್ನೆಯ ತೋರಿ  
 ಅನಿಲಜನ ಕೈಲಿ ಕಾರವನ ಕೊಲ್ಲಿಸಿದೆ ೭

ಉರಿಯೊಳಗೆ ಜನಿಸಿದಂಗನೆಯ ನಿಜಸುತರು ಮಂ  
 ದಿರದೊಳ್ಳೆವರು ನಿದ್ರೆಗೈಯುತಿರಲು  
 ನರವೈಕೋದರ ಧರ್ಮನಂದನರ ನಗಲಿಸಿಯೆ  
 ಗುರುಸುತನ ಕೈಲಿ ಬಾಲಕರ ಕೊಲ್ಲಿಸಿದೆ ೮

ಈ ವಿಧದೊಳವರ ಸುರಲೋಕದಲಿ ನೆಲೆಗೊಳಿಸಿ  
 ಭಾವಮೈದುನರೈವರನು ರಕ್ಷಿಸಿ  
 ಭೂವಲಯದೊಳು ಕೀರ್ತಿಪಡೆದು ಎಸೆವ ನಮ್ಮ  
 ದೇವ ನೆಲೆಯಾದಿಕೇಶವ ವೆಂಕಟೇಶ ೯

೬೨ ರಾಗ ಶ್ರೀರಾಗ—ತಾಳ

ಧರ್ಮೇಂದ್ರಿಯಕ್ಕೆ ದಟ್ಟಡಿಯನಿಡಲೊಲ್ಲೆ ದು  
 ಷ್ಯಮೇಂದ್ರಿಯಕ್ಕೆ ಕಾಲ್ಚೆರಗುತ್ತಲಿಹೆ ಮರುಳೆ ಪ

ಪುಸ್ತಕವನಿಟ್ಟು ಪೌರಾಣ ಶಾಸ್ತ್ರಂಗಳಿಂ  
 ವಿಸ್ತರಿಸಿ ಹರಿಯ ಕಲ್ಯಾಣಗುಣ ಕಥೆಯ  
 ಸ್ವಸ್ಥದಿಂ ಕುಳ್ಳಿದುರ್ ಕೇಳೆಂಬ ರಾವಿನಲಿ  
 ಮಸ್ತಕಕೆ ವ್ಯಥೆ ಬಂದು ಮನೆಗೊಡ್ಡು ರಟ್ಟು ನೀ ಬರುವೆ  
 ಹಸ್ತದಿಂ ಹಣ ಭತ್ತ ಹಚ್ಚಡಂಗಳ ಕೊಟ್ಟು  
 : ಕುಸ್ತರಿಸಿ ಬಿನಗು ಚಾರಿತ್ರೈವಂ ಲಾಲಿಸುತ  
 ದುಸ್ತರ್ಕಲೆತ್ತ ಚದುರಂಗ ಪಗಡೆಗುದ  
 ಯಸ್ತಮಾನದತನಕ ನೀನೇಳದಿಹೆ ಮರುಳೆ ೧

\* ನೀರಿನಲ್ಲಿ  
 . ಉಪಚಾರಮಾಡಿ

ಸುರಭಿ ಶಾವಂತಿ ಮಲ್ಲಿಗೆ ನೊಲೆ, ಬಕುಳ ಪಾ  
ದರಿ ಚಂಪಕಾ ಕಾಂಚಿ ಕಣಿಗಲು ಶ್ರೀ ತುಳಸಿ  
ಪರಿಮಳದ ಪಚ್ಚೆತಿನೆ ಹರಿಪಾದಕರ್ಪಿಸುತೆ  
ನಿರುಮಾಲ್ಯ ಪರಿಮಳವ ನಾಘ್ರಾಣಿಸೆನೆ ಒಲ್ಲೆ

ಬಿರಿವ ಕೆಂಜಾಜಿ ಪುಷ್ಪಂಗಳಂ ವನಿತೆಯರ  
ಸಿರಿ ಮುಡಿಗೆ ಮುಡಿಸಿ ಕುಂತಳ ನೌರಭವ ಕಂಡು  
ಹರುಷದಿಂ ರೋಮ ಪುಳಕಿತನಾಗುತ್ತಡಿಗಡಿಗಿ  
ಪರಮ ಸಂತೋಷಮಂ ನೀ ಪಡೆಯುತಿಹೆ ಮರುಳೆ

೨

ಶತಲಕ್ಷ ಕೋಟಿ ಪ್ರಣತಿಯಲ್ಲಿ ಬೆಳಗಿ ಗೋ  
ಘೃತ ತೈಲ ದೀಪವಚ್ಚುತ ನಿಲಯದಲಿ ಭಾಗ  
ವತ ನೃತ್ಯವಂ ನೋಡುತ್ತತಶಯದ ಹರಿದಿನ  
ವ್ರತದಲ್ಲಿ ಜಾಗರವ ಮಾಡದಲಿ ನಿದ್ರೆಗೈವೆ

ಕೃತಕ ಪಣ್ಣಾಂಗನೆಯ ಚತುರ ನೃತ್ಯಕೆ ಮನೋ  
ರಥ ಸಿದ್ಧಿಗೊಳಿಸಿ ಈಕ್ಷಿಪೆನೆಂದು ಕುಶಲ ಸಂ  
ಮತಿವಿಡಿದು ಬೆಳತನಕ ಕುಳ್ಳಿರುತ ಜಡತೆ ವ  
ರ್ಜಿತನಾಗಿ ಪರಮ ಸಂತಸ ಪಡೆಯುತಿಹೆ ಮರುಳೆ

೩

ಗಂಧ ಶಾಲ್ಯಾನ್ನ ನವಘೃತ ತೋಯ ಪಳಿದ್ಯೆ ನಲ  
ವಿಂದ ಪರಮಾನ್ನ ಮಹಶಾಕ ಶಿಖರಣೆವೇಯ  
ಒಂದೆರಡು ಪರುರವಿಸಿ ದ್ವಾದಶೀಯಲಿ ಶ್ರೀ ಮು  
ಕುಂದಾರ್ಪಣವ ಮಾಡಿ ಮನೆಯೊಳಗೆ ಉಣ್ಣ ದಿಹೆ

ಬಂದ್ಯಾವನಾದೊಡಂ ಕರೆಯೆ ದೇಹದ ಪುಣ್ಯ  
ವೆಂದವರ ಮನೆಗಳಿಗೆ ವೋಗಿ ನೀ ಕುಳ್ಳಿದ್  
ಚಂದದಿಂ ಬಣಿ ಸುತ ಮಿಂಚು ಕೂಳುಗಳನ್ನು  
ತಿಂದೊಡಲ ವೊರೆದು ಕಾಲವ ಕಳೆಯುತಿಹೆ ಮರುಳೆ

೪

ತಿದ್ದಿಡುವ ವಿಮಲ ವೈಷ್ಣವರು ಬರುತ್ತಿರಲು ಕಂ  
ಡೆದ್ದು ಪದಗಳಿಗೆ ನಮಸ್ಕಾರವನು ಮಾಡದಲೆ  
ಉದ್ದು ಕನ್ನಡಿಮೇಲೆ ಉರುಳುವೋಲ್ ಪಡ್ವರ್ಗ  
ಕೆದ್ದು ದುಷ್ಟರಪದಕೆ ಬಿದ್ದು ನೀ ನರಳುತಿಹೆ

ಮದ್ದ ನಾ ವೇಳುವೆನು ಬುದ್ಧಿಯಂ ತಿಳಿ ವಿಶ್ವ  
ದುದ್ಧಾರಕನು ಕಾಗಿನೆಲೆಯಾದಿಕೇಶವನ  
ಚಿದ್ಗುಣ ಸ್ಮರಣೆಯನು ಮಾಡುತ್ತಲಿ ಜವನವರ  
ಗೆದ್ದು ಸಿರಿ ವೈಕುಂಠ ಪದವಿಯನು ಪಡೆ ಮರುಳೆ

೫

೬೩ ರಾಗ ಸರಾಪ್ಪ—ಅಟತಾಳ

ಮಾಡು ದಾನ ಧರ್ಮ ಪರ ಉಪಕಾರವ ಮರೆಯದಿರೆಚ್ಚುರಿಕೆ ಪ  
ಕೇಡ ನೆನೆಯಬೇಡ ನಂಬಿದವರ ಮೇಲೆ ಕೆಡುವೆ ನೀನೆಚ್ಚುರಿಕೆ ಅ  
ಬಾಳು ಬದುಕು ಸಿರಿ ಇರುವಾಗ ಬಂಧು ಬಳಗಗಳೆಚ್ಚುರಿಕೆ  
ಹಾಳು ಸಂಸಾರಕ್ಕೆ ಹಲವರ ಬಾಯ್ಗಳ ಬಡಿಯದಿರೆಚ್ಚುರಿಕೆ ೧  
ಮೂಢರ ಒಡನಾಡಿ ಮುಂದೆ ಕೆಡಲಿಬೇಡ ಮೋಸ ನೋಡೆಚ್ಚುರಿಕೆ  
ನಾಡೊಳು ಸುಜನರ ನೋಡಿ ನಡೆ ಕಂಡ್ಯ ನಟನೆ ಬೇಡೆಚ್ಚುರಿಕೆ ೨  
ಚೆನ್ನಾಗಿ ಬದುಕಿದೆ ಗಳಿಸಿದೆ ನಾನೆಂಬ ಪೆಮ್ಮೆ ಬೇಡೆಚ್ಚುರಿಕೆ  
ನಿನ್ನಾಯ ಮುಗಿಯಲು ಯಮದೂತರು ಬಂದು ಎಳೆಯುವರೆಚ್ಚುರಿಕೆ ೩  
ಹೆಣ್ಣು ಹೊನ್ನು ಮಣ್ಣು ನಿನ್ನನಗಲಿಸಿ ಹೋಗುವರೆಚ್ಚುರಿಕೆ  
ಮುನ್ನ ಮಾಡಿದ ಪುಣ್ಯ ಬಿನ್ನತ್ತಿ ಬರುವುದು ಮುಂದೆ ನೋಡೆಚ್ಚುರಿಕೆ ೪  
ಒಬ್ಬರಂತೆಲ್ಲರ ನೋಡಿ ಸತ್ಕರ್ಮದಿ ಉಬ್ಬ ಬೇಡೆಚ್ಚುರಿಕೆ  
ಕಬ್ಬು ಬಿಲ್ಲನ ಪಿತನ ಏಕಾಂತ ಭಾವದಿ ನೆರೆನಂಬು ಎಚ್ಚುರಿಕೆ ೫  
ತಂದೋಡಿ ಬಂಧುಬಳಗ ತಪ್ಪಿಸಿಕೊಂಬರೆಂದು ನೋಡೆಚ್ಚುರಿಕೆ  
ಎಂದೆಂದು ಅಗಲದ ಬಂಧು ಶ್ರೀ ಹರಿ ನಮಗೆಂದು ನೋಡೆಚ್ಚುರಿಕೆ ೬  
ಕಾಲನ ದೂತರು ಯಾವಾಗ ಎಳೆವರೊ ಕಾಣದು ಎಚ್ಚುರಿಕೆ  
ಬೇಲೂರು ಪುರವಾಸ ನೆಲೆಯಾದಿಕೇಶವನಾಳಾಗು ಎಚ್ಚುರಿಕೆ ೭

೬೪ ರಾಗ ಸುಖಾರಿ—ಝಂಪತಾಳ

ಸಂಸಾರವೆಂಬ ಸಾಗರವನುತ್ತರಿಸುವೊಡೆ  
 ಕಂಸಾರಿ ನಾಮವೊಂದೇ ಸಾಕು ಮನವೆ  
 ಪ. ಯತಿಯಾಗ ಬೇಡ ನೀ ವೈರಾಗ್ಯವನ ಪಿಡಿದು  
 ವ್ರತವ ಮಾಡಿದನೆಂಬ ಹೆಮ್ಮೆ ಬೇಡ  
 ಶ್ರುತಿಸ್ಮೃತಿಯ ನೋಡಿದನೆಂಬ ಚೇಷ್ಟೆಯು ಬೇಡ  
 ರತಿಪತಿ ಪಿತನಾಮವೊಂದೆ ಸಾಕು ಮನವೆ  
 ಂ ತನುವ ದಂಡಿಸಿ ತುದಿಯ ಕೋಡುಗಲ್ಲಿನ ಮೇಲೆ  
 ವನಿತೆಯನು ಬಿಟ್ಟು ತಪವಿರಲು ಬೇಡ  
 ಅನುದಿನವು ನೀರೋಗಿ ಮುಳುಗಿ ನಡುಗಲು ಬೇಡ  
 ವನಜನಾಭನ ನಾಮ ನೆನೆಕಂಡ್ಯ ಮನವೆ  
 ೨ ತೀರ್ಥಯಾತ್ರೆಯ ಮಾಡಿ ಬಹುವಿಧದಿ ಬಳಲಿ, ಕೃ  
 ತಾರ್ಥನಾದೆನೆಂಬ ಹೆಮ್ಮೆ ಬೇಡ  
 ಪಾರ್ಥಸಾರಥಿ ಕಾಗಿನೆಲೆಯಾದಿಕೇಶವನ ಸಂ  
 ಕೀರ್ತನೆಯ ಮಾಡಿ ಸುಖಿಯಾಗೊ ಮನವೆ  
 ೩

೬೫ ರಾಗ ಮಧ್ಯಮಾವತಿ—ತಾಳ

ತಾನ್ಯಾರೋ ತನ್ನ ದೇಹವ್ಯಾರೋ  
 ಪ. ದಿವ್ಯ-ಜ್ಞಾನದಿಂದ ತಿಳಿದವನೆ ಪರಮಯೋಗಿ  
 ಅ  
 ಸೂತಿಕಾವಸ್ಥೆಯಲಿ ನವಮಾಸ ತುಂಬಿದ ಬಳಿಕ  
 ಭ್ರಾಂತಿಯಲಿ ಬಂದು ಬಂದೊಡಲವೆರೆಸಿ  
 ಪಾತಕವೆ ಒಂದು ಮೂರುತಿಯಾದ ತನುವೆಂದು  
 ತಾ ತಿಳಿದು ಸಿಕ್ಕದವನೆ ಪರಮಯೋಗಿ  
 ಂ ಅಸ್ತಿ ಪಂಜರ ಚರ್ಮದ ಹೊದಿಕೆಯೇ ತನುವು  
 ವಿಸ್ತರಿಸಿ ಬಿಗಿದ ಮಾಂಸದ ಬೊಂಬೆಯು  
 ರಕ್ತ ಮಲಮೂತ್ರ ಕೀವಿನ ಪ್ರಳಯದೊಡಲೆಂದು  
 ಸ್ಪೃಷ್ಠದಿಂದ ತಿಳಿದವನೆ ಪರಮಯೋಗಿ  
 ೨

ಘೋರ ನರಕದ ತನುವು ಎಂದು ಮನದಲಿ ತಿಳಿದು  
 ಗೇರು ಹಣ್ಣಿನ ಬೀಜದಂತೆ ಹೊರಗಿದ್ದು  
 ಮಾರಸಿತ ಕಾಗಿನೆಲೆಯಾದಿಕೇಶವನ ಪಾದ  
 ವಾರಿಜವ ನೆನೆದವನೆ ಪರಮಯೋಗಿ

೩

೬೬ ರಾಗ ಸುರಟಿ—ತಾಳ

ಮಂಗಳಂ ಮಂಗಳಂ

ಪ

1 ಅಂಧಕ 2 ನನುಜನ 3 ಕಂದನ 4 ತಂದೆಯ  
 5 ಕೊಂದನ 6 ಶಿರದಲಿ ನಿಂದವನ  
 7 ಚಂದದಿ ಪಡೆದವನ 8 ನಂದನೆಯಳ ನಲ  
 9 ವಿಂದ ಧರಿಸಿದ ಮುಕುಂದನಿಗೆ

೧

10 ರಧವನಡರಿ ಸುರಪಧದಲಿ ತಿರುಗುವ

11 ಸುತನಿಗೆ 12 ಶಾಪವನ್ನಿತ್ತವನ

13 ಖತಿಯನು ತಡೆದನ 14 ಸತಿಯ 15 ಜನನಿ 16 ಸುತ

17 ಸತಿಯರನಾಳಿದ 18 ಚತುರನಿಗೆ

೨

19 ಹರಿಯು 20 ಮಗನ 21 ಶಿರತರಿದನ 22 ತಂದೆಯ

23 ಹಿರಿಯಮಗನ 24 ತಮ್ಮನ 25 ಪಿತನ

ಭರದಿ 26 ಭುಜಿಸಿದನ ಶಿರದಲಿ 27 ನೆಟಿಸಿದ

ವರ ಕಾಗಿನೆಲೆಯಾದಿಕೇಶವಗೆ

೩

1 ಧೃತರಾಷ್ಟ್ರ 2 ಪಾಂಡು 3 ಧರ್ಮರಾಯ 4 ಯಮ 5 ಈಶ್ವರ 6 ಚಂದ್ರ  
 7 ಸಮುದ್ರರಾಜ 8 ಲಕ್ಷ್ಮಿ 9 ವಿಷ್ಣು 10 ಸೂರ್ಯ 11 ಕರ್ಣ 12 ಪರಶುರಾಮ  
 13 ರಾಮ 14 ಸೀತೆ 15 ಭೂಮಿದೇವಿ 16 ನರಕಾಸುರ 17 ಗೋಪಸ್ತ್ರೀಯರು  
 (ಷೋಡಶ ಸಹಸ್ರ ಸ್ತ್ರೀಯರು) 18 ಕೃಷ್ಣ 19 ಸೂರ್ಯ 20 ಕರ್ಣ 21 ಅರ್ಜುನ  
 22 ಪಾಂಡು 23 ಯುಧಿಷ್ಠಿರ 24 ಭೀಮ 25 ವಾಯು 26 ಸರ್ಪ (ಕಾಳಿಂಗ)  
 27 ಶ್ರೀಕೃಷ್ಣ



	೬೬ ರಾಗ ಸೌರಾಷ್ಟ್ರ—ಅಟೌಳ	
	ನೆರೆಮ ಗೋಪಿಯರೆಲ್ಲರು ಕೃಷ್ಣ ಯೃನ ಸರಗ ಪಿಡಿದುಕೊಂಡು	ಪ
	ಭರದಿಂದ ಬಂದು ಯಶೋದೆಗೆ ಚಾಡಿಯ ನರುಹಿದರತಿವೇಗದಿ	ಅ
	ಬಲು ಕಳ್ಳ ನಿನ್ನ ಮಗ ಗೋಪೆಮ್ಮ ಕೇಳೆ, ಹಾಲು ಕರೆಗುತಿರಲು ತೊಲೆಗೆ ನಿಕ್ಷಣಕೆಯ ಹಾಕೆ ಸುರಿವನು ನೆಲುವಿನ ಪಾಲ್ಕೊಸರ	೧
	ಅಮ್ಮಯ್ಯ ಇಲ್ಲ ಕಾಣೆ ಇವಳು ಎನ್ನ, ಸುಮ್ಮನೆ ರೂರವಳೆ ಹಮ್ಮಿಂದ ನಾನವಳಟ್ಟಕ್ಕೆ ನೆಗೆವರೆ ಬೊಮ್ಮ ಜಟ್ಟಿಗನಮ್ಮ	೨
	ಮತ್ತೋರ್ವಳಂತೆಂದಳು ನಿನ್ನೀ ಮಗ, ಹತ್ತಿ ಗವಾಕ್ಷಿಯಿಂದ ಬಚ್ಚೆಟ್ಟ ಬೆಣ್ಣೆ ಯನೆಲ್ಲವ ಮೆದ್ದನು ಮಕ್ಕಳಿಲ್ಲದಂತೆ	೩
	ಗಡಿಗೆ ಬೆಣ್ಣೆ ಯ ವೆಲ್ವರ ಎನ್ನ ಹೊಟ್ಟೆ, ಕೆರೆಭಾವಿಯೇನೆ ಅಮ್ಮ ಹುಡುಗರಿಗೆಂದು ಬಚ್ಚೆಟ್ಟ ಬೆಣ್ಣೆ ಯನೆಲ್ಲ ಹೊಡೆದರವರ ಮಕ್ಕಳು	೪
	ಮಲಗೊ ಮಂಚಮೇಲೆ ನಾ ಮಲಗಿರೆ, ಮೊರೆವ ಹಾವನ ಪಿಡಿದು ಅರಿಯದಂತೆ ಬಂದು ಮುಸುಕಿನೊಳಗೆ ಇಟ್ಟು ಸರಸರ ವೋದನಮ್ಮ	೫
	ಹರನಡರುವ ಹಾವನು ನಾ ಪಿಡಿವರೆ, ತರಳನು ತಡೆಕಾರನೆ ಹರಕೆಯ ಹೊತ್ತು ದನೊಪ್ಪಿ ಸದಿದ್ದರೆ ಗುರುತು ತೋರಲೆ ಒಂತೇನೊ	೬
	ಮಕ್ಕಳ ಪಡೆದವರು ಇಲ್ಲದ ಕಳವನಿಕ್ಕಬಹುದೆ ಕೃಷ್ಣಗೆ ಸಿಕ್ಕಿದ ತಪ್ಪು ಸಹಿತ ಹಿಡಿತಂದರೆ ತಕ್ಕ ಬುದ್ಧಿಯ ವೇಳುವೆ	೭
	ಅಣುಘನ ರೂಪ ಕಾಣೇ ನಿನ್ನೀ ಮಗ, ಚಿನುಮಯ ಮೊಪ ಕಾಣೇ ಘನಮಹಿಮನು ಸಿರಿ ಕಾಣೆನೆಯಾದಿಕೇಶವರಾಯ ಕಾಣೆ	೮

೬೮ ರಾಗ ರೇಗುಮಿ—ಆಠತಾಳ

ತೋರೆ ಬೇಗನೆ ಸಖಿ ತೋರ ಮುತ್ತಿನ ಹಾರ  
ಭಾರವಾಗಿದೆ ಎನೆಗೆ  
ಈರೇಳು ಲೋಕವ ವೊರೆವ ದಯಾನಿಧಿ  
ಬಾರನೇತಕ ಮನೆಗೆ ಓ ಸಖಿಯೆ

ಪ

ಅ

ತರಣತನಯನ ಸುತನ ಬಾಯೊಳನೈತವ ಭರದಿಂದ ನುಡಿಸಿದನ  
 ತರಣಸುತನ ಬಾಣವೆಗದಂದದಿ ರಥವ ಧರಗೆ ಒತ್ತಿದ ದೇವನ  
 ತರಣಯ ಮರೆವಾಡಿ ಶಿರವ ತರಿಯುವಂತೆ ನರಗೆ ಸೂಚಿಸಿದಾತನ  
 ತರಣಿಯೊಡನೆ ಪಂಧವಾಡಿ ತಿರುಗಿವನ ತನಯನಳವನ ತೋರಿಸೆ ಸಖಿಯೆ (?) ೧  
 ಗೋತ್ರ ಭೇದಿಸುತನ ಹೆಂಡಿರ ಮಗನ ಮಾತುಳನಾದವನ  
 ಕತ್ತಲೆಯಲಿ ವೋಗಿ ಕುತ್ತಿಟ್ಟವನ ಮೈಯ ಸುತ್ತಿ ಬಾಧಿಸುತ್ತಿಪ್ಪನ (?)  
 ತತ್ಪವನರಿತು ಸುತತ್ಪವ ಬೋಧಿಸಿ ಉತ್ತರವಿತ್ತವನ  
 ಮುತ್ತಯ್ಯನ ತಾಯ ಸೆತ್ತ ದೇವನ ಎನ್ನತ್ತಿರ ಕರೆದು ತಾರೆ ಓ ಸಖಿಯೆ ೨  
 ವರಮುನಿಗಳೂ ಕೂಡಿ ಸರ್ವೋತ್ತಮನಾರೊ ಪರಿಶೋಧಿಸಬೇಕೆಂದು  
 ಭರದಿಂದ ಭೈಗಮುನಿ ಬಂದು ತೋರಿಸೆ ಬೇಗ ಚರಣವನೊತ್ತಿದನ  
 ಪರಿಪರಿಯಲಿ ದೇವ ಪರಮ ಭಕ್ತರ ಕಾವ ಸುರರಿಗಭಯವಿತ್ತನ  
 ವರ ವೇಲಾಪುರದಾದಿಕೇಶವನ ಮರೆಯಲಾರೆನೆ ಎನದಿ, ಓ ಸಖಿಯೆ ೩

೬೯ ರಾಗ ಕಾಂಠೋದಿ—ಝಂಪತಾಳ

ಅರಿಗಾರ್ಲಿವಾಪಕ್ಕಾಲದೊಳಗೆ ಪ  
 ವಾರಿಜಾಕ್ಷನ ನಾಮ ನೆನೆಕಂಡ್ಯ ಮನವೆ ಅ  
 ಹಸಿದು ಬಳಲುವಾಗ ಹಗೆ ಕೈಯ ಸಿಕ್ಕಿದಾಗ  
 ದೆಸೆಗೆಟ್ಟು ಬಹು ವ್ಯಾಧಿಯಲಿ ಇರುವಾಗ  
 ಅಸಮಾನನಾದಾಗ ಅತಿ ಭೀತಿ ಬರುವಾಗ  
 ಬಿಸಜನಾಭನ ನಾಮ ನೆನೆಕಂಡ್ಯ ಮನವೆ ೧  
 ಸಾಲದವರೆಳವಾಗ ಚಾಡಿಮಾತಿಗೆ ಭೂಪ  
 ಘುಳಿಘುಳಿಸುತತಿಶೋಪದಲ್ಲಿ ಇರುವಾಗ  
 ಮೇಲು ತಾನರಿಯದೆ ನಿಂದ ಹೊಂದಿರುವಾಗ  
 ನೀಲಮೇಘಶ್ಯಾಮನ ನೆನೆಕಂಡ್ಯ ಮನವೆ ೨  
 ಪಂಥದಲಿರುವಾಗ ಪದವಿ ತಪ್ಪಿರುವಾಗ  
 ದಂತಿ ಮದವೇರಿ ಬೆನ್ನತ್ತಿದಾಗ  
 ಕಂಠುಪಿತ ಕಾಗಿನೆಲೆಯಾದಿಕೇಶವನ ನಿ  
 ಶ್ಚಿಂತೆಯಿಂದಲಿ ನೀನು ನೆನೆಕಂಡ್ಯ ಮದವೆ ೩

೭೦ ರಾಗ ರೇಗುಪ್ಪಿ—ತಾಳ

ಆವ ಪರಿಯಲಿ ನಿಮ್ಮ ನೊಲಿಸಿ ಮೆಚ್ಚಿ ಪವಿಧವು ಅಣುವಾತ್ರ ತೋರದಲ್ಲ ಪ  
ದೇವದೇವೇಶ ನೀನಂದು ನಂಬರಲು ಕೃಪಾವಲೋಕನದಿ ಸುಹೋ ದೇವ ಅ

ಘಣೆರಾಜನಾಸನದಿ ಕುಳಿತಿಹಗೆ ಅರಿವೆಯಾ ಸನವ ನಾನೆಂತಾ ಸಲಿ  
ಘನವಾದ ಗಂಗೆಯನು ಪಡೆದವಗೆ ಕಳಸ ನೀರನದೆಂತು ಮೈಗರೆಯಲಿ  
ತನುವಿನ ಪರಿಮಳವು ಘಮಘಮಿಪನಿಗೆ ಚಂದನವದೆಂತು ನಾ ಪೂಸಲಿ  
ಅನವರತ ನಾಭಿಯೊಳು ಶತಪತ್ರವಿಹಗೆ ಮಿಕ್ಕಿನ ಪೂವ ಮುಡಿಸಲೆಂತೈ ದೇವ ೧

ಸುರಚಿರೋಜ್ವಲಪೀತವಾಸನಿಗೆ ಉಡುಗೆರೆಯ ಅರಿವೇನ ವೊದ್ದಿ ಸಲಿ  
ವರಕಾಸ್ತು ಭವು ಕೊರಳೊಳಗೆ ಇಪ್ಪವಗೆ ಆಭರಣವಾವುದು ತೊಡಿಸಲಿ  
ತರಣಿ ಶತಕೋಟಿ ತೇಜನ ಮುಂದೆ ಹ್ಯಾಗೆ ನಾವೆರತೊಂದು ದೀಪವಿಡಲಿ  
ನೆರವಿಃ ಘಣಿಪತಿಯ ಸ್ತೋತ್ರ ದೂರನ ನಾನು ತುತಿವೆನೆಂತೈಯ ದೇವದೇವ ೨

ವನಜಚಾಂಡ ಕೋಟಿ ಉದರಂಗಿ ಆವುದನು ಉಣಿಸಿ ತೃಪ್ತಿಯಮಾಡಲಿ  
ಅನಿಮಿಷರಿಗಮೃತವನ್ನೆ ರದವಗೆ ತೃಷೆಯ ನೀರಿನೊಳೆಂತು ಸಂತವಿಡಲಿ  
ವಿನತಿಯಾತ್ಮಜ ಪಕ್ಷದನಿಲನಿರ ಬದಲು ಬೀಸಣಿಗೆ ಇನ್ನೇಂ ಬೀಸಲಿ  
ಅಣುರೇಣು ಪರಿಪೂರ್ಣ ಮೂರುತಿಗೆ ನಾ ಪ್ರದಕ್ಷಿಣೆಯೆಂತು ಸುತ್ತಿ ಬರಲಿ ದೇವ ೩

ಮಿಗೆಘಣಿಯ ಘಣದಾತಪತ್ರವಿರುವಗೆ ನೆರಳಿಗೆ ಕೊಡೆಯನೇಂ ಪಿಡಿಯಲಿ  
ಪಗಲಿರಳು ಸಾಮಗಾನಪ್ರಿಯನ ಮುಂದೆ ಗೀತೆಗಳ ನಾನೇಂ ಪಾಡಲಿ  
ಜಗವರಿಯೆ ಲಕ್ಷ್ಮೀದೇವೀಪತಿಗೆಸ್ಸು ಹೊನ್ನುಗಳ ದಕ್ಷಿಣೆಯ ಕೊಡಲಿ  
ನಿಗಮತತಿ ಕಾಣದ ಮಹಿಮನಿಗೆ ನಮಿಸುವಬಗೆಯ ನಾನರಿವೆನೆಂತೈ ದೇವ ೪

ಬಲಿಸುವುದನರಿಯೆ ಮೆಚ್ಚಿಸುವ ಬಗೆಯರಿಯೆ ಹೊಗಳುವ ಹೊಲಬ ನಾನರಿಯೆನು  
ತಿಳಿದುದಿಲ್ಲವು ಮೋಡತೋಪಚಾರದ ಪೂಜೆಗಳಲೊಂದು ಪರಿಯಾದರು  
ನೆಲೆಯಗಾಣೆನೊ ನಿಗಮಶಾಸ್ತ್ರ ನವವಿಧ ಭಕ್ತಿಯೊಳಗೊಂದು ಬಗೆಯಾದರು  
ಅಳಲ ಸೇವೆಯನೊಪ್ಪಿ ಕೊಂಡು ಶರಣನ ಸಲಹೊ

ನೆಲೆಯಾದ ಕೇಶವನೆ ಸ್ವಾಮಿ - ಪ್ರೇಮಿ

೭೧ ರಾಗ ಕಾಂಠಿಾ ದಿ—ಝಂಪತಾಳ

ಕಾವನೈಯನ ಕಳುಹು ರಮಣಿ	ಪ
ಕೋವಿದರ ಪಡೆದ ಬಡದಾದಿ ಕೇಶವನ	ಅ
ಚಂದ್ರವಂಶಜ ರಾಯನನುಜ ಸಖನಾದವನ	
ಚಂದ್ರವೈರಿಯಮೇಲೆ ಪವಳಿಸಿದವನ	
ಚಂದ್ರಮನ ಸೋದರಿಯ ಕೈಪಿಡೆಂಧವನ	
ಚಂದ್ರಧಾಮನ ಮನೆಗೆ ಕಳುಹೆ ಕಮಲಾಕ್ಷಿ	೧
ಕಮಲನಾಭನ ಕಮಲಸಖ ಕೋಟಿತೇಜನ	
ಕಮಲ ಕೋರಕದಿ ಜನಿಸಿದನಯ್ಯನ	
ಕಮಲವನು ಕರದಲ್ಲಿ ವಿಡಿದಿಹನ ಬೇಗದಲಿ	
ಕಮಲವದನನ ಮನೆಗೆ ಕಳುಹೆ ಕಮಲಾಕ್ಷಿ	೨
ಬಾಲತನದಲಿ ಬಹಳ ಅಸುರರನು ಸೀಳಿದನ	
ಲೀಲೆಯಿಂದಲಿ ಬಕ್ತರನು ಸಲಹುತಿಹನ	
ನೀಲಮೇಘಶ್ಯಾಮ ಭಾಗ್ಯಪುರದಲಿ ನಿಂದ	
ಶ್ರೀ ಲತಾಂಗಿಯ ರಮಣ ಆದಿಕೇಶವನ	೩

೭೨ ರಾಗ ಆರಣಿ—ತಾಳ

ಯಾದವರಾಯ ಬೃಂದಾವನದೊಳು ವೇಣುನಾದವ ಮಾಡುತಿರೆ	ಪ
ರಾಧಾ ಮುಂತಾದ ಗೋಪಿಯರೆಲ್ಲ ವ್ಯಥಿಸೂದನ ನಿಮ್ಮನು ಸೇವಿಸುತ್ತಿರೆ	ಅ
ಸುರರು ಒಂಬರೆದಿ ಸಂದಣಿಸಿರೆ ಅ	
ಸ್ವರ ಸ್ತ್ರೀಯರು ಮೈಮರೆದಿರೆ	
ಕರದಲ್ಲಿ ಕೋಳಲನೂಡುತ್ತ ಪಾಡುತ್ತ	
ಸರಿಗಮಪದನಿ ಸ್ವರಗಳ ನುಡಿಸುತ	೧
ಹರ ಬ್ರಹ್ಮರು ನಲಿದಾಡುತಿರೆ ತುಂ	
ಬುರು ನಾರದರು ಪಾಡುತಿರೆ	
ಪರಿಸರಿ ವಿಧದಲಿ ರಾಗವ ನುಡಿಸುತ	
ತುರು ಹಿಂಡುಗಳ ಕೂಡುತ ಪಾಡುತ	೨

ತುರು ಹಿಂಡುಗಳ ತರತರದಲಿ ತನ್ನ  
ಕರದಿಂ ಬೋಳೈಸಿ ಸಂತೈಸುತಲಿ  
ಅರವಿಂದ ದಳನಯನ ಆದಿಕೇಶವರಾಯ  
ಕರುಗಳ ಸಹಿತ ಗೋವ್ಗಳನೆಲ್ಲ ತಿರುಹುತ

೩

೩೩ ರಾಗ ಯಜುಕುಲಕಾಂಬೋದಿ—೨೨೨೨೨೨೨೨

ನಾನೇನು ಬಲ್ಲೆ ನಿನ್ನ ನಾಮದ ಮಹಿಮೆಯ  
ಏನೆಂದು ಕೊಂಡಾಡಿ ಸ್ತುತಿಸಲೊ ದೇವ  
ಹರಿ ಮುಕುಂದನು ನೀನು ನರಜನ್ಮ ಹುಳು ನಾನು  
ಪರಮ ಪಾವನ ನೀನು ಪಾಪಿ ನಾನು  
ಪರಂಜ್ಯೋತಿಯು ನೀನು ದುರುಳ ತರಳನು ನಾನು  
ಪರತರನು ನೀನು ಪಾಮರನು ನಾನು

ಪ

೧

ಅಣುರೇಣು ತೃಣಕಾಷ್ಟದಲ್ಲಿ ಪೂರ್ಣನು ನೀನು  
ತನು ನಿತ್ಯವಲ್ಲದ ಬೊಂಬೆ ನಾನು  
ವನಜಭವನನು ಪೆತ್ತ ವೈಕುಂಠಪತಿ ನೀನು  
ಕ್ಷಣಕ್ಷಣಕೆ ಅವಗುಣದ ಪ್ರತಿವೆ ನಾನು

೨

ತಿರುಪತಿವಾಸ ಶ್ರೀ ವೆಂಕಟೇಶನೆ ನಿನ್ನ  
ಚರಣ ಸೇವಕರ ಸೇವಕನು ನಾನು  
ಗರುಡಗಮನನು ನೀನು ನೆರೆನಂಬಿದವ ನಾನು  
ಸಿರಿ ಕಾಗಿನೆಲೆಯಾದಿಕೇಶವನು ನೀನು

೩

೩೪ ರಾಗ ಕಾಂಬೋದಿ—೨೨೨೨೨೨೨೨

ತನ್ನ ಪ್ರಾಪ್ತಿಯ ಫಲವ ತಾನರಿಯದೆ  
ಇನ್ನು ನುಡಿವುದು ಮೂರ್ಖತನವಲ್ಲವೆ  
ಸರಸಿಜೋದ್ಭವನು ಘಣಿಯೊಳು ಬರೆದು ನಿರ್ಮಿಸಿದ  
ತೆರನೊಂದು ಬೇರುಂಟೆ ತಾನರಿಯದೆ  
ಕರಕೊಂಡು ತನ್ನವರ ಕೂಡಿ ತಾನಾಡಿದರ  
ನೆರೆ ದುಃಖವಿದು ಬಿಟ್ಟು ಕಡೆಗೆ ತೊಲಗುವುದೆ

ಪ.

ಅ.

೧

ಬಡತನವು ಬಂದಲ್ಲಿ ಬಾಯಿ ಬಿಡಲು ತಾ ಮುನ್ನ  
ಪಡೆದಂಧ ನಿಧಿ ಬೆನ್ನ ಬಿಡಲಿವುದೆ  
ಒಡಿಗಡಿಗೆ ಶೋಕದಲಿ ಅವರಿವರಿಗುಸುರಿದರೆ  
ಬಡತನವು ತಾ ಬಿಟ್ಟು ಕಡೆಗೆ ತೊಲಗುವುದೆ ೨

ದೇವೆಗೆಟ್ಟು ನಾಡುದೈವಗಳಿಗೆ ಎರಗಿದರೆ  
ನೊಸಲ ಬರೆಹವ ತೊಡೆದು ತಿದ್ದಿ ಲಳವೆ  
ವಸುಧೀಶ ಕಾಗ್ಗಿ ಲೆಯಾದಿಕೇಶವನಂಪ್ರ  
ಬಿಸಜವನು ನೀ ಕಂಡು ಸುಖಿಯಾಗು ಮನವೆ ೩

೩೫ ರಾಗ ಮುಖಾರಿ—ಗಾತ್ರತಾಳ

ಸಾಧುಸಜ್ಜನ ಸತ್ಯಗುಣಕೆದುರುಂಟು ಪ  
ಮಾಧವ ನಿಮ್ಮ ನಾಮಕೆ ಬೆಲೆಯುಂಟೆ ಅ

ಸುತಲಾಭಕ್ಕಿಂತ ಅಧಿಕ ಲಾಭವು ಉಂಟೆ  
ಸತಿಯಿಲ್ಲದವಗೆ ಸಂಪದವೆಂಬೊದುಂಟೆ  
ಪತಿಸೇವೆಗಿಂತಲೂ ಸತಿಗೆ ಸೇವೆಯುಂಟೆ  
ಮತಿಹೀನರೊಳಗೆ ಚಾತುರ್ಯವೆಂಬೊದುಂಟೆ ೧

ಪಿಸುಣತನಕ್ಕಿಂತ ಅಧಿಕ ಹೊಲೆತನವುಂಟೆ  
ವಸುಧೆಯೊಳು ಅನ್ನದಾನಕ್ಕೆ ಸರಿಯುಂಟೆ  
ವ್ಯಸನವಾಗಿಹ ನೃಪರಿಗೇ ಸರಿವುಂಟೆ  
ಆಶನವ ತೊರೆದ ಯೋಗಿಗೆ ಭಯವುಂಟೆ ೨

ಹರಿಭಕ್ತುತಿಯಿಲ್ಲದವಗೆ ಪರಲೋಕವುಂಟೆ  
ಪರನಿಂದೆಗಿಂತ ಪಾತಕವೆಂಬೊದುಂಟೆ  
ಪರಮ ಸಾತ್ವಿಕರ ಸದ್ಗುಣಕೆ ಎದುರುಂಟೆ—ಉರಗ  
ಪುರದಾದಿ ಕೇಶವನಲ್ಲದೆ ದೈವವುಂಟೆ? ೩

- ೭೬ ರಾಗ ಶಂಕರಾಭರಣ—ಅಟಿತಾಳ  
 ಹ್ಯಾಂಗೆ ನೀ ದಾಸನಾದೀ ? ಪ್ರಾಣೀ- ಪ  
 ಹ್ಯಾಂಗೆ ನೀ ದಾಸನಾದಿ ಹೀಂಗೆ ಸಂಸಾರದೊಳು  
 ಮಂಗನಂದದಿ ಭವಾಭಂಗವ ಪಡುವವ ಅ
- ಆನೆಯಾ ಬಿಡಲಿಲ್ಲ ಏಸು ಧನ ಗಳಿಸಿದರು  
 ದೋಷಕ್ಕೆ ಗುರಿಯಾಗಿ ಹೇಸಿಕೆಯೊಳು ಬಿದ್ದು ೧  
 ತನುವು ತನ್ನ ದುಯೆಂದು ತನಯಮಾನಿನಿಯರೇ  
 ಇನಿತಿ ಎನಗೇ ಗತಿ ಎಂದು ನಂಬಿರುವ ನೀ ೨  
 ಕಾಲನದೂತರು ಕರುಣಸಂಪನ್ನರೇ ?  
 ಕಾಲ ವೃಧ್ಧದಿ ಕಳೆದು ಕೆಡುವಂಥ ಕಪಟಿ ನೀ ೩  
 ತಲೆಹುಳುಕ ನಾಯಂತೆ ಹಲವು ಬೀದಿಗಳ ತಿರುಗಿ  
 ಗೆಲುಕನಿಂದಲಿ ಮೂಲ ಮಲವ ನಳಿಯಾದ ನೀ (?) ೪  
 ಉದರವೋಷಣಕಾರಿ ಮುದದಿಂದ ಚರಿಸಿದೀ  
 ಮದಗರ್ವ ಎಂಬೋದು ಬದಿಯಲ್ಲಿಟ್ಟುಕೊಂಡು ೫  
 ಹಿರಿಯರಾ ನಿಂದಿಸಿ ಹರಿದಾಸನೆನಿಸಿಕೊಂಡು  
 ಹೊರೆಯೆ ಹೊಟ್ಟೆಗಾಗಿ ಕೇರಿಕೇರಿ ಚರಿಸಿ ನೀ ೬  
 ಕಾಲಗೆಜ್ಜೆಗು ಕಟ್ಟಿ ಮಲೆ ಕರತಾಳ ಕುಟ್ಟಿ  
 ಶ್ರೀಲೋಲನಾ ಗುಣಮಾಲೆ ವೊಗಳಾದ ನೀ ೭  
 ಕುಣಿದು ಮನದಣಿದಣಿದು ಮಣಿದು ಸಜ್ಜನಪದಕೆ  
 ಅಣಿಮಾದಿ ಅಷ್ಟ ಸಿದ್ಧಿಗಳ ಗಳಿಸದಲೇ ನೀ ೮  
 ವೇದಶಾಸ್ತ್ರಗಳನು ಶೋದದಿಂದೋದದೆ  
 ಬಾದರಾಯಣ ಕೃತ ಭಾಗವತ ಕೇಳದಲೇ ೯  
 ಕಟ್ಟಿ ಕೈ ಪರರಲ್ಲಿ ವೊಟ್ಟಿಗೋಸುಗವೆ ಕಂ  
 ಗೆಟ್ಟು ಕಿಟ್ಟುಗಟ್ಟು(?)ದ ಘಟ್ಟ ಕಬ್ಬಿಣದಂತೆ ೧೦  
 ನೇಮದಿಂದುಕವಾಸದೇಕಾದಶೀ ವ್ರತವ  
 ಕಾಮಜನಕನಿಗೆ ನೀನರ್ಪಿಸದಲೇ ಬರಿದೆ ೧೧

ಏಸುದಿನ ಬದುಕಿದರು ಸೂಸುವ ಮರಣ ನೆದಿ ಈಸಿ ದಾಟಿದೆ ಕಾಸುವೀಸಕ ಬಾಳದೆ	೧೨
ಆಂಗೀದೃಶ್ಯ ಮಂಗಳೂರ್ಮೂರ್ತಿ, ಪಾ ದಂಗಳನು ಹಿಂಗದೆ ಕಂಗಳಿಂ ಕಾಣದಲೆ	೧೩
ಪಕ್ಕಿವಾಹನನ ಗುಣ ಲೆಕ್ಕಿಸಿ ವೈಗಳದೆ ಬಕ್ಕಸ ಬೆರಗಾಗಿ ಆಕ್ಕಿಗೆ ತಿರುಗುವವ	೧೪
ಭೂಗಿಶಯನನ ಪಾದ, ರಾಗದಿಂ ಭಜಿಸದೆ ಕಾಗೆನೆಯದಿ ಕೇಶವನ ನ ದಗಳಲ್ಲಿ-ಹ್ಯಾಂಗೆ ನೀ	೧೫
೨೨ ರಾಗ ಮುಖಾಲಿ-ಆಂವಾ ಆವ ಒಲವಿದ್ದ ರೇನು ದೈವ ಬಲವಿಲ್ಲದವಗೆ ವಾಸ ದೇವನ ಬಲವು ನಿಜವಾಗಿ ಇಲ್ಲದನಕ	೧೬ ೧೭
ನೋಸಲಗಣ್ಣಿನ ಬಲ ನಾಲ್ಕುತರದಾ ಬಲ ತ್ರಿಶೂಲ ಹನುರುಗ ಅಗ್ನಿ ಘಣಿಯ ಬಲವು ಪಪುಪತಿಯ ರೂಪಿನ ಬಲವುಳ್ಳ ಶಿಶುಪಾಲನ ಆಸುರಮರ್ದನ ಕೃಷ್ಣ ಶಿರವ ಭೇದಿಸುವಾಗ	೧೮ ೧೯
ಹರನ ಕರುಣದ ಬಲವು ಸುರರ ಗೆಲಿದಾ ಒಲ ಪರಮ ಶಕ್ತಿಯು ತನ್ನ ಭುಜದ ಬಲವೂ ಧರೆಯನೆತ್ತಿದ ಬಲವುಳ್ಳ ಹಿರಣ್ಯಾಕ್ಷನ ವರಹನಾಗಿ ಅಚ್ಯುತನು ಶಿರವ ಶೇಖುವಾಗಿ	೨೦ ೨೧
ಮುನ್ನ ಗೆಲಿದಾ ಒಲವು ಮುಕ್ಕಣ್ಣು ಹರನ ಬಲ ತನ್ನ ಲಂಖಿಯ ಕಾವಲಿನ ಬಲವೂ ತನ್ನ ವಂಶದ ಬಲವುಳ್ಳ ರಾವಣಶಿರಕೆ ಘನ ರಾಘವಸ್ವಾಮಿ ಶರವ ತೊಡುವಾಗ	೨೨ ೨೩
ಲಿಂಗ ಪ್ರಾಣಿಯ ಬಲ ನಿಶ್ಚಿಂತನಾಗಿಹ ಬಲ ಹಿಂಗದೆ ಹರನು ಬಾಗಿಲ ಕಾಯ್ದ ಬಲವೂ ಮುಂಗೈಯ ಶಕ್ತಿ ಸಾವಿರ ತೋಳು ಬಾಣನ ತುಂಗ ವಿಕ್ರಮಕೃಷ್ಣ ತೋಳ ಖಂಡಿಸುವಾಗ	೨೪ ೨೫



ಈಸು ದೇವರ ಬಲಗಳಿದ್ದರೆ ಫಲವೇನು  
ವಾಸುದೇವನ ಬಲವಿಲ್ಲದವಗೇ  
ದೇಶಕಥಿಕ ನೆಲೆಯಾದಿ ಕೇಶವರಾಯನ  
ಲೇನಾದ ಚರಣಕಮಲದ ಬಲವಿಲ್ಲದನಕ ೫

೭೮ ರಾಗ ಸಾಧರಿ—ಆದಿತಾಳ

ರಂಗ ಬರೋ ರಂಗಯ್ಯ ಬಾರೋ ನೀ ಪ  
ಬಾರದಿದ್ದ ರೇ ಎನ್ನ ಪ್ರಾಣವುಳಿಯದು ಅ  
ಆತ್ತಿಗೆ ಮೈದುನ ಬಾರೋ ಅತ್ತಿಯಾ ಮಗಳ ಗಂಡ  
ಆತ್ತಿಗೆ ಮೇಲತ್ತಿಗೆಯ ನಾದಿನಿ ಸೊಸೆಯ ಗಂಡ ೧  
ಮಾವನ ಅಳಿಯ ಬಾರೂ ಮಾವನ ಬೀಗನ ತನುಜ  
ಮಾವನ ಮಡದಿಯ ಮಗಳ ತಂಗಿಯಾ ಗಂಡಾ ೨  
ಅಂಬುಧಶಯನನೆ ಬಾರೋ ಆದಿವಸ್ತುವೇ ರಂಗಾ  
ಕಂಭದೊಳು ನೆಲೆಸಿದ ಆದಿಕೇಶವರಾಯ ೩

೭೯ ರಾಗ ಕೇದಾರಗೌಳ—ರೂಪಕತಾಳ

ತೊರೆದು ಜೀವಿಸಬಹುದೆ ಹರಿ ನಿಮ್ಮ ಚರಣಗಳ ಪ  
ಬರಿಸು ಮಾತೃಕಿನ್ನು ಕ್ಕೂರಿತು ಪೇಳುವೆನು ಅ  
ತಾಯಿ ತಂದೆಯನಗಲಿ ತಪವ ಮಾಡಬಹುದು  
ದಾಯಾದಿ ಬಂಧುಗಳ ಬಿಡಲಿಬಹುದು  
ರಾಯ ಮುನಿದರೆ ಮತ್ತೆ ರಾಜ್ಯವನು ಬಿಡಬಹುದು  
ಕಾಯಜಾಪಿತ ನಿನ್ನ ಡಿಯನರಘಗಳಿಗೆ ಬಿಡಲಾಗದು ೧  
ಒಡಲು ಹಸಿಯಲು ಅನ್ನವಿಲ್ಲದಲೆ ಇರಬಹುದು  
ಪಡೆದ ಕ್ಷೇತ್ರವ ಬಿಟ್ಟು ವೋಗಬಹುದು  
ಮಡದಿ ಮಕ್ಕಳ ಕಡೆಗೆ ತೊಲಗಿಸಿಬಿಡಬಹುದು  
ಕಡಲೊಡೆಯ ನಿನ್ನ ಡಿಯನರಘಗಳಿಗೆ ಬಿಡಲಾಗದು ೨

ಪ್ರಾಣವನು ಪರರು ಬೇಡಿದರೆತ್ತಿ ಕೊಡಬಹುದು  
 ಮಾನದಲಿ ಮನವ ತಗ್ಗಿ ಸಲಿಬಹುದು  
 ಪ್ರಾಣನಾಯಕನಾದ ಆದಿಕೇಶವರಾಯ  
 ಜಾಣ ಶ್ರೀಕೃಷ್ಣ ನಿನ್ನ ಡಿಯ ಬಿಡಲಾಗದು

೮೦ ರಾಗ ಕಾಂವೂರಿ—ರೂಪಕತಾಳ

ಮಾವನಾ ಮನೆಯೊಳಗೆ ಇರಬಹುದೆ ಕೋವಿವರು  
 ಹಾವು ಹಿಡಿಯಲಿಬಹುದು ಹರಣಕೊಡಲಿಬಹುದು  
 ಬೇವಕಿಚ್ಚನು ಹಿಡಿದು ನುಂಗಬಹುದು  
 ಭಾಮೆಯಳ ತಂದ ಮನೆಯಲ್ಲಿ ಜೀವಿತಕ್ಕಿಂತ  
 ನಾಯುವುದೆ ಲೇಸು ಅಭಿಮಾನಿಗಳಿಗೆ

ಪರರ ಸೇರಲಿಬಹುದು ಪತಿತರಲ್ಲಿರಬಹುದು  
 ಕೊಲೆಪಾತ ಗರಗಸಕೆ ಶಿರವೂಡ್ಡ ಬಹುದು  
 ತರುಣಿಯರ ಎಳೆತಂದ ಮನೆಯಲ್ಲಿ ಜೀವಿತಕ್ಕಿಂತ  
 ತರುಗಿರಿ ಬೆಟ್ಟದಲಿ ತಪಸಿಯಾಗರಬಹುದು

ಮಾವ ಅತ್ತೆಯು ನೊಂದು ಅತ್ತಿ ಗೆಯು ತಾ ಜರಿದು  
 ಹ್ಯಾವನಾ ನಿಕ್ಕಿ(?) ಚೂರ್ಣವ ಮಾಡಲು  
 ಯಾವಾಗ ನೋಡಿದರು ಎನಗೆ ಹಿತರಿಲ್ಲೆಂದು  
 ಮಾವ ಹೊರಗಾಡುವನು ಚಿಕ್ಕನುಡಿಗಳನು

ಬಂದೊಂದು ತಿಂಗಳೊಳು ಬಹುಮಾನ ನಡತೆಗಳು  
 ಬಂದೆರೆಡು ತಿಂಗಳೊಳಿಗೆ ಹಿತವಾದನೆ  
 ಒಂದೊಂದ ಭದ್ರನುಡಿ ವೊಳಗೊಳಗೆ ಹುಟ್ಟಿದುವು  
 ಸಂದೇಹವ್ಯಾಕೆ ಸಂಸಾರಿಗಳಿಗೆ

ಈ ಪರಿಯ ಉಂಬಂಧ ಆಳಿಯ ಭೋಜನಕ್ಕಿಂತ  
 ಗೋಪಾಳ ಲೇಸು ಅಭಿಮಾನಿಗಳಿಗೆ  
 ಶ್ರೀಪತಿಯ ನೇವಕ ಕಾಗಿನೆಲೆಯಾದಿಕೇಶವನ  
 ನಾವ ಪರಿಯಲಿ ಭಜಿಸಿ ಸುಖಿಯಾಗು ಮನವೇ

೮೦ ರಾಗ ಕಾಂಯೋದಿ—ಝಂಪತಾಳ  
 ಸಹಜವಿದು ಈ ನುಡಿಯು ಸಖಿಯ ಮಾತಲ್ಲ ಪ  
 ಮಹಿಯೊಳಗೆ ಪೇಳುವೆನು ವಿಹಿತ ವಾಕ್ಯಗಳ ಅ  
 ಶ್ರುತಿ ಶಾಸ್ತ್ರ ವುರಾಣಗಳ ಒದುವನೆ ಶೂದ್ರ  
 ಅತಿಥಿಯಾದರಿಸುವನೆ ಅತಿ ಲುಬ್ಧನು  
 ಪ್ರತಿನಿತ್ಯ ಸಂಧ್ಯಾನ ಜಪ ಮಾಡುವನೆ ಪಾಪಿ  
 ಪತಿಯಾಜ್ಞೆಯಿಂದಿಹಳೆ ಪರಮ ಪಾತಕಿಯು ಂ  
 ದಾನಧರ್ಮಗಳನು ಬಿಡುವನೇ ಧರ್ಮಾತ್ಮ  
 ಮಾನಾಭಿಮಾನಗಳ ಹಿಡಿಯುವನೆ ಯೋಗಿ  
 ಪ್ರಾಣಿ ಹಿಂಸೆಗಳನ್ನು ಮಾಡುವನೆ ಸುಜ್ಞಾನಿ  
 ದೀನ ಸಜ್ಜನರನ್ನು ಕಡಿಸುವನೆ ಸತ್ಪುರುಷ ೨  
 ಕೆರೆಕಟ್ಟಿ ಪೂದೋಟಿಗಳ ರಚಿಸುವನೆ ದ್ರೋಹಿ  
 ಗುರುದೈವ ಹಿರಿಯರನು ಬೈಯುವನೆ ನಿಷ್ಠ  
 ಸಿರಿ ಕಾಗಿನೆಲೆಯಾದಿಕೇಶವನ ಚರಣವನು  
 ನಿರುತದಲಿ ಸ್ಮರಿಸುವನೆ ಅವಿಚಾರ ಪುರುಷ ೩

೮೧ ರಾಗ ಮುಖಾರಿ—ಝಂಪತಾಳ  
 ಪ್ರಾಚೀನ ಕರ್ಮವಿದು ಬಿಡಲರಿಯದು ಪ  
 ಯೋಚನೆಯ ಮಾಡಿ ಬಳಲುವುದೇಕೆ ಮನವೆ ಅ  
 ಸೇತುವೆಯ ಕಟ್ಟಿ ಲಂಕೆಗೆ ಹಾರಿ ಹನುಮಂತ  
 ಪ್ರಾತಿಯಿಂದಲಿ ರಾವಣನ ಕೊಲ್ಲಿಸಿ  
 ಸೀತೆಯನು ತಂದು ಶ್ರೀರಾಮನಿಗೆ ಕೊಡಲಾಗಿ  
 ಪ್ರೀತಿಯಲಿ ಕೌಪೀನ ಬಿಡಿಸಲಿಲ್ಲ ಹರಿಯು ಂ  
 ಲೋಕಾದಿ ಲೋಕಗಳ ಚರಿಸುವ ರವಿರಧಕೆ  
 ಏಕ ಗಾಲಿಯು ಏಳು ಕುದುರಗಳ ಕಟ್ಟಿ  
 ಲೋಕಲೋಕಗಳೆಲ್ಲ ಚರಿಸುವ ಅರುಣನಿಗೆ  
 ಬೇಕೆಂದು ಚರಣಗಳ ಕೊಡಲಿಲ್ಲ ಹರಿಯು ೨

ಸಾಸಿರನಾಮದ ಒಡೆಯಾದಿ ಕೇಶವನ  
 ಬಿಸರದೆ ಹೆಗಲ ವೇಲಿಟ್ಟುಕೊಂಡು  
 ಆಕಾಶ ಮಾರ್ಗದಲಿ ತಿರುಗುವ ಗರುಡನಿಗೆ  
 ನಾಸಿಕದ ಡೊಂಕು ತಾ ತಿವ್ವಲಿಲ್ಲ ಹರಿಯು ೨

ಅ೩ ರಾಗ ಪಂತುನರಾಳ—ರಾಶ್ರವಾಳ  
 ಎಲ್ಲಿ ನೋಡಿದರಲ್ಲಿ ರಾಮ, ಇದ ೫  
 ಬಲ್ಲ ಜಾಣರ ದೇಹದಲ್ಲಿ ನೋಡಣ್ಣ ೬

ಕಣ್ಣ ಕಾಮನ ಬೀಜ, ಈ  
 ಕಣ್ಣೆಂದಲೆ ನೋಡು ಮೋಕ್ಷ ಸಾಮ್ರಾಜ್ಯ  
 ಕಣ್ಣಿನ ಮೂರುತಿ ಬಿಗಿದು, ಒಳ  
 ಗಣ್ಣೆಂದಲೇ ದೇವರ ನೋಡಣ್ಣ ೧

ಮೂಗೇ ಶ್ವಾಸ ನಿಶ್ವಾಸ, ಈ  
 ಮೂಗಿಂದಲೆ ಕಾಣೊ ಯೋಗ ಸನ್ಯಾಸ  
 ಮೂಗನಾದರೆ ವಿಶೇಷ, ಒಳ  
 ಮೂಗಿಲಿ ನೋಡಣ್ಣ ಲೀಲಾವಿಲಾಸ ೨

ಕಿವಿಯೇ ಕರ್ಮಕೆ ದ್ವಾರ, ಈ  
 ಕಿವಿಯಿಂದಲೆ ಕೇಳೊ ಮೋಕ್ಷದ ಸಾರ  
 ಕಿವಿಯೇ ಕರ್ಮ ಕುರಾರ, ಒಳ  
 ಗಿವಿಯಲ್ಲಿ ಕಾಣೋ ನಾದದ ಬೇರ ೩

ಬೊಮ್ಮ ಮಾಡಿದ ತನು ಬಿಟ್ಟು, ವಿಶ್ವ  
 ಕರ್ಮನು ಮಾಡಿದ ಬೊಮ್ಮನಿಟ್ಟು,  
 ಸುಮ್ಮನೆ ಕೂಗುಗಳಿಟ್ಟು, ಅದ  
 ನಂಬುವನೆಂಬೋನೆ ಹೋಹ ಕಂಗೆಟ್ಟು ೪

ರೂಢಿಯೊಳಗೆ ಶುದ್ಧ ಮೂಢ  
 ಈ ಕಾಡುಕಲ್ಲುಗಳನ್ನು ನಂಬಲಿಬೇಡ  
 ನಾಡಾಡಿ ದೈವಗಳೆಲ್ಲ, ನಮ್ಮ  
 ಬಡದಾದಿ ಕೇಶವನೊಬ್ಬನೆ ಬಲ್ಲ ೫

೮೪ ರಾಗ ಕೇದಾರಗೌಳ—ವಾಸ್ತವ

ಸಿರಿಯ ಮದವೇ ಮುಕುಂದಾ    ನಿನ್ನ	
ಚರಣ ಸೇವಕನ ಬಿನ್ನಹ ಪರಾಕೆಲೊ ದೇವ	ಪ
ಅಷ್ಟದಿಕ್ಷಾಲಕರ ಮಧ್ಯದಲಿ ವೈಕುಂಠ	
ಪಟ್ಟಣವು ಸಿರಿ ಒಲಗವು ನಿತ್ಯದಿ	
ಕಟ್ಟಿ ಒಲೈಸುತಿಕ ದಾಸರನಿಮಿಷರು ಮನ	
ಮುಟ್ಟಿ ಪಾಡುವ ನಾರದರ ಗೀತ ಸಂಭ್ರಮದ	೧
ಸಕಲೈಶ್ವರ್ಯಾಧಿ ದೇವಿಯೇ ಸಿರಿಯರಸಿ	
ಯುಕುತಿಯೊಳು ಲೋಕಗಳ ಸೃಜಿಸುವಂಧ	
ಶಕುತ ನಿನ್ನಯ ಹಿರಿಯಮಗನು ಪ್ರಾಣಿಗಳ ವೋ	
ಹಕದಿ ಮರುಳುಮಾಳ್ವಾತ ಕಿರಿಮಗನೆಂತೆಂಬ	೨
ಬಲ್ಲಿದರಿಗೆ ಬಲ್ಲಿದನೆಂಬ ಬಿರುದು ಅರಿ	
ದಲ್ಲಣನು ಎಂತೆಂಬೊ ಬಲು ಸಾಹನಾ	
ಇಲ್ಲ ನಿನಗಿದಿಯಾರೆಂಬೊ ಗರ್ವದಿ ಎನ್ನ	
ಸೊಲ್ಲು ನಿನ್ನಯ ಕಿವಿಗೆ ಕೇಳದಂತಾಯಿತೆಲೊ ದೇವ	೩
ಶೇಷನೆ ಹಾಸುಮಂಚವು ಗರುಡ ತುರಗವು ಪೀತ	
ವಾಸುದುಡುಗೆಯ ಕೊರಳ ವೈಜಯಂತಿ	
ಮಾಸಲಳಿಯದ ಪೂಮಾಲೆಗಳ ಧರಿಸಿ ಜಗ	
ದೀಶನೆಂಬೋ ಬಿರುದು ಹೊಗಳಿಸಿಕೊಳುತಿಪ್ಪ	೪
ಭಕ್ತವತ್ಸಲನೆಂಬೊ ಬಿರುದು ಬಿಡು ಅಲ್ಲದಡೆ	
ಶಕ್ತ ಎನ್ನನು ಕಾಯೊ ಸುಲಭದಿಂದ	
ಮುಕ್ತಿಯನು ಪ್ರಕಟಿಸಲು ಲೋಕದೊಳು ಭಜಕರ್ಗಿ	
ಕರ್ತು ಕಾಗಿನಲಯಾದಿಕೇಶವರಾಯ	೫

೮೫ ರಾಗ ಕಾಪಿ—ಯುಂಪತಾಳ

ಸಾಲದೇ ನಿನ್ನದೊಂದು ದಿವ್ಯನಾಮ	ಪ
ಅ-ಕಾಲ ಮೃತ್ಯುವಿನ ಗಂಟಲಗಾಣ ನರಹರಿಯೆ	೮

ರಣದೊಳಗೆ ಅವಯವವು ಖಂಡತುಂಡಾಗಿ ಪ್ರತಿ  
ರಣವನುತ್ಪರಿಸಿ ಮರಣವ ತಾಳಿದೆ

ಪ್ರಣವಗೋಚರ ನಿಗನು ಗೋಚರಿಸಿ ಬಂದೆನ್ನ

ಹೆಣಕೆ ಪ್ರಾಣವ ಪ್ರಯೋಗಿಸಿದಂತರಾತ್ಮಾ

೧

ಕುಂತದಿಂದೆಸೆದು ಬೆನ್ನೊಳಗೆನೆವ ಲೋಹಿತದ

ನಂತ ಶರಸಂತತಿಯ ಕಡಿಮೆ ಬಿಸುಟು

ತಿಂತ್ರಿಣಿಯ ಮರದಡಿಯೆ ಪಾವು ಕಡಿದೊರಗರಲು

ಮಂತ್ರಿಸಿ ಮನೆಗೆ ಕಳುಹಿದೆ ಗರುಡಗಮನ

೨

ಕ್ಷೀಣದೇಹವ ಬಿಡುವನೆಂದೊಡಂಬಟ್ಟು | ನಿ

ತ್ರಾಣದಿಂ ಗರಳ ತೈಲವ ನೇವಿಸೆ

ನೇಣ ಕೊರಳಿಂಗೆಕ್ಕಿ ಕೊಯ್ಯು ಸಮಯಕೆ, ಪಂಚ

ಪ್ರಾಣಪ್ರತಿಷ್ಠೆಯನು ಮಾಡಿದ ಮಹಾತ್ಮಾ

೩

ತಮ್ಮ ದೇಹವನರಿಯದೆ ಪಿಶಾಚಿಗಳಲ್ಲೆ

ಎಮ್ಮನೆ ನೋಡಿ ತಾವ್ ಬೇಡಿ ಕಾಡಿ

ಹೆಮ್ಮರಂಗಳ ಪಿಡಿದು ಬಾಧಿಸುವರಾ ಕಂಡು

ಬೊಮ್ಮ ಜಟ್ಟಿಗರ ಶಿರವರಿದಂತರಾತ್ಮಾ

೪

ಒವಿ ಹೇಳಿದರೊಂದು ಕಥೆಯಾಗುತ್ತಿದೆ | ಮಹಾಂ

ಬೋಧಿಶಯನನೆ ವೇದಶಾಸ್ತ್ರಂಗಳು

ಬಾಧಿಸುವ ದುರಿತಗಳಿಗಿಂಬು ಶ್ರೀ ಕಾಗಿನೆಲೆ

ಯಾದಿಕೇಶವನಾಮ ಸಂಕೀರ್ತನೇ

೫

ಅಳ ರಾಗ ನಾವನಾಮುಕ್ತಿಯೆ - ಏಕತಾಳ

ಸುಖ್ಲಿಮುಖ್ಲಿ

ಧರೆಯ ಭೋಗವನು ನಂಬಿ ಹರಿಯ ಮರದು ಕೆಡಲಿಬೇಡ

ದರೆಯ ಭೋಗ ಕನಸಿನಂತೆ ಕೇಳು ಮಾನವ

೬

ತಿರಕನೋರ್ವನೂರಮುಂದೆ

ಮುರುಕು ಧರ್ಮಶಾಲೆಯಲ್ಲಿ

ಒರಗಿ ಇರಲು ಅಲ್ಲಿ ಒಂದು ಕನಸ ಕಂಡನು

ಪುರದ ಅರಸು ಸತ್ತನವಗೆ

ವರಕುಮಾರರೊಲ್ಲದಿರಲು

ಕರಿಯ ಕೈಗೆ ಕುಸುಮಮಾಲೆಯಿತ್ತು ಪುರದೊಳು

೧

ಬಿಡಲದಾರ ಕೊರಳಿನಲ್ಲಿ

ತೊಡರಿಸಲ್ಕೆಯವರ ಪಟ್ಟ

ದೊಡೆಯರನ್ನು ಮಾಳ್ಕೆವೆಂದು ಬಿಟ್ಟರಲ್ಲಿಗೆ

ಒಡನೆ ತನ್ನ ಕೊರಳಿನಲ್ಲಿ

ತೊಡರಿಸುವುದ ಕಂಡು ತಿರುಕ

ಪೊಡವಿಯಾಣ್ಣನೆಂದು ಮನದಿ ಹಿಗ್ಗು ತಿದ್ದನು

೨

ಪಟ್ಟಗಟ್ಟಲಾಗ ನೃಪರು

ಕೊಟ್ಟರವರು ಕಪ್ಪಗಳನು (ಕನ್ಯೆಯರನು ಪಾ )

ನೆಟ್ಟನವನು ರಾಜ್ಯವಾಳ್ಳ ಕನಸಿನಲ್ಲಿಯೆ

ಪಟ್ಟದರಸಿಯೊಳಗೆ ಸುಖವ

ಪಟ್ಟು ಮನದಿ ಹರುಷಪಡಲು

( ಪುಟ್ಟದವು- ಪುಟ್ಟದತ್ತು ಪಾ ) ಹೆಣ್ಣು ಗಂಡುಮಕ್ಕಳಾಗಲೆ

೩

ಓಲಗದಲಿ ಇರುತ ತೊಡೆಯ

ಮೇಲೆ ಮಕ್ಕಳಾಡುತಿರಲು

ಲೀಲೆಯಿಂದ ಚಾತುರಂಗ ಬಲವ ನೋಡುತ

ಲೋಲನಾಗಿ ನೆನೆದು ಮನದಿ

ವೇಳೆ ಮಂತ್ರಿಗಳಿಗೆ ಆಗ

ಬಾಲೆಯರನು ನೋಡಿ ಮದುವೆ ಮಾಳ್ಕೆನೆಂದನು

೪

ನೋಡಿ ವರರನೆನುತ ಕಳುಹೆ

ನೋಡಿ ಬಂದೆವೆನಲು ಜೇಯ

ಮಾಡೆ ಮದುವೆ ಮಂಟಪವನು ರಚಿಸಿರೆಂದನು

ಗಾಢಸಂಭ್ರಮದಿಂದ ಕೂಡಿ

ಮಾಡಿದನು ಮದುವೆಗಳನು

ರೂಢಿಪಾಲರೊಲ್ಲ ಕೇಳಿ ಮೆಚ್ಚುವಂದದಿ

೫

ಧನದ ಮದವು ರಾಜ್ಯ ಮದವು  
 ವನಿತೆ ಮದವು ಸುತರ ಮದವು  
 ಕನಸಿನಲಿ ಕಂಡು ತಿರುಕ ಹಿಗ್ಗು ತಿದ್ದನು  
 ಅನಿಶರೋಳಗೆ ನೃಪರ ದಂಡು  
 ಮನೆಯ ಮುತ್ತಿದಂತೆ ಇರಲು  
 ಕನಸಿನಲ್ಲಿ ಕಂಡು ಭಯದಿ ಕಣ್ಣು ತೆರೆದನು

೬

ಮೆರೆವುತ್ತಿದ್ದ ಭಾಗ್ಯವೆಲ್ಲ  
 ಹರಿದುಹೋಯಿತೆಂದು ತಿರುಕ  
 ತಿರಿಯುವುದಕ್ಕೆ ನಾಚುತ್ತಿದ್ದ ಮರುಳನಂದದಿ  
 ಸಿರಿಯು ಕನಸಿನಂತೆ ಕೇಳು  
 ಅರಿತು ಅದಿಕೇಶವನನ್ನ  
 ಹರುಷದಿಂದ ಭಜನೆ ನಿತ್ಯ ಸುಖವನೀವನು

೭

೮೫ ರಾಗ ಶ್ರುತಿ—ಋಕತಾಳ

ಅಂಜುಜದಳಾಕ್ಷಗೆ ಮಂಗಳ  
 ಸರ್ವ ಜೀವ ರಕ್ಷಗೆ ಮಂಗಳ  
 ಜಲಧಿಯೊಳಾವ್ನಾಯ ತಂದೆಗೆ ಮಂಗಳ  
 ಕುಲಗಿರಿ ತಾಳಗೆ ಜಯಮಂಗಳ  
 ನೆಲನ ಕದ್ದ ಸುರನ ಗೆಲಿದಗೆ ಮಂಗಳ  
 ಸುಲಭ ನರಸಿಂಹಗೆ ಶುಭಮಂಗಳ

೫

೬

೧

ವಸುಧೆಯ ಈರಡಿ ಗೈದಗೆ ಮಂಗಳ  
 ವಸುಧಿಪರಳಿದಗೆ ಜಯಮಂಗಳ  
 ದಶಕಂಧರನನ್ನು ಗೆಲಿದಗೆ ಮಂಗಳ  
 ಪಶುಗಳ ಕಾಯಗೆ ಶುಭಮಂಗಳ

೨

ಪುತ್ರಯ ವಧುಗಳ ಗೆಲಿದಗೆ ಮಂಗಳ  
 ತುರಗ ವಾಹನನಿಗೆ ಜಯಮಂಗಳ  
 ವರನೆಲಿಯಾದಿ ಕೇಶವನಿಗೆ ಮಂಗಳ  
 ಪರಮಪವಿತ್ರಗೆ ಶುಭಮಂಗಳ

೩

ಶ್ರೀ ಕೃಷ್ಣಾರ್ಪಣಮಸ್ತು



ಶ್ರೀ ಕನಕದಾಸಕೃತ  
ಹರಿ ಭಕ್ತಿ ನಾ ರ ವು  
ಭಾಮಿನೀ ಷಟ್ಪದಿ

ಶ್ರೀಯರಸ ಗಾಂಗೇಯನುತ ಕಾಂ  
ತೇಯ ವಂದಿತ ಚರಣಕಮಲ ದ  
ಳಾಯತಾಂಬಕ ರೂಪ ಚಿನ್ಮಯ ದೇವಕೀತನಯ  
ರಾಯ ರಘುಕುಲವರ್ಯ ಭೂಸುರ  
ಪ್ರೀಯ ಸುರಪುರನಿಲಯ ಚನ್ನಿಗ  
ರಾಯ ಚತುರೋಪಾಯ ರಕ್ಷಿಸು ನಮ್ಮ ನನವರತ ೧

ದೇವದೇವ ಜಗದ್ಭರಿತ ವಸು  
ದೇವಸುತ ಜಗದೇಕನಾಥ ರ  
ಮಾವಿನೋದಿತ ಸಕಲ ಸಜ್ಜನವಿನುತ ಗುಣಭರಿತ  
ಭಾವಜಾರಿಪ್ರಿಯ ನಿರಾಮಯ  
ರಾವಣಾಂತಕ ರಘುಕುಲಾನ್ವಯ  
ದೇವ ಅಸುರವಿರೋಧಿ ರಕ್ಷಿಸು ನಮ್ಮ ನನವರತ ೨

ಅನುಪಮಿತ ಚಾರಿತ್ರ ಕರುಣಾ  
ವನಧಿ ಭಕ್ತ ಕುಟುಂಬಿ ಯೋಗೀ  
ಜನಹೃದಯಪರಿಪೂರ್ಣ ನಿತ್ಯಾನಂದ ನಿಗಮನುತ  
ವನಜನಾಭ ಮುಕುಂದ ಮುರಮು  
ರ್ದನ ಜನಾರ್ದನ ತ್ರೈಜಗತ್ಪಾ  
ವನ ಸುರಾರ್ಚಿತ ದೇವ ರಕ್ಷಿಸು ನಮ್ಮ ನನವರತ ೩

ಕಮಲಸಂಭವವಿನುತ ವಾಸವ  
 ನಮಿತ ಮಂಗಳಚರಿತ ದುರಿತ  
 ಕ್ಷಮಿತ ರಾಘವ ವಿಶ್ವಪುಜಿತ ವಿಶ್ವ ವಿಶ್ವಮಧು  
 ಅಮಿತವಿಕ್ರಮ ಭೀಮ ಸೀತಾ  
 ರಮಣ ವಾಸುಕಿಶಯನ ಖಗಪತಿ  
 ಗಮನ ಕಂಜಜನಯ್ಯ ರಕ್ಷಿಸು ನಮ್ಮ ನನವರತ ೪

ಸ್ವೀರವಾರಿಧಿಶಯನ ಶಾಂತಾ  
 ಕಾರ ವಿವಿಧವಿಚಾರ ಗೋಪೀ  
 ಚಾರ ನವನಿತಚೋರ ಚಕ್ರಾಧಾರ ಭವದೂರ  
 ಸುರಪಿತ ಗುಣಹಾರ ಸರಸಾ  
 ಕಾರ ರಿಪುಸಂಹಾರ ತುಂಬುರ  
 ನಾ ದೆಪ್ಪಿಯ ನರದ ರಕ್ಷಿಸು ನಮ್ಮ ನನವರತ ೫

ತಾಮರಸವಳನಯನ ಭುರ್ಗವ  
 ರಾಮ ಹಲಧರರಾಮ ದಶರಥ  
 ರಾಮ ಮೇಘಶ್ಯಾಮ ಸದ್ಗುಣಧಾಮ ನಿಸ್ಸೀಮ  
 ಸಾಮಗಾನಪ್ರೇಮ ಕಾಂಚನ  
 ಧಾಮ ಧರಸುತ್ರಾಮ ವಿರಚಿತ  
 ಕಾಮ ರವಿಕುಲಸೋಮ ರಕ್ಷಿಸು ನಮ್ಮ ನನವರತ ೬

ವೇದಗೋಚರ ವೇಣುನಾಡ ವಿ  
 ನೋಡ ಮಂದರಶೈಲಧರ ಮಧು  
 ಸೂದನಾಚ್ಯುತ ಕಂಸದಾನವರಿಪು ಮಹಾಮಹಿಮ  
 ಯಾದವೇಂದ್ರ ಯಶೋದನಂದನ  
 ನಾವಬಿಂದುಕಳಾತಿಶಯ ಪ್ರ  
 ಹ್ಲಾದರಕ್ಷಕ ವರದ ರಕ್ಷಿಸು ನಮ್ಮ ನನವರತ ೭

ಅಕ್ಷಯಾಶ್ರಿತ ಸುಜನಜನ ಸಂ  
 ರಕ್ಷಣ ಶ್ರೀವತ್ಸ ಕೌಸ್ತುಭ  
 ಮೋಕ್ಷದಾಯಕ ಕುಟಿಲದಾನವಶಿಕ್ಷ ಕುಮುದಾಕ್ಷ  
 ಪಕ್ಷಿವಾಹನ ದೇವಸಂಕುಲ  
 ಪಕ್ಷ ಜಗದಧ್ಯಕ್ಷ ವರನಿಟಿ  
 ಲಾಕ್ಷ ಸಖ ಸರ್ವೇಶ ರಕ್ಷಿಸು ನಮ್ಮನನವರತ

೮

ಚಿತ್ರಕೂಟ ನಿವಾಸ ವಿಶ್ವಾ  
 ಮಿತ್ರ ಕ್ರತುಸಂರಕ್ಷ ಶಶಿರವಿ  
 ನೇತ್ರ ಭವ್ಯಚರಿತ್ರ ಸದ್ಗುಣಗಾತ್ರ ಸತ್ಪಾತ್ರ  
 ಧಾತ್ರಿಜಾಂತಕ ಕಪಟನಾಟಕ  
 ಸೂತ್ರ ಪುಮಪವಿತ್ರ ಫಲ್ಲುಣ  
 ಮಿತ್ರ ವಾಕ್ಯವಿಚಿತ್ರ ರಕ್ಷಿಸು ನಮ್ಮನನವರತ

೯

ಮಂಗಳಾತ್ಮಕ ದುರಿತತಿಮಿರ ಪ  
 ತಂಗ ಗರುಡತುರಂಗ ರಿವ್ರಮದ  
 ಭಂಗ ಕೀರ್ತಿತರಂಗ ಪುರಹರಸಂಗ ನೀಲಾಂಗ  
 ಅಂಗದಪ್ರಿಯ ನಂಗಪಿತ ಕಾ  
 ಳಿಂಗಮರ್ದನ ಅಮಿತ ಕರುಣಾ  
 ಪಾಂಗ ಶ್ರೀನರಸಿಂಗ ರಕ್ಷಿಸು ನಮ್ಮನನವರತ

೧೦

ದಾಶರಥಿ ವೈಕುಂಠ ನಗರ ನಿ  
 ವಾಸ ತ್ರೈಜಗದೀಶ ಪಾಪವಿ  
 ನಾಶ ಪರಮವಿಲಾಸ ಹರಿಸರ್ವೇಶ ದೇವೇಶ  
 ವಾಸುದೇವ ದಿನೇಶ ಶತಸಂ  
 ಕಾಶ ಯದುಕುಲವಂಶತಿಲಕ ಪ  
 ರಾಶರಾನತದೇವ ರಕ್ಷಿಸು ನಮ್ಮನನವರತ

೧೧

ಕುಂದಕುಟ್ಟಲರದನ ಪರಮಾ  
 ನಂದ ಹರಿಗೋವಿಂದ ಸನಕಸ  
 ನಂದವಂದಿತ ಸಿಂಧುಬಂಧನ ಮಂದರಾದ್ರಿಧರ  
 ಇಂದಿರಾಪತಿ ವಿಜಯಸಖ ಆರ  
 ವಿಂದನಾಭ ಪುರಂದರಾರ್ಚಿತ  
 ನಂದಕಂದ ಮುಕುಂದ ರಕ್ಷಿಸು ನಮ್ಮ ನನವರತ ೧೨

ಬಾಣಬಾಹುಜ್ಜೀವ ರಾವಣ  
 ಪ್ರಾಣನಾರನ ವೃಣ್ಣನಾಮ ಪು  
 ರಾಣಪುರುಷೋತ್ತಮ ನಿವೃಣ ಅಣುರೇಣುಪರಿಪೂರ್ಣ  
 ಕ್ಷೋಣಿಪತಿ ಸುಲಲಿತ ಸುದರ್ಶನ  
 ಪಾಂಡಿ ಪಾಂಡವರಾಜಕಾರ್ಯಧು  
 ರೀಣ ಜಗನಿರ್ಮಾಣ ರಕ್ಷಿಸು ನಮ್ಮ ನನವರತ ೧೩

ನೀಲವರ್ಣ ವಿಶಾಲರುಭಗುಣ  
 ಶೀಲ ಮುನಿಕುಲಪಾಲ ಲಕ್ಷ್ಮೀ  
 ಲೋಲ ರಿವೃತಿಶುಪಾಲಮಸ್ತ ಕಶೂಲ ವನಮಾಲಾ  
 ಮೂಲಕಾರಣ ವಿಮಲಯಾದವ  
 ಜಾಲಹಿತ ಗೋಪಾಲ ಆಗಣಿತ  
 ಲೀಲ ಕೋಮಲಕಾಯ ರಕ್ಷಿಸು ನಮ್ಮ ನನವರತ ೧೪

ನಾಗನಗರಿ ಧರಿತ್ರಿಕೋಶವಿ  
 ಭಾಗ ತಂತ್ರನಿಯೋಗ ಗಮನಸ  
 ರಾಗ ಪಾಂಡವ ರಾಜಜಿತ ಸಂಗ್ರಾಮ ನಿಸ್ಸೀಮ  
 ಯೋಗಗಮ್ಯ ಭವಾಬ್ಧಿ ವಿಷಧರ  
 ನಾಗ ಗಾರುಡಮಂತ್ರವಿಧ ಭವ  
 ರೋಗವೈದ್ಯ ವಿಚಿತ್ರ ರಕ್ಷಿಸು ನಮ್ಮ ನನವರತ ೧೫

ಶ್ರೀಮದುತ್ಸಹ ದೇವನುತ ಶ್ರೀ  
 ರಾಮ ನಿನ್ನಯ ಚರಣಸೇವಕ  
 ಪ್ರೇಮದಿಂ ಸಾಷ್ಟಾಂಗನರಗುತಿ ಮಾಳ್ವೆ ಬಿನ್ನ ಹವ  
 ಈ ಮಹಿಯೊಳವರೆಗೆ ನಾವ್ ಸು  
 ಕ್ಷೇಮಿಗಳು ನಿನ್ನಯ ಪಾದಾಬ್ಜ  
 ಕ್ಷೇಮವಾರ್ತೆಯನರುಹಿ ರಕ್ಷಿಸು ನಮ್ಮನನವರತ

೧೬

ಈಗಲೀ ಮರ್ಯಾದೆಯಲಿ ಶರ  
 ಣಾಗತರ ಸೇವೆಯೊಳು ಹೊಂಪುಳಿ  
 ಯಾಗಿ ಬಾಳುವರನು ಭನ್ಯರೊ ಹರಮುಪಾದೇವ  
 ಭೋಗ ಭಾಗ್ಯವ ಬಯಸಿ ಮುಕ್ತಿಯ  
 ನೀಗಿ ನಿಮ್ಮನು ಭಜಿಸಲರಿಯದ  
 ಯೋಗಗಳ ಮಾತೇನು ರಕ್ಷಿಸು ನಮ್ಮನನವರತ

೧೭

ಗತ್ತಿ ಕಾಗದ ಚರಿತೆಯನು ಹರಿ  
 ಕ್ಷಮಿಸುಪಂತ ರೂಪ ವೆ  
 ಯುಕ್ತಿಯುಲ ಎರಮೋದಿದವರಿಷ್ಟಾರ್ಥ ಸಿದ್ಧಿ ಕೃದು  
 ಮುಕ್ತಿಗಿದು ನೆಲೆದೋರುವುದು ಹರಿ  
 ಭಕ್ತರನು ಲಾಲಿಪುದು ನಿಜಮತಿ  
 ಭಕ್ತಿಗೊಲಿವಂವದಲಿ ರಕ್ಷಿಸು ನಮ್ಮನನವರತ

೧೮

ನಳಿನಲೋಚನ ನಿಮ್ಮ ಮೂರ್ತಿಯ  
 ಕಳೆ ಬೆಳಗುತಿದೆ ಲಹರಿಯಲಿ  
 ಭೂತಳದೊಳಚ್ಚರಿಯಾದ ನಾಮಾಮೃತ ಸಮುದ್ರದಲ  
 ಬಳಸುವರು ಸತ್ಯವಿಗಳವರ  
 ಗ್ಗಳಿಗೆ ಎನಗಿನಿತಿಲ್ಲ ಸನ್ಮತಿ  
 ಗಳಿಗೆ ಮಂಗಳವಿತ್ತು ರಕ್ಷಿಸು ನಮ್ಮನನವರತ

೧೯

ಗಿಳಿಯಮರಿಯನು ತಂದು ಪಂಜರ  
 ದೊಳಗೆ ವೋಷಿಸಿ ಕಲಿಸಿ ಮೃದುನುಡಿ  
 ಗಳನು ಲಾಲಿಸಿ ಕೇಳ್ವ ಪರಿಣತರಂತೆ ನೀನೆನಗೆ  
 ತಿಳುಹಿ ಮತಿಯನು ಎನ್ನ ಜಹ್ವೆಗೆ  
 ಮೊಳಗುವಂದದಿ ನಿನ್ನ ನಾಮಾ  
 ವಳಿಯ ವೈಗಗಳಿಕೆಯಿತ್ತು ರಕ್ಷಿಸು ನಮ್ಮ ನನವರತ ೨೦

ವೊಗಳಲಳವೇ ನಿನ್ನ ನಾಮವ  
 ಸುಗುಣ ಸಚ್ಚಾರಿತ್ರ ಕಥನವ  
 ನಗಣಿತೋಪಮ ಅಮಿತವಿಕ್ರಮಗಮ್ಯ ನೀನೆಯು  
 ನಿಗಮತತಿ ಕೈವಾರಿಸುತ ಪದ  
 ಯುಗವ ಕಾಣದೆ ಬಳಲುತಿದೆ ವಾ  
 ಸುಕಿಶಯನ ಸರ್ವೇಶ ರಕ್ಷಿಸು ನಮ್ಮ ನನವರತ ೨೧

ವೇವಶಾಸ್ತ್ರ ಪುರಾಣ ಪುಣ್ಯದ  
 ಹಾದಿಯನು ನಾನರಿಯೆ ತರ್ಕದ  
 ವಾದದಲಿ ಗುರುಹಿರಿಯರರಿಯದ ಮೂಢಮತಿಯೆನಗೆ  
 ಆದಿಮೂರುತಿ ನೀನು ನೆರೆಕರು  
 ಣೋವಯನು ಹೃದಯಾಂಗಣದಿ ಜ್ಞಾ  
 ನೋದಯವನೆನಗಿತ್ತು ರಕ್ಷಿಸು ನಮ್ಮ ನನವರತ ೨೨

ಹಸಿವರಿತು ತಾಯ್ತನ್ನ ತಿಶುವಿಗೆ  
 ಒನೆದು ಮೊಲೆಕೊಡುವಂತೆ ನೀ ವೋ  
 ಸಿಸದೆ ಬೇರಿನ್ನಾರು ವೋಷಕರಾಗಿ ಸಲಹುವರು  
 ಬಸುರೊಳಗೆ ಬ್ರಹ್ಮಾಂಡಕೋಟಿಯ  
 ಪಸರಿಸಿದ ಪರಮಾತ್ಮ ನೀನೆಂ  
 ದುಸುರುತಿವೆ ವೇದಗಳು ರಕ್ಷಿಸು ನಮ್ಮ ನನವರತ ೨೩

ಇಬ್ಬರಣುಗರು ನಿನಗೆ ಅವರೊಳ  
ಗೊಬ್ಬಮಗ ನೀರೇಳುಲೋಕದ  
ಹೆಬ್ಬೆಳಸು ಬೆಳೆವಂತೆ ಕಾರಣಕರ್ತನಾದವನು  
ಒಬ್ಬ ನುಗನದ ಬರೆವ ಕರಣಿಕ  
ರಿಬ್ಬರೇ ಲೋಕಪ್ರಸಿದ್ಧರು  
ಹಬ್ಬಿಸಿದೆ ವ್ರಾಣಿಗಳ ರಕ್ಷಿಸು ನಮ್ಮನನವರತ

—೪

ಸಿರಿಯು ಕುಲಸತಿ, ಸುತನು ಕಮಲಜ,  
ಹಿರಿಯಸೊಸೆ ಶಾರದ, ಸಹೋದರಿ  
ಗಿರಿಜೆ, ಮೈದುನ ಶಂಕರನು, ಸುರರೆಲ್ಲ ಕಿಂಕರರು  
ನಿರುತ ಮಾಯೆಯದಾಸಿ, ನಿಜಮಂ  
ದಿರವಜಾಂಡವು, ಜಂಗಮಸ್ಥಾ  
ವರ ಕುಟುಂಬಿಗ ನೀನು ರಕ್ಷಿಸು ನಮ್ಮನನವರತ

೨೫

ಸಾಗರನ ಮಗಳರಿಯಸಂತೆ ಸ  
ರಾಗದಲಿ ಸಂಚರಿಸುತಿತೆ ಉ  
ದ್ಯೋಗವೇನು ನಿಮಿತ್ತಕಾರಣವೆಲ್ಲ ಲೋಕದಲಿ  
ಭಾಗವತರಾದವರ ಸಲಹುವ  
ನಾಗಿ ಸಂಚರಿಸುವುದು ಈ ಭವ  
ಸಾಗರದಿ ಮುಳುಗಿಸದೆ ರಕ್ಷಿಸು ನಮ್ಮನನವರತ

೨೬

ಹಸ್ತಿವಾಹನನಾದಿಯಾದ ಸ  
ಮಸ್ತ ದೇವನಿಕಾಯದೊಳಗೆ ಪ್ರ  
ಶಸ್ತನಾವನು ನಿನ್ನ ವೋಲು ಶರಣಾಗತರ ವೊರೆವ  
ಹಸ್ತಕಲಿತ ಸುದರ್ಶನದೊಳರಿ  
ಮಸ್ತಕವನಿಳುಹುವ ಪರಾತ್ಪರ  
ವಸ್ತುವಲ್ಲವೆ ನೀನು ರಕ್ಷಿಸು ನಮ್ಮನನವರತ

೨೭

ಹಗೆಯರಿಗೆ ವರವೀವರಿಬ್ಬರು  
 ತೆಗೆಯಲಿರಿಯರು ಕೊಟ್ಟ ಎರಗಳ  
 ತೆಗೆದುಕೊಡುವ ಸಮರ್ಥರಾರೀ ಜಗಕೆ ಸ್ವಪ್ನಂತೆ  
 ಸುಗುಣರಿನ್ನಾರುಂಟು ಕದನವ  
 ಬಗೆದು ನಿನ್ನೊಳು ಜೈಸುವವರೀ  
 ಜಗದೊಳುಂಟೀ ದೇವ ರಕ್ಷಿಸು ನಮ್ಮನನವರತ

೨೯

ಸುಮನಸರ ವೈರದಲಿ ಕೆಲವರು  
 ಕುಮತಿಗಳು ತಪದಿಂದ ಭರ್ಗನ  
 ಕಮಲಜನ ಪದಯುಗವ ಮೆಚ್ಚಿಸಿ ವರವ ಪಡೆದಿಹರು  
 ಸವರ ಮುಖದೊಳಗುಪಮೆಯಲಿ ವಿ  
 ಕ್ರಮದಿ ವೈರವ ಮಾಡಿದವರಿಗೆ  
 ಅಮರ ಪದವಿಯನಿತ್ತೆ ರಕ್ಷಿಸು ನಮ್ಮನನವರತ

೩೯

ಬಲಿಯ ಬಂದಿತಿ ನೊರೆಯಿಡುವ ಸತಿ  
 ಗೊಲಿಸು ಅಕ್ಷಯಿತ್ತು ಕರುಣದಿ  
 ಮೊಲೆಯನುಣಿಸಿದ ಬಾಲಿಕೆಯ ಪಿಡಿದಸುವನಪಹರಿಸಿ  
 ಶಿಲೆಯ ಸತಿಯಳಮಾಡಿ ತ್ರಿಪುರದ  
 ಲಲನೆಯರ ವ್ರತಗೇಡಿಸಿ ಕೂಡಿದ  
 ಕೆಲಸವುತ್ತು ಮನಾಯ್ತು ರಕ್ಷಿಸು ನಮ್ಮನನವರತ

೩೦

ಕರಿಯ ಕಾಯ್ದಾ ಜಲಧಿಮಕರಿಯ  
 ತರಿದು ಹಿರಣ್ಯಕನನ್ನು ಸೀಳ್ದಾ  
 ತರಳನನು ತಲೆಗಾಯ್ದು ಶಕಟಾಸುರನ ಹತಮಾಡಿ  
 ದುರುಳ ಕಂಸನ ಕೊಂದು ಮಗಧನ  
 ಮುರಿದು ವತ್ಸನ ಹಮ್ಮಿಳಿಸಿ ಖರ  
 ಹರಣವನು ಹಿಂಗಿಸಿದೆ ರಕ್ಷಿಸು ನಮ್ಮನನವರತ

೩೧



ಶಿಶುತನದ ಸಾಮ್ಯಧ್ಯದಲಿ ಕೆಲ  
 ರಸೊರನು ಸಂಹರಿಸಿ ಚಕ್ರವ  
 ಬಿಸುಟು ಯೌವನ ಕಾಲದಲಿ ಯಾ ಪಾಂಡುಸುತರಿಂದ  
 ವಸುಮತಿಯ ಭಾರವನಿಳುಹಿ ನಾ  
 ಹಸದಿ ಮೆರೆದವನಾಗಿ ನೀ ಮೆ  
 ಷ್ಚಿಸಿದೆ ತ್ರಿಜಗವನೆಲ್ಲ ರಕ್ಷಿಸು ನಮ್ಮನನವರತ

೩೨

ಎಲ್ಲರಲ ನೀನಾಗಿ ಸುಮನಸ  
 ರಲ್ಲಿ ಅತಿಹಿತನಾಗಿ ಯಾದವ  
 ರಲ್ಲಿ ಬಾಂಧವನಾಗಿ ದಾನವರಲ್ಲಿ ಹಗೆಯಾಗಿ  
 ಕೊಲ್ಲಿಸಿದೆ ಭೀಮಾರ್ಜುನರ ಕೈ  
 ಯಲ್ಲಿ ಕಾರವ ಕುಲವನೆಲ್ಲವ  
 ಬಲ್ಲಿದನು ನೀನಹುದು ರಕ್ಷಿಸು ನಮ್ಮನನವರತ

೩೩

ನರಗೆ ನಾರಥಿಯಾಗಿ ರಣದೊಳು  
 ತುಂಗ ಪೀಠದೊಳು ರಾರಿಯ  
 ಸರಸಿಯನು ನಿರ್ಮಿಸಿ ಕಿರೀಟಯ ಕೈಯ ಸ್ಯಂಧವನ  
 ಶಿರವ ಕೆಡಹಿಸಿ ಅವನ ತಂದೆಯ  
 ಕರತಲಕೆ ನೀಡಿಸಿದೆ ಹರಹರ  
 ಪರಮ ಸಾಹಸಿ ನೀನು ರಕ್ಷಿಸು ನಮ್ಮನನವರತ

೩೪

ಬವರದಲಿ ಖತಿಗೊಂಡು ಗದೆಯೊಳು  
 ಕವಿದು ನಿನ್ನ ಶತಾಯುಧನು ಹೊ  
 ಕೃವಘಡಿಸಿ ಹೊಯ್ದಾಡಿ ತನ್ನಾಯುಧದಿ ತಾ ಮಡಿದಿ  
 ವಿವರವೇನೂ ತಿಳಿಯೆ ನೀ ಮಾ  
 ಯವನು ನೀನೇ ಬಲ್ಲೆ ನಿನ್ನಾ  
 ಯವನು ಬಲ್ಲವರುಂಟೆ ರಕ್ಷಿಸು ನಮ್ಮನನವರತ

೩೫

ಇಳಿಗೆ ಪತಿಯಾದವನು ಯಾದವ  
 ರೊಳಗೆ ಬಾಂಧವ ನಿನಗೆ ಸೋದರ  
 ದಳಿಯನಾದಭ್ರಮನ್ನುವನು ಕೊಲ್ಲಿಸಿದೆ ಕೊಳುಗುಳದಿ  
 ಅಳಲಿನಬ್ಬಿಯೊಳದ್ದಿ ತಂಗಿಯ  
 ಬಳಲಿಸಿದೆ ಕುಲಗೋತ್ರ ಬಾಂಧವ  
 ರೊಳಗೆ ಕೀರ್ತಿಯ ಪಡೆದೆ ರಕ್ಷಿಸು ನಮ್ಮ ನನವರತ ೩೬

ತಾಯನಗಲಿದ ತನಯನೀ ರಾ  
 ಧೇಯನೊಳಗೆ ರಹಸ್ಯದಲಿ ಕುಲ  
 ದಾಯವನು ನೆರೆತಿಳುಹಿ ಅರ್ಜುನನಿಂದ ಕೊಲ್ಲಿಸಿದೆ  
 ಮಾಯಮಂತ್ರದ ಕುಟಿಲಗುಣವ  
 ನ್ಯಾಯವೋ ಸುನ್ಯಾಯವೋ ನಿ  
 ನ್ನಾಯವನು ನೀ ಬಲ್ಲೆ ರಕ್ಷಿಸು ನಮ್ಮ ನನವರತ ೩೭

ಕೊಲ್ಲ ಬಗೆದವನಾಗಿ ನೀ ಹಗೆ  
 ಯಲ್ಲಿ ಸಖ್ಯವ ಬೆಳಸಲದು ಹಿತ  
 ವಲ್ಲ ನಿನ್ನಯ ಗುಣವ ಬಲ್ಲವರಿಲ್ಲ ಯದುಕುಲದಿ  
 ಗೊಲ್ಲನಾರಿಯರೊಳು ಪ್ರವರ್ತಕ  
 ನಲ್ಲವೇ ಭಾವಿಸಲು ಲೋಕದೊ  
 ಕೆಲ್ಲರೂ ಸರಿ ನಿನಗೆ ರಕ್ಷಿಸು ನಮ್ಮ ನನವರತ ೩೮

ಮಗನ ಕೊಂದವನಾಳುವಂತಹ  
 ಸುಗುಣಿಯರು ಹದಿನಾರು ಸಾವಿರ  
 ಸೊಗಸುಗಾತಿಯರವರ ಮೋಹದ ಬಲೆಗೆ ವಿಟನಾಗಿ  
 ಬಗೆಬಗೆಯ ರತಿಕಲೆಗಳಲಿ ಕೂ  
 ರುಗುರನಾಟಿಸಿ ಮೆರೆದು ನೀನೀ  
 ಜಗಕೆ ಪಾವನನಾದೆ ರಕ್ಷಿಸು ನಮ್ಮ ನನವರತ ೩೯

ಏನು ಮಾಡಿದರೇನು ಕರ್ಮವ  
 ನೀನೊಲಿಯದಿನ್ನಿ ಲ್ಲವಿದಕನು  
 ಮಾನವುಂಟೇ ಭ್ರಮರಕೀಟನ್ಯಾಯದಂದದಲಿ  
 ನೀನೊಲಿಯೆ ತೃಣ ಪರ್ವತವು ಪುಸಿ  
 ಯೇನು ನೀ ಪತಿಕರಿಸಿ ಬಳಿಕಿ  
 ನ್ನೇನು ಚಿಂತಿಸಲೇಕೆ ರಕ್ಷಿಸು ನಮ್ಮನನವರತ

೪೦

ಎಷ್ಟು ಮಾಡಲು ಮುನ್ನ ತಾ ಪಡ  
 ದಷ್ಟೆಯೆಂಬುದ ಲೋಕದೊಳು ಮತಿ  
 ಗೆಟ್ಟು ಮಾನವರಾಡುತಿಹರಾ ಮಾತದಂತಿರಲಿ  
 ಪಟ್ಟಿವಾರಿಂದಾಯ್ತು ಧ್ರುವನಿಗೆ  
 ಕೊಟ್ಟಿ ವರ ತಪ್ಪಿತೆ ಕುಚೇಲಗೆ  
 ಇಷ್ಟಬಾಂಧವ ನೀನು ರಕ್ಷಿಸು ನಮ್ಮನನವರತ

೪೧

ತನ್ನ ದೇಹಾತುರದ ಲಡವಿಯೊ  
 ಳನ್ನರನು ಸಂಹರಿಸುತಿರುತಿರೆ  
 ನಿನ್ನ ನಾಮದೊಳಧಿಕ ವೆರಡಕ್ಷರವ ಬಣ್ಣಿ ಸುತ  
 ಧನ್ಯನಾದನು ಮುನಿಕುಲದಿ ಸಂ  
 ಪನ್ನನಾದನು ನೀ ನೊಲಿದ ಬಳಿ  
 ಕಿನ್ನು ಪಾತಕವುಂಟೆ ರಕ್ಷಿಸು ನಮ್ಮನನವರತ

೪೨

ನಿನ್ನ ಸತಿಗಳುಪಿದ ದುರಾತ್ಮನ  
 ಬೆನ್ನಿನಲಿ ಬಂದವನ ಕರುಣದಿ  
 ಮನ್ನಿಸಿದ ಕಾರಣ ದಯಾಪರಮೂರ್ತಿಯೆಂದೆನುತ  
 ನಿನ್ನ ಭಜಿಸಿದ ಸಾರ್ವಭೌಮರಿ  
 ಗಿನ್ನು ಇಹಪರವುಂಟು ಸದ್ಗುಣ  
 ರನ್ನ ಸಿರಿಸಂಪನ್ನ ರಕ್ಷಿಸು ನಮ್ಮನನವರತ

೪೩

ವೀರರಾವಣನೊಡನೆ ಯೋರಿದ  
 ವೀರರಗ್ಧ ಕಪಿಗಳವರೊಳು  
 ಮಾರುತನ ಮಗನೇನು ಧನ್ಯನೊ ಬ್ರಹ್ಮಪಟ್ಟದಲಿ  
 ಸೇರಿಸಿದೆ ನಿನ್ನಂತೆ ಕೊಡುವ ಉ  
 ದಾರಿಯಾವನು ತ್ರಿಜಗದೊಳಗಾ  
 ಕಾರಣದಿ ನಂಬಿದೆನು ರಕ್ಷಿಸು ನಮ್ಮ ನನವರತ

೪೫

ಶಿವಶಿವಾ ನೀ ಮಾಡಿದುಪಕಾ  
 ರವನು ಮರದವರುಂಟಿ ಪಾಪದಿ  
 ನವೆದಜಾಮಿಗಳೊಲಿದು ಪ್ರಾಣವಿಯೋಗ ಕಾಲದಲಿ  
 ಜವನವರ ಕೈಗೊಪ್ಪಿಸದೆ ಕಾ  
 ಯ್ದವನು ನೀ ಮಾಧವನು ಮಿಕ್ಕಾ  
 ದವರಿಗುಂಟೇ ಕರುಣ ರಕ್ಷಿಸು ನಮ್ಮ ನನವರತ

೪೬

ಹೆತ್ತ ಮಗಳನು ಮದುವೆಯಾದನ  
 ಸುತ್ತ ನನ್ನ ಗುರುಪಕ್ಷಿ ಗೊಪ್ಪಿದ  
 ಚಿತ್ತಜನ ಮಾವನು ಕೃತಘ್ನನು ಸಿನಗೆ ಮೈಯನನು  
 ಹೊತ್ತು ತಪ್ಪಿಸಿ ಕಾಮದಲಿ ಮುನಿವೋತ್ತ  
 ಮನ ಮಡದಿಯನು ನೆರೆದವ  
 ಗಿತ್ತೆ ಕೈವಲ್ಯವನು ರಕ್ಷಿಸು ನಮ್ಮ ನನವರತ

೪೭

ಇಲ್ಲಿಹನು ಅಲ್ಲಿಲ್ಲವೆಂಬೀ  
 ಸೊಲ್ಲು ಸಲ್ಲದು ಹೊರಗೊಳಗೆ ನೀ  
 ನಿಲ್ಲದಿಲ್ಲನೈತ್ರವೆಂಬುದನ್ನೆಲ್ಲ ಕೆಲಕೆಲರು  
 ಬಲ್ಲರೀಯೊಳು ಭಾಗವತರಾ  
 ದೆಲ್ಲರಿಗೆ ವಂದಿಸದ ಕುಜನರಿ  
 ಗಿಲ್ಲ ಸದ್ಗತಿ ನೋಡಿ ರಕ್ಷಿಸು ನಮ್ಮ ನನವರತ

೪೮

ಸಿರಿಯ ಸಂಪತ್ತಿ ನಲಿ ನೀ ಮೈ  
ಮರೆದು ಮದಗರ್ವದಲಿ ದೀನರ  
ಕರುಣದಿಂದಿಕ್ಷಿಸದೆ ಕಡೆಗಣ್ಣಿಂದ ನೋಡುವರೆ  
ಹರಿಹರ ಅನಾಧರನು ಪಾಲಿಸಿ  
ವರವ ಕೊಡುವ ಉದಾರಿಯೆಂಬೀ  
ಬಿರುದ ಬಿಡುವರೆ ತಂದೆ ರಕ್ಷಿಸು ನಮ್ಮ ನನವರತ

೪೮

ದೀನ ನಾನು ಸಮಸ್ತ ಲೋಕಕೆ  
ದಾನಿ ನೀನು ವಿಚಾರಿಸಲು ಮತಿ  
ಹೀನ ನಾನು ಮಹಾಮಹಿಮ ಕೈವಲ್ಯಪತಿ ನೀನು  
ಏನ ಬಲ್ಲೆನು ನಾನು ನೆರೆ ಸು  
ಜ್ಞಾನಮೂರುತಿ ನೀನು ನಿನ್ನ ಸ  
ಮಾನರುಂಟೀ ದೇವ ರಕ್ಷಿಸು ನಮ್ಮ ನನವರತ

೪೯

ತರಳತನದಲಿ ಕೆಲವು ದಿನ ದುರು  
ಭರದ ಗರ್ವದಿ ಕೆಲವು ದಿನ ಮೈ  
ಮರೆದು ನಿಮ್ಮ ಡಿಗೈರಗದಾದೆನು ವಿಷಯ ಕೇಳಿಯಲಿ  
ನರಕ ಭಾಜನನಾಗಿ ಕಾಮಾ  
ತುರದಿ ಪರಥನ ಪರಸತಿಗೆ ಮನ  
ಹರಿದ ಪಾಪವ ಕಳೆದು ರಕ್ಷಿಸು ನಮ್ಮ ನನವರತ

೫೦

ಮರೆದೆನಭ್ಯುದಯದಲಿ ನಿಮ್ಮನು  
ಮರೆಯೆನಾಪತ್ತಿ ನಲಿ ವೈರೆಯೆಂ  
ದೊರಲುವೆನು ಮನವೇಕ ಭಾವದೊಳಿಲ್ಲ ನಮ್ಮಡಿಯ  
ಮರೆದು ಬಾಹಿರನಾದವನ ನೀ  
ಮರೆವರೇ ಹಸು ತನ್ನ ಕಂದನ  
ಮರೆವುದೇ ಮಮತೆಯಲಿ ರಕ್ಷಿಸು ನಮ್ಮ ನನವರತ

೫೧

ಧಾರುಣಿಗೆ ವರ ಚಕ್ರವರ್ತಿಗ  
 ಳಾರು ಮಂದಿ ನೃಪಾಲಕರು ಹದಿ  
 ನಾರು ಮಂದಿಯು ಧರಣಯನು ತಾವಾಳ್ತ ನೃಪರೆನಿತೋ  
 ವೀರರನು ಮೆಚ್ಚಿದಳೆ ಧರಣೀ  
 ನಾರಿ ಬಹು ಮೋಹದೊಳು ನಿನ್ನ ನು  
 ನೇರಿ ಒಲೈಸುವಳು ರಕ್ಷಿಸು ನಮ್ಮ ನನವರತ ೫೨

ಭಾರಕರ್ತನು ನೀನು ಬಹು ಸಂ  
 ಸಾರಿಯೆಂಬುದ ನಿಗಮತತಿ  
 ಕೈವಾರಿಸುತ್ತಿ ದೆ ದಿವಿಜ ಮನುಜ ಭುಜಂಗರೊಳಗಿನ್ನು  
 ಆರಿಗುಂಟು ಸ್ವತಂತ್ರ ನಿನ್ನಂ  
 ತಾರು ಮುಕ್ತಿಯನೀವ ಸದು ರು  
 ವಾರು ಜಗದಧ್ಯಕ್ಷ ರಕ್ಷಿಸು ನಮ್ಮ ನನವರತ ೫೩

ಗತಿವಿಹೀನರಿಗಾರು ನೀನೇ  
 ಗತಿಕಣಾ ಪತಿಕರಿಸಿ ಕೊಡು ಸ  
 ದ್ವಿತಿಯ ನೀನೆಲೆದೇವ ನಿನಗಪರಾಧಿ ನಾನಲ್ಲ  
 ಶ್ರುತಿವಚನವಾಡುವುದು ಶರಣಾ  
 ಗತರ ರಕ್ಷಕನೆಂದು ನಿನ್ನ ನು  
 ಮತವಿಡಿದು ನಂಬಿದೆನು ರಕ್ಷಿಸು ನಮ್ಮ ನನವರತ ೫೪

ಈಗಲೋ ಈ ದೇಹವಿನ್ನಾ  
 ವಾಗಲೋ ನಿಜವಲ್ಲವೆಂಬುದ  
 ನೀಗ ತಿಳಿಯದೆ ಮಡದಿ ಮನೆ ಮನೆವಾರ್ತೆಯೆಂದನುತ  
 ರಾಗಲೋಭದಿ ಮುಳುಗಿ ಮುಂದಣ  
 ತಾಗುಬಾಗಗಳೆಯೆ ನಿನ್ನ ಸ  
 ಮಾಗಮವ ಬಯಸುವೆವು ರಕ್ಷಿಸು ನಮ್ಮ ನನವರತ ೫೫

ಮಾಂಸ ರಕ್ತದ ಮಡುವಿನಲಿ ನವ  
ಮಾಸ ಜನನಿಯ ಜರರದೊಳಗಿರು  
ವಾ ಸಮಯದಲಿ ವೃತ್ತಿಯನು ಕಲ್ಪಿಸಿದ ಪ್ರಭುವಾರು  
ನೀ ಸಲಹಿದವನಲ್ಲವೇ ಕರು  
ಣಾಸಮುದ್ರನು ನೀನಿರಲು ಕಮ  
ಲಾಸನನ ಹಂಗೇಕೆ ರಕ್ಷಿಸು ನಮ್ಮನನವರತ

೫೬

ಒಲು ಮೃಗವು ಮರಪಕ್ಷಿ ಕೀಟಕ  
ಜಲಚರೌಘದಿ ಜನಿಸಿದನು ಕೋ  
ಟಲೆಗೊಳಿಸಬೇಡಕಟ ಮಾನವನಾದ ಬಳಿಕಿನ್ನು  
ಕೊಲಿಸದಿರು ಯಮನಿಂದ ಮುರಹರ  
ಒಲಿದು ನಿನ್ನನ್ನು ಭಜಿಸುವವರಿಗೆ  
ಕೊಲೆಗೆ ಕಾರಣವೇನು ರಕ್ಷಿಸು ನಮ್ಮನನವರತ

೫೭

ಪಂಚಭೂತದ ಕಾಯದೊಳು ನೀ  
ವಂಚಿಸದೆ ಇರುತ್ತಿರಲು ಪೂರ್ವದ  
ಸಂಚಿತದ ಫಲವೆನ್ನ ಲೇಕಿದ ಮರುಳತನದಿಂದ  
ಮಿಂಚಿದವರಿನ್ನುಂಟೆ ತಿಳಿಯೆ ಪ್ರ  
ಪಂಚವೆಲ್ಲಕೆ ತಪ್ಪಿದವನೀ  
ಕೊಂಚದವನೇ ಕೃಷ್ಣ ರಕ್ಷಿಸು ನಮ್ಮನನವರತ

೫೮

ಹಲವು ಕರ್ಮಗಳಿಂದ ಮೂತ್ರದ  
ಬಿಲಗಳಲಿ ಸಂಚರಿಸಿ ಪದವಿಯು  
ಫಲವ ಕಾಣದೆ ಹೊಲಬು ತಪ್ಪದೆ ನೆನ್ನ ದೇಹದಲಿ  
ಒಲಿದು ನೀನಿರೆ ನಿನ್ನ ಸಲುಗೆಯು  
ಬಲುಮೆಯಲಿ ಬರೆಸೆಳೆವೆ ಮುಕ್ತಿಯು  
ಲಲನೆಯನು ತಳುವಿಲ್ಲ ರಕ್ಷಿಸು ನಮ್ಮನನವರತ

೫೯

ಎತ್ತಿದೆನು ನಾನಾ ಶರೀರವ  
 ಹೊತ್ತು ಹೊತ್ತು ಲಸಿದೆನು ಸಲೆ ಬೇ  
 ಸತ್ತು ನಿನ್ನಯ ಫದವ ಕಾಣದೆ ತೊಳಲಿ ಬಳಲಿದೆನು  
 ಸತ್ತು ಹುಟ್ಟುವ ಹುಟ್ಟಿ ಹಿಂಗುವ  
 ಸತ್ತು ತೊಡಕನು ಮಾಣಿಸೆಲೆ ಪುರು  
 ಪೋತ್ತಮನೆ ಮನವೊಲಿದು ರಕ್ಷಿಸು ನಮ್ಮ ನನವರತ ೬೦

ಇಂದು ಈ ಜನ್ಮದಲಿ ನೀನೇ  
 ಬಂಧು ಹಿಂದಣ ಜನ್ಮದಲಿ ಬಳಿ  
 ಸಂದು ಮುಂದಣ ಜನ್ಮ ಕಥಿಸತಿಯಾಗಿ ಇರುತ್ತಿರಲು  
 ಎಂದಿಗೂ ಎನಗಿಲ್ಲ ತನು ಸಂ  
 ಬಂಧು ನಿನ್ನದು ಎನಗೆ ನೀ ಗತಿ  
 ಯೆಂದು ಬಿನ್ನೈಸಿದೆನು ರಕ್ಷಿಸು ನಮ್ಮ ನನವರತ ೬೧

ಗಣನೆಯಿಲ್ಲದೆ ಜನನಿಯರ ಮೊಲೆ  
 ಯುಣಿಸಲಾ ಪಯಬಿಂದುಗಳನದ  
 ನೆಣಿಸಲಳವೇ ಸಪ್ತ ಸಾಗರಕಥಿಕವೆನಿಸುವುದು  
 ಬಣಗು ಕಮಲಜನದಕೆ ತಾನೇ  
 ಮಣಯಗಾರನು ಈತ ಮಾಡಿದ  
 ಕುಣಿಕೆಗಳ ನೀ ಬಿಡಿಸಿ ರಕ್ಷಿಸು ನಮ್ಮ ನನವರತ ೬೨

ಲೇಸಕಾಣೆನು ಜನನ ಮರಣದಿ  
 ಘಾಸಿಯಾದೆನು ನೊಂದಿನಕಟಾ  
 ಲೇಸೆನಿಸಿ ನೋಡಲು ಪರಾತ್ಪರವಸ್ತು ನೀನಾಗಿ  
 ನೀ ಸಲಹುವವನಲ್ಲವೇ ಕರು  
 ಣಾಸಮುದ್ರನು ನೀನಿರಲು  
 ಕಮಲಾಸನನ ಹಂಗೇಕೆ ರಕ್ಷಿಸು ನಮ್ಮ ನನವರತ ೬೩



ಕಾಪುರುಷರೈದಾರು ಮಂದಿ ಸ  
ಮಿಾಪದಲಿ ಕಾಡುವರು ಎನ್ನನು  
ನೀ ಪರಾಸುರಿಸದೆ ಪರಾಕಾಗಿಹುದು ಲೇಸಲ್ಲ  
ಶ್ರೀ ಪದಾಬ್ಜದ ಸೇವೆಯಲಿ ನೆರೆ  
ಪಾಪವನು ಪರಿಹರಿಸಿ ನೀ ನಿಜ  
ರೂಪಿನಲಿ ಬಂದೊಲಿದು ರಕ್ಷಿಸು ನಮ್ಮನನವರತ ೬೪

ಐದು ತತ್ವಗಳಾದ ವೊಂದ  
ಕೈೃದು ಕಡೆಯಲಿ ತತ್ವವಿಪ್ಪ  
ತ್ತೈದು ಕೂಡಿದ ತನುವಿನಲಿ ವಂಚಿಸದೆ ನೀನಿರಲು  
ಭೇದಿಸದೆ ಜೀವಾತ್ಮ ತಾ ಸಂ  
ಪಾದಿಸಿದ ಸಂಚಿತ ಸುಕರ್ಮವ  
ನಾದರಿಸಿ ಕೈಕೊಂಡು ರಕ್ಷಿಸು ನಮ್ಮನನವರತ ೬೫

ಎಂಟುಗೇಣಿನ ದೇಹ ರೋಮಗ  
ಕೆಂಟು ಕೋಟಿಯು ಕೀಲಿ ಕರವ  
ತ್ತೆಂಟು ಮಾಂಸಗಳಿಂದ ಮಾಡಿದ ಮನೆಯ ಮನವೊಲಿದು  
ನೆಂಟು ನೀನಿರ್ವಗಲಿದೊಡೆ ಒಣ  
ಹೆಂಟೆಯಲಿ ಮುಚ್ಚುವರು ದೇಹದ  
ಲುಂಟೆ ಫಲಪುರುಷಾರ್ಥ ರಕ್ಷಿಸು ನಮ್ಮನನವರತ ೬೬

ಸ್ನಾನ ಸಂಧ್ಯಾ ಧ್ಯಾನ ಜಪ ತಪ  
ದಾನ ಧರ್ಮ ಪರೋಪಕಾರ ವಿ  
ಹೀನಜನ್ಮವದಳೆವುದಲ್ಲದೆ ಬೀರೆ ಗತಿಯುಂಟೆ  
ಏನು ಮಾಡಿದೊಡೆನು ಮುಕ್ತಿ  
ಜ್ಞಾನವಿಲ್ಲದೊಡೆಲ್ಲ ಭಕ್ತಿಗೆ  
ನೀನ ಕಾಣನಾಗಿ ರಕ್ಷಿಸು ನಮ್ಮನನವರತ ೬೭

ಶ್ರೀ ಕರ್ಣಾಟಕ ಹರಿದಾಸ ಕೀರ್ತನ ತರಂಗಿಣಿ

ಕೋಪವೆಂಬುದು ತನುವಿನಲಿ ನೆರೆ  
ಪಾಪ ಪಾತಕದಿಂದ ನರಕದ  
ಕೂಪದಲಿ ಮುಳುಗುವುದು ತಪ್ಪದು ಶಾಸ್ತ್ರ ಸಿದ್ಧವಲೇ  
ರಾವುಮಾಡದೆ ಬಿಡನು ಯಮನು ನಿ  
ರಾಪರಾಧಿಯ ನೋಡಿ ಕೀರ್ತಿ ಕ  
ಲಾಪವನು ನೀ ಕಾಯ್ದು ರಕ್ಷಿಸು ನಮ್ಮ ನನವರತ ೬೮

ನಿನ್ನ ಸೂತ್ರದೊಳಾಡುವುವು ಚೈ  
ತನ್ಯ ಸಚರಾಚರಗಳೆಲ್ಲವು  
ನಿನ್ನ ಸೂತ್ರವು ತಪ್ಪಿದರೆ ಮೊಗ್ಗುವುವು ಊಹೆಗಳು  
ಇನ್ನು ನಮಗೆ ಸ್ವತಂತ್ರವೆಲ್ಲಿಯ  
ದನ್ಯ ಕರ್ಮ ಸುಕರ್ಮವೆಲ್ಲವು  
ನಿನ್ನ ದಿಂದೊಪ್ಪಿಸಿದೆ ರಕ್ಷಿಸು ನಮ್ಮ ನನವರತ ೬೯

ಒಡೆಯ ನೀನೆಂದರಿತು ನಾನಿ  
ಮೃಡಿಯ ಭಜಿಸದೆ ದು (ಮ) ರುಳುನಾದೆನು  
ಮಡದಿ ಮಕ್ಕಳ ಮೋಹದಲಿ ಮನ ಸಿಲುಕುತಡಿಗಡಿಗೆ  
ಮಡದಿಯಾರೀ ಮಕ್ಕಳಾರೀ  
ಒಡಲಿಗೊಡೆಯನು ನೀನು ನೀ ಕೈ  
ಪಿಡಿದು ಮುದದಲಿ ಬಿಡದೆ ರಕ್ಷಿಸು ನಮ್ಮ ನನವರತ ೭೦

ಪಂಟಿಸಿದ ಮದಮುಖರು ಕೆಲಕೆಲ  
ರುಂಟು ರಿಪುಗಳು ದಂಟಿಸುತ ಬಲು  
ಕಂಟಕದಿ ಕಾಡುವರು ಕಾಯ್ದು ಕಲುಷಸಂಹಾರ  
ಭಂಟಿನಲ್ಲವೆ ನಾನು ದೀನರ  
ನೆಂಟಿನಲ್ಲವೆ ನೀನು ನಿನ್ನೊಳ  
ಗುಂಟೆ ನಿರ್ದಯ ನೋಡಿ ರಕ್ಷಿಸು ನಮ್ಮ ನನವರತ ೭೧

ದಂಡಧರನುದ್ದಂಡ ಪಟಲತೆ  
 ಕೊಂಡು ನೊರೆಹೊಗುವವರ ಕಾಣೆನು  
 ಪುಂಡರೀಕೋದ್ಭವನ ಶಿರವನು ಕಡಿದು ತುಂಡಿಸಿದ  
 ಖಂಡಪರಶುವು ರುದ್ರಭೂಮಿಯೊ  
 ಕಂಡಲೆದು ತಿರುಗುವನು ನೀನು  
 ದ್ದಂಡ ದೇವರದೇವ ರಕ್ಷಿಸು ನಮ್ಮನನವರತ

೭೨

ಶಕ್ತಿಯೆಂಬುದು ಮಾಯೆ ಮಾಯಾ  
 ಶಕ್ತಿಯದು ತನುವಿನಲಿ ನೀ ನಿಜ  
 ಮುಕ್ತಿ ದಾಯಕನಿರಲ ಸುಖದುಃಖಾದಿಗಳಿಗಾರು  
 ಯುಕ್ತಿಯೊಳಗಿದನರಿತು ಮನದ ವಿ  
 ರಕ್ತಿಯಲಿ ಭಜಿಸುವಗೆ ಮುಕ್ತಿಗೆ  
 ಭಕ್ತಿಯೇ ಕಾರಣವು ರಕ್ಷಿಸು ನಮ್ಮನನವರತ

೭೩

ಮೂರು ಗುಣ ನೊಳೆದೊರಿತದರೊಳು  
 ಮೂರು ಮೂರ್ತಿಗಳಾಗಿ ರಂಜಿಸಿ  
 ತೋರಿ ಸೃಷ್ಟಿ ಸ್ಥಿತಿ ಲಯಗಳ ರಚಿಸಿ ವಿಲಯದಲಿ  
 ಮೂರು ರೂಪೊಂದಾಗಿ ಪ್ರಳಯದ  
 ವಾರಿಯಲಿ ವಟಪತ್ರಶಯನದಿ  
 ಸೇರಿದವ ನೀನೀಗ ರಕ್ಷಿಸು ನಮ್ಮನನವರತ

೭೪

ನೀರಮೇಲಣ ಗುಳ್ಳೆಯಂದದಿ  
 ತೋರಿಯಡಗುವ ದೇಹವೀ ಸಂ  
 ಸಾರ ಬಹಳಾಣ್ಣವದರೊಳಗೆ ಮುಳುಗಿದೆನು ಪತಿಕರಿಸಿ  
 ತೋರಿಸಚಲಾನಂದ ಪದವಿಯು  
 ಸೇರಿಸಕಟಾ ನಿನ್ನ ವೊಲು ನಮ  
 ಗಾರು ಬಾಂಧವರುಂಟು ರಕ್ಷಿಸು ನಮ್ಮನನವರತ

೭೫

ಹೊದ್ದಿ ನಿಲುವುದೆ ದರ್ಪಣದ ಮೇ  
 ಲುದ್ದು ರುಳಿ ಬೀಳ್ತಂತೆ ನಿಮಿಷದಿ  
 ಬಿಮ್ಮ ಹೋಗುವ ಕಾಯವೀ ತನುವೆಂಬ ಪಾಶದಲಿ  
 ಬದ್ಧನಾದೆನು ಮಮತೆಯಲಿ ನೀ  
 ನಿದ್ದು ದಕೆ ಫಲವೇನು ಭಕ್ತಿ ವಿ  
 ರುದ್ಧ ವಾಗದವೊಲು ರಕ್ಷಿಸು ನಮ್ಮ ನನವರತ

೨೬

ಕೇಳುವುದು ಕಡುಕಷ್ಟ ಕಷ್ಟದ  
 ಬಾಳುವೆಯ ಬದುಕೇನು ಸುಡು ಸುಡು  
 ಗಾಳಿಗೊಡ್ಡಿದ ಸೊಡರು ಈ ಸಂಸಾರದೇಳಿಗೆಯು  
 ಬಾಳಬೇಕೆಂಬುವಗೆ ನೆರೆ ನಿ  
 ಮ್ಮೂಳಿಗವ ಮಿಗೆಮಾಡಿ ಭಕ್ತಿಯೊ  
 ಳಾಳ ಬದುಕುವುದುಚಿತ ರಕ್ಷಿಸು ನಮ್ಮ ನನವರತ

೨೭

ದೇಹಧಾರಕನಾಗಿ ಬಹುವಿಧ  
 ಮೋಹದೇಳಿಗೆಯಾಗಿ ಮುಕುತಿಗೆ  
 ಬಾಹಿರನು ತಾನಾಗಿ ವಿಷಯಾದಿಗಳಿಗೊಳಗಾಗಿ  
 ಹೇಯವೀ ಸಂಸಾರವೆನ್ನದೆ  
 ಮೋಹಿಸುವ ಮತಿಗೇಡಿ ಮಾನವ  
 ಸಾಹಸಿಯೆ ಸಟಿಮಾತು ರಕ್ಷಿಸು ನಮ್ಮ ನನವರತ

೨೮

ಅಳಿವ ಒಡಲನು ನೆಚ್ಚಿ ವಿಷಯಂ  
 ಗಳಿಗೆ ಕಾತರನಾಗಿ ಮಿಗೆ ಕಳ  
 ವಳಿಸಿ ಕಾಲನ ಬಳಿಗೆ ಹಂಗಿಗನಾಗಿ ಬಾಳುವರೆ  
 ತಿಳಿದು ಮನದೊಳು ನಿನ್ನ ನಾಮಾ  
 ವಳಿಯ ಜಿಹ್ವೆಗೆ ತಂದು ಪಾಪವ  
 ಕಳೆದು ಬಿಡುವುದು ಲೇಸು ರಕ್ಷಿಸು ನಮ್ಮ ನನವರತ

೨೯

ವರುಷ ನೂರಾಯುಷ್ಯ ವದರೊಳ  
 ಗಿರುಳು ಕಳೆದೈವತ್ತ ನೈವ  
 ತ್ತರಲಿ ವಾರ್ಧಿಕ ಬಾಲ್ಯ ಕಾಮಾರದಲಿ ಮೂವತ್ತು  
 ಇರದೆ ಸಂದುದು ಬಳಿಕ ಇಪ್ಪ  
 ತ್ತೊರುಷ ವದರೊಳಗಾದುದಂತಃ  
 ಕರಣ ನಿನ್ನೊಳು ತೋರಿ ರಕ್ಷಿಸು ನಮ್ಮನನವರತ

೮೦

ಊಗು ತನಗೊಂದಿಲ್ಲ ಹೊತ್ತ ಶ  
 ರೀರಗಳು ಮಿತಿಯಿಲ್ಲ ತಾ ಸಂ  
 ಚಾರಿಸದ ನೆಲವಿಲ್ಲ ನುಡಿಯದ ಭಾಷ ಮುತ್ತಿಲ್ಲ  
 ಬೇರೆ ಹೊಸತೊಂದಿಲ್ಲ ಉಣ್ಣದ  
 ನಾರ ವಸ್ತುಗಳಿಲ್ಲ ತನು ಸಂ  
 ಚಾರವೀ ಬಗೆಯಾಯ್ತು ರಕ್ಷಿಸು ನಮ್ಮನನವರತ

೮೧

ಗೋವುರದ ಭಾರವನು ಗಾರೆಯ  
 ರೂಪುದೋರಿದ ಪ್ರತಿಮೆಯಂದದಿ  
 ಈ ಪರಿಯ ಸಂಸಾರ ಭಾರವನಾರು ತಾಳುವರು  
 ತಾ ಪರಾಕ್ರಮಿಯೆಂದು ಮನುಜನು  
 ಕಾಪಧವ ನೈದುವನು ವಿಶ್ವ  
 ವ್ಯಾಪಕನು ನೀನಹುದು ರಕ್ಷಿಸು ನಮ್ಮನನವರತ

೮೨

ಬೀಜ ವೃಕ್ಷದೊಳಾಯ್ತು ವೃಕ್ಷಕೆ  
 ಬೀಜವಾರಿಂದಾಯ್ತು ಲೋಕದಿ  
 ಬೀಜ ವೃಕ್ಷ ನ್ಯಾಯವಿದ ಭೇದಿಸುವರಾರಿನ್ನು  
 ಸೋಜಿಗವ ನೀ ಬಲ್ಲೆ ನಿನ್ನೊಳು  
 ರಾಜಿಸುತ ಮೊಳೆದೋರುವುದು ಸುರ  
 ರಾಜನಂದನ ನಮಿತ ರಕ್ಷಿಸು ನಮ್ಮನನವರತ

೮೩

ತೋಗಲು ಬೊಂಬೆಗಳಂತೆ ನಾಲಕು  
 ಬಗೆಯ ನಿರ್ಮಾಣದಲಿ ಇದರೊಳು  
 ನೆಗಳದೀ ಚೌಷ್ಠಿ ಲಕ್ಷಣಜಾತಿ ಧರ್ಮದಲಿ  
 ಬಗೆಬಗೆಯ ನಾಮಾಂಕಿತದ ಜೀ  
 ವಿಗಳವೆಲ್ಲವು ನಿನ್ನ ನಾಮದಿ  
 ಜಗಕೆ ತೋರುತ್ತಿ ಹುವು ರಕ್ಷಿಸು ನಮ್ಮ ನನವರತ ಉ

ಹೂಡಿದೆಲು ಮರಮುಟ್ಟು ಮಾಂಸದ  
 ಗೋಡೆ ಚರ್ಮದ ಹೊದಿಕೆ ನರಗಳ  
 ಕೂಡೆ ಹಿಂಡಿಗೆ ಬಿಗಿದ ಮನೆಯೊಳಗಾತ್ಮನಿರುತಿರಲು  
 ಬೀಡು ತೊಲಗಿದ ಬಳಕಲಾ ಸುಡು  
 ಗಾಡಿನಲಿ ಬೆಂದುರಿವ ಕೊಂಪೆಯ  
 ನೋಡಿ ನಂಬಿರಬಹುದೆ ರಕ್ಷಿಸು ನಮ್ಮ ನನವರತ ಉ

ಬೀಗ ಮುದ್ರೆಗಳಲ್ಲದೂರಿಗೆ  
 ಬಾಗಿಲುಗಳೊಂಬತ್ತು ಹಗಲಿರು  
 ಳಾಗಿ ಮುಚ್ಚದೆ ತೆರೆದಿಹುದು ಜೀವಾತ್ಮ ತಾನಿರುತ  
 ನೀಗೆಯೆಲ್ಲವ ಬಿಸುಟು ಬೀಗದಿ  
 ಹೋಗುತಿಹ ಸಮಯದಲಿ ಇವರವ  
 ರಾಗ ಬಲ್ಲರೆ ನೀನೆ ರಕ್ಷಿಸು ನಮ್ಮ ನನವರತ ಉ

ಕೀಲು ಬಲಿದಿಹುದೈದು ತಿರುಗುವ  
 ಗಾಲಿ ಎರಡರ ರಥದಿ ತ್ರೈಗುಣ  
 ಶೀಲನೋರ್ವನು ಸಂಚರಿಸುತಿಹನಾ ರಥಾಗ್ರದಲಿ  
 ಕೀಲು ಕಡೆಗೊಂದೂಲಿ ಬೀಳಲು  
 ಕಾಲಗತಿ ತಪ್ಪುವುದು ಅದರನು  
 ಕೂಲ ನಿನ್ನೊಳಗಿಹುದು ರಕ್ಷಿಸು ನಮ್ಮ ನನವರತ ಉ

ಬಿಗಿದ ರಕುತದ ರೋಮ ಕೂಪದ  
ತೋಗಲ ಕೋಟಿಯ ನಂಬಿ ರೋಗಾ  
ದಿಗಳ ಮುತ್ತಿಗೆ ಬಲಿದು ಜೀವನ ಪಿಡಿಯಲನುವಾಯ್ತು  
ವಿಗಡ ಯಮನಾಳುಗಳು ಬರುತ್ತಿರೆ  
ತೆಗೆಸು ಕಾಲನ ಬಲದ ಬಲು ಮು  
ತ್ತಿಗೆಯನಿದ ಪರಿಹರಿಸಿ ರಕ್ಷಿಸು ನಮ್ಮನನವರತ

೮೮

ವಾರಣಗಳೆಂಟೆಸವ ನಗರಕೆ  
ದ್ವಾರ ಒಂಬತ್ತದಕೆ ಬಲು ಮೊವ  
ಗಾರರಾದಾಳುಗಳ ಕಾವಲುಗಾರರನು ವೃಡಿ  
ಆರಿಯದಂತದರೊಳಗೆ ಹೃದ  
ಯಾರವಿವದಿ ನೀನಿರಲು ಬರಿ  
ದೊರು ಜೀವನಿಗುಂಟ ರಕ್ಷಿಸು ನಮ್ಮನನವರತ

೮೯

ಪೇಳಲೆನ್ನೆ ಆವಲ್ಲವೀ ಯಮ  
ನಾಳುಗಳು ನೆರೆಯಂಗದೇಶವ  
ಧಾಳಿಮಾಡುವ ರಕಟಕಟ ಸೆರೆ ಸೂರೆಗಳ ಪಿಡಿದು  
ಕಾಳು ಮಾಡುವರಿನ್ನು ತನುವಿದು  
ಬಾಳಲರಿಯದು ಕೋಟಿಯವರಿಗೆ  
ಕೋಳು ಹೋಗದ ಮುನ್ನ ರಕ್ಷಿಸು ನಮ್ಮನನವರತ

೯೦

ನಾಲಿಗೆಯು ನಾಸಿಕವು ನಯನ ಕ  
ಪಾಲ ಪದ ಪಾಣಿಗಳು ತನುವಿನ  
ಮೂಲ ಕರ್ತೃವಿನಲ್ಲಿ ಪರಿಚಾರಕರು ತಾವಾಗಿ  
ಲೀಲೆಯಿಂದಿರುತ್ತಿರ್ದು ಕಡೆಯಲಿ  
ಕಾಲ ತೀರಿದ ಬಳಕಲವರನು  
ಕೂಲ ನಿನ್ನೊಳಗಿಹುದು ರಕ್ಷಿಸು ನಮ್ಮನನವರತ

೯೧

ಸತ್ತವರಿಗಳಲೇಕೆ ? ತನ್ನನು  
 ಹೊತ್ತವರು ಹೆತ್ತವರುಗಳ್ ತಾವ್  
 ಸತ್ತು ಹೋಗುವರಲ್ಲದುಳವರೆ ? ಮರುಗಲೇಕಿನ್ನು  
 ಮೃತ್ಯು ಬೆನ್ನಿನೊಳಿಹುದು ತಾವಿ  
 ನ್ನತ್ತು ಮಾಡುವುದೇನು ಪೂರ್ವದ  
 ತೆತ್ತಿಗನು ನೀನೀಗ ರಕ್ಷಿಸು ನಮ್ಮನನವರತ

೯೩

ಮಣ್ಣು ಮಣ್ಣೆ ನೊಳುದಿಸಲದರಲಿ  
 ಮಣ್ಣು ಬೊಂಬೆಗಳಾಗಿ ರಂಜಿಸಿ  
 ಮಣ್ಣಿನಾಹಾರದಲಿ ಜೀವವ ಹೊರೆದು ಉಪಚರಿಸಿ  
 ಮಣ್ಣಿನಲಿ ಬಂಧಿಸಿದ ದೇಹವ  
 ಮಣ್ಣು ಕೂಡಿಸಬೇಡ ಜ್ಞಾನದ  
 ಕಣ್ಣು ದೃಷ್ಟಿಯನಿತ್ತು ರಕ್ಷಿಸು ನಮ್ಮನನವರತ

೯೩

ಬೀಯವಾಗುವ ತನುವಿನಲಿ ನಿ  
 ದಾರ್ಯಕನು ನೀನಿದು ಅತಿ ಹಿರಿ  
 ದಾಯಸಂ ಬಡಿಸುವರೆ ನೀನನುಕೂಲವಾಗಿದು  
 ತಾಯನಗಲಿದ ಶಿಶುವಿನಂದದಿ  
 ಬಾಯ ಬಿಡುವಂತಾಯ್ತು ಲೇ ಚಿಂ  
 ತಾಯಕನೆ ಬಿಡಬೇಡ ರಕ್ಷಿಸು ನಮ್ಮನನವರತ

೯೪

ಮೊದಲು ಜನನವನರಿಯೆ ಮರಣದ  
 ಹದನ ಕಡೆಯಲಿ ತಿಳಿಯೆನಾ ಮ  
 ಧ್ಯದಲಿ ನೆರೆ ನಾ ನಿಪುಣನೆಂಬುದು ಬಳಿಕ ನಗೆಗೇಡು  
 ಮೊದಲು ಕಡೆ ಮಧ್ಯಗಳ ಬಲ್ಲವ  
 ಮದನ ಜನಕನು ನೀನು ನಿನ್ನಯ  
 ಪದಯುಗವ ಬಯಸುವೆನು ರಕ್ಷಿಸು ನಮ್ಮನನವರತ

೯೫



ಸಾರವಿಲ್ಲದ ದೇಹವಿದು ನಿ  
 ಸ್ವಾರವಾಗಿಹ ತನುವಿನಲಿ ಸಂ  
 ಚಾರಿಯಹ ನೀನಿದು ಕಡೆಯಲಿ ತೊಲಗಿ ಹೋಗುತಲಿ  
 ದೂರ ತಪ್ಪಿಸಿಕೊಂಡು ಬರಿಯಪ  
 ದೂರ ಹೊರಿಸಿದೆ ಜೀವನಲಿ ಇದ  
 ನಾರು ಮೆಚ್ಚುವರಕಟ ರಕ್ಷಿಸು ನಮ್ಮನನವರತ

೯೬

ಅಂಡವೆರಡುದ್ಭವಿಸಿದುವು ಬ್ರ  
 ಹ್ಮಾಂಡ ವದರೋಪಾದಿಯಲಿ ಪಿಂ  
 ಡಾಂಡವೆನೆದುದು ಸ್ಥೂಲಕಾರಣ ಸೂಕ್ಷ್ಮತನುವಿನಲಿ  
 ಅಂಡ ನಿನ್ನಯ ರೋಮಕೂಪದೊ  
 ಳಂಡಲೆದು ವಖಿಲಾಂಡವಿದು ಬ್ರ  
 ಹ್ಮಾಂಡನಾಯಕ ನೀನು ರಕ್ಷಿಸು ನಮ್ಮನನವರತ

೯೭

ಒಂದು ದಿನ ತನುವಿನಲಿ ನಡೆವುವು  
 ಇಂದು ಭಾಸ್ಕರ ಸ್ವರಗಳಿಪ್ಪ  
 ತ್ತೊಂದು ಸಾವಿರದಾರನೂರನು ಏಳುಭಾಗದಲಿ  
 ಬಂದುದನು ಉಡುಚಕ್ರದಲ್ಲಿಗೆ  
 ತಂದು ಧಾರೆಯನೆರೆವ ಮುನಿಕುಲ  
 ಬೃಂದ ಹೃದಯನು ನೀನು ರಕ್ಷಿಸು ನಮ್ಮನನವರತ

೯೮

ತೊಲಗುವರು ಕಡೆಕಡೆಗೆ ತಾ ಹೊಲೆ  
 ಹೊಲೆಯೆನುತ ಕಳವಳಿಸಿ ಮೂತ್ರದ  
 ಬಿಲದೊಳಗೆ ಬಂದಿಹುದ ಕಾಣದೆ ಬರಿದೆ ಮನನೊಂದು  
 ಜಲದೊಳಗೆ ಮುಳುಗಿದರೆ ತೊಲಗದು  
 ಹೊಲೆಗೆಲಸವೀ ದೇಹದೊಳು ನೀ  
 ನೆಲೆಸಿರಲು ಹೊಲೆಯುಂಟೆ ರಕ್ಷಿಸು ನಮ್ಮನನವರತ

೯೯

ಬರಿದಹಂಕಾರದಲಿ ತತ್ವದ  
 ಕುರುಹ ಕಾಣದೆ ನಿನ್ನ ದಾಸರ  
 ಜರೆದು ವೇದ ಪುರಾಣ ಶಾಸ್ತ್ರಗಳೋದಿ ಫಲವೇನು  
 ನೆರರು ದುಷ್ಕರ್ಮದಲಿ ಮಾಡಿದ  
 ದುರಿತವಡಗಲು ನಿನ್ನ ನಾಮ  
 ಸ್ಮರಣೆಯೊಂದೇ ಸಾಕು ರಕ್ಷಿಸು ನಮ್ಮ ನನವರತ ೧೦೦

ಎಂಜಲಿಂಜಲು ಎಂಬರಾ ನುಡಿ  
 ಎಂಜಲಲ್ಲವೆ ವಾರಿ ಜಲಚರ  
 ದೆಂಜಲಲ್ಲವೆ ಹಾಲು ಕರುವಿನ ಎಂಜಲೆನ್ನಿ ಸದೆ  
 ಎಂಜಲೆಲ್ಲಿಯದೆಲ್ಲಿಯೂ ಪರ  
 ರೆಂಜಲಲ್ಲವೆ ಬೇರೆ ಭಾವಿಸ  
 ಲೆಂಜಲುಂಟೇ ದೇವ ರಕ್ಷಿಸು ನಮ್ಮ ನನವರತ ೧೦೧

ಕೇಳುವುದು ಹರಿಕಥೆಯ ಕೇಳಲು  
 ಹೇಳುವುದು ಹರಿಭಕ್ತಿ ಮನದಲಿ  
 ತಾಳುವುದು ಹಿರಿದಾಗಿ ನಿನ್ನ ಯ ಚರಣಸೇವೆಯಲಿ  
 ಊಳಿಗವ ಮಾಡುವುದು ವಿಷಯವ  
 ಹೂಳುವುದು ನಿಜಮುಕ್ತಿ ಕಾಂತಿಯ  
 ನಾಳುವುದು ಕೃಪೆನಾಡಿ ರಕ್ಷಿಸು ನಮ್ಮ ನನವರತ ೧೦೨

ಈ ತೆರದೊಳಚ್ಚುತನ ನಾಮವ  
 ನೂತನದಿ ವಸುಧಾತಲದಿ ವಿ  
 ಖ್ಯಾತಿಯಲಿ ಬಣ್ಣ ಸಿದೆ ಕನ್ನಡ ಕುಸುಮ ಪಟ್ಟದಿಯ  
 ನೀತಿ ಕೋವಿದ ರಾಲಿಸುವುದತಿ  
 ಪ್ರೀತಿಯಲಿ ಕೇಳಿರಿಗೆ ಅಸುರಾ  
 ರಾತಿ ಚೆನ್ನಿಗರಾಯ ಸುಖಗಳನೀವನನವರತ ೧೦೩

ಬಾದರಾಯಣ ವೇಷ್ಠ ಭಾರತ  
 ಕಾದಿಕರ್ತನುದಾರ ಶ್ರೀಪುರ  
 ದಾದಿಕೇಶವ ಮೂರ್ತಿಗಂಕಿತವಾದ ಚರಿತೆಯನು  
 ಮೇದಿನಿಯೊಳಿದನಾರು ಹೃದಯದೊ  
 ಳಾದರಿಸಿ ಕೇಳ ಪರೊ ಮುದದಲಿ  
 ಆದಿಮೂರುತಿ ಸುರವರಾಧಿಪನೊಲಿವ ನನವರತ ೧೦೪

ಕುಲಗಿರಿಗಳನ್ವಯವು ಧಾರುಣಿ  
 ಜಲಧಿ ಪಾವಕ ಮರುತ ಜಲ ನಭ  
 ಜಲಜಸಖ ಶೀತಾಂಶು ತಾರೆಗಳುಳ್ಳ ಪರಿಯಂತ  
 ಚಲನೆಯಿಲ್ಲದೆ ನಿನ್ನ ಚರಿತೆಯು  
 ಬಲಿದು ಧರೆಯೊಳಗವ್ವು ವಂದಡಿ  
 ಚಿಲುವ ಚಿನ್ನಿಗರಾಯ ರಕ್ಷಿಸು ನಮ್ಮನನವರತ ೧೦೫

ನೂರು ಕನ್ಯಾದಾನವನು ಭಾ  
 ಗೀರಥೀ ಸ್ನಾನವನು ಮಿಗೆ ಕೈ  
 ಯಾರ ಗೋವ್ನಳ ಪ್ರೇಮದಿಂದಲಿ ಭೂಸುರರಿಗೊಲಿದು  
 ಊರುಗಳ ನೂರಗ್ರಹಾರವ  
 ಧಾರೆಯಿರೆದಿತ್ತಂತೆ ಫಲ ಕೈ  
 ಸೇರುವುದು ಹರಿಭಕ್ತ ಸಾರದ ಕಥೆಯ ಕೇಳ ರಿಗೆ ೧೦೬

ಮೇರುಮಂದರ ನಿಭಸುವರ್ಣವ  
 ವಾರಿಮಧ್ಯದೊಳಿರುವ ಅವನಿಯ  
 ನಾರಿಯರ ಗಾಯತ್ರಿ ಪಶುಗಳನಿತ್ತ ಫಲವಹುದು  
 ಧಾರುಣಿಯೊಳಿ ಭಕ್ತಿಸಾರವ  
 ನಾರು ಓದುವರವರಿಗನುದಿನ  
 ಚಾರು ವರಗಳನಿತ್ತು ರಕ್ಷಿಪನಾದಿಕೇಶವನು ೧೦೭

ಲೋಕದೊಳಗತ್ಯಧಿಕ ವೆನಿಸುವ  
 ಕಾಗಿನೆಲೆ ಸಿರಿಯಾದಿಕೇಶವ  
 ತಾ ಕೃಪೆಯೊಳಗೆ ನುಡಿಸಿದನು ಈ ಭಕ್ತಿ ಸಾರವನು  
 ಜೋಕೆಯಲಿ ಬರೆದೋದಿ ಕೇಳರ  
 ನಾಕುಲದಿ ಮಾಧವನು ಕರುಣೆಪ  
 ಶ್ರೀ ಕಮಲವಲ್ಲಭನು ಮಿಗೆ ಬಡದಾದಿಕೇಶವನು ೧೦೨

ಮಂಗಳಂ ಸರ್ವಾಭಿಭೂತಗೆ  
 ಮಂಗಳಂ ಸರ್ವವನು ಪೊರೆವಗೆ  
 ಮಂಗಳಂ ತನ್ನೊಳಗೆ ಲೋಕವ ಲಯಿಸಿಕೊಂಬುವಗೆ  
 ಮಂಗಳಂ ಸರ್ವಸ್ವತಂತ್ರಗೆ  
 ಮಂಗಳಂ ಸತ್ಯಸ್ವರೂಪಗೆ  
 ಮಂಗಳಂ ಸಿರಿಯೊಡೆಯ ಚಿನ್ನಿಗರಾಯ ಕೇಶವಗೆ ೧೦೯

ಮಂಗಳಂ ಜಗದಾದಿಮೂರ್ತಿಗೆ  
 ಮಂಗಳಂ ಜಯಪುಣ್ಯಕೀರ್ತಿಗೆ  
 ಮಂಗಳಂ ಕರಕಲಿತ ಚಕ್ರವಿಡಳಿತನಕ್ರನಿಗೆ  
 ಮಂಗಳಂ ದ್ರೌಪದಿಯ ಪೊರೆದಗೆ  
 ಮಂಗಳಂ ಧ್ರುವರಾಜಗೊಲಿದಗೆ  
 ಮಂಗಳಂ ಬೇಲೂರು ಚಿನ್ನಿಗರಾಯಕೇಶವಗೆ ೧೧೦

ಶ್ರೀ ಕನಕದಾಸಕೃತ ಹರಿಭಕ್ತಿ ಸಾರವು  
 ಸಂಪೂರ್ಣವಾದುದು



ಶ್ರೀರಾಮ ಸಹಾಯಂ  
ನ ಳ ಚ ರ ತ್ರೈ

೫೫೫೫೫೫೫೫

ಶ್ರೀರಮಣ ಸರಸಿಜದಳಾಕ್ಷ ಮು  
ರಾರಿ ಸಚರಾಚರ ಭರಿತ ದುರಿ  
ತಾರಿ ನಿತ್ಯಾನಂದ ನಿರ್ಜರ ನಿಕರ ದಾತಾರ  
ವಾರಿಜಾಂಬಕ ವರಗುಣಾಶ್ರಯ  
ಮಾರಪಿತ ವೇದಾಂತನುತ ವರ  
ಪಾರ ಜೆನ್ನಿಗರಾಯ ಪಾಲಿಸು ನಮಗೆ ಸತ್ಯಸೆಯು ೧

ಕರಿವದನ ಹೇರಂಬ ಲಂಬೋ  
ದರ ಚತುರ್ಭುಜ ಮೋದಕಪ್ರಿಯ  
ಪರಶು ಪಾಶಾಂಕುಶ ಕರಾಂಕಿತದಿಂದ ರಂಜಿಸುವ  
ಸುರ ನರೋರಗ ನಮಿತ ಗೌರೀ  
ವರಕುಮಾರಕ ವಿದ್ಯವಾರಿಧಿ  
ವರದ ಗಣಪತಿ ಪಾಲಿಸೆನ್ನೆಯ ಮತಿಗೆ ಮಂಗಳವ ೨

ನಾರಿ ನಳಿನದಳಾಕ್ಷಿ ವರಜಂ  
ಭಾರಿನುತೆ ಚತುರಾನನ ಪ್ರಿಯೆ  
ಭೂರಿ ಗುಣಗಣಭರಿತೆ ಭಕ್ತಾಶ್ರಿತ ಜನಾಧಾರೆ  
ನೀರೆ ನಿಗಮವಿಚಾರೆ ಘನ ಶೃಂ  
ಗಾರೆ ಭಜಕರಿಗೆ ವರವೀವವು  
ದಾರೆ ಶಾರದೆ ನಲಿದೊಲಿದು ನೆಲೆಸೆನ್ನ ಜಹ್ನೆಯಲಿ ೩

ರಾಯರೊಳಗಗ್ಗೆ ಳೆಯನಹ ಕೌಂ  
 ತೇಯನಿಗೆ ರೋಮಶ ಮಹಾಮುನಿ  
 ರಾಯ ವಿಸ್ತರಿಸಿದನು ನಳಭೂವರನ ಚರಿತೆಯನು  
 ಪ್ರಿಯದಿಂದಾಲಿವುದು ಸುಜನರು  
 ಶ್ರೀಯರಸ ವರವುರವ ಜೆನ್ನಿಗ  
 ರಾಯನಂಕಿತಮಾಗಿ ವೇಳುವೆನೀ ಮಹಾಕಥೆಯು

೪

ಪರಮ ಪುಣ್ಯಚರಿತ್ರವಿದನಾ  
 ದರಿಸಿ ಕೇಳುವ ನರರ ಜನ್ಮಾಂ  
 ತರದ ಘನ ದುಷ್ಕರ್ಮ ದುಃಖನಿರಾಳ ದುರಿತಹರ  
 ಕರಿ ತುರಗ ರಥನಿಚಯ ರಾಜ್ಯದ  
 ಸಿರಿಯ ಸಂಪದವಾಯನನು ಮುರ  
 ಹರನು ಮನ್ನಿಸಿ ಕೊಡುವ ಸುಜನರಿಗಿಷ್ಟಸಂಪದವ

೫

ವಸುಧೇಪತಿ ಕೇಳಿ ಚರಿತ್ರೆಯ  
 ನಿಷಧವೆಂತೆಂಬಾ ಮಹಾಪುರ  
 ವೆಸೆದುದಗಣಿತ ಗೋಪುರ ಪ್ರಾಕಾರ ಶಿಖರದಲಿ  
 ಮಿಸುನಿ ರತ್ನಪ್ರಭೆಗಳಲಿ ರಂ  
 ಜಿಸುವ ದೇವಾಲಯಗಳಿದುಮ  
 ವಸುಧೆಗಚ್ಚರಿಯೆನಿಸಿತಾ ಪುರವರಸ ಕೇಳೆಂದ

೬

ಮುಗಿಲ ತುಡುಕುವ ತೆನೆಗಳಾಳ್ವೇ  
 ರಿಗಳು ಪಾತಾಳಗಳ ಖಾತಗ  
 ಳಗಳು ಬಳಸಿದ ಕೋಟೆ ಸುತ್ತಾ ವರಿಸಿದುನ್ನ ತದ  
 ಗಗನವೀಧಿಯ ತಾರಕೆಯವೋಲ್  
 ಸೊಗಯಿಸುವ ಕನ್ನಡಿಯ ಸಾಲೊಂ  
 ಬೆಗಳ ರತ್ನಪ್ರಭೆಗಳಲಿ ರಂಜಿಸಿದುದಾ ನಗರ

೭

ರವಿ ರಶ್ಮಿಯ ವೀಧಿಗಳ ಹೇಮದ  
 ವಿವಿಧ ಮಣಿ ಭಿತ್ತಿಗಳ ಕಾಂತಿಯು  
 ದಿವನನಣೆದುದು ರತ್ನನಿಚಯದ ಭದ್ರಭವನಿಕೆಯ  
 ಯುವತಿಯರ ಸಂಗೀತ ವೀಣಾ  
 ರವದ ರಹಿಯಲಿ ಮನಕೆ ಸವಿದೋ  
 ರುವ ಮಹಾರಚನೆಯಲಿ ಮೆರೆದುದು ನಿಷಧವರನಗರ

೮

ಭೂರಮಣ ಕೇಳಾ ಪುರಾಧಿಪ  
 ವೀರನೇನ ನೃಪಾಲ ರಿವ್ರಸಂ  
 ಹಾರನಾತನ ತನಯ ನಳನೃಪನೆ ಬುದಭಿದಾನ  
 ಭೂರಿ ವಿಕ್ರಮ ಪರಮಧರ್ಮ ವಿ  
 ಚಾರ ಶಶಿಕುಲವೃಳಿ ಘನಗಂ  
 ಭೀರ ಪಾಲಿಸುತಿದ್ಧ ಸಪ್ತದ್ವೀಪದವನಿಸರ

೯

ಶರಧಿ ಮೇರು ದಿಗಂತದವನೀ  
 ಶ್ವರರು ಕಪ್ಪವ ತೆರುವರಗಣಿತ  
 ಧುರವಿಜಯ ದೋರ್ವಳರು ಮಣಿಮಯ ಮಕುಟವರ್ಧನರು  
 ಚರಣಕಾನತರಾಗಿ ನಳಭೂ  
 ವರನ ಭಜಿಸುತಲಿದ್ಧರಮರೇ  
 ಶ್ವರನ ವೋಲಗದಂತೆ ಮೆರೆದುದು ನೃಪತಿಯಾಸ್ಥಾನ

೧೦

ಭೂಮಿಪತಿ ಕೇಳಿತ್ತ ಲುತ್ತರ  
 ಭೂಮಿಯಲಿ ಪ್ರಜ್ಜಲಿಸುತಿಹ ಸು  
 ತ್ರಾಮವುರದಂತೆಸೆದುದಲ್ಲಿ ವಿದರ್ಭನಗರವದು  
 ರಾಮಣೀಯಕ ರಚನೆಯಲಿ ನವ  
 ಹೇಮ ರಚಿತ ಸುರತ್ನ ಸೌಧ  
 ಸ್ತೋಮಗಳ ಸಾಲಿನಲಿ ರಂಜಿಸುತಿದುಡಾ ನಗರ

೧೧

ಅಲ್ಲಿಗಧಿಪತಿ ಭೀಮನೃಪ ಗುಣ  
 ದ್ಲಿ ನಯದಲಿ ವೀರ್ಯವಿತರಣ  
 ದಲ್ಲಿ ಚಾತುರ್ಯದಲಿ ಸೌಭಾಗ್ಯದಲಿ ಧೈರ್ಯದಲಿ  
 ಬಲ್ಲಿದನು ತಾನಾಗಿ ನಿಜಸುತ  
 ರಿಲ್ಲವೆಂದುಮ್ತು ಳಿಸುತಿರೆ ಮನ  
 ದಲ್ಲಿ ಯಾಕ್ಷಣ ಬಂದನಾ ದಮನಾಖ್ಯ ಮುನಿವರನು

೧೨

ಬಂದ ಮುನಿಗವನೀಶ ವಂದಿಸಿ  
 ನಿಂದು ಕರಗಳ ಮುಗಿದು ವಿನಯದೊ  
 ಳಂದು ಸುತ ಸಂತಾನವಿಲ್ಲದ ಸಿರಿಯದೇಕೆಂದು  
 ನೊಂದು ನುಡಿಯಲು ಸುತರ ಪಡೆಯದ  
 ತಂದೆಗಿದು ಸಂತಾಪವಲ್ಲವೆ  
 ಯೆಂದು ಮುನಿ ಕರುಣದಲಿ ಸಂತೈಸಿದನು ಭೂಪತಿಯು

೧೩

ಯೋಗದೃಷ್ಟಿಯೊಳರಿದು ಮುನಿವರ  
 ನಾಗ ನೃಪನೊಡನೆಂದ ವರಸುತ  
 ಯಾಗವನು ಮಾಡರಸ ತಪ್ಪದು ಪುತ್ರಲಾಭವೆನೆ  
 ಆ ಗರುವ ಮುನಿ ಮಂತ್ರದಿಂದ ಸ  
 ರಾಗದಲಿ ಶುಭದಿನ ಸುಲಗ್ನದಿ  
 ಯಾಗವನು ಪ್ರಾರ್ಥಿಸಿದನು ಸುರ ನರರು ತಣಿಸಂತೆ

೧೪

ಅರಸ ಕೇಳಾ ಯಾಗ ಸಮನಂ  
 ತರದೊಳಾ ಮುನಿಮುಖ್ಯರನು ಸ  
 ತ್ಕರಿಸಿ ಕಳುಹಿದನವರವರನುಚಿತೋಪಚಾರದಲಿ  
 ತರುಣಿಗಾದುದು ಗರ್ಭ ಮಂಗಳ  
 ಕರ ಸುಲಗ್ನ ಸುತಾರೆಯಲಿ ನೃಪ  
 ನರಸಿ ಪಡೆದಳು ತನುಜೆಯೊರ್ವಳೆ ಲೋಕಸುಂದರಿಯರು

೧೫



ಅಮರ ದುಂದುಭಿ ಮೊಳಗಲಿಳೆ ಸಂ  
 ಭ್ರಮಿಸೆ ಪುರಜನ ನಲಿಯೆ ನೃಪನಾ  
 ಸಮಯದಲಿ ದಮನಾಖ್ಯಮುನಿಗಭಿನಮಿಸಿ ನಿಜಸುತೆಗೆ  
 ವಿಮಲನಾಮವ ಪಾಲಿಸೆನಲಾ  
 ಕಮಲಮುಖಿ ದಮಯಂತಿಯೆಂಬು  
 ತ್ತಮದ ವೆಸರೆಂದೊರೆದು ಮುನಿ ಹೊರವಂಟನಾರ್ಯಮಕೆ

೧೬

ನಿರಿಗುರುಳ ಸಿರಿಮುಡಿಂ ಪವಳಾ  
 ಧರದ ತೋಳಿ ಕಂಒಕಂರದ  
 ತರಳ ನಯನದ ಸಂಪಿಗೆಯ ನಾಸಿಕದ ಪೆರೆನೊಸಲ  
 ಹರಿಯ ಮಧ್ಯದ ಹಂಸಗವನದ  
 ಗುರುಕುಚದ ಕರಪಲ್ಲವದ ಸರ  
 ಸಿರುಹಮುಖಿ ನಲಿದಾಡುತಿರ್ದಳು ರಾಜಭವನದಲಿ

೧೭

ಗುಣದೊಳಗೆ ಶೀಲದಲಿ ಮಾತಿನ  
 ಭಣಿತೆಯಲಿ ಗಾಂಭೀರ್ಯದಲಿ ವಿತ  
 ರಣದಿ ವೀಣಾರಚನೆಯಲಿ ಗುರುದೇವ ಭಕ್ತಿಯಲಿ  
 ಪ್ರಣುತಿಸಲು ಶರ್ವಣಿ ರತಿಯರಿ  
 ಗೆಣೆಯನಿಪ ಚೆಲುವಿಕೆಯ ಮಿಕ್ಕಿನ  
 ಬಣಗು ಸತಿಯರು ಸರಿಯೆ ಲೋಕದೊಳೆಂದನಾ ಮುನಿಪ

೧೮

ಕೇಳು ಪಾಂಡವತನಯ ಭೀಮನೃ  
 ಪಾಲನೋಲಗದಲ್ಲಿ ಧರಣೀ  
 ಪಾಲಕರ ಚರಿತ ಪ್ರಸಂಗದೊಳಿರಲು ನಳನೃಪನ  
 ಶೀಲವನು ಸೌಂದರ್ಯ ವಿಭವ ವಿ  
 ಶಾಲಮತಿ ಲಾವಣ್ಯ ನಿಪುಣ ಗು  
 ಣಾಳಿಗಳ ವಿಸ್ತರಿಸಿ ಕೊಂಡಾಡಿದರು ಕವಿಜನರು

೧೯

ವನಜಮುಖಿಯು ವಾರ್ತೆಯೆಲ್ಲವ  
ಮನವೊಲಿದು ಕೇಳಿದಳು ಹಿಗ್ಗುತ್ತ  
ನಡೆದುದಂತಃಕರಣ ಹೆಚ್ಚಿದ ಚಿತ್ರವೃತ್ತಿಯಲಿ  
ನೆನೆದು ಬರೆದಳು ನಳನ ರೂಪವ  
ನನುನಯದಿ ಚಿತ್ರದಲಿ ಮಿಗೆ ಸಂ  
ಜನಿಸಿತವನಲಿ ಮೋಹವೆಲೆ ಧರಣೀಶ ಕೇಳೊದ

೨೦

ಉಣ್ಣೆಗಳನ್ನವನಖಿಳವಸ್ತುವ  
ಕಣ್ಣಿನಿಂದೀಕ್ಷಿಸಳು ಸಖಿಯರ  
ಮನ್ನಣೆಗೆ ಮೈಗೊಡಳು ಬಲು ಬೇಸರದಿ ಬಳುವಳು  
ಬದ್ಧಿಸಲು ಮಾತಾಡಲೊಲ್ಲಳು  
ಬಣ್ಣಗುಂದಿದ ದೇಹದಲಿ ಯೆಳ  
ವೆಣ್ಣುಗಳ ಸೌಖ್ಯವನು ಮರೆದಳು ಮದನನೆಸುಗೆಯಲಿ

೨೧

ಕೆಳದಿಯರು ಕಂಡಂತರಂಗದಿ  
ಬಲಿದ ವಿರಹವ ರಾಜವದನೆಯ  
ಹೊಳಲೊಳುದ್ಯಾನದಲಿ ಸುರುಚಿರ ಪುಷ್ಪತರುಗಳಲಿ  
ಎಳದಳರ ನೆಳಲಿನಲಿ ಪರಿಮಳ  
ದಲರ ಪನ್ನೀರಿನಲಿ ಸಖಿಯರು  
ನಲವು ಹಿಂಗಿದ ಸತಿಯನುಪಚರಿದರು ಪಲತೆರದಿ

೨೨

ಕೇಳು ಕುಂತೀತನಯ ಭೀಮನ್ಯ  
ಪಾಲತನುಜೆಗೆ ವಿರಹ ಬಲಿದು ವಿ  
ಶಾಲವಾಗಿರಲತ್ತ ಕೇಳೈ ನಿಷಧನಗರಿಯನು  
ಪಾಲಿಸುವ ನಳಚಕ್ರವರ್ತಿಯು  
ವ್ರಾಣಗದ ರಚನೆಯಲಿ ರತ್ನದ  
ಸಾಲು ಹೊಳೆನ ಸಿಂಹಪೀಠದೊಳೆಸೆದು ಕುಳ್ಳಿದರ್

೨೩

ಆ ಸಮಯದಲಿ ಬಳಿಗೆ ಬಂದಾ  
 ದೇಶಯಾತ್ರಿಕ ಭೂಸುರನನವ  
 ನೀಶ ಕೇಳಿದನಿಳೆಯೊಳೇನು ವಿಶೇಷವಂದೆನುತ  
 ಭೂಸುರೋತ್ತಮನೆಂದನೆಲೆ ಧರ  
 ಣೇಶ ಕೇಳು ವಿದರ್ಭನಗರಿಯೊ  
 ಕೇಸು ಪುಷ್ಕೋದಂಕುಡಿ ಪಡೆದನೊ ಭೀವಾನ್ಯಪ ಸುತೆಯು ೨೪

ಅವಳ ರೂಪಗುಣಾತಿಶಯಗಳ  
 ನೆವಗೆ ಬಣ್ಣೆ ಸಲಾಗ ಕೇಳಾ  
 ಯುವತಿ ಲೋಕದ ಸತಿಯ ಬಗೆಯಂತಲ್ಲ ಭಾವಿಸಲು  
 ಪ್ರವಿಮಲಾಕಾರದಲಿ ನೋಡಲು  
 ಸವಿನುಡಿಯ ಸೊಬಗಿನಲಿ ನಯದಲಿ  
 ಭುವನದಲಿ ಕಂಡಿಲ್ಲ ದಮಯಂತಿಗೆ ಸಮಾನರನು ೨೫

ಹೇಳುತಿರೆ ನುಡಿನುಡಿಗೆ ಮೆಚುತ  
 ಕೇಳಿ ತಲೆದೂಗಿದನು ನೈಷಧ  
 ನಾಲಿಗಳಿಗೆ ಸರೋಜಮುಖಿ ಗೋಚರಿಸಿದಂತಾಗೆ  
 ಬಾಲಿಕೆಯ ಮೋಹಿಸಿದ ವುಷ್ಪ ಶ  
 ರಾಳಿಯಲಿ ಮನನೊಂದು ಶಿವಶಿವ  
 ಲೋಲಲೋಚನೆಯೆಂತು ತನಗಹಳೆಂದು ಚಿಂತಿಸಿದ ೨೬

ವನಿತೆಗುಣಗಳನೊಂದನೊಂದನು  
 ಮನದೊಳಗೆ ಸವಿಮಾಡಿ ತರುಣಿಯು  
 ನೆನೆದು ಹೊಂಪುಳಿವೋಗಿ ವಿರಹದಿ ಮದನಗೇಡಾಗಿ  
 ಕವಿದ ಬೆಸನದಿ ಕಾಯಕುಂದಿದ  
 ಜನಪ ನಳನಿರೆ ಬೇಂಟೆಕಾರರ  
 ಜನನಿವಹದಿಂ ಬಂದರಾ ಸಮಯದಲಿ ವನಚರರು ೨೭

ಬಂದು ಫಲವಸ್ತುಗಳ ಕಾಣಿಕೆ  
 ಯಿಂದ ಕೈಮುಗಿದರಸ ಮೃನಘಗ  
 ವಿಂದು ಜೀಂಟಿಗೆ ಗಮಿಸಬೇಕೆನೆ ನೃಪತಿ ನಸುನಗುತ  
 ಇಂದು ವಿರಹವ ಕಳೆವ ಪರಿ ಲೇ  
 ಸೆಂದು ರಬರರ ಕಳುಹಿಯೋಲಗ  
 ದಿಂದಲರಮನೆಗೆಯ್ದು ಲಸ್ತಾಂಬುಧಿಯೊಳಿನನಿಳಿದ

೨೮

ನಳಿನಸಖನುದಯದಲಿ ನಳನೃಪ  
 ತಿಲಕ ಕರಸಿದ ಸಕಲ ದಳವನು  
 ಹೊಳೆವ ಕಡುಗ ಕರಾಂ ಮೊದಲಾರ್ಬಿಳ ಕೈದುಗಳ  
 ಬಲುಭಟರು ಬೇಂಟಿಯಲಿ ನಾನಾ  
 ಬಲೆಗಳಂಟಿನ ಕೋಲುಕಣ್ಣಿ ಯ  
 ಚಲಯುತ್ತರು ಸಂದಣಿಸಿ ಮೆರೆದುದು ಪುರದ ಬಾಹೆಯಲಿ

೨೯

ಆರಸ ಕೇಳ್ ಶಶಿಕುಲ ಶಿರೋಮಣಿ  
 ಧರಿಸಿದನು ಸವರತುನಮಯದಾ  
 ಭರಣಗಳ ದಿವ್ಯಾಂಬರಾದಿ ಸುಗಂಧ ಲೇಪದಲಿ  
 ತರಿಸಿ ಏರಿದ ವಾಯುವೇಗದ  
 ತುರಗವನು ಸಂದಣಿಸಿ ಮೋಹರ  
 ತೆರಳಿತಗಣಿತ ವಾದ್ಯದಲಿ ನೆಲಬಿರಿಯಲ್ಪಿತಂದ

೩೦

ಏನ ಹೇಳುವೆನರಸ ಹೊಕ್ಕರು  
 ಕಾನನವ ಬಳಸಿದರು ಮೃಗತತಿ  
 ಯಾನಲಾವುದೆ ತೆಗೆದು ಹಾಯ್ದು ದು ಭಟರ ಫಲ್ಲಗಳೆ  
 ಆನೆಗಳ ಕೆಡಹಿದರು ಬಲು ಸಂ  
 ಧಾನದಲಿ ಹುಲಿ ಕರಡಿ ಮುಸು ಮೊಲ  
 ವಾನರಾದಿ ಸಮಸ್ತ ಮೃಗಗಳ ತರುಬಿ ಕೆಡಹಿದರು

೩೧

ನಿಲಿಸಿ ಬೇಂಟೆಯನಲ್ಲ ಬಳಲಿದ  
ಬಲಸಹಿತ ತಾ ಬಂದು ತತ್ಪುರ  
ವಳಯದುದ್ಯಾನವನು ಘೋಷ್ಕನು ಬಲಿದ ವಿರಹದಲಿ  
ನಲವು ಹಿಂಗದ ಮನದ ದುಗುಡದ  
ಲಿಳಿದು ಕೊಳನಲಿ ಜಾನು ಜಂಘಯ  
ತೊಳೆದು ಪರಿಹೃತಶ್ರಮನಾಗಿ ಚರಿಸಿದನು ವನದೊಳಗೆ

೩೨

ಆ ಕೊಳನ ತೀರದಲಿ ತರುಗಳ  
ನೇಕವದರೊಳಗೊಂದು ತಾಣದೂ  
ಳೇಕವೃಕ್ಷದ ನೆರಳಿನಲಿ ನವಕುಸುಮದಿಕ್ಕೆಯಲ  
ಆ ಕಮಲಜನ ತುರಗ ನಿದ್ರಾ  
ವ್ಯಾಕುಲದಿ ಮಲಗಿರಲು ಕಂಡ ದಿ  
ವಾಕರೋನ್ನತ ಶುಭ್ರತೇಜದ ರಾಜಹಂಸಯನು

೩೩

ಅರುಣಮಯದಾನನದಿ ಪದಯುಗ  
ಗರಿಗಳುನ್ನತ ಧವಳದೇಹದ  
ಪರಮ ತೇಜದೊಳಸೆವ ಹಂಸೆಯ ಕಂಡು ಬೆರಗಾಗ  
ಹರಹರ ಇದರಾಯತವ ಮುರ  
ಹರನು ತಾನೇ ಬಲ್ಲನೆನುತ  
ಕೃರದಿ ಮೆಲ್ಲನ ಕರಪ ನೀಡುತ ಪಿಡಿದ ಹಂಸೆಯನು

೩೪

ಒದರಿ ಕುಣಿಯಲು ಹಸ್ತದೊಳಗದ  
ಕದಲದಂದದಿ ಪಿಡಿಯಲರಸನ  
ವದನಕಮಲವ ನೋಡಿ ಹೆದರಿತು ಪ್ರಾಣಭೀತಿಯಲಿ  
ಹೃದಯ ಕರಗುವ ಮಾತನೆಂದದು  
ಮದಕರಿಗೆ ನೊರಜಂತರವೆ ಕೈ  
ಸದರದವರನು ಕೊಲುವುದೇನರಿದೆಂದುದಾ-ಪಕ್ಷಿ

೩೫

ಕರಿಗಳನು ಮೂರಿದಿಡುವ ಸಿಂಹಕೆ  
 ನರಿಗಳಿದಿರೇ ತಾನು ನಿಸುಗಂ  
 ತರವೆ ಸಾಕಂತಿರಲಿ ಕಂಡವರಲ್ಲ ನಗದಿಹರೆ  
 ಅರಿ ಭಯಂಕರ ಶತ್ರುಗಳ ಸಂ  
 ಹರಿಸುವುದು ನೃಪನೀತಿ ನಿನಗಿದು  
 ತರವೆ ಬಿಡು ಹರಹಿಂಸೆ ದೋಷವಿದೆಂದುದಾ ಪಕ್ಷೆ

೩೬

ಬಡಬಗೌತಣವಿಕ್ಕುವೆಡೆಯೊ  
 ಕ್ಕುಡಿತೆ ಹಾಲೇ ಮಂಜು ಸುರಿಯಲಿ  
 ಕೊಡನೆ ಕೆರೆ ತುಂಬುವುದೆ ನೃಪ ನೀನೆನ್ನ ಭುಂಜಿಸಲು  
 ಒಡಲಿಗಾಪ್ಪಾಯನವಹುದೆ ಕೇಳೆ  
 ವೊಡವಿಪತಿ ಬಿಡು ನನ್ನ ಮನೆಯಲಿ  
 ಮಡದಿ ಮಕ್ಕಳ ಗೋಳ ನೋಡೆಂದೊರಲಿತಾ ಹಂಸೆ

೩೭

ಮರನ ಹುತ್ತವನೇರಿದರ ಸಂ  
 ಗರದಿ ದೈನಂಬಡುವರಾಯುಧ  
 ಮುರಿದ ಬರಿಗೈಯವರ ನೀರೊಳು ಹೊಕ್ಕು ನಿಂದವರ  
 ತರುಣೆಯರ ಮರೆಗೊಂಡವರ ನಿ  
 ಬ್ಬರನಿ ಮುರಿದೋಡುವರ ನಿದ್ರಾ  
 ಭರದೊಳಿದರ ಕೊಲುವುದನುಚಿತವೆಂದುದಾ ಹಂಸೆ

೩೮

ಸುಡಿಗೆ ನಾಚಿದನರಸ ಹಂಸೆಯ  
 ನಳಿಗೆ ಮೆಚ್ಚಿದನು ನಿನ್ನನು  
 ಕೊಲುವವನಲ್ಲ ನಿನ್ನಾ ಲಯಕೆ ವೋಗನುತ  
 ಕ್ಕೆಯ ಕೊಡಹಿ ಹಾರಿತು  
 ತು ಭರಗೆ ರಾಯನ  
 ಸುದದಿ ನುಡಿದುದು ನ್ನಕಗೆ ವಿನಯದಲಿ

೩೯

ಭೂರಮಣ ಕೇಳಿಸುವ ಕಾಯ್ದು ಪ  
ಕಾರ ಮಾಡಿದೆ ನೀನು ನಿನಗುಪ  
ಕಾರ ಮಾಡುವನೆನಲದೇನೆಂದರಸ ಬೆಸಗೊಂಡ  
ಸಾರಹೃದಯನೆ ಚಿತ್ತವಿಸು ವಿ  
ಸ್ತಾರದಿಂದರಹುವೆನು ಭುವನದೊ  
ಳಾರಿಗುಂಟೇ ಪರಮಸುಕೃತಗಳೆಂದುದಾ ಪಕ್ಷೆ

೪೦

ಅರಸ ಕೇಳಿದೂರದಲಿ ಸುರ  
ಪುರವ ವೋಲ್ವು ವಿದರ್ಭಪಟ್ಟಣ  
ದರಸು ಭೀಮನೈವಾಲನಾತನ ತನು ಕೆ ದಮಯಂತಿ  
ಪರಮ ಪುಣ್ಯಾಂಗನೆ ಮಹಾ ಸೌಂ  
ದರಿ ನಿಪುಣೆ ಗಜಗಮನೆ ನಯಗುಣ  
ಭರಿತೆ ಸೊಬಗಿನ ಸೋನೆ ತಾನಿಹಳ್ಳಿ ಎನಜಾಕ್ಷಿ

೪೧

ಕ್ಷತ್ರಿಯೊಳಿಹ ಸತಿಯರಲಿ ಮರಾ  
ವತಿಯೊಳಿಹ ಸ್ತ್ರೀಯರಲಿ ಮೇಣಾ  
ವಿತಳದಲ್ಲಿಹ ಸಾರಿಯರಲೀಕ್ಷಿಸಿದೆನವಳಿಗೆ  
ಪ್ರತಿಯು ಕಾಣೆನು ರೂಪಿನಲಿ ನೀ  
ನತಿ ಚೆಲುವ ನಿನಗವಳು ಸಾಸಟೆ  
ಸತಿಗೆ ನೀನೇ ರಮಣನಲ್ಲದೆ ಕಾಣೆನಿತರನು

೪೨

ಅವಳು ನಿನಗೊಲಿವಂತೆ ಮಾಡುವೆ  
ಶಿವನ ಕೃಪೆ ನಿನಗುಂಟು ನಮ್ಮಲಿ  
ಸವಡಿನುಡಿಯಿಲ್ಲರಸ ನಂಬುವುದೆನ್ನ ನೀನೆನಲು  
ಅವನಿಪತಿ ನಸುನಗುತ ಹಂಸೆಯ  
ಸವಿನುಡಿಗೆ ಮನಸೋತು ವಿರಹದ  
ತವಳದಲಿ ಹೇವರಿಸಿ ನುಡಿದನು ನೈಪತಿ ೩.ಗಪತಿಗೆ

೪೩

ಮನಸಿಜನ ಶರಹತಿಗೆ ನೊಂದೆನು  
ತನುವ ಸೈರಿಸಲಾರನೆನಗಾ  
ಯುವತಿಯನು ತಂದಿತ್ತು ಸಲಹೆನ್ನ ಸುವ ಕರುಣದಲಿ  
ಎನಗೆ ನೀನೇ ಪರಮಬಾಂಧವ  
ಮನಕೆ ಹರುಷವ ಮಾಡು ನೀನೇ  
ಬನಕೆ ಬಹ ಪರಿಯಂತ ತಾನಿಲ್ಲಿಹೆನು ಹೋಗಿಂದ

೪೪

ಕೇಳು ಧರ್ಮಜ ನಳನ್ಯಪಾಠನ  
ಬೀಳುಕೊಂಡು ಸರಾಗದಿಂದ ವ  
ನಾಲಯವ ಹೊರವಂಟು ತೆರಳಿತು ವಾಯುವೇಗವಲಿ  
ಆ ಲತಾಂಗಿಯ ಪತಿಯ ಕೀರ್ತಿವಿ  
ಶಾಲವಾದಂದದಲಿ ರಾಜನು  
ರಾಳ ಗಗನಕೆ ಹಾಯ್ದು ಕಂಡಿಳಿತಂದುದಾ ಪುರಕ

೪೫

ಕನಕ ಮಣಿ ನಿರ್ಮಿತದ ಸೌಧದಿ  
ಜನನಿಕರ ಸಂದೋಹದಲಿ ಉಪ  
ವನದ ವೀಧಿಗಳೆನಿದು ಮೆರೆವ ವಿವರ್ಭಪಟ್ಟಣಕೆ  
ಮನವೊಲಿದು ನಿಜಬಳಗದೊಡನಂ  
ಗನೆಯರೋಲಗದಲ್ಲಿ ಎದನನ  
ಮೊನೆಯಲಗನಲಿ ಬಳಲುಪ ಸತಿಯಳ ಕಂಡಾದಾ ಹಂಸೆ

೪೬

ತಳಿತ ಮೇಘದಿ ಹೊಳೆವ ಮಿಂಚಿನ  
ಬಳಗವೆನೆ ಹಂಸೆಗಳು ನಭದಿಂ  
ದಿಳೆಗಳಿದು ಸತಿಯರ ಸಭಾಮಂಡಲದಿ ಕುಳ್ಳಿರಲು  
ನಳಿನಲೋಚನೆ ಕಂಡು ಪಕ್ಷಿಯ  
ಲಲನೆಯರ ಮೊಗ ನೂಡಿ ಹಂಸೆಯ  
ಚೆಲುವ ಬಣ್ಣ ಸಿ ಪಿಡಿಯಬೇಕೆಂದೆನುತ ಗಮಿಸಿದಳು

೪೭



ಮೆಲ್ಲಮೆಲ್ಲನೆ ಅಡಿಯಡುತ ಕರ  
 ಪಲ್ಲವವ ಚಾಚಿದಳು ನೂವುರ  
 ಘಲ್ಲುಘಲಿರೆನೆ ಹಿಂದುಹಿಂದಕೆ ಸರಿದುದಾ. ಹಂಸೆ  
 ನಿಲ್ಲದಂಗೈಸುತ್ತ ಬರಲ  
 ಲ್ಲಿಗಡರಿತು ಕುಸುಮನುಯ ನವ  
 ಮಲ್ಲಿಗೆಯ ಬನದೊಳಗೆ ಹೊಕ್ಕುದು ಹೊದರ ಹೊಸಮೆಳೆಯ ೪೮

ಕೆಳದಿಯರ ಕೆಲಕೊತ್ತಿ ತುನೇ  
 ಮೆಳೆಯ ಹೊಕ್ಕಳು ಬಾಗಿ ಸೆಳೆನಡು  
 ಬಳುಕ ಕುಚಭಾರದಲಿ ಮೇಲುದು ಜಾರಿ ಮುಡಿ ಚೆದುರೆ  
 ಜಲಜಮುಖಿ ಬಮರಿಡಲು ಕೊರಳನ  
 ಲಲಿತ ಮುಕ್ತಾಹಾರವಳ್ಳಾ  
 ಡಲು ಸೆರಗನಳವಡಿಸಿ ನಿಂದಳು ಬಳಲಿ ಬಿಸುಸುಯ್ದು ೪೯

ಎಲೆ ಸರೋರುಹಗಂಧಿ ನೀನೆ  
 ನೊಲಿದು ಮನದಲಿ ಹಿಡಿನೆನೆಂಬೀ  
 ಚಲವಿದೇಕೆ ಮಾಣು ನಾವಂಬರದ ಪಕ್ಷಿಗಳು  
 ಸಿಲುಕುವವರಾವಲ್ಲ ಬರಿದೇ  
 ಬಳಲದಿರು ತಾ ಬಂದ ಪರಿಯನು  
 ತಿಳುಹುವೆನು ನಿನಗೆಲ್ಲವನು ಕೇಳೆಂದದಾ ಪಕ್ಷಿ ೫೦

ನಳನಮುಖಿ ನಳಚಕ್ರವರ್ತಿಯ  
 ಬಳಿಯ ವಾಹನವಾಗಿ ತಾನಿಹೆ  
 ನೊಲಿದು ಸಲಹುವನೆನ್ನ ಪರಮಪ್ರೀತಿವಚನದಲಿ  
 ಇಳಿಗೆ ನಳಕೂಬರ ಜಯಂತರ  
 ಚೆಲುವ ಮದನನ ರೂಪರೇಖೆಯ  
 ಹಳವುದಾ ನಳನೃಪನ ನಿಜಸೌಂದರ್ಯ ಶೋಕದಲಿ ೫೧

ಶ್ರೀ ಕರ್ಣಾಟಕ ಹರಿದಾಸ ಕೀರ್ತನ ತರಂಗಿಣಿ

ನಿನ್ನ ರೂಪಿನ ಚೆಲುವ ನಳನ್ಮಪ  
 ನುನ್ನತದ ಚೆಲುವಿಗೆ ಜಗದೊಳ  
 ಗಿನ್ನು ನಾ ಸರಿಕಾಣೆ ನಿಮಗಿವರಿಗೆ ಸಸುನಹುದು  
 ಎನ್ನಲಾ ನುಡಿಗಳೆಳಿ ಹಂಸೆಗೆ  
 ತನ್ನ ಶಿರವನು ಬಾಗಿ ಗುಣಸಂ  
 ಪನ್ನೆ ನುಡಿದಳು ನಾಚಿ ನಸುನಗೆಯಿಂದ ವಿನಯದಲಿ

೫೨

ಪರಮಗುಣನಿಧಿ ಪಕ್ಷಿ ಕೇಳೆ ಬಾ  
 ಹಿರನು ಪಾತಕ ಮದನನತಿ ನಿ  
 ಷ್ಕು ರದೊಳೆಸೆಯಲು ಪುಷ್ಪ ಬಾಂಧಿ ನೊಂದುದೆನ್ನೊಡಲು  
 ಕರುಣರಸಧಾರಯಲಿ ತಾಪವ  
 ಪರಿಹರಿಸಿ ಸಂತೋಷದಲಿ ನೀ  
 ಧರಣಿಪತಿ ನಳನ್ಮಪಗೆ ಬಿನ್ನೈಸೆಂದಳಿಂದುಮುಖಿ

೫೩

ಪರಲ ದುಃಖವ ಪರಿಹರಿಸಿ ಮಿಗೆ  
 ಪರರಿಗುಪಕಾರಾರ್ಥವೆಸಗಲು  
 ಪರಮಪುಣ್ಯವಿದಂದು ವೇಳ್ವರು ಒರಿಯರಾದವರು  
 ಪರಮಬಾಂಧವ ನೀನೆನೆಗೆ ಸ  
 ತ್ಯರಿಸು ವಿರಹದಿ ನೊಂದವಳ ಕರ  
 ಕರೆಗೆ ಗುರಿಮಾಡದಿರು ಸಲಹೆಂ ರೂ ಸರೋಜಮುಖಿ

೫೪

ಬಲಿದ ವಿರಹಾಗ್ನಿಯಲಿ ನೊಂದೆನು  
 ಬಳಲಿದೆನು ತನುಬಾಡಿ ತಾಪದಿ  
 ನಲವು ಹಿಂಗಿತು ಭ್ರಮಣ ಹೆಚ್ಚಿತು ತ್ರಾಣವೆಳದಾಯ್ತು  
 ಹಲವು ಮಾತೇನಿನ್ನು ನಳನ್ಮಪ  
 ತಿಲಕ ತಾ ಪತಿಯಲ್ಲದೆಲೆ ಭೂ  
 ತಳದ ಪುರುಷರು ಪಿತನ ಸಮ ಕೇಳೆಂದಳಿಂದುಮುಖಿ

೫೫

ಆರಸ ಕೇಳಾ ಹಂಸೆ ತರುಣಿಯ  
 ಕರುಣದಳತೆಯ ಕಂಡು ತಾ ಬಂ  
 ದಿರುವ ಕಾರ್ಯದ ಹದನು ಲೇನಾಯ್ತೆಂದು ಮನದೊಳಗೆ  
 ಹರುಷ ಮಿಗೆ ಕೊಂಡಾಡಿ ಸತಿಯನು  
 ಕರೆದು ನುಡಿವುದು ನಿನಗೆ ನಳಭೂ  
 ವರನ ಸತಿಯನು ವಾಕ್ಯೆನೊಡದಿರೆಂದುದಾ ಹಂಸೆ

೫೬

ಅಂತರಂಗದ ಬುದ್ಧಿಯನು ದಮ  
 ಯಂತಿಗೈಲ್ಲವನರುಹು ತರುಣಿಯ  
 ಸಂತವಿಟ್ಟಿಲ್ಲಂದ ಕಳುಹಿಸಿಕೊಂಡು ಬೇಗವಲಿ  
 ಮುಂ ತಳರ್ದು ಮಿಗೆ ತನ್ನ ಬಾಂಧವ  
 ಸಂತತಿಯನೊಡಗೊಂಡು ನಿಷಧನ  
 ಚಿಂತೆಯನು ಪರಿಹರಿಸಬೇಕೆಂದೈದಿತಾ ಹಂಸೆ

೫೭

ಬಂದ ಹಂಸೆಯ ಕಂಡು ಮುಖಕಳೆ  
 ಯಿಂದಲರಿದನು ನೃಪತಿ ಮನದಲಿ  
 ಯಿಂದುಮುಖಿ ತನಗೊಲಿದ ಹದನಹುದೆಂದು ಹರುಷದಲಿ  
 ಮಂದಗಮನೆಯ ಕಂಡಿರೇ ಎ  
 ನೆಂದು ನುಡಿದಳು ಸತಿಯ ಬಗೆಯೇ  
 ನೆಂದು ಬೆಸಗೊಳೆ ನಸುನಗುತ ನೃಪಗಿಂದುದಾ ಪಕ್ಷಿ

೫೮

ಮಾನವಾಧಿಪ ಕೇಳು ಮನದನು  
 ಮಾನವನು ಬಿಡು ಗುಡಿಯ ಕಟ್ಟಿಸು  
 ನೀನೆನಿಸಿದಿಷ್ಟಾರ್ಥ ಫಲ ಸಿದ್ಧಿಸಿತು ಇನ್ನೇನು  
 ಮಾನನಿಧಿ ನೀ ಮುನ್ನ ಮಾಡಿದು  
 ಹೇನು ಸುಕೃತವೊ ತರುಣಿ ನಿನ್ನನೆ  
 ಜಾನಿಸುವಳನವರತ ಮನ ಬೇರಿಲ್ಲವಾ ಸತಿಗೆ

೫೯

ಎಲೆ ನೃಪತಿ ದಮಯಂತಿಯನು ನಿನ  
 ಗೊಲಿಸಿ ಬಂದೆನು ಭಾಷೆ ಸಂದುದು  
 ಲಲನೆಯನು ನೀ ಮದುವೆಯಾಗನ್ನೆನ್ನ ಕಳುಹೆನಲು  
 ಬಳಲಿದಿರಿ ನಮಗೋಸುಗವೆ ಬಲು  
 ಹಳುವದಲಿ ತೊಳಲಿದಿರಿ ಕಷ್ಟವ  
 ಬಳಸಿದಿರಿ ಸಾಕೆನ್ನು ಗಮನಿಸಿರೆಂದು ಬೀಳ್ಕೊಟ್ಟ

೬೦

ಕೇಳು ಪಂಡವತನಯ ರಾಜಮು  
 ರಾಳ ತೆರಳಿದುದತ್ತ ನಳಭೂ  
 ಪಾಲನಿತ್ತಲು ಬಂದು ಹೊಕ್ಕನು ತನ್ನ ನಗರಿಯನು  
 ಆಳು ಮಂದಿಯ ಕಳುಹಿ ಮನದ ವಿ  
 ಶಾಲ ವಿರಹದ ತಾಪದಲಿ ಮಿಗೆ  
 ಕೇಳ ಮೇಳ ವಿನೋದ ವಿಭವನುಳಿದನಾ ನೃಪತಿ

೬೧

ಅತ್ತಲಾ ದಮಯಂತಿ ನಳನಲಿ  
 ಚಿತ್ತ ವಿಟ್ಟಳು ನೃಪಗೆ ವಿರಹವು  
 ಹೊತ್ತಿ ತಾಕೆಯ ಮೇಲೆ ಇವರಿಗಾಯ್ತು ಸಂತಾಪ  
 ಚಿತ್ತ ಜನು ಪಾತಕನು ವಿರಹವ  
 ಹೊತ್ತಿ ಸಿದನಿಬ್ಬರಿಗೆ ಮದನನ  
 ಹೆತ್ತವನು ವರಪುರದ ಚೆನ್ನಿ ಗರಾಯ್ತು ಕರುಣಿಸಿದ

೬೨

ಕೇಳು ಧರ್ಮಜ ನಳನ ರೂಪನು  
 ಕೇಳಲೀ ಹದನಾಯ್ತು ಸತಿಗೆ ನೃ  
 ಪಾಲನಂಗವು ಗೋಚರಿಸಲೆಂತಹುದೂ ವಿರಹಾಗ್ನಿ  
 ನಾಲಗೆಗೆ ದ್ರವನಿಲ್ಲ ಮಂಚದ  
 ಮೇಲೆ ಮಲಗಳು ಬಲಿದವಸ್ಥೆಯ  
 ಹೇಳಲಿನ್ನೇನರಸ ದಮಯಂತಿಯ ಮನೋವ್ಯಥೆಯ

೬೩

ಲಲನೆ ನಿದ್ರಾಂಗನೆಯನುಳಿದಳು  
ಹೊಲಬು ತಪ್ಪಿದ ಮನದಿ ಸತಿಯರು  
ಸುಳಿಯೆ ನಳನೃಪ ಬಂದನಿದೆಯಿದೆಯೆಂದು ಕಳವಳಿಸಿ  
ನಿಲುಕಿ ನೋಡುವಳೊಮ್ಮೆ ಕಾಣದೆ  
ಹಲುಬುವಳು ಮತ್ತೊಮ್ಮೆ ಕಂಡದ  
ಕೆಳದಿಯರು ತಮ್ಮೊಳಗೆ ತಾವಾಲೋಚಿಸಿದರಲ್ಲಿ

೬೪

ವಿರಹ ಬಲಿದುದು ಸತಿಗೆ ನಾವಿದ  
ನರಸಗರುಹುವೆಂದು ಕೆಳದಿಯ  
ರಿರದೆ ಬಂದರು ಭೀಮನೃಪಾಲನೋಲಗಕ ತವಕದಲಿ  
ಅರಸಿಯರ ಮೇಳದಲಿ ಧರಣೀ  
ಶ್ವರನು ಮೆರೆದಿರೆ ಬಂದು ವಿನಯದಿ  
ತರುಣಿ ವಿರಹಕೆ ತನುವ ತೆತ್ತಿಹಳೆಂದರಬಲೆಯರು

೬೫

ಕೇಳಿದನು ನಸುನಗುತ ಭೀಮನೃ  
ಪಾಲ ತನ್ನಾತ್ಮಜಗೆ ಯೌವನ  
ದೇಳಿಗೆಯಲಾ ವರನದಾರೆಂದೆನುತ ಚಿಂತೆಯಲಿ  
ಓಲಗಕೆ ನಡೆತಂದು ಬರೆಸಿದ  
ನೋಲೆಗಳ ಕಳುಹಿದನು ಧರಣೀ  
ಪಾಲಕರ ಬರಹೇಳೆನುತ ಹೊಯಿಸಿದನು ಡಂಗುರವ

೬೬

ಹರಿದರರಸಾಳುಗಳು ದಿಕ್ಕುಗ  
ಳರಸುಗಳ ನಗರಿಗಳಿಗಿತ್ತತ್ತಲು  
ವುರವ ಸಿಂಗರಿಸಿದರು ಭೀಮನೃಪಾಲನಾಜ್ಞೆಯಲಿ  
ತರಿಸಿದರು ಭಂಡಾರದಲಿ ಪರಿ  
ಪರಿಯ ನೂತನ ವಸ್ತುಗಳ ವಿ  
ಸ್ತರಿಸಿ ಕಟ್ಟಿದರಗಲದಲಿ ವೈವಾಹ ಮಂಟಪವ

೬೭

ಹೊಳೆವ ದಂತದ ಕಂಬಗಳ ಪು  
 ತ್ಥಳಿಯ ಸಾಲಿನ ಮೇಲುಕಟ್ಟಿನ  
 ತಳಿರ ತೋರಣದೋರಣದ ಲೋವೆಗಳ ಅರಳೆಲೆಯ  
 ಬಿಳಿಯ ಮುತ್ತಿನ ಸರದ ಪವಳದ  
 ಬಿಳಿಯ ಚವುರಿಯ ಮೇಲುಕಟ್ಟಿನ  
 ಹೊಳವು ಮಿಗೆ ರಚಿಸಿದರು ಸತಿಯ, ವಿವಾಹ ಮಂಟಪವ ೬೮

ಮಾಳವಾಂಧ್ರ ಕಳಿಂಗ ಕೋಸಲ  
 ಚೋಳ ಮತ್ಸ್ಯ ವರಾಳ ಕೊಂಕಣ  
 ಗೌಳ ಕುಂತಳ ಮಗಧ ಬರ್ಬರ ಪಾಂಡ್ಯ ಕರ್ಣಾಟ  
 ಲಾಳ ವಂಗ ಸುರಾಷ್ಟ್ರ ಕುರು ನೇ  
 ಪಾಳ ಘೋರ್ಜರ ಸಿಂಧು ಮರು ಪಾಂ  
 ಚಾಳ ಮೊದಲಾದಖಿಳ ಧರಣಿಪಾಲರು ದಿದರು ೬೯

ಆ ಸಮಯದಲಿ ನಾರದನು ಹರಿ  
 ವಾಸುದೇವಾ ಎಂದು ವಿಣೆಯ  
 ನಾಸುರದ ರಹಿಯಿಂದ ನುಡಿಸುತ ಮುನಿಗಳೊಗ್ಗಿನಲಿ  
 ವಾಸವನ ಸಭೆಗೈತರಲು ಸಂ  
 ತೋಷದಿಂದಿದಿದ್ದು ಘನ ಸಿಂ  
 ಹಾಸನದಿ ಕುಳ್ಳಿರಿಸಿ ಕೈಮುಗಿದೆಂದನವರೇಂದ್ರ ೭೦

ಎತ್ತಣೆಂದೈತಂದಿರುವಿಯೊ  
 ಳುತ್ತಮರು ಧರಣೀಶರಲಿ ನೆರೆ  
 ಸತ್ಯ ಧರ್ಮ ಸುತೀಲರಾರುಂಟೆಲ್ಲಿ ಗುಣವೇನು  
 ಚಿತ್ತವಿಸಿ ಮುನಿನಾಥ ಎನಗದ  
 ಬಿತ್ತರಿಸಿ ಹೇಳಿನಲು ಸುರಮುನಿ  
 ಚಿತ್ತದಲಿ ನಸುನಗುತ ನುಡಿದನು ಪಾಕಶಾಸನಗೆ ೭೧

ಅಮರಪತಿ ಕೇಳವನಿಯಲಿ ಭೂ  
ರಮಣರುಂಟು ಅನೇಕರವರೊಳು  
ನಿಮಗೆ ವೇಳ್ವೆ ವಿದರ್ಭಪುರಪತಿ ಭೀಮನೃಪ ತನುಜೆ  
ಕಮಲಮುಖಿ ದಮಯಂತಿಗಿವ್ವನ  
ಸಮತಳಿಸಲುಚಿತದಿ ಸೋಯಂಪರ  
ಕಮಿತೆಬಲ ನೃಪವೈದುತಿರ್ಪರು ಧರಣಿಯಗಲದಲಿ

೨೨

ಅಲ್ಲಿ ನೆರೆದ ಸಮಸ್ತ ಧರಣೀ  
ವಲ್ಲಭರನೇನೆಂಬೆ ಪಟ್ಟಣ  
ವೆಲ್ಲ ನೆರೆದುದು ದೇಶವೇಶಾಂತರದ ಯಾಚಕರು  
ನಿಲ್ಲದೈತರುತಿದೆ ವಿವಾಹವ  
ನಲ್ಲಿ ನೋಡುವೆನೆನುತ ಮುಸಿಕರ  
ಪಲ್ಲವದ ವೀಣೆಯಲಿ ಹಂಸಯನೇರಿ ಹೊರವಂಟ

೨೩

ಅರಸ ಕೇಳವರೇಂದ್ರನಾ ಮುನಿ  
ವರನ ವಚನವ ಕೇಳಿ ಹೆಚ್ಚಿದ  
ವಿರಹದಲಿ ಕರೆಸಿದನು ಸತಿಯರನೆಂದನೀ ಹದನ  
ಪರಮಸತಿ ದಮಯಂತಿಯನು ಉಪ  
ಚರಿಸಿ ತನಗೊಲಿಸಂತೆ ಮಾಡೆಂ  
ದುರುತರದ ವಸ್ತುಗಳನ್ನಿತ್ತ ಬಲೆಯರ ಕಳುಹಿದನು

೨೪

ತರಿಸಿಯೇರಿದ ದಿವ್ಯ ರಥವನು  
ಕರೆಸಿದನು ಯಮ ಪರುಣ ವಾಯು  
ವ್ಯರು ಸಹಿತ ಹೊರವಂಟಿನಮಾವತಿಯನಮರೇಂದ್ರ  
ಧರೇಗಳಿದು ಬರ ಮುಂದೆ ಮಾರ್ಗದಿ  
ಸ್ಮರನ ರೂಪಿನ ನೈಷಧನ ಕಂ  
ಡರು ಮನೋರಾಗದಲಿ ಕಾಣಿಸಿಕೊಂಡರುಚಿತದಲಿ

೨೫

ನಳನಮಿತ್ರನ ತೇಜದವೊಲಿಳೆ  
 ಗಿಳಿವ ಮಹಿಮರ ಕಂಡು ರಧದಿಂ  
 ದಿಳೆಗಿಳಿದು ಭಕ್ತಿಯಲಿ ನಳ ಕೈಮುಗಿದು ನಿಂದಿರಲು  
 ತಳಿತ ಹರುಷಾನಂದದಲಿ ಬರ  
 ಸೆಳೆದು ಬಿಗದಪ್ಪಿ ದರು ರಾಯನ  
 ಚೆಲುವನೀಕ್ಷಿಸಿ ನಲಿದು ಕೊಂಡಾಡಿದರು ಮನವೊಲಿದು ೨೬

ಕುಶಲವೇ ನಳನೃಪತಿ ಬಾರೈ  
 ಶಶಿಕುಲೋದ್ಭವ ನಿನ್ನ ಪಿತನೀ  
 ವಸುಧೆಗಧಿಪತಿ ವೀರಸೇನನು ಪರಮಸಖನೆಮಗೆ  
 ಒಸೆದು ಬೇಡುವ ಕಾರ್ಯವಿದು ಭರ  
 ನಸದಿ ಬಂದೆವು ನಮಗೆ ಫಲ ಸಿ  
 ದ್ಧಿಸಿತು ಉಪಕಾರಾರ್ಥ ನಿನ್ನಿಂದಾಗಬೇಕೆಂದ ೨೭

ಕರಿಗಮನ ಚಿತ್ತವಿಸು ನಾವೇ  
 ನರರು ನಿಮಗಂತರವೆ ಸಾಕಂ  
 ತಿರಲಿ ನಿಮ್ಮ ಪದಾಬ್ಧ ದರುಶನಾದುದಿಂದಿನಲಿ  
 ಹರುಷ ಮಿಗೆ ನಮಗೇನು ಬುದ್ಧಿಯ  
 ಕರುಣಿಸುವಿರದ ಮಾಳ್ವೆನೆನೆ ಶಚಿ  
 ಯರಸನಾ ನುಡಿಗೇಳಿ ನಗುತೆಂದನಾ ನೃಪಗೆ ೨೮

ಭೂತಳದೊಳಿಹ ಸತಿಯರಲಿ ರೂ  
 ಪಾತಿಶಯೆ ದಮಯಂತಿಯೆನಲಾ  
 ಮಾತಿನಲಿ ಮನವೊಲಿದುದವಳಲಿ ಎಮಗೆ ನೀ ಹೋಗಿ  
 ಆ ತಳೋದರಗುಚಿತ ವಚನವ  
 ಪ್ರೀತಿ ಪೂರ್ವಕದಿಂದ ಸತಿಯಳ  
 ನೀ ತಿಳುಹಿಯನುಕೂಲವನು ಮಾಡೆಂದನಮರೇಂದ್ರ ೨೯



ಈತ ಪಿತ್ಯ ಪತಿಯಮರಪತಿ ತಾ  
 ನೀತ ವರುಣನು ವಾಯುವೀತನು  
 ಮಾತ ಮನ್ನಿಸು ಮಾಡು ತನಗುಪಕಾರವನು ನೀನು  
 ಈ ತತುಕ್ಷಣದೃಶ್ಯ ವರಸನು  
 ಪ್ರೀತಿಯಿಂದೊಲಿದಿತ್ತೆ ವಿದಿನೊ  
 ೪೦ ತಳೋದರಿಯೊಲಿವ ಹದನನು ಮಾಡು ಹೋಗಿಂಹ

೮೦

ಕೇಳಿದಾ ಮಾತಿನಲಿ ಚಿಂತೆಯ  
 ತಾಳಿದನು ಚಿತ್ತದಲಿ ನಳನೃಪ  
 ಲೋಲಲೋಚನೆ ತನ್ನನೇ ಪತಿಯೆಂದು ಬಯಸಿಹಳು  
 ಆ ಲತಾಂಗಿಯ ಮೇಲೆ ವಿರಹ ವಿ  
 ಶಾಲ ಮನವಿಹುದಿನ್ನು ಶಿವಶಿವ  
 ಬಾಲಿಕೆಯ ಬೆಸಗೊಳಲು ನಾಲಗೆಯೆಂತು ತನಗೆಂದ

೮೧

ಎಂದು ಮನದೊಳು ಮರುಗಿ ವಿನಯದೊ  
 ಕೆಂದನೆಲೆ ಅಮರೇಂದ್ರ ನಿಮಗಾ  
 ಮಂದಗಮನೆಯನೊಳಗು ಮಾಡೆಂದೆನಗೆ ಸೇಳ್ವಿರಲಾ  
 ಹಿಂದುಗಳೆದರೆ ಮನಕೆ ಖತಿ ನಿಮ  
 ಗಿಂದು ಬಾರದೆ ಬಿಡದು ಲೋಕದಿ  
 ಇಂದುಮುಖಿಯರ ಗುಣವ ತಿಳಿಯಲಸಾಧ್ಯ ಕೇಳೆಂದ

೮೨

ಸಾವಿಗೇಣಿಸರು ಮನದಿ ಸತ್ಯವ  
 ಭಾವಿಸರು ಹುಸಿಯೊಲುಮೆದೋರುವ  
 ರಾವ ಪರಿಯಲಿ ಹೃದಯಗೊಡದನೃತಗಳನಾಡುತರು  
 ವಾವಿ ವರ್ತನವಿಲ್ಲ ಸತ್ಯಕೆ  
 ಪಾವಕನ ಮುಟ್ಟುವರು ಸತಿಯರ  
 ನಾವ ಪರಿಯಲಿ ಸಂಬಹಹುದೈ ಎನುತ ಹೊರವಂಟೆ

೮೩

ನಲವು ಹಿಂಗಿದ ಮನದಿ ನೈಪ ಮಾ  
 ಬಲವನಲ್ಲಿಯೆ ನಿಲಿಸಿ ಬರುತಿರೆ  
 ತಳಿತ ರತ್ನಪ್ರಭೆಯ ಸಾಲಿನ ಸೌಧಪಂಕ್ತಿಗಳ  
 ಹೊಳೆವ ಕಲಶದ ಗೋವುರದ ಕೊ  
 ತ್ತಳದ ಸಾಲಿನ ಕೋಂಟಿಯನು ಕಂ  
 ಡಲಘುಭುಜಬಲ ನೈಪತಿ ಹೊಕ್ಕು ವಿದರ್ಭಪಟ್ಟಣವ

೮೪

ಅರಮನೆಯ ಬಾಗಿಲಿಗೆ ಬರಲಿ  
 ತ್ತರದ ವೇದಿಕೆಗಳಲಿ ಪಟುಭಟಿ  
 ರುರುತರದ ಕೈದುಗಳ ಕಾಹಿನ ದಾರವಟ್ಟದಲಿ  
 ಇರಲು ಕಂಡನು ತರುಣಿಯರು ಸಂ  
 ಚರಿಸುತಿಹ ಸಡಗರವ ನಳಭೂ  
 ವರನದೃಶ್ಯದರೂಪಿನಿಂದೊಳಹೊಕ್ಕನರಮನೆಯ

೮೫

ಆಗಲಾ ದಮಯಂತಿ ಚಿತ್ರದ  
 ಬಾಗಿಲುಪ್ಪರಿಗೆಯಲಿ ರತ್ನದ  
 ತೂಗುಮಂಚದ ಹಾಸಿನಲಿ ಕುಳ್ಳಿರಲು ಕೆಳದಿಯರು  
 ಆ ಗರುವೆಯೋಲಗದೊಳರೆ ಸತಿ  
 ಪೂಗಣೆಯನೆಸುಗೆಯಲಿ ನಳಚರಿ  
 ತಾಗಮವ ಕಥೆಗೇಳುತಾಲ್ಮೈ ಸುವಳು ಚಿತ್ರದಲಿ

೮೬

ಬಂದರಲ್ಲಿಗೆ ಸುರಪ ಕಳುಹಿದ  
 ಮಂದಗಮನೆಯರಖಿಳ ವಸ್ತುವ  
 ತಂಮು ಕಾಣಿಕೆಗೊಟ್ಟು ಕೈಮುಗಿದೆರಗಿ ನಂದಿರಲು  
 ಬಂದ ಸತಿಯರ ನೋಡಿ ನೀವೆ  
 ಳ್ಲಿಂದ ಬಂದಿರಿ ನಿಮ್ಮ ಹದನೇ  
 ನೆಂದು ಬೆಸಗೊಳೆ ನಗುತ ಬಿನ್ನೈಸಿದರು ಮಾನಿನಿಗೆ

೮೭

ತಾಯೆ ಕೇಳಮರೇಂದ್ರ ನಿಮ್ಮ ನಿ  
 ಜಾಯತದ ಚೆಲುವಿಕೆಯ ಕೇಳಿದು  
 ಕಾಯಜನ ಶರಹತಿಗೆ ನೊಂದನು ಕಳುಹಿದನು ನಿಮಗೆ  
 ಆಯತದ ಭೂಷಣಗಳನು ಸುರ  
 ರಾಯನಿಗೆ ಸತಿಯಾಗು ವ ತ್ಯದ  
 ರಾಂಸುರಸ್ಥಿ ರದವರ ನೆಚ್ಚದಿರೆಂದರಾ ಸತಿಗೆ

೮೮

ಪದವಿ ಯಾವುದು ಲೋಕದಲಿ ಸುರ  
 ಪದವಿಯಲ್ಲದೆ ಬೇರೆ ವಿ ಕೈನ  
 ಪದವಿಯುಂಟೇ ತಾಯೆ ಭಾವಿಸಿ ನೋಡು ಚಿತ್ತದಲಿ  
 ಸದರವೇ ನರಜನ್ಮದವರಿಗೆ  
 ಯೊದಗಲರಿಯದು ಪುಣ್ಯ ನಿನಗಿದು  
 ಸುದತಿ ಕರುಣಿಸು ಮಾತನೆಂದರು ನಗುತ ರಂಭಿಯರು

೮೯

ಅಲರ ಪರಿಮಳವೆಡೆಗೆ ತುಂಬಿಗ  
 ಕೊಲಿದು ಹೋಹಂದದಲಿ ಧರೆಯೊಳು  
 ಅಲರು ವಿಕಸಿತವಾಗಿ ಹೋಹುದೆ ಅಳಿಗಳಿದ್ದೆ ಡೆಗೆ  
 ಸಲೆ ತವಕದಿಂದವರಪತಿಯೆಡೆ  
 ಗೊಲಿದು ನೀ ಹೋಹಂತೆ ಸುರಪತಿ  
 ನಲವಿನಿಂದಲಿ ನಿನ್ನ ಬಳಿಗೈದುವನು ಪುಣ್ಯವಿದು

೯೦

ಎನಲು ಕೇಳಿದಳಾ ನುಡಿಯ ಸುರ  
 ವನಿತೆಗೆಂದಳು ಚಿತ್ತವೆನಗೊ  
 ಬ್ಬನಲಿ ಸಿಲುಕಿತು ಮರಳಿಪಡೆ ಕಮಲಾಕ್ಷಗಳವಲ್ಲ  
 ಅನಿಮಿಷಾಧಿಪ ತನಗೆ ದೇವಾಂ  
 ಗನೆಯರಿರುತಿರೆ ಮನುಜಸತಿ ಪಾ  
 ವನವೆ ಬರದೆ ದುರಾಸೆ ತನಗೇಕೆಂದಳೆಂದುಮುಖಿ

೯೧

ಮರಳಿದರು ರಂಭೆಯರು ಬಳಿಕಾ  
 ನರನುತನು ನಳನ್ಯಪತಿ ತಾ ಮನ  
 ಹರುಷದಲಿ ನಿಜರೂಪ ತಾಳ್ತನು ರಾಜತೇಜದಲಿ  
 ಅರಸನಿರೆ ದಮಯಂತಿ ಕಂಡ  
 ಚ್ಚರಿಯ ಮದನನೊ ನಳನೊ ನಳಕೂ  
 ಬರನೊ ಜಯಂತನೊ ಎನೆ ವಿಸ್ಮಯಗೊಂಡಳಾ ತರುಣಿ ೯೨

ಎಂದು ಪರಿತೋಷದಲಿ ನಾರೀ  
 ವೃಂದಸಹಿತಿರಿದಿದ್ದು ವಿನಯದಿ  
 ನಿಂದು ಕರಗಳ ಮುಗಿದು ಸಿಂಹಾಸನದಿ ಕುಳ್ಳಿರಿಸಿ  
 ತಂದು ಮುಕ್ತಾಫಲಗಳನು ನಲ  
 ವಿಂದ ಕಾಣಿಕೆಯಿತ್ತು ಸತಿಯರ  
 ಸಂದಣಿಯ ಕೆಲಕೊತ್ತಿ ನುಡಿದಳು ಮಧುರವಚನದಲಿ ೯೩

ಆರು ನೀವೆಲ್ಲಿಂದ ಬಂದಿರಿ  
 ಕಾರಣವಿದೇನಮ್ಮ ರಾಜ  
 ದ್ವಾರವನು ನೀವ್ ಹೊಕ್ಕು ಹದನೇನಿಲ್ಲಿ ಗಂಡುನೋಣ  
 ನೇರಲಮ್ಮ ದು ನೀವಗಾಧದ  
 ವೀರರತಿ ಸೌಂದರ್ಯರೆನಿ ನಳ  
 ಬೂರಮೆಣ ನಸುನೆಗುತ ನುಡಿದನು ಸತಿಗೆ ವಿನಯದಲಿ ೯೪

ತರುಣಿ ಕೇಳಮರೇಂದ್ರನಟ್ಟಿದ  
 ಚರನು ತಾ ಮಿಗೆ ನಿನ್ನ ರೂಪನು  
 ಸುರಮುನಿಪನರುಹಿದರೆ ಕೇಳುತಲಿಂದ್ರ ವಿರಹದಲಿ  
 ಕರಗಿ ಮದನನ ತರಹತಿಗೆ ಮನ  
 ಮರುಗಿ ಬಂದಿಹನ್ನಿಲ್ಲಿ ಆತಂ  
 ಗರಸಿಯಾಗೆನೆ ಕೇಳಿ ಮೊಗದಿರುಹಿವಳು ದಮಯಂತಿ ೯೫

ಬಲ್ಲವರು ನೀವಧಿಕರೆಮ್ಮೊಳು  
 ಸಲ್ಲದೀ ನುಡಿಯೇತಕಿದು ಶಚಿ  
 ವಲ್ಲಭನ ಮಾತೇನು ಸಾಕಂತಿರಲಿಯೆನಗಿನ್ನು  
 ವಲ್ಲಭನು ನಳನೃಪತಿಯಲ್ಲದೆ  
 ನಲ್ಲನುಂಟೇ ನೀವು ಸುರಚರ  
 ರಲ್ಲ ನಿಮ್ಮ ಭಿಮಾನವೇನೆಂದಳು ಸರೋಜಮುಖಿ

೯೬

ದೂತರಲಿ ಕುಲಗೋತ್ರಗಳ ನೀ  
 ನೇತಕರಸುವೆ ತರುಣಿಯಿಂದ್ರನು  
 ಖ್ಯಾತವುರುಷನು ಬಯಸಿದದು ಕೃತವುಣ್ಯ ನಿನಗಿನ್ನು  
 ಭೂತಳದ ನರರಧಿಕರೇ ಸಂ  
 ಪ್ರೀತಿಯೇಕವರಲ್ಲಿ ಬಿಡು ಪುರು  
 ಹೂತನನು ಕೈವಿಡಿದು ನೀ ಸುಖಿಯಾಗು ನಡೆಯೆಂದ

೯೭

ಇಳೆಯ ಮರ್ತ್ಯರು ನಾಕನಿಳಯರಿ  
 ಗಳವೆಯಂತರವಲ್ಲ ನುಡಿಯಲು  
 ಗುಲಗಿರಿಗೆ ನೊರಜಂತರವೆ ನೀ ನೋಡು ಚಿತ್ತದಲಿ  
 ನಳನೃಪನ ಬಯಸುವಡೆ ತಾ ನಿನ  
 ಗೊಲಿವನೇ ಧಾತ್ರೀಶರೊಳಗ  
 ಗ್ಗ ಳನೆ ಸಾಕೆಂದೆನಲು ಕನಲಿದು ನುಡಿವಳಾ ತರುಣಿ

೯೮

ಮಾನವಾಧೀಶ್ವರರೊಳಗೆ ಸ  
 ಸ್ಮಾನವುಳ್ಳವ ಸತ್ಯಸಂಧ ನಿ  
 ಧಾನಿ ಹಿಮಕರವಂಶಪಾವನ ಸಾರ್ವಭೌಮನಲಾ  
 ಆ ನರೇಂದ್ರಗೆ ಸರಿಯೆ ಮನು ಮುನಿ  
 ದಾನವಾಮರರಿನ್ನು ನಿಮಗೀ  
 ಹೀನವೃತ್ತಿಯ ಮಾತದೇಕೆಂದಳು ಸರೋಜಮುಖಿ

೯೯

ನಿಷಧಪತಿಯೇ ಪತಿಯೆನುತ ಭಾ  
 ವಿಸಿದನಾತನ ಕರುಣವೆನ್ನಲಿ  
 ಪಸರಿಸಿದಡದು ಲೇಸು ಲೇಸಲ್ಲದಡೆ ನಳನೃಪಗೆ  
 ಅಸುವ ತೆರುವೆನು ಎನಗೆ ಫಲ ಸಿ  
 ದ್ಧಿ ಸಲಿದೇ ಸಂಕಲ್ಪವೆಂದಾ  
 ಶತವದನೆ ಕಂಬನಿಯ ಮಿಡಿದಳು ನಖವ ಕೊನೆಗಳಲಿ ೧೦೦

ಕರಗಿತಂತಃಕರಣ ನೃಪತಿಗೆ  
 ಸರಸಿಜಾಕ್ಷಿಯ ದೃಢವ ಕಂಡನು  
 ಕರುಣಲತೆ ಕುಡಿದೋರಿತಾಕ್ಷಣ ನುಡಿದನಾ ಸತಿಗೆ  
 ಸರಸಿಜಾನನೆ ಕೇಳು ತಾನೇ  
 ಧರಣಿಪತಿ ನಳನೆನಲು ಲಜ್ಜಿಸಿ  
 ತಿರವ ನಸುಬಾಗಿಸುತಲವಳಿಂತೆಂದಳಾ ನೃಪಗೆ ೧೦೧

ನಾಕನಿಳಯರು ಕುಟಿಲವಿದ್ಯರ  
 ನೇಕ ಮಾಯಾವಿದರು ಇಳೆಯೊಳು  
 ಪ್ರಾಕೃತರು ನಾವ್ ನಿಮ್ಮ ನಂಬುವ ಪರಿಯದೆಂತೆನಗೆ  
 ಸಾಕು ಮನ ನಂಬುವರೆ ಹೃದಯದ  
 ಜೋಕೆಯಲಿ ಕುರುಹೆನಗೆ ತೋರೆನ  
 ಲಾ ಕಮಲಲೋಚನೆಗೆ ನುಡಿಸಿದನು ನೃಪ ನಿವರ್ಶನವ ೧೦೨

ವನಜಮುಖಿ ನಿನ್ನಂತರಂಗದ  
 ಮನವ ಕಾಣುವ ಬಗೆಯೊಳಾನಿಂ  
 ದಿನಲಿ ಅನಿಮಿಷನೆಂದು ಪೇಳಿದೆನಿದಕೆ ತಪ್ಪೇನು  
 ಮನದ ಸಂಶಯವೇಕೆ ಹಂಸೆಯ  
 ನಿನಗೆ ಕಳಹಿದೆ ರಾಯಭಾರದಿ  
 ವನಿತೆ ನೀನಿದ ತಿಳಿದು ನಂಬುವುದುಳಿದು ಸಂಶಯವ ೧೦೩

ನಳನೆನಲು ತನು ಪುಳಕಜಲದಲಿ  
ಮುಳುಗಿ ಹೊಂಪುಳಿಯೋಗಿ ತನ್ನಯ  
ಕೆಳದಿಯರ ಮರೆಗೊಂಡು ನೃಪಸುತೆ ಹೃದಯಭೀತಿಯಲಿ  
ತೊಲಗದಳು ನೃಪಸಿತ್ತ ಪುರವನು  
ಕಳೆದು ಬಂದನು ಮನದ ವಿರಹದಿ  
ಬಳಲುತಿಹ ದೇವೇಂದ್ರನಿದ್ದೆ ಡೆಗಾಗ ವಹಿಲದಲಿ

೧೦೪

ಬಂದು ಭಯಭಕ್ತಿಯಲಿ ನಳನೃಪ  
ನಿಂದ್ರ ಮಾರುತ ಯಮ ವರುಣರಿಗೆ  
ವಂದಿಸುತೆ ದಮಯಂತಿ ಹೇಳಿದ ಮಾತ ವಿವರಿಸಲು  
ಒಂದು ನಿನ್ನಲಿ ಕಪಟವಿಲ್ಲರ  
ವಿಂದವದನೆಯರಿಂದ ಕೇಳಿದೆ  
ವೆಂದು ಸಂತೈಸಿದರು ಭಯಗೊಂಡಿಹ ನೃಪಾಲಕನ

೧೦೫

ನಳನಮುಖಿಯರ ಕಪಟಚಿತ್ತವ  
ತಿಳಿಯಲಾರಿಗೆ ಸಾಧ್ಯ ಕೇಳೈ  
ನಳನೃಪತಿ ನಮಗಾಗಿ ಬಳಲಿದೆಯೆ ನುತಲುಪಚರಿಸಿ  
ಒಲಿದು ಭೂಷಣವಿತ್ತು ಕಳುಹಿದ  
ರಿಳೆಯ ವಲ್ಲಭನನು ತಾವ್ ತ  
ಮೊಳಗೆ ಆಲೋಚಿಸಿದಂ ಯಮಯಿಂದ್ರಮಾರುತರು

೧೦೬

ಲಲನೆಯೊಲಿವುದಕಿನ್ನು ಹಸವಿದು  
ಹಲವು ಮಾತೇನೆಂದು ನಾಲ್ವರು  
ನಳನ ರೂಪನು ತಾಳ್ಪರಿತ್ತಲು ಧರಣಿ ಕಲ್ಲಭರು  
ನಲಿದು ಬರುತಿರೆ ಸ್ವರ್ಗ ಮರ್ತ್ಯ  
ವಳಿಯ ಜನ ಸುರ ಸಿದ್ಧ ಕಿನ್ನರ  
ರೊಲಿದು ಗುಹ್ಯಕ ಗರುಡ ಗಂಧರ್ವಾದಿ ಸುರರಲ್ಲಿ

೧೦೭

ನೆರೆದುದಗಣಿತದರಸುಗಳು ಕರಿ  
 ತುರಗ ರಥ ಪಾಯ್ಲೆಳದ ಸಂದಣ  
 ಮೊರೆವ ಶಂಖ ಮೃದಂಗ ತಂಬಟಿ ಭೇರಿ ನಿಸ್ಸಾಳ  
 ಉರುಬಿತಲ್ಲಿ ವಿದರ್ಭಪುರಪತಿ  
 ಧರಿಸಲಾಪನೆ ಹಾ ಮಹಾ ದೇ  
 ವರಸ ಬಣ್ಣ ಸಲರಿಯೆ ನೆರೆದ ಮಹಾಮಹೀಶ್ವರರ

೧೦೮

ಅವರವರ ಕರೆಕರೆದು ವಿನಯದೊ  
 ಆವರವರ ಮರಿಯಾದೆ ಮೇರೆಯೊ  
 ಆವರವರ ಸತ್ಕರಿಸಿ ಕುಳ್ಳಿರಿಸಿದನು ಭೀಮನೃಪ  
 ಅವರವರಿಗುಚಿತೋಪಚಾರದೊ  
 ಆವರವರ ಮನ್ನಿ ಸುತಲಿದನು  
 ಭುವನಪತಿಗಳನೇಕರನು ಸಭೆಯೊಳಗೆ ಕೇಳೆಂದ

೧೦೯

ಇತ್ತಲಾ ದಮಯಂತಿಗಿಣ್ಣೆ ಯ  
 ನೊತ್ತಿದರು ಶೋಭಾನಗಳ ಪಾ  
 ಡುತ್ತ ಗೆಲಿದರು ತಿರುಗ ಮಿಗೆ ವಿವಿಧೋಪಚಾರದಲಿ  
 ಉತ್ತಮಾಂಗನೆಗಳವಡಿಸಿ ನಲಿ  
 ಯುತ್ತ ಸತಿಯರು ಮಜ್ಜನದ ಮನೆ  
 ಗತ್ಯಧಿಕ ಹರುಷದಲಿ ದಮಯಂತಿಯನು ಕರೆದೊಯ್ದು

೧೧೦

ಚೆರಸಿದರು ಪನ್ನೀರ ಹೊಂಗೊ  
 ಹ್ವರಿಗೆಯಲಿ ಮೊಗೆ ಮೊಗೆದು ನಾರಿಯ  
 ರೆರೆದರಂಗನೆಗಮಳ ಚಂದನ ಗಂಧ ಪರಿಮಳವ  
 ತರುಣಿಯರು ಲೇಪಿಸಿದರರಸಿಗೆ  
 ವರ ದುಕುಲಾಭರಣಗಳ ಶೃಂ  
 ಗರಿಸಿದರು ದಮಯಂತಿಯೊಪ್ಪಿದಳಧಿಕ ತೇಜದಲಿ

೧೧೧



ಮಡದಿಯರು ಬಳಸಿದರು ಸುತ್ತಲು  
ಹಡಪ ಚಾಮರ ಗಿಂಡಿಯೊಳಿಗ  
ಮೊಡನಿರಲು ಬಂದಳು ಸಿತಾಬ್ಜಕೆ ಲಕ್ಷ್ಮಿಯಂದದಲಿ  
ಎಡಬಲದೊಳಿಹ ಕಂಚುಕಿಗಳು  
ಗ್ಗಡದಿ ಪಾಯವಧಾರೆನಲು ಮುಂ  
ಗುಡಿಯ ಸಖಿಯರ ಗಡಣದಲಿ ನಡೆತಂದಳಿಂದುಮುಖಿ

೧೧೨

ಕುಡಿತ್ತೆಗಂಗಳ ಸಿರಿಮುಡಿಯ ಬಡ  
ನಡುವ ಸೆಳೆವತಿ ಬಡಗಿನಲಿ ಹೊಂ  
ಗೊಡಮೊಲಿಯ ವೈಯಾರದುಡುಗೆಯ ನಿರಿಯ ಸಡಗರದ  
ತೊಡರ ಝಣಝಣ ರವದ ಮೆಲ್ಲಡಿ  
ಯಿಡಮ ಗಮನದ ಭರದಿ ಕಿರು ಬೆಮ  
ರಿಡುತ ಬಂದಳು ಸಖಿಯರೊಡನೆ ವಿವಾಹ ಮಂಟಪಕೆ

೧೧೩

ಅವನಿಪತಿ ನಿಜಕುವರಿಗೆಂದನು  
ವಿವಿಧ ರತುನದ ಮಕುಟವರ್ಧನ  
ಭುವನಪತಿಗಳನೇಕರಿದೆಲಾ ಸಿಂಹಪೀಠದಲಿ  
ಯುವತಿ ನೋಡಿತ್ತ ರೆದೊಳಿಹ ನೃಪ  
ನಿವಹದಲಿ ನೀ ಹಾಯ್ಕು ಮನವೊಲಿ  
ದವರ ಕೊರಳಲಿ ಎನುತ ಕೊಟ್ಟನು ಪುಷ್ಪಮಾಲಿಕೆಯ

೧೧೪

ಬಂದಳಾ ದಮಯಂತಿ ನೃಪಸಭೆ  
ಗಂದು ಹೊಕ್ಕಳು ಕೆಳದಿಯರು ಮುದ  
ದಿಂದ ತೋರಿದರಲ್ಲಿ ಇವರಿವರೆಂದು ವಿವರಿಸುತ  
ಮುಂದೆ ಬರೆ ಕೈಕಂಬಿಯರು ಬಲು  
ಸಂದಣಿಯ ಕೆಲಕೊತ್ತಿ ಸಲು ಅರ  
ವಿಂದಮುಖಿ ನೋಡಿದಳು ಲಜ್ಜಾ ಭರದೊಳವನಿಪರ

೧೧೫

ಮಾಳವಾಧಿಪನೀತ ಮಗಧ ನೃ  
ಪಾಲನೀತನು ಮತ್ಸ್ಯ ಕುರು ನೇ  
ಪಾಳನೀತನು ಕೋಸಲಾನ್ವಯನೀತ ಬರ್ಬರನು  
ಜೋಳನೀತನು ಸಿಂಧುರಾಜ ಸು  
ಶೀಲನೀತ ಕಳಿಂಗ ಕುಂತಳ  
ಪಾಲಕನ ನೋಡಿತ್ತಲಮರೇಶ್ವರನ ಒಲಗದಿ

೧೧೬

ಬಾಯ ಬಿಂಕವ ಸವಿನ್ನುಡಿಯನಾ  
ರಾಯರಾಡಿದರಲ್ಲಿ ಕಮಲದಳಾ  
ಯತಾಂಬಕಿ ನಳನ ದೂಪಿನ ನಾಲ್ವರಿರೆ ಕಂಡು  
ಮಾಯವಿದು ತಾನರಿಯೆನಿವರ ನಿ  
ಜಾಯತವನೆಂದೆನುತ ಮುರಿದಾ  
ವಾಯುವೇಗದಿ ಬಂದು ಹೊಕ್ಕಳು ತನ್ನ ಮಂದಿರವ

೧೧೭

ಕಂಡುವೇಕ್ಷಿಸಿ ಬಂದಳಂಗನೆ  
ಮಂಡಲಾಧಿಪರೇಲ್ಲರನು ಆದ  
ಕಂಡು ಭೀಮನೃಪಾಲ ತನುಜೆಯ ಬಳಿಗೆ ನಡೆತಂದು  
ಅಂಡಲಿದು ಬೆಸಗೊಂಡಡಂದಾ  
ಖಂಡಲನ ಮಾಯಗಳ ವಿವರಿಸೆ  
ಅಂದು ಭಯಭಕ್ತಿಯಲಿ ನೃಪ ಚಿಂತಿಸಿದ ಭಾರತಿಯ

೧೧೮

ವಾಣಿ ನೀರಜವಾಣಿ ಬ್ರಹ್ಮನ  
ರಾಣಿ ಪನ್ನಗವೇಣಿ ಸುಕೃತ  
ಶ್ರೀಣಿ ಸುರನಿಕುರುಂಬ ವಂದಿತೆ ಸತ್ಯಸಂಚಾರಿ  
ಜಾಣೆ ಸ್ತ್ರೀಕುಲರನ್ನೆ ವರ ಗೀ  
ವಾಣಿ ರಕ್ಷಿಸು ರಕ್ಷಿಸೆಂದಾ  
ಕ್ಷೋಣಪತಿ ಕೈಮುಗಿದು ಬೇಡಿದನಾ ಸರಸ್ವತಿಯ

೧೧೯

ನೆನೆಯಲಾಕ್ಷ್ಮಣ ಬಂದಳಲ್ಲಿಗೆ  
 ವನಜನಾಭನ ಸೊಸೆ ಜಗತ್ತ್ನು  
 ವನೆ ಸುರಾರ್ಚಿತೆ ದೇವಿ ಭಕ್ತಾ ಶ್ರೀತಜನಾಧಾರೆ  
 ಜನಪ ನೀನಿಂದಿವಲಿ ನಮ್ಮನು  
 ನೆನೆದ ಹದನೇನೆನಲು ಪದಯುಗ  
 ವನಜಕಾನತನಾಗಿ ಬಿನ್ನೈಸಿದನು ಭಾರತಿಗೆ

೧೨೦

ನಿಗಮನುತೆ ಗೀರ್ವಾಣಿ ರಕ್ಷಿಸು  
 ಮುಗುದರನು ಕರುಣದಲಿ ನೋಡುತ  
 ಅಗಣಿತದಿ ಅರಸುಗಳು ನೆರದಿರೆ ತಿಳಿಯಲರಿದೆಮಗೆ  
 ಮಗಳ ಮನ ವಿಗಡಿಸಿತು ನಾಲ್ವರು  
 ಬೆಗಡುಗೊಳಿಸಿದರೆನಲು ಭಾರತಿ  
 ನಗುತ ನುಡಿದಳು ಕರೆದು ದಮಯಂತಿಯನು ಕರುಣದಲಿ

೧೨೧

ದೇವಮಾಯೆಯಿದೀಗ ಕೇಳೆಲೆ  
 ದೇವಿ ಇಂದ್ರನ ಭಜಿಸೆನಲು ಸಂ  
 ಭಾವನೀಯರ ಸಭೆಗೆ ಬಂದೆರಗಿದಳು ಭಕ್ತಿಯಲಿ  
 ದೇವಕುಲಸಂಭವರು ರಕ್ಷಿಸಿ  
 ನೀವು ಮಗಳೆಂದೆನ್ನ ಭಾವಿಸಿ  
 ಪಾವನರು ತರಳೆಯನು ಪತಿಕರಿಸೆಂದಳಿದುಮುಖಿ

೧೨೨

ಗಳಲನಾ ಪ್ರಜ್ಞನ್ನ ವೇಷವ  
 ಕಳೆದು ಯನು ಪವಮಾನ ವರುಣರು  
 ಬಳಿಕ ಸುರಪತಿ ಮೆಚ್ಚಿ ದಮಯಂತಿಯನು ಕೊಂಡಾಡಿ  
 ನಳವೃಪನ ಕರೆಸಿದರು ಹೂವಿನ  
 ಮಳೆಯ ಕರೆದಳು ದೇವದುಂದುಭಿ  
 ಮೊಳಗೆ ಅರಸನ ಕೊರಳಿಗಿಟ್ಟಳು ಪುಷ್ಪಮಾಲಿಕೆಯ

೧೨೩

ಶ್ರೀ ಕರ್ಣಾಟಕ ಹರಿಹಾಸ ಕೀರ್ತನ ತರಂಗಿಣಿ

ಆ ಸಮಯದಲಿ ಭೀಮನೃಪ ಸಂ  
ತೋಷದಲಿ ಕರೆಸಿದನು ಮುನಿಗಳ  
ಸೇಸೆದಳೆದರು ಸತಿಪತಿಯರಿಗೆ ಹರಸಿ ಅಕ್ಷತೆಯ  
ಭೂಸುರರ ಮತದಿಂದಲಾ ಧರ  
ಣೇಶ ಧಾರೆಯನೆರೆದನಲ್ಲಿ ನಿ  
ಲಾಸದಲಿ ಪಾಡಿದರು ಮುತ್ತೈದೆಯರು ತೋಭನವ ೧೨೪

ಮಂಗಳಾರತಿಯೆತ್ತಿದರು ದೇ  
ವಾಂಗನೆಯರವನಿಪಗೆ ಧರೆಯೊಳು  
ತುಂಗವಿಕ್ರಮನಾಗೆನುತ ಹರಸಿದರು ಮುನಿವರರು  
ವಿಂಗಡದಲಿಂದ್ರನು ಮನೋಹರ  
ದಂಗವಸ್ತ್ರಾಭರಣವಿತ್ತು ಸು  
ರಾಂಗನೆಯರೊಡಗೂಡಿ ಕಳುಹಿಸಿಕೊಂಡನುಚಿತದಲಿ ೧೨೫

ಅರಸ ಕೇಳೈ ತನ್ನ ಬಾಂಧವ  
ಧರಣಿಪರ ಮಂತ್ರಿಗಳ ಮುನಿಮು  
ಖ್ಯರ ಸುಗಾಯಕ ಪಂಡಿತರ ಭೂಸುರರ ಯಾಚಕರ  
ಹರುಷ ಮಿಗಿಲಾದರಿಸಿ ಕರಿ ರಿಥ  
ತುರಗ ವಸ್ತ್ರಾಭರಣದಿಂದುಪ  
ಚರಿಸಿ ಭೀಮನೃಪಾಲನವರವರುಗಳ ಕಳುಹಿದನು ೧೨೬

ಅಳಿಯನನು ಮನ್ನಿಸಿದ ಮಗಳಿಗೆ  
ಹೊಳೆವ ಮಣಿಭೂಷಣದ ವೆಟ್ಟಿಗೆ  
ಗಳನು ಗಜ ರಥ ತುರಗ ಹೇಮದ ಮಂಚ ಲಲನೆಯರ  
ಬಳುವಳಿಯನಿತ್ತವನಿಪತಿ ನಿಜ  
ಬಲಸಹಿತ ಮಾಡಿದನು ಪಯಣವ  
ನುಲಿವ ಮಂಗಳವಾದ್ಯ ಸಂದಣಿಯಿಂದ ರಭಸದಲಿ ೧೨೭

ವರಮುಹೂರ್ತದೊಳೇರಿದನು ಮಣಿ  
 ಕಿರಣದುನ್ನತ ರಥವ ನಳಭೂ  
 ವರನು ನಿಜಸತಿಸಹಿತ ಹೊಕ್ಕನು ನಿಷಧಪಟ್ಟಣವ  
 ಮೊರೆವ ಶಂಖ ಮೃದಂಗ ಭೇರಿಗ  
 ಳರದೆ ಮೊಳಗಲು ಸಕಲದಳ ಮೋ  
 ಹರಿಸಲಾ ನಿಸ್ಸಾಳತತಿ ಪುರಜನದ ಜಯರವದಿ

೧೨೮

ಬಂದು ಹೊಕ್ಕನು ಅರಮನೆಯ ಸುರ  
 ವೃಂದ ನಲಿಯಲು ಸಕಲಜನ ಸಹಿ  
 ತಂದು ಸಿಂಹಾಸನವನೇರಿದನು ಸಚಿವರೊಡಗೂಡಿ  
 ಇಂದುಮುಖಿ ದಮಯಂತಿಯೊಡನಾ  
 ನಂದದಲಿ ನಾಮ್ರಾಜ್ಯವಾಳಿದ  
 ನಂದು ವರನಗರಾಧಿಪತಿ ಚಿನ್ನಿಗನ ಕರುಣದಲಿ

೧೨೯

ಕೇಳಿದೈ ರಾಜೇಂದ್ರ ಧರ್ಮನೈ  
 ಪಾಲ ನೈಷಧನತುಳ ಸಂಪದ  
 ದೇಳಿಗೆಯನೇನೆಂಬೆ ಸಪ್ತ ದ್ವೀಪದವನಿಪರ  
 ಮೌಳಿಗಳು ನೈಪನಂಘ್ರಿ ಕಮಲವ  
 ನೋಲಗಿಸುತಿಹುದವನ ಕೀರ್ತಿ ಛ  
 ಡಾಳಿಸಿತು ತ್ರೈಜಗವನವನೀಪಾಲ ಕೇಳೆಂದ

೧೩೦

ಇಂತೆಸೆವ ಸಂಪತ್ತಿನಲಿ ಭೂ  
 ಕಾಂತ ನಳ ಚಕ್ರೇಶನಲಿ ದಮು  
 ಯಂತಿ ಪಡೆದಳು ಪುತ್ರಕನ ಮಿಗೆ ಪುತ್ರಿಯೊರ್ವಳನು  
 ಸಂತಸದಲಿರಲಾ ವಿಧರ್ಭ ಪು  
 ರಾಂತರದಿ ನೆರೆದಖಿಳಜನ ಭೂ  
 ಕಾಂತರೊಡನೈತಂದು ಹೊಕ್ಕರು ತಮ್ಮ ನಗರಿಗಳ

೧೩೧

ಸುರಪನಾಗ ವಿವರ್ಧಪುರದಿಂ  
 ತೆರಳುತಮರಾವತಿಗೆ ದಿಕ್ಪಾ  
 ಲರು ಸಹಿತ ನಲವಿಂಬೆ ದಮಯಂತಿಯ ಚರಿತ್ರೆಯನು  
 ಹರುಷ ಮಿಗೆ ಕೊಂಡಾಡುತ್ತೈತರು  
 ತಿರಲು ಮಾರ್ಗದಿ ಕಂಡರಾ ಕಲಿ  
 ಪುರುಷನನು ಕುಟಿಲಾತ್ಮಕನ ನಿಸ್ಸಾರ ಹೃದಯನನ್ನು

೧೩೨

ಕುರುಳು ಜುಂಜುರು ತಲೆಯ ತಗ್ಗಿದ  
 ಕೊರಳ ಕೆಂಗರಿಗಣ್ಣ ಮೋರೆಯು  
 ಹರಕು ಗಡ್ಡದ ಕೆಂಚುಮೀಸೆಯ ಮಲಿನವಸನದಲಿ  
 ನೆರೆದ ವೀರ ಕರಾಳ ಭಟರಿ  
 ತ್ತೆರದೊಳುಕ್ಕಿನ ತೇರಿನಲಿ ಕಲಿ  
 ಪುರುಷ ಕಾಣಿಸಿಕೊಂಡನಮರೇಶ್ವರನ ನಸುನಗುತ

೧೩೩

ಆರು ನೀ ಜಂಭಾರಿಯೋ ಇವ  
 ರಾರು ಯಮ ವರುಣಾದ್ಯರೋ ಸಂ  
 ಚಾರವೆತ್ತಲು ನಿಮಗೆ ಎನಲಮರೇಂದ್ರ ನಸುನಗುತ  
 ತೋರಹತ್ತದೊಳಿಂದ ನಳನಿಗೆ  
 ನಾರಿ ದಮಯಂತಿಯನು ಮದುವೆಯು  
 ಧಾರೆಯೆರೆಯಿಸಿ ಬಂದೆನೆನೆ ಖತಿಗೊಂಡ ಕಲಿರಾಯ

೧೩೪

ಅನಿಮಿಷರು ನೀವಧಿಕಬಲರಾ  
 ವನಿತೆಯನು ಕೈಕೊಳ್ಳಲಾರದೆ  
 ಜನಪ ನಳನ್ನಪಗಿತ್ತು ಬಂದಿರಿ ತಿವ ಮಹಾದೇವ  
 ಎನಗೆ ನೇಮಿಸಿ ಕಳುಹಿ ನಿಮ್ಮಯ  
 ಮನದ ಬಯಕೆಯ ಸಲಿಸುವೆನು ಕೇ  
 ಳೆನಲು ಸುರಪತಿ ನಸುನಗುತ ಕಲಿಪುರುಷಗಿಂತೆಂದ

೧೩೫

ಲೇಸನಾಡಿದೆ ಕಲಿಪುರುಷ ನಿನ  
 ಗೀಸು ಪೌರುಷವೃಂಟಿ ನಮಗಿ  
 ನ್ನಾ ಸರೋರುಹಗಂಧಿಯಲಿ ಮನವಿಲ್ಲ ನಳನ್ಯಪತಿ  
 ಈ ಸಮಸ್ತ ನೈಪಾಲರಲಿ ಸ  
 ದ್ಭುಷಣನು ಶೌರ್ಯೋನ್ನತನು ಕಮ  
 ಲಾಸನಂಗಳವಲ್ಲ ನಿನ್ನಲಿ ಹರಿವುದೇನೆಂದ

೧೩೬

ಎನಲು ಖತಿಗೊಂಡೆಂದ ಕೇಳಲೆ  
 ಅಮಿಷಾಧಿಪ ಎನ್ನನರಿಯೆಯ  
 ದಿನಿಪನಿದಿರಲಿ ತಮದ ಹಾವಳಿಯೇ ಮಹಾದೇವ  
 ಎನಗೆ ಸರಿಯಾರಿನ್ನು ತಹೆನಾ  
 ವನಿತೆಯನು ಕುಹಕದಲಿ ನಳಭೂ  
 ರನ ಕೆಡಿಸಿಯೆ ಕಾನನಕೆ ಕಳುಹುವೆನು ನೋಡೆಂದ

೧೩೭

ನಿಮಗೆ ಪೌರುಷವಿಲ್ಲ ನಳನಾ  
 ಕ್ರಮಿಸಿಕೊಂಡನ ಸತಿಯ ಪುರುಷಾ  
 ಧಮರು ನೀವಿನ್ನೇಕೆ ಕೊಡಿ ವಟುವೇಷವನು ತನಗೆ  
 ಕಮಲಮುಖಿಯನು ನಿಮಗೆ ಪಟ್ಟಿದ  
 ರಮಣಿಯನು ಮಾಡುವೆನು ಎಂ  
 ದ್ಭ್ರಮಿಸಿ ನುಡಿದನು ಗರ್ವದಲಿ ಕಲಿಪುರುಷ ಸುರಪತಿಗೆ

೧೩೮

ಕೇಳಿ ಕಿವಿ ಮುಚ್ಚಿದನು ತಿನ ತಿನ  
 ಭಾಳಲೋಚನ ಎನುತ ಸಭೆಯಲಿ  
 ಖೂಳನಾಡಿದ ನುಡಿಗೆ ಸುರಪತಿ ಕನಲಿ ಖತಿಗೊಂಡು  
 ಬೀಳುಮಾತುಗಳೇಕೆ ನಿನಗಿದು  
 ನೀಲಮೇಘಶ್ಯಾಮನಿಗೆ ಸಮ  
 ಪಾಳಿಯೆನಿಸುವ ನಳನ್ಯಪಗೆ ಎರಡೆಣಿಸಬೇಡೆಂದ

೧೩೯

ಹಿಡಿಯೆ ಮುನ್ನ ವೆ ಹಿಡಿದ ಬಳಿಕದ  
 ಬಿಡೆನು ಮತವೆನ್ನಲ್ಲಿ ನಿಷಧನ  
 ನಡವಿಗಟ್ಟದೆ ಮಾಣೆ ಮಾತಾಡದಿರಿ ನೀವೆನಲು  
 ಮಿಡುಕಿದರು ಕಡುಪಾಪಿಯವ ತಾ  
 ಬಿಡನೆನುತ ಮನನೊಂದು ಸುರಪತಿ  
 ತಡೆಯದೈದಿದನಮರಪುರಿಗತ್ಯಧಿಕ ವಹಿಲದಲಿ

೧೪೦

ಇಳಿದನವನೀತಳಕೆ ಖಳಕುಲ  
 ತಿಳಕನೆಂದನು ತನ್ನ ಭಟರಿಗೆ  
 ನಳನೈಪನ ಹೊದ್ದು ವಡಸಾಧ್ಯವಿದೆನೆಗೆ ಆತನಲಿ  
 ಒಲಿದಿಹಳು ಜಯವಧು ಸುಶೀಲತೆ  
 ನೆಲೆಸಿಹುದು ದುಶ್ಶೀಲ ದುರ್ಗುಣ  
 ಬಳಸದರಸನನುತ ಹೊಕ್ಕನು ನಿಷಧಪಟ್ಟಣವ

೧೪೧

ಇಲ್ಲವೆನ್ನರು ಬೇಡಿದರೆ ಬೆಡ  
 ರಲ್ಲಿ ಪಾಡಿನ ಪಂಥಗಳ ನುಡಿ  
 ಯಲ್ಲಿಯನ್ಯತವನಾಡರಗ್ಗದ ಸತ್ಯನಿರ್ಮಲರು  
 ಎಲ್ಲರಲಿ ಅತಿಹಿತರು ಕ್ರೋಧಗ  
 ಳಿಲ್ಲ ಸದ್ಧರ್ಮ ಸ್ವರೂಪಿಗ  
 ಳಿಲ್ಲ ಮೆರೆದರು ಸುಜನರಾ ನಳನೈಪನ ರಾಜ್ಯದಲಿ

೧೪೨

ಅಲ್ಲಿ ತಿರುಗಿದ ಬೀದಿ ಬೀದಿಗ  
 ಳಿಲ್ಲ ಪುರಜನವರಿಯದೆಂತಿರ  
 ಲಲ್ಲಿ ಮಾಯಾರೂಪಿನಿಂದ ಪಿಶಾಚನಂದದಲಿ  
 ಸ್ಥಲಿತ ಶಿವ ವಿಷ್ಣು ಭಕ್ತರಿ  
 ಗೆಲ್ಲ ನಯವಿದರಾದ ಸುಜನರ  
 ನ್ನೆಲ್ಲ ಕಾಣುತ ಬಂದನರಮನೆಗಾಗಿ ಕಲಿರಾಯ

೧೪೩



ಮುರಿದು ನೋಡಿದನಲ್ಲಿ ತೆಂಗಿನ  
 ಮರಗಳುನ್ನ ತ ವಿವಿಧ ವೃಕ್ಷದ  
 ಹೊರೆಯಲಿ ಕಣ್ಣೆ ಸೆವ ನಗರೋದ್ಯಾನ ವಿಧಿಯಲಿ  
 ಉರುತರದೊಳಿಹ ಕರ್ಣಪತ್ರದ  
 ತರುವಿನಗ್ರದೊಳರ್ಧ ಬಹುದಿನ  
 ವರಸ ಕೇಳಿ ಕಲಿಪುರುಷನಿತ್ತಲು ರಾಜಭವನದಲಿ

೧೪೪

ಒಂದು ದುರ್ದಿವಸದಲಿ ನೃಪನಿಗೆ  
 ಬಂದುದಲ್ಪಾ ಚಮನ ಕಾಲವು  
 ಅಂದು ಶುದ್ಧ ಚಮನವಿಲ್ಲದೆ ಮರೆದು ನಿರ್ಗುಡಿಯೆ  
 ಇಂದು ತನಗಿದೆ ಸಮಯವೆಂದಾ  
 ನಂದದಲಿ ಕಲಿಪುರುಷ ರಾಯನ  
 ಸಂಧಿಸಿದ ವಿಧಿವಶವ ತಪ್ಪಿಸಲಾರ ಹವಣೆಂದ

೧೪೫

ಕಪಟ ಭೂಸುರ ವೇಷದಲಿ ನಿ  
 ಸ್ವಪಟಿ ನಳಭೂಪನನು ಕೆಡಿಸುವ  
 ಉಪಮೆಯನು ತಾ ನೆಗಳ್ಳು ಬಂದನು ಪುಷ್ಕರನ ಹೊರಗೆ  
 ನಿಪುಣನೆಂದನು ನಿನಗೆ ನಳಭೂ  
 ಮಿಹನು ಸಖನೇ ಕೇಳಿ ಬಂದೆನು  
 ಅಸಯಶಕೆ ಹೆದರದಿರು ನಿನಗಹುದಖಿಳ ರಾಜ್ಯಪದ

೧೪೬

ಬಲ್ಲೆಯಾ ನೀನೆನ್ನ ಲೋಕಕೆ  
 ಬಲ್ಲಿದನು ತಾ ಕಲಿಪುರುಷ ನಳ  
 ನಲ್ಲಿ ದ್ಯೂತವನಾಡಿ ಗೆಲಿಸುವೆ ನಿನ್ನ ನೆತ್ತದಲಿ  
 ಒಲ್ಲೆನೆಂದಿರು ಸಕಲ ರಾಜ್ಯದ  
 ವಲ್ಲಭನ ಮಾಡುವೆನು ನಡೆ ಹುಸಿ  
 ಯಲ್ಲ ನಿಷಧನ ಕಿತ್ತು ಬಿಡುವೆ ನಂಬು ನೀನೆಂದ

೧೪೭

ಶ್ರೀ ಕರ್ಣಾಟಕ ದರಿದ್ರಾಸ ಕೀರ್ತನ ತರಂಗಿಣಿ

ನಂಬಿದನು ಲೇನಾಗಿ ಭಾಷೆಯು  
 ನಿಂಬುಗೊಂಡುದು ಹೃದಯ ವುಷ್ಟರ  
 ನೆಂಬ ಖಳ ತಂತೋಷದಲಿ ಕಲಿಪುರುಷನೂಡಗೂಂಡು  
 ಅಂಬುಜಾಕ್ಷನ ಕಳೆಗೆ ತಾ ಪ್ರತಿ  
 ಬಿಂಬವೆನಿಸುವ ನಳನ ಬಳಗತಿ  
 ಸಂಭ್ರಮದೊಳ್ಳೈತಂದರಿಬ್ಬರು ರಾಯನೋಲಗಕೆ ೧೪೮

ಮಿಸುನಿ ರತ್ನಪ್ರಭೆಗಳಲಿ ರಂ  
 ಜಸುವ ಮಂಟಪದೊಳಗೆ ರಾಜ  
 ಪ್ರಸರ ಸಹಿತವನೀಶನಿದ್ದನು ಸಿಂಹಪೀಠಲಿ  
 ಶಶಿಮುಖಿಯರೆಡಬಲದಿ ಕೈವಾ  
 ರಿಸುತ ಸಿತಚಾಮರವ ಚಿಮ್ಮಲು  
 ನಸುನಗುತ ಕೈಮುಗಿದು ವುಷ್ಟರನಂವ ನಳನೃಪಗೆ ೧೪೯

ಅರಸ ಕೇಳಿ ವಿಪ್ರನತಿ ಭಾ  
 ಸುರ ಸುತೇಜದೊಳೆಸೆವ ನೆತ್ತವ  
 ನೆರಡ ಕಾಣಿಕೆಗೊಟ್ಟನಿದರಲಿ ಎನಗ ಮನವಾಯ್ತು  
 ಹರವು ಹಾಸಂಗಿಗಳನಾಡುವೆ  
 ವಿರದೆ ಸೋತನನಾವನಾಗಲಿ  
 ಧರಿಯನುಳಿದು ವನಾಂತರಕೆ ತೆರಳುವುದು ಸತಿಸಹಿತ ೧೫೦

ಧರಣಿಪತಿ ನಿನಗಿನ್ನು ಚಿತ್ತಕೆ  
 ಹರುಷವಾಗಿರಲಾಡು ಮನವಲಿ  
 ಕೊರತೆದೋರಲು ಮಾಣು ಇಮ ಪಾರ್ಥಿವರ ಪಂಥ ಕಣ  
 ಧ ರಕೆ ಬೇಂಟೆಗೆ ಜೂಜಿಗೆಡೆಯಲ  
 ಕರೆದರೋಸರಿಸುವುದು ನೀತಿಯೆ  
 ನಿರುತವಿದು ಚಿತ್ತೈಸು ಎಂದನು ನೃಪಗೆ ಕೈಮುಗಿದು ೧೫೧

ಮೇದಿನೀಪತಿ ಕೇಳು ಸಜ್ಜನ  
ಸಾಧು ಬಲ್ಲನೆ ಖಳನ ಹೃದಯವ  
ನಾ ದುರಾತ್ಮನ ನುಡಿಯ ಕೈಕೊಂಡಾಡಿದನು ನೃಪತಿ  
ಭೇದದಲಿ ಕಲಿಪುರುಷ ಮಾಯೋ  
ಪಾಧಿಯಲಿ ಪುಷ್ಕರನ ಜೂಜಿನ  
ವಾವದಿಂದರಗಳಿಗೆಯಲಿ ಗೆಲಿಸಿದನು ವಸ್ತುಗಳ

೧೦೨

ಆಡಿದನು ಜೂಜಿನಲಿ ನೃಪ ಹೋ  
ಗಾಡಿದನು ರಾಜ್ಯವನು ಕೋಶವ  
ಕೇಡುಗರ ಕೈಮೇಳನಿಸಿದುದು ದೈವಗತಿಯಿಂದ  
ಬಾಡಿತರಸನ ವದನ ಸಭೆಯಲಿ  
ನೋಡಿದರು ಸಜ್ಜನರು ಮರುಗಿದ  
ರಾಡಲೇನದನರಸ ಸೋತನು ವಿಧಿಯ ಘಟನೆಯಲಿ

೧೦೩

ಅರಸನಾಪ್ತ ಪುರೋಹಿತನು ಮನ  
ಹರುಷವಳಿದೆಯ್ದೆಂದನಂತಃ  
ಪುರವ ಹೊಕ್ಕನು ರಾಜವದನೆಯ ಸಭೆಗೆ ತಾ ಬಂದು  
ತರುಣಿಯರ ಮೇಳದಲಿ ನೃಪಸತಿ  
ಪರಮತೇಜದಿ ರತ್ನಪೀಠದಿ  
ಶರಧಿರಾಜತನೂಜೆಯಂತಿರೆ ಕಂಡು ಕೈಮುಗಿದ

೧೦೪

ತಾಯೆ ಬಿನ್ನ ಹವಿಂದು ನಿಮ್ಮಯ  
ರಾಯ ಸೋತನು ಜೂಜಿನಲಿ ನಿ  
ದಾರ್ಯದಲಿ ಪುಷ್ಕರನು ಗೆಲಿದನು ಸಕಲ ರಾಜ್ಯವನು  
ನೋಯಲಾಗದು ಚಿತ್ತದಲಿ ಸಿರಿ  
ಬೀಯವಾದುದು ಕೇಳಿ ಇನ್ನಿದ  
ರಾಯತವ ನೀವ್ ಬಲ್ಲರೆಂದನು ವಿಪ್ರ ಕೈಮುಗಿದು

೧೦೫

ಶ್ರೀ ಕರ್ಣಾಟಕ ಹರಿದಾಸ ಕೀರ್ತನ ತರಂಗಿಣಿ

ಕಮಲವನದಲಿ ಮಂಜು ಸುರಿವಾ  
ಕ್ರಮದ ಬಗೆಯಲಿ ಸತಿಯಳಿಗೆ ಮುಖ  
ಕಮಲ ಬಾಡಿತು ನುಡಿಯ ಕೇಳುತ ಮನದ ಚಿಂತೆಯಲಿ  
ಕಮಲನಾಭನ ಕರುಣಕವಚವು  
ಸಮೆದರಾರೇಗುವರು ಶಿವಶಿವ  
ಕುಮತಿ ಪುಷ್ಕರನಿಂತು ಮುನಿದನೆ ಎನುತ ಮರುಗಿದಳು ೧೫೬

ವಿಮಲಪತಿ ನಳನೃಪಗೆ ರಾಜ್ಯ  
ಭ್ರಮಣವಾದುದೆ ಎನುತ ಸತಿ ಭೂ  
ರಮಣನೆಡೆಗೈತಂದು ನೋಡಿದಳನಿಯನಿಂಗಿತವ  
ತಮದ ರಾಹುಗ್ರಹವು ನೋಂಕಿದ  
ದ್ಯುಮಣಿಯಂತಿರೆ ಕಂಡು ಧೈರ್ಯದಿ  
ಕಮಲಮುಖಿ ಕೈಮುಗಿದು ಬಿನ್ನೈಸಿದಳು ನಿಜಪತಿಗೆ ೧೫೭

ಶಶಿಕುಲಾಂಬುಧಿ ಚಂದ್ರ ರಿಪು ನೃಪ  
ನಿಶಿತ ಭಾಸ್ಕರ ತೇಜ ನಿಮಗೀ  
ವ್ಯಸನ ತೋರಿತೆ ಜೂಜನಲಿ ಶಿವಶಿವ ಮಹಾದೇವ  
ಬಿಸರುಹಾಕ್ಷನ ಕರುಣವಿದು ಸೋ  
ಲಿಸಿದನೇ ಪುಷ್ಕರನು ಇದು ವಿಧಿ  
ವಶವಲಾ ತಪ್ಪೇನು ಸಾಕಿನ್ನೆಂದಳಿದುಮುಖಿ ೧೫೮

ತರುಣಿ ಕೇಳಪಜಯದ ನಾರಿಯು  
ಸೆರಗ ಹಿಡಿದೆನು ರಾಜ್ಯಲಕ್ಷ್ಮಿಯು  
ಪರರಿಗಿತ್ತು ಳುಹಿದೆನು ದೇಹವನಿದಕೆ ಅಂಜದಿರು  
ತರುಣಿ ನೀ ಕಾನನದಿ ಗಿರಿ ಗ  
ಹ್ವರಗಳಲಿ ಬಿಡದೆಂತು ತೊಳಲುವೆ  
ಹರಹರಾ ಎಂದೆನುತ ಸತಿಯನು ನೋಡಿ ಬಿಸುಸುಯ್ದು ೧೫೯

ಚಿತ್ತವಿಸು ಶತಿಕುಲ ಶಿರೋಮಣಿ  
 ಹೆತ್ತವರು ಸತಿಸುತರು ಮನೆ ಮನೆ  
 ವಾರ್ತೆ ಬಾಂಧವ ಧರಣಿ ಧನ ಭೋಗೈಕಸಂಪದವು  
 ನಿತ್ಯವಲ್ಲ ಶರೀರಸುಖಗಳ  
 ನಿತ್ಯವೆಂಬುದನರಿಯಿರೇ ನಿಜ  
 ಸತ್ಯವನು ಕೈವಿಡಿದು ಸಲಹೆಂವಳು ಸರೋಜಮುಖಿ

೧೬೦

ಚಿಂತೆ ಬೇಡೆಂದರಸನನು ಸತಿ  
 ಸಂತವಿಟ್ಟಳು ನೀತಿಯಲಿ ದಮು  
 ಯಂತಿ ನಿಜಮಂದಿರಕೆ ಸರಿಯಲು ಕಂಡು ಪುಷ್ಕರನು  
 ಇಂತು ಜೂಜಲಿ ಸೋತು ತಿರುಗಿ  
 ನ್ನೆಂತು ರಾಜ್ಯದಿ ನಿಲುವಿರೆನೆ ಭೂ  
 ಕಾಂತ ನಿಜಸತಿ ಸಹಿತ ವನವಾಸಕ್ಕೆ ಅನುವಾದ

೧೬೧

ತಳಿತ ಮಣಿಭೂಷಣಗಳೆಲ್ಲವ  
 ಕಳಚಿ ಬಿಸುಟನು ಗುರುವಿನಂಘ್ರಿಗೆ  
 ನಳನಮುಖಿ ಸಹಿತೆರಗಿ ಹೊರವಂಟವನು ನಿಜಾಲಯವ  
 ಬಳಿಯಲೈದಿದರಖಿಳ ಪುರಜನ  
 ಜಲದ ಕಂಗಳ ಧಾರೆಯಲಿ ಗಾ  
 ವಳಿಯು ಮಸಗಿತು ಶೋಕರಸ ತುಂಬಿಮದು ಪಟ್ಟಣವ

೧೬೨

ಮನದಿ ಮುನ್ನವೆ ತಿಳಿದು ನೃಪಸತಿ  
 ತನಯರನು ರಥದೊಳಗೆ ತಂದೆಯ  
 ಮನೆಗೆ ಕಳುಹಿದಳಾಪ್ತ ರೊಡನೆ ವಿವರ್ಧಪುರವರಕೆ  
 ಜನಪ ಕೇಳಿತ್ತಲು ಮಹಾರೋ  
 ದನದಿ ಪಟ್ಟಣವೆಲ್ಲ ಮರುಗಲು  
 ವನಿತೆ ಪತಿಯೊಡನೈದಿದಳು ನಿಜಭಾವಶುದ್ಧಿಯಲಿ

೧೬೩

ಶ್ರೀ ಕರ್ಣಾಟಕ ಹರಿದಾಸ ಕೀರ್ತನ ತರಂಗ

ಏನನೆಂಬೆನು ಜೀವು ಲೋಕದ  
ಮಾನಿನಿಯೆ ದಮಯಂತಿ ಸತ್ಯ  
ಜ್ಞಾನಿಯಲ್ಲಾ ಸತಿಯರಿಗೆ ಗುರು ಪತಿವ್ರತಾಗುಣದಿ  
ಮೌನದಲಿ ಪತಿಯಂಸ್ಥಿ ಕಮಲ  
ಧ್ಯಾನದಲಿ ಮನಸಂದು ಸತಿ ಸ್ಥನ  
ಕಾನನಕೆ ಗಮಿಸಿದಳು ಸರಪುರದರಸನಾಜ್ಞೆಯಲ

೧೬೦

ಕೇಳು ಕುಂತೀತನಯ ನಳನೃಪ  
ಬೀಳುಕೊಂಡನು ಪುರವನಲ್ಲಂ  
ಮೇಲೆ ನಡೆದರು ಪಯಣಗತಿಯಲಿ ಹಲವು ಯೋಜನವ  
ಹೇಳಲೇನದನವರ ವಿಧಿಯನು  
ತಾಳಿಗೆಗೊಣಗಿದವು ಸತಿಯಳ  
ಕಾಲೊಡೆದು ಸುರಿವರುಣಜಲದಲಿ ಬಟ್ಟೆ ಕೆಸರಾಯ್ತು

೧೬೫

ಎಳೆಯ ಬಾಳೆಯ ಸುಳಿಯು ಅನಲನ  
ಜಳದ ಹೊಯ್ಲಿ ಲಿ ನೊಂವನೋಲುರೆ  
ಬಳಲಿದಬಲೆಯ ಕಂಡು ನೃಪ ಮರುಗದನು ಮನದೂಳಗೆ  
ಲಲಿತ ಹೇಮದ ತೂಗುಮಂಚದ  
ಹೊಳೆವ ಮೆಲ್ಲಾಸಿನಲಿ ಮಲಗುವ  
ಲಲನೆಗೀ ವಿಧಿ ಒಂದುದೇ ಹಾ ಎನುತ ಬಿಸುಸುಯ್ತು

೧೬೬

ಮರುಗಲಿನ್ನೆ ಕರಸ ಬಿಡು ವಿಧಿ  
ಬರೆದ ಬರಹವ ತಪ್ಪಿಸಲು ಹರಿ  
ಹರ ವಿರಿಂಚಾದ್ಯರಿಗೆ ಸಾಧ್ಯವೆ ನಮ್ಮ ಪಾಡೇನು  
ಹರಿವುದಾಕ್ಷಣ ತುಂಬುವುದು ಗೋ  
ಚರಿಸುವುದು ಸಿರಿ ನಿತ್ಯವೇನಿದ  
ನರಿಯದವನೇ ನೋಯಲೇಕೆಂದಳು ಸರೋಜಮುಖಿ

೧೬೭

ನುಡಿಯ ಕೇಳುತ ಮನದಿ ಮಿಡುಕುತ  
 ವೊಡವಿಪತಿ ಸತಿಪಹಿತ ಘನತರ  
 ದಡವಿಯಲ ಬರುತಿರ ಜಗನ್ನೋಹನದ ಪಕ್ಷಿಗಳು  
 ವೊಡವಿಗಳಿಯಲು ಕಂಡಪಕ್ಷಿಸಿ  
 ಪಿಡಿವೆನೆಂದುರಸಣಿಸಿ ನೃಪ  
 ಹಚ್ಚಡವ ಬೀಸಿ ಡವನು ಕೊಂಡೊಯ್ದು ನಭಸ್ಥಳಕ ೧೫೮

ಮೂಗಿನಲಿ ಬೆರಳಿಟ್ಟು ಮಕುಟವ  
 ತೂಗಿದನು ನಸುನಗುತ ನಂದಿಗ  
 ಲಾಗ ಸೂಚಿಸಿದವು ನಿರಂತರ ರಾಜ್ಯಭೋಗವನು  
 ಬೇಗದಿಂದಪಹರಸಿಕೊಂಡವ  
 ರೀಗ ನಾವಿದನಂದಿರೆಂದು ಸ  
 ರಾಗದಿಂದಲಿ ಮಾಯವಾದವು ಪಕ್ಷಿಯುಗಳಗಳು ೧೫೯

ಧರಣಿಪತಿ ಕೇಳಿ ನಿಷಧಪತಿ ಕಲ  
 ಪುರುಷ ಮಾಯವ ಬಲ್ಲನೇ ಮನ  
 ಮರುಗಿ ನಿರ್ವಾಣದಲಿ ನಿಂದಿರಲಾಗ ಸತಿ ಕಂಡು  
 ಹರಹರಾ ಎನುತಾಗ ಸೀರೆಯು  
 ಸೆರಗ ಹರಿದಿತ್ತಳು ನೃಪಾಲಗೆ  
 ತಿರವ ನಸುಬಾಗಿದಳು ನಾಚಿಗೆಯಾಗಲಿಂತೆಂದ ೧೬೦

ಧರೆಯ ನೃಪರಿಗೆ ನಿಷಧಪುರಪತಿ  
 ಯರಮನೆಯ ಬಾಗಿಲಿನ ಸಮುಖವು  
 ದೊರಕಲದು ತಾ ಪುಣ್ಯವೆಂಬೀಯರಸುತನ ನಮಗೆ  
 ಹರೆದುದಿಲ್ಲ ಸಮಸ್ತ ರಾಜ್ಯದ  
 ಸಿರಿಗೆ ಬಾಹಿರನಾಗಿ ಪತ್ತಿಯ  
 ಸೆರಗನುಡುವಂತಾಯ್ತೆ ಹರಹರ ಎನುತ ಬಿಸುಸುಯ ೧೬೧

ಶ್ರೀ ಕರ್ಣಾಟಕ ಹರಿದಾಸ ಕೀರ್ತನ ತರಂಗಿಣಿ

ಧರೆಯ ಸಂಪದದಷ್ಟು ಭೋಗವ  
ಪರಿಹರಿಸಿ ನಿಜವುತ್ರ ಮಿತ್ರರ  
ತೊರೆದು ನಂಬಿವ ಸತಿಯ ಘೋರಾರಣ್ಯ ಮಧ್ಯದಲಿ  
ಹಿರಿದು ಬಳಲಿಸಿ ನೋಯಿಸಿದೆ ಕೇಳೆ  
ತರುಣಿ ಎನ್ನವೊಲಾರು ಪಾಪಿಗ  
ಳರದೆ ನೀ ಪೋಗಿನ್ನು ತಂದೆಯ ಮನೆಗೆ ನಡೆಯೆಂದ

೧೭೨

ಇನಿಯನಾಡಿದ ನುಡಿಗೆ ಅಂಗನೆ  
ಕನಲಿ ನುಡಿದಳು ತೋಕದಲಿ ನೀ  
ನಿನಿತು ಮುನಿದಾಡುವರೆ ಸಾಕಿನ್ನಾರು ಗತಿಯೆನಗೆ  
ಅನುದಿನವು ನಾ ನಿಮ್ಮ ಪದಯುಗ  
ವನಜವನು ಭಜಿಸುವುದ ತೊರೆದೀ  
ತನುವ ಸೈರಿಸಲಾವೆನೇ ಹೇಳೆಂದಳೆಂದುಮುಖಿ

೧೭೩

ನೆಳಲು ತನುವಿನ ಬಳಿಯಲ್ಲದೆ  
ಚಲಿಸುವುದೆ ತಾ ಬೇರೆ ನಿಮ್ಮಡಿ  
ನಳಿನದಲಿ ಸುಖದುಃಖವಲ್ಲದೆ ಬೇರೆ ಗತಿಯುಂಟೆ  
ಹಳುವವೇ ಸಾಮ್ರಾಜ್ಯ ನಿಮ್ಮಡಿ  
ನೆಳಲಿನಲಿ ತಾನಿರುವೆನೆಲ್ಲದೆ  
ನಿಳಯವೇ ನನಗಡವಿಯೆಂದೆರಗಿದಳು ಪದಯುದಕೆ

೧೭೪

ತೋಕವೇಕೆಲೆ ತರುಣಿ ಬಾರೆಂ  
ದಾ ಕಮಲಲೋಚನೆಯ ತೋಳಿನೋ  
ಳಾಕಿ ಬಿಗಿದಪ್ಪಿದನು ಸೆರಗಿನೊಳೊರಸಿ ಕಂಬನಿಯ  
ಜೋಕೆಯಲಿ ಕುಳ್ಳಿರಿಸಿ ತೊಡೆಯೊಳ  
ನೇಕ ಪ್ರೀತಿಯೊಳೆಂದ ನೀನವಿ  
ವೇಕಿಯೇ ಬಿಡು ಮನದ ದುಗುಡವನೆಂದನಾ ನೃಪತಿ

೧೭೫



ಎಂದು ಸತಿಯನು ಸಂತವಿಟ್ಟರ  
 ವಿಂದನಾಭ ಧ್ಯಾನದಲಿ ಬರೆ  
 ಮುಂದೆ ಘೋರಾರಣ್ಯವೆಸೆದುದು ಘನಭಯಂಕರದಿ  
 ಸಂದ ಖಗ ಮೃಗವಲ್ಲಿ ನೆರೆದಿರೆ  
 ಬಂದು ಹೊಕ್ಕರು ಕಾನನವನರ  
 ವಿಂದಸಖ ಹೊದಿದನು ಮೆಲ್ಲನೆ ಪಶ್ಚಿಮಾಂಬುಧಿಯ

೧೨೬

ಲೋಕಕಥಿತ ನಳನ ರಾಣಿಗೆ  
 ಶೋಕ ಪರ್ಬದ ತೆರದಿ ಕತ್ತಲೆ  
 ಲೋಕವನು ಮುಸುಕಿದುದು ಭರಣಿಯ ಮುಚ್ಚಿದಂದದಲಿ  
 ಭೀಕರ ಧ್ವನಿಗಳಿಗೆ ಹೆದರಿದ  
 ಳಾ ಕಮಲಲೋಚನೆಯ ಕಂಡು ವಿ  
 ವೇಕನಿಧಿ ಸಂತೈಸಿ ಬಿಗಿಯಪ್ಪಿದನು ತೂಪಿರಿದು

೧೨೭

ಎಲ್ಲರೋಪಾದಿಯ ಪತಿವ್ರತೆ  
 ಯಲ್ಲವೀ ದಮಯಂತಿ ಬಿಡುವವ  
 ಳಲ್ಲ ತನ್ನನು ತರುಣ ಕಾಣದ ಕಡೆಗೆ ತೆರಳಿದರೆ  
 ಅಲ್ಲಿ ತಂದೆಯ ಮನೆಗೆ ಹೋಗುವ  
 ಳಿಲ್ಲಿ ತಾನಿರೆ ಬಿಡಳಿನುತ ಮನ  
 ದಲ್ಲಿ ಯೋಚಿಸಿ ನಿದ್ರೆಗೈಸಿದ ತನ್ನ ನಿಜಸತಿಯ

೧೨೮

ಮರೆದು ಮಲಗದಳವಳ ಮಗ್ಗುಲ  
 ಸೆರಗ ಮೆಲ್ಲನೆ ಜಾರಿಸುತಲಾ  
 ಗರಸ ವಸನವ ಕೊಂಡು ಮಲಗಿದ ಸತಿಯನೀಕ್ಷಿಸುತ  
 ಮರುಗದನು ಕಣ್ಣೆರನಲಿ ಶ್ರೀ  
 ಹರಿ ಜಗತ್ಪತಿ ಅಡವಿಯಲಿ ಎ  
 ಚ್ಚರಿಸದೆ ತಾನೆಂತು ಪ್ರೋಗುವೆನೆನುತ ಬಿಸುಸುಯ್ದು

೧೨೯

ಶ್ರೀ ಕರ್ಣಾಟಕ ಹರಿದಾಸ ಕೀರ್ತನ ತರಂಗಿಣಿ

ಮಡದಿಯಗಲಿದ ಬಳಕ ಹತ್ತೆಂ  
 ಟಡಿಯ ದಾಂಟುವ ಮರಳಿ ನಿಜಸತಿ  
 ಯೆಡೆಗೆ ತಿರುಗುವ ಚಂದ್ರಾಬಿಂಬಾನನವನೀಕ್ಷಿಸುವ  
 ಅಡಸಿದತಿದುಃಖವಲಿ ಮೆಲ್ಲಡಿ  
 ಯಿಡುವ ಸತಿಯನು ನೋಡಿ ಮನಮು  
 ಗ್ಗಡದ ಶೋಕದಿ ನಡೆದ ನಳನ್ಯಪನುಂದು ಯೋಜನವ ೧೮೦

ಕರುಣದೋರದೆ ನೃಪತಿ ಇನಿಯು  
 ತೊರೆದು ಬಿಸುಟನು ವನದೊಳಗೆ ಹುಲಿ  
 ಕರಡಿ ಮೃಗದುಪಟಳವ ತಾನಿನ್ನೆಂತು ನೈರಿಪಳೋ  
 ಮೊರೆಯ ಲಾಲಿಸಿ ನೋಳ್ಳೆನೆಂದುರು  
 ತರದ ವ್ರೇಮದಿ ಬಂದು ಸತಿಗೆ  
 ಚ್ಚುರಿಸುವಂದದಿ ತರಣಿ ತಲೆದೋರಿದನು ಪೂರ್ವದಲಿ ೧೮೧

ನಳನಮುಖಿ ಮೈಮುರಿದ ನಿದ್ರೆಯ  
 ತಿಳಿದು ಮೆಲ್ಲನೆ ನೋಡಿದಳು ಎಡ  
 ಬಲವನೀಕ್ಷಿಸಿ ಪತಿಯ ಕಾಣದ ಬಲಿದ ಮೂರ್ಛೆಯಲಿ  
 ಮಲಗಿದಳು ಮೈಮರೆದು ನಿಮಿಷಕೆ  
 ತಿಳಿದು ಕಾಣದೆ ಕಾತರದಿ ಹಂ  
 ಬಲಿಸಿ ಹಲುಬಿದಳಿ ಗಿ೦ ತರುನಿಕರ ಮಧ್ಯದಲಿ ೧೮೨

ಹಾ ರಮಣ ನಳನ್ಯಪತಿ ಹಾ ರಣ  
 ಧೀರ ಸದ್ಗುಣಹಾರ ರಿಪು ಸಂ  
 ಹಾರ ನಿತ್ಯೋದಾರ ನಿರ್ಮಲ ಸತ್ಯಸಂಚಾರ  
 ಘೋರ ಕಾನನಮೊಳಗೆ ನಂಬಿದ  
 ನಾರಿಯನು ಬಿಸುಡುವರೆ ತನಗಿ  
 ನ್ನಾರು ಗತಿ ಮುಖದೋರನುತ ಹಲುಬಿದಳು ದಮಯಂತಿ ೧೮೩

ವೊಡವಿಗಳವೆನೊ ಹಾಯ್ ಪಾವಕ  
 ನೊಡಲ ಹೊಗುವೆನೊ ಕಾಕುಕೂಟದ  
 ಮಡುವಿನೊಳು ಮುಳುಗುವೆನೊ ಹಾಸರೆಯೊಳಗೆ ಬೀಳುವೆನೊ  
 ಅಡಸಿದಾಪತ್ತಿ ನಲಿ ಗರಳವ  
 ಕುಡಿವೆನೊ ತಾನನತ ಸತಿ ಬಾಯ್  
 ಬಿಡುತ ಕಾನನನೊಳಗೆ ತಿರುಗಿದಳಬಲೆ ಶೂನ್ಯದಲಿ ೧೫೪

ಮುಡಿ ಚದುರಿ ಹುಡಿಯೊಳಗೆ ಹೊರಳುತ  
 ಲೊಡಲನೀಡಾಡಿದಳು ಧರೆಯೊಳು  
 ಗಡವಿ ಪಾಲ ಗೆಂದು ಪಡೆವಳೂ ತನ್ನ ನಿಜಜನನಿ  
 ಮಡದಿಯರು ತನ್ನಂತೆ ಲೋಕದೊ  
 ಕೊಡಲ ತೆತ್ತವರುಂಟೆ ಶೋಕದಿ  
 ವೊಡವಿಪತಿ ಮುಖದೊರೆನುತ ಹಂಚಲಿಸಿದಳು ಪತಿಯ ೧೫೫

ಮಾನವಾಧಿಪ ಕೇಳು ಬನದಲಿ  
 ಮಾನಿನಿಗೆ ಮತ್ತೊಂದು ಕಂಟಕ  
 ಹಾನಿ ಬಂದುದದೇನನೆಂಬಿನು ಪತಿಗೆ ಬಾಯ್ಬಿಡುತ  
 ಕಾನನದ ಬಳಿವಿಡಿದು ಬರೆ ಸು  
 ಮ್ಮಾನದಲಿ ತರಗೆಲೆಯ ಹಕ್ಕೆಯು  
 ಮಾನದಲಿ ಉರಗೇಂದ್ರನು ಬಲಿದ ನಿಜೆಯಲಿ ೧೫೬

ತರಳೆ ಕಾಣದೆ ಬರುತ ಮೆಟ್ಟಿದ  
 ಉರಗಪತಿಯನು ಕೋಪದಲಿ ಮಿಗೆ  
 ಸುರಿವ ಗರಳದಿ ರೌದ್ರಮಯ ಲೂಪಿನಲಿ ಬಲಕಿಯು  
 ತರುಬಿ ಹಿಡಿದನು ತವಕದಲಿ ಹಿಮ  
 ಕರನ ನುಂಗುವ ರಾಹುವಿನವೋಲ್  
 ಅರಸ ಕೇಳಂಗೆನೆಯ ವಿಧಿಯನು ಹೇಳಲೇನೆಂದ ೧೫೭

ಶ್ರೀ ಕರ್ಣಾಟಕ ದರಿದ್ರಾಶ ಕೀರ್ತನ ತರಂಗಿಣಿ

ಹಾ ರಮಣ ನಳನ್ಯಪತಿ ತನ್ನನು  
ಆರಿಗೊಪ್ಪಿಸಿ ಕಳೆದೆ ಹರಿ ಹರಿ  
ಕ್ರೂರಸರ್ಪನ ಬಾಯ್ಗೆ ತುತ್ತಾದೆನೆ ಜಗನ್ನಾಥ  
ಆರಿಗೊರಲುವೆನೆನ್ನ ಪ್ರಾಣವ  
ನಾರು ಕಾವವರಕಟೆ ಬಿಡಿಸೈ  
ವಾರಿಜಾಕ್ಷ ಮುಕುಂದ ಸಲಹೆಂದೊರಲಿದಳು ತರಲೆ

೧೮೮

ಶೈಲಶಿಖರದೊಳಿದುರ್ ಕೇಳಿದ  
ಬಾಲಕಿಯ ಶೋಕವನು ಬಿಲ್ಲಿನ  
ಕೋಲುಗಾರನು ಕರದ ಬಿಲ್ಲಿನ ಶಬರನೈತಂದು  
ಆ ಲತಾಂಗಿಯ ಪಿಡಿದು ನುಂಗುವ  
ಕಾಲಭುಜಗನ ಕಂಡು ನಿಜಕರ  
ವಾಲದಲಿ ಖಂಡಿಸಿದನಹಿಯನು ಬಿಡಿಸಿದನು ಸತಿಯ

೧೮೯

ಬಂದು ಕೆಂದಾವರೆಯ ಕೊಳದಲಿ  
ಮಿಂದು ನಿಂದಿರೆ ಶಬರನೆಂದನು  
ಇಂದುಮುಖಿ ನೀನೆನಗೆ ಸತಿಯಾಗೆನಲು ಖತಿಗೊಂಡು  
ಇಂದೆನಗೆ ಅಸುವಿತ್ತು ಸಲಹಿದ  
ತಂದೆಯಲ್ಲವೆ ನೀನು ಕೇಳು ಪು  
ಳಿಂದ ಮುಳದರೆ ಶಪಿಸುವೆನು ಹೋಗೆಂದಳಿಂದುಮುಖಿ

೧೯೦

ತರುಣಿ ಕೋಪಿಸಿ ನುಡಿಯೆ ಭಯದಲಿ  
ತಿರವ ಬಾಗಿ ಪುಳಿಂದನತ್ತಲು  
ಮರಳಿದನು ದಮಯಂತಿ ಮನದಲಿ ಪತಿಗೆ ಹಂಬಲಿಸಿ  
ಮರುಗುವಳು ಬನದೊಳಗೆ ಭೂಪನ  
ನರಸಿ ಕಾಣದೆ ಬಯಲನಪ್ಪುವ  
ಳುರವಣಿಪ ಕಣ್ಣಿ ರಿನಲಿ ನಡೆತಂದಳಿಂದುಮುಖಿ

೧೯೧

ಅರಸ ಕೇಳಾಶ್ಚರ್ಯವನು ಸತಿ  
ಬರುತ್ತಿರಲು ಕಾನನದಿ ನೆರೆದಿಹ  
ಮರುಳು ಬಳಗವು ಭೂತ ಭೇತಾಳಗಳು ತೋಲಗದವು  
ಶರಭ ಮೊಲ ಕಾಡಾನೆ ಸಿಂಹಗ  
ಳಿರದೆ ಜಾರಿದವಲ್ಲಿ ಸತಿಯಳ  
ಪರಮ ಪಾತಿವ್ರತ್ಯ ಮಹಿಮೆಯನರಸ ಕೇಳೆಂದ

೧೯೨

ಮುಂದೆ ಕಂಡಳು ಹೊಳೆವ ತಾಪಸ  
ವೃಂದವನು ಕಂಬನಿಯ ಸುರಿಸುತ  
ಬಂದ ವನಿತೆಯ ಕೇಳಿದರು ಮುನಿವರರು ಕರುಣದಲಿ  
ಇಂದುಮುಖಿ ನೀನಾರು ಇಲ್ಲಿಗೆ  
ಬಂದ ಹದನೇನೆನಲು ಶೋಕದಿ  
ನೊಂದು ನುಡಿದಳು ಮುನಿಗಳಿಗೆ ಕೈಮುಗಿದು ವಿನಯದಲಿ

೧೯೩

ಭೂತಳವ ನಳನ್ಯಸತಿ ಜೂಜಲಿ  
ಸೋತು ಪುಷ್ಕರಗಿತ್ತು ಸತ್ಯದ  
ನೀತಿ ತಪ್ಪದೆ ಬಂದು ಬನದಲಿ ತನ್ನ ನಗಲಿದನು  
ಧಾತುಗುಂದಿದೆ ಪತಿಯ ಕಾಣದೆ  
ಭೀತಿಯಲಿ ನಿಮ್ಮಡಿಯ ಕಂಡೆನು  
ಭೂತದಯೆ ನಿಮಗುಂಟೆಲಾ ಸಲಹೆಂದಳೆಂದುಮುಖಿ

೧೯೪

ನೆನೆದುದಂತಃಕರಣ ಕೇಳುತ  
ಮುನಿಗಳೆಂದರು ತಾಯೆ ಶೋಕದಿ  
ಕನಲಿ ಕಂಗಡಬೇಡ ನಿಜಪತಿ ರಾಜ್ಯಸಿರಿ ಸುತರು  
ನಿನಗೆ ಬಂದಪುದಿನ್ನು ಯೋಗದ  
ಮನದೊಳರಿದೆವು ನಾವು ಅಂಜದಿ  
ರೆನುತ ಪೇಳಿಯದ್ಯಶ್ಯರಾದರು ಮುನಿಗಳೊಗ್ಗಿನಲಿ

೧೯೫

ಶ್ರೀ ಕರ್ಣಾಟಕ ಹರಿದಾಸ ಕೀರ್ತನ ತರಂಗಿಣಿ

ಆ ತರುಣಿ ಬೆರಗಾಗಿ ಕನಸಿನ  
ರೀತಿಯಾಯ್ತು ಕಟಕಟಿ ವ್ರಾಸ್ಥಿ  
ವ್ರಾತವೆತ್ತಲು ಸರಿದುಡೇ ವಿಸ್ಮಯವಲಾ ಎನುತ  
ಆ ತಳೋವರಿ ಪತಿಯ ಕಾಣದೆ  
ಕಾತರದಿ ಬರುತ್ತಿರಲು ಕಂಡರು  
ನೂತನದ ಬೇಹಾರಿಗಳು ತೋಳಲುವ ನಿತಂಬಿನಿಯ

೧೯೬

ಆರಿವಳು ವನಲಕ್ಷ್ಮಿಯೊ ಸುರ  
ನಾರಿಯೊ ಮಾರುಂಗನೆಯೊ ಮದ  
ನಾರಿಸತಿಯೊ ಎರಸತಿಯೊ ಮೂಣಿಸುರ ಮಾನಿನಿಯೊ  
ಆರ ವನಿತೆಯೊ ಕಾನೂರೂಪದ  
ಭೂರಿಭೂತವೊ ತಿಳಯಲರಿದಿವ  
ಘರನುತ ಭಯಗೊಂಡು ಒಡಿವರಲ್ಲಿ ಒಣಜಿಗರು

೧೯೭

ನೋಡಿದಳು ದಮಯಂತಿ ಭೀತಿಯ  
ಲೋಡುತಿಹ ಬಿಡಿಕೆಯ ವೈಶ್ಯರ  
ಹೇಡಿತನವನು ಕಂಡು ನಸುನಗುತ್ತಲ್ಲಗ್ಯತಂದು  
ಒಡಲೇತಕೆ ಸಮಗುಪಹತಿಯ  
ಮಾಡುವಳು ತಾನು ಜಗಕತಿ  
ರೂಢಿಸಿದ ನಳಿನಪನ ಸತಿ ತಾನೆಂದಳಂದುಮುಖಿ

೧೯೮

ವೀರಸೇನನ ತನಯ ನಳಿನಪ  
ಧಾರಿಣಿಯನುರೆ ಸೋತು ಕಾರ್ಯದ  
ಕಾರಣದಿ ನಡೆತಂದನಡವಿಗೆ ತನ್ನ ನಗಲಿದನು  
ದಾರಿತಪ್ಪಿದೆನ್ನಲ್ಲಿ ನಿಸ್ತುನು  
ಸೇರಿದೆನು ಪರದೇಶಿ ತನಗೊಂ  
ದೂರು ತೋರಿ ನಿವೇನುತ ತುಂಬಿವಳು ಕಂಬನಿಯು

೧೯೯

ತಾಯೆ ನಿಮ್ಮ ಪದಾಬ್ಜ ದರ್ಶನ  
 ವಾಯಿತೆಮಗಿಂದಿನಲಿ ಧನ್ಯರು  
 ಈಯವಳೆಗೆ ತಂದುದೇ ವಿಧಿ ನಿಮ್ಮನೆನುತೆರಗಿ,  
 ನೋಯದಿರಿ ಇದೆ ಜೈದ್ಯ ಪುರವೆಂ  
 ದಾ ಯುವತಿಯೊಡೆಗೊಂಡು ಬರುತಿರೆ  
 ತೋಯಜಾಪ್ತನು ಪಶ್ಚಿಮಾಂಬುಧಿಗಳಿದನೊಲವಿನಲಿ

೨೦೦

ಹಗಲು ಸವೆದುದು ಹೊಂಬಿಸಿಲು ನೆರೆ  
 ತೆಗೆದುದತಿವೇಗದಲಿ ಕತ್ತಲೆ  
 ಬಿಗಿದುದವನೀತಳವ ವೆಟ್ಟೆಗೆ ಮುಚ್ಚಿದಂದದಲಿ  
 ಸುಗುಣೆ ದಮಯಂತಿಯನು ನೋಡಲು  
 ಸೋಗುಬಂದನಿಮಿಷರವೋಲೆ ತಾ  
 ರಗಳು ಮೂಡಿದವಂಬರದಿ ಪ್ರಜ್ವಲಿಸ ಕಾಂತಿಯಲಿ

೨೦೧

ಅವನಿಪತಿ ಕೇಳೆ ವೈಶ್ಯಕುಲ ಸಂ  
 ಭವರು ಹಾಯ್ಕದರಲ್ಲಿ ಗೂಡಾ  
 ರವನು ಬಿಟ್ಟರು ಪಾಳಯವ ಮಲಗಿದರು ರಾತ್ರಿಯಲಿ  
 ಅವಧಿ ಬಂದುನೇನನೆಂಬೆನು  
 ಕವಿದು ಕಾಡಾನೆಗಳು ಮಡುವಿಗೆ  
 ತವಕದಿಂ ನೀರಡಿಸಿ ಬಂದುದು ಗಿರಿಗಳಂದದಲಿ

೨೦೨

ತೂಳದವು ಮದಕರಿಗಳವರನು  
 ಸೀಳಿ ಹಾಯ್ಕತು ಕಲರ ಮುಮ್ಮೊನೆ  
 ಯಾಳು ಕವಿದುದು ಹೊಕ್ಕು ಕಾದಿದರತುಳ ಭಜಬಲರು  
 ತಾಳಬಲ್ಲರ ಕೆಲರು ಕರಿಗಳ  
 ದಾಳು ಬರೇ ಮೂರು ಹಾಯ್ಕರು  
 ಹೇಳಲೇನದನರಸ ತೆಗೆದೋಡಿದರು ದೆಸೆದೆಸೆಗೆ

೨೦೩

ಶ್ರೀ ಕರ್ಣಾಟಕ ಪರಿವಾಸ ಕೀರ್ತನ ತರಂಗಿಣಿ

ಅಮ್ಮ ಕೇಳಿ ಮದಗಜಂಗಳು  
 ನಮ್ಮ ಕೊಲುತಿವೆ ಹದನ ಕಾಣೆನು  
 ನಮ್ಮನೇ ನೆರೆನಂಬಿ ಬಂದಿರಿ ಇದಕೆ ಗತಿಯೇನು  
 ನಿಮ್ಮ ನಿಲ್ಲಿಗೆ ತಂದುದೇ ವಿಧಿ  
 ಬೊಮ್ಮ ಬರಹವ ಮಾರುವವರಾ  
 ರಮ್ಮ ಲೋಕದೊಳೆಂದು ಮರುಗದ ವೈಶ್ಯಕುಲತಿಲಕ ೨೦೪

ಜನನವೇ ವರಭೀಮರಾಯನ  
 ಮನೆ ತನಗೆ ನಳಚಕ್ರವರ್ತಿಯೆ  
 ಇನಿಯನಗ್ಗದ ವೀರಸೇನನೆ ಮಾವನಾಗಿರಲು  
 ವನದೊಳಿಪರಿ ಕರಿಗಳಿಗೆ ತಾ  
 ತನುವ ತೆರಬೇಕೆಂಬ ಕಾರಣ  
 ತನಗಿರಲು ನೀವೇನಮಾಡುವಿರೆಂದಳೆಂದುಮುಖಿ ೨೦೫

ಎನುತ ಕಣ್ಣೆ ವೆ ಬಿಗಿದು ಮನದಲಿ  
 ನೆನೆದಳಚ್ಚು ತನಂಸ್ಥಿ ಕಮಲವ  
 ವನಜನಾಭ ಮುಕುಂದ ಸಲಹೆನೆ ಕರಿಗಳಾಕ್ಷಣಕೆ  
 ವನಕೆ ಮರಳಿದವವರನೆಲ್ಲರ  
 ವನಿತೆ ಸಂತೈಸಿದಳು ದೈವವ  
 ನೆನೆವ ಭಕ್ತ ರಿಗುಂಟೆ ಭಯವೆಲೆ ನೃಪತಿ ಕೇಳೆಂದ ೨೦೬

ಕಳೆದರಂದಿನ ರಾತ್ರಿಯನು ರವಿ  
 ಬೆಳಗದನು ಪೂರ್ವಾದ್ರಿಯಲಿ ಸಂ  
 ದಣಿಸಿ ನಡೆದರು ಮುಂದೆ ಕಂಡರು ಚೀದಿಪಟ್ಟಣವ  
 ಹೊಳೆವ ಹೇಮದ ಸೌಧಗಳ ತಳ  
 ತಳಿಪ ನೆಲೆಯುಪ್ಪರಿಗೆಗಳ ಕಂ  
 ಡೊಲಿದು ಮನ ಹರುಷದಲಿ ಹೊಕ್ಕರು ಸತಿಸಹಿತ ಪುರವ ೨೦೭



ರಸದ ಲೇಪದ ಮಿಸುನಿಯೊ ಮಲಿನ  
ವಸನದಲಿ ಹುದುಗಿದರ್ ರತ್ನವೊ  
ನಸಿದ ಮೇಘದೊಳೆಸೆವ ಚಂದ್ರನ ಬಿಂಬದಂದದಲಿ  
ಶಶಿವದನೆ ಬರುತಿರಲು ಪುರಜನ  
ವೂಸೆದು ನೋಡಿದುದಲ್ಲೆಲ್ಲಿಗೆ  
ಬಿಸಜಮುಖಿಯಿವಳಾರೆನುತ ಬೆರಗಾಯ್ತು ಜನನಿಕರ

೨೦೮

ಹೇಮದುಪ್ಪರಿಗೆಯಲಿ ನೃಪಸತಿ  
ಕಾಮಿನಿಯರೋಲಗದೊಳೊಪ್ಪುತ  
ತಾಮರಸದಳನಯನ ದನುಯಂತಿಯನು ತಾ ಕಂಡು  
ಈ ಮಹಾಸತಿ ಯಾವಳೋ ಸು  
ತ್ರಾಮನರಸಿಯೊ ಎನುತ ಕರೆಸಿದ  
ಡಾ ವ ಹಿಳೆ ಬಂದಳು ನೈಪಾಲನ ಸತಿಯ ಸಮ್ಮುಖಕೆ

೨೦೯

ತಾಯೆ ನಿಫನಾರಾವದೇಶದ  
ರಾಯನರಸಿಯಿದೇನು ನಿನಗೀ  
ಪ್ರಾಯದಲಿ ಕಳೆಕಂದಿ ಮಾಸಿಹುದೇನು ಪೇಳೆನಲು  
ಆ ಯುವತಿ ಕಣ್ಣಿ ರಿನಲಿ ಪೂ  
ರಾಯ ಶೋಕದೊಳೆಂದಳಾ ತರ  
ಳಾಯತಾಕ್ಷಿಗೆ ತನ್ನ ವೃತ್ತಾಂತವನು ಬಿಸುಸುಯ್ದು

೨೧೦

ಕ್ಷಿತಿಯನೆಲ್ಲವ ಸೋತು ಜೂಜಲಿ  
ಪತಿ ವನಕೆ ಬಂದೆನ್ನ ನಗಲಿದ  
ಮತಿವಿಕಳತನದಿಂದ ತಿರಗುತ ಬಂದೆ ನಿಮ್ಮೆಡೆಗೆ  
ಹಿತವರಾರನು ಕಾಣೆ ನಿಫೇ  
ಗತಿಯೆನಗೆ ಪರದೇಸಿಯನು ಪರ  
ಹಿತವೆ ಪುಣ್ಯವು ರಕ್ಷಿಸೆಂದಳು ನಳನೃಪನ ರಾಣಿ

೨೧೧

ಶ್ರೀ ಕರ್ಣಾಟಕ ಪರಿವಾಸ ಕೀರ್ತನ ತರಂಗಿಣಿ

ನುಡಿಯ ಕೇಳುತ ಚೈವ್ಯ ಭೂಪನ  
 ಮಡದಿ ನೂಪುರ ಘಲ್ಲು ಘಲಿರೆನೆ  
 ಅಡಿಯಿಡ ತ ಬಂದಪ್ಪಿ ಸೆರೆಗಿನೊಳೊರೆಸಿ ಕಂಬನಿಯ  
 ಬಿಡು ವ್ಯಥೆಯ ವರಭೂಷಣಂಗಳ  
 ತೊಡು ದುಕ್ಕೂಲವನುಡು ಸುಮಾಲ್ಯವ  
 ಮುಡಿಗಿ ಸೇರಿಸು ತರುಣ ಎಂದಳು ಚೈವ್ಯನೃಪನರಸಿ ೨೧೨

ದೇವಿ ನಿಮ್ಮ ಪಚಾರವೇ ಸಂ  
 ಭಾವನೆಯಲಾ ತನಗೆ ಬೇರಿ  
 ನ್ನಾವ ಭೂಷಣವೇಕೆ ದೇಸಿಗರಾವು ನಿಮ್ಮಡಿಯ  
 ಸೇವೆಯಲಿ ತಾನಿಹೆನು ಹೀನವ  
 ನಾವು ಬಳಸುವರಲ್ಲ ತನ್ನನು  
 ಕಾವ ಹದನನು ನೀವೆ ಬಲ್ಲಿಯೆ ಎಂದಳಾ ಸತಿಗೆ ೨೧೩

ಎನಲು ನಸುನಗುತೆಂದಳಾ ಮಾ  
 ನಿನಿಗೆ ನಮ್ಮಿಂದಾಗದುಪಹತಿ  
 ನಿನಗೆ ಪೇಳಿವು ಹೀನಕೆಲಸವ ಚಿಂತೆ ಬೇಡಿನ್ನು  
 ತನಗೆ ಮಗಳು ಸುನೀತಿಯಾಕೆಯ  
 ಮನೆಯೊಳಿರು ಸೈರಂಧ್ರತನದಿಂ  
 ದನವರತ ನೀನೆಂದು ನೇಮಿಸಿ ಕಳುಹಿದಳು ಮನೆಗೆ ೨೧೪

ಮನದ ದಗೆಯಡಗಿತು ಸುನೀತಿಯ  
 ಮನೆಯೊಳಿದ್ದಳು ಭೇದವಿಲ್ಲದೆ  
 ಅನುದಿನದೊಳಾಹಾರ ನಿದ್ರಾಂಗನೆಯ ತಾನುಳಿದು  
 ವನಜನಾಭನ ಕರುಣದಲಿ ಬಂ  
 ದಿಸಿಯನೆಂದಿಗೆ ಮುಖವ ತೋರುವ  
 ನೆನುತ ಚಿಂತಿಸುತಿರ್ದಳಾ ವರಪುರದ ಚೆನ್ನಿಗನ ೨೧೫

ಕೇಳು ಕುಂತೀತನಯ ನಿಷಧ ನೃ  
ಪಾಲನಿತ್ತಲು ಮರೆದು ಮಲಗಿದ  
ಬಾಲಕಿಯ ಬಿಟ್ಟಡವಿಯಲಿ ಹೊರವಂಟನಾಶ್ರಮವ  
ಕಾಲವಾವನ ಕೇಳು ಮಾಡದು  
ಶೂಲಪಾಣಿಯೆ ಬಲ್ಲ ನಳಭೂ  
ಪಾಲಕನ ವಿಧಿಯನೇನೆಂಬೆನು ಬಂದನಡವಿಯಲಿ

೨೧೬

ವನಿತೆ ಮಲಗಿಹಳೊ ಅಧೈರ್ಯದಿ  
ನೆನೆವಳೊ ದೈವವನು ನಿದ್ರೆಯ  
ಕನಸ ಕಂಡೇಳುವಳೊ ಕಾಣದೆ ಹಲವ ಹಂಬಲಿಸಿ  
ಕನಲಿ ವಿಧಿಯನು ಬೈವಳೊ ಕಂ  
ಬನಿಯ ಸುರಿವಳೊ ಶೋಕದಲಿ ನಿಜ  
ತನುವ ಬಿಡುವಳೊ ಕಾಂತೆಯೆಂತಿಹಳೆನುತ ಬಿಸುಸುಯ್ದ

೨೧೭

ಸುತರ ಪರರೆಡೆಗಿತ್ತು ನಂಬಿವ  
ಸತಿಯ ತಂದಡವಿಯಲಿ ಮಲಗಿಸಿ  
ಮತಿವಿಕಳನಾದೆನು ಪುರಾಕೃತ ಕರ್ಮಫಲವೈಸೆ  
ಕ್ಷಿತಿಯೊಳಾರುಂಟೆನ್ನ ವೋಲ್ ನಿಜ  
ಸತಿಗೆ ತಪ್ಪಿದ ಬಾಹಿರನು ಎಂ  
ದತಿಯದ ಶೋಕದಲಿ ನಡೆದನು ಶಿವಶಿವಾ ಎನುತ

೨೧೮

ಲೋಕದೊಳಗ್ಗೆಳೆಯ ಮಹಿಪರ  
ನೇಕರವರೊಳಗಣರನೊಲ್ಲದೆ  
ನೂಕಿ ತನ್ನನೆಯೊಲಿದು ಕೈಕೊಂಡಳು ಸರೋಜಮುಖಿ  
ಆಕೆಯಗಲಿದ ಪಾತಕನು ತಾ  
ನೇಕೆ ಧರೆಯೊಳು ಶಿವಶಿವಾ ಎಂ  
ದಾ ಕಮಲಲೋಚನೆಗೆ ಮರುಗುವನರಸ ಕೇಳಿಂದ

೨೧೯

ಶ್ರೀ ಕರ್ಣಾಟಕ ಪರಿವಾಸ ಕೀರ್ತನ ತರಂಗಿಣಿ

ಈ ಪರಿಯೊಳತಿಶೋಕದಿಂದ ಪ್ರ  
ಳಾಪಿಸುತ ನಳನ್ಯಪತಿ ಹೆಚ್ಚಿದ  
ತಾಪದಲಿ ಕಡುನೊಂದು ಬಳಲಿದ ತನ್ನ ಮನದೊಳಗೆ  
ಶ್ರೀಪತಿಯ ನೆಲೆಗೊಳಿಸಿ ಹೃದಯದ  
ತಾಪದೊಳು ಬರುತ್ತಿರಲು ಮುಂದೆ ಸ  
ಮಾಪದಲಿ ಹುತವಹನ ಮಹಿಮೆಯ ಕಂಡನವನೀಶ

೨೨೦

ಬಿದಿರಮೆಳೆ ಧಗಧಗಿಸೆ ಘನ ಹೆ  
ಬ್ಬಿದಿರು ಛಟಿಛಟಿರೆನಲು ಉರಿಯೊಳು  
ಕದಳಿಗಳು ಸಿಮಿಸಿಮಿಸೆ ತರುಗಳನುರುಹಿ ಮೆಳೆಗಳನು  
ಗದಗದಿಸೆ ಗುಹೆಯಲಿ ಮೃಗತತಿ  
ಹೆದರಿ ಹಾಯ್ದು ವು ಪಕ್ಷಿಸಂಕುಲ  
ಉಮುರಿದವು ಗರಿಸಹಿತ ಬೆಂದವು ನನದ ಮಧ್ಯದಲಿ

೨೨೧

ತೆಗೆದು ಹಾಯ್ದು ದು ಸಿಂಹ ಶಾರ್ದೂ  
ಲಗಳು ಕರಿಗಳ ಹಿಂಡು ನಾನಾ  
ಮೃಗಗಳಗಣಿತ ಬೆಂದು ಬಿದ್ದವು ನಿಮಿಷ ಮಾತ್ರದಲಿ  
ಚಿಗಿದು ಹಾಯ್ದವು ಗಂಡಭೇರುಂ  
ಡಗಳು ಮೊದಲಾದಖಿಳ ಮೃಗ ಪ  
ಕ್ಷಿಗಳು ಕೆಡೆದುದು ಕಿಚ್ಚಿನೊಳಗವನೀಶ ಕೇಳೆಂದ

೨೨೨

ಪ್ರಳಯದಿನದಲಿ ಸುಳಿವ ವಡಬಾನ  
ಳನೊ ಎನಲಾ ವನವ ಸುಡುತಲಿ  
ಸುಳಿಸುಳಿಯುತಾಹಾರಗೊಳುತಿರಲಲ್ಲಿ ಧ್ವನಿಯಾಯ್ತು  
ಸಿಲುಕಿದೆನು ಪಾವಕನೊಳಕಟಕ  
ಟಳಿವೆ ಹಾ ನೃಪಕುಲ ಶಿರೋಮಣಿ  
ಯೊಲಿದು ಬಿಡಿಸೈ ಸುಕೃತ ನಿನಗಹುದೆಂದುದಾ ನಿನದ

೨೨೩

ಆಗಲಾ ಧ್ವನಿಗಳ ನೃಪತಿ ಸ  
 ರಾಗದಿಂದಲೆ ಬಂದು ಹೊಕ್ಕನು  
 ಕೂಗಿದವರಾರೆನುತ ಬರುತ್ತಿರೆ ಕಂಡನುರಗಪತಿ  
 ವೋಗುತಿದೆ ಎನ್ನ ಸುವು ಸಲಹು ಷ  
 ಡಾಗಮಜ್ಞ ನೃಪಾಲ ಎನಲಾ  
 ಭೋಗಿಯನು ಕಂಡರಸ ನೀನಾರೆಂದು ಬೆಸಗೊಂಡ

೨೨೪

ಉರಗಪತಿ ಕಾರ್ಕೋಟಕನು ತಾ  
 ನರಸ ಕೇಳೆ ಬನದೊಳಿರುತ್ತಿರೆ  
 ಪರಮಯುಷಿ ಬಂದೆನ್ನ ತಾಗಿದನಂದು ಖಾತಿಯಲಿ  
 ಕರೆದು ಕೊಟ್ಟನು ಶಾಪವನು ಸಂ  
 ಚರಿಸದಂತಿರೆ ಎನಗೆ ಇದ ಪರಿ  
 ಹರಿಸಲೆಂದಿಗೆ ಮುನಿಪ ಕರುಣಿಸು ಎಂದೊಡಂತೆಂದ

೨೨೫

ಇರಲಿರಲು ಕಾಲಾಂತರಕೆ ಭೂ  
 ವರನು ನಳನೃಪನಿಲ್ಲಿಗೈದುವ  
 ಧರಣಿಪನ ಕರಕಮಲ ಸೋಂಕಲು ಶಾಪವಿದು ಬಳಕ  
 ಪರಿಹರಿಪುದೆನೆ ಮುನಿಯ ವಚನದಿ  
 ಬರವ ಹಾರುತ್ತಿ ರಲು ಬಂದೈ  
 ಕರುಣದಿಂದಗ್ನಿಯನು ಪರಿಹರಿಸೆಂದನುರಗಪತಿ

೨೨೬

ಕರುಣದಲಿ ನೃಪ ಭೀತಿಗೊಳ್ಳದೆ  
 ಯುರಗಪತಿಯನು ತೆಗೆದು ಅನಲನ  
 ಉರಿಯ ತಪ್ಪಿಸಿ ಕೊಳನ ತೀರಕೆ ತಂದು ಉಪಚರಿಸೆ  
 ಕರವಿಡಿದು ಧರಣಿಪನ ಕಚ್ಚಿದ  
 ಡುರವಣಿಸಿ ವಿಷವೇರಿ ನೃಪತಿಯ  
 ಪರಮತೇಜದ ದೇಹ ಕೆಟ್ಟಿತು ವಿಕೃತರೂಪಾಗಿ

೨೨೭

ಶ್ರೀ ಕರ್ಣಾಟಕ ಹರಿದಾಸ ಕೀರ್ತನ ತಂಗಳಿಣ

ದೊಡ್ಡ ಹೊಟ್ಟೆಯ ಗೂನು ಬೆನ್ನಿನ  
ಅಡ್ಡವೋರೆಯ ಗಂಟು ಮೂಗಿನ  
ದೊಡ್ಡ ಕೈಕಾಲುಗಳು ಉದುರಿದ ರೋಮು ಮೀಸೆಗಳ  
ಜೆಡ್ಡು ದೇಹದ ಗುಜ್ಜು ಗೊರಲಿನ  
ಗಿಡ್ಡು ರೂಪಿನ ಹರಕು ಗಡ್ಡದ  
ಹೆಡ್ಡು ನಾದ ಕುರೂಪಿತನದಲಿ ನೃಪತಿ ವಿಷದಿಂದ

೨೨೮

ಮಾರನಾಕಾರದ ನೃಪಾಲಕ  
ಕ್ರೂರರೂಪಾದನು ಪುರಾಕೃತ  
ಮಾರಲಾರಳವೆಂದು ನುಡಿದನು ತನ್ನ ಮನಮೊಳಗೆ  
ತೋರಮಾಣಿಕವೆಂದು ಪಿಡಿದರೆ  
ಭೂರಿಕೆಂಡವಿದಾಯ್ತು ಶಿವಶಿವ  
ಕ್ರೂರಜಂತುಗಳೊಡನೆ ಸಖತನ ಫಲಿಸಿತೆನಗೆಂದ

೨೨೯

ಮುನ್ನ ಮಾಡಿದ ಕರ್ಮಫಲವಿದು  
ಬೆನ್ನ ಬಿಡದಿದೆ ಉರಗಪತಿ ಕೇ  
ಳಿನ್ನು ನೋಯಲದೇಕೆ ತಾನೇ ಪಾಪಿಯಾದೆನಲಾ  
ಪನ್ನ ಗಾರಧ್ವಜನ ಕೃಪೆ ತನ  
ಗಿನ್ನು ತಪ್ಪಿದ ಬಳಿಕ ಲೋಕದೂ  
ಳಿನ್ನು ಸ್ಮರಿಸಲಾರವಶವೆಂದೆನುತ ಮರುಗಿದನು

೨೩೦

ಏಕೆ ನೃಪತಿ ವೃಧಾ ಮನೋವೃಥೆ  
ಕಾಕ ಬಳಸಲು ಬೇಡ ನೀನವಿ  
ವೇಕಿಯೇ ಸಾಕಿನ್ನು ನಿನಗುಪಕಾರವಂಜದಿರು  
ಲೋಕ ನಿನ್ನನ್ನು ಕಾಣದಂತಿರ  
ಬೇಕೆನುತಲೇರಿಸಿದೆ ಗರಳವ  
ನೇಕ ಉಪಕಾರಾರ್ಥವಿದರಿಂದಹುದು ನಿನಗೆಂದ

೨೩೧

ಜನಪ ಕೇಳೈ ಧರಗೆ ಋತುಪ  
 ಣನು ಮಹಾರಾಜೇಂದ್ರ ಗುಣನಿಧಿ  
 ಇನಕುಲಾಂಬುಧಿಚಂದ್ರನಾತನ ಪುರವಯೋಧೈಯದು  
 ನಿನಗೆ ಬಹುದಕ್ಷದ ಹೃದಯವಾ  
 ತನಲಿ ನೀನವಗಶ್ಚಹೃದಯವ  
 ನನುಗೊಳಿಸು ಸಾರಿನ್ನು ಚಿಂತಿಸಬೇಡ ಹೋಗಿಂದ

೨೨೨

ಪೊಡವಿಪನನೋಲೈಸು ವಾಘಯ  
 ಪಿಡಿದು ಬಾಹುಕನಂಬ ನಾಮದಿ  
 ನಡೆಸು ರಥವನು ಹೀನವೃತ್ತಿಯದಲ್ಲ ನಿನಗಿನ್ನು  
 ಬಿಡದೆ ಮುನ್ನಿನ ರೂಪು ಬೇಕಾ  
 ದಡೆ ನೆನೆವುದಾ ಪಕ್ಷಿಗಳ ಹ  
 ಚ್ಚಡವ ನೀವುವು ಧರಿಸಲಡಗುವುದೀ ಕುರೂಪಿತನ

೨೨೩

ನಿನ್ನ ಹವಣೇಂ ಪೂರ್ವದಲಿ ಭಿ  
 ಕ್ಷಾನ್ನವನು ಬೇಡಿದನು ಪಶುಪತಿ  
 ಪನ್ನ ಗಾರಿಧ್ವಜನು ಕಾದನು ಪಶುಗಳಡವಿಯಲಿ  
 ಉನ್ನ ತೈಶ್ವರ್ಯಪ್ರದನು ಶತ  
 ಮನ್ಯು ಬನದಲಿ ನವೆಯನೇ ಸಾ  
 ಕಿನ್ನು ಮನನೋಯದಿರು ಚಿತ್ತೈಸೆಂದನುರಗಪತಿ

೨೨೪

ಪರಮ ಸತ್ಯವ್ರತದೊಳಾ ಪು  
 ಸ್ಕರನ ಗೆಲಿದುನ್ನತದ ರಾಜ್ಯದ  
 ಸಿರಿ ಮಿಗಿಲು ಸಾಮ್ರಾಜ್ಯವಾಳುವೆ ನಿನ್ನ ಸತಿಸಹಿತ  
 ವರವನಿತ್ತೆನು ನಿನಗೆ ಎಂದುಪ  
 ಚರಸಿ ಕಾರ್ಕೋಟಿಕನು ನಳನೃಪ  
 ಗರುಹುತಾಕ್ಷಣ ಮಾಯವಾದನು ರಾಯ ಕೇಳೆಂದ

೨೨೫

ಶ್ರೀ ಕರ್ಣಾಟಕ ಹರಿದಾಸ ಕೀರ್ತನ ತರಂಗಣ

ಬಲಿದ ಚಿಂತೆಯ ಮನದ ದುಗುಡದ  
ನಳನೃಪತಿ ಕಾನನದಿ ಬರುತಿರೆ  
ಮಲಿತು ತೋಲಗದ ದುಷ್ಟವ್ಯುಗಗಳ ಕಂಡು ನಸುನಗುತ  
ಹಲವು ಗಿರಿ ಗುಹೆ ಗಹ್ವರಂಗಳ  
ಕಳೆದು ಮುಂದಣ ಜವಪದಂಗಳ  
ಬಳವಿಡಿದು ನಡೆತಂದನಲಸದೆ ಹಲವು ಯೋಜನವ

೨೩೬

ಹರಿವ ನದಿಗಳ ವನ ತಟಾಕದ  
ವರ ಕುಸುಮ ಮಲ್ಲಿಗೆಯ ಬನಗಳ  
ಪುರದ ಪ್ರಾಂತ್ಯದೊಳೆಸೆವ ಕೆಂದಾವರೆಯ ಕೊಳಗಳನು  
ಉರುತರದ ಮಂಟಪಗಳೆಂದುರೆ  
ಮೆರೆವ ರಾಜ್ಯವ ಕಳೆದು ಮುಂದಕೆ  
ಬರುತಯೋಧ್ಯಾ ಪುರವ ಕಂಡನು ನೃಪತಿ ಕೇಳೆಂದ

೨೩೭

ಹೊಳೆವ ಮಿಸುನಿಯ ರತ್ನ ನಿಚಯದ  
ನೆಲೆಯ ಸೌಧ್ಯಾದಲಿ ನೆರೆ ಪ್ರ  
ಜ್ವಲಿಪ ಹೇಮದ ಕಲಶಗಳ ರವಿ ಚಂದ್ರ ಶಾಲೆಗಳ  
ಲಲನೆಯರ ಗಾನದ ವಿನೋದದ  
ಹಲವು ಗೋಪುರ ತಿಖರದಗಣಿತ  
ನೆಲೆಯ ವರ್ಣ ಸಲರಿದಯೋಧ್ಯಾ ಪುರವು ರಂಜಿಸಿತು

೨೩೮

ಬಂದು ಹೊಕ್ಕನು ಪುರವ ಮೆರೆವತಿ  
ಚಂದವನು ನೆರೆ ನೋಡಿ ಮನದೊಳ  
ಗಂದು ಕೊಂಡಾಡಿದನು ಋತುಪರ್ಣನ ಮಹಾಸಿರಿಯ  
ತಂದುದೇ ವಿಧಿ ತನ್ನ ನಿಲ್ಲಿಗೆ  
ಮಂದಭಾಗ್ಯನು ತಾನೆನುತ ಮನ  
ನೊಂದು ನೆನೆದನು ವರಪುರಾಧಿಪ ಚಿನ್ನ ಕೇಶವನ

೨೩೯



ಕೇಳು ಧರ್ಮಜ ರತ್ನ ನಿರ್ಮಿತ್  
 ದಾಲಯದ ಸೊಬಗಿನಲಿಯೋಲಗ  
 ಶಾಲೆಯಲಿ ಋತುಪರ್ಣನಿದ್ದನು ಸಿಂಹಪೀಠದಲಿ  
 ಸಾಲಮಕುಟದ ನೃಪರು ಭೂಸುರ  
 ಜಾಲ ಮಂತ್ರಿ ಪುರೋಹಿತರು ಗುಣ  
 ಶೀಲರುತ್ತಮ ಸತಿಯರಿಂದೆಸೆದಿದುರ್ದಾಸಾ ನ

೨೪೦

ಇಸು ಸಮಯ ತನಗೆಂದು ನಳನೃಪ  
 ಮುದದಿ ವೇಷವ ತಾಳ್ದು ಹರಿಯಂ  
 ದದಲಿ ಬಂದನು ಸಭೆಗೆ ಕಂಡನು ನೃಪಗೆ ಕೈಮುಗಿದು  
 ಸದಮಲಾಸಾ ನದಲಿ ರಿಪುಭಟ  
 ಕದನಕಲಿಗಳು ಜೀಯೆನಲು ನಯ  
 ಹೃದಯದಲಿ ಬಿನ್ನೈಸಿದನು ಋತುಪರ್ಣ ಭೂಪತಿಗೆ

೨೪೧

ಅವನಿಪತಿ ಕೇಳೆ ನಿಮ್ಮ ಪದಕಮ  
 ಲವನು ಭಜಿಸುವೆ ಜೀಯ ಚಿತ್ತದಿ  
 ಸವಡಿನುಡಿಯೆನಗಿಲ್ಲ ಬಾಹುಕನೆಂಬುದಭಿಧಾನ  
 ಭುವನದೊಳು ತಾನಶ್ವಕುಲಹೃದ  
 ಯವನು ಬಲ್ಲೆನು ಶಾಕಪಾಕದಿ  
 ಸವಿಗೊಳಿಪ ಸೂವಾರವಿದ್ಯೆಯನರಿವೆ ತಾನೆಂದ

೨೪೨

ಸೂಪಕಾರ್ಯದೊಳಗ್ಗ ಳನು ಕಡು  
 ರೂಪಿನವ ತಾನಲ್ಲ ಚಿತ್ತದಿ  
 ಕಾಪುರುಷನೆನ್ನ ದಿರು ನೋಡಾ ತನ್ನ ಪೌರುಷವ  
 ಭೂಪ ಮುಂಗೈಕಂಕಣಕೆ ಕುಲ  
 ದೀಪ ಕನ್ನಡಿಯೆಕೆ ತರಿಸು ಪ್ಪ  
 ತಾಪವಾಜಿಯನೆಂದು ಬಿನ್ನೈಸಿದನು ನಸುನಗುತ

೨೪೩

ಶ್ರೀ ಕರ್ಣಾಟಕ ಹರಿಹಾಸ ಕೀರ್ತನ ತರಂಗಿಣಿ

ವೊಡವಿಪತಿ ಋತುಪರ್ಣ ಬಾಹುಕ  
ನುಡಿದ ವಚನಕೆ ಮೆಚ್ಚಿ ನಾನದು  
ಗಡದ ತೇಜಿಯ ತರಿಸಿ ಕೊಡಲೇರಿದನು ಬೀದಿಯಲಿ  
ಮಡದ ಸನ್ನೆಗೆ ಕುಣಿದುರವೆಗಾ  
ರಿಡುತ ಜೋಡಣೆಯಂದ ಹಯವಡಿ  
ಗಡಿಗೆ ಚಿಮ್ಮಿತ್ತು ವಾಯುವೇಗದೊಳರಸ ಕೇಳೆಂದ

೨೪೪

ಕರದ ವಾಘಯ ಸಡಿಲ ಬಿಡೆ ನಿ  
ಬ್ಬರದ ಗಮನದೊಳ್ಳೆದಿತವನಿಯೊ  
ಳುರವಣಿಸಿ ಕೆಂಧೂಳಿ ಮುಸುಕಿದುದಂಬರವ ಬಿಡದೆ  
ಧರಣಿ ತಲ್ಲಣಿಸಿದುದು ಗಗನದಿ  
ಸುರರು ಕೊಂಡಾಡಿದರು ರಾವೃತ  
ರರಸನಜುದೋ ಭಾವು ಭಾವೆಂದುದು ಸಮಸ್ತ ಜನ

೨೪೫

ಮುರುಹಿ ಹಿಡಿಯಲು ಮಡದ ಸನ್ನೆಗೆ  
ತಿರುಗತತಿ ವೇಗದಲಿ ಹಯವೋ  
ಸರಿಸಿ ಕಿರು ಬೆಮರಡಲು ನಿಲಿಸಿದ ವಾರುವವನಿಳಿದು  
ಕರವ ಮುಗಿಯಲು ನೃಪತಿ ಮೆಚ್ಚುತ  
ತರಿಸಿ ಕೊಟ್ಟನು ಭೂಷಣಂಗಳ  
ಹಿರಿದು ಸಂಬಳವಿತ್ತು ನಿಲಿಸಿದನರಸ ಬಾಹುಕನ

೨೪೬

ಆರಸ ಕೇಳಾ ಪುರದೊಳೊಬ್ಬರಿ  
ಗರಿಯದಂದದಿ ನಳನಿರಲು ಭೂ  
ಸುರರ ಮತದಲಿ ಕೇಳ್ದ ಭೀಮನೃಪಾಲನೀ ಹದನ  
ಧರೆಯನೆಲ್ಲವ ಜೂಜಿನಲಿ ಪು  
ಷ್ಕರಗೆ ನಳನೃಪ ಸೋತು ಅಡವಿಗೆ  
ತರುಣಿ ಸಹ ಹೊರವಂಟನೆನೆ ಹೊರಳಿದನು ಶೋಕದಲಿ

೨೪೭

ಹಾ ಮಗಳೆ ದಮಯಂತಿ ನಿಷಧಸ  
 ನಾಮನನು ಕೈವಿಡಿದು ಬಾಳುವ  
 ನೇಮನನು ಬಿಸುಟೆಡವಿಗಟ್ಟಿತೆ ವಿಧವಿಕರ್ಮಫಲ  
 ಭೀಮನೈಪನುದರದಲಿ ಜನಿಸಿ ವಿ  
 ರಾಮವಾದುದೆ ನಿನ್ನ ಸಿರಿ ಮುಖ  
 ತಾಮರಸವನು ಕಾಣೆ ತೋರೆಂದರಸ ಹಲುಬಿದನು

೨೪೮

ಬಡವರುದರದೊಳುದಿಸಿ ಸುಖವನು  
 ಪಡೆಯಲೊಲ್ಲದೆ ಬಂದು ನೀನೀ  
 ನೊಡವಿಪತಿಯುದರದಲಿ ಸಂಜನಿಸುವರೆ ಎಲೆ ತಾಯೆ  
 ಗಿಡುಮೆಳೆಗಳಾರಣ್ಯದಲಿ ತನು  
 ವಿಡಿದು ಸೈರಿಪುದೆಂತು ಮಗಳೇ  
 ಸುಡು ತನುವನಿದನೆಂದು ಮರುಗಿದಳವಳ ನಿಜಜನನಿ

೨೪೯

ಸತಿಪತಿಗಳೇ ಪರಿಯ ಶೋಕೋ  
 ನ್ನತಿಯ ಸೈರಿಸಲಾರದಾ ಮಾ  
 ರುತನ ಸಖನೊಳು ಪುಗುವುವೆಂದರವಣಿಸಿ ನಡೆತರಲು  
 ಕ್ಷಿತಿಪ ಕೇಳಾಕಸ್ಮಿ ಕದೊಳಾ  
 ಯ್ತತಿವಚನವಾಕಾಶದಲಿ ಪತಿ  
 ವ್ರತೆಗೆ ಹಾನಿಯೆ ಸುಖದೊಳಿಹಳೆಂದುದು ನಭೋನಿನದ

೨೫೦

ಎಂದ ವಾಕ್ಯವ ಕೇಳಿ ಭೂಸುರ  
 ವೃಂದದಲಿ ಮುನಿಯೋರ್ವ ನುಡಿದನು  
 ಸಂದ ಪರಮಾನಂದಜ್ಯೋತಿರ್ಮಯನ ವಾಕ್ಯವಿದು  
 ಇಂದುಮುಖಿ ದಮಯಂತಿ ನಳನೈಪ  
 ರೆಂದಿಗೂ ಸುಕ್ಷೇಮಿಗಳು ನೀ  
 ವಿಂದು ಕಳುಹಿಸಿ ಚರರ ಭೇದಿಸಲೆಂದನಾ ಮುನಿಪ

೨೫೧

ಶ್ರೀ ಕರ್ಣಾಟಕ ಪರಿವಾಸ ಕೀರ್ತನ ತರಂಗಿಣಿ

ಎನಲು ಮುನಿಪನ ಮಾತಿನಲಿ ಆರ  
ಮನೆಗೆ ಬಂದು ವಿಶಾಲಚಿಂತೆಯ  
ಮನದೊಳಿರೆ ಇನನಿಳಿದನಸ್ತಾಂಬುಧಿಗೆ ವಹಿಲದಲಿ  
ಜನಪನಾ ರಾತ್ರಿಯಲಿ ನಿದ್ರಾಂ  
ಗನೆಯನುಳಿದರೆ ಪೂರ್ವಶೈಲದಿ  
ದಿನಪ ತಲೆದೋರಿದನು ಹರೆದುಮ ರಜನಿಯಾಕ್ಷಣಕೆ

೨೫೨

ಅರಸ ಕರೆಸಿದನಾಪ್ತರನು ಭೂ  
ಸುರರಿಗೆಂದನು ನೀವು ಕರುಣದಿ  
ಧರೆಯೊಳ್ಳಿಹೆನ್ನ ಸುತೆ ದಮಯಂತಿ ನಳನೈಪರ  
ಇರವ ಕಾಂಬುದು ಕಂಡು ಕರೆತಂ  
ಸರಿಗೆ ಕೊಡುವೆನು ಧರೆಯೊಳರ್ಥವ  
ನಿರುತವೆಂದುಪಚರಿಸಿ ಕಳುಹಿದ ಭೀಮನೈಪನವರ

೨೫೩

ಪುರನಗರ ವೀಧಿಗಳ ಮಧ್ಯದಿ  
ನೆರೆದ ಸಭೆಯಲಿ ಮಾರ್ಗದಲಿ ಸಂ  
ಚರಿಸುವವರನು ಕಂಡು ಕೇಳುತ ಬಂದರಲ್ಲಲ್ಲಿ  
ಇರವ ಕಾಣದೆ ಬಳಲಿ ಚಿಂತಿಸಿ  
ಮರುಗುತವನೀಸುರರು ಭೇದಿಸು  
ತಿರಲು ಮೂವರು ಬೇರ ಹೊಕ್ಕರು ಜೈದ್ಯನಗರಿಯನು

೨೫೪

೨೬ ವಾರ್ತೆಯ ಕೇಳಿದರು ಭೂ  
ವಲ್ಲಭನ ಕ್ರತುಸಮಯವೆಂದವ  
ರೆಲ್ಲ ಗಮಿಸಲು ಕಂಡು ಮೂವರು ತಾವು ಅವರೊಡನೆ  
ನಿಲ್ಲದೈದಿರರಮನೆಗೆ ತಮ  
ಗಲ್ಲಿ ದಕ್ಷಿಣೆ ಮೃಷ್ಟ ಭೋಜನ  
ವಲ್ಲಿ ಮಿಗಿಲಹುದೆನುತ ಹೊಕ್ಕರು ಯಜ್ಞ ಮಂಟಪವ

೨೫೫

ಜನಪನವನೀಸುರರ ಮಂತ್ರದೊ  
 ಳನಿಲಸಖನಾರಾಧಿಸಲು ನೃಪ  
 ತನುಜೆಯಾದ ಸುನೀತಿಯೊಳು ದಮಯಂತಿ ಭಾವಿಸುತ  
 ವನಿತೆಯಿರೆ ಕಂಡನು ಸುದೇವನು  
 ಮನದೊಳನುಮಾನಿಸಿದನೀ ಮಾ  
 ನಿನಿ ಮಹಾಸತಿಯೆನುತ ವಿಸ್ಮಯಗೊಂಡು ಮನದೊಳಗೆ ೨೫೬

ಮುಗಲು ಮುಸುಕಿದ ಚಂದ್ರಬಿಂಬವೊ  
 ಪಗಲೊಳೆಸೆವ ಸುದೀಪಕಾಂತಿಯೊ  
 ಹೊಗೆಯೊಳೆಸೆಯುವ ಚಿತ್ರಪ್ರತಿಮೆಯೊ ಹೇಳಲೇನವಳ  
 ಉಗದು ಬಿಸುಟ ವಿಭೂಷಣದ ಮೈ  
 ಲಿಗೆಯ ಸೀರಿಯ ಮಲಿನ ತನು ಕಳೆ  
 ದೆಗೆದು ಕೈಗಲ್ಲದಲಿ ನಿಂದಿರೆ ಕಂಡನಾಸತಿಯ ೨೫೭

ಇದು ಪತಿವ್ರತಧರ್ಮವಹುದೀ  
 ಸುದತಿ ತೊರೆದಿಹಳೆಲ್ಲವನು ನೃಪ  
 ವಧುವ ಕಾಣಿಸಿಕೊಂಬೆನೆಂದು ಸುದೇವ ನಡೆತಂದು  
 ಹದನಿದೇನೌ ತಾಯೆ ನಿಮ್ಮಯ  
 ವದನಕಮಲವು ಬಾಡಿ ಕಡು ಮಾ  
 ಸಿದ ವಸನದುಡಿಗೆಯಲಿ ನೀವಿಹುದೇನು ಪರಿಯೆಂದ ೨೫೮

ಇಂದುವದನೆ ವಿದರ್ಭಪಟ್ಟಣ  
 ದಿಂದ ಬಂದೆನು ತಾನು ಭೂಸುರ  
 ವಂದ್ಯನೆನ್ನ ಭಿಧಾನ ಕೇಳು ಸುದೇವನೆಂಬುವುದು  
 ಇಂದು ನಿಮ್ಮನು ನೋಡ ಕಳುಹಿದ  
 ತಂವೆ ಭೀಮನೃಪಾಲನಾತನ  
 ನಂದನೆಗೆ ತಾ ಸಖನು ಚಿತ್ತೈಸೆನ್ನ ಬಿನ್ನಪವ ೨೫೯

ಶ್ರೀ ಕರ್ಣಾಟಕ ಹರಿದಾಸ ಕೀರ್ತನ ತರಂಗಿಣಿ

ಕ್ಷಿತಿಪ ಭೀಮನ್ಯಪಾಲನಾತನ  
ಸತಿಸುತರು ಬಾಂಧವ ಸಹೋದರ  
ರತಿಶಯರು ನಿಮ್ಮಯ ಕುಮಾರರು ಕುಶಲರಿಂದಿನಲಿ  
ಕ್ಷಿತಿಯನಗಲುತ ನಳನ್ಯಪತಿ ನಿಜ  
ಸತಿಸಹಿತ ವರಕೈದಿದುದ ಕೇ  
ಳುತಲಿ ನಿಮ್ಮವರಲ್ಲ ಶೋಕಾಬ್ಧಿಯಲಿ ಮುಳುಗಿಹರು -೨೬೦

ಘೋರತರ ಶೋಕವನು ಸೈರಿಸ  
ಲಾರದಾ ಸತಿಪತಿಗಳಿಬ್ಬರು  
ಸೋರುತಿಹ ಕಂಬನಿಗಳಲಿ ಕರೆದೆಮ್ಮ ಕಳುಹಿದರು  
ಧಾರಿಣಿಯೊಳರಸುತ್ತ ಬಂದೆವು  
ವಾರಿಜಾನನೆ ನಿಮ್ಮ ಕಂಡೆವು  
ಸೇರಿತೆಮ್ಮಯ ಪುಣ್ಯವೆಂದು ಸುದೇವ ಕೈಮುಗಿದ -೨೬೧

ವನಿತೆ ಕೇಳುತ ಶೋಕಜಲದಲಿ  
ನೆನೆದು ಬುಧಕುಲತಿಲಕನನು ಬಾ  
ರೆನುತ ಮನ್ನಿಸಿ ತನ್ನ ವರನಡಿಗಡಿಗೆ ಬೆಸಗೊಳಲು  
ವನಿತೆ ನೋಡಿದಳಾ ಸುದೇವನ  
ಜನನಿಗರುಹಲು ಬಂದಳಾ ವಿ  
ಪ್ರನನು ನೀವಾರೆಂದು ಬೆಸಗೊಳೆ ನುಡಿದನಂತೆಂದು -೨೬೨

ಕೇಳು ತಾಯೆ ವಿದರ್ಭಪತಿ ಭೂ  
ಪಾಲನಾತ್ಮಜೆ ಪತಿಯೊಡನೆ ತ  
ನ್ನಾ ಲಯವನುಳಿದು ವನಕೈದಿದಳೆನಲು ನೃಪ ಕೇಳಿ  
ತಾಳಲಾರದೆ ನೋಡಿ ಕರೆತರ  
ಹೇಳಿ ಕಳುಹಲು ಬಂದನಿಲ್ಲಿಗೆ  
ಬಾಲೆ ದಮಯಂತಿಯಳ ಕಂಡೆನೆನ್ನು ತ ಕೈಮುಗಿದ -೨೬೩

ಕೇಳಿ ಶಿವಶಿವಯೆನುತ ಶೋಕವ  
ತಾಳಿ ತೆಗೆದಪ್ಪಿದಳು ಮಗಳೆ ವಿ  
ಟಾಳಿಸಿತೆ ನಿಜರಾಜ್ಯಸಿರಿ ನಿನಗಿಂತು ಬಲುವ್ಯಥೆಯ  
ಭಾಳದಲಿ ನಿಧಿ ಬರೆದನೇ ಜನ  
ಪಾಲ ನಳನೃಪನೆತ್ತ ಸರಿದನೊ  
ಕಾಲಗತಿಯಂತಾದುದೇ ದಾ ಎನುತ ಮರುಗಿದಳು

೨೬೪

ಬಾಲೆ ಬಿಡು ಶೋಕವನು ಭೀಮನೃ  
ಪಾಲನರಸಿಗೆ ತಂಗಿ ತಾ ತ  
ನ್ನಾಲಯದಿ ಕಡುನೊಂದೆ ಮಗಳೇ ಸಾಕು ನಮ್ಮೊಡನೆ  
ವೇಳದಿಹರೆ ಸುನಂದನಿಗೆ ಸಮ  
ಪಾಳಿ ನೀನೆಮಗೆಂದು ತಳ್ಳಿಸಿ  
ಪಾಲಿಸಿದಳತಿಕರುಣದಲಿ ದಮಯಂತಿಯನು ಜನನಿ

೨೬೫

ಕಿರಿಯ ತಂದೆ ಸುಬಾಹು ಮರುಗಿದ  
ವರಕುವರಿ ದಮಯಂತಿ ನಿನ್ನಯ  
ಪುರುಷನಿಲ್ಲದೆ ಚಿಂತೆಯಿಂದೆಲ್ಲವನು ನೀ ತೊರೆದು  
ಕರಗಿ ಕಂದಿದೆ ಮಗಳೆ ತಾನಿಂ  
ತರಿದುದಿಲ್ಲಕಟಕಟ ಪುರುಷನ  
ಕರೆಸಿ ಕೊಡಿಸುವೆನಿದಕೆ ಚಿಂತಿಸಬೇಡ ಬಾರೆಂದ

೨೬೬

ತರಳೆ ಬಾರೆಂದೆನುತ ಕಣ್ಣಿ ನೊ  
ಳೊರೆವ ಕಂಬನಿಗಳನು ಸರಗಿನೊ  
ಳೊರೆಸಿ ದಮಯಂತಿಯನು ಮನ್ನಿಸಿ ಬಂದನೋಲಗಕೆ  
ಕರೆಸಿದನು ಭೂಸುರ ಸುದೇವನ  
ನಿರುಪಮಿತಭೂಷಣಗಳಂದುಪ  
ಚರಿಸಿ ಕಳುಹಲು ಬಂದ ಭೀಮನೃಪಾಲನೋಲಗಕೆ

೨೬೭

ಶ್ರೀ ಕರ್ಣಾಟಕ ಹರಿಹಾಸ ಕೀರ್ತನ ತರಂಗಿಣಿ

ಅರಸ ಕೇಳು ವಿದರ್ಭಪತಿ ಮನ  
ಮರುಗುತಿರಲಾ ಸಮಯದಲಿ ಭೂ  
ಸುರ ಸುದೇವನು ಬಂದು ಕೈಮುಗಿದೆಂದನೀ ಹದನ  
ಅರಸುತೆಲೆ ಡೆ ಹೋಗಿ ನಾನಾ  
ಪುರವರಂಗಳ ಕಳೆದು ಚೈದ್ಯನ  
ಪುರವ ಹೊಕ್ಕೊಡನಲ್ಲಿ ಕಂಡೆವು ನಿನ್ನ ನಂದನೆಯು

೨೬೨

ಕಂಡು ಮಾತಾಡಿದನು ಸತಿಯಳ  
ಮಂಡೆ ಮಾಸಿದೆ ಮಲಿನ ವಸನದ  
ಗಂಡನಗಲಿದ ಚಿಂತೆಯಲಿ ಮುಖ ಬಾಡಿ ದೇಹವನು  
ದಂಡಿಸಿದಳನ್ನ ದಲಿ ಮನ ಮುಂ  
ಕೊಂಡುದಾ ಸತಿಗಿನಿಯನನು ನೆರೆ  
ಕಂಡು ಹೇಳುವರಾರೆನುತ ಮರುಗುವಳು ಮನದೊಳಗೆ

೨೬೯

ಕೇಳುತರಸನ ವದನಕಾಂತಿ  
ಶಾಲನಾದುದು ಮನದಿ ಹರುಷವ  
ತಾಳಿ ಹೊಂಪುಳಿಪೂಗಿ ಭೀಮನೃಪಾಲ ಕರೆಸಿದನು  
ಬಾಲೆಯರ ತನ್ನಾಪ್ತ ಸಚಿವರ  
ಮೇಳದಲಿ ನಿಜಸುತೆಯ ಕರೆತರ  
ಹೇಳಿ ರತ್ನಾ ಭರಣಗಳನಿತ್ತವರ ಕಳುಹಿದನು

೨೭೦

ಬಂದರಲ್ಲಿಗೆ ಚೈದ್ಯನೃಪತಿಯ  
ನಂದು ಕಾಣಿಸಿಕೊಂಡನವರನು  
ಮಂದಿರದ ಸುಕ್ಷೇಮವನು ಕೇಳಿದರೆ ಪೇಳಿದರು  
ಇಂದುಮುಖಿ ದಮಯಂತಿಯನು ಕಳು  
ಹೆಂದು ಭೀಮನೃಪಾಲ ಹರುಷದೊ  
ಳೆಂದು ನಿಮಗುಡುಗೊರೆಗಳನು ಕಳುಹಿದನು ಕೇಳೆಂದ

೨೭೧



ಅರಸ ಕೇಳು ಸುಬಾಹು ಭೂಪತಿ  
 ಕರೆಸಿದನು ಮಂತ್ರಿಗಳ ಭೇಷನ  
 ಪುರಕೆ ಪಯಣವ ಮಾಡಿದನು ದಮಯಂತಿಯನು ಕರೆದು  
 ತರುಣಿ ನೀ ನಮ್ಮಲ್ಲಿ ತಿಂಗಳು  
 ಹೊರೆದೆ ದೇಹವ ಕಷ್ಟದಲ್ಲಿಯೆಂ  
 ದುರುತರದ ಪ್ರೇಮದಲಿ ಕೊಟ್ಟನು ಸಕಲ ಭೂಷಣವ ೨೭೨

ತರಿಸಿದನು ದಂಡಿಗೆಯೊಳಗೆ ಕು  
 ಳ್ಳರಿಸಿ ಸತಿಯರ ಗಡಣದಲಿ ಮಂ  
 ದಿರವ ಹೊರವಂಟರಸನೇರಿದ ಗಜದ ಠಂಧರವ  
 ನೊರೆವ ವಾದ್ಯದ ರಭಸದಲಿ ಕರಿ  
 ತುರಗ ರಥ ಕಾಲಾಳ ಸಂದಳಿ  
 ಯುರವಣಿಸೆ ನಡೆತಂದು ಹೊಕ್ಕು ಮಿದರ್ಭ ಪಟ್ಟಣವ ೨೭೩

ದೂತರೈದಿದರೊಸಗೆಯಲಿ ಜನ  
 ಜಾತ ನಲಿಯ ಲು ಬಂದು ಬೇಗದಿ  
 ಭೂತಳೇಂದ್ರಗೆ ಕೃಮುಗಿದು ದಮಯಂತಿ ಬಂದಳೆನೆ  
 ಮಾತ ಕೇಳುತಲೆದು ಬಲಸಂ  
 ಗಾತಲೈತಂದವರ ಕಂಡತಿ  
 ಪ್ರೀತಿಯಿಂ ತಕ್ಕೈಸಿ ಕರೆತಂದನು ನಿಜಾಲಯಕೆ ೨೭೪

ಅವನಿಪತಿ ಕೇಳಾ ಪುರದೊಳು  
 ತ್ಸವನದನೇನೆಂಬೆನಂದಿನ  
 ದಿವಸದೊಳಗರಮನೆಯೊಳಾ ದಮಯಂತಿಯನು ಜನನಿ  
 ತವಕದಿಂ ಬಿಗಿದಪ್ಪಿದಳು ಬಾಂ  
 ಧವರು ಸಂತೋಷಿಸಿದನಿಬರು  
 ಯುವತಿಯರು ನಿಜ ತನಯರಾಲಿಂಗಿಸಿದರಂಗನೆಯ ೨೭೫

ಮಗನ ನೋಡಿದಳಿದ್ರೆ ಪೇನನ  
 ತೆಗೆದು ತಕ್ಕೈಸಿದಳು ಕರೆದಳು  
 ಮಗಳ ಚಂದ್ರಾಸ್ಯವನು ತೊಡೆಯೊಳಗಿಟ್ಟು ಮನುತೆಯಲಿ  
 ಮೊಗವನ್ನೀಕ್ಷಿಸಿ ಮೊಲೆಗಳಲಿ ತೊರೆ  
 ದುಗುವ ಹಾಲಿನ ಜನನಿ ಮಿಗೆ ನೀ  
 ರೊಗುವ ಕಣ್ಣೀರಿನಲಿ ಸಂತ್ಪೈಸಿದಳು ನಿಜಸುತರ

೨೨೬

ಕಂತುಪಿತನೊಲುಮೆಯಲಿ ಧರಣೀ  
 ಕಾಂತ ಭೀಮನೃಪಾಲ ಬಾಂಧವ  
 ಸಂತತಿಯನಾದರಿಸಿ ಕಳುಹಿದನವರನುಚಿತದಲಿ  
 ಸಂತತವು ನಿಜಪತಿಯನಗಲಿದ  
 ಚಿಂತೆಯಲಿ ಮನಗುಂದಿದಳು ದಮ  
 ಯಂತಿ ನೆನೆಯುತ್ತಿದ್ದಳಾ ವರಪುರದ ಚಿನ್ನಿಗನ

೨೨೭

ಕೇಳಿದೈ ರಾಜೇಂದ್ರ ಧರ್ಮನೈ  
 ಪಾಲ ತೊರೆದಳು ಸಕಲ ವಿಭವನ  
 ಧೂಳಿ ಮುಸುಕಿದ ಮಲಿನ ವಸನದ ಮಗಳ ತಾ ನೋಡಿ  
 ಕೇಳಿದಳು ಪ್ರವೃತ್ತಿರವ ಭೂ  
 ಪಾಲನವನಿಯನುಳಿದು ನಿನ್ನ ವ  
 ನಾಲಯದೊಳೆಂತಗಲಿಗನು ವೇಳೆಂದೆೞಾ ಜನನಿ

೨೨೮

ಕಪಟದಲಿ ರಾಜ್ಯವನು ಪುಷ್ಕರ  
 ನಪಹರಿಸಿ ಜೂಜಿನೊಳು ನಳ  
 ನೃಪತಿ ಸೋತಾರಣ್ಯಕೈದಿದನೊಂದುವಸ್ತ್ರದಲಿ  
 ಗುಪಿತದಿಂ ಬರೆ ಮುಂದೆ ಪಕ್ಷಿಗ  
 ಳುಪಮೆಯಲಿ ಕೊಂಡೊಯ್ಯೆ ವಸನವ  
 ಕೃಪಣತನದಲಿ ತನ್ನ ಸೀರೆಯೊಳೊಯ್ದ ನರ್ಥವನು

೨೨೯

ಮರೆದು ಮಲಗಿದೆ ರಾತ್ರಿಯಲಿ ಎ  
 ಚ್ಚರಿಸದೇ ನೃಪ ತೆರಳಿದನು ಕಾ  
 ತರಿಸಿ ಕಂಬನಿಯೊಳಗೆ ಬಂದೆನು ಜೈದ್ಯನಗರಿಯಲಿ  
 ಕರುಣೆ ಚಿಕ್ಕಮ್ಮನಲಿ ತಿಂಗಳು  
 ಹೊರದೆನೀ ದೇಹವನು ಇಲ್ಲಿಗೆ  
 ಕರೆಸಿದಿರಿ ನೀವೆನುತ ಕಂಬನಿದುಂಬಿದಳು ತರಳೆ

೨೮೦

ಪತಿವಿಹೀನಿಗೆ ಸಲುವುದೇ ಸು  
 ವ್ರತ ಸುಭೋಜನ ಸೌಖ್ಯ ಸುಖ ಸ  
 ದ್ಗತಿಗಳುಂಟೇ ತಾಯೆ ಭಾವಿಸಿ ನೋಡು ಚಿತ್ತದಲಿ  
 ಸತಿಯರಿಗೆ ಪತಿ ದೈವವೆಂದಾ  
 ಶ್ರುತಿ ವಚನವಾಡುವುದು ತನಗಾ  
 ಪತಿಯನಗಲಿದ ಬಳಿಕ ಗತಿಯಿಲ್ಲೆಂದಳಿದುಮುಖಿ

೨೮೧

ಧರೆಯೊಳೆಲ್ಲಿಹನೋ ವಿಚಾರಿಸಿ  
 ಕರೆಸಿಕೊಡು ಎಲೆ ತಾಯೆ ಎನ್ನಯ  
 ಪುರುಷನಿಲ್ಲದ ಬಳಿಕ ಬಿಡುವೆನು ತನುವನೆಂದೆನಲು  
 ಮರುಗಿದಳು ಮಗಳೆಂದ ಮಾತಿಗೆ  
 ಕರೆದು ಕಂಬನಿ ತೊಡೆದು ತನ್ನಯ  
 ಪುರುಷನೊಡನಿಂತೆನಲು ಭೀಮಸ್ಯಪಾಲ ಚಿಂತಿಸಿದ

೨೮೨

ಅರಸ ಕೇಳು ವಿದರ್ಭ ಪುರಪತಿ  
 ಕರೆಸಿದನು ಭೂಸುರರನವರಿಗೆ  
 ಪರಮ ವಸ್ತುವನಿತ್ತು ಕಳುಹಿದ ನಿಷಧಪತಿಯಿರವ  
 ಶರಧಿ ಮೇರೆಯೊಳೆಲ್ಲ ಭೇದಿಸಿ  
 ಕರೆದು ತಾರಿನಲವರು ಬರುತ್ತಿರೆ  
 ಕರೆಸಿದಳು ಗುರುಯಂತಿಗುವರೊಡನೆಂದಳೀ ಮಾತ

೨೮೩

ಶ್ರೀ ಕರ್ಣಾಟಕ ಜರಿದಾಸ ಕೀರ್ತನ ತರಂಗಿಣಿ

ನಳನ್ಯಪತಿ ನಿಜರಾಜತೇಜವ  
ನುಳಿದು ತಾ ಪ್ರತಿರೂವು ತಾಳಿಹ  
ನಿಳಿಯೊಳಗ ದ ಸಭೆಯೊಳಗೆ ನೀವೆಂಬುದೀ ನುಡಿಯ  
ಹಳುವದಲಿ ಸತಿಯುಟ್ಟ ಸೀರೆಯ  
ಸೆಳೆಯುತರ್ಥವ ಕೊಂಡು ನಾರಿಯ  
ಕಳೆದು ಹೋದವರುಂಟೆಯೆನಲುತ್ತ ರವ ಪೇಳುವನು ೨೮೪

ಆ ನುಡಿಯ ತಂದೆನೆಗೆ ನೀವನು  
ಮಾನವಿಲ್ಲದೆ ವೇಳೆನುತ ಸ  
ನ್ಮಾನದಲಿ ಬೀಳ್ಕೊಟ್ಟುಳಗನೆ ತೆರಳಿದರು ಬಳಿಕ  
ಮಾನವೇಂದ್ರರ ಸಭೆಯ ನೋಡಿ ನಿ  
ಧಾನಿಸುತ ನಾನಾ ದಿಗಂತ  
ಸ್ಥಾನದಲಿ ನಗರಗಳ ಭೇದಿಸುತ್ತೆದಿದರು ಪಥವ ೨೮೫

ಇಳಿಯಮರರಲ್ಲಲ್ಲಿ ಗಿರಿ ವನ  
ಗಳ ನಿರೀಕ್ಷಿಸಿ ಕೆಲವು ಯುಷಿಗಳ  
ನಿಳಯಗಳ ನೋಡುತ್ತ ಕಾನನಗಳೆದು ಬೇಗದಲಿ  
ಜಲಧಿಮೇರೆಯ ಮಧ್ಯದಲಿ ಭೂ  
ವಳಯವೆಲ್ಲವ ಶೋಧಿಸುತ ತನು  
ಬಳಲಿಕೆಯ ಭಾವಿಸದೆ ನಡೆದರು ಮುಂದೆ ಪಥವಿಡಿದು ೨೮೬

ಮುಂದೆ ಬರುತಿರೆ ಕಂಡರೊಬ್ಬನ  
ಸಂದಯಾಚಕ ಭೂಸುರನನೆ  
ಲ್ಲಿಂದ ಬಂದಿರಿಯೆನಲಯೋಧ್ಯಾನಗುಯಿಂದೆನಲು  
ಕುಂದದಲ್ಲಿ ವಿಶೇಷವೇನುಂ  
ಟೆಂದೆನಲು ವೇಳಿದನು ತಾನೊಲ  
ವಿಂದ ವಿಕ್ರನ ಮಾತಿನಿಂದೈದಿದರಯೋಧೈಯನು ೨೮೭

ಮರುದಿವಸ ಋತುಪರ್ಣ ಮುನಿಮು  
 ' ಖ್ಯರು ಸಹಿತ ಓಲಗದೊಳಿರೆ ಕಂ  
 ಡರು ಮಹಾ ಸಭೆಯೊಳಗೆ ಹೊಕ್ಕರು ನಿಂದು ಕೈ ನೆಗೆಹಿ  
 ಹಿರಿಯರಿದೆ ಸಾಮಾಜಿಕರು ಸ  
 ಚ್ಚರಿತರದೆಲಾ ಕೇಳಿ ನೀನೆಂ  
 ದುರುತರದ ಗಂಭೀರವಾಕ್ಯದೊಳೆಂದನಾ ವಿಪ್ರ

೨೨೮

ಹಳುವದಲಿ ಬಂದಲಸಿ ಮಲಗಿದ  
 ಕುಲಸತಿಯ ವಸನದೊಳಗರ್ಥವ  
 ಕಳೆದುಕೊಂಡೊಯ್ದ ಗಲಿ ಹೋದವರುಂಟೆ ರಾತ್ರಿಯಲಿ  
 ಇಳೆಯನಾಳುವ ನೈಸರ್ ಸತ್ಯದ  
 ಬಳಕೆಗಿದು ಲೇಸಲ್ಲವೆನೆ ಮನ  
 ವಳುಕೆ ನಸುನಗೆಯಿಂದ ನುಡಿದನು ಒಲಿದು ಬಾಹುಕನು

೨೨೯

ಕ್ಷಿತಿಯಮರರೆಲ್ಲಿಂದ ಬಂದಿರಿ  
 ಸತಿಯನಗಲಿದ ಬಾಹಿರನು ನಿಜ  
 ಪತಿಯೆ ಸಾಕಂತಿರಲಿ ಬಿಡು ಋತುಪರ್ಣನೋಲಗದಿ  
 ಅತಿಶಯದ ನುಡಿಗೇಳೆ ವಕಟಾ  
 ಸತಿಗೆ ವಂಚನೆಯಲ್ಲವಗು ನಿಜ  
 ಪತಿಗೆ ಕೊರತೆಯದೆಂದು ಸೂಚಿಸಿ ನುಡಿದ ವಿಪ್ರರಿಗೆ

೨೩೦

ಈತನಾರು ಕುರೂಪಿ ನೈಷಧ  
 ನೀತನೋ ಸಭೆಯೊಳಗೆ ತಾನೀ  
 ಮಾತನಾಡಲದೇಕೆ ಸಂಶಯವೇನು ಮನದೊಳಗೆ  
 ಖ್ಯಾತರಾಲೋಚಿಸುತ ಬಂದರು  
 ಭೂತಳಾಧಿಪ ಭೀಮನ್ಯುಪಸಂ  
 ಜಾತಿಯನು ಕಂಡೆರಗಿ ಕೈಮುಗಿದೆಂದರೀ ಹದನ

೨೩೧

ದೇವಿಯರು ಚಿತ್ತೈಸುವುಸು ಭುವ  
 ನಾವಳಿಗಳೆಲ್ಲವನು ನೋಡಿದ  
 ನಾವು ಮುಂದೈತರಲು ಕಂಡಿವಯೋಧ್ಯನಗರಿಯನು  
 ಭೂವರನ ಯತುಪರ್ಣರಾಯನ  
 ಸೇವೆಯಲಿ ಕುರೂಪಿಯೋರ್ವನು  
 ಜೀವಸಖನಾತಂಗೆ ಬಾಹುಕನೆಂಬ ನಾನುಲಿ

೨೯೨

ತುರಗ ಸುಕರದ ಶಿಕ್ಷೆಯಲಿ ಮಂ  
 ದಿರದ ಬಾಣಸಿತನದ ಕೆಲಸದಿ  
 ನೆರೆ ನಿಪುಣನೆಂದೆನಿಸಿಕೊಂಡಿಹ ನೃಪನ ಸಭಯೊಳಗೆ  
 ಪರುರವಿಸಿ ನೀವೆಂದ ಮಾತನು  
 ವರಸಭಾ ಮಧ್ಯದಲಿ ನುಡಿಯಲು  
 ಇರದೆ ತಾನೀ ಮಾತನೆಂದನು ನಗುತ ಬಾಹುಕನು

೨೯೩

ಪತಿಗೆ ವಂಚನೆಗೈದ ಪತಿ ತಾ  
 ವಿಕಳಮತಿಯಂತಿರಲಿ ಭೂಸುರ  
 ಪತಿಯೆ ಕೇಳಾ ಪತಿಗೆ ಭಂಗವೆ ಪತಿಗೆ ಕೊರತೆ ಕಣ  
 ಪತಿವ್ರತವನಾಚರಿಸುವಳು ನಿಜ  
 ಪತಿಯ ಗುಣದೋಷಗಳನೆಣೆಪಳೆ  
 ಗತಿಗೆ ಕಾರಣ ಸತ್ಯವೇ ಸತಿಗೆಂದನನ ನಗುತ

೨೯೪

ಎನಲು ತಲೆದೂಗಿದಳು ಈ ಮಾ  
 ತಿನಲಿ ಸಂಶಯವಿಲ್ಲದಿಹುದೆಂ  
 ದೆನುತ ಕಂಬನುದುಂಬಿದಳು ದಮಯಂತಿ ಮನದೊಳಗೆ  
 ಇನಿಯನಹುದಾತನ ಪರೀಕ್ಷೆಗೆ  
 ನೆನೆಯಬೇಕೊಂದನುವನೆಂದಾ  
 ವನಿತೆ ತಂದೆಯನುಜ್ಞೆಯಲಿ ಕರೆದಳು ಸುದೇವನನು

೨೯೫

ಇಳಯಸುರ ಬಾರೆಂದು ವಿವರವ  
 ತಿಳುಹಿ ಪಯಣವ ಮಾಡಿ ಕಳುಹಲು  
 ಹೊಳಲ ಹೊರವಂಟನು ಸುದೇವನು ಹಲವು ಯೋಜನವ  
 ಕಳದು ಬರುತ್ತಿರೆ ಮುಂದೆ ಕಂಡನು  
 ಲಲಿತ ರತ್ನ ಪ್ರಭೆಯ ಗೋಪುರ  
 ಹೊಳೆವಯೋಧ್ಯಾ ಪುರವನೀಕ್ಷಿಸಿ ಹೊಕ್ಕನರಮನೆಯ

೨೯೬

ಇಟ್ಟ ಘಣಿಯೊಳಗೆಸವ ಮಟ್ಟಿಯ  
 ತೊಟ್ಟ ಹೊಸ ಯಜ್ಞೋಪವೀತದ  
 ಕಟ್ಟಿಯಿರುಕದ ಕನ್ನಪಾಳದ ಬೆರಳ ಜಪಸರದ  
 ಉಟ್ಟ ಭಾಸುರ ಬಳಲುಗಚ್ಚೆಯ  
 ಸೃಷ್ಟಿಗಚ್ಚರಿ ರೂಪಿನಲಿ ಪರ  
 ಮೇಷಿಯಂದದಿ ಬಂವನನ ಋತುಪರ್ಣನೋಲಗಕೆ

೨೯೭

ಆರು ನೀವೆಲ್ಲಿಂದ ಬಂದಿರಿ  
 ದೂರದೇಶದ ಮಹಿಮರಿಳೆಯೊಳು  
 ಕಾರಣಗಳೇನುಂಟು ಅಲ್ಲಿ ವಿಶೇಷವೇನೆನಲು  
 ಭೂರಮಣ ಕೇಳವನಿಯಲಿ ಸಂ  
 ಚಾರಿಸುತ ಬಂದೆವು ವಿದರ್ಭಕೆ  
 ಭೂರಿನ್ಯಪರೈತರುತಲಿದೆ ಚತುರಂಗ ಬಲಸಹಿತ

೨೯೮

ದೇಶ ದೇಶದ ಯಾಚಕರು ಧರ  
 ಣೇಶರುನ್ನತ ತುರಗ ಗಜ ರಥ  
 ಭೂಸುರರು ಮಂತ್ರಿಗಳು ದೈವಜ್ಞರು ಸುಗಾಯಕರು  
 ಭಾಸುರದ ತೇಜದಲಿ ಜನಸಂ  
 ತೋಷದಲಿ ನಡೆವರುತಲಿದೆ ಹರಿ  
 ವಾಸುದೇವನೆ ಬಲ್ಲ ದಮಯಂತಿಯು ಸ್ವಯಂವರವ

೨೯೯

ಶಯನದಲಿ ಮಲಗಿದ ಸತಿಯನಡ  
 ವಿಯಲಿ ನಳನ್ಯಪನಗಲಿ ಹೋದನು  
 ನಯವಿಹೀನಳಿಗಾಗಿ ರಚಿಸಿದರಾ ಸ್ವಯಂವರವ  
 ಪಯಣ ನಿಮಗುಂಟೀಗಳೆನೆ ನೃಪ  
 ಬಯಸಿ ಹೆಣ್ಣಿನ ಮೋಹದಲಿ ವಾ  
 ಜಿಯ ವರೂಧಕೆ ಹೂಡ ಹೇಳಿದ ಕರಸಿ ಬಾಹುಕನ ೩೦೦

ಹೈ ಹಸಾದವೆನ್ನುತ ವಂದಿಸಿ  
 ಬಾಹುಕನು ಮಂದಿರಕೆ ಬಂದು ವಿ  
 ವಾಹವುಂಟೀ ಮರಳಿ ದಮಯಂತಿಗೆ ಜಗನ್ನಾಥ  
 ಈ ಹೆದ್ದನವಾರಿಂದಲಾದುದೊ  
 ದ್ರೋಹಿಯಾ ದಮಯಂತಿ ಇದು ಸಂ  
 ದೇಹವಾಗಿದೆಯೆನುತ ಚಿಂತಿಸಿ ಬಂದನರಮನೆಗೆ ೩೦೧

ಲಾಯದೊಳಗುತ್ತ ಮದ ತೇಜಯ  
 ನಾಯ್ಡು ಹೂಡಿದ ರಥಕೆ ಸೇರಿಸಿ  
 ವಾಯುವೇಗದ ತೇರ ನಿಲಿಸಿದ ತಂದು ನೃಪನೆಡೆಗೆ  
 ರಾಯನೇರಲು ಕರಿತುರಗರಥ  
 ಪಾಯದಳ ಸಂದಣಿಸಿದುದು ನೆಲ  
 ಬಾಯ ಬಿಡೆ ಹೊರಹೊಂಟ ನೃಪ ಘನವಾದ್ಯರಭಸದಲಿ ೩೦೨

ಜನಪನೆಂದನು ಬಾಹುಕಗೆ ಮಾ  
 ನಿನಿಯನೀಕ್ಷಿಸಬೇಕು ನಿಲ್ಲದು  
 ಮನವಿದೊಂದೇ ದಿನಕೆ ನಡೆಸು ವಿವರ್ಭಪುರವರಕೆ  
 ಎನಲು ನಕ್ಕನು ಮನದೊಳಗೆ ತ  
 ನಿನಿಯಳಿಗೆ ವಿಧಿ ಬರೆದನೇ ಶಾ  
 ಸನವ ಮಿಾರುವರಾರನುತ ಮರುಗಿದನು ನಳನ್ಯಪತಿ ೩೦೩



ಕರೆದ ವಾಘೆಯ ಸಡಿಲ ಬಿಡೆ ಮುಂ  
 ಬರಿದು ಚಿಮ್ಮಿದವಡಿಗಡಿಗೆ ರಥ  
 ತರುಗ ಹಾಯ್ದು ತೇರು ಮುಂದಕೆ ಪವನವೇಗದಲಿ  
 ಭರದೊಳ್ಳೈತರೆ ನೈಪನ ಹಚ್ಚಡ  
 ಧರೆಗೆ ಬೀಳಲು ಸಾರಧಿಯನೆ  
 ಚ್ಚುರಿಸಿದನು ಋತುಪರ್ಣನಿದಕಿನ್ನೇನು ಹದನೆನುತ

೩೦೪

ಜೀಯ ಚಿತ್ತೈಸುರವಣಿಸಿ ನಿ  
 ದಾರ್ಯದಲಿ ಹಿಂದುಳಿದುದಂಬರ  
 ವಾಯುಗತಿಯಲಿ ದಾಂಟೆ ಬಂದೆವು ಹಲವು ಯೋಜನವ  
 ಹೋಯಿತಾ ಮಾತೇಕೆ ನಡೆಯೆನೆ  
 ರಾಯ ಮಚ್ಚಿನ ಸಾರಧಿಯ ಬಿರು  
 ದಾಯಕನು ನೀನೆಂದು ಕೊಂಡಾಡಿದನು ಬಾಹುಕನ

೩೦೫

ಮುಂದೆ ಕಂಡನು ಬರುತಲಡವಿಯೊ  
 ಳೊಂದು ತಾರೆಯ ಮರನನದರೊಳು  
 ಸಂದ ಫಲಪರ್ಣಂಗಳೆಣಿಸದೆ ಸೂತ ಪೇಳೆನಲು  
 ಇಂದೆನಗೆ ಮತಿದೋರದವನಿಸ  
 ಕುಂದದೆನಗಿದ ಪೇಳು ನೀನೆನ  
 ಗೆಂದಡಾ ಸಾರಥಿಗೆ ಲೆಕ್ಕವನರುಹಿದನು ನೈಪತಿ

೩೦೬

ಇಳಿದು ರಥವನು ಬಂದು ವೃಕ್ಷದ  
 ಬಳಿಗೆ ನಿದಾ ಶಾಖೆಗಳಲಿಹ  
 ಫಲವದರ ಪರ್ಣಂಗಳೆಣಿಸಿದ ಪದ್ಮಸಂಖ್ಯೆಯಲಿ  
 ಒಲಿದು ಲೆಕ್ಕವ ಕಂಡು ತಾ ಮನ  
 ನಲಿದು ನಳನೈಪ ಪುಷ್ಕರನ ತಾ  
 ಗೆಲುವ ಹದನಾಯ್ತೆನುತ ಬರೆ ಕಲಿಪುರುಷನಿರಾದ

೩೦೭

ಎಲೆ ನೃಪಾಲಕ ನಿನ್ನ ಸತ್ಯದ  
 ನೆಲೆಯನೀಕ್ಷಿಸಬೇಕನುತ ಬಂ  
 ದಳಲಿಸಿದೆ ಹಿರಿದಾಗಿ ನೋಯದಿರನ್ನು ಚಿತ್ತದಲಿ  
 ತೂಲಗಿದೆನು ಇಂದಿನಲಿ ಶುಭ ಮಂ  
 ಗಳಕರವು ನಿನಗಪ್ಪುದೆನಲಾ  
 ನಳನೃಪತಿ ಖತಿಗೊಂಡು ಶಾಪವ ಕೊಡದೆ ಮುನ್ನಿಸಿದ ೩೦೮

ಮಾನವಾಧಿಪ ಕೇಳು ಲೋಕಕೆ  
 ದೀನಜನ ಬಾಂಧವನು ನಳನೃಪ  
 ಕಾನನದೊಳವನತ್ತ ಕಳುಹಿಸಿ ಬಂದು ರಥವೇರಿ  
 ಆ ನರೇಂದ್ರಗಶ್ಪಹೃದಯವ  
 ತಾನರುಹಿ ಆತನಲಿ ಪಡೆದನು  
 ಸಾನುರಾಗದಿ ಭೂರುಹದ ಹೃದಯವನು ನಿಮಿಷದಲಿ ೩೦೯

ಕರೆದ ವಾಘಾಯ ಕೊಂಡು ನೃಪಗೆ  
 ಚ್ಚರಿಸಿ ನೂಕಿದ ತೇಜಿಗಳ ಹೂಂ  
 ಕರಿಸಿ ಮನ ಮುಂಕೊಂಡು ಹಾಯ್ದು ಬಿಟ್ಟ ಸೂರಿಯಲಿ  
 ಭರದ ಗಮನವನೇನನೆಂಬೆನು  
 ನೆರೆದ ಜನವಲ್ಲಲ್ಲಿ ನಿಂದುದು  
 ಹರಹರಾ ಸಾರಧಿಗೆ ಸರಿಯಾರರಸ ಕಳೆಂದ ೩೧೩

ತುರಗ ಹೇಷಾರವದ ಗಾಲಯ  
 ಧರಧುರವ ಚಿತ್ರತಿಯ ಸಾರಧಿ  
 ಯುರವಣಿಯ ರಥದಚ್ಚುಗಳ ರ್ಪುಣಕಾರದ ನಾದದಲಿ  
 ಭರದಿ ಕೆಂದೊಳಿಡುತ ಬರಲಾ  
 ಪುರಜನರು ಸಂದಣಿಸಿ ನೋಡಲು  
 ಪರಿಚರರು ಬಂದಾ ವಿದರ್ಭನೃಪಾಲಗರುಹಿದರು ೩೧೧

ಬಂದನೇ ಋತುಪರ್ಣನೆನುತಾ  
 ನಂದದಿಂ ಕರೆಸಿದನು ಸಚಿವರ  
 ಮಂದಿಯನು ಕಳುಹಿಸಲು ಕರೆತಂದರು ನಿಜಾಲಯಕೆ  
 ಸಂದಣಿಯ ಪರಿಹರಿಸಿ ನೈಪ ಮುದ  
 ದಿಂದ ಬೇರರಮನೆಯೊಳುಲುನೆಗ  
 ಳಿಂದಯೋಧ್ಯಾಪತಿಯ ಸತ್ಕರಿಸಿದನು ಭೀಮನೈಪ

೩೧೨

ಕೇಳಿದಳು ದನುಯಂತಿ ವಾರ್ತೆಯ  
 ತಾಳಿದಳು ಹರುಷವನು ಮನದಲಿ  
 ಭಾಳಲೋಚನನಿಂದ ಫಲಿಸಿತು ಪುಣ್ಯವೆನಗಿಂದು  
 ಬಾಲೆ ಕೇಳೆನಗಿಂದು ಶೋಕ  
 ಜ್ವಾಲೆ ಪರಿಹರವಾಯ್ತು ಮಂಗಳ  
 ದೇಳಿಗಿಯು ಪಸರಿಸಿತು ಶುಭಕರವೆಂದಳಂದುಮುಖಿ

೩೧೩

ಓಲಗವನ್ನಿತ್ತನು ವಿದರ್ಭ ನೈ  
 ಪಾಲ ಕರೆಸಿದ ಮಂತ್ರಿ ಬಾಂಧವ  
 ಜಾಲವನು ಋತುಪರ್ಣ ಬಂದನು ಬಾಹುಕನು ಸಹಿತ  
 ಸಾಲಮಣಿ ಪೀರದಲಿ ಕುಳ್ಳಿರೆ  
 ಬಾಲೆಯರ ಸಂಗೀತ ನೈತ್ಯದ  
 ಕೇಳ ಮೇಳದಿ ರಂಜಿಸಿತು ಭೂಪಾಲನಾಸ್ಥಾನ

೩೧೪

ಖಿನ್ನ ನಾದನು ಚಿತ್ತದಲಿ ಋತು  
 ಪರ್ಣ ಭೂಸುರನೆಂದ ಮಾತಿನ  
 ಬಿನ್ನ ಣಕೆ ಮರುಳಾಗಿ ಬಂದನು ಮೂಢನಾದಿನಲ  
 ಭಿನ್ನ ವಿಲ್ಲದೆ ಕೊಂಡ ನಾಚಿಕೆ  
 ಗಿನ್ನು ಹದನೇನೆನುತ ಗುಣಸಂ  
 ಪನ್ನ ಮರುಗಿದ ತನ್ನ ಮನದ ದುರಂತಚಿಂತೆಯಲಿ

೩೧೫

ನಾರಿಯರ ಮರೆಗೊಂಡು ಸಭೆಯಲಿ  
 ಸಾರಥಿಯ ಕುಬ್ಜಾ ವತಾರವ  
 ನೋರೆಗಣಿ ನೋಳಿಕ್ಷಿಸುತ ದಮಯಂತಿ ಮನದೊಳಗೆ  
 ಆರಿವನು ನಳನೃಪನ ವೋಲುವ  
 ಚಾರು ಚಿಹ್ನೆಗಳಿಲ್ಲ ತೋರ್ಕೆ ವಿ  
 ಕಾರವಾಗಿದೆ ರೂಪೆನುತ ಚಿಂತಿಸಿದಳಿದುಮುಖಿ

೩೧೬

ಒರೆದೊರೆದು ನೋಡಿದಳು ಸೂತನ  
 ಸಿರಿಮೊಗದ ಕಾಂತಿಯನು ಕಳೆಗುಂ  
 ದಿರುವ ಕಾಯವ ಕಸ್ಪಿನಿದುದಿರಿದ ರೋಮದಲಿ  
 ಪರಿಕಿಸಲ್ಪಿರೂವು ಕೈಕೊಂ  
 ಡಿರುವನೇ ನಳನೃಪನು ಶಿವ ಶಿವ  
 ಮುರಹರನು ತಾ ಬಲ್ಲನೆಂದುಮ್ಮಳಿಸಿದಳು ತರಳೆ

೩೧೭

ಹರೆದುದೋಲಗವಲ್ಲಿ ನಿಜಮಂ  
 ದಿರಕೆ ಬಂದಾಲೋಚಿಸುತ ಮಿಗೆ  
 ತರುಣಿಯರ ಕಳುಹಿಸಲು ಬಂದರು ಬಾಣಸಿನ ಮನೆಗೆ  
 ಇರವ ಕಂಡರು ಪಾಕದಲಿ ಕೈ  
 ಕರಣವನು ನೆರೆ ಸೂಪಕಾರನ  
 ಪರಿಯ ಹೊಗಳುತ ಒಂದು ಬಿನ್ನೈಸಿದರು ಭಾಮಿನಿಗೆ

೩೧೮

ತಾಯೆ ಚಿತ್ತೈಸಿನ್ನವನ ಕರ  
 ಣಾಯತವನೇನೆಂಬೆ ಲೋಕದ  
 ಸ್ತ್ರೀಯರೊಳಗಿನಿತಿಲ್ಲ ರಚಿಸುವ ಶಾಕಪಾಕದಲಿ  
 ಮಾಯವಿದು ತಾ ತಿಳಿಯಲರಿಯದು  
 ಪಾಯದಿಂದೀಕ್ಷಿಸಲು ಸಕಲ ರ  
 ಸಾಯನವು ಪರಿಪಕ್ವವಾಗಿದೆ ಪೇಳಲಂದೆಮಗೆ

೩೧೯

ದಾದಿಯರು ಬಾಹುಕನ ಗುಣಗಳ  
ಭೇದಿಸಿದರೊಂದೊಂದು ಬಗೆಯ ತ  
ಳೋದರಿಗೆ ಬಿನ್ನೈಸೆ ನಿಶ್ಚಿತ್ತ ಸಿದಳು ದಮಯಂತಿ  
ಆವಡವ ನಳನಹುದು ಗುಣದಲಿ  
ಭೇದಿಸುವೆನ್ನೊ ಮೈಯೆನುತ ವಿ  
ನೋದದಿಂದಾಡುವ ಕುಮಾರರ ಕರೆಸಿದಳು ತರುಣಿ

೩೨೦

ತರಳರಿಗೆ ನೀರೆರೆದು ಕಾಂಚನ  
ವರದುಕೂಲವ ತೊಡಿಸಿ ದಿವ್ಯಾ  
ಭರಣ ಭೂಷಿತರಾದ ತನಯರ ದಾದಿಯರ ಕೈಯ್ಯ  
ಪಿರಿದು ಕಳುಹಲು ಬಾಣಸಿನ ಮಂ  
ದಿರದ ಬಾಗಿಲ ಮುಂದೆ ಬಿಡೆ ಸಂ  
ಚರಿಸಿ ಸುಳಿದಾಡುವರ ಕಂಡನು ನೈಪತಿ ಹರುಷದಲಿ

೩೨೧

ತರಳರನು ಪಿಡಿದೆತ್ತಿ ತೊಡೆಯೊಳ  
ಗಿರಿಸಿ ಮುದ್ದಾಡಿದನು ಮಕ್ಕಳ  
ಸುರಿವ ಕಂಬನಿಗಳಲಿ ಬಾಹುಕ ಮರುಗುತಿರಲಂದು  
ಮರೆಯ ಜಾಲಂಧ್ರದಲಿ ಕಂಡಳು  
ತರುಣಿ ನಳ ನೈಪನೀತನಹುದೆಂ  
ದುರುತರದ ಪ್ರೇಮದಲಿ ಬಂದಳು ಜನನಿಯರಮನೆಗೆ

೩೨೨

ತಾಯೆ ಸಂಶಯವಿಲ್ಲ ನೈಷಧ  
ರಾಯನೀತನು ಸೂತನಲ್ಲ ವಿ  
ಡಾಯದಲಿ ಬಂದಿಹನು ನೋಡು ಕುರೂಪಿವೇಷವಲಿ  
ರಾಯರೊಳಗ್ಗೆ ಳೆಯ ನಳ ನೈಪ  
ಮಾಯವನು ತೋರಿಹನು ಇವನ ನಿ  
ಜಾಯತವ ನಾ ಬಲ್ಲೆ ಕರೆಸೆಂದಳು ಸರೋಜಮುಖಿ

೩೨೩

ಧರಣಿಪನ ಮತದಿಂದಲಾತನ  
 ಕರೆಸಿದಳು ನೃಪನರಸಿ ಬಾಹುಕ  
 ನಿರದೆ ಬಂದನು ರಾಜಮಂದಿರದಲ್ಲಿ ಕುಳ್ಳಿರಲು  
 ತರಳೆ ಮಾಸಿದ ಸೀರೆಯಲಿ ಗರ  
 ಗರಿಕೆ ತಪ್ಪಿದ ಚೆಲುವಿನಲಿ ನಿಂ  
 ದಿರಲು ಕಂಡನು ಸತಿಯ ತಲೆಬಾಗಿದನು ಲಜ್ಜೆಯಲಿ ೨೨೪

ಮುನ್ನ ಮಾಡಿದ ಕರ್ಮಫಲ ಋತು  
 ಪರ್ಣನಲಿ ಸೇವೆಯನು ಮಾಡುವು  
 ದುನ್ನ ತಿಕೆಯಲಿ ಬಂದುದೇ ಮಿಗೆ ಸಾರ್ವಭೌಮರಿಗೆ  
 ತನ್ನ ಪುಣ್ಯದ ಹಾನಿ ತಾನಿದ  
 ಕಿನ್ನು ಮಾಡುವುದೇನು ಗುಣಸಂ  
 ಪನ್ನ ರಕ್ಷಿಸು ಸತಿಯನೆಂದೆರಗಿದಳು ಪದಯುಗಕೆ ೨೨೫

ತುರುಬ ಹುಡಿದೆತ್ತಿದನು ಸತಿಯಳ  
 ಸುರಿವ ಕಂಬನಿ ತೊಡೆದು ನಡಿದನು  
 ಬರಿದೆ ಚಿಂತಿಸಲೇಕೆ ಮಾನಿನಿ ಬಿಡು ಮನೋವ್ಯಥೆಯ  
 ಆರಿಯದವಳೇ ನೀನು ಲೋಕದ  
 ಸರಸಿಜಾಕ್ಷಿಯರೆಲ್ಲರಿಗೆ ನೀ  
 ಗುರುವಲಾ ಬರಿದೆನ್ನ ಬಯಸಲು ಬೇಡ ಹೋಗೆಂದ ೨೨೬

ವಿನಯಹೀನನು ತಾನು ಮನದಲಿ  
 ನೆನೆದು ತಪ್ಪಿದ ನಿರ್ವಯನು ಕಾ  
 ನನದಿ ನಿನ್ನನು ಬಿಸುಟ್ಟು ಕಳೆದ ದುರಾತ್ಮ ಬಾಹಿರನ  
 ನೆನೆವರೇ ಬಿಡು ಪುರಳೆ ನಿನಗಿಂ  
 ದಿನಲಿ ಮಾಳ್ ಪುನಸ್ಸ್ಮಯಂವರ  
 ಮನಕೆ ಸರಿಬಂದವನ ನೀನೊಲಿಸೆಂದನಾ ನೃಪತಿ ೨೨೭

ಎನಲು ಕರ್ಣಂಗಳಿಗೆ ಸಬಳದ  
 ಮೊನೆಗಳಿರಿದಂತಾಗೆ ಸತಿ ಕ  
 ಣ್ಣಿ ನಲಿ ತುಂಬಿದಳುದಕವನು ಹರ ಹರ ಶಿವಾ ಎನುತ  
 ಎನೆಗೆ ಇನ್ನು ಪುನಸ್ಸಯುವರ  
 ಮನದೊಳುಂಟೇ ನೀವು ಬರಬೇ  
 ಕನುತ ವಾರ್ತೆಯ ಕಲ್ಪಿಸಿದೆ ಕೇಳೆಂದಳಿಂದುಮುಖಿ

೩೨೮

ನಂಬಿದೆನು ಲೇಸಾಗಿ ಮನದೊಳ  
 ಗಿಂಬುಗೊಂಡುದು ವಿಕ್ರತ ರೂಪಿನ  
 ಡೊಂಬಿಯೇಕಿದು ಸಕಲ ಧರ್ಮವಿಚಾರವಂತರಿಗೆ  
 ಅಂಬುಜಾಕ್ಷನ ರೂಪಿನಲಿ ಪ್ರತಿ  
 ಬಿಂಬವಲ್ಲವೆ ನೀವು ಬಯಲಾ  
 ಡಂಬರದ ನುಡಿಯೇಕೆ ಸಾಕಿನ್ನೆಂದಳಿಂದುಮುಖಿ

೩೨೯

ನೋಯೆ ನೊಂದಿಹ ಸತಿಯನಾಡಲು  
 ನ್ಯಾಯವೇನಿದು ನಿನಗೆ ಕೇಳೆಲೆ  
 ರಾಯ ನಿನ್ನನು ನೋಡ ಕಳುಹಿದೆ ಚರರ ದಿಕ್ಕಿನಲಿ  
 ಮಾಯರೂಪಿದ ಕಾಣಲರಿಯದೆ  
 ಬಾಯಬಿಡುತ್ತಿ ರಲಿನ್ನ ಯೋಧ್ಯೆಯ  
 ರಾಯನಲಿ ನೂತನದ ನಾರಧಿಯೆಂಪು ಕೇಳಿದೆನು

೩೩೦

ಆಗ ಭೂಸುರಪತಿ ಸುದೇವನ  
 ಬೇಗಲಟ್ಟಿದೆ ನಿಮ್ಮ ಬಳಿಗೆ ಸ  
 ರಾಗದಿಂದುತ್ತ ರಕೆ ಪ್ರತ್ಯುತ್ತರವ ಪೇಳಿ ರಲ  
 ಈಗಳಿದು ಸಂಶಯವೆ ತಾನದ  
 ಕಾಗಿ ಕರೆಸಿ ಸ್ವಯಂವರವ ನಿಮ  
 ಗಾಗಿ ಪೇಳಿದೆನಿದರ ತವ್ವೇನೆಂದಳಿಂದುಮುಖಿ

೩೩೧

ಜನನುತನೆ ಕೇಳಾದಿಯಲಿ ಯೌ  
 ವನವ ನಿನಗೊಪ್ಪಿಸಿದೆನಲ್ಲದೆ  
 ತನುಮನೋವಾಕ್ಚಾಯಕರ್ಮಗಳಲಿ ತಾನೆರಡ  
 ನಿನಗೆ ನೆನೆದವಳಲ್ಲ ನೀನೇ  
 ಎನಗೆ ಗತಿಯೆಂದಿಹುದನರಿಯೆಯಾ  
 ಜನಪ ರಕ್ಷಿಸು ಕೈವಿಡಿಮ ಸಲಹೆಂದಳಂದುಮುಖಿ

೩೩೨

ಇದಕೆ ಯಮವರಣಾನಿಲೇಂದ್ರರು  
 ಮದನಜನಕನೆ ಸಾಕ್ಷಿಯೆನೆ ನೇ  
 ಘದಲಿ ನುಡಿಡನು ವಾಯು ಸಳಸ್ಯಪನೊಡನೆ ಸತ್ಯವನು  
 ಚದುರ ಕೇಳೆ ದಮಯಂತಿ ಲೋಕದ  
 ಸುದತಿಯೇ ತಿಳಿ ಲೋಕವಾನೆ  
 ಇದಕೆ ಸಂಶಯವೇಕೆ ಪಾಲಿಸು ಸತಿಯ ನೀನೆಂದು

೩೩೩

ಪವನನಾಡಿದ ನುಡಿಯ ಕೈಕೊಂ  
 ಡವನಿಪತಿ ಬಿನ್ನೈಸಿದನು ಕೈ  
 ತವದೆ ಕಲಿಯಿಂದ ನೊಂದೆನು ನಿಮ್ಮ ದರುಶನದಿ  
 ಬವಣೆ ಹಿಂಗಿ ಕೃತಾರ್ಥನಾದೆನು  
 ಎನಗೆಯಿನ್ನೇನೆನುತ ಪಕ್ಷಿಯು  
 ಹವಣ ಮನದಲಿ ನೆನೆಯೆ ಬಂದುದು ದಿವ್ಯಮಯವಸನ

೩೩೪

ಧರಿಸಿದನು ನಳನಾ ದುಕೂಲವ  
 ಪರಿಹರಿಸಿತಾ ರೂಪು ಮುನ್ನಿನ  
 ಪರಮತೇಜದ ದಿವ್ಯತನುವಿನೊಳೆಸೆದು ರಂಜಿಸಲು  
 ಸುರರ ದುಂದುಭಿ ಮೊಳಗೆ ಮಲ್ಲಿಗೆ  
 ಯರಳ ಮಳೆ ಸೂಸಿದವು ಗಗನದಿ  
 ಸುರಮುನಿಗಳಕ್ಷತೆಯ ತಳೆದರು ಹರಸಿ ನಳಸ್ಯಪನ

೩೩೫



ಸುರರು ಕೊಂಡಾಡಿದರು ಯಮುಭಾ  
 ಸ್ವರ ವಿರಿಂಚಾದಿಗಳುಲಿಯೆ ವರ  
 ತರುಣಿ ಬಂದೆರಗಿದಳು ಪತಿಯಂಭ್ರಿಯಲಿ ದಮಯಂತಿ  
 ಹರುಷದಲಿ ಬಿಗಿದಪ್ಪಿದನು ಭೂ  
 ಸುರರು ಸಂಭ್ರಮಿಸಿದರು ವರಪುರ  
 ದರಸ ಚೆನ್ನಿಗರಾಯ ಸಲಹಿದನವರ ಕರುಣದಲಿ

೩೩೬

ಕೇಳು ಪಾಂಡುಕುಮಾರ ನಳಭೂ  
 ಪಾಲನಭ್ಯುದಯವನು ಮಂಗಳ  
 ದೇಳಿಗೆಯನೇನೆಂಬೆ ದಮಯಂತಿಯ ಮಹೋತ್ಸವವ  
 ಲೀಲೆಯಲಿ ಮಜ್ಜನವ ಮಾಡಿ ದು  
 ಕೂಲ ಮಣಿಭೂಷಣವ ಧರಿಸಿ ಭ  
 ಡಾಳಿಸುವ ಕಾಂತಿಯಲಿ ಸಿಂಹಾಸನದಿ ಕುಳ್ಳಿದ್

೩೩೭

ಬಂದು ಕಂಡುದು ನಿಖಿಳ ಪುರಜನ  
 ವಂದು ಕಾಣಿಕೆಗೊಟ್ಟು ಮುದದಲಿ  
 ಸಂದಣಿಸೆ ಋತುಪರ್ಣಿ ಬಂದನು ಮಂತ್ರಿಜನ ಸಹಿತ  
 ಸಂದ ಮಣಿ ಕಾಂಚನ ಸುವಸ್ತುವ  
 ತಂದು ಸಮುಖದೊಲಿರಿಸಿ ವಿನಯದಿ  
 ನಿಂದು ಬಿನ್ನೈಸಿದನು ಕರಗಳ ಮುಗಿದು ನಳನೃಪಗೆ

೩೩೮

ರೂಢಿಯಲಿ ನಾ ನಿಮ್ಮನರಿಯದ  
 ಮೂಢಮತಿಯವಿವೇಕಿ ತುರಗವ  
 ಹೂಡಿದಾಗಲೆ ರಥಕೆ ಅಡಿಗೆಯೊಳರಿದೆನೇ ತಾನು  
 ಮಾಡಿದಹರಾಧಗಳನೊಂದನು  
 ನೋಡಲಾಗದು ಚಿತ್ತದಲಿ ಖಯ  
 ಖೋಡಿಯಿಲ್ಲದೆ ಸಲಹಬೇಕೆಂದೆರಗಿದನು ಪದಕೆ

೩೩೯

ಈ ಪರಿಯೊಳೆನಲಾ ನೃಪನ ಸಂ  
 ತಾಪವನು ಪರಿಹರಿಸಿ ನಳನೃಪ  
 ತಾ ಪಿರಿದು ಮಣಿಭೂಷಣಂಗಳನಿತ್ತು ನಸುನಗುತ  
 ಕೋಪವೆನಗಿಲ್ಲೆಂದಯೋಧ್ಯಾ  
 ಭೂಪನನು ಮನ್ನಿಸುವ ಸಮಯದಿ  
 ತಾಪನೋತ್ತಮರರಸ ಬಂದನು ನಗುತ ಮೈತ್ರೇಯ ೩೪೦

ಬಂದ ಮುನಿಗವನೀಶ ಚರಣ  
 ದ್ವಂದ್ವದಲಿ ಚಾಚಿದನು ಮಕುಟವ  
 ನಂದು ಪಿಡಿವೆತ್ತಿದನು ನಸುನಗುತಲ್ಲಿ ಕುಳ್ಳಿದುರ್  
 ಎಂದನೆಲೆ ನಳನೃಪತಿ ನಿಮಗೆ ಮು  
 ಕುಂದನೊಲವು ಸದಾವಕಾಲದಿ  
 ಸಂದಿರಲು ಇನ್ನಾವುದರಿಲ್ಲೆಂದನಾ ಮುನಿಪ ೩೪೧

ಕಲಿವುರುಷನಿಂದಾದುದುಹಹತಿ  
 ಲಲನೆ ಪುತ್ರರನಗಲಿ ಕಷ್ಟವ  
 ಬಳಸಿದೆಯಲಾ ನೊಂದು ಸತ್ಯವ ಬಿಡದೆ ಸಂಚರಿಸಿ  
 ಸುಲಭನಾದೆ ಕುಲಾಂಗನೆಯ ವ್ರತ  
 ಫಲದ ಪುಣ್ಯೋದಯದಿ ನಿಜಸಿರಿ  
 ಫಲಿಸಿತಿನ್ನಿ ಲೋಕದೊಳು ನಿನಗಾರು ಸರಿಯೆಂದ ೩೪೨

ಎಲ್ಲ ನೃಪರಂತಲ್ಲ ಲಕ್ಷ್ಮೀ  
 ವಲ್ಲಭನ ಪ್ರತಿಬಿಂಬ ನಿನ್ನಲಿ  
 ನಿಲ್ಲಬಲ್ಲನೆ ಕಲಿವುರುಷನತಿಬೇಗ ತೆರಳಿದನು  
 ಸಲ್ಲಲಿತ ಸಾಮ್ರಾಜ್ಯ ಪದವಿಂ  
 ದೆಲ್ಲ ನಿನಗಹುದೆಂದು ಧರಣೀ  
 ವಲ್ಲಭನ ಸತ್ಕರಿಸಿ ಕೊಂಡಾಡಿದನು ಮೈತ್ರೇಯ ೩೪೩

ಎಂದು ಹರಸಿದವನವನಿಪಗೆ ಮುದ  
 ದಿಂದ ಮಂತ್ರಾಕ್ಷತೆಗಳಲಿ ಮುನಿ  
 ವ್ಯಂದ ಸಂತೋಷಿಸಿತು ನೃಪ ಸಿಂಹಾಸನದೊಳಿರಲು  
 ಇಂದುವದನೆಯರಾರತಿಯ ನಲ  
 ವಿಂದಲೆತ್ತಿರದಲ್ಲಿ ಸತಿಯರು  
 ಸಂದಣಿಸಿ ಪಾಡಿದರು ಶೋಭಾನವನು ವನವೊಲಿದು ೨೪೪

ಅರಸ ಕೇಳು ವಿದರ್ಭಪತಿ ಮುನಿ  
 ವರರನುಪಚರಿಸಿದನು ಧರಣೀ  
 ಸುರರಿಗಿತ್ತನು ಗೋಹಿರಣ್ಯಫಲಾದಿ ದಾನವನು  
 ಕರೆಸಿಕೊಟ್ಟನು ನೃಪತಿ ಸಕಲಾ  
 ಭರಣಗಳ ಕರಿತುರಗರಥವನು  
 ಪುರಜನರ ಸಂತೈಸಿ ಕಳುಹಿದನಖಿಳ ಬಾಂಧವರ ೨೪೫

ಹರೆದುದೋಲಗವಲ್ಲಿ ಯಾಚಕ  
 ವರರು ಕೊಂಡಾಡಿದರು ಧರಣೀ  
 ಶ್ವರರು ಕಳುಹಿಸಿಕೊಂಡು ಹೊಕ್ಕರು ತಮ್ಮ ನಗರಿಗಳ  
 ಮರುದಿವಸ ಋತುಪರ್ಣ ನಳನೃಪ  
 ಗೆರಗಿ ಕಳುಹಿಸಿಕೊಂಡಯೋಧ್ಯಾ  
 ಪುರವ ಹೊಕ್ಕನು ಜೈದ್ಯಭೂಪತಿ ಮರಳಿದನು ಪುರಕೆ ೨೪೬

ಇಂದುಮುಖಿ ದಮಯಂತಿಛೋಡನಾ  
 ನಂದದಲಿ ನಳನೃಪತಿ ಮಾವನ  
 ಮಂದಿರದೊಳೊರ್ಬರಿಸವಿದ್ದನು ಸಕಲ ವಿಭವದಲಿ  
 ಹಿಂದುಗಳೆಯದೆ ನಿಷಧಪುರಿಗಾ  
 ವಂದು ಗಮಿಸಲುಬೇಕೆನುತ ನಳ  
 ನಂದು ಭೀಮನೃಪಾಲನೊಡನಾಲೋಚಿಸಿದ ಹದನ ೨೪೭

ಶ್ರೀ ಕರ್ಣಾಟಕ ಹರಿಹಾಸ ಕೀರ್ತನ ತರಂಗಿಣಿ

ದಂಡು ನಡೆಯಲಿ ನಿಷಧನಗರಿಗೆ  
ಭಂಡನಹ ಪುಷ್ಕರನ ಮಾತೇ  
ನಂಡಲೆದು ಫಲವಿಲ್ಲ ಸಾಕಿನ್ನೇಳಿಯೆಂದೆನುತ  
ಮಂಡಲಾಧಿಪನೆನಲು ಭೂಪರ  
ತಂಡವೆದ್ದು ಕೂಡೆ ಭಟರು  
ದ್ದಂಡ ಕೈದು ವ ಕೊಂಡು ನಡೆದರು ನಳನ ಸನ್ನೆ ಯಲಿ ೩೪೮

ತುರಗ ಹಲ್ಲಣಿಸಿದುದು ರಥ ಮೋ  
ಹರಿಸಿ ತೆರಳಿತು ಸಂಗರಕೆ ಮದ  
ಕರಿಗಳಿಟ್ಟಣಿಸಿದವು ಕಾಲಾಳಿರದೆ ಸಂದಣಿಸಿ  
ನೆರೆದುದಗಣಿತ ಸೈನ್ಯ ಸಾಗರ  
ಮೊರೆವವೊಲ್ ಗಂಭೀರ ಭೇರಿಗ  
ಳುರವಣಿಸೆ ಹೊರವಂಟ ನಳನೃಪನರಸ ಕೇಳೆಂದ ೩೪೯

ದಾಳಿಯಿಟ್ಟರು ಹರಿದು ದಿಕ್ಕಿನ  
ಮೂಲೆಯವರಂಜಿದರು ಮುಮ್ಮೊನೆ  
ಯಾಳು ಕವಿದುದು ಹಿಡಿದುದಗ ದ ಸಿರಿಯ ಸೂರೆಗಳ  
ಕೇಳಿದನು ಪುಷ್ಕರನು ನಿಷಧನ  
ದಾಳಿ ಬರುತ್ತಿದೆ ಎನಲು ಖತಿಯಲಿ  
ಕಾಳಗಕ್ಕನುವಾಗೆ ನೃಪತಿಗೆ ನುಡಿದ ಮಂತ್ರೀಶ ೩೫೦

ಅರಿಭಯಂಕರ ನೈಷಧನ ಸಂ  
ಗರದಿ ಗೆಲುವವರಾರು ದೇವಾ  
ಸುರರು ನಿಲಲರಿದರಸ ಮಿಕ್ಕಿನ ನರರ ಪಾಡೇನು  
ಮರಳುತನ ಬೇಡಿನ್ನು ನೃಪನನು  
ಕರೆಸಿ ಸಂಧಿಯ ಮಾಡಿ ಜೂಜಿನ  
ಪರಮ ಪಂಥದಿ ಗೆಲುವುದುಚಿತವಿದೆಂದನಾ ಮಂತ್ರಿ ೩೫೧

ಎನಲು ಕೇಳ್ದಾ ಮಾತಿನಲಿ ಬಂ  
 ದನು ನಳನ ಕಂಡನು ಮಹೀಪತಿ  
 ಎನಗೆ ನಿಮ್ಮಲಿ ಕದನವೇತಕೆ ಸಾಕದಂತಿರಲಿ  
 ಜನಪತಿಗಳಿಕ್ಕಿಸಲಿ ಮರು ಜೂ  
 ಜಿನಲಿ ನಿಪುಣರು ನಾವು ನಿಮ್ಮಲಿ  
 ಮನಕೆ ಹರುಷಿತವಾಗಲಾಡುವೆನೆಂದ ನಸುನಗುತ

೩೫೨

ಎಲವೊ ಕೇಳಿನ್ನಾ ದುದಾಗಲಿ  
 ಕಲಹಕಂಜುವೆ ನೀನು ಜೂಜಿನ  
 ಬಳಕೆಯಲಿ ಬಲ್ಲಿದನು ನಮ್ಮನು ಕರೆದೆ ತಪ್ಪೇನು  
 ಕಲಹವಾಗಲಿ ಜೂಜದಾಗಲಿ  
 ಗೆಲುವೆ ನಿನ್ನನು ಕುಟಿಲ ಹೃದಯದ  
 ನೆಲೆಯ ಬಲ್ಲೆನು ನಿನಗೆ ಮನವೊಲಿದುದನು ಮಾಡೆಂದ

೩೫೩

ಅರಸ ಕೇಳಾ ಪುಷ್ಕರನು ತ  
 ನ್ನ ರಮನೆಗೆ ಕರೆತಂದನಾ ಕಲಿ  
 ಪುರುಷನಿಂದಲಿ ಮುನ್ನ ಗೆಲಿದಗ್ಗೆ ಳಿಕೆಯಲಿ ನೃಪನ  
 ಪಿರಿದು ತಾ ಗೆಲಬಲ್ಲೆನೆಂದಾ  
 ಹ್ತರನು ಕರೆಸಿದನೋಲಗದಿ ಕು  
 ಳ್ಳಿರಲು ತಂದರು ಸಾರಿಗಳ ನಿಲಿಸಿದರು ಸಮ್ಮುಖದಿ

೩೫೪

ನಳನೃಪತಿ ನೀ ಗೆಲಿದಡೀ ಭೂ  
 ಲಲನೆಯನು ತಾ ಬಿಡುವೆ ಸೋತರೆ  
 ಬಳಿಕ ದಮಯಂತಿಯನು ನನಗೊಪ್ಪಿಸುವುದೆಂದೆನಲು  
 ಇಳಿಯೊಳಹ ಭೂರುಹದ ಹೃದಯದ  
 ನೆಲೆಯ ಬಲ್ಲಗ್ಗೆ ಳಿಕೆಯಲಿ ತಾ  
 ಗೆಲುವೆನೆಂದೊಪ್ಪಿದನು ಮನದಲಿ ಧೈರ್ಯಪರನಾಗಿ

೩೫೫

ಶ್ರೀ ಕರ್ಣಾಟಕ ಹರಿದಾಸ ಕೀರ್ತನ ತರಂಗಿಣಿ

ಹೂಡಿದರು ಸಾರಿಗಳ ನೆತ್ತವ  
ನಾಡಿದರು ಮನ ನಲಿದು ಖಾಡಾ  
ಖಾಡಿಯಲಿ ದುಗ ಬಾರ ಇತ್ತಿ ಗವೆಂಬ ರಭಸದಲಿ  
ಬೇಡಿದರೆ ಬೀಳುವುದು ದಾಯದ  
ರೂಢಿ ಜಳುಪಿಸಿ ಹೊಳೆವ ದಾಳದ  
ರೂಢಿಗಚ್ಚು ರಿಯಾಗೆ ನಳನ್ಯಪ ಗೆಲಿದು ಬೊಬ್ಬಿರಿದ

೩೫೬

ಖಿನ್ನನಾದನು ಪುಷ್ಕರನು ಹರು  
ಷೋನ್ನತಿಯ ಬೀಳ್ಕೊಡಲು ಗುಣಸಂ  
ಪನ್ನನೇರಿದ ರತ್ನಸಿಂಹಾಸನವ ನಳನ್ಯಪತಿ  
ಪನ್ನಗಾರಿಧ್ವಜನ ಕೃಪೆ ನಿನ  
ಗಿನ್ನು ಸಿದ್ಧಿಸಲೆಂದು ಮುನಿಜನ  
ರುನ್ನತದಿ ಕೊಂಡಾಡಿ ಹರಸಿದರಲ್ಲಿ ನಳನ್ಯಪನ

೩೫೭

ದೇವದುಂದುಭಿ ಮೊಳಗಿದುದು ದಿವಿ  
ಜಾವಳಿಗಳಭ್ರದಲಿ ಸಂಧಿಸಿ  
ಹೂವಿನಲಿ ಮಳೆಗರೆದರಾ ನೃಪನುತ್ತಮಾಂಗದಲಿ  
ಕೋವಿದರು ಸುಜನಾವನೀಶರು  
ಸೇವಿಸಲು ಧರೆ ನಲಿಯೆ ನೃಪ ರಾ  
ಜೀವಲೋಚನನಂತೆ ಸಿಂಹಾಸನದಿ ರಂಜಿಸಿದ

೩೫೮

ನಲವು ಹಿಂಗದ ಪುಷ್ಕರನ ಮನ  
ವೊಲಿದು ಮನ್ನಿಸಿ ಕರೆದು ನಳನ್ಯಪ  
ಕಲಿವುರುಷನಿಂದಾದುಪಹತಿ ನಿನ್ನ ತಪ್ಪೇನು  
ಹಲವ ಹಂಬಲಿಸದಿರು ನಿನ್ನಲಿ  
ಛಲವು ನಮಗಿನಿತ್ತಿಲ್ಲ ಮುನ್ನವೊ  
ಲಿಳಿಯ ಪಾಲಿಸು ನಮ್ಮ ನೀನೋಲಗಿಸು ಹೋಗಿಂದ

೩೫೯

ಎನಲು ಲಜ್ಜೆ ತನಾಗಿ ಪುಷ್ಕರ  
 ವಿನಯದಲಿ ತಾನೆರಗಿ ನಿಮ್ಮಡಿ  
 ವನಜದೆಡೆಗಪರಾಧಿಯಾದೆನಗಾವ ಗತಿಯಹುದೋ  
 ಜನಪ ಸಲಹು ಕೃತಘ್ನನನು ಸ  
 ಜ್ಜನ ಶಿರೋಮಣಿ ನೀನು ಗುಣ ಹೀ  
 ನನನು ಕೃಪೆಯಲಿ ರಕ್ಷಿಸೆಂದೆರಗಿದನು ಪದಯುಗಕೆ

೩೬೦

ತನುವ ಸೈಗೆಡೆದಿಹನನೆಬ್ಬಿಸಿ  
 ಜನಪನೆಂದನು ಪೂರ್ವಫಲ ಸಂ  
 ಜನಿಸಿತಿದಕಿನ್ನಾರು ಮಾಡುವುದೇನು ಎನುತವನ  
 ವಿನಯವಚನಕೆ ಮೆಚ್ಚಿಕೊಟ್ಟನು  
 ಕನಕ ಮಣಿ ಭೂಷಣಗಳನು ಕಾಂ  
 ಚನವರೂಢವನಿತ್ತು ಮನ್ನಿಸಿ ಕಳುಹಿದನು ಮನೆಗೆ

೩೬೧

ಚಿಂತೆ ಬಲಿದು ವಿದರ್ಭದಲಿ ದಮ  
 ಯಂತಿ ಕೆಳದಿಯರೊಡನೆ ನುಡಿದಳು  
 ಪಂತದಲಿ ಪುಷ್ಕರನ ಗೆಲಿದನೋ ಸೋತನೋ ನೃಪತಿ  
 ಕಂತುಪಿತನ ಕೃಪಾವಲೋಕನ  
 ನೆಂತಿಹುದೋ ತನಗೆಂಬ ಸಮಯದ  
 ಲಂದು ಕಾತರದಲ್ಪಿತಂದರಲ್ಲಿಗೆ ನಳನ ಮಂತ್ರಿಗಳು

೩೬೨

ತಾಯೆ ಬಿನ್ನಹವಿಂದು ನಮ್ಮನು  
 ರಾಯನಟ್ಟಿದ ನಿಮ್ಮ ಬಳಿಗೆ ನಿ  
 ರಾಯಸದಿ ಪುಷ್ಕರನ ಗೆಲಿದನು ಸಕಲ ರಾಜ್ಯವನು  
 ನ್ಯಾಯದಲಿ ಕೈಗೊಂಡು ನಿಮ್ಮನು  
 ಪ್ರಿಯದಿಂ ಬರಹೇಳಿದನು ಕಮ  
 ಲಾಯತಾಂಬಕಿ ಬಿಜಯನೂಡೆಂದೆರಗಿದರು ಪದಕೆ

೩೬೩

ಶ್ರೀ ಕರ್ಣಾಟಕ ಹರಿದಾಸ ಕೀರ್ತನ ತರಂಗಿಣಿ

ಕೇಳಿ ಹರುಷಿತಿಯಾದಳವರಿಗೆ  
ಪಾಲಿಸಿದಳಾಭರಣವಸ್ತುವ  
ಲೋಲಲೋಚನೆ ಬಂದು ತಂದೆಗೆ ನಮಿಸಿ ವಿನಯದಲಿ  
ನಾಳೆ ಪಯಣವ ಮಾಡಿ ನಿಷಧನ್ನ  
ಪಾಲನಲ್ಲಿಗೆ ತನ್ನ ಕಳುಹೆನೆ  
ಬಾಲಕಿಯ ನುಡಿಗಳೇ ತೆಗೆದಪ್ಪಿದನು ಭೀಮನೃಪ

೪೬೪

ತೆಗೆಸಿದನು ಭಂಡಾರದಲಿ ಬಗೆ  
ಬಗೆಯ ವಸ್ತುವ ಸುಭಟರಿಗೆ ರ್ಭುಗ  
ರ್ಭುಗಿಹ ಹೊನ್ನಾ ಯುಧವ ನವರತ್ನಗಳ ತೊಡಿಗಳ  
ಸುಗುಣೆಯರು ಮೊದಲಾದ ಪರಿವಾ  
ರಗಳಿಗತ್ತನು ಪಯಣದಲಿ ತೇ  
ರುಗಳ ಶೃಂಗರಿಸಿದರು ಬಿರುದಿನ ಸಿಂಧುಗಳ ನೆಗಹಿ

೫೬೫

ಬಂದಳಾ ದಮಯಂತಿ ದೇವ ಮು  
ಕುಂದ ರಕ್ಷಿಸುಯೆನುತ ತನ್ನಯ  
ನಂದನರ ಸಹಿತೇರಿದಳು ಮಣಿಮಯವರೂಢವನು  
ಹಿಂದೆ ಮುಂದಿಕ್ಕೆಲದೆ ನಾರೀ  
ವೃಂದ ನಡೆಯಲು ಮನದ ಹರ್ಷಾ  
ನಂದದಲಿ ನಡೆತಂದು ಹೊಕ್ಕಳು ನಿಷಧಪಟ್ಟಣವ

೫೬೬

ಹರಕೆಗಳ ಕೈಗೊಳುತ ಸತಿ ಬಂ  
ದರಮನೆಯ ಹೊಕ್ಕಳು ನೃಪಾಲನ  
ಚರಣಕಮಲಕೆ ನಮಿಸಿ ಪಡೆದಳು ಪತಿಯ ಚಿತ್ತವನು  
ಅರಸ ಕೇಳೈ ನಿಷಧಪತಿ ನಿಜ  
ತರುಣಿಸುತರೊಡಗೂಡಿ ಮಂಗಳ  
ಕರದೊಳೊಪ್ಪಿದ ಸಕಲ ದೇವಾ ಸುರರು ನಲಿದಾಡೆ

೫೬೭



ಹರಮ ಪುಣ್ಯೋದಯನು ಸದ್ಗುಣ  
 ಭರಿತ ಸತ್ಯಸುಭೂಷಿತನು ಸಂ  
 ಗರ ಸುಧೈರ್ಯವನು ನಿತ್ಯನಿರ್ಮಲ ನಿಗಮಕೋವಿದನು  
 ಅರಸುಕುಲ ಪಾವನನು ನಳಭೂ  
 ವರನು ಸಿಂಹಾಸನದಿ ರಂಜಿಸಿ  
 ಧರೆಯನಾಳಿದ ವರಪುರದ ಚೆನ್ನಿಗನ ಕರುಣದಲಿ

೩೬೮

ಮೇದಿನಿಯೊಳೇ ಪುಣ್ಯಚರಿತೆಯ  
 ನಾದರದಿ ಬರೆದೋದಿ ಕೇಳುನ  
 ಸಾಧುಸಜ್ಜನರಾದವರಿಗಹುದಖಿಳ ಕೈವಲ್ಯ  
 ವೇದಗೋಚರ ಕೃಷ್ಣ ವರಪುರ  
 ದಾದಿಕೇಶವನಮರವೆಂದಿತ  
 ನಾದಿನಾರಾಯಣನು ಸಲಹುವನಖಿಳ ಸಜ್ಜನರ

೩೬೯

ಶ್ರೀರಾಮ ಸಹಾಯಂ

## ರಾಮಧಾನ್ಯ ಚರಿತ್ರೈ

ಶ್ರೀ ರಮಾಪತಿ ಸಿಂಧುಶಯನ ಮು  
ರಾರಿ ಮುನಿಕುಲ ಪೂಜಿತಾಂಘ್ರಿ ಸ  
ರೋರುಹಾಕ್ಷ ಸುದರ್ಶನಾಂಕಿತ ದೇವ ಭವದೂರ  
ಮಾರಪಿತ ಕೌಸಲಾದೇವಿ ಕು  
ಮಾರ ರಘುಕುಲ ರಾಮನ್ಯಪ ವರ  
ಪೌರ ಚನ್ನಿಗರಾಯ ಪಾಲಿಸು ಸಕಲ ಸಜ್ಜನರ

೧

ಗಿರಿಜೆಯರಸನ ಭಜಿಸಿ ಲಕ್ಷ್ಮೀ  
ವರನ ಪಾದಾಂಬುಜಕೆ ವಂದಿಸಿ  
ಕರಿಮುಖನ ಬಲಗೊಂಡು ಗೀರ್ವಾಣಿಗೆ ನಮಸ್ಕರಿಸಿ  
ಗುರುವಿನಂಘ್ರಿಗೆ ನಮಿಸಿ ಸತ್ಯವಿ  
ವರರ ಮನದಲಿ ನೆನೆದು ವರಪುರ  
ದರಸನನು ಕೊಂಡಾಡಿ ಪೇಳುವೆನೀ ಮಹಾಕಥೆಯ

೨

ರಾಮಧಾನ್ಯದ ಕೃತಿಯನೀ ಜನ  
ಸ್ತೋಮವೆಲ್ಲಾ ದರಿಸುವುದಂದಿ  
ಭೂಮಿಗಚ್ಚುರಿಯಾಗಿ ಪೇಳುವೆನೀ ಮಹಾಕಥೆಯ  
ಪ್ರೇಮದಿಂದಾದರಿಸಿ ಕೇಳ ಸ  
ನಾಮರಿಗೆ ಸತ್ಕರುಣದಲಿ ರಘು  
ರಾಮ ಪಾಲಿಸಿಕೊಡುವ ಮನದಲಿ ಇಷ್ಟಸಂಪದವ

೩

ಧರೆಯನೆಲ್ಲವ ಸೋತು ಜೂಜಲಿ  
 ಕುರುಪತಿಗೆ ಕೈದಳಿಸಿ ತಮ್ಮಂ  
 ದಿರು ಸಹಿತ ಧರ್ಮಜನು ಕಾಮ್ಯಕವನದೊಳಿರುತಿರಲು  
 ಪರಮಖುಷಿ ಶಾಂಡಿಲ್ಯಮುನಿ ಸ  
 ತ್ಕರುಣದಲಿ ನಡೆತಂದನಲ್ಲಿಗೆ  
 ವರ ತಪೋಧನರೊಡನೆ ಕಾಣಿಸಿಕೊಂಡನು ಚಿತದಲಿ

೪

ಧರಣಿಪತಿ ಯಮಸೂನು ತಮ್ಮಂ  
 ದಿರು ಸಹಿತಲಿದಿರೆಡು ಮುನಿಪನ  
 ಚರಣಕಾನತನಾಗಿ ಕೈಮುಗಿದಿರಲು ಧರ್ಮಜನ  
 ಕರೆದು ಲಾಲಿಸಿ ಕುಳ್ಳಿರಿಸಿ ಸ  
 ತ್ಕರುಣದಲಿ ಮುನಿ ನುಡಿದನೆಲೆ ನೃಪ  
 ಸಿರಿ ದರಿದ್ರತೆ ನಿಲದು ಪರಿಹಾರವಹುದು ಕೇಳೆಂದ

೫

ದೇವಖುಷಿಗಳು ನಿಮ್ಮ ಕರುಣಾ  
 ಭಾವವೆಮ್ಮಲ್ಲಿ ರಲು ನಮಗಿ  
 ನ್ನಾವ ಕಷ್ಟದ ಬಳಕೆದೋರದು ನಿಮ್ಮ ದರುಶನದಿ  
 ಪಾವನರು ನಾವಾದೆವೆಮಗಿ  
 ನ್ನಾವ ಬುದ್ಧಿಯನರುಹುವಿರಿಯದ  
 ನೀವು ಜೇಳೆನೆ ನಸುನಗುತ ಮುನಿನಾಥನಿಂತೆಂದ

೬

ಧಾರುಣಿಯೊಳರಸುಗಳು ನಾಲ್ವರು  
 ಭೂರಿ ಸತ್ಯವ್ರತರು ನಳನೃಪ  
 ಧೀರರಾಮ ಯುಧಿಷ್ಠಿರ ಹರಿಶ್ಚಂದ್ರರಿವರೆಂದು  
 ದೂರುತಿದೆ ಜಗವೆಲ್ಲ ನಿಮ್ಮನು  
 ದಾರನಿದರೊಳು ರಘುಪತಿಯ ಗುಣ  
 ಹಾರ ಧರ್ಮವ ಪಾಲಿಸಿದ ನರೆದಲೆಗ ವ್ರೀಹಿಯರಿಗೆ

೭

ಎನಲು ರಾಮಚರಿತ್ರೆಯನು ನೀ  
 ನೆನಗೆ ಪೇಳಿದಡಾಲಿಸುವೆನೆನೆ  
 ಮನದೊಳಗೆ ತಾ ನಸುನಗುತ ಶಾಂಡಿಲ್ಯನು ಯುಧಿಷ್ಟಿರಗೆ  
 ಅನುನಯದೊಳಾದರಿಸಿ ರಘುನಂ  
 ದನನ ಚರಿತೆಯನರುಹಿ ಭೂಪನ  
 ಮನಸಿನಲ್ಲಿರುವಂತೆ ವಿಸ್ತರಿಸಿದ ಮಹಾಕಥೆಯ

೮

ಕೇಳು ಕುಂತೀತನಯ ಗಂಗಾ  
 ಕೂಲದುತ್ತ ರಭಾಗದಲಿ ವಿ  
 ಶಾಲ ವಿಭವದೊಳೆಸೆವಯೋಧ್ಯಾನಗರವಾ ಪುರವ  
 ಪಾಲಿಸುವ ದಿನಕರ ಕುಲಾನ್ವಯ  
 ಶೀಲ ದಶರಥನಾ ಮಹೀಲೋ  
 ಲಲೋಚನೆ ಕೌಸಲ್ಯದೇವಿಯ ಸೀಮೆಸ್ಥಳದಲ್ಲ

೯

ದಶರಥಗೆ ಕೌಸಲಿಗೆ ಜನಿಸಿದ  
 ರಸಿಕ ಗುಣನಿಧಿ ರಾಮನೈವನಾ  
 ಅಸುರೆ ತಾಟಕಿಯೊರಸಿ ಮಾರೀಚನ ಸುಬಾಹುವನು  
 ಕುಸುರಿದರಿದಾ ಮುನಿಮಖವ ರ  
 ಕ್ಷಿಸಿಯಹಲ್ಲಾ ಶಾಪವನು ಖಂ  
 ದ್ರಿಸಿ ನಿಜಾನುಜ ಮುನಿಪ ಸಹಿತಾ ಮಿಥಿಲೆಗೈದಿದನು

೧೦

ಹರನ ಧನುವೇರಿಸಿದ ಸೀತೆಯ  
 ವರಮುಹೂರ್ತದ ವರಿಸಿ ತಮ್ಮಂ  
 ದಿರು ನಿಜಾಂಗನೆ ಸಹಿತ ಮಿಥಿಲಾಪುರದ ಹೊರವಂಟ  
 ಬರುತ ಮಾರ್ಗಾಂತರದಿ ಕಂಡನು  
 ಪರಶುರಾಮನ ಗೆಲಿದಯೋಧ್ಯಾ  
 ಪುರವ ಹೊಕ್ಕನು ರಾಜತೇಜದಿ ಸುರರು ನಲಿದಾಡೆ

೧೧

ಕೇಳು ಧರ್ಮಜ ನಿಮ್ಮ ವೋಲ್ ವಿಪಿ  
 ನಾಲಯದ ಸಿರಿ ಸಂಭವಿಸೆ ಜನ  
 ಪಾಲ ರಾಮನು ಪಿತ್ಯವಚನ ಪಾಲನೆಯ ನೇಮದಲಿ  
 ಜಾನಕಿಯನೊಡಗೊಂಡು ಸತ್ಯವ  
 ಪಾಲಿಸುತ ಲಕ್ಷ್ಮಣನ ಕೂಡೆ ನಿ  
 ಜಾಲಯವ ಹೊರವಂಟು ಹೊಕ್ಕನು ಘೋರಕಾನನವ

೧೨

ಭರತನನು ಸಂತೈಸಿ ಕಾಕಾ  
 ಸುರನ ಪ್ರಾಣವ ಕಾಯ್ದು ದಾನವ  
 ತರುಣಿ ನಾಸಿಕವರಿದು ಮಾಯಾಮೃಗವ ಸಂಹರಿಸಿ  
 ಸರಸಿಜಾಕ್ಷಿಯನಗಲಿ ಮಾರ್ಗಾಂ  
 ತರದಿ ಕಂಡ ಜಟಾಯುವನು ಮನ  
 ಮರುಗಿ ವೃತ್ತಾಂತವನು ತಿಳಿದವನಲ್ಲಿ ಗತಿಗೊಳಿಸಿ

೧೩

ಅಲ್ಲಿ ಶೋಕೋದ್ರೇಕದಲಿ ಕರ  
 ಪಲ್ಲವದ ಕದಪಿನಲಿ ಊರ್ಮಿಳೆ  
 ವಲ್ಲಭನನೊಡಗೊಂಡು ಕಿಷ್ಕಿಂಧಾದ್ರಿಗೈತಂದು  
 ಅಲ್ಲಿ ಸಂಭಾಷಿಸಿದ ರವಿಸುತ  
 ನಲ್ಲಿ ವಾಲಿಯ ಮಡುಹಿ ವಾನರ  
 ರೆಲ್ಲರನು ಕೈಕೊಂಡು ನಡೆದನು ಮುಂದೆ ದಕ್ಷಿಣಕೆ

೧೪

ವಾರುಧಿಯ ಬಂಧಿಸಿದ ಸೇನಾ  
 ಭಾರದಲಿ ನಡೆತಂದು ಲಂಕೆಯ  
 ಸೇರಿ ಮುತ್ತಿ ಗೆವಿಡಿದು ರಾವಣ ಕುಂಭಕರ್ಣರನು  
 ಭೂರಿಬಾಣದಳೊರಸಿ ದಾನವ  
 ವೀರರನು ಪರಿಹರಿಸಿ ರಘುನೃಪ  
 ವಾರಣಧಿ ಪಟ್ಟವನು ಕಟ್ಟಿದನಾ ವಿಭೀಷಣಗೆ

೧೫

ಧರಣಿಸುತೆಯನು ಕರೆಸಿ ದೇವಾ  
 ಸುರರುಲಿಯಲು ವಿಭೀಷಣಗೆ ವಿ  
 ಸ್ತುರಿಸಿ ಪೇಳಿದ ಪುರಕೆ ಪಯಣವ ಮಾಡು ನೀನೆನಲು  
 ಕರೆಸಿದನು ನಿಜಮಂತ್ರಿ ಕರಿ ರಥ  
 ತುರಗ ಪಾಯ್ಡಳವಾಕ್ಷಣವೆ  
 ನೆರೆದುದಗಣಿತ ವೀರದಾನವ ಸೇನೆ ನಿಮಿಷದಲಿ

೧೬

ಹರುಷದಲಿ ತರಿಸಿದ ಕುಬೇರನ  
 ವರ ರಥವ ಮೇಳೈಸಿ ದೇವರ  
 ಸಿರಿ ಪದಾಂಬುಜಕರ್ಪಿಸಲು ಶ್ರೀರಾಮ ನಸುನಗುತ  
 ಕರೆಸಿ ಲಕ್ಷ್ಮಣದೇವನನು ನಿಜ  
 ತರುಣಿ ಸಹಿತೇರಿದ ವರೂಧವ  
 ತರಣಿಸುತ ಹನುಮಂತ ಜಾಂಬವರೈದಿತೊಗ್ಗಿನಲಿ

೧೭

ಅಂಗದನು ನಳ ನೀಲ ಶತಬಲಿ  
 ತುಂಗ ವಿಕ್ರಮ ಸುಷೇಣನಾ ಪ್ಲ  
 ವಂಗ ಗವಯ ಗವಾಕ್ಷ ಮೊದಲಾದಖಿಳ ವಾನರರು  
 ಸಂಗಡಿಸಿ ನೆರೆದುದು ಮಹಾ ಸಮ  
 ರಂಗ ವೀರರು ಮೋಹಿಸಿದ ರಘು  
 ಪುಂಗವನ ರಥಮೊಡನೆ ನಡೆದುದು ಮುಂದೆ ಸಂದಣಿಸಿ

೧೮

ಧಾರುಣೀಪತಿ ಕೇಳು ಲಂಕೆಯ  
 ವೀರದಾನವ ಭಟರು ಪುರಜನ  
 ಪೌರಜನ ಸಹಿತಾ ವಿಭೀಷಣನೊಡನೆ ಮೇಳೈಸಿ  
 ಭೂರಿ ಬಲವೈತರುತಲಿರೆ ರಣ  
 ಭೇರಿ ದಂಧಣ ಧಣರೆನಲು ಮಿಗೆ  
 ಚೀರಿದವು ಕಹಳೆಗಳು ದಿಕ್ಪಾಲಕರ ಬೆದರಿಸಿತು

೧೯

ತಡೆಯದೈತಂದುಭಯ ಬಲ ಸಂ  
 ಗಡಿಸಿ ಬರುತ್ತಿರೆ ಮುಂದೆ ಸೇತುವ  
 ಮಡದಿಗಿಲ್ಲವ ತೋರಿಸುತ ನೆರೆಕಡಲ ದಾಂಟಿದರು  
 ನಡೆದು ರಾಮೇಶ್ವರದ ಬಳಿಯಲಿ  
 ಮೃಡನ ಪೂಜಿಸಿ ಭಕ್ತಿ ಭಾವದ  
 ಸಡಗರದಿ ವಾಲ್ಮೀಕಿಯಾಶ್ರಮಕ್ಕೆದಿದನು ನೃಪತಿ

೨೦

ಅಲ್ಲಿ ನೆರೆದ ಮಹಾಮುನೀಶ್ವರ  
 ರೆಲ್ಲರನು ಸತ್ಕರಿಸಿ ಜಾನಕಿ  
 ವಲ್ಲಭನು ನಡೆತಂದನಾ ಮುಚುಕುಂದನಾಶ್ರಮಕೆ  
 ಸಡಿಲದುನ್ನತ ಬಲಸಮೇತದಿ  
 ಕಡಲಕಂಡನು ಪಂಚನದಿಯೋಳ  
 ಬಿಡದೆ ಪಲ್ಲೆ ಸಿರುವ ಫಲವಸ್ತುಗಳ ಸಂಭ್ರಮದಿ

೨೧

ಆ ಮಹಾವನದೊಳಗೆ ಸುಭಟ  
 ಸ್ತೋಮವಳಿದುದು ಪಾಳಯದ ಸಂ  
 ಗ್ರಾಮದಿದಿರಲಿ ಗುಡಿಗುಡಾರಂಗಳು ವಿರಾಜಿಸಿತು  
 ರಾಮಣೀಯಕ ರಚನೆಯಲಿ ಸು  
 ತ್ರಾಮನೋಲಗದಂತೆ ರಘುಕುಲ  
 ರಾಮನೈದಿರೆ ಬಂದು ಕಂಡರು ಸಕಲ ಮುನಿವರರು

೨೨

ಕೌಶಿಕನು ಜಮದಗ್ನಿ ಜನ್ಮ ಪ  
 ರಾಶರನು ಜಾಬಾಲಿ ಭೃಗು ದೂ  
 ವಾಸ ಗೌತಮನಾದಿಯಾದ ಸಮಸ್ತ ಮುನಿವರರು  
 ಭಾಸುರದ ತೇಜದಲಿ ತಮ್ಮ ನಿ  
 ವೇಶನವ ಹೊರವಂಟು ಬಂದರು  
 ದಾಶರಥಿಯನು ಕಂಡು ಹರಸಿದರಕ್ಷತೆಯ ತಳಿದು

೨೩

ರಾಮ ದಶರಥತನಯ ರಘುಕುಲ  
 ನೋಮ ಸನ್ಯತ ಸನಾಮನಾಹವ  
 ಭೀಮ ಸುಜನ ಪ್ರೇಮ ಜಗದಭಿರಾಮ ನಿಸ್ಸೀಮ  
 ತಾಮರಸದಳ ನಯನ ದೇವ  
 ಪ್ರೇಮ ಸುರಕುಲಮೌಳಿವಂದಿತ  
 ಪ್ರೇಮದಿಂದಲಿ ಪಾಲಿಸೆನ್ನು ತಲವರು ವೊಗಳಿದರು

೨೪

ದೇವಿ ಜಾನಕಿ ಸಹಿತ ವನದಲಿ  
 ನೀವು ಕಷ್ಟವ ಬಳಸಿ ಭಕ್ತರ  
 ಕಾವ ಹದನನು ನೆನೆದು ವಾನರ ಬಲಸಮೇತದಲಿ  
 ರಾವಣನ ಸಂಹರಿಸಿ ಲಂಕೆಯ  
 ನಾ ವಿಭೀಷಣಗಿತ್ತು ನಮ್ಮನು  
 ದೇವ ಪಾಲಿಸೆ ಬಂದೆಯೆಂದುಪಚರಿಸಿದರು ನೃಪನ

೨೫

ಸಾರಹೃದಯರು ನೀವು ನಮಗುಪ  
 ಚಾರವೇಕೆಂದು ನಿಮ್ಮಡಿಯ ಕರು  
 ಣಾರಸವೆ ಸಲಹುವುದು ನಮ್ಮನು ಸಾಕದಂತಿರಲಿ  
 ಆರಿಗುಂಟೆಂದು ನಿಮ್ಮ ದರುಶನ  
 ಸೇರಿತೆಮಗಿಂದಿನಲಿ ಎಂದುಪ  
 ಚಾರದಿಂ ಸತ್ಕರಿಸಿ ಕುಳ್ಳಿರಿಸಿದನು ಮುನಿವರರ

೨೬

ಎಡದ ಕಡೆಯಲಿ ಕಪಿಕುಲೇಂದ್ರನ  
 ಗಡಣ ಬಲದಲಿ ರಾವಣಾನುಜ  
 ಸಡಗರದಿ ಮುನಿನಿಕರವಿದಿರಲಿ ಹಿಂದೆ ವಾನರರು  
 ಮಡದಿ ಲಕ್ಷ್ಮಣದೇವರೀರ್ವರು  
 ಬಿಡದೆ ಚಿಮ್ಮಲು ಚಾಮರಂಗಳ  
 ವೊಡವಿಪತಿ ಶ್ರೀರಾಮ ಸಿಂಹಾಸನದಿ ರಂಜಿಸಿದ

೨೭



ಅಲ್ಲಿ ನೆರೆದ ಮಹಾ ಮುನೀಶ್ವರ  
 ರೆಲ್ಲ ತರಿಸಿದರಖಿಳ ವಸ್ತು ವ  
 ಬೆಲ್ಲ ಸಕ್ಕರೆ ಜೇನುತುಪ್ಪ ರಸಾಯನಗಳಲಿ  
 ಭುಲ್ಲವಿಸಿ ರಚಿಸಿದ ಸುಭಕ್ಷಗ  
 ಳೆಲ್ಲವನು ತುಂಬಿದರು ಹೆಡಗೆಗ  
 ಳಲ್ಲಿ ಜೋಡಿಸಿ ಹೊರಿಸಿ ತಂದರು ರಾಮನೋಲಗಕೆ

೨೮

ತಂದು ಶಿಷ್ಯರು ಭಕ್ಷಗಗಳ ಮುದ  
 ದಿಂದ ಸುರಿಯಲು ನೋಡಿ ನಸುನಗೆ  
 ಯಿಂದ ರಘುಕುಲ ಸಾರ್ವಭೌಮನು ಕರೆಸಿ ನಿಜಬಲಕೆ  
 ಅಂದು ಕೊಡಿಸಲು ನೋಡಿದರು ರುಚಿ  
 ಯಿಂದ ಸವಿದರು ಪೂಜೆಗಳನಾ  
 ನಂದದಲಿ ಕೊಂಡಾಡಿದರು ವಾನರರು ಮುನಿವರರ

೨೯

ಅನಿಲಸುತ ಬಾರೆಂದು ರಘುನಂ  
 ದನನು ಕರುಣದೊಳಿದರ ರುಚಿಯೆಂ  
 ತೆನಲು ಕರಗಳ ಮುಗಿದು ಬಿನ್ನೈಸಿದನು ರಘುಪತಿಗೆ  
 ಇನಕುಲಾನ್ವಯ ತಿಲಕ ಚಿತ್ತೈ  
 ಸೆನಗೆ ಸವಿಯಹುದಿನ್ನು ಧಾನ್ಯದ  
 ತನುವನೀಕ್ಷಿಸಬೇಕು ದೇವರು ತರಿಸಿ ನೀವೆಂದ

೩೦

ಎನಲು ರಾಮನೃಪಾಲ ಗೌತಮ  
 ಮುನಿಯನೀಕ್ಷಿಸಬೇಕು ಸಲೆ ತರಿ  
 ಸೆನಲು ಧಾನ್ಯವನೊಡನೆಯಾಲೋಚಿಸಿದರೀ ಹದನ  
 ಮನ ನಲಿದು ತಂತಮ್ಮ ಶಿಷ್ಯರ  
 ವಿನಯದಿಂದಲಿ ಕರೆಸಿ ತಾರೆಂ  
 ದೆನಲು ಮೆರೆದರು ತಳುವದವರನು ತಂದು ಸಭೆಯೊಳಗೆ

೩೧

ನರೆದಲೆಗನಿದು ನೆಲ್ಲ ಹಾರಕ  
 ಬರಗು ಜೋಳವು ಕಂಬು ಸಾಮೆಯು  
 ಉರುತರದ ನವಣಿಯಿದು ನವಧಾನ್ಯವೆಂದೆನಲು  
 ಮೆರೆವ ರಾಸಿಯ ಕಂಡು ಇದರೊಳು  
 ಪರಮಸಾರದ ಹೃದಯನಾರಿಂ  
 ದರಸಿ ಕೇಳಿದನಲ್ಲಿರುತಿಹ ಮಹಾಮುನೀಶ್ವರರ

೨೨

ಕೆಲರು ಗೋಧಿಯ ಸಾಮೆಯನು ಕೆಲ  
 ಕೆಲರು ನವಣಿಯ ಕಂಬು ಜೋಳವ  
 ಕೆಲರು ಹಾರಕನೆಂದು ಕೆಲರು ನೆಲ್ಲನತಿಶಯವ  
 ಕೆಲರು ನರೆದಲೆಗನನು ಪತಿಕರಿ  
 ಸಲದ ನೋಡಿದ ನೃಪತಿಯಿದರೊಳು  
 ಹಲವು ಮತವೇಕೊಂದನೇ ಪೇಳಿಂವ ಗೌತಮನು

೨೩

ದಾಶರಥಿ ಚಿತ್ತೈಸು ನಮ್ಮ  
 ದೇಶಕತಿಯ ನರೆದಲೆಗನೇ  
 ವಾಸಿಯುಳ್ಳವನೀತ ಮಿಕ್ಕಿನ ಧಾನ್ಯವೇಕೆನಲು  
 ಲೇಸನಾಡಿದ ಮುನಿಪ ಗೌತಮ  
 ದೋಷರಹಿತನು ಪಕ್ಷಪಾತವ  
 ನೀಸುಪರಿಯಲಿ ಮಾಡುಪರ ಶಿವಯೆಂದನಾ ಪ್ರೀಹಿಗ

೨೪

ಎಲ್ಲ ಧರ್ಮದ ಸಾರವನು ನೀವ್  
 ಬಲ್ಲಿರರಿಯದೆ ಎಲ್ಲರನು ನೀ  
 ವಿಲ್ಲಿ ನುಡಿವಯುವೇಕ್ಷೆಯುಂಟೇ ಸಾಕದಂತಿರಲಿ  
 ನೆಲ್ಲ ನಾನಿರೆ ಗೋಧಿ ಮೊದಲಾ  
 ದೆಲ್ಲ ಧಾನ್ಯಗಳಿರಲು ಇದರಲಿ  
 ಬಲ್ಲಿದನು ನರೆದಲೆಗನೆಂಬುದಿವಾಸ ಮತವೆಂದ

೨೫

ಏನೇಲವೋ ನರೇದಲೆಗ ನೀನು ಸ  
ಮಾನನೆ ಎನಗಿಲ್ಲಿ ನಮ್ಮನು  
ದಾನವಾಂತಕ ಬಲ್ಲನಿಬ್ಬರ ಹೆಚ್ಚು ಕುಂದುಗಳ  
ಜಾನಕೀಪತಿಯ ಸನಿಹದಲಿ ಕುಲ  
ಹೀನ ನೀನು ಪ್ರತಿಷ್ಠ ಸುಡು ಮತಿ  
ಹೀನ ನೀನೆಂದೆನುತ ಖತಿಯಲಿ ಬೈದು ಬಂಗಿಸಿದ

೩೬

ಲೋಕದಲಧಿಕ ಭೋಜನವಿದೆಂ  
ದಾಕೆವಾಳರು ಬುಧರು ಜರಿದು ನಿ  
ರಾಕರಿಸಿ ಬಿಡಲಂತು ನೀ ಶೂದ್ರಾನ್ನ ವಾದೆಯಲ  
ನಾಕನಿಳೆಯರು ಸಾಕ್ಷಿ ನಿನ್ನ ವಿ  
ವೇಕಿಗಳು ಮೆಚ್ಚುವರೆ ಬಾಹಿರ  
ಸಾಕು ನಡೆ ನೀನಾವ ಮಾನ್ಯನು ಕಡೆಗೆ ತೊಲಗೆಂದ

೩೭

ಕ್ಷಿತಿಯವರರುಪನಯನದಲಿ ಸು  
ವ್ರತ ಸುಭೋಜನ ಪರಮ ಮಂತ್ರಾ  
ಕ್ಷತೆಗಳಲಿ ಶುಭ ಶೋಭನದಲಾರತಿಗೆ ಹಿರಿಯರಲಿ  
ಕ್ರತುಗಳೆಡೆಯೊಳಗರಮನೆಯಲ್ಲಿ  
ಪ್ರತಿದಿನವು ರಂಜಿಸುತ ದೇವರಿ  
ಗತಿಶಯದ ನೈವೇದ್ಯ ತಾನಹೆನೆಂದನಾ ವ್ರಿಹಿಗ

೩೮

ಜನಪರಿಗೆ ಶಿಶುಗಳಿಗೆ ಬಾಂಧವ  
ಜನರೆಡೆಗೆ ಬ್ರಹ್ಮರ ಸಮಾರಾ  
ಧನೆಗೆ ವಿದ್ಯಾರಂಭ ಕಾಲಕೆ ಸಕಲ ಭೂಸುರರ  
ಮನೆಗಳಲಿ ಹಂದಿವಸದೌಪಾ  
ಸನೆಗಳಲಿ ತಾ ಯೋಗ್ಯನಹುದೆಂ  
ದೆನಿಸಿಕೊಂಬೆನು ನೀನಯೋಗ್ಯನು ಭ್ರಷ್ಟ ತೊಲಗೆಂದ

೩೯

ಹೊಸಮನೆಯ ಪುಣ್ಯಾರ್ಚನೆಗೆ ಮಿಗೆ  
ಯೆಸೆವ ಮದುಮಕ್ಕಳಿಗೆ ಸೇನೆಗೆ  
ವಸುಮತೀಶರ ಗರುಡಿಯಲಿ ಶಸ್ತ್ರಾಸ್ತ್ರದರ್ಚನೆಗೆ  
ಎಸೆವ ವಿಪ್ರರ ಫಾಲದಲಿ ರಂ  
ಜಿಸುವ ಗಂಧಾಕ್ಷತೆಯಹೆನು ಭಾ  
ವಿಸಲು ಲೋಕದೊಳಾರು ಸರಿಯಂತೆಂದನಾ ವ್ರೀಹಿಗ ೪೦

ಧರಣಿಯಮರರು ಮಂತ್ರ ತಂತ್ರೋ  
ಚ್ಚರಣೆಯಲಿ ಹಸ್ತಾಂಬುಜದಿ ಮಿಗೆ  
ಹರಸಿ ಕೊಡಲಕ್ಷತೆಯ ಮಂಡಿಯೊಳಾಂತ ಮಹಿಮರಿಗೆ  
ದುರಿತ ದುಃಖ ವಿನಾಶ ಮಂಗಳ  
ಕರವಹುದು ತಾನಿನೆ ಸಂತತ  
ಸಿರಿಯ ಸಂಪತ್ತಾಯುವನು ಕೇಳೆಂಗನಾ ವ್ರೀಹಿಗ ೪೧

ಪರಿಮಳದ ಚಂದನದ ತರುವಿಗೆ  
ಸರಿಯೆ ಒಣಗಿದ ಕಾಷ್ಠ ಗೋವದು  
ಕರೆದ ಹಾಲಿಗೆ ಕುರಿಯ ಹಾಲಂತರವೆ ಭಾವಿಸಲು  
ಪ್ರರಮ ಸಾಹಸಿ ವೀರ ಹನುಮಗೆ  
ಮರದ ಮೇಳಣ ಕಪಿಯು ತಾನಂ  
ತರವೆ ಘಡ ನೀನೆನಗೆ ಸರಿಯೇ ಭ್ರಷ್ಟ ತೊಲಗೆಂದ ೪೨

ಸುರನದಿಗೆ ತಾ ಸರಿಯೆ ಕಾಡೊಳು  
ಹರಿವ ಹಕ್ಕದ ನೀರು ಗರುಡನ  
ಮರಿಗೆ ಹದ್ದಂತರವೆ ಹಂಸೆಗೆ ಬಕನು ಹೋಲುವುದೆ  
ಸರಸ ಮರಿಕೋಗಿಲೆಗೆ ವಾಯಸ  
ನಣಕಿಸುವ ತೆರನಾಯ್ತು ಸಾಕಿ  
ನರೆದಲೆಗೆ ನೀನಾವ ಮಾನ್ಯನು ಕಡೆಗೆ ತೊಲಗೆಂದ ೪೩

ನುಡಿಯ ಕೇಳುತ ಕನಲಿ ಕಂಗಳು  
 ಕಿಡಿಮಸಗಿ ಖತಿಗೊಂಡು ನುಡಿದನು  
 ಸಿಡಿಲ ಘರ್ಜನೆಯಂತೆ ಸಭೆಯಲಿ ಜರೆದನಾ ವ್ರಿಹಿಯ  
 ನುಡಿಗೆ ಹೇಸದ ಭಂಡ ನಿನ್ನೊಳು  
 ಕೊಡುವರೇ ಮಾರುತ್ತರವ ಕಡು  
 ಜಡನಲಾ ನಿನ್ನೊಡನೆ ಮಾತೇಕೆಂದ ನರೆದಲೆಗ

೪೪

ಸತ್ಯಹೀನನು ಬಡವರನು ಕ  
 ಜ್ಞೆತ್ತಿ ನೋಡಿ ಧನಾಢ್ಯರನು ಬೆಂ  
 ಬತ್ತಿ ನಡೆವವುಪೇಕ್ಷೆ ನಿನ್ನದು ಹೇಳಲೇನದನು  
 ಹೆತ್ತ ಬಾಣಂತಿಯರು ರೋಗಿಗೆ  
 ಪದ್ಯ ನೀನಹೆ ಹೆಣದ ಬಾಯಿಗೆ  
 ತುತ್ತು ನೀನಹೆ ನಿನ್ನ ಜನ್ಮ ನಿರರ್ಥಕರವೆಂದ

೪೫

ಸತ್ತ ದಿನದಾರಭ್ಯ ಮನುಜರು  
 ಮತ್ತೆ ಕರ್ಮವ ಹೊತ್ತು ಪಿಂಡವ  
 ನಿತ್ತು ತಪ್ಪದೆ ಮತ್ತೆ ವಾಯಸಕುಲವ ಕರೆಕರೆದು  
 ತುತ್ತ ನೀಡುವರು ಎಳ್ಳು ದರ್ಭೆಗೆ  
 ತೆತ್ತಿ ಗನು ನೀನಾದೆ ಕೀರ್ತಿಯ  
 ಹೊತ್ತು ಕೊಂಡೆ ದುರಾತ್ಮ ನಿನ್ನೊಳು ಮಾತದೇಕೆಂದ

೪೬

ಮಳೆದೆಗೆದು ಬೆಳೆಯಡಗಿ ಕ್ಷಾಮದ  
 ವಿಲಯಕಾಲದೊಳನ್ನ ನಿಲ್ಲದೆ  
 ಅಳಿವ ಪ್ರಾಣಿಗಳನಾದರಿಸಿ ಸಲಹುವೆನು ಜಗವರಿಯೆ  
 ಎಲವೊ ನೀನೆಲ್ಲಿಹೆಯೋ ನಿನ್ನಯ  
 ಬಳಗವದು ತಾನೆಲ್ಲಿಹುದು ಈ  
 ಹಲವು ಹುಲುಧಾನ್ಯಗಳೆನಗೆ ಸರಿದೊರೆಯೆ ಕೇಳೆಂದ

೪೭

ಬಲ್ಲಿದರು ಬರೆ ಬಡವರಲಿ ನಿ  
 ನ್ನಲ್ಲಿಯುಂಟು ಉಪೇಕ್ಷ ನಮ್ಮಲಿ  
 ಸಲ್ಲದೀಪರಿ ಪಕ್ಷಪಾತವದಿಲ್ಲ ಭಾವಿಸಲು  
 ಬಲ್ಲಿದರು ಬಡವರುಗಳೆನ್ನದೆ  
 ಎಲ್ಲರನು ರಕ್ಷಿಸುವೆ ನಿರ್ದಯ  
 ನಲ್ಲ ತಾ ನಿನ್ನಂತೆ ಎಲ ಕುಟಿಲಾತ್ಮ ಹೋಗಿಂದ

೪೮

ನಾನೆಲೈ ಲೋಕದಲಿ ನಿರ್ದಯನು ಬಳ  
 ಕೇನಲೈ ಸದ ಮರ್ದದಲಿ ಮಧು  
 ಪಾನವಾದೆಯಲಾ ದುರಾತ್ಮಕ ನಿನ್ನ ನೇವಿಸಿದ  
 ದಾನವರು ಮಾನವ ಕಿರಾತರು  
 ಜ್ಞಾನವಳಿದು ವಿಕಾರದಲಿ ಮತಿ  
 ಹೀನರಾದರು ನಿನ್ನ ಗುಣವೇನೆಂದನಾ ವ್ರೀಹಿಗ

೪೯

ಆಡಬಹುದತಿಶಯ ನೀ ಕೊಂ  
 ಡಾಡಿಕೊಂಬರೆ ಸಾಕು ಸಜ್ಜನ  
 ರಾಡಿದರೆ ಪತಿಕರಿಸಿ ಲಜೆಗೆ ಶಿರವ ಬಾಗುವರು  
 ನೋಡಿರೈ ಸಭೆಯವರು ದುರ್ಮತಿ  
 ಗೇಡಿ ಇವನಾಡುವುದ ನಾವಿ  
 ನ್ನಾಡಿದರೆ ಹುರುಳು ಶಿವಶಿವಯೆಂದ ನರೆದಲೆಗ

೫೦

ಸತ್ತವರ ಪ್ರತಿಬಿಂಬರೂಪನು  
 ಬಿತ್ತರಿಸಿ ಪಿತೃನಾಮಗಳ ನಿನ  
 ಗಿತ್ತು ಮೂವರ ವೆಸರಿನಲಿ ಕರಿಕರಿಗು ದರ್ಭಯಲಿ  
 ನೆತ್ತಿಯನು ಬಡಿಬಡಿದು ಕಡೆಯಲಿ  
 ತುತ್ತ ನೀಡುವರು ಪಶುಗಳಿಗೆ ನೀ  
 ನೆತ್ತಿಯದೆಲಾ ತನುವ ಸುಡಬೇಕೆಂದ ನರೆದಲೆಗ

೫೧

ಏನಿಹಿರಿ ಹಿರಿಕಿರಿದ ನುಡಿಯದೆ  
 ಮೌನದೀಕ್ಷಿತರಾದಿರಲ ಕಂ  
 ಡೇನು ಮುಂದಾಡುವರಸಾಧ್ಯವೋ ಸಾಧ್ಯವೋ ನಿಮಗೆ  
 ಈ ನಪುಂಸಕನಲಿ ನಿರಂತರ  
 ವೇನು ಕಾರಣ ವಾದವಿದು ನಮ  
 ಗೇನು ಬುದ್ಧಿಯನರುಹುವಿರ ವೇಳೆಂದ ನರೆದಲೆಗ

೫೨

ಮಸೆದುದಿತ್ತಂಡಕ್ಕೆ ಮತ್ಸರ  
 ಪಿಸುಣ ಬಲರತಿ ನಿಷ್ಕರರು ವಾ  
 ದಿಸಲು ಕಂಡನು ನೃಪತಿ ಮನದಲಿ ನೋಡಿ ನಸುನಗುತ  
 ಹಿಸುಣರಿವದಿರ ಮತ್ಸರವ ಮಾ  
 ಣಿಸುವ ಹದನೇನುತ ಯೋಚಿಸಿ  
 ದಸುರ ಮುನಿಪರ ನೋಡೆ ಗೌತನು ಮುನಿಪನಿಂತೆಂದ

೫೩

ಅರಸುಗಳು ನಾವೆಲ್ಲ ಭೂಮೀ  
 ಸುರರು ನೆರೆದಿಹ ದಾನವರು ವಾ  
 ನರರು ನಮಗೀ ನ್ಯಾಯವನು ಪರಿಕರಿಸಲಳವಲ್ಲ  
 ಕರೆಸುವೆವು ಹರಿಹರ ವಿರಿಂಚಾ  
 ದ್ವರನಯೋಧ್ಯೆಗೆ ಇವರ ಗುಣವಾ  
 ಧರಿಸಿ ಪೇಳ್ವರು ನಯದೊಳೆಂದನು ರಾಮ ನಸುನಗುತ

೫೪

ಪರಮ ಧಾನ್ಯದೊಳಿಬ್ಬರೇ ಇವ  
 ರಿರಲಿ ಸೆರೆಯೊಳಗಾರು ತಿಂಗಳು  
 ಹಿರಿದು ಕಿರಿದೆಂಬಿವರ ಪೌರುಷವರಿಯಬಹುದಿನ್ನು  
 ಪುರಕೆ ಗಮನಿಸಿ ನಾವು ನಿಮ್ಮನು  
 ಕರೆಸುವೆವು ಕೇಳೆನುತಯೋಧ್ಯಾ  
 ಪುರಿಗೆ ಪಯಣವ ಮಾಡಹೇಳಿದನು ವಿಭೀಷಣಗೆ

೫೫

ಸೆರೆಗೆ ನಮ್ಮನು ನೂಕಿ ದೇವರು  
 ಸಿರಿಯ ಮದದಲಿ ಕಳೆದರೆಮ್ಮನು  
 ಮರೆದು ಸಲಹುವರಾರು ನಿಮ್ಮಯ ಕರುಣ ಹೊರತಾಗಿ  
 ಧರೆಯೊಳಿನ್ನ ಪಕೀರ್ತಿ ನಾರಿಯ  
 ಸೆರಗ ಹಿಡಿವುದೇ ಲೇಸೆನುತ ತವೆ  
 ಕರ ಮುಗಿದು ತಲೆಗುತ್ತಿ ಪೇಳದನಾಗ ನರದಲೆಗ

೨೯೬

ಆಗಲದಕೇನೆಂದು ಕರುಣಾ  
 ಸಾಗರನು ಬೀಳ್ಕೊಟ್ಟನವರನು  
 ಯೋಗಿಗಳ ವಶಮಾಡಿ ಗೌತಮಮುನಿಯನುಪಚರಿಸಿ  
 ರಾಗ ಮಿಗೆ ಮುನಿವರರನ್ನಲ್ಲಿ ಸ  
 ರಾಗದಿಂದಲೆ ಕಳುಹಿ ಬಳಿಕಾ  
 ಯಾಗ ಸಂರಕ್ಷಕನು ವೀಳಿಯವಿತ್ತ ನಸಿಬರಿಗೆ

೨೯೭

ಹರಿದುದಾಕ್ಷಣದಲ್ಲಿ ವ್ಯೋಮದಿ  
 ಸುರರು ಮಿಗೆ ಕೊಂಡಾಡಿ ಭೂಸುರ  
 ವರರು ಕಳುಹಿಸಿಕೊಂಡು ಹೊಕ್ಕರು ತಮ್ಮ ಮಂದಿರವ  
 ಹರುಷ ತಗ್ಗಿ ತು ತಾವರೆಗೆ ಮುಖ  
 ವರಳಿದವು ನೈದಿಲೆಗೆ ತಾರಕೆ  
 ನೆರೆದುವಾಕಾಶದಲಿ ಅಸ್ತಾಂಬುಧಿಗೆ ಇನನಿಳಿದ

೨೯೮

ನೆಗಳಿದವು ಬೊಂಬಾಳ ದೀವಿಗೆ  
 ರ್ಭುಗರ್ಭುಗಿವ ನವರತ್ನ ದೊಡುಗೆಯ  
 ಹೊಗರೊಗುವ ಕೈದುಗಳ ಸುಭಟೆರು ಮುಂದೆ ಸಂದಣಿಸೆ  
 ನೆಗೆಹಿ ಕರಗಳ ಪಾರಕರು ಬಿರು  
 ದುಗಳ ಹೊಗಳಲು ಚೀರಿದವು ಕಹ  
 ಳೆಗಳು ರಭಸದಿ ಬಂದು ಹೊಕ್ಕನು ನೃಪತಿಯರಮನೆಯ

೨೯೯



ಗಗನಮಣಿ ದಿಗುತಟವ ಸಾರಲು  
 ಹೊಗರೊಗುವ ಬಲು ಕಾಗಳದಿ ಸಲೆ  
 ಜಗವ ಮುಸುಕಲು ಜನರು ನಿದ್ರಾಂಗನೆಯ ಕೇಳಿಯಲಿ  
 ದೃಗುಯುಗಗಳನೆವೆ ಬಿಗಿದಿರಲು ಮನ  
 ವಿಗತಿನಡೆದಿರೆ ಧರೆಗೆ ದಿನಮಣಿ  
 ಮೊಗವ ತೋರುವೆನೆನುತ ಪೂರ್ವಾಚಲಕೆ ನಡೆತಂದ

೬೦

ಆರಸನುಪ್ಪವಡಿಸಿದ ಪೂರ್ವದ  
 ತರಣಿಗಘ್ನವ ಕೊಟ್ಟು ಭೂಸುರ  
 ವರರ ಮಂತ್ರಾಕ್ಷತೆಯ ಕೃಕೊಂಡನುಜನೊಡಗೂಡಿ  
 ಹರುಷ ಮಿಗೆ ಪಾರಕರ ಸಂದಣಿ  
 ನೆರೆಯೆ ಮುನಿಕುಲದೊಡನೆ ನಿಜಮಂ  
 ದಿರವ ಹೊರವಂಟವನಿಪತಿಯೋಲಗಕೆ ನಡೆತಂದ

೬೧

ಕರೆಸಿದನು ರಾವಣನ ತಮ್ಮನ  
 ತರಣಿಸುತ ನಳ ನೀಲ ಜಾಂಬವ  
 ಶರಭ ಶತಬಲಿಯಾದ ಮುಖ್ಯ ಸಮಸ್ತ ವಾನರರ  
 ಹರುಷಮಿಗೆ ಸತ್ಕರಿಸಿ ಮುಂದಕೆ  
 ತೆರಳಬೇಕೆನೆ ವಿರ ಸುಭಟರು  
 ನೆರೆದುರುಬಿ ಕೈದುಗಳ ಜಡಿದಗ್ಗ ಳೆಯರೈದಿದರು

೬೨

ಹೊಡೆವ ತಮ್ಮ ಟಿ ಭೇರಿ ಡಮರುಗ  
 ಗಡಿಬಿಡಿ ಡೌಡೆ ಡಿಂಡಿಮ ಢಕ್ಕೆ  
 ನುಡಿವ ಶಂಖ ಮೃದಂಗ ಘನ ನಿಸ್ಸಾಳ ಮೊದಲಾದ  
 ಬಡಿವ ನಾನಾ ವಾದ್ಯರವ ಭೋ  
 ರಿಡಲು ಜಯರವದೊಡನೆ ರಘುನ್ಯಾಪ  
 ಮಡದಿ ಸಹಿತೇರಿದನು ಧನಪನ ದಿವ್ಯಮಣಿರಥವ

೬೩

ಶ್ರೀ ಕರ್ಣಾಟಕ ಹರಿದಾಸ ಕೀರ್ತನ ತರಂಗಿಣಿ

ಒಡನೆ ಏರಿದನೂರ್ಮಿಳಾಪತಿ  
ಬಿಡದೆ ಚಿಮ್ಮುವ ಚಾಮರವ ಸಾ  
ಲಿಡುತ ನಡೆದುದು ಸಕಲದಳ ಸುಗ್ರೀವನಾಜ್ಞೆಯಲಿ  
ಕಡುಮನದ ರಕ್ತಸರು ಏರಿದ  
ರೊಡನೆ ಕರಿ ರಥ ತುರಗವನು ಪಡೆ  
ಕಡಲ ಜಲ ಮೊರೆವಂತೆ ಮೊರೆದುದು ನೃಪನ ಬಲಜಲಧಿ ೬೪

ಕಳೆದು ಬಂದರು ಪಂಚನಂದಿಯ  
ಬಳಿಯಲೊಪ್ಪುವ ಪಂಚನದಿಗಳ  
ಹೊಳೆಯ ದಾಂಟುತ ಕಂಡು ಕಿಷ್ಕಿಂಧಾದ್ರಿಗೃತಂದು  
ಲಲನೆ ಸೀತಾದೇವಿ ರವಿಜನ  
ಲಲನೆಯರ ತಾ ಕರೆಸಿ ತನ್ನೊಡ  
ನೊಲಿದು ಬರಬೇಕೆನಲು ಬಂದರು ದೇವಿಯರನ್ನೆದಿ ೬೫

ಹೊಲಬುದಪ್ಪದೆ ಸಕಲ ನಾಯಕ  
ದಳಸಹಿತ ಮುಂಬಟ್ಟಿಯಲಿ ಮುನಿ  
ಕುಲದ ದರುಶನವಾಗಲಾಶೀರ್ವಾಪವನು ಕೊಂಡು  
ಬಳಿವಿಡಿದು ಬರೆ ಜನರ ಪಾಪವ  
ಕಳೆದು ಸಲಹುವ ತುಂಗಭದ್ರೆಯ  
ಕಳೆದು ಬಂದರು ಮುಂದೆ ಭಾರದಪ್ಪಜನಾಶ್ರಮ ಕೆ ೬೬

ಇಳಿದುದಾ ಬನದೊಳಗೆ ಪಾಳಯ  
ಬಳಸಿಬಿಟ್ಟುದು ಮೂರು ಯೋಜನ  
ದಳತೆಯಲಿ ಕಪಿಸೇನೆಯಾ ಮಧ್ಯದಲಿ ನೃಪಭವನ  
ಹಳದಿ ಕೆಂಪಿನ ನಿಲವರ್ಣದ  
ಛಳೆಯ ಪಟ್ಟಿಯ ಗುಡಿಗುಡಾರದಿ  
ಹೊಳೆವ ರತ್ನಗಳಿಂದ ಕಲಶದ ಸಾಲು ರಂಜಿಸಿತು ೬೭

ಅರಮನೆಯ ಬಲವಂಕದಲಿ ನಿಜ  
ಶರಣನರಮನೆ ವಾಮಭಾಗದಿ  
ತರಣಿಸುತ ಸುಗ್ರೀವನಂಗದ ಜಾಂಬವಾದಿಗಳ  
ವರ ಭವನವೆಸೆದಿರಲು ಮೇಲು  
ಪ್ರರಿಗೆಗಳ ರಂಜಿಸಿ ಕವಾಟದಿ  
ಮೆರೆದುದಗ್ಗದ ವಿಠರ ರಾಮನ ಪಾಳ್ಳೆ ಒನದೊಳಗೆ

೨೮

ಹೊರವಳಯದಲಿ ದಾನವರ ಒಲ  
ಶರಧಿ ಬಿಟ್ಟುದು ೭ ಳಸಿ ಸುತ್ತಲು  
ಕರಿ ತುರಗ ರಥ ಪಾಯ್ಲೆಗಳ್ವು ಸಂದಣಿಸಿ ನಿಂದಿರಲು  
ಮೊರೆವ ರಭಸವ ಕಂಡು ಸುರಮುನಿ  
ವರಂದೇನೋ ಎನುತ ನಿಜಮಂ  
ದಿರವ ಹೊರವಂಟೆಲ್ಲಿ ಕೇಳರು ರಾಮನತಿಶಯವ

೨೯

ಉರಗ ಮಾಲಿ ಮತಂಗ ಗಾರ್ಗ್ಯಂ  
ಗೀರಸ ಗಾಲವ ಕಣ್ವ ಜಯಮುನಿ  
ಪರಶುರಾಮ ಪರುಶ ಕೌಶಿಕ ದಾಲ್ಬ್ಯೆ ಮೊದಲಾದ  
ವರಮುನಿಗಳೊಡನೈದಿ ಬಂದನು  
ಭರದಿ ಭಾರದ್ವಾಜ ಮುನಿ ರಘು  
ವರನ ಕಾಣಿಸಿಕೊಂಡು ಹರಸಿದರತುಳ ವಿಭವದಲಿ

೨೦

ಬಂದ ಮುನಿಗವನೀಶ ವಂದಿಸಿ  
ನಿಂದು ಕರಗಳ ಮುಗಿದು ವಿನಯದೊ  
ಳೆಂದ ನಿಮ್ಮ ಸದಾಗ್ನಿಹೋತ್ರ ಸುಯಾಗ ಕರ್ಮಗಳು  
ಸಂದ ಜಪತಪಗಳು ಸುರಕ್ಷಿತ  
ದಿಂದ ಮೆರೆವುದೆ ದಾನವರ ಭಯ  
ದಿಂದ ದುರ್ಘಟವಿಲ್ಲಲಾ ಮುನಿನಾಥ ಕೇಳೆಂದ

೨೧

ಶ್ರೀ ಕರ್ಣಾಟಕ ಹರಿಹಾಸ ಕೀರ್ತನ ತರಂಗಿಣಿ

ದಶರಥಾತ್ಮಜ ನೀನು ಲಂಕೆಯೊ  
 ಕಸುರ ವೀರರು ಕುಂಭಕರ್ಣನು  
 ದಶಶಿರನು ಮೊದಲಾದ ದುರ್ಜನರೆಲ್ಲರನು ಮಡುಹಿ  
 ಅಸುರನನುಜಗೆ ಅಚಲ ಪದವಿಯು  
 ನೊಸೆದು ಸಲಹಿದೆ ನಮ್ಮ ಕರುಣಾ  
 ರಸದಿ ಪಾಲಿಸ ಬಂದೆಯೆಂದುಪಚರಿಸಿದನು ನೈಪನ

೭೨

ಕಮಲಸಂಭವನಿತ್ತ ವರದಲಿ  
 ಕುಮತಿ ದಾನವರತುಳ ಬಲದಿಂ  
 ದುರುಳ ಕಂಟಕರಾಗಿ ಮಡಿದರು ನಿನ್ನ ಬಾಣದಲಿ  
 ತಮದ ಗಂಟಲನೊಡೆದು ಮೂಡುವ  
 ದ್ಯುಮಣಿಯಂದದಿ ನೀವು ಜನಿಸಿರ  
 ಲೆಮಗೆ ದನುಜಾಧವರ ಭಯವೇನೆಂದನಾ ಮುನಿಪ

೭೩

ಅರಸ ಕೇಳ್ದಾ ಮುನಿಯ ವಚನದ  
 ಕರುಣ ರಸಧಾರೆಯಲಿ ಅಂತಃ  
 ಕರುಣ ನೆನೆದುಪಚರಿಸಿ ಕುಳ್ಳಿರಿಸಿದನು ಮುನಿವರರ  
 ಮರುತಸುತನನು ಕರೆದು ತವಕದಿ  
 ಭರತನನು ಸಂತ್ಯೈಸು ಹೋಗೆಂ  
 ದುರುತರದ ವ್ರೇಮದಲಿ ಕಳುಹಿಸಲೆರಗಿ ಹೊರವಂಟ

೭೪

ಹರಿವ ಗಂಗಾನದಿಯ ದಾಂಟುತ  
 ಭರದಿ ಕಂಡನು ಶೃಂಗಬೇರೀ  
 ಪುರವ ಹೊಕ್ಕನು ಗುಹನ ಕಾಣಿಸಿಕೊಂಡನುಚಿತದಲಿ  
 ಮರುತ ಬಿನ್ನೈಸಿದನು ರಘುನೈಪ  
 ವರನು ವೇಳಿದ ಬುದ್ಧಿಯನು ವಿ  
 ಸ್ತರಿಸೆ ನಿಷಧಾಧಿಪತಿ ಕೇಳ್ದ ತಿಶಯದ ಹರುಷದಲಿ

೭೫

ಅನಿಲಸುತ ಬಾ ಮಗನೆ ರಘುನಂ  
 ದನಿಗೆ ನಿನ್ನ ವೋಲಾಪ್ತ ರಾರೀ  
 ದನುಜ ಮನುಜ ಭುಜಂಗರೊಳುಂಟೆ ನಿನ್ನ ಹೋಲುವರು  
 ಹನುಮ ನಂದೀಗ್ರಾಮದಲಿ ಭರ  
 ತನಿಹನಗ್ರಜನಗಲ್ಲ ಖೇದದ  
 ಮನದ ಪರಿತಾಪವನು ಮಾಣಿಸು ಬೇಗ ಹೋಗೇಂದ

೨೬

ಹರುಷಮಿಗೆ ಜನಪದದ ಪರಿಯಂ  
 ತರದಿ ಬಂದನಿಲಜನ ಕಳುಹಿಸಿ  
 ಮರಳಿದನು ಗುಹನಿತ್ತ ಮಾರುತಿ ಮುಂದೆ ಪಥವಿಡಿದು  
 ಬರುತ ಮಾರ್ಗಾಂತರದಿ ಕಾನನ  
 ಗಿರಿ ಶಿಖರಗಳ ಕಳೆದು ಬರೆ ವಿ  
 ಸ್ತರದ ನಂದೀಗ್ರಾಮವನು ಕಂಡಲ್ಲಿ ಮನನಲಿದು

೨೭

ಬಂದು ಭರತನ ಕಂಡು ನಮಿಸಿದ  
 ಡೆಂದ ನೀನಾರಿಲ್ಲಿಗೆ  
 ತಂದ ಕಾರಣವೇನು ನಿನ್ನ ಭಿದಾನವೇನೆನಲು  
 ನಿಂದು ಕೈಗಳ ಮುಗಿದು ನಸುನೆಗೆ  
 ಯಿಂದ ನುಡಿದನು ಹನುಮ ತಾ ರಘು  
 ನಂದನನ ಸೇವಕನು ಕಳುಹಿದ ದೇವ ನಿಮ್ಮಡಿಗೆ

೨೮

ರಾವಣನ ಸಂಹರಿಸಿ ಲಂಕೆಯ  
 ನಾ ವಿಭೀಷಣಗಿತ್ತು ಸೀತಾ  
 ದೇವಿ ಲಕ್ಷ್ಮಣಸಹಿತ ಭಾರದ್ವಾಜನಾಶ್ರಮಕೆ  
 ದೇವ ಬಂದನು ಸಕಲ ವಿಭವದಿ  
 ನೀವು ಚಿತ್ತದೊಳವಧರಿಸಿಯೆನೆ  
 ಪಾವಮಾನಿಯ ನುತಿಸಿ ತಕ್ಕೈಸಿದನು ಭರತೇಂದ್ರ

೨೯

ಶ್ರೀ ಕರ್ಣಾಟಕ ಹರಿಹಾಸ ಕೀರ್ತನ ತರಂಗಿಣಿ

ಹರುಷ ಹೆಚ್ಚಿದ ಮನದಿ ತಮ್ಮನ  
ಕರೆದು ಶತ್ರುಘ್ನನನಯೋಧ್ಯಾ  
ಪುರಿಗೆ ಕಳುಹಿದ ಜನನಿಯರಿಗೀ ವಾರ್ತೆಯೆಲ್ಲವನು  
ಅರುಹಿ ಬಾಯೆನಲಗ್ರಜನ ಸಿರಿ  
ಚರಣಕಭಿಮುಖನಾಗಿ ವಂದಿಸಿ  
ಹರುಷಮಿಗೆ ಹೊರವಂಟು ಹೊಕ್ಕನಯೋಧ್ಯಾ ಪುರವರವ ೮೦

ಚೀರಿದವು ಕಹಳೆಗಳು ತಮ್ಮಟಿ  
ಭೇರಿ ಶಂಖ ನಿನಾದ ಹಬ್ಬಿತು  
ಸಾರಿತಂದಿನ ದಿವಸದಲಿ ಶತ್ರುಘ್ನ ಬಂದನೆನೆ  
ಆರತಿಯ ತಳಿಗೆಗಳ ಸಂದಣಿ  
ಕೇರಿಕೇರಿಯೊಳ್ಳೆದಿದವು ಕೈ  
ವಾರಿಗಳ ಗಡಣದಲಿ ಹೊಕ್ಕನು ರಾಜಮಂದಿರವ ೮೧

ಜನನಿಯರು ಮೂವರಿಗೆ ನಮಿಸಿದ  
ತನುಜನನು ತಕ್ಕೈಸಿ ಪೇಳಿದ  
ನಿನಕುಲಾನ್ವಯ ಬಂದ ಭಾರದ್ವಾಜನಾಶ್ರಮಕೆ  
ಎನಲು ಹರುಷಾನಂದಮಯರಸ  
ಹೊನಲಿನೊಳಗೋಲಾಡಿದರು ಮುಖ  
ವನಜವರಳಿತು ಜನನಿಯರಿಗವನೀಶ ಕೇಳೆಂದ ೮೨

ಕರೆಸಿದನು ಶತ್ರುಘ್ನ ಮಂತ್ರೀ  
ಶ್ವರ ಸುಮಂತನ ಕೂಡೆ ನುಡಿದನು  
ತರಣಿಕುಲ ರಾಜೇಂದ್ರನಣ್ಣನ ಬರವ ಕೇಳಿದೆವು  
ಪುರವ ಶೃಂಗರಿಸಲ್ಲಿ ಕರಿ ರಥ  
ತುರಗ ಮೇಳೈಸಿರಲಿ ಮೋದದ  
ತರುಣಿಯರು ಸಂದಣಿಸಿ ನಡೆಯಲಿ ನೃಪನ ದರುಶನಕೆ ೮೩

ಎಂದು ಮಂತ್ರಿಯೊಳರುಹಿ ತಾ ನಿಜ  
ಮಂದಿರಕೆ ನಡೆತಂದು ಪಯಣವ  
ನಂದು ಮಾಡಿದ ಜನನಿ ಕೌಸಲದೇವಿ ನೊದಲಾದ  
ಇಂದುವದನೆಯರೇರುತಿರ್ದರು  
ಆಂದಣವ ಸೊಸೆಯರು ವರೂಥದಿ  
ಹಿಂದು ಮುಂದಿಟ್ಟಣಿಸಿ ನಡೆದ ದು ಸತಿಯರೊಗ್ಗಿನಲಿ

೮೪

ಪುರಜನವ ಸಂತ್ಪಿಸಿ ಭೂಸುರ  
ವರರ ಮಂತ್ರಾಕ್ಷತೆಯ ಕೈಕೊಂ  
ಡರಸ ರಾಮ ಶ್ರೀಪದಾಬ್ಜವ ನೆನಪು ಮನದೊಳಗೆ  
ತರಿಸಿ ಮಾಲ್ಯಾಂಬರ ಸುಗಂಧವ  
ಕರಿಸಿಕೊಟ್ಟನು ರಾಜವರ್ಗಕೆ  
ಹರುಷದಲಿ ಶತ್ರುಘ್ನನೇರಿದ ದಿವ್ಯಮಣಿ ರಥವ

೮೫

ವಿವಿಧ ವಾದ್ಯ ಧ್ವನಿಯ ಕಹಳಾ  
ರವದ ಸನ್ನೆಯೊಳ್ಳೆದಿ ಬಹ ನೃಪ  
ನಿವಹದಲಿ ಚತುರಂಗ ಸೇನೆಯ ಪದದ ಕೆಂಧೂಳಿ  
ಭುವನವಾಕಾಶವನು ಮುಸುಕಿದ  
ಡವನಿ ನೆಗ್ಗಲು ಬಲವು ಬಲು ಭಾ  
ರವಣಿಯಲಿ ಹೊರವಂಟನಾ ಶತ್ರುಘ್ನನೊಲವಿನಲಿ

೮೬

ಸತ್ತಿ ಗೆಯ ಸಾಲುಗಳ ಬೀಸುವ  
ಬಿತ್ತರದ ಚೌರಿಗಳ ರಥದಲಿ  
ತೆತ್ತಿಸಿದ ಸೂನಗಿಯ ಸೀಗುರಿ ಗುಡಿ ಪತಾಕೆಗಳ  
ಮತ್ತೆ ಗಜಘಟೆ ತುರಗ ಕಾಲಾ  
ಳೊತ್ತರಿಸಿ ಬರೆ ಕಮಠ ಕೂರ್ವರ  
ನೆತ್ತಿ ನೆಗ್ಗಲು ನಡೆದುದಗಣಿತ ಸೇನೆ ವಹಿಲದಲಿ

೮೭

ಪುರವ ಕಳೆದರು ಮುಂದೆ ಯಮುನಾ  
 ವರನದಿಯನುತ್ತ ರಿಸೆ ಪಯಣದಿ  
 ಮೆರೆವ ನಂದೀಗ್ರಾಮವನು ಕಂಡಲ್ಲಿಗೈತಂದು  
 ಭರತನೊಡಗೊಂಡಲ್ಲಿ ಹನುಮನ  
 ಕರುಣದೆಲಿ ಸತ್ಕರಿಸಿ ಮುಂದಕೆ  
 ತೆರಳಿದರು ಕೌಸಲ್ಯ ರಾಮನ ಕಾಣ್ಣಿ ತವಕದಲಿ

೮೮

ಇತ್ತ ಕೇಳೈ ಪಾಂಡವಾಗ್ರಜ  
 ಸತ್ಕಗುಣನಿಧಿ ರಾಮಚಂದ್ರನು  
 ವತ್ತರಿಸಿ ಬರೆ ಕಂಡು ನಲಿಯುತ ಜಾನಕಿಯ ಕರೆದು  
 ಇತ್ತ ನೋಡೆಲೆ ದೇವಿ ಭರತನ  
 ಶತ್ರುಹರ ಶತ್ರುಘ್ನ ರಿವರು ಸ  
 ಮಸ್ತ ಬಲಸಹಿತಿದಿರು ಬರುತಿದೆ ನೋಡು ನೀನೆಂದ

೮೯

ಎಂದು ತೋರಿಸಿ ಮನದ ಹರುಷದಿ  
 ಮಿಂದು ಲಕ್ಷ್ಮಣನೊಡನೆ ಸತಿ ಸಹಿ  
 ತಂದು ರಥವೇರಿದನು ರಾಮನೈಪಾಲನಾಕ್ಷಣಕೆ  
 ಮುಂದೆ ನೆರೆದುದು ಬನದೊಳಗೆ ಮುದ  
 ದಿಂದ ಪಾರಕರುಗ್ಗಡಿಸೆ ನಲ  
 ನಿಂದ ಮುನಿಕುಲದೊಡನೆ ತೆರಳಿದನಾ ಮಹೀಪಾಲ

೯೦

ತಲ್ಲಣಿಸಿ ದಶದಿಕ್ಕುಗಳ ಬಲ  
 ವೆಲ್ಲ ನೆರೆದುದು ವಾನರಾಧಿಪ  
 ರಲ್ಲಿ ಸುಗ್ರೀವನ ವರೂಥದ ಬಳಿಯೆ ಸಂದಣಿಸೆ  
 ನಿಲ್ಲದೈದಿದರಾ ವಿಭೀಷಣ  
 ನಲ್ಲಿ ದಾನವಸೇನೆ ಕೈದುಗ  
 ಕಲ್ಲಿ ಹೊರವಂಟನು ವನಾಲಯದಿಂದಲಿರಾಗಿ

೯೧



ದೂರದಲಿ ಮಣಿರಥದೊಳಗೆ ರಘು  
ವೀರರಿಬ್ಬರು ಕಂಡುಬರೆ ಹೊಂ  
ದೇರನಿಳಿದರು ಭರತ ಶತ್ರುಘ್ನರು ಸರಾಗದಲಿ  
ಧಾರುಣಿಗೆ ಮೈಯಿಕ್ಕಿದರು ಪರಿ  
ವಾರವೆಲ್ಲವು ನೂಸಲಕೈಗಳ  
ಭೂರಿ ಸಂತೋಷದ ಸಮುದ್ರದೊಳಾಳಿತ್ತಿಂದಿನಲಿ

೯೨

ಇಳಿದು ರಥವನು ನೃಪತಿ ಸೀತಾ  
ಲಲನೆ ಲಕ್ಷ್ಮಣ ಸಹಿತ ತಾ ಕೌ  
ಸಲೆ ಸುಮಿತ್ರಾದೇವಿ ಕೈಕೆಯ ಚರಣಕಭಿನಮಿಸಿ  
ತೊಲಗಿದನು ಬಂದಂತೆ ತನಯರ  
ಜೆಲುವನೀಕ್ಷಿಸಿ ಜನನಿಯರು ಕಂ  
ಗಳಲಿ ಜಲತುಂಬಿ ನೆರೆ ಬಿಗಿದಪ್ಪಿದರು ನಂದನರ

೯೩

ವಿಮಲವಾತಿ ಶತ್ರುಘ್ನ ಭರತರು  
ನಮಿಸಿದರು ರಘುಪತಿಗೆ ಲಕ್ಷ್ಮಣ  
ನಮಿಸಿದನು ಭರತಂಗೆ ಭರತಾನುಜನೆ ಸಂತೈಸಿ  
ಸಮತೆಯಲಿ ಸುಗ್ರೀವ ಜಾಂಬವ  
ರಮಿತ ಬಲವನು ಜನನಿಯ ಚರಣ  
ಕಮಲವನು ಕಾಣಿಸಿದ ಸುಕರದೊಳೂರ್ವಾರಮಣ

೯೪

ವರ ವಿಭೀಷಣದೇವ ಬಂದನು  
ಭರತ ಶತ್ರುಘ್ನರಿಗೆ ವಂದಿಸಿ  
ಕರದ ಪುಷ್ಪಾಂಜಲಿಯ ಬಿನ್ನೈಸಿದನು ವಿನಯದಲಿ  
ಅರಸನನುಜರು ನೀವು ನಿಮ್ಮಯ  
ಚರಣ ದರುಶನವಾಯ್ತು ನಮಗೇ  
ನರಿದು ಲೋಕದೊಳೆಂದು ಕೊಂಡಾಡಿದನು ಮನದಣಿಯೆ

೯೫

ಶ್ರೀ ಕರ್ಣಾಟಕ ಹಂದಾಸ ಕೀರ್ತನ ತರಂಗಿಣಿ

ಜನಕಸುತೆ ಹರುಷದಲಿ ಸುಗ್ರೀ  
ವನ ಸತಿಯರೊಡನಿರ್ದು ಮಾವನ  
ವನಿತೆಯರಿಗಭಿನಮಿಸೆ ಸೊಸೆಯಳ ತೆಗೆದು ತಕ್ಕೈೞಿಸಿ  
ಬನ್ನದೊಳಗೆ ಒಲು ನೊಂದಲಾ ಮಾ  
ನಿನಿಯೆ ಬಾರೌ ತಾಯೆ ಬಾರೆಂ  
ದೆನುತ ಕಂಬನಿದೊಡೆದು ಲಾಲಿಸಿದರು ಮಹಾಸತಿಯು

೯೬

ತರಿಸಿ ಮಣಿಭೂಷಣ ದುಕ್ಕೂಲವ  
ಧರಣಿ ತನುಜಗೆ ತೊಡಿಸಿ ಭರತನು  
ಶರಣಿಸುತ ಜಾಂಬವ ವಿಭೀಷಣರುಗಳ ಸತ್ಕರಿಸಿ  
ಪುರಕೆ ಪಯಣವ ಮಾಡಿದನು ಡಂ  
ಗುರದ ಸನ್ನೆಯೊಳಂದು ಹೊರವಂ  
ಟರು ಮಹಾಂಬಧಿ ತೆರಳುವಂತೆ ಸಮುದ್ರ ಘೋಷದಲಿ

೯೭

ಮಸಗದುದು ಕೆಂಧೂಳಿ ಗಗನವ  
ಮುಸುಕಿದರೆ ರವಿ ಧಾತುಗುಂದಿದ  
ಪಸರಿಸಿತುದೆಣ್ಣೆ ಸೆಯ ನಿಂಟಿತು ಸಪ್ತ ಸಾಗರವ  
ಉಸುರು ತೆಗೆಬಗೆಯಾಯ್ತು ಕೂರುಮು  
ನಸಿದನಹಿಪತಿ ಬಲದ ಭಾರದಿ  
ಬೆಸಗುಬಿಡೆ ಗಿರಿ ವಾದ್ಯ ತತಿ ಘರ್ಜಿಸಿತು ಮೂಜಗವ

೯೮

ಅರಸ ಕೇಳಿಲ್ಲಿದಯೋಧ್ಯಾ  
ಪುರಿಗೆ ಬಂದನು ರಾಮನ್ಯ ಪ ತ  
ನ್ನ ರಸಿ ಲಕ್ಷ್ಮಣ ಭರತ ಶತ್ರುಘ್ನಾದಿ ಬಾಂಧವರ  
ಪರುರವಣೆಯಲಿ ರಾಜತೇಜದಿ  
ಸುರರು ದುಂದುಭಿ ಮೊಳಗೆ ನಿಜಮಂ  
ದಿರದ ಬಾಗಿಲ ಬಳಿಯ ನಿಂದನು ಮುನಿಪರೊಗ್ಗಿನಲಿ

೯೯

ಅನ್ನಿಮಿಷರು ಸಂದಣಿಸಿ ಅಭ್ರದಿ  
 ಹನುಮನಾಕ್ಷಣ ಬಂದು ಕೈಲಾ  
 ಗಿನಲಿ ಪಾಯವಧಾನ ಚಿತ್ತವಧಾನವೆಚ್ಚರಿಕೆ  
 ಎನಲು ರಥದಿಂದಿಳಿದು ರಘು ನಂ  
 ದನನು ಹೊಕ್ಕನು ರಾಜಭವನವ  
 ತನತನಗೆ ಪುರಜನರು ಕಾಣಿಕೆಗೊಟ್ಟು ನಮಿಸಿದರು

೧೦೦

ಗುರು ವಸಿಷ್ಠನ ಮತದಿ ತಮ್ಮಂ  
 ದಿರು ಸಹಿತ ಮಜ್ಜನವ ಮಾಡಿದ  
 ನರಸ ದಿವ್ಯ ಸುಗಂಧ ಮಾಲ್ಯಾಂಬರ ಸುಭೂಷಣವ  
 ಧರಿಸಿದರು ನಾಲ್ವರು ಕುಮಾರರು  
 ಹರುಷಮಿಗೆ ನಿಜಜನನಿಯರು ಮೂ  
 ವರಿಗೆ ವಂದಿಸಿ ಮೆರೆದರಗ್ಗದ ರಾಜತೇಜದಲಿ

೧೦೧

ಒಲಗಕೆ ನಡೆತಂದು ರಾಮನೈ  
 ಪಾಲನನುಜರು ಸಹಿತ ಮಂತ್ರೀ  
 ಜಾಲ ಬಾಂಧವ ಸಹಿತ ತಿರಿಯ ಸಮಸ್ತ ಧರಣಿಪರು  
 ಒಲಗದಿ ಮುನ್ನಿಮುಖ್ಯರೆಲ್ಲರು  
 ಲೀಲೆಯಿಂದ ಕುಳ್ಳಿರೆ ಸುಮಂತ್ರನು  
 ಕೋಲ ಗುರುವಿಗೆ ನಮಿಸಿಯಾಲೋಚಿಸಿದನೀ ಹದನ

೧೦೨

ವರನೈಪಾಲಗೆ ರಾಜಪಟ್ಟವ  
 ಧರಿಸಬಹುದೆ ಜೀಯಯೆನೆ ಭೂ  
 ಸುರರ ಬರಹೇಳಿನುತ ತರಿಸಿದರಖಿಳ ವಸ್ತುಗಳ  
 ತರಿಸಿ ಕವಳವನುಭಯರಿಗೆ ಕರೆ  
 ಕರೆಸಿ ಕೊಡಿಸಿದನಾ ಸುಮಂತನು  
 ಪುರವ ಸಲೆ ಶೃಂಗರಿಸೆ ಪರಿಚಾರರಿಗೆ ನೇಮಿಸಿದ

೧೦೩

ಶ್ರೀ ಕರ್ಣಾಟಕ ಹರಿಹಾಸ ಕೀರ್ತನ ತರಂಗಿಣಿ

ವಾರಣದ ಬೀದಿಗಳ ಘನ ಶೃಂ  
 ಗಾರದಿಂ ನವರತ್ನ ಜಲ್ಲಿಯ್  
 ತೋರಣದ ಮಂಟಪದ ಸಿರಿಯಲಿ ಮೇಲುಕಟ್ಟುಗಳ  
 ಕಾರಳಿಯ ಕುಂಕುಮದ ನವ ಪ  
 ನ್ನೀರ ಚಳೆಯದ ಕಸ್ತುರಿಯ ಮತ  
 ನಾರಳಿಯ ರಚನೆಯಲಿ ಶೃಂಗರಿಸಿದರು ಪಟ್ಟಣವ ೧೦೪

ಬರೆಸಿದರು ಓಲೆಗಳ ದಿಕ್ಕಿನ  
 ಅರಸುಗಳ ಬರಹೇಳಿ ಮುನಿ ಮು  
 ಖ್ಯರನು ಬಂದರು ಅವನಿಪಾಲಕರತುಳ ಬಲಸಹಿತ  
 ತರುಣಿಯರು ಶೃಂಗರಿಸಿದರು ಪರಿ  
 ಪರಿಯ ದಿವ್ಯದುಕೂಲ ವಸ್ತ್ರಾ  
 ಭರಣ ಭೂಷಿತರಾಗಿ ಪಿಡಿದರು ಕಲಶಕನ್ನಡಿ ೧೦೫

ಹರುಷದಲಿ ತಂತಮ್ಮ ಕೈಯಲಿ  
 ಪರಮ ಪುಣ್ಯ ಸುವಸ್ತುಗಳ ತಂ  
 ದಿರಿಸಿದರು ಹರುಷದಲಿ ನೆರೆದುದು ಬಹುಳ ಸಂಖ್ಯೆಯಲಿ  
 ಶರಧಿ ಮೇರು ದಿಗಂತದವನೀ  
 ಶ್ವರರು ಯಾಚಕ ಪಂಡಿತರು ಕವಿ  
 ವರರು ಗಾಯಕ ಮಲ್ಲ ದೈವಜ್ಞರು ಸುನರ್ತಕರು ೧೦೬

ಬಂದರತಿ ಬೇಗದಲಿ ವರ ತೃಣ  
 ಬಿಂದು ಮುನಿ ದಮನಾಖ್ಯ ಸನಕ ಸ  
 ನಂದ ಶೌನಕ ಸೂತ ಶತಮುಖ ಸುಮತಿ ಜಾಬಾಲಿ  
 ಸಂದ ದಾಲ್ಪ್ರೈ ಮರೀಚಿ ಲೋಗಾ  
 ನಂದ ಸುರಗುರು ರೋಮಜನು ಮುಚು  
 ಕುಂದ ನಾರದರಖಿಳ ತಪಸಿಗಳೈದಿ ತೋಗ್ಗಿನಲಿ ೧೦೭

ಅತ್ತಿ ಭಾರದ್ವಾಜ ವಿಶ್ವಾ  
 ಮಿತ್ರ ಗೌತಮ ವಾಮದೇವನ  
 ಗಸ್ತ್ಯ ಕಣ್ವಾಂಗೀರಸ ಮಾರ್ಕಂಡೇಯ ಮೈತ್ರೇಯ  
 ಸತ್ಯತಪ ಕಾಂಡಿನ್ಯ ಕೌಶಿಕ  
 ಪುತ್ರ ಶುಕ ವಾಲ್ಮೀಕಿಯಾ ಮುನಿ  
 ವೋತ್ತಮರು ಸಂದಣಿಸಿದರು ರಘುನ್ಯಪನ ಸಭೆಯೊಳಗೆ ೧೦೮

ಚ್ಯವನ ಜನ್ಮ ಮೃಕಂಡುಮುನಿ ಗಾ  
 ಲವ ಶತಾನಂದೈಕ ನಾರದ  
 ಶ್ರವತಿ ಕಶ್ಯಪ ಕಪಿಲ ಶೌನಕ ಸನಕ ಜಮದಗ್ನಿ  
 ಪವನ ಭಕ್ಷಣ ಗಾರ್ಗ್ಯಋಷಿ ಭಾ  
 ಗವ ಸನತ್ಕುತ ನಂದ ಜಯಮುನಿ  
 ನಿವಹದೊಡನೈತಂದನಾ ದೂರ್ವಾಸನೊಲವಿನಲಿ ೧೦೯

ಚೋಳ ಗುಜ್ಜರ ದ್ರವಿಡ ವಂಗ ಕ  
 ರಾಳ ಬೋಟಕ ಸಿಂಧು ತಿಬಿ ನೇ  
 ಪಾಳ ಪಾಂಡ್ಯ ಮರಾಟ ಸಿಂಹಳ ಹೂಣ ಸವ್ವೀರ  
 ಲಾಳ ಮಗಧ ವಿದರ್ಭ ರುತು ಪುಲಿ  
 ಯಾಳ ನಿಸಧ ಕಳಿಂಗವರ ಪಾಂ  
 ಚಾಳ ಬಹುದೇಶಾಧಿಪತಿಗಳು ಬಂದರೊಗ್ಗಿನಲಿ ೧೧೦

ಮಾಳವಾಂಧ್ರಾ ಕರುಷವರ ನೇ  
 ಪಾಳ ಬರ್ಬರ ಮತ್ಸ್ಯನ್ಯಪ ಬಂ  
 ಗಾಳಮಾಂಧ್ರ ಮರಾಟ ಕೋಸಲ ಕೊಡಗ ಕರ್ನಾಟ  
 ಗೌಳ ಕುಂತಳ ಕೃಕರಪತಿ ಬ  
 ಲ್ಲಾಳ ಕೊಂಕಣ ಚೀನ ಕೈಕೆಯ  
 ರಾಳ ಮೇಳದಿ ಬಂದು ಹೊಕ್ಕರು ನೃಪನ ವರಸಭೆಯ ೧೧೧

ಶ್ರೀ ಕರ್ಣಾಟಕ ಹರಿಹಾಸ ಕೀರ್ತನ ತರಂಗಿಣಿ

ಕೇರಳಾಧಿಪ ಬಾಹ್ಲಿ ಕನು ಹ  
 ಮ್ಮಾರ ಜೈದ್ಯ ಕುರು ಅಶ್ವಪತಿ ಗಾಂ  
 ಧಾರ ಸಂಬಳ ತುಳುವನ್ಯಪ ಕಾಶ್ಮೀರ ಸೌರಾಷ್ಟ್ರ  
 ಸೂರಸೇನ ನವಪ್ರಚೇನ ಸು  
 ಪಾರಿಯಾತ್ರ ಕರೂಷಚಿಥ  
 ಭೂರಮಣರೈ ತಂದರತುಳ ಮನೋನುರಾಗದಲಿ

೧೧೨

ಅಕುಟಿಲನೆ ಕೇಳಿ ಪಾಂಡವಾಗ್ರಜ  
 ಮುಕುರವದನೆಯರುತ್ಸವದಿ ಜಾ  
 ನಕಿಯನಲಂಕರಿಸಿದರು ಮಾಲ್ಯಾಂಬರದಿ ಸಿರಿಮುಡಿಯ  
 ಸಕಲ ವೈಭವದಿಂದ ವೈಮಾ  
 ನಿಕರು ಕೃವಾರಿಸಲು ಗಗನ  
 ಸಖಿಯರ ನಡುವೆ ಮೃಗಾಕ್ಷಿ ಬಂದಳು ನೃಪನ ಗದ್ದುಗೆಗೆ

೧೧೩

ಭಾರತ ಭಾರಿಯ ಸತ್ತಿ ಗೆಯ ಚಾ  
 ಮರವ ಲಕ್ಷ್ಮಣದೇವ ಚಿಮ್ಮಲು  
 ಧರಿಸಿದನು ಶತ್ರುಘ್ನ ಗಿಂಡಿಯ ಹೆಗಲ ಹಡಪದಲಿ  
 ಮರುತಸುತ ಸೇವಿಸಲು ಚರಣದಿ  
 ಗುರು ವಸಿಷ್ಠನ ಸಮ್ಮುಖದಿ ರಘು  
 ಧರನು ನಿಜಸತಿ ಸಹಿತ ಸಿಂಹಾಸನದಿ ರಂಜಿಸಿದ

೧೧೪

ವರ ವಿಭೀಷಣ ಜಾಂಬವಂತರು  
 ತರಣಿಸುತ ನಳ ನೀಲನಂಗದ  
 ಶರಭ ಶತಬಲಿ ಗವಯ ವೀರಗವಾಕ್ಷ ಮೊಡಲಾದ  
 ಧರವಿಜಯರೆಡವಂಕದಲಿ ನಿಂ  
 ದಿರಲು ಬಲದಲಿ ಸಿದ್ಧ ವಿದ್ಯಾ  
 ಧರರು ನೆರೆದರನೇಕ ವಿದ್ವಾಂಸರು ಕವೀಶ್ವರರು

೧೧೫

ಮೇಲುಮಣಿಗಳ ರತ್ನ ಕಾಂತಿಯು  
 ಮೌಳಿಗಳ ಮನ್ನೆಯರು ಮಂತ್ರೀ  
 ಜಾಲ ಸಹಿತಿದಿರನಲಿ ನಿಂದುದು ಮಕುಟವರ್ಧನರು  
 ಓಲಗದಿ ಮಿಗೆ ವಾರಸತಿಯರು  
 ಓಲಗಿಸೆ ರಘುನ್ಯಹನನಾಗಳೆ  
 ತಾಳ ಮದ್ದಳೆ ಭೇರಿ ಡೆಂಕ ನಿನಾದ ರಂಜಿಸಿತು

೧೧೬

ಅಲ್ಲಿ ನೆರೆದ ಮುನೀಶರೈಲ್ಲರು  
 ಬಲ್ಲ ಭೂಸುರನಿವಹ ಮಂತ್ರೀಗ  
 ಕಲ್ಲಿ ಸುಮುಹೂರ್ತದಲಿ ಪಟ್ಟವ ಕಟ್ಟಿದರು ನೃಪಗೆ  
 ಸಲ್ಲಲಿತ ಸತ್ಕೀರ್ತಿ ವಧು ವರ  
 ನಲ್ಲಿ ನಿಲ್ಲದೆ ಬಂದು ಸೀತಾ  
 ವಲ್ಲಭನ ವೊಂದಿದಳು ಕುಂತೀಸೂನು ಕೇಳೆಂದ

೧೧೭

ಗುರು ವಸಿಷ್ಠ ಮುನೀಂಸ್ರ ಭೂಮೀ  
 ಸುರರೊಡನೆ ತಾ ಬಂದು ರಾಮನ  
 ಹರಸಿ ಮಂತ್ರಾಕ್ಷತೆಯ ತಳೆದರು ದೇವನಂಗದಲಿ  
 ಸುರರು ದುಂದುಭಿ ಮೊಳಗೆ ಹೂವಿನ  
 ಅರಳ ಸುರಿದರು ನಿರ್ಜರರು ಧರೆ  
 ಯರಸುಗಳು ಕೈಮುಗಿದು ಮುಯ್ಯಿಗಳನಿತ್ತ ರವನಿಪಗೆ

೧೧೮

ಮುನಿಸತಿಯರೊಡನೈದಿ ಭೂಸುರ  
 ವನಿತೆಯರು ತೋಭನದ ಧವಳವ  
 ವಿನಯದಲಿ ಪಾಡಿದರು ಜಯಜಯರವ ನಿನಾದದಲಿ  
 ಕನಕರತ್ನದ ನೂಪುರದ ಕಾ  
 ಮಿನಿಯರೊಯ್ಯಾರದಲಿ ರಘುನಂ  
 ದನನ ಹರಸುತಲೆತ್ತಿದರು ನವರತ್ನ ದಾರತಿಯು

೧೧೯

ಅರು ಹೊಗಳುವಡರಿನು ಸಭೆಯಲಿ  
 ಸಾರ ಸಂಗೀತದ ವಿನೋದದಿ  
 ವಾರಕಾಂತಾಜನದೊಲೊಪ್ಪುವ ಕೇಳಮೇಳವದ  
 ಚಾರು ಗೀತ ನೃತ್ಯಗಳ ಸೇವಾ  
 ಗಾರಿಕೆಯನೇನೆಂಬೆನ್ನೆ ಜಂ  
 ಭಾರಿ ವೋಲಗದಂತೆ ಮೆರೆದುದು ನೃಪತಿಯಾಸ್ಥಾನ

೧೨೦

ಕರೆದು ಯಾಚಕ ಪಂಡಿತರ ಭೂ  
 ಸುರರ ಗಾಯಕ ಮಲ್ಲರನು ಕವಿ  
 ವರರಿಗಿತ್ತನು ಭೇನು ಕನಕಾಂಬರ ಸುವಸ್ತುಗಳ  
 ಅರಸುಗಳಿಗಾದರಿಸಿ ಕೊಟ್ಟನು  
 ಕರಿ ತುರಗ ರಥ ದಿವ್ಯ ಹೇಮಾಂ  
 ಬರ ಸುವಸ್ತುಗಳಿಂದ ಕಳುಹಿದನಾ ವಸಿಷ್ಠಮುನಿ

೧೨೧

ಕೊಟ್ಟ ಸುಮುಹೂರ್ತದೊಳಗಾಗ ವ  
 ಸಿಷ್ಠ ಗುರುವಿಂಗೇರಗಿ ರಘುವರ  
 ನೆಟ್ಟನೃತಂದಲ್ಲಿ ಹೊಕ್ಕನು ರಾಜಮಂದಿರವ  
 ಸೃಷ್ಟಿಗಧಿಪನ ಕೀರ್ತಿವಧು ಘನ  
 ನಿಷ್ಠೆಯಲಿ ಧಾವಳ್ಳವಸನವ  
 ನುಟ್ಟು ನಲಿದಾಡಿದಳು ತ್ರಿಜಗದ ಜನಹ ಜಿಹ್ವೆಯಲಿ

೧೨೨

ಅರಸ ಕೇಳ್ಮ ರುವಿವಸದಲಿ ರಘು  
 ವರನು ತನ್ನೊಲಗಕೆ ನೃಪರನು  
 ಕರೆಸಿದನು ನಿಜಮಂತ್ರಿ ಬಾಂಧವಜಾಲವರ್ಗವನು  
 ತರಣಿಸುತ ಜಾಂಬವ ವಿಭೀಷಣ  
 ರಿರದೆ ಬಂದರು ಕೈಮುಗಿದು ಕು  
 ಳ್ಳಿರಲು ಪರಿತೋಷದಲಿ ನುಡಿದನು ರಾಮ ನಸುನಗುತ

೧೨೩



ಕೇಳು ಲಕ್ಷ್ಮಣ ಕೇಳು ಜಾಂಬವ  
 ಕೇಳು ನಳ ನೀಲಾದಿ ಸುಭಟರು  
 ಕೇಳಿರೈ ನರೇಂದ್ರಿಗ ವ್ರೀಹಿಯರು ಸೆರೆಯೊಳಿರ್ದವರ  
 ಕಾಲ ಸವೆದುದು ದಿವಸವಿದಿಗೆ  
 ಏಳು ತಿಂಗಳು ಕಳೆದರವದಿರ  
 ಪಾಲಿಸಲು ಬೇಗನಿಲಸುತ ನೀ ಕರೆದು ತಾರೆಂದ

೧೨೪

ಹೈ ಹಸಾದವೆನ್ನು ತ ವಂದಿಸೆ  
 ಬಾಹುಬಲದಗ್ನಿ ಳಕೆ ಮಿಗೆ ನಿ  
 ವಾಹದಲಿ ಹೊರವಂಟನತಿ ವೇಗದಲಿ ಪಥವಿಡಿದು  
 ಸಾಹಸವನೇನೆಂಬೆ ವಜ್ರದ  
 ದೇಹನಲ್ಲಾ ಹನುಮ ತನ್ನ ಮ  
 ನೋಹರದ ಋಷಿಗಳನು ಕಂಡನು ಪಂಚನಂದಿಯಲಿ

೧೨೫

ಅವರ ಪಾದಾಂಬುಜಕೆ ವಂದಿಸಿ  
 ಪವನಸುತ ಬಿನ್ನೈಸಿದನು ರಾ  
 ಘವ ನೃಪಾಲನು ಕಳುಹೆ ಬಂದೆನು ನಿಮ್ಮ ದರುಶನಕೆ  
 ಅವಧಿ ಸವೆದುದು ಸೆರೆಮನೆಯೊಳಿ  
 ದ್ವವರನೊಡಗೊಂಡಿ ಷ್ಣವೆ ನೀ  
 ವವನಿಪನ ಸಮ್ಪುಖಕೆ ಚಿತ್ತೈಸೆಂದು ಕೈಮುಗಿದ

೧೨೬

ಹನುಮನಾಡಿದ ನುಡಿಗೆ ಗಾತಮ  
 ಮುನಿಪ ನಸುನಗುತೆದ್ದು ಬನದಲಿ  
 ಘನ ತಪೋಬಲ ಮಹಿಮರನು ಕರೆಸಿದನತುಳವೇಗದಲಿ  
 ಮನದಿ ಹರುಷಿತನಾಗಿ ಮುನಿ ಸೆರೆ  
 ಮನೆಯ ಪ್ರತಿವಾದಿಗಳನೊಡಗೊಂ  
 ಡನುಪಮಿತ ಗುಣನಿಲಯ ಮುನಿ ಹೊರವಂಟನಾಶ್ರಮವ

೧೨೭

ಬಂದನತಿ ಹರುಷದಲಿ ಮುನಿಕುಲ  
 ವೃಂದದೊಡನೈತರಲು ರಘುಕುಲ  
 ನೆಂದು ಬಿಜಯಂಗೈನೆ ತಂದನು ರಾಜಮಂದಿರಕೆ  
 ಬಂದರೇ ಪ್ರತಿವಾದಿಗಳು ಕರ  
 ತಂದಿರೇ ನೀನೆನುತ ಮುನಿಕುಲ  
 ವೃಂದವನು ಸತ್ಕರಿಸಿ ಕುಳ್ಳಿರಿಸಿದನು ಗೌತಮನ

೧೨೮

ಇವರ ವ್ಯವಹಾರವನು ಪರಿಹರಿ  
 ಸುವ ವಿಚಾರವ ನೋಡಿ ಮನದಲಿ  
 ರವಿಕುಲಾನ್ವಯ ರಾಮ ನೆನೆದನು ಹೃದಯಶುದ್ಧಿಯಲಿ  
 ತಿವನ ಧ್ಯಾನಿಸಲಾಕ್ಷಣವೆ ತ್ರೈ  
 ಭುವನಕರ್ತರು ಇಂದ್ರ ಮೊದಲಾ  
 ದವರು ಬಂದರಯೋಧ್ಯಾ ಪುರಪತಿಧಾಮನೋಲಗಕೆ

೧೨೯

ವಸುಗಳಮರರು ಭುಜಂಗಾಮರ  
 ರಸುರ ಕಿನ್ನರ ಯಕ್ಷ ರಾಕ್ಷಸ  
 ಶಶಿರವಿಗಳಾದಿತ್ಯ ವಿದ್ಯಾಧರರು ಗುಹ್ಯಕರು  
 ವಸುಧೆಯಮರರು ಕ್ಷತ್ರಿಯರು ಜೋ  
 ಯಸರು ವೈಶ್ಯ ಚತುರ್ಥರುನ್ನತ  
 ಕುಶಲ ವಿದ್ಯಾಧಿಕರು ನೆರೆದುದು ನೃಪನ ಸಭೆಯೊಳಗೆ

೧೩೦

ಇಂತೆನೆವನಾ ಸಭೆಯೊಳಗೆ ಮತಿ  
 ವಂತ ನುಡಿದನು ಧಾನ್ಯವರ್ಗದ  
 ಸಂತತಿಯ ಬರಹೇಳಿಯೆನೆ ಸೆರೆಮನೆಯೊಳಿರ್ದವರು  
 ನಿಂತು ಕರಗಳ ಮುಗಿದು ಧರಣೀ  
 ಕಾಂತ ರಘುವರನೀ ಸುಬುದ್ಧಿಯ  
 ನೆಂತು ನಮಗರುಚುವಿರಿಯದೆ ಪೇಳೆಂದ ನೆರೆದಲೆಗ

೧೩೧

ಎನಲು ರಾಮನೈಪಾಲ ನೋಡಿದ  
ಘನ ತಪೋಮಹಿಮರಿಗೆ ನುಡಿದನು  
ಮನವ ವಂಚಿಸಲಾಗದೀ ಧರ್ಮವನು ನೆರೆತಿಳಿದು  
ಅನುನಯದಿ ಪೇಳೆನೆ ಮುನೀಂದ್ರರು  
ಅನಿಮಿಷರನೀಕ್ಷಿಸಿದರಲ್ಲಿಯ  
ಘನಮಹಾಸಭೆಯೊಳಗೆ ಭಾರ್ಗವರಾಮನಿಂತೆಂದ

೧೩೧

ಆರು ನುಡಿಯರೆ ನೀವು ಹಿರಿಯರು  
ಮೀರಿಸುವರಾರಿವರೊಳಗೆ ಗುಣ  
ಸಾರನಾವನು ಪೇಳೆನಲು ಜಂಭಾರಿ ನಸುನಗುತ  
ಸಾರಹೃದಯನು ನರೆದಲೆಗ ನಿ  
ಸ್ನಾರನೀ ಪ್ರೀಹಿಯೆನಲು ಗುಣನಿಧಿ  
ಮಾರುತಾತ್ಮಜ ನೋಡಿದನು ಸನ್ನೆಯಲಿ ನಾರದನ

೧೩೨

ಅಹುದು ಸುರಪನ ಮಾತು ನಿಶ್ಚಯ  
ವಹುದು ನೆರೆದಲೆಗನೇ ಸಮರ್ಥನು  
ಬಹಳ ಬಲಯುತ ಸೆರೆಗೆ ತಳ್ಳಲು ಕಾಂತಿಗಿಡಲಿಲ್ಲ  
ಸಹಜವಿದು ಪರಪಕ್ಷವಾದಡೆ  
ಪ್ರೀಹಿ ಕರಗಿ ಕಂದಿದನು ಸೆರೆಯಲಿ  
ವಿಹಿತವಿದು ಕೇಳೆಂದು ನಾರದ ನುಡಿದ ನಸುನಗುತ

೧೩೪

ಎಲ್ಲ ನವಧಾನ್ಯದಲಿ ಈತನೆ  
ಬಲ್ಲಿದನು ಹುಸಿಯಿಲ್ಲ ಬಡವರ  
ಬಲ್ಲಿದರನಾರೈದು ಸಲಹುವನಿವನೆಗೆ ಸರಿಯುಂಟೆ  
ನೆಲ್ಲಿನಲಿ ಗುಣವೇನು ಭಾಗ್ಯದಿ  
ಬಲ್ಲಿದರ ಪತಿಕರಿಸುವನು ಅವ  
ನಲ್ಲಿ ಸಾರವ ಕಾಣೆಯೆಂದನು ಕಪಿಲಮುನಿ ನಗುತ

೧೩೫

ಸುರಮುನಿಗಳಿಂತೆನಲು ಭೂಸುರ  
 ವರರು ಸಂತೋಷಿಸಲು ಸಭಿಕರು  
 ನರೆದಲೆಗ ನೀ ಬಾರೆನುತ ರಾಮನೃಪಾಲ ನೆರೆಮೆಚ್ಚಿ  
 ಕರೆದುಕೊಟ್ಟನು ತನ್ನ ನಾಮವ  
 ಧರೆಗೆ ರಾಘವನೆಂಬ ಪೆಸರಾ  
 ಯ್ದು ರದೆ ವ್ರೀಹಿ ನಾಚಿದನು ಸಭೆಯಲಿ ತಿರವ ಬಾಗಿಸಿದ ೧೩೬

ಹರುಷ ತೋರಿದ ಮನದಿ ನಲಿವುತ  
 ನರೆದಲೆಗನೈತಂದು ರಾಮನ  
 ಸಿರಿಚರಣಕಳಿನಮಿಸೆ ದೇವಾಸುರರು ಕೊಂಡಾಡೆ  
 ಅರಸಿ ಮುತ್ತಿನ ಸೇಸೆಯನು ಭೂ  
 ಸುರರು ಮಂತ್ರಾಕ್ಷತೆಯನಿತ್ತು ಪ  
 ಚರಿಸಿದರು ರಾಗಿಯನು ಪೈಗಳಿದರಲ್ಲಿ ಮುನಿವರರು ೧೩೭

ಸರಸಿಜೋದ್ಭವ ಮೆಚ್ಚಿಕೊಟ್ಟನು  
 ಕರಕಮಂಡಲ ಪಾತ್ರೆಯನು ಶಂ  
 ಕರ ತ್ರಿಶೂಲವನಿತ್ತ ಕೊಟ್ಟನು ಕಾಲ ದಂಡವನು  
 ನಾರದನು ಚಕ್ರವನು ಕೊಟ್ಟನು  
 ಉರುತರದ ಕೂರಿಗೆಯ ವಾಸವ  
 ನುರಗಪತಿ ವಾಸುಕಿಗಳತ್ತರು ನೇಣುಪಾಶಗಳ ೧೩೮

ಧನವನಿತ್ತನು ಯಂತ್ರರಕ್ಷಯ  
 ಬನದೊಳಿಹ ಮೂಲಿಕೆಯ ಮಂತ್ರವ  
 ವಿನಯದಿಂದ ವಿಭೂತಿಯನು ವರ ಕಾಲಭೈರವನು  
 ಇನ ಶತಿಗಳಾದರಿಸಿ ಕೊಟ್ಟರು  
 ಘನತರದ ಜಲ್ಲರಿಯ ವರುಣನು  
 ಕನಕಮಣಿ ನಿರ್ಮಿತದ ಕಡಗವನಿತ್ತು ಮನವೊಲಿದು ೧೩೯

ಕರೆಸಿದಳು ಶರ್ಟ್ವಾಣಿ ತನ್ನಯ  
ಮರುಳು ಬಳಗವನೆಲ್ಲ ನೀವೀ  
ಧರಣಿಯಲಿ ಸತೀರೂಪತಾಳ ಗಣಿತದ ಮನೆಗಳಲಿ  
ಹುರುಳುಗಿಡಿಸದೆ ಸರ್ವ ಭೂತಾ  
ತ್ಮರಿಗೆ ಪಕ್ವಾನ್ನವನು ನೀಡೆಂ  
ದುರುತರದ ವೈಮದಲಿ ಕಳುಹಿದಳಗಜೆ ಕರುಣದಲಿ

೧೪೦

ಈ ತೆರದಿ ದೇವಾಸುರರು ನವ  
ನೀತಿಮಾರ್ಗದಿ ಕರೆದು ವರಗಳ  
ಪ್ರೀತಿಯಿಂದಾದರಿಸಿ ಕೊಟ್ಟರನೇಕ ವಿಭವದಲಿ  
ಭೂತಳದ ಜನರೊಡನೆ ನೀ ಪ್ರ  
ಖ್ಯಾತನಾಗೆನೆ ನರೆದಲೆಗೆ ನೆರೆ  
ವಾತನಾದನು ಮರ್ತ್ಯದಲಿ ನರನಾಥ ಕೇಳೆಂದ

೧೪೧

ಇನಕುಲೇಂದ್ರನ ಪದಕೆ ವಂದಿಸಿ  
ಹನುಮ ಬಿನ್ನೈಸಿದನು ನೀವಾ  
ತನಿಗೆ ನಾಮಾಂಕಿತವನ್ನಿತ್ತಿರಿ ನಿಮ್ಮನಗಲುವೆನೆ  
ಎನಗೆ ಹದನೆಂತೆನಲು ನಸುನಗೆ  
ಮಿನುಗೆ ನುಡಿದನು ರಾಮನಿಷ್ಟವ  
ನಿನಗೆ ನಿನ್ನ ಭಿಧಾನವಾಗಲು ಹನುಮ ಕೇಳೆಂದ

೧೪೨

ಸೇವಕನ ಹಿಂದುಳಿದು ದೇವರು  
ನೀವು ಮುಂದಡಿಯಿಡಲು ನಿಮ್ಮದ  
ದಾವ ಗುಣವೆನೆ ಹನುಮನಾಡಿದ ನುಡಿಗೆ ನಸುನಗುತ  
ನಾವು ಜನನದಿ ಮುಂದು ಕಲಹದ  
ಡಾವಿನಲಿ ನಾ ಮುಂದೆ ನಡೆಯೆಂ  
ದೀ ವಿಚಾರವ ತಿಳುಹಿದನು ನರನಾಥನನಿಲಜಗೆ

೧೪೩

ಭಾನುವಂಶಜನಾ ವಿಭೀಶಣ  
 ನಾನವನನೀಕ್ಷಿಸಲು ನಸುನಗು  
 ತಾ ನರೇಂದ್ರನ ಸನ್ನೆಯಲಿ ನಿಷ್ಕವಕನ ಕರೆದು  
 ದಾನವೇಶ್ವರನಾ ಸತಿಗೆ ಸು  
 ಮ್ಯಾನದಿಂ ಕೊಡಲೀರ್ವರು ನವ  
 ಧಾನ್ಯದಲಿ ವಿಖ್ಯಾತರಾದರು ನೃಪತಿ ಕೇಳೆಂದ

೧೪೪

ಹರಿಹರ ಬ್ರಹ್ಮಾದಿ ದೇವಾ  
 ಸುರರು ಮಹಾಮುನೀಶ್ವರರು ವಾ  
 ನರರು ಕೊಂಡಾಡಿದರು ರಘುಕುಲ ಸಾರ್ವಭೌಮಕನ  
 ಸುರರು ದುಂದುಭಿ ಮೊಳಗೆ ಮಲ್ಲಿಗೆ  
 ಯರಳ ಮಳೆಗರೆದುವು ವಿಮಾನದಿ  
 ಪುರಕೆ ತೆರಳಿದರಲ್ಲಿ ಹರದುದು ನೃಪತಿಯಾಸ್ಥಾನ

೧೪೫

ಇಂತು ಸಭೆಯಲಿ ಮಾನಭಂಗವ  
 ದೆಂತು ಬಂದುದು ತನಗೆನುತಲತಿ  
 ಚಿಂತಿಯಲಿ ಕಡುನೊಂದು ತಲೆಗುತ್ತಿದನು ನೀರೊಳಗೆ  
 ಇಂತು ಪರಿತಾಪದಲಿ ಲಕ್ಷ್ಮೀ  
 ಕಾಂತ ಶಿವಶಿವ ಎನುತಲಿರೆ ಭೂ  
 ಕಾಂತ ದಶರಥರಾಮನಾಥನು ಕರೆದು ಲಾಲಿಸಿದ

೧೪೬

ಮರುಳೆ ಬಾರೈ ವ್ರೀಹಿಯೆ ಮನದಲಿ  
 ಕೊರಗಿ ಚಿಂತಿಸಲೇಕೆ ನಾನೀ  
 ನರೆದಲೆಗನತಿಶಯವ ಮಾಡಿದೆವೆಂದು ಕನಲಿದೆಯ  
 ಧರೆಗೆ ಹೊದ್ದಿದ ಕ್ಷಾಮಗಾಲದಿ  
 ಕರುಣದಿಂ ನಡೆತಂದು ಲೋಕವ  
 ಹೊರೆವನದು ಕಾರಣವೆ ಪತಿಕರಿಸಿದೆವು ಕೇಳೆಂದ

೧೪೭

ದೀನರಲಿ ದಾರಿದ್ರ್ಯ ಜನದಲಿ  
ನೀನು ನಿರ್ದಯನೆಂದೆವಲ್ಲದೆ  
ಹೀನಗಳೆದವರಲ್ಲ ನಿನ್ನ ನು ನಾವು ಸಭೆಯೊಳಗೆ  
ಮಾನುಷನು ನಮ್ಮೆಡೆಗೆ ನೀ ಸುರ  
ಧೀನುವಿಗೆ ಸಮ ನಿನ್ನ ಚಿತ್ತದಿ  
ಹಾನಿ ತೋರಲದೇಕೆ ಬಿಡುಬಿಡು ಚಿಂತೆ ಯಾಕೆಂದ

೧೪೮

ದೇವರಿಗೆ ಪರಮಾನ್ನ ನೀ ಮನು  
ಜಾವಳಿಗೆ ಪಕ್ಕಾನ್ನ ಮೀತನು  
ನೀವು ಧರೆಯೊಳಗಿಬ್ಬರತಿ ಹಿತದಲ್ಲಿ ನೀವಿಹುದು  
ನಾವು ಕೊಟ್ಟೆವು ವರವ ಸಲ್ಲವು  
ದಾವ ಕಾಲದಲಿನ್ನು ನೀವೇ  
ಸಾವನರು ಪರಮಸುಖಿಯೆಂದುಪಚರಿಸಿದನು ನೃಪತಿ

೧೪೯

ನಲವು ಹಿಂಗಿದ ಪ್ರೀಹಿಯ ರಾಗಿಯು  
ಜಲವ ಹಸ್ತದೊಳೊರಸಿ ಇಂದ್ರನ  
ಬಳಿಗೆ ಕಳುಹುವೆ ನಿನ್ನ ಸಂಶಯವೇಕೆ ಚಿತ್ತದಲಿ  
ಕಲಿತನವ ಕೈಕೊಂಡು ಸತ್ಯದ  
ಹೊಲಬುದಪ್ಪದೆ ಚೋಳದೇಶವ  
ನೊಲಿದು ನೀ ಸಲಹೆಂದು ನೇಮವನಿತ್ತು ಕಳುಹಿಸಿದ

೧೫೦

ಪಾಂಡವಾಗ್ರಜ ಕೇಳಿದ್ಯೆ ಮಾ  
ತಾಂಡ ವಂಶಜ ದಾಶರಥಿಯಾ  
ಖಂಡಲನ ಮತವಿಡಿದು ಕರೆಸಿದನುತಳ ಧಾನ್ಯವನು  
ಗಂಡುಗಲಿಗಳು ನೀವು ಧರಣೀ  
ಮಂಡಲದೊಳಾದರಿಸಿ ದೇವರ  
ನಂಡಲಿದು ಸಲಹೆಂದು ನೇಮವನಿತ್ತು ಕಳುಹಿಸಿದ

೧೫೧

ತಪಸಿಗಳನಾದರಿಸಿ ದೇಶಾ  
 ಧಿಶರ ಮನ್ನಿಸಿ ಧರಣಿಯಮರರ  
 ನುಪಚರಿಸಿ ವಿಧ್ವಾಂಸ ಕವಿಜನ ಮಲ್ಲ ಗಾಯಕರ  
 ಅಪರಿಮಿತ ಯಾಚಕರ ಕಳುಹಿಸಿ  
 ತಪನತನಯನ ಸತಿಯರಿಗೆ ರಘು  
 ನೈಪತಿ ಕೊಡಿಸಿದನಖಿಳ ದಿವ್ಯಾಂಬರ ಸುಭೂಷಣವ

೧೫೨

ಪಾಂಡವಾಗ್ರಜ ಕೇಳು ಘನ ಕೋ  
 ದಂಡ ದೀಕ್ಷಾಚಾರ್ಯ ನೀ ಭೂ  
 ಮಂಡಲದೊಳತಿ ಕೀರ್ತಿವಡೆದನು ಸತ್ಯಧರ್ಮದಲಿ  
 ಚಂಡ ವಿಕ್ರಮ ರಾಮ ನೈಪ ಮಾ  
 ತಾಂಡಸುತ ಮೊದಲಾದ ವಾನರ  
 ತಂಡವನು ಕಳುಹಿಸಿ ಸುವಸ್ತು ವನಿತ್ತು ಸತ್ಕರಿಸಿ

೧೫೩

ಕರುಣದಿಂದ ವಿಭೀಷಣನ ಪತಿ  
 ಕರಿಸಿ ಕರಿ ರಥ ತುರಗ ವಸ್ತ್ರಾ  
 ಭರಣವಿತ್ತು ಪಚರಿಸಿ ಕಳುಹಿದನಾಗಲಾಸುರರನು  
 ಗುರು ವಸಿಷ್ಠನ ಮತದಿ ತಮ್ಮಂ  
 ದಿರು ಸಹಿತ ಸಾಮ್ರಾಜ್ಯವಾಳಿದ  
 ವರದನಗಪತಿಯಾದಿ ಕೇಶವರಾಮ ವಿಭವದಲಿ

೧೫೪

ನೈಮಿಷ ಕೇಶವಿರಿಂಚಿವಾಸವ  
 ತಾಮರಸದಳನಯನರಿವರು ಮ  
 ಹಾಮಹಿಮರೀ ಪ್ರೀಹಿಯ ನರೆದಲೆಗರಾ ವಿವಾದವನು  
 ರಾಮಸಭೆಯಲಿ ತೀರಿದುದು ಸು  
 ತ್ರಾಮನೋಲಗದಲ್ಲ ಕೇಳೆ ವು  
 ರಾಮಧಾನ್ಯದ ಕಥೆಯನಭಿವರ್ಣಿಸಿದೆ ನಿನ್ನಗೆಂದ

೧೫೫



ಅಲಿಸಿದನೆಲೆ ಮುನಿಸ್ವ ನೀವಿದ  
 ವೇಳೆ ಕೇಳೆನು ಮೇಲೆ ಸಜ್ಜನ  
 ಜಾಲ ತಣೆಯಿತು ಸಕಲ ಕರ್ಣಾಮೃತದಿ ರಂಜಿಸಿತು  
 ಹೇಳಲೇನದ ಮನದ ಬೇಸರ  
 ಬೀಳುಕೊಂಡುದು ಹರುಷ ಚಿತ್ತದಿ  
 ಧಾಳಿ ಹರಿಯುತ್ತೆನುತ ಮುನಿಸ್ವದಕೆರಗಿ ಕೈಮುಗಿದ

೧೫೬

ಅರಸ ನೀ ಮನವೊಲಿದು ಕೇಳದ  
 ಚರಿತೆ ತಾನೊಂದಿಲ್ಲ ಲೋಕದಿ  
 ಪರಮಪುಣ್ಯದ ರಾಮಕಥೆಯಿದ ಕೇಳೆ ನೀನಿಂದು  
 ಕೊರತೆಯುಂಟೇ ಇಷ್ಟ ಭೋಗವ  
 ಹರಿ ಕೊಡುವ ನಿಮಗಿನ್ನು ಎನುತುಪ  
 ಚರಿಸಿ ಕಳುಹಿಸಿಕೊಂಡು ಮುನಿ ಹೊರವಂಟನಾಶ್ರಮಕೆ

೧೫೭

ಶರಧಿಶಯನ ಮುಕುಂದ ಸಚರಾ  
 ಚರಭರಿತ ನಿರ್ಗುಣ ನಿರಾಮಯ  
 ಸುರ ನರೋರಗವಂದ್ಯ ವರಪುರದಾದಿಕೇಶವನ  
 ಚರಣದಂಕಿತವಾಗಿ ಪೇಳಿದ  
 ಪರಮಧಾನ್ಯದ ಚರಿತೆ ಸಂತತ  
 ಧರೆಯೊಳಿಂತೊಪ್ಪಿಹುದು ಆಚಂದ್ರಾರ್ಕ ಪರಿಯಂತ

೧೫೮





# ಶ್ರೀ ಜಗನ್ನಾಥದಾಸರ ಕೃತಿಗಳು

## ಅಕ್ಷರಾನುಕ್ರಮಣಿಕೆ

	ಪುಟ		ಪುಟ
ಅಪಮೃತ್ಯು ಪರಿಹರಿನೋ	೩೧೦	ದಾಸರಿಗುಂಟೆ ಭಯಶೋಕ	೨೮೨
ಅತಿ ಶೋಭಿಸುತಿದೆ ಶ್ರೀಪತವಾಯನ	೩೧೨	ದಾಸೋಪಂ ತವ ದಾಸೋಪಂ ತವ	೨೨೬
ಅವರಾಧವಣಿಸದಲೆ ಕಾಯಬೇಕೋ	೩೨೦	ದುರಿತವನ ಕುರಾರಿ ದುರ್ಜನಕುಲವೈರಿ	೨೪೦
ಅರಿತವರಿಗತಿಸುಲಭ ಹರಿಯ ಪೂಜೆ	೩೨೨	ಧನ್ಯನಾದೆ ವಿರಲನ ಕಂಡು	೨೬೭
ಆವಭಯವಿಲ್ಲವೋ ಆವಭಯವಿಲ್ಲ	೨೬೮	ನಸಿಂಹ ಪಾಹೀ ಲಕ್ಷ್ಮಿನರಸಿಂಹ	೩೨೫
ಆ ವೆಂಕಟಗಿರಿನಿಲಯನಂಭ್ರ	೩೩೧	ನಿನ್ನ ಸಂಕಲ್ಪಾನುಸಾರ ಮಾಡೋ	೨೬೭
ಇಂದು ನೋಡಿದೆ ನಂದತೀರ್ಥ	೨೮೩	ನಿಲ್ಲುಬಾದೋ ಧಯಾನಿಧಿ	೩೨೩
ಇದು ನಿನಗೆ ಭರ್ತುನೆ ಇಂದಿರೇಶ	೩೨೯	ನಿನ್ನ ದಾಸರದಾಸನೆಂತಾಹನೋ	೩೨೬
ಇಂದಿರೆ ಇಂದುವದನೆ ಸರಸಿಜ	೩೩೬	ನೀ ನಲ್ಲನೆ ಇವನು ನೀಚನಲ್ಲವೆ	೩೦೫
ಉಗಾಭೋಗ	೩೫೪	ನೀಲಲೋಹಿತ ಪಾಯಮಾಂ	೩೨೨
ಎಂದು ಕಾಂಬೆನೊ ಪಾಂಡುರಂಗ	೨೯೨	ಪವಮಾನ ನಮ್ಮ ಗುರು ಪವಮಾನ	೩೧೨
ಎಂಥಾದ್ದೋ ಶ್ರೀ ಮೈಕುಂದ	೩೩೩	ವತಿತಪಾವನ ಪೂರ್ಣಕಾಮ ನೀನೇ	೩೩೦
ಕರುಣಸನಗಿನಿತು ಕರುಣಾಳು ನಿನ್ನ	೨೬೫	ವನ್ನ ಗಾದ್ರಿ ನಿವಾಸ	೩೩೪
ಕಂಡೆ ಪಂಥರಿರಾಯನ ತನ್ನನು	೨೨೫	ಪ್ರಣಿವ ಪ್ರಪಾದ್ಯ ಪ್ರಹ್ಲಾದವರದ	೨೯೭
ಕರುಣೆಗಳೊಳಗೆಣೆಗಾಣೆ ನಿನಗ	೨೯೮	ಪಾಲಿಸೆನ್ನ ಪಾವನ್ನ ಗುಣರನ್ನ	೨೬೬
ಕೃಷ್ಣರಾಯ ನಿನ್ನ ಕೃತ್ಯಗಳನು	೩೨೦	ಪಾಲಿಸೋ ನರಸಿಂಹ ವಾಲಿಸೋ	೩೧೯
ಕಾಯೊ ಕಾಯೊ ಕಮಲಾಯಾಪ್ತ	೨೨೬	ಪ್ರಾಣದೇವ ನೀನಲ್ಲದೆ ಕಾಯ್ದರ	೩೨೩
ಗತಿಯಾವುದೆನಗ ಶ್ರೀಪತಿಯೆ	೨೯೦	ಪಿಡಿಯೆನ್ನ ಕೈಯ ರಂಗಯ್ಯ	೨೫೯
ಗಿರಿರಾಜ ಗಿರಿರಾಜ	೩೧೦	ಫಲವಿದು ಬಾಳು ದೆಕೆ ಸಿರಿನಿಲಯನ	೨೯೮
ಗೋಪಾಲದಾಸರಾಯ ನಿನ್ನಯ	೨೪೨	ಬಯಸದಿರಹಿಕೆ ಸುಖಗಳನುದಿನ	೨೬೦
ಜಗದಾಪ್ತಿ ವೃಕ್ಷ ಚಿಂತಿಪುರು	೩೧೨	ಬಲು ರಮ್ಯವಾಗಿದೆ ಹರಿಯ ಮಂಜ	೨೯೯
ತಂತ್ರಸಾರ	೩೪೬	ಎಂಧನವ ಪರಿಹರಿಸು ಭವವಿದಾರ	೨೨೨
ತತ್ತ್ವ ಸುವ್ಯಾಲಿಯ ಕೆಲಪದಗಳು	೩೫೧	ಬಾ ವೆಂಕಟಶೈಲಾಧಿಪ ಮನ್ನನಕೆ	೩೦೨
ತುತಿಸಬಲ್ಲೆ ನಾನಿನ್ನ ವೆಂಕಟರನ್ನ	೩೩೫	ಬನ್ನೆನೆ ನಿನಗಾನು ಭೀಮಸೇನ	೨೫೫
ದಯಮಾಡೆ ದಯಮಾಡೆ ತಾಯ	೨೭೯	ಬೇಡಲೇತಕೆ ಸರರ ದೇಹಿಯೆಂದು	೨೭೦
ದಯವಾಗೋ ದಯವಾಗೋ	೨೮೪	ಭಾರತೀ ಮಜ್ಜನನೀ ಭಾರತೀ	೩೨೦
ಡಾಸರಾಯ ಪುರಂದರದಾಸರಾಯ	೨೫೧	ಮನವೆ ಮರೆವರೇನೋ ಹರಿಯ ಬಹು	೨೭೧

	ಪುಟ	ಪುಟ
ಸುಧ್ಯಾಂತರ್ಗತ ವೇದವ್ಯಾಸ	೩೦೬	೨೫೩
ಸುಂಗಕ ಗುರು ರಾಘವೇಂದ್ರಗೆ	೩೧೧	೨೦೮
ಸುರುಃ ಸುಸ್ವನಕ ಮಾರುಃ	೨೨೧	೩೩೨
ಮುಕ್ತನಲ್ಲವೆ ಭವದಿ ಮುಕ್ತನಲ್ಲವೆ	೨೬೪	೨೫೨
ಯಾತರಭಯ ಶ್ರೀನಾಥನ ವರಮು	೨೫೮	೨೫೫
ಯಾತರವ ನಾಗಯ್ಯ ಇಂದಿರೇಶ	೩೨೪	೨೩೨
ರದುನ ದೊವಕತಲ್ಲ ಎನಗೆ ದಿನ್ಯ	೨೨೦	೨೯೧
ರದವವೇರಿಶ ರಥಿಕನ್ಯಾರೆ	೨೬೧	೩೪೨
ರಂಗ ನಿನ್ನ ಕೊಂಡಾಡುವ	೨೬೨	೨೯೪
ರಘುನ ಶ್ರೀರ ಶ್ರೀನಿವಾಸ	೨೨೩	೩೧೩
ರಾಘವೇಂದ್ರ ಯತಿಶಾರ್ವಭೌಮ	೨೩೯	೨೫೬
ರಾಮನ ನೋಡಿರೈ ನಿಮ್ಮಯ	೩೩೩	೨೦೬
ರಾಯಬಾರೋ ತಂದೆತಾಯಿ ಾರೋ	೩೨೩	೩೪೫
ರೋಗಹರ ಕೃಪಾಸಾಗರ ಶ್ರೀಗುರು	೩೧೩	೩೦೩
ಲಂಬೋದರ ರಕ್ತಾಂಬರಧರ	೩೧೧	೩೦೩
ವಂದಿಜೆ ನಮ್ಮ ಮುಡ್ಡು ಶಾರದೆ	೨೫೪	೩೩೩
ವ್ಯರ್ಥ ಕಳೆವರೇನೋ ಕಾಲವ	೨೦೯	೩೩೩
ವಾದಿರಾಜ ಗುರು ನೀ ದಯ	೨೯೬	೨೯೫
ವಿರಲಯ್ಯ ವಿರಲಯ್ಯ	೩೨೬	
	ಪುಟ	
	೩೦೬	೨೫೩
	೩೧೧	೨೦೮
	೨೨೧	೩೩೨
	೨೬೪	೨೫೨
	೨೫೮	೨೫೫
	೩೨೪	೨೩೨
	೨೨೦	೨೯೧
	೨೬೧	೩೪೨
	೨೬೨	೨೯೪
	೨೨೩	೩೧೩
	೨೩೯	೨೫೬
	೩೩೩	೨೦೬
	೩೨೩	೩೪೫
	೩೧೩	೩೦೩
	೩೧೧	೩೦೩
	೨೫೪	೩೩೩
	೨೦೯	೩೩೩
	೨೯೬	೨೯೫
	೩೨೬	

ಶ್ರೀರಾಮ ಸಹಾಯಂ

## ಶ್ರೀ ಜಗನ್ನಾಧದಾಸರ ಸಂಕ್ಷೇಪ ಚರಿತ್ರೆ

ನಿಜಾಂ ಸಂಸ್ಥಾನಕ್ಕೆ ಸೇರಿದ ಮಾನವೀ ಮಂಡಲದಲ್ಲಿ ಬಾಲ್ಯವಟ್ಟಿ ಎಂಬುದೊಂದು ಗ್ರಾಮವಿದೆ ಆ ಗ್ರಾಮದಲ್ಲಿ ಶಾಲಿವಾಹನಶಕೆ ೧೭ನೇ ಶತಮಾನದ ಮಧ್ಯಭಾಗದಲ್ಲಿ ನರಸಪ್ಪನೆಂಬೊಬ್ಬ ಬ್ರಾಹ್ಮಣೋತ್ತಮನು ಕರಣೀಕನಾಗಿ ಕೆಲಸ ಮಾಡುತ್ತಿದ್ದನು ಕೆಲವುಕಾಲ ಹೀಗೆ ಉದ್ಯೋಗದಲ್ಲಿದ್ದು, ತರುವಾಯ ಸಂಸಾರ ತಾಪತ್ರಯಕ್ಕೆ ಒಳಪಟ್ಟ ಆತನು, ಒಂದಾನೊಂದುವೇಳೆ ದುರ್ದೈವ ವಶದಿಂದ, ಸರ್ಕಾರದ ಹಣವನ್ನು ಸಕಾಲಕ್ಕೆ ತಲುಪಿಸದೆ ತಪ್ಪಿದನು ಈ ಸಂಗತಿಯನ್ನು ತಿಳಿದ ಆ ತುರುಷ್ಯ ಪ್ರಭುವು, ಶ್ಯಾನುಭೋಗನು ರಾಜ ದ್ವೋಹ ಮಾಡಿದನೆಂಬ ಅಪರಾಧ ಹೊರಿಸಿ ಅಂಗಮರ್ದನ ಶಿಕ್ಷೆ ಮಾಡಿಸಿದನು ನರಸಪ್ಪನು ತನಗೆ ಪ್ರಾಪ್ತವಾದ ದುರ್ವಿಧಿಗಾಗಿ ಮಹಾ ಚಿಂತಾಕ್ರಾಂತನಾಗಿ, ಮುಂದೆ ಲೌಕಿಕ ವಿಚಾರಗಳ ಆಶಾಶ್ವತ ಸ್ಥಿತಿಯನ್ನು ಮನನ ಮಾಡುತ್ತಾ ಬರಲು, ಕ್ರಮವಾಗಿ ಮನಸ್ಸು ವೈರಾಗ್ಯ ಪಥವನ್ನು ಅವಲಂಬಿಸಿತು ತರುವಾಯ ವೈರಾಗ್ಯಪರ ಚಿತ್ತವೃತ್ತಿಯ ನರಸಪ್ಪನು, ಪರತತ್ವ ವಿಚಾರದಲ್ಲಿ ತಕ್ಕ ಗುರುವನ್ನು ಆಶ್ರಯಿಸಿ ಅನುಭವ ಹೊಂದಬೇಕೆಂದು ಅಲ್ಲಲ್ಲಿ ಹುಡುಕುತ್ತಿರಲು, ಪೂರ್ವವುಣ್ಯದಿಂದ ಆತನಿಗೆ ಶ್ರೀ ಪಂಗನಾಮ ತಿಮ್ಮಣ್ಣ ದಾಸರಾಯರ ದರ್ಶನ ವಾಯಿತು ಅಪರೋಕ್ಷ ಜ್ಞಾನಿಗಳಾದ ಆ ಮಹಾನುಭಾವರು, ನರಸಪ್ಪನ ಜನ್ಮ ಪಾವಿತ್ರತೆಯನ್ನು ಕಂಡು ಸಂತುಷ್ಟರಾಗಿ, ಆತನಿಗೆ 'ನರಸಿಂಹ ವಿರಲ' ಎಂದು ಅಂಕಿತ ಪ್ರದಾನ ಮಾಡಲು, ಆ ಅಂಕಿತದಿಂದ ಆತನು, ಶ್ರೀಹರಿ ಮಹಿಮೆಯನ್ನು ಪಾಡುತ್ತಾ ಸಂತೋಷದಿಂದ ಕಾಲಯಾಹನೆ ಮಾಡಿದನು

ಹೀಗಿರಲು ಶ್ರೀ ನರಸಿಂಹದಾಸರ ಪತ್ನಿ ಲಕ್ಷ್ಮಕ್ಕನೇಂಬ ಸಾಧ್ವೀಮಣಿಯು ಗರ್ಭಧಾರಣ ಮಾಡಿ, ಶಾ ಶ. ೧೬೪೯ನೆಯ ಕೀಲಕನಾಮ ಸಂವತ್ಸರ ಶ್ರಾವಣ

ಶುದ್ಧ ಬಿದಿಗೆಯ ದಿನ ಒಂದು ಪುತ್ರರತ್ನವನ್ನು ಪ್ರಸವಿಸಿದಳು ನರಸಿಂಹದಾಸರು ಆ ಮಗುವಿಗೆ ಶ್ರೀನಿವಾಸ ಎಂದು ನಾಮಕರಣಮಾಡಿ, ಪ್ರೀತಿಯಿಂದ ಕಾಪಾಡುತ್ತಿರಲು, ಮಗುವು ದಿನದಿನಕ್ಕೆ ಆಯುರಾರೋಗ್ಯಗಳಿಂದ ತಾಯಿತಂದೆಗಳಿಗೆ ಆನಂದದಾಯಕವಾಗಿ ಬೆಳೆಯಿಸಾಗಿತು ಆಜೀವನ ಜನ್ಮಾಂತರ ಸಂಸ್ಕಾರವನ್ನು ತಿಳಿದ ಅಪರೋಕ್ಷ ಜ್ಞಾನಿಗಳಾದ ಮಹಾನುಭಾವರು, ಈ ಮಗುವು ಮಹಾ ಭಗವದ್ಭಕ್ತನಾದ ಪ್ರಹ್ಲಾದನ ಅನುಜ ಸಹ್ಲಾದನ ಸುಚೇತನದ ಅವತಾರವೆಂದು ಉದ್ಗರಿಸಲು, ಅದನ್ನು ಕೇಳಿದ ನರಸಿಂಹದಾಸರು ತಮ್ಮ ಪುಣ್ಯೋದಯಕ್ಕಾಗಿ ಪರಮಾನಂದಗೊಂಡು, ಹರಿಮಹಿಮೆಯನ್ನು ಬಗೆಬಗೆಯಿಂದ ಕೊಂಡಾಡುತ್ತಿದ್ದರು ಮಗು ಶ್ರೀನಿವಾಸನು ದಿನದಿನಕ್ಕೆ ಅಭಿವೃದ್ಧಿಯಾಗುತ್ತಾ ಯೋಗ್ಯವಯಸ್ಸಾಗಲು ಉಪನಯನಾದಿ ವಿಧ್ಯುಕ್ತ ಸಂಸ್ಕಾರಗಳನ್ನು ಹೊಂದಿ, ಶ್ರೀ ರಾಘವೇಂದ್ರಸ್ವಾಮಿಗಳವರ ಪೀಳಿಗೆಗೆ ಸೇರಿದ ಶ್ರೀ ವರದೇಂದ್ರಸ್ವಾಮಿಗಳವರನ್ನು ಆಶ್ರಯಿಸಿ, ಅವರಲ್ಲಿ ಶಬ್ದಶಾಸ್ತ್ರವನ್ನೂ, ಶ್ರೀಮನ್ಮಧ್ಯ ಸಿದ್ಧಾಂತಗ್ರಂಥಗಳನ್ನೂ ಅಮೂಲಾಗ್ರ ವ್ಯಾಸಂಗಮಾಡಿ, ಪಾಂಡಿತ್ಯವನ್ನು ಹೊಂದಿದನು ಮುಂದೆ ಪಂಡಿತ ಶ್ರೀನಿವಾಸಪ್ಪನವರೆಂದು ಪ್ರಸಿದ್ಧರಾಗಿ ಶಿಷ್ಯರನ್ನಿಟ್ಟುಕೊಂಡು ಪಾರ ಪ್ರವಚನಾದಿಗಳನ್ನು ನಡೆಸುತ್ತ, ಮಹಾ ಪ್ರಖ್ಯಾತರಾಗಿ ಅವರು ಲೌಕಿಕವನ್ನು ಸಾಗಿಸುತ್ತಿದ್ದರು

ಆ ಕಾಲದಲ್ಲೇ ಶ್ರೀಮದಾನಂದತೀರ್ಥ ಭಗವತ್ಪಾದಾಚಾರ್ಯರಿಂದ ಸ್ಥಾಪಿತವಾದ ದ್ವೈತ ಸಿದ್ಧಾಂತವನ್ನು ಜನಸಾಮಾನ್ಯರಲ್ಲಿ ಪ್ರಚುರಗೊಳಿಸುವ ಮಹತ್ಕಾರ್ಯಕ್ಕಾಗಿ ನಾಥಪಿತವಾದ ದಾಸಕೂಟಕ್ಕೆ, ಶ್ರೀ ಭೃಗುಮಹರ್ಷಿಗಳ ಅಂಶಸಂಭೂತರಾದ ಶ್ರೀಮದ್ವಿಜಯದಾಸರು ನೇತೃಗಳಾಗಿ ಭಗವದಪರೋಕ್ಷ ಪಡೆದು, ಶ್ರೀ ಗೋಪಾಲದಾಸರು, ಪಂಗನಾಮ ತಿಮ್ಮಣ್ಣದಾಸರು, ಮೋಹನದಾಸರು ಮುಂತಾದ ಶಿಷ್ಯರಿಂದ ಸೇವೆಗೊಳ್ಳುತ್ತ ಜನಾಂಗಕ್ಕೆ ಸನ್ಮಾರ್ಗದರ್ಶಕರಾಗಿದ್ದರು ಮೇಲೆ ಹೇಳಿದ ಪಂಡಿತ ಶ್ರೀನಿವಾಸಪ್ಪನವರು, ಪಂಗನಾಮ ತಿಮ್ಮಣ್ಣದಾಸರಾಯರ ಶಿಷ್ಯನ ಉದರ ಸಂಭೂತರೇ ಆಗಿದ್ದರೂ, ಭಾಗವತಾ ಗ್ರೀಸರರಾದ ವಿಜಯದಾಸರೇ ಮುಂತಾದವರ ಮಹಿಮೆಯನ್ನು ತಿಳಿಯದೆ, ತಮ್ಮ ಸಂಸ್ಕೃತ ವಿದ್ಯಾಪಾಂಡಿತ್ಯದಿಂದ ಬೀಗಿ, ಈ ದಾಸರ ವಿದ್ವೆಯೇನು, ಬುದ್ಧಿಯೇನು, ಸಾಧನವೇನು, ಜ್ಞಾನವೇನು, ಇವರು ಅಪರೋಕ್ಷಜ್ಞಾನ ಪಡೆದಿರುವುದೆಂದರೆ

ಅರ್ಧವೇನು, ಇವೆಲ್ಲಾ ಜನರನ್ನು ಮರುಳುಗೊಳಿಸುವ ವೇಷಗಳು ಎಂದು ಮುಂತಾಗಿ ಕೇವಲ ಅಲ್ಪಭಾವದಿಂದ ಕಂಡು ಅವಹೇಳನ ಮಾಡಸಾಗಿದರು ಮಹಾನುಭಾವರಾದ ಆ ಸಜ್ಜನರನ್ನು ನಿಂದೆಮಾಡಿದ ಪಾಪವು ವೃಥಾ ಹೋಗುವುದೆ ? ಆ ಪಾಪದ ಫಲವಾಗಿ ಮುಂದೆ ಸ್ವಲ್ಪ ಕಾಲದಲ್ಲೇ ಶ್ರೀನಿವಾಸಪ್ಪ ನವರಿಗೆ ಕ್ಷಯರೋಗವು ಪ್ರಾಪ್ತವಾಯಿತು ಪಾರಶ್ವವಚನಾದಿಗಳು ನಿಂತವು ಪಾಂಡಿತ್ಯದ ಆಡ್ಯತೆಯು ಕುಂಠಿತವಾಯಿತು. ದಿನದಿನಕ್ಕೆ ರೋಗಬಾಧೆಯು ಹೆಚ್ಚಾಗಿ ಸಹಿಸುವುದು ಅನಾಥ್ಯವಾಗತೊಡಗಿತು ಶ್ರೀನಿವಾಸಪ್ಪನವರು ಮುಂದೆ ಉಪಾಯ ತೋರದಂತಾದರು

ಹೀಗಿರಲು ಒಂದು ದಿನ ಶ್ರೀ ಪ್ರಾಣದೇವರ ಆರಾಧನೆಯಿಂದ ಈ ಅಪವೃತ್ಯವು ಪರಿಹಾರವಾಗಬಹುದೆಂದು ಅವರ ಮನಸ್ಸಿಗೆ ತೋರಲು, ಶ್ರೀನಿವಾಸಪ್ಪನವರು ಶ್ರೀ ಹರಿವಾಯುಸ್ತುತಿಯನ್ನು ಪಠನೆಮಾಡಿಕೊಂಡು ಶ್ರೀಮದಾಂಜನೇಯಸ್ವಾಮಿಗೆ ಅಭಿಷೇಕ ಅರ್ಚನಾದಿಗಳನ್ನು ಮಾಡುತ್ತ ಸೇವಿಸಲಾರಂಭಿಸಿದರು ಒಂದು ಮಂಡಲಕಾಲ ಹೀಗೆ ಸೇವೆ ನಡೆಯಲು ಅವರ ಅನನ್ಯ ಭಕ್ತಿಭಾವನೆಗೆ ಶ್ರೀ ಮಾರುತಿಯು ಸುಪ್ರೀತನಾಗಿ, ಒಂದುದಿನ ರಾತ್ರಿ ಕನಸಿನಲ್ಲಿ ಬಂದು “ಎಲೈ ನೀನು, ಶ್ರೀ ಭೃಗು ಮಹರ್ಷಿಗಳ ಅಂಶಸಂಭೂತ ರಾದ ಶ್ರೀ ವಿಜಯದಾಸರಾಯರನ್ನು ನಿಂದೆ ಮಾಡಿದ ಪ್ರಯುಕ್ತ ನಿನಗೆ ಈ ಕ್ಷಯರೋಗವು ಪ್ರಾಪ್ತವಾಗಿದೆ ಈಗಲೂ ಅವರನ್ನೇ ಮೊರೆಹೊಕ್ಕು ಅವರ ಅನುಗ್ರಹ ಸಂಪಾದನೆ ಮಾಡಿದರೆ, ಮುಂದೆ ರೋಗ ಪರಿಹಾರವಾಗುವುದಲ್ಲದೆ ಪೂರ್ಣಾಯುರ್ಯೋಗವೂ ಲಭಿಸುವುದು” ಎಂದು ಅಜ್ಞಾಪಿಸಿದನು.

ಹಾಗೆ ಮಾರುತಿಯ ಆಜ್ಞೆಯನ್ನು ಹೊಂದಿದ ಪಂಡಿತ ಶ್ರೀನಿವಾಸಪ್ಪ ನವರು, ಪಾಂಡಿತ್ಯದ ಸೊಕ್ಕು ಅಡಗಲು, ನಮ್ರರಾಗಿ, ದೇಹಶಕ್ತಿ ಕುಂದಿದ್ದ ದ ರಿಂದ ನಡೆಯಲು ಅಶಕ್ತರಾಗಿ ಆಂದೋಳವನ್ನೇರಿಕೊಂಡು ಶ್ರೀ ವಿಜಯದಾಸ ರಾಯರ ಸಂದರ್ಶನಕ್ಕಾಗಿ ಹೊರಟು ಅವರನ್ನು ಕಂಡು ದೀರ್ಘದಂಡ ನಮಸ್ಕಾರಮಾಡಿ, ಪಶ್ಚಾತ್ತಾಪಾಶ್ರುಗಳು ಧಾರೆಧಾರೆಯಾಗಿ ಸುರಿಯುತ್ತಿರಲು, “ಪಾಂಡಿತ್ಯದ ಒಣಹೆಮ್ಮೆಯಿಂದ ಭ್ರಾಂತನಾಗಿ ಮಹಾನುಭಾವರಾದ ತಮ್ಮ ಪಾದಸನ್ನಿಧಿಯ ಮಾಹಾತ್ಮ್ಯವನ್ನರಿಯದೆ ನಿಂದೆ ಮಾಡಿದ ಮಹಾ ಪಾಪಿಯು ನಾನು ! ಅಪರಾಧ ಕ್ಷಮಾಪಣೆಮಾಡಿ, ಉದ್ಧಾರ ಮಾಡಬೇಕು ಪ್ರಭೋ !”

ಎಂದು ಪ್ರಾರ್ಥಿಸಿದರು ತಮ್ಮ ಪಾದಗಳ ಮೇಲೆ ತಿರಸ್ಸನ್ನಿಟ್ಟು, ನೀವೇ ಉದ್ಧಾರಕರೆಂದು ಬೇಡುತ್ತಿದ್ದ ಶ್ರೀನಿವಾಸಪ್ಪನವರ ನೊಂದ ನುಡಿಯನ್ನು ಕೇಳಿ, ದಯಾಸಮುದ್ರದಾದ ವಿಜಯದಾಸರ ಹೃದಯವು ಕರಗಿ “ಅಯ್ಯಾ ನಿನ್ನ ಉದ್ಧಾರಕರು ನಾವಲ್ಲ ನೀನು ನಮ್ಮ ಶಿಷ್ಯನಾದ ಭಾಗಣ್ಣ (ಶ್ರೀ ಗೋಪಾಲದಾಸರಾಯರು) ನಲ್ಲಿಗೆ ಹೋಗು” ಎಂದು ಆಜ್ಞಾ ಪಿಸಲು, ಶ್ರೀನಿವಾಸಪ್ಪನವರು ಅವರನ್ನು ಹುಡುಕಿಕೊಂಡು ಮಂತ್ರಾಲಯ ಸಮೀಪದ ವೇಣೀಸೋಮಪುರವೆಂಬ ಗ್ರಾಮದಲ್ಲಿದ್ದ ಶ್ರೀ ಭಾಗಣ್ಣ ದಾಸರಲ್ಲಿಗೆ ಹೋಗಿ ಅವರ ಪಾದಕ್ಕೆ ಬಿದ್ದು ಪ್ರಾರ್ಥಿಸಿದರು ಅಪರೋಕ್ಷಜ್ಞಾನಿಗಳಾದ ಶ್ರೀಗೋಪಾಲ ದಾಸರು ಅವರು ತಮ್ಮ ಗುರುವರ್ಯರಿಂದ ಕಳುಹಿಸಲ್ಪಟ್ಟವರೆಂಬುದನ್ನು ತಿಳಿದು ಆದರಿಸಿ, ಆದಿನ ಸ್ನಾನಾನ್ತಿ ಕಗಳಾದ ತರುವಾಯ, ಶ್ರೀ ನೃಸಿಂಹ ಮಂತ್ರೋಪ ದೇಶಮಾಡಿ ಭೋಜನಕ್ಕಾಗಿ ಎರಡು ಜೋಳದ ಭಕ್ತರಿಗಳನ್ನು ಮಾಡಿಸಿ, ತಮ್ಮ ಯೋಗಶಕ್ತಿಯಿಂದ ಅವುಗಳನ್ನು ಅಭಿಮಂತ್ರಿಸಿ ಅವುಗಳನ್ನೇ ಭಕ್ಷಿಸಲು ಹೇಳಿದರು ಕ್ಷಯರೋಗಪೀಡಿತರಾಗಿ ಒಂದಗುಳು ಅನ್ನ ಸಹ ತಿನ್ನಲಾರದ ಶ್ರೀನಿವಾಸಪ್ಪನವರು ಗುರ್ವನುಗ್ರಹದಿಂದ ಆ ಎರಡು ಭಕ್ತರಿಗಳನ್ನೂ ತಿಂದು ಜೀರ್ಣಿಸಿಕೊಂಡರು ನಂತರ ಅವರ ರೋಗಪರಿಹಾರಕ್ಕೋಸುಗವೂ, ಆಯು ವೃದ್ಧಿಗೂ ಅಲ್ಲದೆ ಭಗವತ್ಸಂಬಂಧ ಜ್ಞಾನಾಭಿವೃದ್ಧಿಗೋಸುಗವೂ ಗೋಪಾಲ ದಾಸರು, ಶ್ರೀ ಧನ್ವಂತ್ರೀ ದೇವರನ್ನು “ಎನ್ನ ಬಿನ್ನಪ ಕೇಳೋ, ಧನ್ವಂತ್ರೀ ದಯಮಾಡೊ ಸಣ್ಣವನು ಇವ ಕೇವಲ ” ಎಂಬ ಕೀರ್ತನೆಯಿಂದ ಪ್ರಾರ್ಥಿಸಿದರು ಮುಂದೆ ಕೆಲವು ದಿನಗಳಲ್ಲೇ ಶ್ರೀನಿವಾಸಪ್ಪನವರ ಕ್ಷಯರೋಗವು ಸಂಪೂರ್ಣ ಪರಿಹಾರವಾಯಿತು ಗುರು-ಶಿಷ್ಯರಿಬ್ಬರೂ ಪರಮ ಸಂತುಷ್ಟರಾದರು ಮುಂದೊಂದು ದಿನ ರಾತ್ರಿ, ಶ್ರೀ ವಿಜಯದಾಸರಾಯರ ಬಿಂಬಮೂರ್ತಿಗಳಾದ ಶ್ರೀ ವಿಜಯವಿರಲದೇವರು, ಗೋಪಾಲದಾಸರ ಸ್ವಪ್ನದಲ್ಲಿ ಬಂದು, ನಿಮ್ಮ ಆಯಸ್ಸಿನಲ್ಲಿ ನಾಲ್ವತ್ತು ವರುಷ ಕಾಲವನ್ನು ಈ ಶ್ರೀನಿವಾಸಾಚಾರ್ಯರಿಗೆ ದಾನಮಾಡಿರಿ” ಎಂದು ಆಜ್ಞಾ ಪಿಸಿದರು.

ಆ ಭಗವದಾಜ್ಞೆಯನ್ನು ಕೇಳಿ, ತಮ್ಮ ಜನ್ಮ ಸಾರ್ಥಕವಾಯಿತೆಂದು ಪರಮ ಸಂತುಷ್ಟರಾದ ಶ್ರೀ ದಾಸರು, ಮಾರನೆಯ ಪ್ರಾತಃಕಾಲ ಸ್ನಾನಾನ್ತಿ ಕಗಳನ್ನು ತೀರಿಸಿಕೊಂಡು, ಗುರುಪಾದಗಳನ್ನು ಮನನಾ ಧ್ಯಾನಮಾಡಿಕೊಳ್ಳುತ್ತಾ



ತಮ್ಮ ಯೋಗಶಕ್ತಿಯಿಂದ ಶ್ರೀನಿವಾಸಾಚಾರ್ಯರಿಗೆ ಆಯುಃಪ್ರದಾನ ಮಾಡಿದರು ಆಚಾರ್ಯರು ತಮ್ಮ ಮೇಲೆ ಉಂಟಾದ ಗುರ್ವನುಗ್ರಹಕ್ಕಾಗಿ ಪರಮಾನಂದ ಮಗ್ನರಾಗಿ ಪುನಃಪುನಃ ಅವರಿಗೆ ಪಾದಾಭಿವಾದನ ಮಾಡುತ್ತ, ತಮಗೆ ದಾಸತ್ವಕ್ಕೆ ಅಂಕಿತಪ್ರದಾನ ಮಾಡಬೇಕೆಂದು ವ್ರಾರ್ಥಿಸಿದರು. ಆಗ ಶ್ರೀ ಭಾಗಣ್ಣ ದಾಸರು “ ನೀವು ಫಂಡರಾಪುರಕ್ಕೆ ಹೋಗಿ ಶ್ರೀ ವಾಂಡುರಂಗ ವಿಠಲದೇವರ ನಾಮಸ್ಮರಣೆಯ ಮೂಲಕ ಚಂದ್ರಭಾಗಾ ನದಿಯಲ್ಲಿ ಸ್ನಾನ ಮಾಡುತ್ತಿರಿ ಹಾಗೆ ನೀವು ಅವಗಾಹನ ಸ್ನಾನ ಮಾಡುತ್ತಿರುವ ಕಾಲದಲ್ಲಿ ಶ್ರೀ ವಿಠಲನ ಅನುಗ್ರಹದಿಂದ ನಿಮ್ಮ ಅಂಕಿತವು ಕೆತ್ತಲ್ಪಟ್ಟ ಒಂದು ಶಿಲಾ ಶಲಕವು ನಿಮ್ಮ ತಲೆಯ ಮೇಲೆ ಬಂದು ಕೂಡುತ್ತದೆ ತಕ್ಷಣವೇ ಆ ಅಂಕಿತವನ್ನು ಸ್ವೀಕಾರಮಾಡಿ, ಆನ್ನಿ ಕಾನಂತರ ಆ ಅಂಕಿತದಿಂದ ಶ್ರೀ ನರಸಿಂಹದೇವರ ಸ್ತೋತ್ರ ಮಾಡಲಾರಂಭಿಸಿರಿ ” ಎಂದು ಆಜ್ಞಾ ಪಿಸಿದರು ಹೀಗೆ ಆಜ್ಞಾ ಸ್ವೀಕಾರ ಮಾಡಿ, ಫಂಡರಾಪುರಕ್ಕೆ ನಡೆಯಲು, ಅಲ್ಲಿ ಶ್ರೀ ದಾಸರಾಯರು ಹೇಳಿದ್ದಂತೆಯೇ ಶ್ರೀ ಜಗನ್ನಾಥ ವಿಠಲ ಎಂಬ ಅಂಕಿತವು ದೊರೆಯಿತು ಒಡನೆ ಶ್ರೀನಿವಾಸಾ ಚಾರ್ಯರು ಪುಳಕಾಂಕಿತರಾಗಿ “ಪಿಡಿಯನ್ನ ಕೈಯ ರಂಗೈಯ, ಪಿಡಿಯನ್ನ ಕೈಯ ಪಾಲ್ಗಡಲಶಯನ, ನೋಹ ಮಡುವಿನೋಳ್ಬಿದ್ದು ಬಾಯ್ಬಿಡುವೆ ಬೇಗದಿ ಬಂದು” ಎಂಬ ಪದದಿಂದ ಶ್ರೀಹರಿಯನ್ನು ಸ್ತುತಿಸಿ, ನಂತರ ಕೀರ್ತನೆಗಳನ್ನು ಮಾಡಲು ಪ್ರಾರಂಭಿಸಿದರು

ಹೀಗೆ ಶ್ರೀ ಜಗನ್ನಾಥರಾಯರು, ಅನ್ಯೂನ ಗುರುಭಕ್ತಿಯೊಂದಿಗೆ ವೇದಶಾಸ್ತ್ರಾದಿಗಳ ಅಖಂಡ ಪಾಂಡಿತ್ಯವೂ ಬೆಳ್ಳಿಯಲು, ಅಸಂಖ್ಯ ಪದಗಳಿಂದ ಶ್ರೀ ಹರಿಯ ಅನಂತ ಮಹಿಮೆಗಳನ್ನು ಕೀರ್ತಿಸಿ, ಸಕಲ ಪುಣ್ಯಕ್ಷೇತ್ರಗಳನ್ನೂ ಸಂದರ್ಶಿಸಿ, ಮಹಾ ಭಗವದ್ಭಕ್ತರೆಂದು ಲೋಕ ವಿಖ್ಯಾತರಾದರು ಹೀಗಿರಲು ಮುಂದೊಂದು ದಿನ ಉಷಃಕಾಲದಲ್ಲಿ, ವ್ಯಾಸಕೂಟ, ದಾಸಕೂಟಗಳೆಡಕ್ಕೂ ಆಚಾರ್ಯರಾದ ಶ್ರೀ ಶ್ರೀಪಾದರಾಯರು, ಶ್ರೀವ್ಯಾಸರಾಯರು, ಶ್ರೀವಾದಿರಾಜರು, ಶ್ರೀ ಪುರಂದರದಾಸರು ಇವರುಗಳು ಶ್ರೀ ಜಗನ್ನಾಥದಾಸರಾಯರ ಕನಸಿನಲ್ಲಿ ಬಂದು “ ಶ್ರೀಮನ್ಮಧ್ಯ ಸಿದ್ಧಾಂತಶಾಸ್ತ್ರ, ಭಾಗವತ, ಭಾರತ ಮುಂತಾದ ಅನೇಕ ಪ್ರಮಾಣ ಪ್ರಮೇಯ ಗ್ರಂಥಗಳ ಮುಖ್ಯಾರ್ಥಗಳನ್ನೊಳಗೊಂಡ ಒಂದು ಗ್ರಂಥವನ್ನು ಸರ್ವಜನಗ್ರಾಹ್ಯವಾಗುವಂತೆ ತಿಳಿಗನ್ನಡ ಭಾಷೆಯಲ್ಲಿ ನಿರ್ಮಾಣ

ಮಾಡಿರಿ” ಎಂದು ಆಜ್ಞೆ ಮಾಡಲು, ಶ್ರೀ ಜಗನ್ನಾಥದಾಸರು, ಆ ಆಜ್ಞೆಯನ್ನು ಶಿರಸಾ ಧಾರಣಮಾಡಿ ಸರ್ವಶಾಸ್ತ್ರ ಪ್ರತಿಪಾದಕವಾದ ಶ್ರೀ ಹರಿಕಥಾಮೃತ ಸಾರ ಎಂಬ ಅನುಪಮೇಯ ಗ್ರಂಥರತ್ನವನ್ನು ರಚಿಸಿ ಲೋಕಕ್ಕೆ ದಾನ ಮಾಡಿದರು.

ಹೀಗೆ ಶ್ರೀ ಜಗನ್ನಾಥದಾಸರು, ಮುಖ್ಯ ವ್ರಾಣಾಂತರ್ಗತ ಶ್ರೀಹರಿಯನ್ನು ಆರಾಧಿಸಿ, ‘ರಂಗವೊಲಿದ ದಾಸರೆ’ಂದು ಪ್ರಖ್ಯಾತರಾಗಿ, ಎಂಭತ್ತೆಂಟು ವರುಷ, ಒಂದು ತಿಂಗಳು, ಆರು ದಿವಸ ಭೂಲೋಕದಲ್ಲಿ ವಾಸಿಸಿ, ತರುವಾಯ ಶಾ ಶ ೧೭೩೧ನೆಯ ಶುಕ್ಲ ಸಂವತ್ಸರ ಭಾದ್ರಪದ, ಶುದ್ಧ ೯, ಆದಿತ್ಯವಾರ ರಾತ್ರಿ ಒಂದು ಪ್ರಹರಕ್ಕೆ ಶ್ರೀ ಹರಿಪದವನ್ನು ಕುರಿತು ಚಿತ್ತೈಸಿದರು.

ಶ್ರೀರಾಮ ಸಹಾಯಂ

## ಶ್ರೀ ಜಗನ್ನಾಥದಾಸಕೃತ ಕೀರ್ತನೆಗಳು



೧ ರಾಗ ನೋಪನ—ಆಟತಾಳ

ಗೋಪಾಲ ದಾಸರಾಯ ನಿನ್ನಯ ಪಾದ  
ನಾ ವೊಂದಿದೆನೊ ನಿಶ್ಚಯ  
ಈ ಪೀಡಿತ ತಾಪತ್ರಯಗಳನೋಡಿಸಿ  
ಕೈ ಪಿಡಿದೆನ್ನ ನು ನೀ ಪಾಲಿಸನುದಿನ

ಪ.

೮

ಘೋರವ್ಯಾಧಿಗಳ ನೋಡಿ ವಿಜಯರಾಯ  
ಭೂರಿ ಕರುಣವ ಮಾಡಿ  
ತೋರಿದರಿವರೆ ಉದ್ಧಾರಕರೆಂದದಿ  
ನಾರಭೈ ತವಪಾದ ಸೇರಿದೆ ಸಲಹೆಂದು

ಸೂರಿಜನಸಂಪ್ರೀಯ ಸುಗುಣೋ  
ದಾರ ಎನ್ನಯ ದೋಷನಿಚಯವ  
ದೂರಗೈಸು ದಯಾಂಬುಧಿಯೆ ನಿ  
ವಾರಿಸದೆ ಕರಪಿಡಿದು ಬೇಗನೆ

೧

ಅಪಮೃತ್ಯುವನು ತೊಡೆದೆ ಎನ್ನೊಳಗಿಪ್ಪ  
ಅಪರಾಧಗಳ ಮರೆದೆ  
ಚಪಳಚಿತ್ತ ನಿಗೊಲಿದು ವಿಪುಳಮತಿಯನಿತ್ತು  
ನಿಪುಣನೆಂದೆನಿಸಿದೆ ತಪಸಿಗಳಿಂದಲಿ

ಕೃಪಣವತ್ಸಲ ನಿನ್ನ ಕರುಣಕೆ  
ಉಪಮೆಗಾಣೆನೊ ಸಂತತವು ಕಾ  
ಶೃಪಿಯೊಳಗೆ ಬುಧರಿಂದ ಜಗದಾ  
ಧಿಪನ ಕಿಂಕರನೆನಿಸಿ ಮೆರೆದೆ

೨

ಎನ್ನ ಪಾಲಿಸಿದಂದದಿ ಸಕಲ ಪ್ರ  
ಪನ್ನರ ಸಲಹೊ ಮೋದಿ  
ಅನ್ಯರಿಗೀಪರಿ ಬಿನ್ನಸಗೈಯೆ ಜ  
ಗನ್ನಾಥ ವಿರಲನ್ನ ಸಂಸ್ತುತಿಸುವ ಧೀರ

ನಿನ್ನ ನಂಬಿದ ಜನರಿಗೀಪರಿ  
ಬನ್ನವೇ ಭಕ್ತಾನುಕಂಪಿ ಶ  
ರಣ್ಯ ಬಂದೊದಗೀ ಸಮಯದಿ ಅ  
ಹರ್ನಿಶಿ ಧ್ಯಾನಿಸುವೆ ನಿನ್ನ

೩

೨ ರಾಗ ಬಿಲಹರಿ—ಆಟತಾಳ

ರತುನ ದೊರಕಿತಲ್ಲ ಎನಗೆ ದಿವ್ಯ-ರತುನ ದೊರಕಿತಲ್ಲ  
ರತುನ ದೊರಕಿತು ಎನ್ನ ಜನ್ಮ ಪ  
ವಿತ್ರವಾಯಿತು ಈ ದಿನವು ನಾ  
ಯತನಗೈವುತ ಬರುತಿರಲು ಪ್ರ  
ಯತನವಿಲ್ಲದೆ ವಿಜಯರಾಯರೆಂಬ

ಪ

ಅ

ಪಧದಿ ನಾ ಬರುತಿರಲು-ಧಕಧಕವೆಂದು  
ಅತಿಕಾಂತಿ ಝಳಪಿಸಲು-ಬೆರಗಾಗುತ್ತ  
ಅತಿಜೋಡ್ಯವ ಕಾಣಲು ಸೇವಿಸುತಿರೆ

ಸತತ ಕರಪಿಡಿದಾದರಿಸಿ ಮನೋ  
ರಥವ ಪೂರೈಸುತಲಿ ದಿವ್ಯ ಸ  
ನ್ಮತಿಯ ಪಾಲಿಸಿ ನೋಕ್ಷೆ ಸುಪಥವ  
ಅತಿಶಯದಿ ತೋರುತಲಿ ವೊರೆಯುವ

೧

ಜ್ಞಾನವೆಂಬೋ ಪುತ್ರಳಿ-ಕಂಬಿಯಲಿ  
ಅಣಿಮುತ್ತಿನ ಭಕ್ತಿಲಿ-ಸುಕೃತಮಾಲಾ  
ಸಾನಾವಿಧವಳದಲಿ-ಸೇರಿಸುತ್ತಿರೆ

ಪ್ರಾಣಪದಕವೆಂಬ ಮಾಲಾನು  
ಮಾನವಿಲ್ಲದೆ ಕೊರಳಿಗ್ಗಾ ಕುತ  
ಗಾನದಿಂ ಕುಣಿಯುತಲಿ ಪಾಡುತ  
ದೀನಜನರುದ್ಧಾರ ಗೈಯುವ

೨

ತೋಧಿಸಿ ಗ್ರಂಥಗಳ-ಸುಳಾದಿಯ  
ಮೋದದಿಂದಲಿ ಬಹಳ-ಕವಿತೇಮಾಡಿ  
ಸಾಧುಜನಕೆ ಸುಕಾಲ-ಆನಂದವಿತ್ತು

ವಾದಿಜನರನು ಗೆದ್ದು ವಾದಿಸಿ  
ಮಾಧವ ಜಗನ್ನಾಥದ ವಿರಲನ  
ಪಾದಕಮಲಕೆ ಮಧುಪನಂದದಿ  
ಸಾದರದಿ ತೋರಿಸುತ ಮೆರೆಯುವ

೩

೩ ರಾಗ ಸಾವೇರಿ ಅಟತಾಳ

ದಾಸರಾಯ-ಪುರಂದರ ದಾಸರಾಯ

ಹ

ದಾಸರಾಯ ಪ್ರತಿವಾಸರದಲಿ ಶ್ರೀನಿ

ವಾಸನ ತೋರೊ ದಯಾಸಾಂದ್ರ ಪುರಂದರ

ಆ

ವರದನಾಮಕ ಭೂಮಿಸುರನ ಮಡದಿ ಬ

ಸುರಲಿ ಜನಿಸಿಬಂದು ಮೆರೆದೆ ಧರಣಿಯೊಳು

೧

ಕುಲಿಶಧರಾಹ್ವಯ ಪೊಳಲೊಳು ಮಡದಿ ಮ

ಕ್ಕಳಕೂಡೆ ಸುಖದಿ ಕೆಲವು ಕಾಲದಲಿದೊ

೨

ವ್ಯಾಸರಾಯರಲಿ ಭಾಸುರ ಮಂತ್ರೋಪ

ದೇಶವ ಕೊಂಡು ರಮೇಶನ ಭಜಿಸಿದೆ

೩

ಮನೆಧನಧಾನ್ಯವಾಹನ ವಸ್ತುಗಳೆಲ್ಲ

ತ್ಯಜಿಕೆ ಬಗೆದು ಕೃಷ್ಣಾರ್ಪಣವೆಂದೆ ಬುಧರಿಗೆ

೪

ಪ್ರಾಕೃತಭಾಷೆಯೋಳ್ ನೀ ಕೃತಿವೇಳಿ ಅ ಪ್ರಾಕೃತ ಹರಿಯಿಂದ ಸ್ವೀಕೃತನಾದೆ	೫
ತೀರ್ಥಕ್ಷೇತ್ರಗಳ ಮೂರ್ತಿಮಹಿಮೆಗಳ ಕೀರ್ತಿಸಿ ಜಗದಿ ಕೃತಾರ್ಥನೆಂದೆನಿಸಿದೆ	೬
ಪಾತಕವನನಿಧಿ ಪ್ರೋತನೆನಿಪ ಜಗ ನ್ನಾಥವಿರ್ಮಲನ ಪ್ರೀತಿಯಿಂದೊಲಿಸಿದೆ	೭

೪ ರಾಗ ನವರೋಜು—ಆದಿತಾಳ

ಶ್ರೀ ರಾಘವೇಂದ್ರ ನಿಮ್ಮ ಚಾರುಚರಣವ ಸಾರಿದೆ ಶರಣಮಂದಾರ ಕರುಣವ	೮
ಘೋರಭವನನಧಿ ತಾರಿಸು ಕರುಣದಿ ಸೂರಿಸುಧೀಂದ್ರ ಕುಮಾರ ಉದಾರ	೯
ಮುನಿರಾಯ ನಿಮ್ಮ ಪಾದವನರುಹಧ್ಯಾನ ಪ್ರಣವ ಸುಸ್ತವನ ಅರ್ಚನೆ ಮಾಳ್ವ ನಾನಾ ಜನರ ವಾಂಛಿತವೀವ ಗುಣಗಣಪೂರ್ಣ ಜ್ಞಾನ ಧನವ ಪಾಲಿಸೆನಗೀಕ್ಷಣ ನಿನ್ನಾಧೀನ ಮನುಜನ ಪ್ರತಿದಿನ ದಣಿದಣಿಸುವುದು ಘನವೇ ಗುರು ಪಾವನತರಚರಿತ	೧೦
ಮೂಲರಾಮನಪಾದ ಕೀಲಾಲಜ ಮಧುಪ ಬಾಲನ ಬಿನ್ನಪ ಲಾಲಿಸೊ ಮುನಿಪ ತಾಳಲಾರೆನೊ ತಾಪತ್ರಯದ ಸಂತಾಪ ಕೇಳೊ ವಿಮಲಜ್ಞಾನ ಶೀಲಸ್ವರೂಪ ಭೂಲಲನಾಪತಿ ಕೋಲನಂದಿನಿ ಕೂಲಗ ವರ ಮಂತ್ರಾಲಯನಿಲಯ	೧೧

ಕಲಿಕಲ್ಮಷದೊರ ಕುಜನಕುರಾರ  
ನಳಿನಾಕ್ಷವಿಮಲ ಶ್ರೀತುಲಸಿಯಹಾರ  
ಗಳಶೋಭಿತ ಕಮಂಡಲ ದಂಡಧರ  
ಅಲವಬೋಧರ ಮತ ಜಲಧಿವಿಹಾರ

ಸುಲಲಿತ ಕರುಣಾಬ್ಧಿ ಜಗನ್ನಾಥವಿರಲನ  
ಒಲುಮೆಯ ಪಡೆದೀ ಇಳೆಯೊಳು ಮೆರೆದೆ

೩

೫ ರಾಗ ಮೋಹನ—ಅಟತಾಳ  
ಶಂಭೋ ಸುರಗಂಗಾಧರನೆ ಪಾಲಿ  
ಸಂಬಾರಮಣನೆ ಲಿಂಗ  
ನಂಬಿದವರಘ ಕಾದಂಬಿನಿಪವನ ಹೇ  
ರಂಬಜನಕ ಕರುಣಾಂಬುಧಿ ಗುರುವರ

೫

೬

ಇಳಿದೇರ ಇಂದುಮೌಳಿ ಈಪ್ಪಿತಫಲ  
ಸಲಿಸುವ ಘನ ತ್ರಿಶಾಲಿ  
ಸಲೆ ನಂಬಿದನೊ ಹಾಲಾಹಲಕಂಠ ಎನ್ನ ನೀ  
ಸಲಹೊ ಸಂತತ ರೌಪ್ಯಾಚಲವಾಸ ವರ ಪಂಪಾ  
ನಿಲಯ ನಿರ್ಜರ ಸೇವಿತಾನಲ  
ನಳಿನಸಖ ಸೋಮೇಕ್ಷಣನೆ ಬಾಂ  
ದಳಪುರಾಂತಕ ನಿಜಶರಣ ವ  
ತ್ಸಲ ವ್ಯಷಾರೋಹಣ ವಿಬುಧವರ

(೧)

ಮಾರಾರಿಮಹದೇವ ನಿನ್ನಯ ಪಾದ  
ವಾರಿಜದಳಯುಗ್ಮವ  
ಸಾರಿದೆ ಸತತ ಸರೋರುಹೇಕ್ಷಣನ ಹೃ  
ದ್ವಾರಿಜದಲಿ ತೋರೊ ಗಾರುಮಾಡದಲೆನ್ನ  
ಆರು ಮೊಗನೈಯ ಆಮಿತಗುಣಗಣ  
ವಾರಿನಿಧಿ ವಿಗತಾಘವ್ಯಾಳಾ  
ಗಾರವಿತ್ತ ಪವಿತ್ರ ಸುಭಗ ಶ  
ರೀರ ದುರಿತಾರಣ್ಯ ಪಾವಕ

ಧೃತಡಮರುಗ ಸಾರಂಗ ನಿನ್ನಯ ಪಾದ  
ಶತಪತ್ರಾಚೀಪರ ಸಂಗ  
ಸತತ ಪಾಲಿಸು ಜಗನ್ನಾಥ ವಿರ್ಮಲನ ಸಂ  
ಸ್ತುತಿಸುವ ನೆರೆಧೀರ ಸ್ತುತಿಧರ ಧೃತಧನ್ವಿ

ಶತಮಖನ ಜಯಸಿದನ ಪುತ್ರನ  
ಪಿತನ ಜನಕನ ಕೈಲಿ ಕೊಲಿಸಿದೆ  
ಅಶುಳಭುಜಬಲ ಭೂತಪತಿ ಪಾ  
ರ್ವತಿನುಖಾಬ್ಜೋದರ ದಿನಾಕರ

೩

೬ ರಾಗ ಮಧ್ಯಮಾವತಿ—ತಾಳ

ವಂದಿಸೆ ನಮ್ಮ ಮುದ್ದು ಶಾರದೆ ಶರ  
ಚಂದಿರವದನೆ ಶಾರದೆ

ಪ

ಇಂದೀವರಾಕ್ಷಿ ಶತಾನಂದನ ಪ್ರಿಯೆ ದೇವಿ  
ಕುಂದು ನೋಡದೆ ಶ್ರುತಿವಂದ್ಯೆ ಜ್ಞಾನವ ನೀಡೆ

ಅ

ಸಿತಾಬ್ಜಾಸನೆ ಸುಖದಾಯಕೀ, ಸುರ  
ನಾಥಾರಾಧಿತೆ ವಿಶ್ವನಾಯಕೀ  
ವೀತದುರಿತೆ ಶಿವಮಾತೆ ಸದ್ಗುಣಮಣಿ  
ವ್ರಾತೆ ವೇದೋಪನಿಷದ್ಗೀತೆ ವಾಗ್ಗೇವಿಮಾತೆ

೧

ಕೋಕಿಲವಾಣಿ ಕವಿಸೇವಿತೆ ಎನ್ನ  
ವಾಕುಲಾಲಿಸೆ ಮುನಿವಂದಿತೆ

ತೋಕನೆಂದು ಸುವಿವೇಕ ಬುದ್ಧಿಯನಿತ್ತು  
ಸಾಕು ಸಜ್ಜನರನ್ನು ವಾಕುಮನ್ನಿಸು ತಾಯೆ

೨

ಪಾತಕಿಗಳೊಡನಾಡಿ ನಾ ನಿನ್ನ  
ಪೂತಾಬ್ಜ ಪದ ಭಜಿಸದೊಡೆನಾ  
ಪಾತಕವೆಣಿಸದೆ ಸೀತಾರಮಣ ಜಗ  
ನ್ನಾಥವಿರ್ಮಲನಂಭಿ ಗೀತಾಮೃತವನುಣಿಸು

೩



- ೭ ರಾಗ ಕಾಂಬೋದಿ—ಝಂಕಿತಾಳ  
 ಬಿನ್ನೈಪೆ ನಿನಗಾನು ಭೀಮನೇನ  
 ಬನ್ನ ಬಿಡುತಿಹ ಜನರ ಭಯವ ಪರಿಹರಿಸೆಂದು  
 ನೀಚರಿಂದಲಿ ಬಂದ ಭಯಗಳಿಂದಲಿ ಜನರು  
 ಯೋಚಿಸುವರಮೆಗಾರು ಗತಿಯೆನುತಲಿ  
 ಕೀಚಕಾಂತಕ ನಿನ್ನ ಕೀರ್ತಿ ಬಹುವಿಧ ಕೇಳಿ  
 ಯಾಚಿಸುವೆ ನಿನಗಾನು ಎಲ್ಲರನು ಸಲಹೆಂದು ೧  
 ರೋಚನೇಂದ್ರ (?) ಭವವಿಮೋಚಕನು ನೀನೆ  
 ಸಚರಾಚರಕೆ ಸಂತತ ಪುರೋಚನಾರೆ  
 ಪ್ರಾಚೀನಕರ್ಮಾಬ್ಧಿ ವಿಚೆಯೊಳು ಮುಳುಗಿಹರ  
 ಖೇಚರೇಂದ್ರಾಧಿಪ ತ್ರಿಲೋಚನರ ಗುರುವೆಂದು ೨  
 ಖಚರೋತ್ತಮನೆ ನಿನ್ನ ಸುಚರಿತ್ರೆಗಳ ಕೇಳಿ  
 ರಚನೆಗೈ ಬಲ್ಲೆನೆ ಅಚಲಸತ್ಯ  
 ಪ್ರಚಲಿಸುತ್ತಿಹ ಮನೋ ವಚನಕಾಯವ ಘಟೋ  
 ತ್ಪಚಜನಕ ಸಜ್ಜನರ ಪ್ರಚಯಮಾಡುವುದೆಂದು ೩  
 ಈ ಚತುರ್ದಶ ಭುವನದಾಚಾರ್ಯ ದೇಶಕಾ  
 ಲೋಚಿತ ಸುಧರ್ಮಗಳ ಸೂಚಿಸೆಮಗೆ  
 ಪಾಚಕನೆ ನಿನ್ನ ಡಿಗೆ ಚಾಚುವೆನು ಶಿರ ಸವ್ಯ  
 ಸಾಚಿಸೋದರನೆ ದಯಗೋಚರಿಸಿ ಸಲಹೆಂದು ೪  
 ವಾಚಾಮಗೋಚರ ಜಗನ್ನಾಥವಿಠಲನ  
 ಶ್ರೀಚರಣಭಜಕ ನಿಶಾಚರಾರೇ  
 ಮೈಚರ್ಮಸುಲಿದು ದುಶ್ಯಾಸನನ ರಕುತ ಪರಿ  
 ಷ್ಣೇಚನೆಯ ಮಾಡಿದೆ ಮಹೋಚಿತವೆಂದರಿತು ೫
- ೮ ರಾಗ ಆರಭಿ - ಅದಿತಾಳ  
 ಶ್ರೀನಿಕೇತನ ಪಾಲಯಮಾಂ, ಶ್ರೀನಿಕೇತನ  
 ಜ್ಞಾನಗಮ್ಯ ಕರುಣಾನಿಧಿ ನಿನ್ನ ಡಿ  
 ಗಾ ನಮಿಸುವೆ ಪೊರೆ ದೀನದಯಾಳೊ ೬

ಜ್ಞಾನಮಾನದ ಶರಣರ ಸುರ  
 ಧೇನು ಸರ್ವದ  
 ನೀನೆಂದರಿತು ಸದಾನುರಾಗದಲಿ  
 ಧ್ಯಾನಿಸೆ ಮನದನುಮಾನವ ಕಳೆಯೊ

೧

ಶ್ರೀಕರಾರ್ಚಿತ ಪಾದಾಬ್ಜ ಪ  
 ರಾಕು ಅಚ್ಯುತ  
 ಶೋಕನಾಶನ ವಿಶೋಕಜನಕ ಹ್ಯ  
 ದ್ವ್ಯಾಕುಲ ಕಳೆಯೊ ಕೃಪಾಕರ ವೊಲಿದು

೨

ಪನ್ನ ಗಾಚಲ ನಿವಾಸ ಪ್ರ  
 ಪನ್ನ ವತ್ಸಲ  
 ಬಿನ್ನ ಪ ಕೇಳೊ ಜಗನ್ನಾಥ ವಿರ್ಮಲ  
 ಧನ್ಯನ ಮಾಡೊ ಶರಣು ಶರಣನ

೩

೯ ರಾಗ ಸುಧಮಾವತಿ - ಝಂಪತಾಳ

ಸ್ಮರಿಸು ಸಂತತ ಹರಿಯನು, ಮನವೆ  
 ಸ್ಮರಿಸು ಸಂತತ ಹರಿಯ ಕರುಣಾಳುಗಳ ಘೋರಿಯ  
 ಸರಸಿಯೊಳಗಂದು ಕರಿಯ, ನರನಸಂ  
 ಗರದೊಳಗೆ ಕಾಯ್ದು ದರಿಯ  
 ಜಪಹೋಮವ್ರತದಾನತಪಕೆದೊರಿಯ, ಜಗದೀಶ  
 ಶರಣು ವೊಕ್ಕವರ ತೊರಿಯ, ಖರಿಯ

ಪ

೬

ತಾನೆ ಇಹಪರಸೌಖ್ಯ ದಾನಿಗಳರಸನೆಂದು  
 ಸಾನುರಾಗದಿ ನಂಬಿದ, ಜನಕೆ ಸುರ  
 ಧೇನು ವಂದದಲಿ ಮೋದ-ಸಲಿಸುವ ಮ  
 ಹಾನಂದ ಪೂರ್ಣಬೋಧ-ಪತಿ ಸಾಮ  
 ಗಾನಲೋಲನ ಪ್ರಸಾದ-ಪಾದ

೧

ಎಲ್ಲೆಲ್ಲಿ ನೋಡೆ ಮತ್ತೆಲ್ಲೆಲ್ಲಿ ನೆಲೆಸಿಹನು  
ಬಲ್ಲಿದನು ಭಾಗ್ಯವಂತ, ನಂಬಿದರಿ  
ಗಲ್ಲದೆ ಒಲಿಯಭ್ರಾಂತ-ದುಷ್ಟಜನ  
ರೊಲ್ಲ ನಿಶ್ಚಯ ಮಹಂತರೊಡೆಯ ಕೈ-  
ವಲ್ಯದಾಯಕನ ಇಂಧ-ಪಂಧ

೨

ನೋಡಿ ನೋಡಿಸುತಿಹನು ಮಾಡಿ ಮಾಡಿಸುತಿಹನು  
ನೀಡಿ ನೀಡಿಸುವ ಪಿಡಿವ ಪಿಡಿಸುವನು,  
ಬೇಡಿ ಬೇಡಿಸುವ ಬಡವ-ರೊಡೆಯ ಕೊಂ  
ಡಾಡುವರ ಒಡನಾಡುವ, ಈ ಮಹಿಮೆ  
ಗೀಡೆಂದು ಆವ ನುಡಿವ-ಕೆಡುವ

೩

ಅಣುವಿನೊಳಗಣುವಹನು ಘನಕೆ ಘನತರಿನಹನು  
ಅಣುವುಹದ್ದಿಲ್ಲಕ್ಷಣ, ಕಲ್ಯಾಣ ಗುಣಜ್ಞಾನ  
ಘನಲಕ್ಷಣ-ಸಂಪೂರ್ಣ  
ಮನನುಟ್ಟಿ ಕರೆದಾಕ್ಷಣ-ಬಂದೊದಗಿ  
ಕುಣಿವ ಲಕ್ಷ್ಮೀವಕ್ಷಣ-ಅನವೇಕ್ಷಣ

೪

ಚೆಲುವರೊಳಗತಿ ಚೆಲುವ ಸುಲಭರೊಳಗತಿ ಸುಲಭ  
ಒಲಿವ ಮನಬಂದ ತೆರದಿ, ಗುಣಕರ್ಮ  
ಕುಲಶೀಲಗಳನೆಣಿಸನರಿದೀ-ಭಕುತಿ  
ಫಲವಕೊಡೆ ತಾ ತವಕದಿ-ಶಬರಿ ಎಂ  
ಜಲನುಂಡ ಕರುಣಶರಧೀ-ಮರೆದೀ

೫

ಪ್ರಾದೇಶ ಮಾತ್ರ ಸ್ಥಿತ ಶ್ರೀದೇವಿಯರಸ ಕನ  
ಕೋದರಾದ್ಯಮರ ವ್ರಾತ, ಸಹಿತ ಮಹ  
ದಾದಿ ಪೃಥ್ವ್ಯಂತ ಭೂತ-ದೊಳು ನೆಲೆಸಿ  
ಕಾದುಕೊಂಡಿಹ ವಿಧಾತಾ-ಅಂಡತ್ರಿದ  
ಶಾಧಿಪನ ಸುತನಸೂತ-ಸ್ವರತ

೬

ಸ್ವಗತ ಭೇದವಿಶೂನ್ಯ ನಿಗಮ ಸಂಚಾರ ಶ್ರೀ  
 ಜಗನ್ನಾಥ ವಿರಲರೇಯ-ತನ್ನ ಪಾ  
 ದಗಳ ಧ್ಯಾನಿಪರ ನೋಯ-ಗೊಡದಂತೆ  
 ಹಗಲಿರುಳುಕಾವ ಮಾಯಾ-ರಮಣ ನಮ್ಮ  
 ನಗಲಿ ಸೈರಿಸನು ಪ್ರೀಯ-ಧೈಯ

೭

೧೦ ರಾಗ ಜಂಜೂಟಿ—ಆದಿಕಾಳ  
 ಯಾತರ ಭಯ ಶ್ರೀನಾಧನ ಪರಮ  
 ಪ್ರೀತಿಯ ಪಡೆದವಗೆ  
 ಕಾತರಗೊಳದಲೆ ಪಾತಕಹರ ವಿಧಿ  
 ತಾತನೆ ನಿಜ ಸುಖದಾತನೆಂದರಿತಗೆ

ಪ

ಆ.

ದುಸು ಮುಸುಗುಟ್ಟುವ ಶಶಿಮುಖಿಯಿಂದಲಿ  
 ಹಸಗೆಟ್ಟಿದ್ದೇನೋ  
 ಆಶನಾಚ್ಚಾದನ ತರಲಿಲ್ಲವೆನುತಲಿ  
 ವ್ಯಸನಪಡುವುದೇನೋ  
 ಕುಸುಮನಾಭ ಸುಮನಸವಂದಿತ ಪದ  
 ವಸುದೇವನ ಸುತನೊಶದೊಳಗಿರುವಗೆ

೧

ಬಂಧು ಜನರು ತನಗೊಂದಿಸಿದಾಕ್ಷಣ  
 ಬಂದ ಭಾಗ್ಯವೇನೋ  
 ಹಿಂದೆ ಮುಂದೆ ತನ್ನ ನಂದಿಸಿ ನುಡಿಯಲು  
 ಕುಂದಾದದ್ದೇನೋ  
 ಮಂದರಧರ ಗೋವಿಂದನ ಮಾನಸ  
 ಮಂದಿರದೊಳು ತಂದಿಟ್ಟಿರುವವಗೆ

೨

ಕಾಶಿ ಕಂಚಿ ಕಾಳಹಸ್ತಿಯೆ ಮೊದಲಾದ  
 ದೇಶ ತಿರುಗಲೇನೋ  
 ಘಾಸಿಯಿಂದ ಆಯಾಸಪಡುತ ಆ  
 ವಾಸದೊಳಿರಲೇನೋ  
 ಈಶಧೀಶ ಜಗನ್ನಾಥ ವಿರಲನ  
 ದಾಸನೆನಿಸಿ ಸಂತೋಷದೊಳಿರುವವಗೆ

೩

೧೧ ರಾಗ ಮಧ್ಯಮಾವತಿ ಆಟತಾಳ

ಪಿಡಿಯನ್ನ ಕೈಯ ರಂಗೈಯ್ಯೆ ಪ.

ಪಿಡಿಯನ್ನ ಕೈಯ ಪಾಲ್ಗಡಲೊಡೆಯನೆ ಮೋಹ  
ಮಡುವಿನೊಳ್ಬಿದ್ದು ಬಾಯ್ಬಿಡುವೆ ಬೇಗನೆ ಬಂದು ಅ

ನೀರಜನಾಭ ನಂಬಿದೆ ನಿನ್ನ ನೀರಪ್ರದಾಭಾ

ಕಾರುಣ್ಯನಿಧಿ ಲಕ್ಷ್ಮಿ ನಾರಸಿಂಹನೆ ಪರಿ

ವಾರ ಸಹಿತ ಈ ಶರೀರದೊಳಡಗಿದ್ದು

ಘೋರತರ ಸಂಸಾರಪಂಕದಿ

ಚಾರಿವರಿವೆನೊ ದೂರನೋಳ್ಳರೆ

ಹೇ ರಮಾಪತಿ ಗಾರುಮಾಡದೆ

ಚಾರು ವಿಮಲ ಕರಾರವಿಂದದಿ ೧

ಅನಿಮಿತ್ತ ಬಂಧು ನೀನೇ ಗತಿ ಗುಣಗಣ ಸಿಂಧು

ಅನಘನೆ ನೇವಿಸುವೆನೊ ವಿಧಿ ಭವಸಂಕ್ರಂ

ದನ ಮುಖ್ಯ ದೇವಸನ್ಮುನಿಗಣಾರ್ಚಿತ ಪಾದ

ಅನುಜ ತನುಜಾಗ್ರಜ ಸದಾನುಗ

ಜನನಿ ಜನಕ ಪಶು ಕೃಷೀಧನ

ಘನಸದನ ಸಂಹನನ ಮೊದಲಾ

ದಿನಿತು ಸಾಕುವ ಘನತೆ ನಿನ್ನದು ೨

ಶ್ರೀ ಜಗನ್ನಾಥ ವಿರಲ ದ್ವಿಜರಾಜವರೂಢ

ಓಜ ಕಾಮಿತಕಲ್ಪಭೂಜ ಭಾಸ್ಕರ ಕೋಟಿ

ತೇಜ ಮನ್ಮನದಿ ವಿರಾಜಿಸು ಪ್ರತಿದಿನ

ಈ ಜಗತ್ರಯ ಭಾಜನನೆ ಬಲು

ಸೋಜಿಗವಲಾ ನೈಜನೇ ನಿ

ವ್ಯಾಜದಿಂ ನೀನೇ ಜಯಪ್ರದ

ನೈಜ ಜನರಿಗೆ ಹೇ ಜಗತ್ಪತೆ ೩

೧೨ ರಾಗ ಪೂರ್ವಿ ಅದಿತಾಳ

ಬಯಸದಿರೆಹಿಕ ಸುಖಗಳನುದಿನ ನಿ  
ಭಯದಿ ಭಜಿಸು ಹರಿಯ

ಪ

ವಯನಗಮ್ಮ ವಾಂಛಿತ ಫಲಗಳ ಸ  
ದ್ಧಯದಿ ಕೊಡುವುದರಿಯ-ಪ್ರಾಣಿ

ಅ

ಭೂರುಹ ಮೃಗ ಪಶು ವಾರಿ ಖೇಚರ ಶ  
ರೀರಗಳಲಿ ಬಂದೆ

ಮಾರಿ ಮಸಣೆ ಸ್ವೀಕರಿಸಿ ಭವಾನಿಗ  
ಳಾರಾಧಿಸಿ ನಿಂದೆ

ನಾರಾಯಣನ ಪದಾರವಿಂದಯುಗ  
ಳಾರಾಧನೆಯೊಂದೆ

ತಾರಿಸುವುದು ಸಂಸಾರ ಶರಧಿ ಸುಖ  
ದೋರುವುದೋ ಮುಂದೆ-ಪ್ರಾಣಿ

೧

ಅನಿರುದ್ಧನು ನಿಜವನಿತೆ ಸಹಿತ ತಾ

ಧನಧಾನ್ಯದೊಳಿಪ್ಪ

ಅನುಬಂಧಿಗಳೊಳು ಕೃತಿಪತಿ ಪ್ರದ್ಯು

ಮ್ನನು ಸುಖಗಳ ತೋರ್ಪ

ಗುಣವಂತರೊಳು ಜಯಾಪತಿ ಸಂಕರು

ಷಣ ಕರ್ಮವ ಮಾಳ್ವ

ಕುನರರು ಮಾಡುವ ಧರ್ಮ ಕರ್ಮಗಳ

ಕೊನೆಗೆ ತಾನು ಒಪ್ಪ-ಪ್ರಾಣಿ

೨

ವಾಸುದೇವ ವಿಜಯಪ್ರದನಾಗಿ

ದ್ವೀ ಶರೀರಗಳೊಳಾ

ವಾಸವಾಗಿ ಮಾಯಾಪತಿ ಸರ್ವರ

ಕ್ಷೇಪ ಸುಪುಣ್ಯಗಳ

ತಾ ಸಮನಿಸುವನು ಸಂದೇಹಿಸದಿರು  
ಆಶಾಪಾಶಗಳ

ತಾ ಸಡಲಿಸುವನು ಪ್ರತಿ ಪ್ರತಿ ಕ್ಷಣ ಕರು  
ಣಾಸಮುದ್ರ ಕೇಳಾ-ಪ್ರಾಣಿ

೩

ನಾರಾಯಣ ತನ್ನಾರಾಧಿಪರಿಗೆ  
ದೂರ ಗೈವ ದುರಿತ  
ಕಾರುಣಿಕ ಕೈವಲ್ಯ ಪ್ರದಾಯಕ  
ತೋರುವ ಸರ್ವಜಿತ  
ಹಾರೈಸದಿರು ಅಲ್ಪರ ನರಕ  
ದ್ವಾರಗಳವು ನಿರುತ್ಥ  
ಸೂರಿಗಳನು ಸಂಸೇವಿಸು ಮುಕ್ತಿಗೆ  
ದ್ವಾರವಹುದು ಸತತ-ಪ್ರಾಣಿ

೪

ಪಂಚರೂಪ ಪರಮಾತ್ಮನು ತಾ ಷಟ್  
ಪಂಚನಾಮದಿ ಪೊರೆವ  
ಪಂಚಜ್ಞಾನ ಕರ್ಮೇಂದ್ರಿಯ ಜನ್ಯ ದ್ವಿ  
ಪಂಚಪಾತಕ ತರಿವ  
ಸಂಚಿತ ಆಗಾಮಿಗಳಪರಾಧವ  
ಮುಂಚಿನವರಿಗೀವ  
ವಾಂಛಿತಪ್ರದ ಜಗನ್ನಾಥ ವಿರೂಲನು  
ಮಿಂಚಿನಂದದಿ ಪೊಳೆವ ಪ್ರಾಣಿ

೫

೧೩ ರಾಗ ಮಧ್ಯಮಾವತಿ (ರೇಗುಪ್ತಿ) ಆದಿತಾಳ  
ರಥವನೇರಿವ ರಥಿಕನ್ಯಾರೆ, ವೇಳಮ್ಮಯ್ಯ  
ಕಥಿತಧ್ಯಾತ ಸಂಸ್ತುತ ವಿತತಾನತ  
ಹಿತಕರದಿ ವಿಷಸೃತಿ ಕಾಣಮ್ಮ

೫.

೬

ಹಾಟಕ ರತ್ನ ಸುಪೀರ ಮಧ್ಯ ವಾಂಟಪದಿ ನೋಡಮ್ಮಯ್ಯ  
 ತಾಟಂಕಯುತ ಪಧೂಟಿಯರಿಕ್ಕೆಲದಿ ನೋಡಮ್ಮಯ್ಯ  
 ಕೋಟಿಭಾಸ್ಕರ ಪ್ರಭಾಲೋಪದಿ ರಾಜಿಸುವ ನೋಡಮ್ಮಯ್ಯ  
 ಆಟದಿ ಕುರುಜ ಮಹಾಟವಿಸವರಿ, ಕಿ  
 ರೀಟಿಯ ಸಲಹಿದ ಖೇಟವಾಹನನೆ

೧

ಭುಜಗರಾಜ ಫಣಿಮಂಡಲ ಮಂಡಿತನೆ ನೋಡಮ್ಮಯ್ಯ  
 ವಿಜಯದರಾರಿ ಗದಾಂಬುಜ ಕರಭೂಷಿತನೆ ನೋಡಮ್ಮಯ್ಯ  
 ಗಜ ಚರ್ಮಧರಾದ್ಯ ನಿಮಿಷಗಣಸೇವಿತನೆ ನೋಡಮ್ಮಯ್ಯ  
 ಆಜನ ನಾಭಿಯಲಿ ಪಡೆದು ಚರಾಚರ  
 ಸೃಜಿಸೆ ವೇಳ್ತ \*ನಿರಜ ಕಾಣಮ್ಮ

೨

ಏತಾದ್ಯ ಶ ಮಹಾಮಹಿಮ ರಮಾವಲ್ಲಭನು ನೋಡಮ್ಮಯ್ಯ  
 ಶ್ವೇತ ದ್ವೀಪಾನಂತಾಸನ ವೈಕುಂಠ ಬಿಟ್ಟೆಳಿದು ನೋಡಮ್ಮಯ್ಯ  
 ವಿತಭಯ ಜಗನ್ನಾಥ ವಿಠಲ ಬಾರಲ್ಯಾಕೆ ವೇಳಮ್ಮಯ್ಯ  
 ಭೂತಳ ಜನರಭಿಲಾಷೆಯ ಸಲಿಸಲು  
 ವಾತಾಶನ ಗಿರಿಗಳಿದ ಕಾಣಮ್ಮ

೩

೪ ರಾಗ ಪೀಲು ಆದಿತಾಳ

ರಂಗ ನಿನ್ನ ಕೊಂಡಾಡುವ ಮಂಗಳಾತ್ಮರ  
 ಸಂಗ ಸುಖವಿತ್ತು ಕಾಯೊ ಕರುಣಾಸಾಗರ

ಪ

ಅರಿಯರೊ ನೀನಲ್ಲದೆ ಮತ್ತ ನೈದೈವರ  
 ಮರೆಯರೊ ನೀ ಮಾಡಿದ ಅನಿಮಿತ್ತೋಪಕಾರ  
 ತೊರೆಯರೊ ನಿನ್ನಂಭಿಸೇವೆ ಪ್ರತಿವಾಸರ  
 ಅರಿಯರೊ ಪರತತ್ವವಲ್ಲದೆ ಇತರ ವಿಚಾರ

೧



ಮೂಕ ಬಧಿರರೆಂತಿಪ್ಪರೊ ನೋಲ್ವ ಜನಕೆ  
ಕಾಕು ಯುಕುತಿಗಳನವರು ತಾರರೊ ಮನಕೆ  
ಸ್ವೀಕರಿಸರನರ್ಪಿತವೊಂದು ಕಾಲಕೆ  
ಆ ಕೈವಲ್ಯ ಭೋಗ ಸುಖ ಅವರಿಗೆ ಬೇಕೆ

೩

ಜಯಾಜಯ ಲಾಭಾಲಾಭ ಮಾನಾಪಮಾನ  
ಭಯಾಭಯ ಸುಖದುಃಖ ಲೋಷ್ಟಕಾಂಚನ  
ಪ್ರಿಯಾಪ್ರಿಯ ನಿಂದಾಸ್ತುತಿಗಳನುದಿನ  
ಶ್ರೀಯರಸ ಚಿಂತಿಸುವರೊ ನಿನ್ನ ಅಧೀನ

೩

ಈಶಿತವ್ಯರೆಂತಿಪ್ಪರೇಕಾಂತ ಭಕ್ತರು  
ದೇಶ ಕಾಲೋಚಿತ ಧರ್ಮಾರ್ಥಸಕ್ತರು  
ಆಶಾಕ್ರೋಧ ಲೋಭಮೋಹ ಪಾಶಮುಕ್ತರು  
ಈಸುಜನರೇ ಶಾಪಾನುಗ್ರಹ ಶಕ್ತರು

೪

ಕಂಡ ಕಂಡಲ್ಲಿ ವಿಶ್ವರೂಪ ಕಾಂಬರು  
ಉಂಡು ಉಣಿಸಿದ್ದೆಲ್ಲ ನಿನ್ನ ಯಜ್ಞ ವೆಂಬರು  
ಬಂಡುಣಿಯಂದದಿ ನಾಮಾಮೃತವನುಂಬರು  
ಹೆಂಡಿರು ಮಕ್ಕಳು ನಿನ್ನ ತೊಂಡರೆಂಬರು

೫

ಬಿಡರು ತಮ್ಮ ಸ್ವಧರ್ಮಗಳೇನು ಬಂದರು  
ಬಿಡರು ದೈನ ಒಬ್ಬರಿಗು ಲೋಕವಂದ್ಯರು  
ಪಿಡಿಯರು ನಿನ್ನ ದ್ವೇಷಿಗಳಿಂದೇನು ಬಂದರು  
ಕೊಡುವರು ಬೇಡಿಡಿಷ್ಟಾರ್ಥ ನಿತ್ಯಾನಂದರು

೬

ನಗುವರೊ ರೋದಿಸುವರೊ ನಾಟ್ಯವಾಡೋರೊ  
ಬಗೆಯರೊ ಬಡತನ ಭಾಗ್ಯ ಭಾಗವತರು  
ತೆಗೆಯರೊ ನಿನ್ನಲ್ಲಿ ಮನವೊಮ್ಮೆಯಾದರು  
ಜಗನ್ನಾಥ ವಿರಲ ನಿನ್ನ ವರೇನು ಧನ್ಯರೊ

೭

೦೫ ರಾಗ ತೋಡಿ ತಾಳ

ಮುಕ್ತನಲ್ಲವೆ ಭವದಿ ಮುಕ್ತನಲ್ಲವೆ	ಪ
ಶಕ್ತನಾದ ಹರಿಯ ಪರಮಭಕ್ತಿಯಿಂದ ಭಜಿಪ ನರನು	ಅ
ಉದಯ ರ್ಭಾವದಲಿ ಎದ್ದು ಮಧು ವಿರೋಧಿ ಯಮಲ ಗುಣವ	
ಹೃದಯದಲಿ ನೆನೆದು ಪರಮ ಮುದದಿ ನಲಿದು ವಾಡುವವನು	೧
ಕೇಶವಗೆ ರಮಾಬ್ಜ ಭವ ಸದಾಶಿವ ಶಕ್ರಾದಿ ಸುರರು	
ದಾಸರು ಎನೆಯಿಡುವ ಶಕ್ತಿ ಲೇಶವಿಲ್ಲವೆಂಬ ನರನು	೨
ಒಂದಧಿಕ ದಶೇಂದ್ರಿಯಗಳಿಗಿಂದಿರೇಶ ವಿಷಯ ಸಂ	
ಬಂಧಗೈಸಿ ವೋಷಿಸಿ ಸುಖ ತಂದು ಕೊಡುವನೆಂಬ ನರನು	೩
ಈ ಪರಿಯಲಿ ತಿಳಿದು ಪುಣ್ಯ ಪಾಪ ಕರ್ಮ ದುಃಖ ಸುಖ ಜ	
ಯಾಪಜಯು ಮಾನಾಪಮಾನ ಶ್ರೀಶ ಕೊಟ್ಟನೆಂಬ ನರನು	೪
ವೇದಶಾಸ್ತ್ರಗಳಲಿ ಇಹ ವಿರೋಧವಾಕ್ಯಗಳನು ಶ್ರೀ ಪ್ರ	
ನೋಡ ತೀರ್ಥರಕ್ತಿಯಿಂದ ಶೋಧಿಸುತಲಿ ಸುಖಿಪ ನರನು	೫
ಮಹಿತರಾಚರಿಪ ಧರ್ಮವಿಹಿತವ ಸಜ್ಜನರು ಮಾಳ್ವ	
ವಿಹಿತವಾದರು ಸರಿಯದೇ ಅವಿಹಿತವೆಂದು ತಿಳವ ನರನು	೬
ಪರಮ ಾಸಕ್ಷ್ಮ ಜೀವರೊಂದೊಡೆಯೊಳಿಡದೆ ಸ್ವರ್ಗ ಭೂಮಿ	
ನರಕ ಫಲಗಳುಣಿಸಿ ಕರ್ಮ ಹರಿಸುವ ಹರಿ ಎಂಬ ನರನು	೭
ಗುರು ಹಿರಿಯರ ಮಾತುಗಳನುಸರಿಸಿ ನಡೆದು ಅವರೊಳಿಪ್ಪ	
ಪರಮಪುರುಷಗರ್ವಿಸುತಲಿ ಹರುಷ ಬಡುತಲಿಪ್ಪ ನರನು	೮
ಈ ಶರೀರದರಸು ಶ್ರೀನಿವಾಸ ಮಾತೆ ಪ್ರಾಣ ಪಾರ್ವ	
ತಿಲಕ ಪ್ರಮುಖರಿಹರೆಂದು ವೋಷಿಸುತಲಿ ತೋಷಿಸುವನು	೯
ಪ್ರಿಯ ವಸ್ತುಗಳೊಳಗೆ ಅನ್ನಮಯನೆ ಪ್ರಿಯನೆಂದು ಅನ್ಯ	
ಬಯಕೆಗಳನು ಜರಿದು ಹರಿಯ ದಯವ ಬಯಸುತಿಪ್ಪ ನರನು	೧೦
ಶತ್ರು ತಾಪಕನುಳಿದು ಅನ್ಯ ಮಿತ್ರರಿಲ್ಲವೆಂದು ಅಹೋ	
ರಾತ್ರಿಯಲ್ಲಿ ಬಿಡದೆ ಜಗದ್ಧಾತ್ರನ ಗುಣತುತಿಪ ನರನು	೧೧
ಬಿಂಬನೆನಿಸಿ ಸರ್ವರ ಹೃದಯಾಂಬರದೊಳಿದ್ದು ಜನ ವಿ	
ಡಂಬನಾರ್ಥ ಕರ್ಮಗಳಾರಂಭ ಮಾಳ್ವನೆಂಬ ನರನು	೧೨

ಆಪ್ತರೇಢ್ಯ ಬ್ರಹ್ಮ ವಾಯುತ್ರೈಕ್ಷ ಸುರಪ ಸುರರೋಳಗ ಧೈಕ್ಷ ಸರ್ವ ಕರ್ಮಗಳಲಿ ನಾಕ್ಷಿಯೆಂದು ಸ್ಮರಿಪ ನರನು	೧೩
ಶಂಬರಜ ಭವಾಂಡದೊಳು ಮಹಾಂಬರವಿಪ್ಪಂತೆ ಶ್ರೀ ನಿ ತಂಬಿನಿ ಸಹ ಸರ್ವರೋಳಗೆ ತುಂಬಿಹನೆಂದರಿತ ನರನು	೧೪
ಅದ್ವಿತೀಯನನವೇಕ್ಷ ಭಕ್ತ ಹೃದ್ಯನಜಾವಾಸನೆನಿಸಿ ಕಡ್ಡಿಯ್ದ ವರ ಅಘವ ನುಣಿಪ ಅದ್ವಯಿತರಿಗೆಂಬ ನರನು	೧೫
ಜಾಂಬವತೀ ರಮಣ ವಿಷಯ ಹಂಬಲವನು ಬಿಡಿಸಿ ತನ್ನ ಕಾಂಬ ಸುಖವನಿತ್ತು ನಿಜ ಕುಟುಂಬಬಿಡುವನೆಂಬ ನರನು	೧೬
ಅಣು ಮಹತ್ವದಾರ್ಥ ವಿಲಕ್ಷಣ ವಿಶೋಕ ಜೀವರೊಡನೆ ಜನಿಸಿ ಪುಣ್ಯ ಪಾಪ ಫಲಗಳುಣದೆ ಉಣಿಪನೆಂಬ ನರನು	೧೭
ವಿಧಿ ನಿಷೇಧವೆರಡು ಕರ್ಮಸುದತಿಯರೊಡಗೂಡಿ ಸಮಾ ಧೈಧಿಕ ಶೂನ್ಯ ಮಾಳ್ವನೆಂದು ಪದೇ ಪದೇಗೆ ಸ್ಮರಿಪ ನರನು	೧೮
ಸ್ವಾತಿ ವರುಷ ವಾರಿ ಕಣವ ಚಾತಕ ಹಾರೈಸುವಂತೆ ಶ್ರೀತವಾಹನ ಸಖನ ತದೀಯ ಪ್ರೀತಿಯಿಂದ ಕೇಳ್ವ ನರನು	೧೯
ಲೋಕಬಂಧು ಲೋಕನಾಥ ಲೋಕಮಿತ್ರ ಲೋಕರೂಪ ಲೋಕರಂತೆ ಲೋಕದೋಳ ವಿಶೋಕ ಮಾಳ್ವನೆಂಬ ನರನು	೨೦
ಶಾತ ಕುಂಭವರ್ಣ ಜಗನ್ನಾಥವಿರಲನೆಂಬ ಮಹ ದ್ಭೂತಬಡಕರಾವು ಇವನ ಭೀತಿ ಬಿಡದು ಎಂಬ ನರನು	೨೧

೧೬ ರಾಗ ಕಾಂಬೋದಿ ರುಂಪೆತಾಳ

ಕರುಣಿಸೆನಗಿನಿತು ಕರುಣಾಳು ನಿನ್ನ	ಪ.
ಚರಣಾಬ್ದದಲಿ ಭಕ್ತುತಿ, ವಿಷಯದಿ ವಿರಕ್ತುತಿ	ಅ
ಬಿಂಬನೇ ಸರ್ವ ಪ್ರಯೋಜನವ ಮಾಡಿ ಪ್ರತಿ ಬಿಂಬರಿಗೆ ತತ್ಪಲಗಳೇವ ಕಾವ ಬಿಂಬಸ್ವತಂತ್ರ ಪ್ರತಿ ಬಿಂಬಾಸ್ವತಂತ್ರತಮು ನೆಂಬ ಸುಜ್ಞಾನಪೂರ್ವಕ ನಿನ್ನ ಭಜಿಪ ಸುಖ	೧

- ಕಾರ್ಯಕಾರಣ ಅಂಶಿ ಅಂಶಾವತಾರ ಅಂ  
ತರ್ಯಮಿ ವ್ಯಾಪ್ತ ವ್ಯಾಪಕ ಪ್ರೇರಕ  
ಪ್ರೇರ್ಯ ಬಾಧಕ ಬಾಧ್ಯ ಪೋಷ್ಯ ವೋಷಕ ರೂಪ  
ಆರ್ಯರಿಂದರಿತು ಅನುದಿನದಿ ಸುಖಿಸುವ ಭಾಗ್ಯ ೨
- ತಾರತಮ್ಯಜ್ಞಾನ ದುರ್ವಿಷಯಗಳಲಿ ಸ  
ದ್ವೈರಾಗ್ಯ ಹರಿದ್ವೇಷಿಗಳಲಿ ದ್ವೇಷ  
ಸೂರಿಗಳ ಸಂಗ ಗುಣರೂಪಕ್ರಿಯೆಗಳನು ಸುವಿ  
ಚಾರಗೈಯುತ ನಿತ್ಯ ಅನುಮೋದಪಡುವಂತೆ ೩  
ಮಿಂದೋದಕಗಳೆಲ್ಲ ಮಜ್ಜನವು ದೇಹಾನು  
ಬಂಧಿ ಜನರೆಲ್ಲ ಪರಿವಾರ ನಿನಗೆ  
ನಿಂದ್ಯಕರ್ಮಗಳೆಲ್ಲ ಪಾಡುಕೆಗಳೆಂಬ ಅನು  
ಸಂಧಾನ ಮನಕೆ ನಿತ್ಯದಲಿ ಬರುವಂತೆ ೪  
ಜೀತನಾಜೀತನಗಳೆರಡು ಪ್ರತಿಮೆಗಳು ಸಂ  
ಪ್ರೀತಿಯಲಿ ಸಂರಕ್ಷಿಸುವುದು ಪೂಜೆ  
ಈ ತನುವೆ ಸದನವೆಂದರಿತು ನಿತ್ಯದಿ ಜಗ  
ನ್ನಾಥವಿರ್ಮಲಗುಂಬವಿಷಯಮುಖವೆಂಬುದನು ೫

- ೧೭ ರಾಗ ಧನ್ಯಾಸಿ ಆದಿತಾಳ  
ಪಾಲಿಸೆನ್ನ (ಪಾವನ್ನ ಗುಣರನ್ನ ಪಾ) ಗೋಪಾಲಕೃಷ್ಣ ಪ  
ಪಾಲಿಸೆನ್ನ ದಧಿಪಾಲ ಮುಖರ ಗೋ  
ಪಾಲಬಾಲ ಕರುಣಾಲವಾಲ (ಕರುಣಾಲಯ ಹರಿಯೆ ಪಾ.) ಅ  
ಪುಂಡರೀಕ ಭವರುಂಡಮಾಲಿ ಮೇ  
ಷಾಂಡ ಪ್ರಮುಖ ಸುರಷಂಡ ಮಂಡನ ೧  
ಗೋಪ ಗೋಪ ಗೋಪಾಲ ವೃಷ್ಣಿ ಕುಲ  
ದೀಪ ಶ್ರೀಪ ಶಿವಚಾಪ ಖಂಡನ ೨  
ವ್ಯಾಪ್ತ ಗುಪ್ತ ಜಗದಾಪ್ತ ದೋಷನಿ  
ರ್ಲಿಪ್ತ ತೃಪ್ತ ಗತಸುಪ್ತ ಸುಷುಪ್ತ ೩

ಅಂಡಜಾಧಿಪ ಸ್ತುಕಾಂಡಪೀಠ ಕೋ	
ದಂಡಪಾಣಿ ಬ್ರಹ್ಮಾಂಡನಾಯಕ	೪
ಅಧ್ವರೇಶ ಲೋಕೋದ್ಧರ (ಲೋದ್ವಹ ಪಾ ) ಪಾಣಿ ಸ	
ರಿದ್ವರಪಿತ ಗುರು ಮಧ್ವವಲ್ಲಭ	೫
ವೇದ ವೇದ್ಯ ಬ್ರಹ್ಮಾದಿವಂದ್ಯ ಸುಖ	
ಬೋಧ ಪೂರ್ಣ ಬ್ರಹ್ಮೋದನ ಭೋಕ್ತ	೬
ಪೋತನೇಷ ಧರ ಪೂತನಾರಿ ಪುರು	
ಹೂತನುತ ಜಗನ್ನಾಥ ವಿರ್ಮಲ	೭

೧೮ ರಾಗ ಪೂರ್ವಿ ಲದಿತಾಳ

ಧನ್ಯನಾದೆ ವಿರಲನ ಕಂಡು	೮
ಧನ್ಯನಾದೆ ಕಾಮನ್ನ ಸಿತನ ಲಾ	
ವಣ್ಯ ಮೂರುತಿಯ ಕಣಿ ಲಿ ಕಂಡು	೯
ದೇವವರೇಣ್ಯ ಸದಾ ವಿನೋದಿ ವ್ಯಂ	
ದಾನವ ಸಂಚರಿ ಒವನ ಕಂಡು	೧೦
ಮಂಗಲಾಂಗ ಕಾಳಿಂಗಮಥನ ಮಾ	
ತಂಗ ವರದ ವರ ರಂಗನ ಕಂಡು	೧೧
ಹಾಟಕಾಂಬರ ಕಿರೀಟಿ ಸಾರಥಿ	
ತಾಟಕಾರಿ ವೈರಾಟನ ಕಂಡು	೧೨
ಚಿಂ ತಿತಫಲದ ಕೃತಾಂತನಾತ್ಮಜಾ	
ದ್ಯಂತರಹಿತ ನಿಶ್ಚಿಂತನ ಕಂಡು	೧೩
ಮಾತುಳಾಂತಕ ವಿಧಾತ ಪಿತ ಜಗ	
ನ್ನಾಥವಿರಲ ವಿಖ್ಯಾತನ ಕಂಡು	೧೪

೧೯ ರಾಗ ಕಾಂಬೋದಿ ಆಟತಾಳ

ನಿನ್ನ ಸಂಕಲ್ಪಾನುಸಾರ ಮಾಡೊ	೧೫
ಎನ್ನ ಸಾಕುವ ಧೋರೆಯೆ ಮಾನ್ಯ ಮಾನದ ನೀನು	೧೬

ಪಾತ್ರನೆಂದೆನಿಸು ಪಾಪಾತ್ಮನೆಂದೆನಿಸೆನ್ನ  
 ಶ್ರೋತ್ರೀಯನೆಂದೆನಿಸು ಬಹು ಶುಂರನೆನಿಸು  
 ಪುತ್ರಮಿತ್ರಾದ್ಯರಿಂ ಬೈಸು ಪೂಜೆಯ ನಡಿಸು  
 ಕರ್ತೃ ನೀ ಜಗಕೆ ಸರ್ವತ್ರ ವ್ಯಾಪಕನೆ ೧

ಜನರೊಳಗೆ ನೀನಿದ್ದು ಜನುಮು ಜನುಮಗಳಲ್ಲಿ  
 ಗುಣಕಾಲ ಕರ್ಮ ಸ್ವಭಾವಂಗಳ  
 ಆನುಸರಿಸಿ ಪುಣ್ಯ ಪಾಪಗಳ ಮಾಡಿಸಿ ಫಲಗ  
 ಳುಣಿಸಿ ಮುಕ್ತರಮಾಡಿ ವೊರೆವ ಕರುಣಾಳು ೨

ಯಾತಕೆನ್ನನು ಬರೆದೆ ದುಃಖಿತನ ಮಾಡುವಿ ಧ  
 ರಾತಳದೊಳನುದಿನ ವಿಧಾತಪಿತನೆ  
 ಭೀತಿಗೊಂಬುವನಲ್ಲ ಭಯನಿವಾರಣ ಜಗ  
 ನ್ನಾಥವಿರಲನೆ ದಯಮಾಡು ಜಗದೀಶ ೩

೨೦ ರಾಗ ನಾಟಿ (ಕಲ್ಯಾಣ) ಝಂಪಿತಾಳ

ಆವಭಯವಿಲ್ಲವೋ ಆವಭಯವಿಲ್ಲ ಪ.

ಆವಭಯವಿಲ್ಲ ಶ್ರೀ ಪರಾವರೇಶನ ಸಕಲ  
 ರಾವಿನಲಿ ಚಿಂತಿಸುವ ಪರಾವರಜ್ಞ ರಿಗಿನ್ನು ಆ

ದೇಶ ಕಾಲೋಚಿತ ಸುಧರ್ಮ ಗಿರ್ಮಗಳು ಸ  
 ನ್ಯಾಸ ಮೋದಲಾದಾಶ್ರಮೋಚಿತ ಸುಕರ್ಮಗಳು  
 ಮಾಸೋಪವಾಸ ವ್ರತನೇಮ ಗೀಮಗಳು ಸದ್

ವ್ಯಾಸಂಗ ಗೀಸಂಗವು

ಆಸನ ಜಯ ಗಿಯ ಪ್ರದೋಷನಾಧ್ಯಾಯ ಗೀಯ  
 ಶ್ವಾಸಬಂಧನ ಉಪನ್ಯಾಸ ತೀರ್ಥಾಟನ ರ  
 ಮೇಶ ಗುಣಗಳನಟ್ಟಹಾಸದಲಿ ನೆನೆವುತ ನಿ  
 ರಾಸೆಯಿಂದಿಪ್ಪ ಹರಿದಾಸ ದಾಸರಿಗೆ ೧

ಸ್ನಾನ ಜಪ ದೇವತಾರ್ಚನೆ ವೈಶ್ವದೇವ ಬಲಿ  
ದಾನ ಪಾತ್ರಾಪಾತ್ರ ವಿಧಿ ನಿಷೇಧಗಳು ವಿ  
ಜ್ಞಾನ ವಿಹಿತಾಚರಣೆ ಸರ್ವತ್ರ, ವಿನಯ ಸಂ

ಹನನ ವೈರಾಗ್ಯ ಶಕ್ತಿ

ಶ್ರೀನಿವಾಸನ ಪರಮ ವಿಮಲ ಲೋಕೈಕ ಕ  
ಲ್ಯಾಣ ಗುಣಗಣರೂಪ ಕ್ರಿಯೆಗಳನು ಜಡಚೇತನದಿ  
ಧೇನಿಸುತ ಮನದಿ ಹಿಗು ತ ತುತಿಸಿ ನಲಿವ ಸುಮು  
ಹಾನುಭಾವಜ್ಞ ರಿಗೆ ಈರೇಳು ಲೋಕದೊಳು

೨

ಮಲಿನವಾಗಿಹರೊ ನೋಳ್ವರಿಗೆ ಪ್ರತಿದಿನದಲ್ಲಿ  
ಸುಲಭವಾಗಿಹರು ದುರ್ಲಭರಾಗಿ ತೋರುವರು  
ಅಳುವರೊಮ್ಮೊಮ್ಮೆ ಪರವಶರಾಗಿ ಮೈಮರೆದು  
ನಲಿವರೊಮ್ಮೊಮ್ಮೆ ನಗುತ

ಜಲಜಾಕ್ಷನಮಲ ಮಂಗಳ ಗುಣವ ಕೇಳಿ ಗಂ  
ಟಲ ಶಲೆಗಳುಬ್ಬಿ ಚಪ್ಪಳೆಗಳಂ ಬಾರಿಸುತ  
ಮುಳುಗಿ ಸುಖ ಜಲಧಿಯೊಳು ತನುವು ಪುಳಕೋತ್ಸವದಿ  
ಇಳೆಯೊಳಗೆ ಸಂಚರಪ ಕಲುಷವರ್ಜಿತರಿಗನ್ನು

೩

ನೋಡುವುದೆ ಹರಿಮೂರ್ತಿ ಕೇಳುವುದೆ ಹರಿಕೀರ್ತಿ  
ಆಡುವುದೆ ಹರಿವಾರ್ತೆ ಮಾಡುವುದೆ ಹರಿಪೂಜೆ  
ನೀಡುವುದೆ ಅವಧಾನ ಬೇಡುವುದೆ ಪುರುಷಾರ್ಥ  
ಕೂಡುವುದೆ ಸಾಯುಜ್ಯವೂ

ದಾಡೆಯಿಂದಲಿ ದನುಜನಳಿದು ಧರಣಿಯ ತಂದ  
ಕ್ರೋಧರೂಪಕನೆ ಲೋಕಕ್ಕೆಲ್ಲ ಆನಂದ  
ನಾಡಾಡಿ ದೈವದಂತಿವನಲ್ಲವೆಂದು ಕೊಂ  
ಡಾಡುತವನಿಯೊಳು ಸಂಚರಿಸುವ ವಿಪಶ್ಚಿತ್ತಗೈ

೪

ಕುಟಿಲರಹಿತರು ಧರ್ಮ ಕಾಮಾರ್ಥ ಮುಕ್ತಿ ಸಂ  
ಘಟಿಸಲೆನುಗೆಂದು ಸುರನದಿ ಮುಖ್ಯ ತೀರ್ಥ ವೆಂ  
ಕಟ ಶೈಲ ಮೊದಲಾದ ಕ್ಷೇತ್ರದಲಿ ಸತ್ಕರ್ಮ  
ಹಟದಿಂದ ಮಾಳ್ವರಲ್ಲಿ

ವಟಿಸತ್ತ್ರಯನನೊಲುಮೆಯನೆ ಬಯಸುತಜಾಂಡ  
 ಕಟಿದಾಡ್ಬಹಿವ್ಯಾಪ್ತನಾದ ಶ್ರೀ ಜಗನ್ನಾಥ  
 ವಿರಲಗಾವಾವ ದೇಶದಲಿ ಕಾಲದಲಿ ಪಾ  
 ಸಟಿಯಿಲ್ಲವೆನುತಲಾರ್ಭಟಿಸುತ್ತ ಲಿಪ್ಪವರೆಗೆ ೫

೨೦ ರಾಗ ಕಾಂಚೋದಿ ಝಂಪತಾಳ  
 ಬೇಡಲೇತಕೆ ಪರರ ದೇಹಿಯೆಂದು ೫  
 ನೀಡುವ ಧೋರೆ ನಮಗೆ ನೀನಿರಲು ಸರ್ವದ ೫  
 ಗ್ರಾಸವನು ಬೇಡೆ ದೂರ್ವಾಸಮುನಿಗನ್ನನಾ  
 ಯಾಸದಿಂ ತತ್ಕಾಲದಲಿ ಕಲ್ಪಿಸಿ  
 ಆ ಸಂಯಮಿಗೆ ಉಂಡಿಸಿ ದಣಿಸಿದ ಮಹಾದಾತ  
 ದಾಶರಥಿ ನಿನ್ನ ಬಿಟ್ಟುನೈದೇವತೆಗಳನು ೧  
 ಖೂಳ ದುಶ್ಯಾಸನನು ದ್ರೌಪದಿಯ ಸಭೆಯೊಳು, ದು  
 ಕೂಲವನು ಸೆಳೆಯೆ ದ್ವಾರಕಾಮಂದಿರ  
 ಶ್ರೀಲೋಲ ಶ್ರೀಕೃಷ್ಣ ಕರುಣಿಸು ಕರುಣಿಸೆನೆ  
 ಪಾಂಚಾಲಿ ಮೊರೆ ಕೇಳಿ ದಿವ್ಯಾಂಬರ ನಿಚಯವಿತ್ತೆ ೨  
 ಮಡದಿ ಕಳುಹಲು ಬಂದ ಬ್ರಾಹ್ಮಣನ ಪೀಡಿಸುವ  
 ಬಡತನವ ಕಳೆದೆ ಒಪ್ಪಿ ಡಿ ಅವಲಿಗೆ  
 ವೊಡವಿಯನ್ನಾಳಿಸಿದೆ ಶ್ರೀಮಿಗೊಲಿದು ಕರುಣದಲಿ  
 ಜಡಜಸಂಭವ ಮೃಡಬಿಡಾಜರಿಸ್ಸಿತ ಕೊಡುವೆ ೩  
 ತಾಪಸೋತ್ತಮ ಮೃಕಂಡಾತ್ಮಜಗೆ ಕಲ್ಪಾಯು  
 ನೀ ಪೂರ್ತಿಮಾಡಿ ಅಲ್ಪಾಯು ಕಳೆದೆ  
 ಆ ಪರೇತೇಶ್ವರನ ಪಟ್ಟಣವ ಸಾರ್ಧ ಸಾಂ  
 ದೀಪತನಯನ ತಂದ ಸರ್ವಾಂತರ್ಯಾಮಿ ೪  
 ಕಲ್ಪ ಕಲ್ಪಗಳಲ್ಲಿ ವಿಶ್ವಜೀವರಿಗನ್ನ  
 ಕಲ್ಪ ಕನು ನೀನಿರಲು ಭ್ರಾಂತಿಯಿಂದ  
 ಅಲ್ಪಮಾನವರಿಗಾಲ್ಪಾರಿದರೇನಹುದು ಅಹಿ  
 ತಲ್ಪ ಜಗನ್ನಾಥ ವಿಠಲ ಕಲ್ಪತರುವಿರಲು ೫



೨೨ ರಾಗ ಯರಕಲ ಕಾಂಜೋದಿ ಅಟತಾಳ

ಮನವೆ ಮರವರೇನೊ ಹರಿಯ, ಬಹು	ಪ
ಜನುಮಗಳಲಿ ಪಟ್ಟ ಭವಣೆಗಳರಿಯ	ಅ
ವಿಷಯ ಚಿಂತನೆ ಮಾಡೆ ಸಲ್ಲ, ಮೇಷ ವೃಷಣನಾದನು ಪೌಲೋಮಿಯ ನಲ್ಲ ಝಷಕೇತುವಿನ ಮೇಳ ಹೊಲ್ಲ, *ನಿ ರಶನನಾಗೊ ಯಮರಾಯ ಎಂದೆಂದು ಕೊಲ್ಲ	೧
ಧನವೆ ಜೀವನವೆಂಬೆ ನಿನಗೆ, ಸುಯೋ ಧನ ನೋಡು ಧನದಿಂದ ಏನಾದ ಕೊನೆಗೆ ಅನಿರುದ್ಧ ದೇವನ ಮನೆಗೆ, ಪೋಪ ಘನವಿಜ್ಞಾನ ಸಂವಾದಿಸೊ ಕೊನೆಗೆ	೨
ಹರಿದಾಸನಾಗಿ ನೀ ಬಾಳೋ, ಗುರು ಹಿರಿಯರ ಪಾದ * ಕಮಲಕೆ ನೀ ಬೀಳೊ ನರರ ನಿಂದಾಸ್ತುತಿ ತಾಳೊ, ದೇಹ ಸ್ಥಿರವಲ್ಲ ಸಂಸಾರ ಬಲು ಹೇಯ ಕೇಳೊ	೩
ಜಿತವಾಗಿ ಪೇಳುವೆ ಸೊಲ್ಲ, ಹರಿ ಕಥೆಯಲ್ಲಿ ನಿರತನಾಗಿರು ಲೋಹ ಕಲ್ಲ ಪ್ರತಿಮೆ ಪೂಜಿಸಲಲ್ಲೆ ನಿಲ್ಲ, ಪರಿ ಕ್ಷಿತನೆಂಬರಾಯ ಈ ಮಹಿಮೆಯ ಬಲ್ಲ	೪
ಹಲವು ತೀರ್ಥಗಳಲ್ಲಿ ಸ್ನಾನ ಮಾಡೆ ಮಲ ವೋಪುದಲ್ಲದೆ ನಿರ್ಮಲಜ್ಞಾನ ಫಲಿಸದೆಂದೆದಿಗು ಹೀನ ಬುದ್ಧಿ ಕಳೆದು ಸೇವಿಸು ಸಾಧುಗಳನನುದಿನ	೫

\* ನೀರಸನಾಗೊ—ನಿರಾಶನಾಗ್ಯಮರಾಯ ( ಪಾರಾಂತರಗಳು )

\* ಕಂಜಕೆ ನಿತ್ಯ ( ಪಾ )

ಜ್ಞಾನೇಚ್ಛಾ ಕ್ರಿಯಾಶಕ್ತಿತ್ರಯವ ತಿಳಿ  
ದಾನಂದಬಡು ಬಯಸದಿರು ಉಭಯವ  
ಸಾನುರಾಗದಿ ಬೇಡುದಯವ ನೀ ಮು  
ದ್ದಾನೆಯಂದದಿ ಸಂಚರಿಸು ಬಿಟ್ಟು ಭಯವ

೬

ಭಾವಕ್ರಿಯ ದ್ರವ್ಯದ್ವೈತ ನೀ  
ನಾವಾಗ ಚಿಂತಿಸೊ ಭೌಮಾದಿಭೂತ  
ಜೀವಗಳು ಜಗನ್ನಾಧ ವಿರಲ  
ಗಾವಾಸ ಯೋಗ್ಯವೆಂದರಿಯೊ ಸಂತತ

೭

೨೩ ರಾಗ ಅನಂದಭೈರವಿ ಅದಿತಾಳ

ಶ್ರೀ ವೆಂಕಟಾಚಲ ನಿವಾಸ, ನಿನ್ನ  
ಸೇವಾನು ಸೇವಕರ ದಾಸ ಎನಿಸಿ  
ಜೀವಿಸುವ ನರಗೆ ಆಯಾಸ ಯಾಕೆ  
ಶ್ರೀವರನ ಕೊಡು ಎನಗೆ ಲೇಸ

೧

ಸ್ವಾಮಿ ಕಾಸಾರ ಪ್ರಭು ನಿನ್ನ, ದಿವ್ಯ  
ನಾಮ ವದಗಲು ಜಿಹ್ವೆಗೆನ್ನ ದೋಷ  
ಸೀಮೆಗಾಣದಲ್ಲಿದ್ದ ತನ್ನ ಸ್ವಾಮಿ  
ನೀ ಮರೆಯಲಾಗದೊ ಸುಪ್ರಸನ್ನ

೨

ನೀಚ ಯೋನಿಗಳಲ್ಲಿ ಬಂದೆ, ಇನ್ನು  
ನಾಚಿಕಿಲ್ಲವೊ ಎನಗೆ ತಂದೆ, ನೀನೆ  
ಮೋಚಕನು ಬಿನ್ನ ಪವಿದೆಂದೆ ಸವ್ಯ  
ಸಾಚಿ ಸಖ ಕೈಪಿಡಿಯೊ ತಂದೆ

೩

ನಾನೊಬ್ಬನೆ ನಿನಗೆ ಭಾರವಾದೆ  
ನೇನೊ ಸಂತತ ನಿರ್ವಿಕಾರ, ಎನ್ನ  
ಹೀನತ್ವ ನೊಡಲ್ಪಪಾರ, ಚಕ್ರ  
ಪಾಣಿ ಮಾಡದಿರೆನ್ನ ದೂರ

೪

- ಕಂಡ ಕಂಡವರಿಗಾಲ್ಪರಿದು, ಬೇಡಿ  
ಬೆಂಡಾದೆ ನಿನ್ನಂಘ್ರಿತೊರೆದು, ದಿಟ  
ತೊಂಡ ವತ್ಸಲನೆಂಬ ಬಿರುದು, ಕಾಯೊ  
ಪುಂಡರೀಕಾಕ್ಷ ನೀನರಿದು ೫
- ಈ ಸಮಯದೊಳಗೆನ್ನ ತಪ್ಪ, ನೋಡಿ  
ನೀ ಸಡಿಲ ಬಿಡುವರೇನಪ್ಪ, ನಿನ್ನ  
ದಾಸವೆ ಸರಗೊಳಲು ಬಪ್ಪ ದೋಷ  
ನಾಶವಾಗೋದು ತಿಮ್ಮಪ್ಪ ೬
- ಕಾಮಾದಿಗಳ ಕಾಟದಿಂದ, ನಿನ್ನ  
ನಾ ಮರೆದೆ ಸಚ್ಚಿದಾನಂದ, ಎನ್ನ  
ಈ ಮಹಾದೋಷಗಳ ವೃಂದ ನೋಡದೆ  
ನೀ ಮನ್ನಿಸೆನ್ನ ಮುಕುಂದ ೭
- ನೀ ಪಡಿದದರ ಸಹಸ್ರಾರ, ಸುಜನ  
ಪಾಪಾಟವಿಗೆ ಸುಕುರಾರ, ಜಗ  
ದ್ವ್ಯಾಪಕನೆ ಎನ್ನ ಸಂಸಾರ ಘೋರ  
ಕೂಪದಿಂದೆತ್ತಯ್ಯ ಧೀರ ೮
- ಸಿಂಧೂರರಾಜ ಪರಿಪಾಲ, ಕೋಟಿ  
ಕಂದರ್ಪ ಲಾವಣ್ಯಶೀಲ, ಧರ್ಮ  
ಮಂದಾರ ಭೂಜಾಲ ವಾಲ, ಯೋಗ  
ಸಂದೋಹ ಹೃತ್ಕುಮುದಲೋಲ ೯
- ಶಿವನ ವೈರಿಯ ಕೊಂದ ಶಕ್ತ, ಪುಣ್ಯ  
ಶ್ರವಣ ಕೀರ್ತನ ನಿನ್ನ ಭಕ್ತ, ಜನರ  
ಭವದೊಳಗೆ ಧಣಿಸುವುದು ಯುಕ್ತವೇನೊ  
ಭುವನ ಪಾವನ ನಿತ್ಯಮುಕ್ತ ೧೦
- ಶ್ರೀಕರ ಶ್ರೀಮದನಂತ, ನಿಖಿಳ  
ಲೋಕೈಕನಾಥ ನಿನ್ನಂಥ, ಸಖರ  
ನಾ ಕಾಣೆನೆಲ್ಲಾ ಮಹಂತ, ಎನ್ನ  
ನೀ ಕಾಯಿ ಕಂಡ್ಯ ಭೂಕಾಂತ ೧೧

ಕರಕರ್ಮ ಚಿತ್ತ ತ್ಯಗ್ರಸನ, ಕಾಯ  
 ಕರಣ ಮನಹಂಕಾರಘ್ರಾಣ, ಬುದ್ಧಿ  
 ಚರಣ ಪಾಯೂಪಸ್ಥನಯನ ಜಾತ  
 ಉರುಪಾಪ ಕ್ಷಮಿಸೊ ಶ್ರೀಭವನ ೧೨

ಅನಿಮಿತ್ತ ಬಂಧು ನೀನೆನ್ನ, ಬಿಡುವ  
 ದನುಚಿತವೊ ಲೋಕಪಾವನ್ನ, ಚರಿತ  
 ಮನವಚನ ಕಾಯದಲಿ ನಿನ್ನ, ಪಾದ  
 ವನಜ ನಂಬಿವೆ ಸುಪ್ರಸನ್ನ ೧೩

ನೀನಲ್ಲದೆನಗೆ ಗತಿಯಿಲ್ಲ, ಪವ  
 ಮಾನವಂದಿತ ಕೇಳೊ ಸೊಲ್ಲ, ಎನ್ನ  
 ಜ್ಞಾನೇಶ್ವಾ ಕ್ರಿಯಂಗಳೆಲ್ಲ, ನಿನ್ನ  
 ಧೀನವಲ್ಲವೆ ಲಕ್ಷ್ಮೀನಲ್ಲ ೧೪

ಪ್ರಾಚೀನ ಕರ್ಮಾಂಧಕೂಪದೊಳಗೆ  
 ಯೋಚಿಸುವ ನರರ ಸಂತಾಪ, ನಿನಗೆ  
 ಗೋಚರಿಸದೇನೊ ಬಹುರೂಪ, ವೆಂಕ  
 ಟಾಚಲನಿಲಯ ಪಾಹಿ ಶ್ರೀಪ ೧೫

ಯಾಕೆ ದಯೆ ಬಾರದೆನ್ನಲ್ಲಿ ನರಕ  
 ನಾಕ ಭೂಲೋಕಂಗಳಲ್ಲಿ, ಚರಿಸಿ  
 ನಾ ಕಷ್ಟಪಟ್ಟ ಬಗೆ ಬಲ್ಲಿ, ವೀತ  
 ಶೋಕ ಕೊಡು ಭಕ್ತುತಿ ನಿನ್ನಲ್ಲಿ ೧೬

ನಿನ್ನಂಘ್ರಿದರುಶನವ ಕೊಡದೆ, ಹೀಗೆ  
 ಬನ್ನ ಬಡಿಸುವರೇನೊ ಬಿಡದೆ, ನಾನು  
 ಮುನ್ನ ಮಾಡಿದ ಪಾಪ ಕೆಡದೆ, ನೀ ಪ್ರ  
 ಪನ್ನ ವತ್ಸಲನೆಂದು ನುಡಿದೆ ೧೭

ತಾಪತ್ರಯಗಳಿಂದ ನೊಂದೆ, ಮಹಾ  
 ಪಾಪಿಷ್ಠ ರಲ್ಲನ್ನ ತಿಂದೆ, ಇನ್ನು  
 ಆಪರೇತೇಶ್ವರನ ಮುಂದೆ, ವೋಗಿ  
 ನಾ ವೇಳಿಕೊಳಲೆನು ತಂದೆ ೧೮

ದೇಹ ಸಂಬಂಧಿಗಳ ಸಹಿತವಾಗಿ  
ನಾ ಹೊಂದಿದೆನೊ ಲೋಕ ಮಹಿತ ಎನ್ನ  
ಮೋಹಿವುದು ನಿನಗೇನು ವಿಹಿತ, ಹೃದಯ  
ಬಾಹಿರಂತರದಿ ಸನ್ನಿಹಿತ

೧೯

ಪೋಗುತಿದೆ ದಿವಸ ಕಮಲಾಕ್ಷ, ಪರಮ  
ಯೋಗೇಶನೆನ್ನ ಅಪರೋಕ್ಷ, ಎನಗೆ  
ಹಾಗಾಗುವುದೊ ಸುರಾಧ್ಯಕ್ಷ, ದುರಿತ  
ನೀಗು ಕಾಮಿತ ಕಲ್ಪವೃಕ್ಷ

೨೦

ಗತಿ ಯಾರೊ ನಿನ್ನುಳಿದು ದೇವ ರಮಾ  
ಪತೆ ನೀನೆ ಭಕ್ತ ಸಂಜೀವ, ಎನ್ನ  
ಸತಿ ಸುತರನನುದಿನದಿ ಕಾವ ಭಾರ  
ಸತತ ನಿನ್ನದೊ ಮಹಾನುಭಾವ

೨೧

ದೊಡ್ಡ ವರ ಕಾಯ್ದುದೇನರಿದು ಪರಮ  
ದಡ್ಡರನು ಕಾಯ್ದುದೇ ಬಿರುದು, ಎನ್ನ  
ಗುಡ್ಡದಂತಹ ಪಾಪ ತರಿದು, ಕಾಯೊ  
ವಡ್ಡಿನಾಯಕ ಸಾರಿಗೆರೆದು

೨೨

ಜ್ಞಾನಿಗಳು ನೀಚರಲಿ ಕರುಣ ಮಾಡ  
ರೇನೊ ಬಿಡುವರೇ \*ರಥಚರಣ ಪಾಣಿ  
ಭಾನು ಚಂಡಾಲರಲಿ ಕರುಣ ಬಿಡದೆ  
ತಾನಿಡನೆ ವೇಳ್ರಮಾರಮಣ

೨೩

ಆಡಲ್ಯಾತಕೆ ಬಹಳ ಮಾತ, ಪರರ  
ಬೇಡಲಾರೆನೊ ಜಗತ್ತಾತ, ಹೀಗೆ  
ಮಾಡುವರೆ ಕೇಳೆನ್ನ ಮಾತ, ನೀನೆ  
ನೀಡೆನೆಗೆ ಪುರುಷಾರ್ಥ ದಾತ

೨೪

- ಬೇಡಲ್ಯಾತಕೆ ಬಹಳ ಮಾತ, ಎನ್ನ  
ಕೇಡು ನಿನ್ನ ದೆಲೆ ಬಲಿಧಾತ, ಪಾದ  
ಬೇಡಕೊಂಬೆನೊ ನಾನನಾಥ, ದೂರ  
ನೋಡಲಾಗದೊ ಪಾರ್ಥ ಸೂತ ೨೫
- ಸಾರಸದ್ಭಕ್ತಿಯಲಿ ನಿತ್ಯ, ಬಿಡದೆ  
ಶಾರದೇಶನ ತುತಿಪ ಭಕ್ತ, ಜನರ  
ಪಾರ ಸಂತ್ಯೆಸುವುದು ಮೈಥ್ಯ-ವಲ್ಲ  
ಶ್ರೀರಮಣ ಸಾಕ್ಷಿದಕೆ ಸತ್ಯ ೨೬
- ಫಣಿರಾಜ ಭೋಗಿ ಪರಿಯಂಕ ಶಯನ  
ಪ್ರಣತಾರ್ತಿ ಹರನೆಂಬ ಅಂಕ ಕೇಳಿ  
ಮಣೆದೆ ನಿನ್ನಂಘ್ರಿಗೆ ಶಶಾಂಕ ಭಾಸ  
ದಬೆಸಲಾಗದೊ ನಿಷ್ಕಳಂಕ ೨೭
- ಕಾರ್ತವೀರ್ಯಾರ್ಜುನನ ಕೊಂಡ, ಭವ್ಯ  
ಕೀರ್ತಿ ನಿನ್ನಾನಂದ ವೃಂದ, ಸತತ  
ಕೀರ್ತಿಸುವ ನರರ ಬಹು ಕುಂದ ನೋಡ  
ದಾರ್ತನ್ನ ವೋರೆಯೊ ಗೋವಿಂದ ೨೮
- ದಯದಿಂದ ನೋಡೆನ್ನ ಹರಿಯೆ, ಜಗ  
ನ್ಮಯನೆ ಜ್ಞಾನಾನಂದ ಸಿರಿಯೆ, ಮನಾ  
ಮಯವ ಪರಿಹರಿಸಿನ್ನು ಧೋರೆಯೆ, ಸರ್ವ  
ಭಯದೂರರನ್ನೊ ಬ್ಬರಿಯೆ ೨೯
- ನರಸಿಂಹ ನಿನೊ ರತು ಜಗವ, ಕಾಯ್ತು  
ಪರದೈವರುಂಟೆಂದು ಬಗೆವ, ನರರ  
ಪರಮೇಷ್ಠಿರಾಯನು ನಗುವ, ನಿತ್ಯ  
ನಿರಯಾಂಧ ಕೂಪದೊಳು ಹುಗಿವ ೩೦
- ದಾಸ ದಾಸರ ದಾಸನೆಂದು, ಬಿಡದೆ  
ನೀ ಸಲಹೊ ಎನ್ನ ನೆಂದೆಂದು, ನಿನ್ನ  
ನಾ ಸೇವಿಸುವೆ ಕೃಪಾಸಿಂಧು, ಎಮ್ಮು  
'ದಾಸಿಸದಿರನಿಮಿತ್ತ ಬಂಧು ೩೧

- ಎಂದೆಂದು ನೀ ಬಡವನಲ್ಲ, ನಿನ್ನ  
 ನೊಂದಿದವನ ಬಿಡುವನಲ್ಲ, ಹೃದಯ  
 ಮಂದಿರದೊಳಗೆ ಬಲೆ ಯಲ್ಲ, ಚಿದಾ  
 ನಂದ ನೀ ಭಕ್ತ ವತ್ಸಲೆ ೨೨
- ಕಾಮಿತಪ್ಪದನೆಂಬ ಬಿರುದು ಕೇಳಿ  
 ನಾ ಮುದದಿ ಬಂದೆನೊ ಆರಿದು, ಎನ್ನ  
 ತಾಮಸ ಮತಿಗಳನ್ನು ತರಿದು, ಮಮೆ  
 ಸ್ವಾಮಿ ನೋಡೆನ್ನ ಕಣ್ಣು ತೆರೆದು ೨೩
- ಹಿತವರೊಳು ನಿನಗಧಿಕರಾದ, ತ್ರಿದಶ  
 ತತಿಗಳೊಳು ಕಾಣೆನೊ ಪ್ರಮೋದ, ನೀನೆ  
 ಗತಿಯೆಂದು ನಂಬಿದೆ ವಿವಾದ-ವ್ಯಾಕೊ  
 ಪತಿತ ಪಾವನ ತೀರ್ಥವಾದ ೨೪
- ಮಡದಿ ಮಕ್ಕಳು ತಂದೆತಾಯಿ, ಎನ್ನ  
 ಒಡಹುಟ್ಟಿದವರ ನೀ ಕಾಯಿ, ಲೋಕ  
 ದೊಡೆಯ ನೀನಲ್ಲದಿನ್ನಾರೈ ಎನ್ನ  
 ನುಡಿಯ ಲಾಲಿಸು ಶೇಷಶಾಯಿ ೨೫
- ಅನುಬಂಧಿ ಜನರಿಂದ ಬಪ್ಪ ಕ್ಲೇಶ  
 ವನುಭವಿಸಲಾರೆ ಎನ್ನಪ್ಪ ಉದಾ  
 ಸೀನ ಮಾಡಿ ದಯಮಾಡದಿಪ್ಪ-ರೇನೊ  
 ಘನಮಹಿಮು ಘಡೆರಾಜತಲ್ಪ ೨೬
- ಹದಿನಾಲ್ಕು ಲೋಕಂಗಳಾಳ್ವ, ಬ್ರಹ್ಮ  
 ಮೊದಲಾದವರು ನಿನ್ನ ಚಲ್ಪ, ನಖದ  
 ತುದಿಬಣ್ಣ ಕಂಡು ಕಡೆ ಬೀಳ್ವ-ದಿಲ್ಲ  
 ವಿಧಿಸಲಾಪೆನೆ ನಿನ್ನ ಸಲ್ಪ ೨೭
- ಧನಧಾನ್ಯ ಪಶುಪತ್ತಿ ಗೇಹ, ಜನನೀ  
 ಜನಕ ಜಾಮಾತ ಸಖನೇಹ, ಅನುಜ  
 ತನುಜಾಹ್ತ ವರ್ಗದಿಂದಾಹ ಸೌಖ್ಯ  
 ನಿನಗರ್ಪಿಸಿದೆ ಎನ್ನ ದೇಹ ೨೮

- ನೀನಿತ್ತ ಸಂಸಾರದೊಳಗೆ, ಸಿಲುಕಿ  
ನಾನೊಂದೆ ಕರೆ ನಿನ್ನ ಬಳಿಗೆ, ಚರಣ  
ಧ್ಯಾನ ದೊರಕಲು ಭವದಿ ಮುಳುಗಿ, ನಿನ್ನ  
ಕಾಣದಿರಲಾರೆನೆರೆಘಳಿಗೆ ೩೯
- ಸಲುಗೆ ಬಿನ್ನ ಪವ ನೀ ಕೇಳೊ ಎನ್ನ  
ಬಲು ದುರುಳತನವ ನೀ ತಾಳೊ ನೀನೆ  
ನೆಲೆಯಲ್ಲದೆನೆಗಾರು ಪೇಳೊ, ಎನ್ನ  
ಕುಲದೈವ ಬಹುಕಾಲ ಬಾಳೊ ೪೦
- ಸಾಂದೀಪನಂದನನ ತಂದ, ನಂದ  
ನಂದನನೆ ಎನ್ನ ಭವವೃಂದ ಕಳೆದು  
ಎಂದೆಂದು ಕುಂದದಾನಂದವೀಯೊ  
ಇಂದಿರಾರಮಣ ಗೋವಿಂದ ೪೧
- ವಿಶ್ವತ್ಯೈಜಸಪ್ರಾಜ್ಞ ತುರಿಯ, ಎನ್ನ  
ದುಃಸ್ವಭಾವವ ನೋಡಿ ಪ್ರೊರಿಯದಿಹರೆ  
ನಿಸ್ತುಹ ನಿನ್ನಂಘ್ರಿ ಮರೆಯ ಹೊಕ್ಕೆ  
ಅಸ್ತತಂತ್ರನ ಕಾಯೊ ಪರಿಯ ೪೨
- ಇಹಪರದಿ ಸೌಖ್ಯಪ್ರದಾತ, ನೀನೆ  
ಅಹುದೊ ಲೋಕೈಕ ವಿಖ್ಯಾತ, ಮಹಾ  
ಮಹಿಮ ಗುಣಕರ್ಮ ಸಂಜಾತ, ದೋಷ  
ದಹಿಸು ಸಂಸಾರಾಬ್ಧಿವೋತ ೪೩
- ಲೋಕಬಾಂಧವನೆಂಬ ಖ್ಯಾತಿಯನ್ನು  
ನಾ ಕೇಳಿದೆನೊ ಖಳಾರಾತಿ, ಮನ  
ಶ್ಲೋಕ ಮೋಹಾಜ್ಞಾನ ಭೀತಿ ಬಿಡಿಸು  
ಶ್ರೀಕರಾರ್ಚಿತ ಸ್ವಯಂಜ್ಯೋತಿ ೪೪
- ಒಂದು ಗೇಣೊಡಲನ್ನ ಕಾಗಿ, ಅಲ್ಪ  
ಮಂದಭಾಗ್ಯರ ಮನೆಗೆ ವೋಗಿ, ದೈವ್ಯ  
ದಿಂದ ಸತ್ಕರ್ಮಗಳ ನೀಗಿ, ಕಂದಿ  
ಕುಂದಿದೆನೊ ಸಲಹೊ ಲೇಸಾಗಿ ೪೫



ಪಾತಕರೋಳಧಿಕ ನಾನಯ್ಯ, ಮಹ  
ತ್ಪಾತಕವ ಕಳೆವ ಮಹಾರಾಯ, ನಿನ್ನ  
ದೂತ ನಾನಲ್ಲವೆ ಜೀಯ, ಜಗ  
ನ್ನಾಥ ವಿರ್ಮಲ ಪಿಡಿಯೊ ಕೈಯ

೪೬

೨೫ ರಾಗ ಮಧ್ಯಮಾವತಿ ಅದಿತಾಳ  
ದಯಮಾಡೆ ದಯಮಾಡೆ ತಾಯೆ ವಾಗ್ಗೇವಿ  
ದಯದಿಂದ ನೀನೆನ್ನ ನೋಡೆ ವಾಗ್ಗೇವಿ  
ಹಿತದಿ ಸನ್ಮತಿಯ ಶ್ರೀಮತಿದೇವಿ ನೀಡೆ  
ವ್ರತತಿಜನೇತ್ರೇ ಭಾರತಿ ನೀ ದಯಮಾಡೆ  
ಸುಮುಖೀ ತ್ವಚ್ಚರಣಾಬ್ಜ ದ್ರುಮಭಾಯಾಶ್ರಿತರ  
ಸಮತಿಗಳೊಳಗಿಟ್ಟು ಮಮತೆಯಿಂ ಸಲಹೆ  
ಜಗನ್ನಾಥವಿರಲನಂಘ್ರಿಗಳ ಸೇವೆಯೊಳು  
ಸುಗುಣೆ ಸನ್ಮತಿಗೊಟ್ಟು ಬೇಗೆನ್ನ ಸಲಹೆ

ಪ

ಅ.

೧

೨

೩

೨೬ ರಾಗ ಧನ್ಯಾಸಿ ಅದಿತಾಳ  
ರಾಘವೇಂದ್ರಯತಿ ಸಾರ್ವಭೌಮ ದುರಿ  
ತಾಘದೂರ ತೇ ನಮೋ ನಮೋ  
ಮಾಗಧರಿಪುಮತ ಸಾಗರ ಮೀನ ಮ  
ಹಾಘ ವಿನಾಶನ ನಮೋ ನಮೋ  
ಶ್ಲಾಘಿತ ಗುಣಗಣ ಸೂರಿ ಪ್ರಸಂಗ ಸ  
ದಾಗಮಜ್ಜ ತೇ ನಮೋ ನಮೋ  
ಮೇಘಶ್ಯಾಮಲ ರಾಮಾರಾಧಕ  
ಮೋಘ ಬೋಧ ತೇ ನಮೋ ನಮೋ  
ತುಂಗಭದ್ರ ಸುತರಂಗಿಣಿ ತೀರಗ  
ಮಂಗಳ ಚರಿತ ಶುಭಾಂಗ ನಮೋ  
ಇಂಗಿತಜ್ಜ ಕಾಳಿಂಗಮಥನ ಯದು  
ಪುಂಗವ ಹೃದಯ ಸುಸಂಗ ನಮೋ

ಪ

ಅ

ಸಂಗಿರಚ್ಚಿತ್ತ ಶೃಂಗಾರಾನನ  
ತಿಂಗಳ ಕರುಣಾಪಾಂಗ ನಮೋ  
ಗಾಂಗೇಯ ಸಮಭಾಂಗ ಕುಮತ ಮಾ  
ತಂಗ ಸಂಘ ಶಿತಪಿಂಗ ನಮೋ

೧

ಕೋವಿದ ಮಸ್ತಕ ಶೋಭಿತ ಮಣಿ ಸಂ  
ಭಾವಿತ ಮಹಿಮ-ಪಾಲಯಮಾಂ  
ಸೇವಾವರ ಸರ್ವಾರ್ಥಪ್ರದ ಬೃಂ  
ದಾವನ ಮಂದಿರ ಪಾಲಯಮಾಂ

ಭಾವಜ ಮಾರ್ಗಣ ಭುಜಗ ವಿನಾಯಕ  
ಭಾವಜ ಪ್ರಿಯ ಪಾಲಯಮಾಂ  
ಕೇವಲ ನತಜನ ಪಾವನರೂಪ ಸ  
ದಾ ವಿನೋದಿ ಹೇ ಪಾಲಯಮಾಂ

೨

ಶ್ರೀ ಸುಧೀಂದ್ರ ಕರಜಾತ ನಮೋ ನಮೋ  
ಭೂಸುರ ವಿನುತ ವಿಖ್ಯಾತ ನಮೋ  
ದೇಶಿಕ ವರ ಸಂಸೇವ್ಯ ನಮೋ ನಮೋ  
ದೋಷ ವಿವರ್ಜಿತ ಕಾವ್ಯ ನಮೋ

ಕೇಶಿತ ಜನ ಪರಿಪಾಲ ನಮೋ ನಮೋ  
ಭೂಷಿತ ಕರುಣಾಶೀಲ ನಮೋ  
ವ್ಯಾಸರಾಮ ಪದಭಕ್ತ ನಮೋ ನಮೋ  
ಶಾಶ್ವತ ಧರ್ಮಾಸಕ್ತ ನಮೋ

೩

ಸನ್ನುತ ಮಹಿಮ ಜಗನ್ನಾಥ ವಿಠಲ  
ಸಹಿತ ಮಾನಸ ಜಯ ಜಯ ಭೋ  
ಚಿನ್ನಿತ್ತ ದಂಡ ಕಮಂಡಲ ಪುಂಡ್ರ ಪ್ರ  
ಪನ್ನ ಭಯಾಪಹ ಜಯ ಜಯ ಭೋ  
ಮಾನ್ಯ ಮಹಾತ್ಮ ಪ್ರಸನ್ನ ವದನ ಕಾ  
ರುಣ್ಯ ಪಯೋನಿಧಿ ಜಯ ಜಯ ಭೋ  
ಧನ್ಯ ಕ್ಷಮ ಸಂಪನ್ನ ಧರಾಮರ ತ  
ರಣ್ಯ ಸದಾಚಿಂತ ಜಯ ಜಯ ಭೋ

೪

೨೭ ರಾಗ ಶಂಕರಾಭರಣ ಅಟತಾಳ

ಮಾರುತಿ ಮಜ್ಜನಕ ಮಾರುತಿ

ಪ.

ಮಾರುತಿ ಕರುಣಿಸು ಜ್ಞಾನ, ಎನ್ನ  
ಸೇರಿದ ಸತತ ಅಜ್ಞಾನ, ಆಹ  
ದೂರವೋಡಿಸಿ ಹರಿಯಾರಾಧನೆಯಿತ್ತು  
ತೋರಿಸು ಪಥ ಸರ್ವಾಧಾರ ಉದ್ಧಾರನೆ

ಅ.

ದ್ವಿತಿಯ ಯುಗದೊಳವತರಿಸಿ, ಸೀತಾ  
ಪತಿಯ ಪಾದಕೆ ನಮಸ್ಕರಿಸಿ, ರವಿ  
ಸುತಗೆ ಒಲಿದು ಉದ್ಧರಿಸಿ, ಅಬ್ಬಿ  
ಅತಿವೇಗದಿಂದ ಉತ್ತರಿಸಿ, ಆಹ  
ಕ್ಷಿತಿಜ ದೇವಿಯಳನು ತುತಿಸಿ ಮುದ್ರಿಕೆಯಿತ್ತು  
ದಿತಿಜರ ಸದೇದ ಭಾರತಿಯ ರಮಣನೆ

೧

ಕುರುಕುಲದೊಳಗೆ ಉದ್ಭವಿಸಿ, ಬಲು  
ಗರಳ ಪದಾರ್ಥವ ಸಲಿಸಿ, ಚೆಲ್ವ  
ತರುಣಿ ರೂಪವನೆ ಶೃಂಗರಿಸಿ, ನಿಶಾ  
ಚರ ಕೀಚಕನ ಸಂಹರಿಸಿ, ಆಹಾ  
ಜರೆಯ ಸುತನ ಸೀಳಿ ಧರಣಿಪಾಲಕರನ್ನು  
ಸೆರೆಯ ಬಿಡಿಸಿ ಕಾಯ್ ಪರಮ ಸಮರ್ಥನೆ

೨

ಭೂತಲದೊಳಗೆ ಯತಿಯ ಚಲುವ  
ರೂಪ ತೋರಿದ ಶುಭ ಕಾಯ (?) ಮಾಯಾ  
ಮತವನಳಿದ ಮುನಿರಾಯ, ಕಾಯ  
ಜಾತ ಜನಕಗತಿ ಪ್ರಿಯ, ಆಹಾ  
ಭೂತನಾಥನೆ \*ಪರಮಾತುಮನೆಂಬಂಥ  
ಪಾತಕರರಿ ಜಗನ್ನಾಥ ವಿರ್ಮಲ ದೂತ

೩.

\* ಪರಮೋತ್ತಮನೆಂಬಂಥ (ಪಾ )

೨೮ ರಾಗ ಕಾಂಬೋದಿ ಝಂಪಿತಾಳ ಬಂಧನವ ಪರಿಹರಿಸು ಭವವಿದೂರ ಕಂದರ್ಪ ಜನಕ ಕಾರುಣ್ಯದಲಿ ಭಕ್ತ ಜನ	ಪ
ದುಷ್ಟ ಜನರುಗಳು ಬಲು ಕಷ್ಟಪಡಿಸುವುದು ನಿನ ಗೆಷ್ಟು ಉಸುರಲಿ ಕೇಳೊ ಜಿಷ್ಣು ಸಖನೆ ವೃಷ್ಟಿಶ ನೀ ದಯಾದೃಷ್ಟಿಯಿಂದಲಿ ನೋಡಿ ಹೃಷ್ಟನ್ನ ಮಾಡು ಸಂತುಷ್ಟಿಯಿಂದಲಿ ಬೇಗ	೧
ಹಯಮುಖನೆ ನಿನ್ನವರ ದಯದಿಂದ ಸಲಹುವುದು ವಯನಗಮ್ಮನೆ ಲೋಕತ್ರಯವನಿರುತ ಪ್ರಿಯನೆಂದು ನಿನಗೆ ನಾ ದೈನ್ಯದಲಿ ವೊರೆಯಿಡುವೆ ದಯಮಾಡುವುದು ನೀನು ಜಯಪ್ರದಾಯಕನಾಗಿ	೨
ವೀತಶೋಕನೆ ಎನ್ನ ಮಾತ ಲಾಲಿಸಿ ನಿನ್ನ ದೂತರನು ಸಲಹುವುದು ಪ್ರೀತಿಯಿಂದ ದಾತ ಶ್ರೀಗುರು ಜಗನ್ನಾಥ ವಿರಲ ನಿನ್ನ ನಾ ತುತಿಸಬಲ್ಲೆನೆ ವಿಧಾತ ಮುಖವಂದ್ಯ	೩
೨೯ ರಾಗ ನಾಡನಾಮಕ್ರಿಯ ತಾಳ ದಾಸರಿಗುಂಟಿ ಭಯಶೋಕ, ಹರಿ ದಾಸರಿಗುಂಟಿ ಭಯಶೋಕ ವಾಸುದೇವನ ಸದಾ ಸ್ಮರಿಸುವ, ಹರಿ ದಾಸರಿಗುಂಟಿ ಭಯಶೋಕ	ಪ ಪ ೮
ಕಾಮಧೇನು ವರ ಕಲ್ಪವೃಕ್ಷ ಚಿಂ ತಾಮಣಿ ಕೈಸೇರಿದಕಿಂತ ನಾಮತ್ರಯದಿಂದಪ್ಪುದು ಸುಖವು, ಸು ಧಾಮನೆ ಸಾಕ್ಷಿದಕೆಂಬ ಹರಿ	೧
ರಾಮಚಂದ್ರ ಶಬರಿ ತಿಂದೆಂಜಲ ಜಾಮಿಳ ಮಾಡ್ ಕುಕರ್ಮಗಳ ಧೂಮಕೇತು ತಾ ಭುಂಜಿಸುವಂದದಿ ಮೇಧ್ಯಾಮೇಧ್ಯ ಕೈಗೊಂಬನೆಂಬ ಹರಿ	೨

ಶ್ರೀ ಜಗನ್ನಾಥದಾಸರ ಕೃತಿಗಳು

೨೮೩

ನೇಮ ಮಂತ್ರಜಹ ದೇವತಾರ್ಚನ ಸ  
ಕಾಮುಕವಾಗಲು ತ್ಯಜಿಸುತಲಿ  
ಧೀಮಂತರಾಗತಿ ಪ್ರಿಯವಾಗಲು ಬಹು  
ತಾಮಸ ಕರ್ಮವ ಮಾಳ್ಕುದೆಂಬ ಹರಿ

೩

ಏನು ಮಾಡಿದವರಾಧವ ಕ್ಷಮಿಸುವ  
ಏನು ಕೊಟ್ಟುದನು ಕೈಗೊಂಬ  
ಏನು ಬೇಡಿದಿಷ್ಟಾರ್ಥವ ಕೊಡುವ, ದ  
ಯಾನಿಧಿ ಅನುಪಮನೆಂಬ ಹರಿ

೪

ಪ್ರಹ್ಲಾದವರದ ಪ್ರಕಟನಾಗದಲೆ  
ಎಲ್ಲರೊಳಿಪ್ಪನು ಪ್ರತಿದಿನದಿ  
ಬಲ್ಲಿದವರಿಗೆ ಬಲ್ಲಿದ ಜಗನ್ನಾಥ  
ವಿರ್ಮಲ ವಿಶ್ವವ್ಯಾಪ್ತನೆಂಬ ಹರಿ

೫

೩೦ ರಾಗ ಹಿಂದೂಸ್ಥಾನಿ ಕಾಪಿ ಆಟತಾಳ

ಇಂದು ನೋಡಿದೆನಂದತೀರ್ಥ ಮು  
ನೀಂದ್ರವಂದಿತ ಚರಣನ  
ವಂದಿಸುವ ಭಕುತರಿಗೆ ನಿತ್ಯಾ  
ನಂದ ಫಲದ ಮುಕುಂದನ

೬

೭

ತಮನ ವೈರಿಯ ಮಂದರಾದ್ರಿಯ  
ಕಮರ ರೂಪದಿ ವೆತ್ತನ  
ಕಮಲಸಂಭವ ಭವ ಹಿರಣ್ಯಕ  
ದಮನ ವಾಮನಮೂರ್ತಿಯ

೮

ಭೂಮಿಹರ ಸಂಹರಿಸಿ ದಶರಥ  
ರಾಮ ನಾಮದಿ ಮೆರೆದನ  
ಸೋಮಪಾಧಿಪ ಸುತಗೊಲಿದು ಸಂ  
ಗ್ರಾಮದಲಿ ರಕ್ಷಿಸಿದನ

೯

ಬುದ್ಧ ರೂಪದಿ ತ್ರಿಪುರಸತಿಯರ ಬುದ್ಧಿ ಭೇದವ ಮಾಡ್ಡನ ಯುದ್ಧದಲಿ ಕಲಿಮುಖ್ಯ ಯವನರ ಗೆಡ್ಡ ಗಾನವಿಲೋಲನ	೩
ದೇವಕೀ ವಸುದೇವ ತನಯನ ದೇವಗಣ ಸಂಸೇವ್ಯನ ಈ ವಸುಂಧರಿಯೊಳಗೆ ಶೋಭಿಪ ಮಧ್ವ ಸರೋವರ ನಿಕಟನ	೪
ಪೋತವೇಷನ ವಿತಶೋಕನ ಪೂತನಾದಿ ವಿಘಾತನ ಮಾತರಿಶ್ಚಪ್ರಿಯ ಗುರು ಜಗ ನ್ನಾಥವಿರಲರೇಯನ	೫
೩೧ ರಾಗ ಪೂರ್ವಿ ಆದಿತಾಳ	
ದಯವಾಗೊ ದಯವಾಗೊ	೬
ಹಯಮುಖ ಭಯಕೃದ್ಭಯನಾಶನ ನೀ	೭
ಗೋ ಭೂಸುರರಿಗೆ ಭೂ ಭುಜರ ಭಯ, ಪ ರಾಭವ ಗೈದ ಶ್ರೀ ಭೂರಮಣನೆ	೮
ಶತ್ರುತಾಪಕ ಜಗತ್ರಯ ವ್ಯಾಪ್ತ ಪ ವಿತ್ರ ಪಾಣಿ ಸರ್ವತ್ರದಿ ಎಮಗೆ	೯
ಖರಮುರ ನರಕಾದ್ಯರ ಸಂಹರಿಸಿದ ಪರಮಪುರುಷ ಗಹ್ವರಹರ ನರಹರಿ	೧೦
ಎಷ್ಟೆಂದುಸುರಲಿ ದುಷ್ಟ ಜನರು ಬಲು ಕಷ್ಟಪಡಿಸ ಬಗೆ ಜಿಷ್ಣು ಸಾರಥಿಯೆ	೧೧
ಅಪ್ರಮೇಯನೀ ಕ್ಷಿತ್ರದಿ ಒಲಿದು ಜ ಯ ಪ್ರದನಾಗೊ ಸುಪ್ರದವರದ	೧೨

ದ್ರೌಪದಿ ಮೂರೆ ಕೇಳ್ದ ಪದ್ವಾಂಧವ ನೇ ಮೊರೆಯೆಮ್ಮ ಭೂಪತಿ ನಿರುತ	೬
ಯಾತಕೆ ಎಮ್ಮನು ಭೀತಿಗೊಳಿಸೆ ಪುರು ಹೂತವಿನುತ ಜಗನ್ನಾಥ ವಿರ್ಮಲ	೭
೩೨ ರಾಗ ನಾಡನಾಸುಕ್ರಿಯ ಆದಿತಾಳ ಕಂಡೆ ಪಂಥರಿರಾಯನ ತನ್ನನು ಕೊಂಡಾಡುವರ ಪ್ರಿಯನ-ವಿರ್ಮಲನ	೮.
ಸಮಚರಣ ಭುಜನ, ನಿಗಮಾ ಗಮತತಿಗೆ ಗೋಚರನ ಆಮಿತ ಪರಾಕ್ರಮನ ರುಗ್ಮಿಣಿ ರಮಣ ಸುಲಕ್ಷಣನ ವಿರ್ಮಲನ	೧
ಕಾಮಿತಾರ್ಥಪ್ರದನ, ಸಿರಿ ತುಲಸಿ ದಾಮ ವಿಭೂಷಣನ ಸಾಮಜಪತಿಪಾಲನ ತ್ರೈಜಗ ತ್ಸಾಮಿ ಚಿತ್ಸುಖಮಯನ ವಿರ್ಮಲನ	೨
ಗೋಕುಲ ಪೋಷಕನ, ಮುನಿ ಪುಂಡ ರೀಕಗೊಲಿದು ಬಂದನ ಲೋಕ ವಿಲಕ್ಷಣನ ಶರಣರ ಶೋಕ ವಿನಾಶನನ ವಿರ್ಮಲನ	೩
ಚಂದ್ರಭಾಗವಾಸನ, ವಿಧಿವಿಹ ಗೇಂದ್ರಮುಖಾರ್ಚಿತನ ಇಂದ್ರೋತ್ಪಲ ನಿಭನ ಗುಣಗಣ ಸಾಂದ್ರ ಸುರೋತ್ತಮನ ವಿರ್ಮಲನ	೪
ಶ್ರೇತವಾಹನ ಸಖನ, ಸತೀಪಾರಿ ಜಾತವ ತಂದಿತ್ತನ ವಿತಶೋಕಭಯನ ಶ್ರೀ ಜಗ ನ್ನಾಥ ವಿರ್ಮಲರೇಯನ	೫

- ೩೩ ರಾಗ ಕಾಂಜೋದಿ ಝಂಪತಾಳ  
 ಸರ್ವಾಂತರ್ಯಾಮಿ ಸಲಹೊ ಎನ್ನ ಪ  
 ದುರ್ವಾರ್ತೆ ಕೇಳಿ ಮನಬಿಡದೆ ಚಿಂತಿಸುತಿದೆ ಅ
- ಜೀವರಿಗೆ ಗುಣಕಾಲ ಕರ್ಮ ಪ್ರಕೃತಿಗಳ ಸ್ವ  
 ಭಾವಗಳನನುಸರಿಸಿ ಸುಖ ದುಃಖವ  
 ಈವ ಧೋರೆ ನೀನಲ್ಲದಿನ್ನುಂಟಿ ಜಗಕೆ ಮ  
 ತ್ತಾವನೈ ಭಕ್ತರನು ಪಾಲಿಸುವ ದಾತ ೧  
 ಸತ್ಯಸಂಕಲ್ಪ ನೀನೆಂಬುದೆಂದಿಗು ಸತ್ಯ  
 ಭೃತ್ಯವತ್ಸಲನೆಂಬೊ ಬಿರುದಿಲ್ಲವೆ  
 ದತ್ತಾತ್ರೇಯ ನಿನ್ನ ಸ್ಮರಣಮಾತ್ರದಿ, ಅಪ  
 ಮೃತ್ಯು ಪರಿಹರವಹುದು ಸಂದೇಹವಿಲ್ಲಿದಕೆ ೨
- ಶ್ರೀಪತೇ ಎನ್ನ ವಿಜ್ಞಾ ಪನೆಯ ಕೈಕೊಂಡು  
 ಪಾಪಿ ಜನರಿಂದ ಬಂದಾಪತ್ತನು  
 ನೀ ಪರಿಹರಿಸೈಯ ದ್ರಾಪದೀವರದ ಕರು  
 ಣಾಪಯೋನಿಧಿ ಜಗನ್ನಾಥ ವಿರೌಲಸ್ವಾಮಿ ೩
- ೩೪ ರಾಗ ಬೇಹಾಗ್ ಆದಿತಾಳ  
 ಕಾಯೊ ಕಾಯೊ ಕಾಯೊ ಕಮಲಾಯತಾಕ್ಷ ಪ  
 ಕಾಯೊ ಕಾಯೊ ಕಮಲಾಯತಾಕ್ಷ ಭವ  
 ತೋಯಧಿಯೊಳು ಬಿದ್ದು ಬಾಯಬಿಡುವೆ, ಬೇಗದಿ ಬಂದು ಅ  
 ಅದ್ವೈತತ್ರಯ ದಧ್ವಪ್ರವರ್ತಕ  
 ಸದ್ವೈಷ್ಣವ ಪಾದದ್ವಯ ತೋರಿ ೧  
 ಸಂಜೆಯ ತೋರಿ ಧನಂಜಯ ನುಳುಹಿದೆ  
 ಮಂಜುಳ ಚರಿತ ನಿರಂಜನ ಮೂರ್ತಿ ೨  
 ಕುಕ್ಷಿಯೊಳಂದು ಪರೀಕ್ಷಿದ್ರಾಜನ  
 ರಕ್ಷಿಸಿದಂತೆ ಪ್ರತಿಪ್ರತಿ ಕ್ಷಣದಿ ೩



ಅಧಮನು ನಾನಹುದುದಧಿಶಯನ (ಮಥನ ಪಾ.) ಸರ್ ಮುದಮನಿಮತ ವೊಂದಿದರಣುಗನ ನೀ	೪
ನೀ ದಯನೂಡದಡೀ ದಿವಿಜರು ವಲಿ ದಾದರಿಸುವರೆ ವೃಕೋದರ ವಂದ್ಯ	೫
ಸತ್ಯಾತ್ಮಕ ತವಭೃತ್ಯಗೆ ಬಂದಪ ಮೃತ್ಯು ಕಳೆದು ಸಂಪತ್ತು ಪಾಲಿಸಿ	೬
ಎಲ್ಲರೊಳಿಹ ಕೈವಲ್ಯದರನೆ ನೀ ಬಲ್ಲಿದನೆಂಬುದ ಬಲ್ಲೆ ಬಹುಬಗೆ	೭
ಕ್ಷುದ್ರ ಭೂಮಿಪರುಪದ್ರವ ಕಳೆದು ಸು ಭದ್ರವೀಯೊ ಕಲ್ಪದ್ರುಮದಂತೆ	೮
ವೀತಭಯ ಜಗನ್ನಾಥ ವಿರಲ ಸು ಖೇತರ ಕಳೆದು ಮಹಾತಿಶಯದಲಿ	೯
೩೫ ರಾಗ (ಕಾನಡ) ನುಡ್ಯಮಾನತಿ ಅಟಿತಾಳ ರಕ್ಷಿಸೊ ಶ್ರೀಶ ಶ್ರೀನಿವಾಸ ರಕ್ಷಿಸೆನ್ನ ಪದ್ಮಾಕ್ಷ ತ್ರಿಜಗ ಧ್ಯಕ್ಷೆ ಖಳಜನ ಶಿಕ್ಷೆ ಪಾಂಡವ ಪಕ್ಷೆ ಕರುಣಕಟಾಕ್ಷದಲಿ ನೀ ನೀಕ್ಷಿಸುತ ವೊರೆ ಪಕ್ಷೆನಾಹನ	೧೦
ಕೊಂಚಮತಿಯಲಿ ಕುಜನರ ಸೇರಿ ಸಂಚರಿಸುತಲಿ ದೀನನಾದೆ ಪಂಚಶರ ಸ್ಮರ ವಂಚಿಸುತ ಬಿಡೆ ಚಂಚಲಾಕ್ಷೇರ ಸಂಚು ನೋಟದ ಮಿಂಚಿಗೆನ್ನ ಮನ ಚಂಚಲವು ಪುಟ್ಟಿ *ವಂಚಿಸೇ ಯಮ*ನಂಚಿಗೆ ಸಿಲುಕಿದೆ	೧೧

ಕಿಟ್ಟಿಗಟ್ಟಿದ ಕಬ್ಬಿಣದಂತೆ  
 ಕೆಟ್ಟ ಕಿಲ್ಲೆಷದ ಕೂಪದಿ ಬಿದ್ದು  
 ಧಿಟ್ಟ ನಿನ್ನಯ ಗುಟ್ಟು ತಿಳಿಯದೆ  
 ಹೊಟ್ಟಿಗೋಸುಗ ಕೆಟ್ಟ ಕುಜನರ  
 ಧಟ್ಟನೆ ಕಾಲ್ಗಟ್ಟಿ ಬಹುಶ್ರಮ  
 ಪಟ್ಟು ನಾ ಕಂಗಿಟ್ಟಿ ಪ್ರತಿದಿನ

೨

ಶ್ರೀ ಕಮಲೇಶ ಹೃತ್ಪದ್ಮದಿ  
 ನೇಶ ಪ್ರಕಾಶ ಬೇಗನೆ ಬಂದು  
 ಯಾಕೆ ತಡವೆನ್ನ ವಾಕು ಲಾಲಿಸಿ  
 ಜೋಕೆಯಿಂದಲಿ ನೀ ಕರವ ಪಿಡಿ  
 ದಾಕುಚೇಲನ ಸಾಕಿದ ಪರಿ  
 ಶ್ರೀಕರ ಜಗನ್ನಾಥ ವಿರೂಲ

೩

೩೩ ರಾಗ ನಾಟಿ ರುಂಪೆತಾಳ

ಶರಣು ಮೃತ್ಯುಂಜಯ ಶರಣು ಸಜ್ಜನರ ಭಯ  
 ಪರಿಹರಿಸು ಕರುಣಾಳು ಬಿನ್ನಪವ ಕೇಳು

ಪ

೮

ವಾಸವಾದ್ಯಮರುನುತ ವನಜಸಂಭವನ ಸುತ  
 ನೀ ಸಲಹೊ ಕೈಲಾಸವಾಸ ಈಶ  
 ಕ್ಲೇಶ ಮೋದಾದಿಸಮ ತಿಳಿಸು ಅಶ್ವತ್ಥಾಮ  
 ಶ್ರೀಶುಕ ದೂರ್ವಾಸ ಸ್ವಟಿಕ ಸಮಭಾಸ

೧

ವೈಕಾರಿಕಾದಿ ತ್ರೈರೂಪ ನಿನ್ನಯ ಕೋಪ  
 ಶೋಕ ಕೊಡುವುದು ದೈತ್ಯಜನಕೆ ನಿತ್ಯ  
 ಲಾಕಿಕಗಳೆಲ್ಲ ವೈದಿಕವಾಗಲೆನಗೆ ಮೈ  
 ನಾಕಿ ಹೃತ್ಯಮುಂದೇಡು ಭಕ್ತಜನ ಬಂಧು

೨

ಪವಮಾನ ತನಯ ನಿನ್ನವರಲ್ಲಿ ಕೊಡು ವಿನಯ  
 ದಿವಸ ಸವನಗಳಲ್ಲಿ ಎನ್ನಿರವ ಬಲ್ಲಿ  
 ಪವನ ದ್ವಿತೀಯರೂಪ ಸತತ ಎನ್ನಯ ಪಾಪ  
 ಆವಲೋಕಿಸದಲೆನ್ನ ಸಲಹೊ ಸುರಮಾನ್ಯ

೩

- ಶೇಷನಂದನ ಶೇಷಭೂಷಣೆ ನಿಶ್ಚೇಷ  
 ದೋಷರಹಿತನ ತೋರು ಕರುಣವನು ಬೀರು  
 ಶ್ರೀ ಪುಣ್ಯಖನ ತಂದೆ ಸತತ ನೀ ಗತಿಯೆಂದೆ  
 ಶೋಷಿಸು ಭವಾಮಯವ ಬೇಡುವೆನು ದಯವ ೪
- ಗರ್ಗಮುನಿ ಕರಪದುಮ ಪೂಜ್ಯ ಚರಣಾಬ್ಜ ಮಮ  
 ದುರ್ಗುಣಗಳೆಣಿಸದಲೆ ಜಗದಮೇಲೆ  
 ನಿರ್ಗತಾಶನ ಜಗನ್ನಾಥ ನಿರ್ಮಲನ ಸ  
 ನ್ನಾಗ್ರವನೆ ತೋರು ಈ ದೇಹ ನಿನ್ನ ತೇರು ೫
- ೩೭ ರಾಗ ಕಾಪಿ ಏಕತಾಳ  
 ವ್ಯರ್ಥ ಕಳೆವರೇನೊ ಕಾಲವ, ಹೇ ಪಾಪಿ ಮನುಜ ೫  
 ಪಾರ್ಥಸಖನ ವಾರ್ತೆಗಳನು  
 ಕೀರ್ತಿಸದೆ, ಕುವಾರ್ತೆಯಿಂದ ೬
- ನೇಸರನುದಿಸದ ಮುನ್ನ  
 ಶ್ರೀಶನ ಗುಣಕರ್ಮ ನಾಮ  
 ಆಸೆಯಿಂದ ಸ್ಮರಿಸದಲೆ  
 ಗ್ರಾಸದ್ಧ ರಹಿಗಳನು ಹರಟೆ ೧
- ಪವನ ಮತವನವಲಂಬಿಸಿದ  
 ಸ್ವವಿರ ಕವಿಗಳಿಂದ ಕಥಾ  
 ಶ್ರವಣ ರಸವ ಕಿವಿಯು ದಣಿಯೆ  
 ಸವಿದು ಸುಖಿಸಿ ಪ್ರವರನಾಗದೆ ೨
- ಶ್ರೀಪಯೋಜ ಪೀಠ ಶೈಲ  
 ಚಾಪ ಗೋಪಮುಖರು ದ್ವಿತೀಯ  
 ರೂಪರೆಂದು ಹರಿಗೆ ನೀ ಪ  
 ದೇ ಪದೇ ನಮಸ್ಕರಿಸದೆ ೩
- ಕ್ಷೇತಿ ಜಲಾಗ್ನಿ ವಾಯು ಖಂ  
 ಆತುಳ ಬುದ್ಧಿಯಹಂಕಾರಗಳು  
 ಕೃತಿರಮಣನೆ ವಿಮಲ ಭಿನ್ನ  
 ಪ್ರತಿಯೆಯೆಂದು ಭಜಿಸದಿನ್ನು ೪

ಪುತ್ರ ಜನಕ ಜನನಿ ಪತ್ನಿ  
ಕರ್ತೃ ಜಗನ್ನಾಥ ವಿರಲ  
ಪಾತ್ರ ಕರ್ಮಕರಣ ಕ್ರಿಯಾ  
ಭೋಕ್ತೃ ಮಿತ್ರನೆಂದರಿಯದೆ

೫

೩೮ ರಾಗ ಕಾಂಭೋದಿ ರುಂಪೆತಾಳ

ಗತಿಯಾವುದೆನೆಗೆ ಶ್ರೀಪತಿಯೆ ಪೇಳೊ  
ಮತಿಗೆಟ್ಟು ಪ್ರತಿದಿನದಿ ಸತಿಯ ಬಯಸುವೆನೊ

ಪ

೮

ಮರುಳು ಬುದ್ಧಿ ಗಳಿಂದ ಕರಸೂಚನೆಯ ಮಾಡಿ  
ತರಳೆಯರ ತಕ್ಕೈಸಿ ಸರಸವಾಡಿ  
ಇರಳು ಹಗಲು ಹೀಗೆ ದುರುಳತನದಲಿ ತಿರುಗಿ  
ಧರೆಯೊಳಗೆ ನಾನೊಬ್ಬ ಹರಿದಾಸನೆನಿಸಿದೆನು

೧

ನಾಚಿಕೆಯ ತೊರೆದು ಬಲು ನೀಚರಲ್ಲಿಗೆ ಪೋಗಿ  
ಯಾಚಿಸುವೆ ಸುವಿಚಾರಹೀನನಾಗಿ  
ಆ ಚತುರ್ದಶವರುಷದಾರಭ್ಯ ಈ ವಿಧದಿ  
• ಆಚರಿಪೆನ್ನೆ ಸವ್ಯಸಾಚಿಸಖ ಕೃಷ್ಣ

೨

ನಾನು ನನ್ನದು ಎಂಬ ಹೀನ ಬುದ್ಧಿ ಗಳಿಂದ  
ಜ್ಞಾನತೂನ್ಯನು ಆದೆ ದೀನಬಂಧು  
ಸಾನುರಾಗದಿ ಒಲಿದು ನಾನಾ ಪ್ರಕಾರದಲಿ  
ನೀನು ಪಾಲಿಸು ಹರಿಯೆ ಜ್ಞಾನಗುಣಪರಿಪೂರ್ಣ

೩

ಅಂಬುಜಾಕ್ಷನೆ ನಿನ್ನ ನಂಬಿ ಭಜಿಸುವರ ಪಾ  
ದಾಂಬುಜಕೈರಗದಲೆ ಸಂಭ್ರಮದಲಿ  
ತಂಬೂರಿಯನು ಪಿಡಿದು ಡಂಭತನದಲಿ ನಾನು  
ಶಂಬರಾರಿಗೆ ಸಿಲುಕಿ ಬೆಂಬಿಡದೆ ಚಾಲ್ಪರಿದೆ

೪

\* ಯಾಚಿಸುವೆನು ಸನ್ಮಾರ್ಗವನು ಯೋಚಿಸದಲೆ (ಪಾ )

ಪರಮೇಷ್ಟಿಯಾರಭ್ಯ ತೃಣಜೀವ ಪರಿಯಂತ  
ತರತಮಂಗಳ ತಿಳುಹಿ ತರುವಾಯದಲ್ಲಿ  
ಗುರುಹಿರಿಯರಲಿ ಭಕ್ತುತಿ ವೈರಾಗ್ಯವನೆ ಕೊಟ್ಟು  
ಸಿರಿ ಜಗನ್ನಾಥವಿರಲ ನಿರುತ ನೀ ವೋರಿಯದಿರೆ

೫

೩೯ ರಾಗ ಅನಂದಭೈರವಿ ಆದಿತಾಳ

ಶ್ರೀಮಾರುತಾತ್ಮ ಸಂಭೂತ, ಹನುಮ  
ಭೀಮ ಮಧ್ವಾಖ್ಯ ಯತಿನಾಥ, ಮೂಲ  
ರಾಮಕೃಷ್ಣಾ ಪಿಫತ ಸುಚೇತ ಮಮ  
ಸ್ವಾಮಿ ಚಿತ್ತೈ ಸೆನ್ನ ಮಾತ

೧

ಅಂಜನಾದೇವಿ ಸುಕುಮಾರ, ಎಮ್ಮ  
ನಂಜಿಸುವ ಘೋರ ಸಂಸಾರ, ಹೇ ಪ್ರ  
ಭಂಜನನೆ ನಿಗಮಸಂಚಾರ, ಕ್ಲೇಶ  
ಭಂಜಿಸಿ ಸಲಹೊ ಗುಣೋದಾರ

೨

ಕುಂತಿ ಜರರದೊಳುದಿಸಿ ಬಂದೆ, ಮಹಾ  
ಹೊಂತ ಕಾರವರನ್ನು ಕೊಂದೆ, ಅನಾದ್ಯ  
ನಂತಕಾಲದಲ್ಲಿ ಎಮ್ಮ ತಂದೆ, ನೀನೆ  
ಸಂತೈಸಬೇಕೆಂದು ನಿಂದೆ

೩

ಮಧ್ಯಗೇಹಾಖ್ಯ ನಿಜಸದನ-ದೊಳಗೆ  
ಉದ್ಭವಿಸಿ ಮೆರದೊ ಜಿತಮದನ, ಧರ್ಮ  
ಪದ್ಧತಿಗಳ ಪ್ರಸನ್ನ ವದನ, ತಿಳಿಸಿ  
ಉದ್ಧರಿಸೊ ದನುಜಕುಲ ನಿಧನ

೪

ಬದರಿಕಾಶ್ರಮಕೆ ನೀ ವೋಗಿ, ಲಕ್ಷ್ಮೀ  
ಹೃದಯವಾಸನ ಪದಕೆ ಬಾಗಿ, ಭಾಷ್ಯ  
ಮುದದಿಂದ ಪೇಳ್ವೆ ಚೆನ್ನಾಗಿ, ಎನಗೆ  
ಅದರ ಭಾವನ ತಿಳಿಸೊ ಯೋಗಿ

೫

- ಶ್ರೀಪೂರ್ಣಬೋಧ ಯತಿರಾಯ, ಎನ್ನ  
ತಾಪತ್ರಯಗಳಿಂದ ನೋಯ-ಗೊಡದೆ  
ನೀ ಪಾಲಿವುದು ಗುಣನಿಕಾಯ, ಕೃಷ್ಣ  
ದ್ವೈಪಾಯನಗೆ ನೀನೇ ಪ್ರಿಯ ೬
- ಜೀವಕೋಟಿಯೊಳು ನೀ ಪಿರಿಯ, ಎಮ್ಮ  
ನೋವು ಸುಖಗಳ ನೀನು ಆರಿಯ, ಈಗ  
ನೀ ಮೊಲಿಯದಿರೆ ಹರಿ ನಮ್ಮ ಪೊರೆಯ, ಜಗವ  
ಕಾವ ಸುರವರ ನೀನೆ ಖರೆಯ ೭
- ಹನುಮ ಭೀಮಾನಂದ ಮುನಿಹ, ಕರುಣೆ  
ಸನುದಿನದಿ ನಿನ್ನಂಘ್ರಿ ನೆನೆಪ, ಮುದದಿ  
ಘನವಾದ ಸತ್ಪಲಗಳುಣಿಪ ಶಕ್ತ  
ಜನನ ಮರಣಗಳ ಬಿಡಿಸೊ ದಿನಪ ೮
- ಯಾರಿಗುಸುರಲೊ ಮನದ ತಾಪ, ಭಾರ  
ತೀರಮಣ ಎನ್ನ ಮಹಪಾಪ, ನೀನೆ  
ದೂರ ಮಾಳ್ಪುದು ಸುಪ್ರತಾಪ, ಪರಮ  
ಕಾರುಣಿಕ ತೋರೊ ತವರೂಪ ೯
- ಭಕ್ತರಿಗೊಲಿದು ಭವದಿಂದ, ನೀ ವಿ  
ಮುಕ್ತರನು ಮಾಡು ದಯದಿಂದ, ಸರ್ವ  
ಶಕ್ತನಹುದೆಂದು ವೇದ-ವೃಂದದೊಳಗೆ  
ಉಕ್ತವಾಗಿದೆ ನಿಮ್ಮ ಆನಂದ ೧೦
- ಶ್ರೀಜಗನ್ನಾಥವಿರಲಯ್ಯ ನಂಘ್ರಿ  
ಪೂಜಿಸುವ ಸಜ್ಜನರ ಕೈಯ್ಯ ಬಿಡದೆ  
ನೀ ಜೋಕೆಮಾಡುವುದು ಜೀಯ, ನೀನೆ  
ಈ ಜಗತ್ರಯಕೆ ಗುರುವರ್ಯ ೧೧
- ೪೦ ರಾಗ ಮಧ್ಯಮಾವತಿ ಆಟತಾಳ  
ಎಂದು ಕಾಂಬೆನೊ ಪಾಂಡುರಂಗ ಮೂರುತಿಯ ಪ.  
ಇಂದುಭಾಗ ನಿವಾಸ ನರನ ಸಾರಥಿಯ ೮

- ಅರುಣಾಬ್ಜೋಪಮ ಹಾರು ಬರಣಾಂಗುಳಿ ನಖರ  
ತರಣೇಂದು ಚ್ಯವಿ ತಿರಸ್ಕರಿಸುವ ಪ್ರಖರ  
ಕಿರುಗೆಜ್ಜೆ ಕಡಗ ನೂಪುರ ವೆಂಡಿ ಶಫರ  
ತೆರೆ ಜಾನು ಜಂಘೆ ಭಾಸುರ ರತ್ನ ಮುಕುರ ೧
- ರಂಭ ವೋಲು ವ ಊರು ವೊಂಬಣ್ಣಾಂಬರವ  
ಕುಂಭಿ ಮಸ್ತ ಕದೋಲಿ ತಂಬದಿ ವೊಳೆವ  
ಕಂಬು ಮೇಖಲ ಕಂಜ ಗಂಭೀರ ನಾಭಿ  
ಅಂಬುಧಿಶಾಯಿ ವಿರ್ಮಲನ ವಿಗ್ರಹವ ೨
- ಲವಕುಕ್ಷಿತ್ರವಳಿ ಭಾರ್ಗವಿವಕ್ಷ ಉರವು  
ದ್ರವಿ ವೋಲ್ಪ ಕಾಸ್ತು ಭ ನವ ವೈಜಯಂತಿಯ  
ಸುವಿಶಾಲ ವಕ್ಷದೋಳ ವಿವಿಧ ಹಾರಗಳು  
ನವನೀತಜೋರ ನೀರಜಪೀಠ ಪಿತನ ೩
- ಪದಕ ಸರಿಗೆ ಜಾಂಬುನದ ಕುಂಬುಕಂಠ  
ಮದಕರಿ ಬಾಹುವು ಚದುರ ಭುಜಕೀರ್ತಿ  
ಬದರ ಸಂಕಾಶ ಅಂಗದ ರತ್ನ ಕಟಕ  
ಪದುಮಾರುಣ ಕರಯುಗ್ಮ ಕಟಿಯಲಿಟ್ಟವನ ೪
- ವಿಧು ಬಿಂಬೋಪಮ ಚಿಲ್ಪವದನ ಕೆಂದುಟಿಯ  
ಬಿದುರಾಭ ದಶನಕುಟ್ಟಲ ಕಿರುನಗೆಯ  
ಕದವು ಕನ್ನಡಿ ನಾಸಾತುಡಿ ಚಂಪಕತೆನೆಯ  
ಉದಕೇಜಾಯತ ನೇತ್ರ ಯದುವಂತೋದ್ಭವನ ೫
- ಜ್ವಲಿತ ಕುಂಡಲ ಕರ್ಣ ಲಲಿತ ಭ್ರೂಯುಗಳ  
ವೊಳೆವ ಬಾಲಶಶಾಂಕ ತಿಲಕಾಂಕಿತ ಫಾಲ  
ಅಳಿಜಾಲವೆನಿಪ ಕುಂತಳ ರತ್ನ ಚಕಿತ  
ಕಲಧಾತ ಮಕುಟ ದಿಗ್ಗಲಯ ಬೆಳಗುವನ ೬
- ಶರ ಕೂರ್ಮರೂಪಿಯ ಕಿಟಿ ನರಹರಿಯ  
ವಟು ಭಾರ್ಗವ ಕಾಕುಸ್ಥ ಶರಕಂಸದ್ವಿಷಿಯ  
ನಿಟಿಲಾಂಬಕ ಸಹಳ ಖಳಕಟಿಕಾರಿ ಭೀಮಾ  
ತಟಶಾಯಿ ಜಗನ್ನಾಥ ವಿರಲನಾಕೃತಿಯ ೭

೪೧ ರಾಗ ಪೂರ್ವಿ ತ್ರಿಶ್ರುತಿತಾಳ	
ಶೇಷದೇವ, ವಾರುಣಿಪತಿ ಪಾಹಿ	ಪ
ಶೇಷದೇವ ತ್ರೈಘೋಷಣ ಮುಖ ಪರಿ	
ವೋಷಿಸು ಎಮ್ಮಭಿಲಾಷೆಯ ಸಲಿಸಿ	ಅ
ಭಜಿಸುವೆ ಸರ್ವದ ಸುಜನರಭೀಷ್ಟದ	
ಸುಜನಾರಾಧಕ ಭುಜಗೋತ್ತಂಸ	೧
ಪುಣ್ಯಚರಿತ ಸುಶರಣ್ಯನೆ ಸುಬ್ರ	
ಹೃಣ್ಯದೇವ ಕಾರುಣ್ಯ ಮೂರುತಿ	೨
ವಾರುಣಿಮುಖ ಸರೋರುಹ ದಿನಕರ	
ತೋರುತವಾಂಘ್ರಿ ಮಹೋರಗ ರಾಜ	೩
ಅಸಿತ ವಸನ ಹಲ ಮುಸಲಾಯುಧ ಧರ	
ದ್ವಿಸಹಸ್ರೇಕ್ಷಣ ಸುಶರಣ ಪಾಲ	೪
ಪಾತಾಳಪ ಪುರುಹೂತನುತ ಜಗ	
ನ್ನಾ ಧವಿರಲನ ಪ್ರೀತಿ ವಿಷಯನೆ	೫

೪೨ ರಾಗ ಕಾಂಬೋದಿ ಝಂಪಿತಾಳ

ಬಲು ರಮ್ಯವಾಗಿದೆ ಹರಿಯ ಮಂಚ	ಪ
ಯಲರುಣಿಕುಲರಾಜ ರಾಜೇಶ್ವರ ಮಂಚ	ಅ
ಪವನತನಯ ಮಂಚ ಪಾವನ ತರ ಮಂಚ	
ಭುವನತ್ರಯವ ವೋತ್ತ ಭಾರಿ ಮಂಚ	
ಕಿವಿಗಳಿಲ್ಲದ ಮಂಚ ಶ್ರೀನಿಕೇತನ ಮಂಚ	
ಶಿವರೂಪದಲಿ ಹಿಂದೆ ಹರಿಯನೊಲಿಸಿದ ಮಂಚ	೧
ನೀಲಾಂಬರವನುಟ್ಟು ನಳಿನಳಿಸುವ ಮಂಚ	
ನಾಲಿಗೆ ಎರಡುಳ್ಳ ನೈಜ ಮಂಚ	
ನಾಲ್ವತ್ತು ಕಲ್ಪದಿ ತಪವ ಮಾಡಿದ ಮಂಚ	
ಕಾಲ ಮುಸಲಹಲವ ಹಿಡಿದಿರುವ ಮಂಚ	೨



ರಾಮನನುಜನಾಗಿ ರಣವ ಜಯಿಸಿದ ಮಂಚ  
ತಾಮಸ ರುದ್ರನನು ಪಡೆದ ಮಂಚ  
ಭೀಮಾವರಜನೊಳು ಆವೇಶಿಸಿದ ಮಂಚ  
ಜೇಮೂತಮಂಡಲವ ತಡೆಗಟ್ಟಿದ ಮಂಚ

೩.

ಜೀವನಾಮಕನೆನಿಸಿ ವ್ಯಾಪ್ತನಾಗಿ ಹರಿಯ  
ಸೇವಿಸಿ ಸುಖಿಸುವ ದಿವ್ಯ ಮಂಚ  
ಸಾವಿರ ಮುಖದಿಂದ ತುತಿಸಿ ಹಿಗ್ಗುವ ಮಂಚ  
ದೇವಕೀ ಜರರದಿಂ ಸೆಳೆಸಿಕೊಂಡ ಮಂಚ

೪

ವಾರುಣೀದೇವಿಗೆ ವರನೆನಿಸಿದ ಮಂಚ  
ಸಾರುವ ಭಕುತರ ಸಲಹೊ ಮಂಚ  
ಕಾರುಣ್ಯನಿಧಿ ಜಗನ್ನಾಥವಿರ್ಮಲನ ವಿ  
ಹಾರಕ್ಕೆ ಯೋಗ್ಯವಾದ ವಿಮಲ ಶೇಷ ಮಂಚ

೫

೪೩ ರಾಗ ಅರಣಿ ಅಟತಾಳ

ಹೊಂದಿ ಬದುಕಿರೋ ರಾಘವೇಂದ್ರರಾಯರ  
ಕುಂದದೆಮ್ಮನ ಕರುಣದಿಂದ ವೊರೆವರ

ಪ.

ಆ

ನಂಬಿ ತುತಿಸುವ ಜನಕದಂಬಕಿಷ್ಟವ  
ತುಂಬಿ ಕೊಡುವನು ಅನ್ಯಹಂಬಲೀಯನು

೧

ಅಲವಬೋಧರ ಸುಮತ ಜಲಧಿ ಚಂದಿರ  
ಒಲಿದು ಭಕ್ತರ ಕಾಯ್ತು ಸುಲಭ ಸುಂದರ

೨

ಗುರುಸುಧೀಂದ್ರರ ವಿಮಲ ಕರಜರೆನಿಪರ  
ಸ್ಮರಿಸಿ ಸುರುಚಿರ ವಿಮಲ ಚರಣ ಪುಷ್ಕರ

೩

ಫಾಲಲೋಚನ ವಿನುತ ಮೂಲರಾಮನ  
ಲೀಲೆಯನುದಿನ ತುತಿಪ ಶೀಲ ಸದುಣ

೪

ಭೂತ ಭಾವನ ಜಗನ್ನಾಥವಿರ್ಮಲನ  
ಪ್ರೀತಿಪಾತ್ರನ ನಂಬಿರೀತನನುದಿನ

೫

೪೪ ರಾಗ ಧನಾಸರಿ ಆದಿತಾಳ ವಾದಿರಾಜ	
ವಾದಿರಾಜ ಗುರು ನೀ ದಯನೂಡದ ಡೀದುರಿತವ ಕಳೆದ್ವಾದಿಪರಾರೊ	ಅ ಪ
ಕಲಿಬಾಧೆಯು ತಾ ವೆಗ್ಗಳವಾಗಿದೆ ಇಳೆಯೊಳು ಯತಿಕುಲ ತಿಲಕ ಕೃಪಾಳೊ	೧
ದೇಶಿಕಾರ್ಯ ವಾಗೀಶಕುವರ ತವ ದಾಸ ಸಮೂಹವ ನೀ ಸಲಹೈ ಸದಾ	೨
ಜನ್ಮಾದಿವ್ಯಾಧ್ಯುನ್ಮಾದ ಭ್ರಮ ನಿನ್ನೊರೆ ಹೊಕ್ಕರಿಗಿನ್ನೊದಲುಂಟೆ ನೀ ಗತಿಯೆಂದನುರಾಗದಿ ನಂಬಿದ	೩
ಭೋಗಿ ಪುರೀಶನ ರೋಗವ ಕಳೆದೆ ಯಲುರುಣಿ ಭಯಕಂಜಿಲಿ ನಿಮ್ಮಾಸನ ಕೆಳಗಿರೆ ಕಂಡದ ನುಳುಹಿದೆ ಕರುಣೆ	೪
ಗರಮಿಶ್ರಿತ ನರಹರಿ ನೈವೇದ್ಯವ ಅರಿತು ಉಂಡು ಅದನರಗಿಸಿಕೊಂಡೆ	೫
ಹಯವದನನ ಪದಧ್ಯಯ ಭಜಕಾಗ್ರಣಿ ದಯದಿ ವಿಪ್ರನಿಗೆ ನಯನವನಿತ್ತೆ	೬
ಮೋದಮುನಿಮತ ಮಹೋದಧಿ ಪೂರ್ಣ ವಿಘೋದಯ ಶರಣರ ಕಾದುಕೊ ಧೋರೆಯೆ	೭
ಅರ್ಥಿಗಳಿಗೆ ಪರಮಾರ್ಥವ ತೋರಿಸಿ ತೀರ್ಥ ಪ್ರಬಂಧವ ಕೀರ್ತನೆಗೈದೆ	೮
ಯಮಿವರನೆ ತ್ರಿವಿಕ್ರಮ ರಘೋತ್ಸವ ಸಮಯವಿದೆಂದುತ್ಸ್ರಮಣವ ತೊರೆದೆ	೧೦
ಬಂದು ಕರೆಯೆ ಪುರಂದರನಾಳ ಳು ಹಿಂದೆಟ್ಟಿದೆ *ಕರ್ಮೇಂದ್ರಿಗಳರಸನೆ	೧೧

\* ಕರ್ಮೇಂದ್ರಿಗಳು=ಯತಿಗಳು

ಭೂಮಿಪರುಪಟಳ ಕಾ ಮಹಿನಾಥನು	
ತಾ ಮೈಮರೆದಿರೆ ನೀ ಮುದವಿತ್ತೆ	೧೨
ನಿನ್ನೊ ಶನಾದ ಜಗನ್ನಾಥವಿರಲನ	
ಇನ್ನಾದರು ತೋರೆನ್ನ ಮನದಲಿ	೧೩
೪೫ ರಾಗ ನಾಟಿ ರುಂಪೆತಾಳ	
ಪ್ರಣವ ಪ್ರತಿಪಾದ್ಯ ಪ್ರಹ್ಲಾದ ವರದ	ಪ
ಪ್ರಣತ ಕಾಮದನೆ ಪ್ರಾರ್ಥಿಸುವೆ ಪ್ರಬುವೆಂದು	೮
ಸಕಲ ಜೀವ ಜಡಾತ್ಮಕ ಜಗತಿನೊಳಗಿದ್ದು	
ಅಕಳಂಕ ನಾಮರೂಪದಲಿ ಕರೆಸಿ	
ಪ್ರಕಟನಾಗದೆ ಮಾಡಿ ಮಾಡಿಸುವ ವ್ಯಾಪಾರ	
ಸುಖದುಃಖಗಳಿಗೆ ಗುರಿಮಾಡಿ ನಮ್ಮನು ನೋಳ್ವೆ	೧
ಏನೆಂಬೆ ನಿನ್ನ ಮಹಿಮೆಗೆ ರಮಾಪತೆ ನಿನ್ನ	
ಧೀನರಲ್ಲವೆ ತತ್ವಮಾನಿ ಸುರರು	
ದಾನವಾಂತಕನೆ ವಿಜ್ಞಾಪನವ ಕೈಕೊಂಡು	
ದೀನರುದ್ಧರಿಸುವುದು ದಯದಿಂದ ನಿರುತ	೨
ಸರ್ವಸ್ವತಂತ್ರ ನೀನಾದಕಾರಣ ಬ್ರಹ್ಮ	
ಶರ್ವಾದಿ ಸುರರು ಪ್ರಾರ್ಥಿಸುತ್ತಿಪ್ಪರು	
ದುರ್ವಿಭಾವ್ಯನೆ ಸುರರಿಗಮೃತಪಾವನಗೈಸಿ	
ಗರ್ವಿಸಿದ ದಾನವರ ಗಣವ ಸಂಹರಿಸಿದೆ	೩
ಬುದ್ಧ್ಯಾದಿ ಇಂದ್ರಿಯಗಳೊಳಗೆ ತಪ್ಪತಿಗಳೊಳ	
ಗಿದ್ದು ಬಹುವಿಧ ಚೇಷ್ಟೆಗಳನೆ ಮಾಡಿ	
ಬದ್ಧರನು ಮಾಳ್ವೆ ಭವದೊಳಗಲ್ಪ ಜೀವರನಿ	
ರುದ್ಧನೆಂದೆನಿಪೆ ಎಲ್ಲರೊಳು ವ್ಯಾಪಕನಾಗಿ	೪
ದಾಶರಥೆ ನೀನೆ ಗತಿಯೆಂದು ಮೊರೆಹೊಕ್ಕು ವಿ	
ವೀಭಷಗೆ ಲಂಕಾಧಿಪತ್ಯವಿತ್ತೆ	
ವಾಸವಾನುಜ ಜಗನ್ನಾಥವಿರಲ ಭಕ್ತ	
ಪೋಷಕನು ನೀನಹುದು ಕಲ್ಪಕಲ್ಪಗಳಲ್ಲಿ	೫

೪೬ ರಾಗ ಧನಸಾರಿ ಅಟಿತಾಳ

ಕರುಣಿಗಳೊಳಗೆಣೆ ಕಾಣೆನೊ ನಿನಗೆ ಸ  
ದು ರುವರ ರಾಘವೇಂದ್ರ  
ಚರಣಕಮಲ ಯುಗ್ಮ ಮರಿಹೊಕ್ಕವರ ಮನದ  
ಹರಕೆಯ ನಿರುತದಲೀವೆ ನೀ ಕಾವೇ

ಪ

ಅ

ರಾಘವೇಂದ್ರ ಗುರುವೇ ಗತಿ ಎಂದನು  
ರಾಗದಿಂಥಲಿ ಭಜಿಪ  
ಭಾಗವತರ ದುರಿತೌಘಗಳಳಿದು ಚೆ  
ನ್ನಾಗಿ ಸಂತ್ಯಿಸುವೆ ನೀ ಸನ್ಮಾನಿ

೧

ಸುಧೀಂದ್ರಯತಿಕರ ಪದುಮಸಂಭವ ಮಧು  
ವದ ಪಾದಾಂಬುಜ ಮಧುಪ  
ತ್ರಿವಶ ಭೂರುಹದಂತೆ ಬುಧಜನರೀಪ್ಸಿತ  
ಒದಗಿ ಪಾಲಿಸಿ ವೊರೆನೆ ಮದ್ದು ರುವೆ

೨

ಕುಧರ ದೇವನ ದಿವ್ಯರದನದಿ ಜನಿಸಿದ  
ನದಿಯ ತೀರದಿ ಶೋಭಿಪ  
ಸದಮಲ ಘನ ಮಂತ್ರಸದನ ನಿಲಯ ಚಿತ  
ಮದನ ಶ್ರೀ ಜಗನ್ನಾಥ ವಿರಲನ ದೂತ

೩

೪೭ ರಾಗ ನಾದನಾಮಕ್ರಿಯ ಅದಿತಾಳ

ಫಲವಿದು ಬಾಳ್ಕು ದಕೆ-ಸಿರಿ  
ನಿಲಯನ ಗುಣಗಳ ತಿಳಿದು ಭಜಿಸುವುದೆ  
ಫಲವಿದು ಬಾಳ್ಕು ದಕೆ

ಪ.

ಸ್ವೋಚಿತ ಕರ್ಮಗಳಾಚರಿಸುತ ಬಲು  
ನೀಚರಲ್ಲ ವೋಗಿ ಯಾಚಿಸದೆ  
ಖೇಚರವಾಹ ಚರಾಚರ ಬಂಧಕ  
ಮೋಚಕನಹುದೆಂದೊಚ್ಚಿ ಸುತಿಪ್ಪುದೆ

೧

- ನಿಚ್ಚ ಸುಭಕುತಿಯೊಳಚ್ಚುತನಂಕ್ರಿಗ  
 ಳರ್ಚಿಸಿ ಮೆಚ್ಚಿ ಸುತೆಚ್ಚರದಿ  
 ತುಚ್ಚ ವಿಷಯಗಳ ನಿಚ್ಚೆಲೆ ಸದೆಯ  
 ದೈಚ್ಚಲಾಭದಿ ವೋಚ್ಚನಾಗುವುದೆ ೨
- ಮನವಾಕ್ಯಾಯದೊಳನುಭವಿಸುವ ದಿತ  
 ದಿನದ ವಿಷಯ ಸಾಧನಗಳನು  
 ಅನಿಲಾಂತರ್ಗತ ವನರುಹದಳ ಲೋ  
 ಚನಗರ್ಪಿಸಿ ದಾಸನು ನಾನೆಂಬುದೆ ೩
- ವಾಸವಮುಖ ವಿಬುಧಾಸುರ ನಿಚಯಕ  
 ವಾಸುದೇವನೆ ಶುಭಾಶುಭದಾ  
 ಈ ಸಮಸ್ತ ಜಗದೀಶ ಕೇಶವಾ  
 ನೀಶ ಜೀವರೆಂಬೀ ಸುಜ್ಞಾನವೆ ೪
- ಪಂಚ ಭೇದ ಪ್ರಪಂಚ ಸುಸತ್ಯ ವಿ  
 ರಂಚ ಮುಖರು ಬಲಿ ವಂಚಕಗೆ  
 ಚಂಚಲ ಪ್ರತಿಮೆಯ ಚಂಚಲ ಪ್ರಕೃತಿಯ  
 ಸುಚಿಂತಿಸಿ ಮುದಲಾಂಘನನಾಹುದೆ ೫
- ಪಂಚಋತುಗಳಲಿ ಪಂಚಾಗ್ನಿಗಳಲಿ  
 ಪಂಚ ಪಂಚರೂಪವ ತಿಳಿದು  
 ಪಂಚ ಸುಸಂಸ್ಕಾರಾಂಚಿತನಾಗಿ ದ್ವಿ  
 ಪಂಚ ಕರಣದಲಿ ಪಂಚಕನರಿವುದೆ ೬
- ಹೃದಯದಿ ರೂಪವು ವದನದಿ ನಾಮವು  
 ಉದರದಿ ನೈವೇದ್ಯವು ಶಿರದಿ  
 ಪದಜಲ ನಿರ್ಮಾಲ್ಯ ಧರಿಸಿ ನಿರುತ ಕೋ  
 ವಿದರ ಪದನ ಹೆಗ್ಗದವನು ಕಾಯ್ದುದೆ ೭
- ಪಾತ್ರರ ಸಂಗಡ ಯಾತ್ರೆಯ ಚರಿಸಿ ವಿ  
 ಧಾತ್ಯಪಿತನ ಗುಣ ಸ್ತೋತ್ರಗಳ  
 ಶ್ಲೋತ್ರದಿ ಸವಿದು ವಿಚಿತ್ರಾನಂದದಿ  
 ಗಾತ್ರವ ಮರೆದು ಪರತ್ರವ ಪಡೆವುದೆ ೮

ಹಂಸ ಮೊದಲು ಹದಿನೆಂಟು ರೂಪಗಳ ಸಂಸಾ ನವ ತಿಳಿದನುದಿನದಿ ಸಂಸೇವಿಸುವ ಮಹಾ ಪುರುಷರ ಪದ ಪಾಂಸುವ ಧರಿಸಿ ಅಸಂಶಯನಾಹುದೆ	೯
ವರ ಗಾಯತ್ರೀನಾಮಕ ಹರಿಗೀ ರೆರಡಂಘ್ರಿಯ ವಿವರವ ತಿಳಿದು ತರುವಾಯದಿ ಪಡ್ವಿಧ ರೂಪವ ಸಾ ದರವಲಿ ಅನುದಿನ ಧ್ಯಾನಿಸುತ್ತಿಪ್ಪುದೆ	೧೦
ಬಿಗಿದ ಕಂದದಿಂಧ್ಯಗ್ವಾಪ್ಪಗಳಿಂ ನಗೆಮೊಗದಿಂ ರೋಮಗಳೊಗೆದು ಮಿಗೆ ಸಂತೋಷದಿ ನೆಗೆದಾಡುತ ನಾ ಲೊಗನಯ್ಯನ ಪದ ವೊಗಳಿ ಹಿಗ್ಗುವುದೆ	೧೧
ಗೃಹಕರ್ಮವ ಬ್ಯಾಸರದಲೆ ಪರಮೋ ತ್ಸಹದಲಿ ಮಾಡುತ ಮೂರ್ಜಗದ ಮಹಿತನ ಸೇನೆಯಿದೆನುತಲಿ ಮೋದದಿ ಅಹರಹರ್ಮನದಿ ಸಮರ್ಪಿಸುತ್ತಿಪ್ಪುದೆ	೧೨
ಕೈಶಾನಂದಗಳೀಶಾಧೀನ ಸ ಮಾಸಮ ಬ್ರಹ್ಮ ಸದಾಶಿವರು ಈಶಿತವ್ಯ ರುಪರೇಶನಲ್ಲದೆ ಶ್ವಾಸಬಿಡುವ ಶಕ್ತಿ ಲೇಸಿಲ್ಲೆಂಬೋದೆ	೧೩
ಆ ಪರಮಾತ್ಮಗೆ ರೂಪದ್ವಯವು ಪ ರಾಪರ ತತ್ವಗಳಿದರೊಳಗೆ ಸ್ತ್ರೀ ಪುಂ ಭೇದದಿ ಈ ಪದ್ಮಜಾಂಡನ ವ್ಯಾಪಿಸಿ ಇಹನೆಂದೀಪರಿ ತಿಳಿವುದೆ	೧೪
ಏಕೋತ್ತರ ಪಂಚಾಶದ್ವರ್ಣಗ ಳೇಕಾತ್ಮನ ನಾಮಂಗಳಿವು ಮಾ ಕಮಲಾಸನ ಮೊದಲಾದಮರರು ಸಾಕಲ್ಪದಿ ಇವನರಿಯರೆಂತೆಂಬುದೆ	೧೫

- ಒಂದು ರೂಪದೊಳನಂತ ರೂಪವು  
ವೊಂದಿವ್ವುವು ಗುಣಗಳ ಸಹಿತ  
ಹಿಂದೆ ಮುಂದೆ ಎಂದೆಂದಿಗೆ ಶ್ರೀ ಗೋ  
ವಿಂದಗೆ ಸರಮಿಗಿಲಿಲೆಂತೆಂಬುದೆ ೧೬
- ಹರಿಕಥೆ ಪರಮಾದರದಲಿ ಕೇಳುತ  
ಮರೆದು ತನುವ ಸುಖ ಸುರಿಯುತಲಿ  
ಉರುಗಾಯನ ಸಂದರುಶನ ಹಾರೈ  
ಸಿರುಳು ಹಗಲು ಜರಿಜರಿದು ಬಾಳುವುದೆ ೧೭
- ವಿಷಯೇಂದ್ರಿಗಳ ತದಭಿಮಾನಿ ಸುಮ  
ನಸರಲಿ ನಿಂದು ನಿಯಾಮಿಸುವ  
ಶ್ವಸನಾಂತರ್ಗತ ವಾಸುದೇವ ತಾ  
ವಿಷಯಂಗಳ ಭೋಗಿಸುತಿಹನೆಂಬುದೆ ೧೮
- ಮೂಜಗದೊಳಗಿಹ ಭೂಜಲ ಖೇಚರ  
ಈ ಜೀವರೊಳಗೆ ಮಹಾಜಸನ  
ಸೋಜಿಗ ಬಹುವಿಧ ನೈಜವಿಭೂತಿಯ  
ಪೂಜಿಸುತನುದಿನ ರಾಜಿಸುತಿವ್ವುದೆ ೧೯
- ಮೇದಿನಿ ಪರಮಾಣಾಂಬು ಕಣಂಗಳ  
ನೈದಬಹುದು ಪರಿಗಣನೆಯನು  
ಮಾಧವ ನಾನಂದಾದಿ ಗುಣಂಗಳ  
ನಾದಿಕಾಲದಿಂದಗಣಿತನೆಂಬುದೆ ೨೦
- ಗುಣಕಾಲಾಹ್ವಯ ಆಗಮಾರ್ಣವ ಕುಂ  
ಭಿಣಿ ಪರಮಾಣ್ಡುಂಬುಧಿಗಳಲಿ  
ವನ ಗಿರಿ ನದಿ ಮೊದಲಾದದರೊಳಗಿಂ  
ಧನಗತ ಪಾವಕನಂತಿಹನೆಂಬುದೆ ೨೧
- ಅನಲಾಂಗಾರದೊಳಿಪ್ಪೋಪಾದಿಲಿ  
ಅನಿರುದ್ಧನು ಚೇತನರೊಳಗೆ  
ಕ್ಷಣಬಿಟ್ಟಿಗಲದೆ ಏಕೋ ನಾರಾ  
ಯಣ ಶ್ರುತಿ ಪ್ರತಿಪಾದ್ಯನು ಇಹನೆಂಬುದೆ ೨೨

- ಪಕ್ಷೆ ಗಳಕ್ಷಿಗಳ ಗಲದಲಿಪ್ಪಂ  
ತಕ್ಷರ ಪುರುಷನಪೇಕ್ಷೆಯಲಿ  
ಕುಕ್ಷಿಯೊಳಬ ಜ ತ್ರ್ಯಕ್ಷಾದ್ಯಮರರ  
ಈಕ್ಷಿಸಿ ಕರುಣದಿ ರಕ್ಷಿಪನೆಂಬುದೆ ೨೩
- ಪವನ ಮತಾನುಗರವ ನಾನಹುದೆಂ  
ದವನಿಯೊಳಗೆ ಸತ್ಪವಿಜನರ  
ಭವನಗಳಲಿ ಸಂಚರಿಸುತ ಸುಕಥಾ  
ಶ್ರವಣವ ಮಾಡುತ ಪ್ರವರನಾಗುವುದೆ ೨೪
- ಕಾರಣ ಕಾರ್ಯಾಂತರ್ಗತ ಅಂಶವ  
ತಾರಾವೇಶ ವಿಹಿತ ಸಹಜ  
ವೈರಕ ವೈರ್ಯಾಹ್ವಯ ಸರ್ವತ್ರವಿ  
ಕಾರವಿಲ್ಲದಲೆ ತೋರುವನಂಬುದೆ ೨೫
- ಪ್ರತಿದಿವಸ ಶ್ರುತಿಸ್ಮೃತಿಗಳಿಂದ ಸಂ  
ಸ್ತುತಿಸುತ ಲಕ್ಷ್ಮೀಪತಿ ಗುಣವ  
ಕೃತಿಪತಿ ಸೃಷ್ಟಿ ಸಿ ತಿಲಯಕಾರಣ  
ಇತರ ದೇವತೆಗಳಿಗಿಂತಿಲೆಂಬುದೆ ೨೬
- ಪನ್ನ ಗಾಚಲ ಸನ್ನಿವಾಸ ಪಾ  
ವನ್ನ ಚರಿತ ಸದುಣಭರಿತ  
ಜನ್ಯ ಜನಕ ಲಾವಣ್ಯನೇಕ ಜ  
ಗನ್ನಾಥ ವಿರ್ಮಲ ನಾನ್ಯಪನೆಂಬುದೆ ೨೭
- ೪೮ ರಾಗ ಕಾಂಬೋದಿ ಝಂಪಿತಾಳ  
ಜಗದಾಖ್ಯ ವ್ಯಕ್ಷ ಚಿಂತಿಪುದು ಬುಧರು ಪ.  
ಭಗವಂತನೆಂಬ ಆಗಸದಲ್ಲಿ ಪಸರಿಸಿದ ಅ
- ಚತುರಾಸ್ಯವಾಣಿ ಈರ್ವರು ಬೀಜ ಚಿತ್ತಕೃತಿ  
ಪೃಥಿವಿಕರ್ಮವು ಬೇರು ತ್ರಿಗುಣತ್ವವು  
ಕ್ಷಿತಿಜಲಾನಳನಾಯು ಗಗನಶಾಖೆಗಳಿದಕೆ  
ಮತಿಸಹಿತ ದಶಕರಣ ಉಪಶಾಖೆಯೆನಿಸುವುದು ೧



- ಅಹಂಕಾರಬಲದಿಂದ ಅಭಿವೃದ್ಧಿಯೈದುವುದು  
 ಅಹಿಂಕಸುಖ ಕುಸುಮ ತನ್ನಾತ್ಮರಸದಿ  
 ಸಹಿತವಾದ ಪ್ರವೃತ್ತಿ ಕರ್ಮಗಳ ಫಲವನ್ನು  
 ಅಹರಹರ್ ಭುಂಜಿವುದು ತನ್ನಾಮ ಜೀವನವಿಗ ೨
- ನಾನು ನನ್ನನು ಎಂಬ ನೀಡದ್ವಯಗಳಿಡಕೆ  
 ಮಾನಾಪಮಾನಾದಿಗಳೆ ಪತ್ರವು  
 ಹೀನವಿವ್ಯಾಧಿ ಪಂಚಕವೆ ಸರ್ವಗಳಲ್ಲಿ  
 ಶ್ರೀನಿಧಿ ಜಗನ್ನಾಥ ವಿರಲ ಸಂರಕ್ಷಕನು ೩
- ೪೯ ರಾಗ ನಾದನಾಮುಕ್ತಿಯೆ (ಪಂತುವರಾಳಿ) ಅಟತಾಳ  
 ಸಾರಿದ ಡಂಗುರ ಯಮನು-ಅಘ  
 ನಾರಿಯರೆಳೆತಂದು ನರಕದೊಳಿಡು ಎಂದು ೫  
 ಅ
- ಹೊತ್ತಾರೆ ಎದ್ದು ಪತಿಗೆ ಎರಗದವಳ  
 ವೃತ್ತಿಕೆ ಶೌಚ ಮಾಡದೆ ಇಪ್ಪಳ  
 ಬತ್ತಲೆ ಮೈತೊಳೆದತ್ತಿಗೆ ನಾದಿನಿ  
 ಅತ್ತಮಾವರ ಬೈವಳೆತ್ತಿ ತನ್ನಿರೊ ಎಂದು ೧  
 ತಿಲಕಾಯುಧವ ಬಿಟ್ಟು ಕುಂಕುಮವಿಡುವಳ  
 ಬೆಳಗಾದ ಕಾಲಕ್ಕು ಮಲಗಿಪ್ಪಳ  
 ಮಲಿನ ವಸ್ತ್ರವನುಟ್ಟು ಪತಿಬಳಿ ವೋಪಳ  
 ಕಲಹಕಾರಿಯ ಪೀಡಿದೆಳೆತನ್ನಿರೊ ಎಂದು ೨
- ಉತ್ತಮ ಗುರುಹಿರಿಯರನು ನಿಂದಿಸುವಳ  
 ಹೆತ್ತಮಕ್ಕಳ ಮಾರಿ ಬದುಕುವಳ  
 ಪ್ರತ್ಯೇಕ ಶಯ್ಯದಿ ಮಲಗಿಪ್ಪಳ ನೀಚ  
 ವೃತ್ತಿಯಳ ಪಿಡಿದೊತ್ತಿ ತನ್ನಿರೊ ಎಂದು ೩  
 ಜಲಜಕ್ಕಿಸಾಳಿ ಕಂಬಳಿ ಬೋಳಿ ಬಕ್ಕಿ ಗೋಂ  
 ದಲ ಮೊದಲಾದುವು ದೈವವೆಂದು  
 ತಿಳಿದು ಪಿಶಾಚಿ ಎಂಜಲನುಂಡು ಹಿಗ್ಗುವ  
 ಲಲನೇರನಾಲಸ್ಯಗೊಳದೆ ತನ್ನಿರೊ ಎಂದು ೪

- ಒಲುಮೆ ಔಷಧಿಮಾಡಿ ಪತಿಯ ನೋಲಿಸುವಳ  
 ಮಲಮಕ್ಕಳೊಳು ಮತ್ತರಿಸುತ್ತಿಪ್ಪಳ  
 ಕಳುವಿಲಿ ಕಾಂತನ ಧನವ ವಂಚಿಸುವಳ  
 ಗಳಕೆ ಪಾಶವ ಸುತ್ತಿ ಎಳೆದು ತನ್ನಿ ರೋ ಎಂದು ೫  
 ನಾಗೇಂದ್ರಶಯನನ ದಿನದಲಿ ಉಪವಾಸ  
 ಜಾಗರಮಾಡದೆ ಮಲಗಿಪ್ಪಳ  
 ಭಾಗವತಾದಿ ಶಾಸ್ತ್ರವ ಕೇಳದೆ ಮತ್ತ  
 ಳಾಗಿ ತಿರುಗುವಳ ಎಳೆದು ತನ್ನಿ ರೋ ಎಂದು ೬  
 ಉಡಲಿಲ್ಲ ಉಣಲಿಲ್ಲ ಇಡಲಿಲ್ಲ ತೊಡಲಿಲ್ಲ  
 ಸುಡಲಿ ಗಂಡನ ವಗತನವೆನ್ನುತ  
 ಪಡೆದವರನು ನುಡಿಗನುಡಿಗೆ ಬೈಯುವ ಇಂಥ  
 ಕಡುಪಾಪಿಗಳ ಹೆಡೆಮುಡಿ ಕಟ್ಟಿ ತಾ ಎಂದು ೭  
 ಗಂಡ ನಿರ್ಧನಿಕನೆಂದವಮಾನ ಮಾಳ್ಪಳ  
 ಉಂಡ ಶೇಷಾನ್ನ ವನುಣಿಸುವಳ  
 ಕೊಂಡೆಮಾತುಗಳ್ಳಿ ಕಳವಳಗೊಳಿಪಳ  
 ಮಂಡೆ ಕೂದಲು ಹಿಡಿದೆಳೆದು ತನ್ನಿ ರೋ ಎಂದು ೮  
 ಸಾಲೆಡೆಯಲಿ ಭೇದಮಾಡಿ ಬಡಿಸುವಳ  
 ನೀಲಾಂಬರವನುಟ್ಟು ಮಡಿಯೆಂಬಳ  
 ಬಾಲಕರನು ಬಡಿದಳಸುತ್ತಿಪ್ಪಳ ಹಿಂ  
 ಗಾಲ ತೊಳೆಯದಳ ಎಳೆದು ತನ್ನಿ ರೋ ಎಂದು ೯  
 ಮೀಸಲು ಮಾಡಿ ಎನ್ನದೆ ಭುಂಜಿಸುವಳ ಸ  
 ಕೈತಿಯೊಡನೆ ಗೆಳೆತನ ಮಾಳ್ಪಳ  
 ದಾನೇರಿಂದಲಿ ಪಾಕಪಾತ್ರೆ ಮುಟ್ಟಿಸುವಳ  
 ವಾಶಗಳನೆ ಹಾಕಿ ಎಳೆದು ತನ್ನಿ ರೋ ಎಂದು ೧೦  
 ಪತಿಗೆ ಬೇಕಾದವರೊಳು ಮತ್ತರಿಸುವಳ  
 ಮೃತವತ್ಸಗೋವಿನ ಪಾಲುಂಬಳ  
 ಹುತವಹನನು ಪಾದತಳದಿ ನೊಂದಿಸುವಳ  
 ಮತಿಗೇಡಿಯ ಹಿಡಿದೆಳೆದು ತನ್ನಿ ರೋ ಎಂದು ೧೧

- ಅತ್ತೆ ಮಾವರ ಕೂಡೆ ಮತ್ಸರಿಸುವಳ  
 ಸತ್ತವರ ನೆನೆನೆದಳುತಿಪ್ಪಳ  
 ದತ್ತಾಪಹಾರವ ಮಾಡುತಿಪ್ಪಳ ಉ  
 ನತ್ತಳ ಹಿಡಿದೆಳೆದತ್ತಿ ತನ್ನಿರೊ ಎಂದು ೧೨
- ಲಶುನವ್ಯಂತಾನಾದಿಗಳನು ಭಕ್ತಿಸುವಳ  
 ಸೊಸೆಯರೊಡನೆ ಮತ್ಸರಿಸುತಿಹಳ  
 ಹಸಿದು ಬಂದವರಿಗೆ ಅಶನವಿಲ್ಲೆಂಬಳ  
 ಉಸಿರು ಬಿಡದ ಹಾಗೆ ಎಳದು ತನ್ನಿರೊ ಎಂದು ೧೩
- ತುಲಸಿ ಬೃಂದಾವನಕಭಿನಮಿಸದವಳ  
 ಜಲವ ತೋರಿಸದೆ ಪಾನವ ಮಾಳ್ಪಳ  
 ಫಲಧಾನ್ಯಾದಿಗಳ ನೋಡದೆ ಪಾಕಮಾಳ್ಪಳ  
 ಮಳೆಗಾಳಿ ನಿಂದಿಪಳೆಳೆದು ತನ್ನಿರೊ ಎಂದು ೧೪
- ಅರಸಿನ ಕುಂಕುಮ ಪುಷ್ಪಾಂಜನ ವಸ್ತ್ರಾ  
 ಭರಣ ಭೂಷಿತಳಾಗಿ ಪತಿಯೊಡನೆ  
 ಸರಸವಾಡುವ ಸುಖ ಹರಿಗೆ ಅರ್ಪಿತವೆಂಬ  
 ಗರತೇರೆಡೆಗೆ ಕರಮುಗಿದು ಬನ್ನಿರೊ ಎಂದು ೧೫
- ಬಾಲಕರನು ತೊಟ್ಟಿಲೊಳಗಿಟ್ಟು ತೂಗುತ  
 ಪಾಲೆರೆವುತ ಹಾಡಿ ಪಾಡುತಲಿ  
 ಆಲಯದೊಳು ಕೆಲಸಗಳ ಮಾಡುತ ಲಕ್ಷ್ಮಿ  
 ಲೋಲನ ಸ್ಮರಿಸುವವರನು ಮುಟ್ಟಿದಿರೆಂದು ೧೬
- ಅಗಣಿತಮಹಿಮ ಶ್ರೀ ಜಗನ್ನಾಥವಿರಲನ  
 ಹಗಲು ಇರುಳು ಬಗೆಬಗೆಯಿಂದಲಿ  
 ಹೊಗಳುವ ದಾಸರ ಬಗೆಯವರೆನಿಸುವ  
 ಸುಗುಣೇರಿದೆಡೆಗೆ ಕೈಮುಗಿದು ಬನ್ನಿರೊ ಎಂದು ೧೭
- ೫೦ ರಾಗ ಪಂತುವರಾಳಿ ರೂಪಕತಾಳ  
 ನೀಚನಲ್ಲವೆ ಇವನು ನೀಚನಲ್ಲವ ಪ  
 ಕೀಚಕಾರಿ ಪ್ರಿಯನ ಗುಣವ | ಯೋಚಿಸದಲಿಪ್ಪ ನರನು ಅ

ಜನನಿ ಜನಕರಂತೆ ಜನಾ   ಧನನನು ಸಲುಹುತಿರಲು ಬಿಟ್ಟು ಧನಿಕರ ಮನೆ ಮನೆಗಳರಸಿ   ಶುನಕನಂತೆ ತಿರುಗುತಿಹನು	೧
ಜೀವ ತಾ ನಕರ್ತೃವೆಂದು   ದೇವನೊಬ್ಬ ಕರ್ತೃ ರಮಾ ದೇವಿ ಮೊದಲುಗೊಂಡು ಹರಿಯ   ಸೇವಕರೆಂದರಿಯದವನು	೨
ಲೋಕವಾರ್ತೆಗಳಲಿ ಏಡ   ಮೂಕನಂತೆ ವಿಷಯಗಳವ ಲೋಕಿಸದಲೆ ಶ್ರೀಶಿಗವು ಪ್ರ   ತೀಕನೆಂದು ತಿಳಿಯದವನು	೩
ಬಹಳ ದ್ರವ್ಯದಿಂದ ಗರುಡ   ವಹನನಂಘ್ರಿ ಭಜಿಸಿ ಅನು ಗೃಹವ ಮಾಡುಯೆಂದು ಬರೆದೆ   ಅಹಿಕ ಸುಖವ ಬಯಸುವವನು	೪
ಶ್ರೀ ಕಳತ್ರನಂಘ್ರಿ ಕಮಲ   ವೇಕ ಚಿತ್ತದಲಿ ಮನೋ ವ್ಯಾಕುಲಗಳ ಬಿಟ್ಟು ಸುಖೋ   ದ್ರೇಕದಿಂದ ಭಜಸದವನು	೫
ಹರಿಕಥಾಮೃತವ ಬಿಟ್ಟು   ನರ ಚರಿತ್ರೆಯಿಂದ ದ ದುರಗಗಳಂತೆ ಹಾಳು ಗೋಷ್ಟಿ   ಹರಟೆ ದಿವಸ ಕಳೆಯುತಿಹನು	೬
ವಿಹಿತ ಧರ್ಮ ತೊರೆದು ಪರರ   ಗೃಹಗಳಲ್ಲಿ ಸಂಚರಿಸುತ ಕುಹಕ ಯುಕ್ತಿಯಿಂದ ಲೋಕ   ಮಹಿತರನ್ನು ನಿಂದಿಸುವನು	೭
ಕರಣ ಜನ್ಯ ಪುಣ್ಯವಾಪ   ವೆರಡು ಹರಿಯಧೀನವೆಂದು ಸ್ಮರಿಸುತ ಆತಿ ಭಕ್ತಿಯಿಂದ   ಹರುಷ ಪಡದಲಿಪ್ಪ ನರನು	೮
ವಾತಜನಕನೆನಿಸ ಜಗ   ನ್ನಾಥ ವಿರಲ ಪಾದಪದ್ಮ ವೋತವಾಶ್ರಯಿಸಿ ಭವ ಕು   ವೈತರಣಿಯ ದಾಟಿದವನು	೯
೫೦ ರಾಗ ತೋಡಿ ಆಟತಾಳ	
ಮಧ್ವಾಂತರ್ಗತ ವ್ರದವ್ಯಾಸ ಮಮ   ಹೃದ್ಯನರುಹ ಸನ್ನಿ ವಾಸ ಸದ್ಬುದ್ಧಿ ಕೊಡೊ ಕೃಷ್ಣ ದ್ವೈಪಾಯನ ಚಿದ	೫
ಚಿದ್ವಿಲಕ್ಷಣ ತ್ವತ್ಪಾದವ್ಯಯಾಬ್ಜ ವ ತೋರೊ	೬
ಹಿರಿತೋಪಲಾಭಾ ಶರೀರ ಪರಾ   ಶರವರ ಮುನಿ ಸುಕುಮಾರಾ ಪರಮಾ ಪುರುಷ ಕಾರ್ತ   ಸ್ವರ ಗರ್ಭ ಪ್ರಮುಖ ನಿ ರ್ಜರ ಮುನಿಗಣನುತ   ವರ ಪಾದ ಸಂಕೇಜ	
ಕುರುಕುಲದಿ ಧೃತರಾಷ್ಟ್ರ ಪಾಂಡು ವಿ   ದುರರ ಪಡೆದೈವರಿ ಗೊಲಿದು ಸಂ ಹರಿಸಿ ದುರ್ಯೋಧನನ ಭಾರತ   ವಿರಚಿಸಿದ ಸುಂದರ ಕವೀಂದ್ರ	೧

ಬಾದರಾಯಣ ಬಹುರೂಪ ಸನ | ಕಾದಿ ಸನ್ನುತ ಧರ್ಮಸ್ಥಾಪ  
 ವೇದೋದ್ಧಾರಾನಾ | ದಾದಿಕಾರಣ ಪೂರ್ಣ  
 ಬೋಧ ಸದ್ಗುರುವರಾ | ರಾಧಿತ ಪದಯುಗ  
 ಮೇದಿನಿಯೋಳಾನೋರ್ವ ಪಾಮ- | ರಾಧಮನು ಕೈ ಪಿಡಿಯೊ ಕರುಣ ಮ  
 ಹೋದಧೇ ಕಮನೀಯ ಕಪಿಲ ಪ್ರ | ಬೋಧ ಮುದ್ರಾಭಯ ಕರಾಂಬುಜ ೨  
 ಜಾತರೂಪ ಜಟಾಜೂಟ ಶ್ರೀನಿ | ಕೇತನ ತಿಲಕ ಲಲಾಟ  
 ಪೀತ ಕೃಷ್ಣಾ ಜಿನ | ಶ್ವೇತ ಶ್ರೀಯಜ್ಞೋಪ  
 ವಿತ ಮೇಖಲ ದಂಡ | ನೀತ ಕಮಂಡಲ  
 ಭೂತ ಭಾವನ ಭೂತಿ ಕೃತ್ಸ | ದ್ಭೂತಿದಾಯಕ ಶ್ರೀಪತಿ ಜಗ  
 ನ್ನಾಥ ವಿರಲನೆ ತುತಿಪಬಲ್ಲೆನೆ | ಪಾತಕನು ಅಲ್ಪಾತುಮನು ನಾ ೩

೫೨ ರಾಗ ಮೋಹನ ರುಂಪೆ ತಾ೪

ಸಿರಿರಮಣ ತವ ಚರಣ | ದೊರಕುವುದು ಹ್ಯಾಗಿನ್ನು |  
 ಪರಮ ಪಾಪಿಷ್ಠ ನಾನು ಪ  
 ನರಹರಿಯೆ ನಿನ್ನ ನಾಮ | ಸ್ಮರಣೆ ಮಾಡದೆ ವ್ಯರ್ಥ |  
 ನರಕಕ್ಕೆ ಗುರಿಯಾದೆನೊ ಇನ್ನು ಅ

ಕೆರೆ ಭಾವಿ ದೇವಮಂದಿರಗಳನು ಕೆಡಿಸಿ ದಿವ್ಯ ಹಿರಿದಾಗಿ ಮನೆಗಟ್ಟಿದೆ |  
 ನೆರೆ ನಡೆವ ಮಾರ್ಗದೊಳು ಅರವಟ್ಟಿಗಳನ್ನು ಥರ ಥರದಿ ಬಿಚ್ಚಿ ತೆಗೆದೆ ||  
 ಪರಮ ಸಂಭ್ರಮದಿಂದ ಅರಳಿಯ ಮರ ಕಡಿಸಿ ಕೊರೆಸಿ ಬಾಗಿಲಮಾಡಿದೆ |  
 ರವರ ಮಂದಿರವ ಮುಗಿಸಿ ಹರುಷ ಚಿತ್ರವ ಬರೆಸಿ ಪರಿಪರಿಯ ಸೌಖ್ಯ ಸುರಿದೆ-  
 ಮೆರೆದೆ ೧

ಹೊಸ ಮನೆಯ ಕಂಡು ಬಲು ಹಸಿದು ಭೂಸುರರು ಬರೆ ಕೊಸರಿ  
 ಹಾಕುತ ದಬ್ಬುತ | ಶತಮುಖಿಯೆ ಬಾರೆಂದು ಅಸವಸದಿ ಬಣ್ಣೆ ಸುತ ಹಸನಾಗಿ  
 ಅವಳೊಲಿಸುತ || ದಶಮಿ ಏಕಾದಶಿ ದ್ವಾದಶಿ ದಿನದಲಿ ಅಶನ ವೆರಡೊತ್ತು  
 ಣ್ಣುತ | ಘಸಘಸನೆ ತಾಂಬೂಲ ಪಶುವಿನಂದದಿ ಮೆದ್ದು ಕುಸುಮಗಂಧಿಯು  
 ರಮಿಸುತ-ನಗುತ ೨

ಸ್ನಾನ ಸಂಧ್ಯಾನ ಅತಿ ಮೌನ ಗಾಯತ್ರಿ ಜಪ ಭಾಸುಗರ್ಭ್ಯವನು  
ಕೊಡದೆ | ದೀನತ್ವದಲಿ ದಾನಧರ್ಮವನು ಮಾಡದೆ ಶ್ವಾನನಂದದಿ ಚರಿಸಿದೆ ||  
ಶ್ರೀನಿವಾಸನೆ ನಿನ್ನ ಅನುಪೂರ್ವಕ ಸೇವೆ ನಾನೊಂದು ಕ್ಷಣ ಮಾಡದೆ | ಬ್ಯಾನೆ  
ಬಂದಂತಾಗೆ ಹೀನ ವಿಧವೆಯ ಕೈಯ ನಾನಾ ವಿಧಾನ್ನ ತಿಂದೆ-ನೊಂದೆ ೩

ಸಾಕಲ್ಯದಿಂದ ಸಾಲಗ್ರಾಮ ಕಭಿಷೇಕ ವಾಕಲ್ಯಾಲಲಿ ಮಾಡದೆ |  
ನಾಲ್ಕೆಂಟು ನಾಯಿಗಳ ಸಾಕಿ ಮನೆಯೊಳು ಬದುಕ ಬೇಕೆಂದು ಹಾಲು ಹೊಯ್ದೆ ||  
ಕಾಕು ಬುದ್ಧಿಗಳಿಂದ ಗುಡಿಗುಡಿ ನಶ್ಯವುಡಿ ಹಾಕಿ ಭಂಗಿಯ ಸೇದಿದೆ | ಲೋಕ  
ನಿಂದಕನಾಗಿ ಪಾಕಿ ಕೈ ಹಚ್ಚಿ ಅನೇಕ ಜೂಜುಗಳಾಡಿದೆ-ಬಿಡದೆ ೪

ಬಾದರಾಯಣ ಕೃತ ಭಾಗವತ ಕೇಳುವಲ್ಲಿ ಆದರವು ಪುಟ್ಟಲಿಲ್ಲ |  
ವಾದಿಗಳ ಮತವಳಿದ ಮಧ್ಯ ಸಿದ್ಧಾಂತದ ಹಾದಿಗೆ ಹೋಗಲಿಲ್ಲ || ತೋಧಿಸಿದ  
ಚಿನ್ನಕ್ಕೆ ಸಮಕಾದ ವೈಷ್ಣವರ ಪಾದಕ್ಕೆ ಬೀಳಲಿಲ್ಲ | ವೇದ ಬಾಹ್ಯರಿಗೆಗ  
ಅಪಸವ್ಯ ಮನನಾಗಿ ಒದಿಕೊಂಡೆನೊ ಇದೆಲ್ಲ-ಸಲ್ಲ ೫

ಉತ್ತಮ ಬ್ರಾಹ್ಮಣರ ವೃತ್ತಿಯನು ಕೆಡಿಸಿ ಬ್ರಹ್ಮತ್ಯಗಾರನು ಎನಿಸಿದೆ |  
ಮತ್ತೆ ಮುಂಜಿ ಮದುವೆ ಸಮಯಕ್ಕೆ ನಾ ಹೋಗಿ ಸತ್ತ ಸುದ್ದಿಯ ಪೇಳಿದೆ ||  
ವಿತ್ತವಿದ್ದವರ ಬೆನ್ನತ್ತಿ ದೂತರ ಕಳುಹಿ ಕುತ್ತಿಗೆಯನು ಕೊಯಿಸಿದೆ | ಹತ್ತು  
ಜನರೆನ್ನೆಣಕೆ ನಿತ್ಯ ಕಲ್ಲೊಡೆಯುತಿರೆ ಮೃತ್ಯುದೇವತೆ ಎನಿಸಿದೆ-ಬಿಡದೆ ೬

ಕ್ಷೀಯೋಳಿಗೆ ಇನ್ನಾರು ಹಿತವ ಬಯಸುವರೆನಗೆ ಗತಿಯೇನು ಸೇಳೊ  
ಕೊನೆಗೆ | ಸತತ ತವಧ್ಯಾನದಲಿ ರತನಾಗಿ ಇರುವ ಸಮತಿ ಪಾಲಿಸೈಯ  
ಎನಗೆ || ಸತಿತ ಪಾವನನೆಂಬ ಬಿರುದು ಅವನಿಯ ಮೇಲೆ ಶ್ರುತಿ ಸಾರುತಿದೆಯೊ  
ಹೀಗೆ | ಸಿತಿಕಂಠನುತ ಜಗನ್ನಾಥ ವಿಠಲ ನಿನಗೆ ನುತಿಸಿ ಮೊರೆಹೊಕ್ಕೆ  
ಹರಿಯೇ-ಧೊರೆಯೇ ೭

೫೩ ರಾಗ ಮೋಹನ (ಪಂಕುವರಾಳಿ) ಆದಿತಾಳ

ಬಾ ವೆಂಕಟಶೈಲಾಧಿಪ ಮನ್ಮನಕೆ | ತಡಮಾಡುವುದೇಕೆ ಪ  
ಶ್ರೀವಲ್ಲಭನಾ ನಿನ್ನಂಘ್ರಿ ಕಮಲಕೆ | ನಮಿಸುವೆ ಪ್ರತಿಕ್ಷಣಕೆ  
ನೀವಲಿದೆನ್ನ ದಯಾವಲೋಕನದಿ ಪಾವನಮಾಡಲು ದೇವವರೇಣ್ಯ ಅ.

ವೈಕುಂಠಾಧೀಶ ವಿಗತಕ್ಲೇಶ | ಚಿತ್ಸುಖಮಯ ವವುಷ  
ಆಕಾಶ ವತ್ಸರ್ವತ್ರವಕಾಶ | ಶ್ರೀ ವೆಂಕಟೇಶ  
ಶ್ರೀ ಕಮಲಜ ಭವ ಪಾಕಹ ಮದನ ದಿ | ವಾಕರ ಪ್ರಮುಖ ದಿವಾಕಸ ವರದ ೧

ಮನುಸರ್ವಸ್ವಾಮಿ ಮದಂತರ್ಯಾಮಿ | ಸರ್ವಾಂತರ್ಯಾಮಿ  
ಅನುಯಾತ್ಮಾ ನಿರ್ಗುಣ ನಿಷ್ಕಾಮಿ | ಸೇವಿತ ಶ್ರೀ ಭೂಮಿ  
ಶಮಲ ವಿವರ್ಜಿತ ಅಮಿತ ಸುಗುಣಪೂರ್ಣ | ಪಮಲ ಮಹಿಮ

ಖಳ ದಮನ ದಯಾಕೋ ೨

ಸೋಮಾರ್ಕಾನಲ ಸಂಕ್ರಮ ಋತು ರುಕ್ಷ | ಸಿ-ತಾಸಿತಪಕ್ಷ  
ನಾಮಾಭಿಧೇಯ ಲೋಕಾಧ್ಯಕ್ಷ | ಕಮಲಾಯತಾಕ್ಷ  
ಸೋಮ ಭೂಮ ನಿಸ್ಸೀಮ ಮಹಿಮ ತ್ರಿ- | ಧಾಮ ರಾಮ

ಘನಶ್ಯಾಮ ಲಲಾಮ ೩

ಪವನಾಂತರಾತ್ಮ ನಿರ್ಮಲಾತ್ಮ | ಪರಮಾತ್ಮ ಜ್ಞಾನಾತ್ಮ  
ಅವಿಕಾರ ಅತಿರೋಹಿತ ಭೂತಾತ್ಮ | ಪೂತಾತ್ಮ ಮಹಾತ್ಮ  
ತ್ರಿವಿಧ ಜೀವರಿಗೆ ವಿವಿಧ ಫಲಂಗಳ | ತನಕದಿ ಕೊಟ್ಟವರವರನು ಪಾಲಿಸು ೪

ಸೃಷ್ಟ್ವಾದಿಕರ್ತ ತ್ರಿಜಗದ್ಭರ್ತ | ಲೋಕೈಕ ಸಮರ್ಥ  
ವೃಷ್ಟೀಶ ವೃಂದಾರಕ ರಿಪುಹರ್ತ | ಮುಕುತರ ಪುರುಷಾರ್ಥ  
ಹೃಷ್ಟ ಪುಷ್ಟ ಪರಮೇಷ್ಟಿ ಜನಕ | ಶಿಷ್ಟೇಷ್ಟ ದ್ರಷ್ಟ ಅನಿವಿಷ್ಟ ನಿವಿಷ್ಟ ೫

ವೇದಾಸ್ತೀಯಾರಿ ಮಂದರಧಾರಿ | ಭೂವರ ನರಹರಿ  
ಭೂದಾನವ ಬೇಡಿದ ಜ್ಯಾಪಕುರಾರಿ | ರಾವಣಕುಲವೈರಿ  
ಯಾದವನಂಶ ಮಹೋದಧಿ ಚಂದ್ರಮ | ಸಾದಿತ ತ್ರಿವುರ ಖಲೋದರ ಪಾಟಿ ೬

ದಯದಿಂದ ನೋಡೊ ದೀನೋದ್ಧಾರ | ಸದ್ಗುಣ ಗಂಭೀರ  
ಪ್ರಿಯ ನೀನೆ ಎನಗೆ ಲೋಕೋದ್ಧಾರ | ಸೌಂದರ್ಯ-ಸಾರ  
ಹಯನುಖ ಲೋಕತ್ರಯ ಪತ್ರಯಾಮಯ | ವಯನಗಮ್ಯ  
ನಾ ಬಯಸುವೆ ನಿನ್ನ ೭

ಬಹುಮಾತುಗಳ್ಯಾಕೋ ಭವಭಯಹಾರಿ | ಬಿನ್ನೈಸುವೆ ಶೌರಿ  
 ವಿಹಿತಾ ವಿಹಿತಗಳ ನಿನ್ನನು ಮಿಾರಿ | ಮಾಳ್ವೆನೆ ಕಂಸಾರಿ  
 ರಹಿತಶಮಲ ಸನ್ಮಹಿತ ಲಕುಮಿ ಭೂ | ಸಹಿತ ಮನದಿ ಸನ್ನಹಿತನಾಗಲು ೮  
 ದಾತ ನೀನಲ್ಲದನ್ಯರನರಿಯೆ | ಕಂಡವರನು ಕರೆಯೆ  
 ಪ್ರೀತನಾಗೆನ್ನೊಳು ಶ್ರೀಹರಿಯೆ | ಮೂರ್ಛೋಕದ ಧೋರಿಯೆ  
 ಶ್ರೀತರುಣಿಯ ಕೂಡೀ ತನುಸದನಕೆ | ನೀ ತ್ವರಿತದಿ ಜಗನ್ನಾಥ ವಿರೃಲಾ ೯

೫೪ ರಾಗ ಪೂರ್ವಿ ಆದಿತಾಳ

ಗಿರಿರಾಜ-ಗಿರಿರಾಜ

ಪ.

ತರಣಿ ಶತಸುರುಚಿ ತೇಜವೆಂಕಟ

ಅ

ಆರನು ಕಾಣದೆ ನಾರಿದೆ ತ್ರಿಜಗ ವಿ | ಹಾರ ಕರಪಿಡಿ ಸಮಿರಾಶನ ಶ್ರೀ ೧  
 ಶ್ರೀಕಮಲಚ ಪಿ-ನಾಕಿ ಮುಖ್ಯರ | ನೇಕರನಾಳ್ವೆ ಲೋಕೈಕ ಶರಣ್ಯ ೨  
 ಮನವುಕ್ತಾಯದಿ ಮನಸಿಜನೈಯ ನಿ | ನ್ನನು ಧೇನಿಸುವಂತನುದಿನಮಾಡ್ಯ ೩  
 ವಂಬಿದ ಭಕ್ತ ಕುಟುಂಬಿಯೆಂಬು | ದಬುಜಾಂಬಕ ಬಲೆ  
 ಕೃಪಾಂಬುಧಿ ಕರುಣೆಸು ೪  
 ಸಟೆಯಲ್ಲೀನುಡಿ ದಿಟವೆಂಬೊರು ಬುಧ | ಕಟಕ ಜಗನ್ನಾಥ ವಿರಲ  
 ವಿಹಂಗಪ ೫

೫೫ ರಾಗ ಕಾಂಬೋದಿ ಝಂಪೆತಾಳ

ಅಪಮೃತ್ಯು ಪರಿಹರಿಸೊ ಅನಿಲದೇವ

ಕೃಪಣವತ್ಸಲನೆ ಕಾವರಕಾಣೆ ಜಗದೊಳಗೆ

ಪ.

ನಿನಗಿನ್ನು ಸಮರಾದ ಅನಿಮಿತ್ತ ಬಾಂಧವರು

ಎನಗಿಲ್ಲ ಆವಾವ ಜನುಮದಲ್ಲೆ

ಅನುದಿನವು ಎಮ್ಮೆ ನೀನುದಾಸೀನಮಾಡುವುದು

ಅನುಚಿತವು ಜಗದಿ ಸಜ್ಜನ ಶಿಖಾಮಣಿಯೆ

೧

ಕರಣಾಭಿಮಾನಿಗಳು ಕಿಂಕರರು ಮೂರ್ಛೋಕ

ಧೋರೆ ನಿನೊಳಗಿಪ್ಪ ಸರ್ವಕಾಲ

ಪರಿಸರನೆ ಈಭಾಗ್ಯ ಧೋರಿತನಕೆ ಸರಿಯುಂಟೆ

ಗುರುವರನೆ ನೀ ದಯಾಕರನೆಂದು ಬಿನ್ನೈವೆ ೨



ಭವರೋಗ ಮೋಚಕನಿ ಪವಮಾನ ರಾಯ ನಿ  
 ನ್ನವರವನು ನಾನು ಮಾಧವನ ಪ್ರಿಯನೆ  
 ಜವನ ಬಾಧೆಯ ಬಿಡಿಸು ಅವನಿಯೊಳು ಸುಜನರಿಗೆ  
 ದಿವಿಜಗಣ ಮಧ್ಯದೊಳು ಪ್ರವರ ನೀನಹುದೊ ೩  
 ಜ್ಞಾನಾಯು ರೂಪಕನು ನೀನಹುದೊ ವಾಣಿ ಪಂ  
 ಚಾನನಾದ್ಯಮರರಿಗೆ ಪ್ರಾಣದೇವ  
 ದೀನವತ್ಸಲನೆಂದು ನಾನಿನ್ನ ಮರೆಹೊಕ್ಕೆ  
 ದಾನವಾರಣ್ಯ ಕೃಶಾನು ಸರ್ವದ ಎಮ್ಮ ೪  
 ಸಾಧನ ಶರೀರವಿದು ನೀ ದಯದಿ ಕೊಟ್ಟಿದ್ದು  
 ಸಾಧಾರಣವಲ್ಲ ಸಾಧುಪ್ರಿಯನೆ  
 ವೇದವಾದೊದಿತ ಜಗನ್ನಾಥ ವಿರ್ಮಲನ  
 ಪಾದಭಜನೆಯನಿತ್ತು ಮೋದಕೊಡು ಸತತ ೫

೫೩ ರಾಗ ನಾದನಾಮುಕ್ರಿಯ ತಾಳ

ಮಂಗಳ ಗುರು ರಾಘವೇಂದ್ರಗೆ, ಜಯ ೫  
 ಮಂಗಳ ಸುಜನಾಂಬುಧಿ ಚಂದ್ರಗೆ ೬

ಶ್ರೀ ಸುಧೀಂದ್ರ ಕುಮಾರಗೆ ಮಂಗಳ | ಭೂಸುರನುತ ಮಹಿಮಗೆ ಮಂಗಳ |  
 ದೇಶಿಕ ಕುಲವನಜಾರ್ಕಗೆ ಮಂಗಳ | ಭಾಸುರ ಕೀರ್ತಿಯ ಪಡೆದವಗೆ ೧  
 ವೃಂದಾವನಭುವಿಯೊಳಗೆ ಸುರದೈವ | ದಂದದಿ ರಾಜಸುವಗೆ ಮಂಗಳ |  
 ಅಂಧಪಂಗುಮೂಕ ಬಧಿರರ ಈಪ್ಪಿತ | ಸಂದೋಹ ಸಲಿಸುವ ಮುನಿವರಗೆ ೨  
 ಭೂತ ಪ್ರೇತ ಬೇತಾಳ ಭಯವಿಪಿನ | ವಿತಿಹೋತ್ರನಿನಿಹಗೆ ಮಂಗಳ |  
 ವಾತಜನುತ ಜಗನ್ನಾಥ ವಿರ್ಮಲನ | ದೂತರ ಸಲಹುವ ದಾತನಿಗೆ ೩

೫೪ ರಾಗ ಮಧ್ಯಮಾವತಿ ಆಟತಾಳ

ಲಂಬೋದರ ರಕ್ತಾಂಬರ ಧರ ೫  
 ಅಂಬರಾಧೀಶ್ವರ ಗೌರಿಕುಮಾರ ೬  
 ಸಿಂಧುರ ವದನಾರವಿಂದ ಸುಂದರ ವಿಘ್ನಾ  
 ಧಾಂಧಕಾರ ಶರಚ್ಚಂದಿರ ಧೀರ ೧

ವರಪಾಶಾಂಕುಶ ದಂತಧರ ಸುಮೋಹಕ ಶೂರ್ಪ  
 ಕರಣ ತ್ವಚ್ಚರಣಪಂಕಜಕಾ ನಮಿವೆ ೨  
 ಜಗನ್ನಾಥ ವಿರಲನ ಮಗನಾಗಿ ದ್ವಾಪರ  
 ಯುಗದಲಿ ಜನಿಸಿದ ಸುಗುಣ ನೀ ಸಲಹೊ ೩

ಃ|| ರಾಗ ಶಂಕರಾಭರಣ ಆಲತಾಳ

ಪವಮಾನ, ನಮ್ಮ ಗುರು ಪವಮಾನ ಪ  
 ಪವಮಾನ ಪಾವನ್ನ ಚರಿತ, ಪದ್ಮ | ಭವನ ಪದಾರ್ಹನೆ ನಿರುತ,  
 ಆಹ | \*ಶ್ರವಣವೆ ಮೊದಲಾದ ನವವಿಧ ಭಕುತಿ ಜ್ಞಾ | ನವನಿತ್ತು ಸಲಹೊ  
 ಮೂರವತಾರಾತ್ಮಕ ದೇವ ಆ.

ಪ್ರಾಣಪಾನ ವ್ಯಾನ್ಮೋದಾನ ಹೇ, ಸ | ಮಾನ ರೂಪಕನೆ ವಿಜ್ಞಾನ, ತತ್ತ್ವ  
 ಮಾನಿಯ ಅಮೃತಾಭಿಧಾನ, ಚತು | ರಾನನ ತನಯ ಗೀರ್ವಾಣ, ಆಹ  
 ಸೇನಾಪತಿ ನಿನ್ನಾ ಜ್ಞಾನುಸಾರದಲಿಪ್ಪ | ಮಾನವರನು ಕಾಯ್ತು ಮಾನಿ  
 ಧ್ಯಾನಗಮ್ಯ ೧

ನಾಗಕೂರ್ಮ ದೇವದತ್ತ, ಕೃಕಲ | ಯೋಗಿವರಿಯ ಮುಕ್ತಾಮುಕ್ತ, ಕ್ಲುಪ್ತ  
 ಭೋಗಂಗಗಳೀವ ಸುಶಕ್ತ, ತಲೆ | ಬಾಗಿ ಬೇಡುವೆ ಸರ್ವೋದ್ರಿಕ್ತ, ಆಹ  
 ಹೋಗುತ್ತಲಿದೆ ಹೊತ್ತು ಜಾಗುಮಾಡದೆ ನಿಜ | ಭಾಗವತರೊಳಿಡೊ  
 ಮೈಗಣ್ಣ ಪದವಾಳ್ ೨

ಮೂರು ಕೋಟಿ ರೂಪಧರನೆ ಲೋಕಾ | ಧಾರಕ ಲಾವಣ್ಯಾಕರನೆ, ಸರ್ವ  
 ಪ್ರೇರಕ ಭಾರತೀವರನೆ, ತ್ರಿಪು | ರಾರಿಗೆ ವಜ್ರಪಂಜರನೆ, ಆಹ  
 ನೀರಜಜಾಂಡಡಿ ಮೂರೇಳು ಸಾವಿರ | ದಾರುನೂರು ಜಪ ಬೇರೆ ಬೇರೆ ಮಾಳ್ ೩  
 ಮೂಲೇಶನಂಘ್ರಿ ಸರೋಜ, ಭೃಂಗ | ಏಳೇಳು ಲೋಕಾಧಿರಾಜ, ಇಪ್ಪ  
 ತ್ತೇಳು ರೂಪನೆ ರವಿತೇಜ, ಲೋಕ | ಪಾಲಕರಾಳ್ ಮಹೋಜಾ, ಆಹ  
 ಕಾಳಿರಮಣ ನಿನ್ನ ಕಾಲಿಗೆರಗುವೆ ಕೃ | ಪಾಳು ಭಕ್ತಿ ಜ್ಞಾನವಾಲಯ  
 ಕರುಣೆಸೊ ೪

\* ಶ್ರವಣಾದಿ ಭಕ್ತ ಜ್ಞಾನವನಿತ್ತು ಸಲಹೊ ಮೂ  
 ರವತಾರಾತ್ಮಕ ತತ್ತ್ವ ದಿವಿಜ ನಿಯಾಮಕ (ಪಾ)

ಶ್ರೀವಲ್ಲಭಗೆ ಪ್ರತಿಬಿಂಬ-ನಾಗಿ | ಜೀವವೇದ ಕಾಲಸ್ತಂಭ-ಗತ  
 ಆವಾಗ ಹರಿ ರೂಪಕಾಂಬ, ಶಕ್ತ | ನೀನೊಬ್ಬನಹುದೊ ನಾನೆಂಬ ಆಹ  
 ದೇವತೆಗಳಿಗುಂಟೆ ಈ ವಿಭವ ಜಗ | ಜ್ಞೇವ ದಯಾಶೀಲ ನಾವಂದಿಪೆ ನಿತ್ಯ ೫  
 ಆಖಣಾಶ್ರಮಚರಣ, ಪದ್ಮ | ಲೇಖರ ಮಸ್ತಕಾಭರಣ, ಕಲ್ಪ  
 ಶಾಖೆಯಂತೆ ಆತಿ ಕರುಣದಿಂದ | ಈ ಖಂಡದೊಳು ಮಿಥ್ಯಾವರಣ, ಆಹ  
 ನೀ ಖಂಡಿಸಿದೆ ದಂಡ ಮೇಖಲ ಭೂಷಣ | ಅಖುವಾಹನ ಪಿತ  
 ಅಖಂಡಲಾರ್ಚಿತ ೬

ದಕ್ಷಿಣಾಕ್ಷಿಗತವತ್ಸ, ರೂಪ | ದಕ್ಷನಹುದೊ ಪರಮೋತ್ಸ-ಚಾರು  
 ತ್ರ್ಯಕ್ಷಾದಿ ಸುರರೊಳಧ್ಯಕ್ಷ, ಸರ್ವ | ವೇಕ್ಷ ವರ್ಚಿತನೇ ಸ್ವೇಚ್ಛಾ, ಆಹ  
 ಮೋಕ್ಷಾದಿದ್ವಾತ್ರಿಂಶ ಲಕ್ಷಣ ಪುರುಷ ನಿ | ರೀಕ್ಷಿಸಿ ಕರುಣದಿ ರಕ್ಷಿಸು  
 ಎನ್ನನು ೭

ಅದಿಭೂತ ಆಧ್ಯಾತ್ಮಗತನೆ, ವಿಮಲ | ಅದಿದೈವರೊಳು ಪ್ರವಿತತನೆ, ಕಲಿ  
 ಹೃದಯ ವಿಭೇದನರತನೆ, ಎನ್ನ | ವದನದಿ ನೆಲೆಸೊ ಮಾರುತನೆ, ಆಹ  
 ಬದರಿಕಾಶ್ರಮದೊಳು ಹದಿನಾರು ಸಾವಿರ | ಸುದರ್ಶೀರ ಕಾಯ್ದೆ ನಾರದ  
 ಮುನಿ ನನ್ನತ ೮

ಮಾತರಿಶ್ವ ಮಹಾಮಹಿಮ, ಸರ್ವ | ಚೇತನ ಹೃದ್ಗತ ಹನುಮ, ಭೀಮ  
 ಭೂತಳದೊಳು ಮಧ್ಯನಾಮ-ದಿಂದ | ಜಾತನಾಗಿ ಜಿತಕಾಮ, ಆಹ  
 ಆ ತಿಪ್ಪಣಾದಿ ವಿಖ್ಯಾತ ಮಾಯ್ಗಳ ಗೆದ್ದ | ಸೀತಾರಮಣ ಜಗನ್ನಾಥ  
 ವಿರೃಲ ದೂತ ೯

೫೯ ರಾಗ ತೋಡಿ ಆಟತಾಳ

ತುತಿಸಬಲ್ಲೆನೆ ನಾ ನಿನ್ನ ವೆಂಕಟರನ್ನ ೫  
 ತುತಿಸಬಲ್ಲೆನೆ ಲಕ್ಷ್ಮೀಪತಿ ನಿನ್ನ ಬ್ರಹ್ಮಪಾ  
 ವ೯ತಿ ಪತಿಗಳ ಪಡೆದತುಳ ಮಹಿಮೆಗಳ ೬

ನಮಿಸ ಜನರ ಕಲ್ಪದ್ರುಮ ದುಷ್ಟ ದಾನವ | ದಮನ ದಿವಿಜ  
 ಕುಲೋತ್ತಮ ಲಕ್ಷ್ಮೀಪವನಾದಿ | ಸುಮನಸಾರ್ಚಿತ ಪಾದ ಕಮಲಯುಗ್ಮನೆ  
 ಆನು | ಪಮ ರೂಪಲಾವಣ್ಯ ಕಮನೀಯಕಾಯ ಹೃ | ತ್ತಿಮಿರಭಾಸ್ಕರ ಶ್ರೀ  
 ಭೂರಮಣಸರ್ವಗ ಸದಾ |

ಗಮವೇದ್ಯ ವೇದವ್ಯಾಸ-ಕಪಿಲದತ್ತ  
 ಕುಮುದಾಪ್ತ ಕೋಟಿಭಾಸ-ತ್ವದ್ಭೃತ್ಯರ  
 ಸಮುದಾಯಕೀಯೋ ಲೇಸ-ಅನತಬಂಧು  
 ಸುಮುಖ ಸುಲಭನೆಂದಾನಮಿವೆ ಎನ್ನರಸ

ಘನಮಹಿಮನೆ ಬೃಂದಾವನವಾಸಿ ಸ್ವಪ್ರಯೋ | ಜನ ವಿವರಿತ  
 ಗೋವರ್ಧನಧಾರಿ ಗೋ ಗೋಪಿ | ಜನ ಮನೋರಂಜನ ಜನಕಜಾರಮಣ  
 ಪೂ | ತನಿ ಪ್ರಾಣಾಂತಕ ವೇದವಿನುತ ಶ್ರೀವತ್ಸಲಾಂ | ಭನ ವಕ್ಷ ಕೌಸ್ತುಭ  
 ಮಣಿ ವೈಜಯಂತಿ ಸ |

ದ್ವನಮಾಲಾನ್ವಿತ-ಕಂಧರ-ಸತತ ನಿಷ್ಕಿಂ  
 ಚನ ಭಕ್ತ ಜನಮಂದಾರ-ಸತ್ಕಲ್ಯಾಣ  
 ಗುಣ ಜ್ಞಾನಾತ್ಮಕಶರೀರ-ವಂದಿಸುವೆ ಮು  
 ನ್ಮನದೊಳು ನೆಲೆಸು ಕರುಣಪಾರಾವಾರ

ಕಲಿಮುಖ ದೈತ್ಯ ಗಂಟಲಗಾಣ ಗುರುತಮ | ಬಲಿಬಂಧನೋಚಕ  
 ಸುಲಭ ಚಿತ್ತಮದಾಯಿ | ಫಲಚತುಷ್ಟಯ ನಾಮ ಫಲಸಾರಭೋಕ್ತೃಶಂ |  
 ಫಲಿಪುರಿವಾಸಿ ಬೆಂಬಲನಾಗಿ ಭಕ್ತರ | ಸಲಹುವ ಕರುಣಿ ಬಾಂಬೊಳೆಯ  
 ಜನಕ ಲಕ್ಷ್ಮಿ |

ನಿಲಯನಿರ್ಗತ ದುರಿತ-ಮನ್ಮನದ ಚಂ  
 ಚಲವ ಬಿಡಿಸೊ ನಿರುತ-ಬೇಡಿಕೊಂಚಿ  
 ತಲೆಬಾಗಿ ಸರ್ವಜಿತ-ನೀನಹುದೆಂದು

ತಿಳಿಸುತೀವರದಿ ಮುಪ್ಪೊಳುರಿಗನ ತಾತ

ಉದಿತ ಭಾಸ್ಕರನೆಂತೆ ಸುದತೇರಿಂದೊಡಗೂಡಿ | ಉದರನಾಮಕ ನೀನು  
 ಉದರದೊಳಿದ್ದನ್ನ | ಉದಕಗಳಿಗೆ ನಿತ್ಯಾಸ್ಪದನಾಗಿ ಜೀವರ | ಹೃದಯದೊಳಿರು  
 ತಿನ್ನೆ ಸದಸದ್ವಿಲಕ್ಷಣ | ವಿದಿಭವಶಕ್ರಾದಿ ತ್ರಿದಶವಂದಿತ ಪಾದ |

ಬದಿಗನಾಗಿರಲು ಪಾಪ-ಕರ್ಮಗಳು ಬಂ  
 ದೊಡಗುವುವೇನೊ ಶ್ರೀಪ-ಪರಿಹರಿಸೊ ನೀ  
 ಬುಧಜನರಂತಸ್ತಾಪ-ಕಳೆದು ನಿತ್ಯ  
 ಬಿದುರದಂದದಿ ವೊಳೆ ದೋಷನಿರ್ಲೇಪ

ಕವಿಭಿರೀಡಿತ ಪುಣ್ಯ ಶ್ರವಣ ಕೀರ್ತನ ಮತ್ಸ್ಯಾ | ದೈವತಾರಂತ  
ಯಾರ್ಮಿ ಪ್ರವಿವಿಕ್ತ ಭುಗ್ವಿಭು | ಭುವನನಿಧಿಯ ಪೆತ್ತ ಸವನತ್ರಯಾಹ್ವಯ |  
ಶಿವರೂಪಿ ಶಿವದಭೂರ್ಭುವ ಸ್ವಸ್ಥ ಸ್ವವಶ ಭಾ | ಗವ ನಿನ್ನೊಳಿಪ್ಪ ದಾನವನ  
ಸಂಹರಿಸುವ |

ನೆವನದಿ ದಾಶರಥಿ ಸಂಗಡ ಯುದ್ಧ  
ತನಕದಿ ಮಾಡಿ ಭೀತಿ ಬಟ್ಟವನಂತೆ  
ಅವನಿಗೆ ತೋರ್ದ ರೀತಿ, ವರ್ಣಿಸಲಿನ್ನು  
ಪವನ ಮುಖಾದ್ಯರಿಗವಶ ನಿನ್ನ ಯ ಖ್ಯಾತಿ

೫

ಗತಶೋಕ ಗಾಯತ್ರಿ ಪ್ರತಿಪಾದ್ಯ ತತ್ಪ್ರಾಧಿ | ಪತಿಗಳೆನಿಸುವ ದೇವತೆ  
ಗಳೊಳಿದ್ದು ಮಾ | ರುತನಿಂದ ಒಡಗೂಡಿ ಪ್ರತಿದೇಹದಲಿ ಯೋ | ಗೃತೆಯ  
ನರಿತು ಕರ್ಮಗತಿಗಳ ನೀವೆ ಸಾಂ | ಪ್ರತ ಬೇಡಿಕೊಂಬೆ ಆನತರ ಸಂತೈನೆಂದು |

ಪ್ರಥಮಾಂಗ ಪ್ರಿಯಸತ್ತಮ-ಸೌಭಾಗ್ಯ ಸಂ  
ಭೃತಸಾರ ಸರ್ವೋತ್ತಮ-ನೀನೇ ಪಾಂಡು  
ಸುತರಾದ ಧರ್ಮ ಭೀಮ-ಪಾರ್ಥರ ಕಾಯ್ದಿ  
ಪ್ರತಿಕಾಣೆ ನಿನಗೆ ಸಂತತ ಪರಂಧಾಮಾ

೬

ಆಪದ್ಬಾಂಧವ ಬಹುರೂಪ ರುಗ್ಮಿಣೀಶ | ತಾಪಸಜನಹೃತ್ತಾಪಾಪಹರ  
ಧರ್ಮ | ಸ್ಥಾಪಕ ಸ್ಥವಿರ ನಿರ್ಲೇಪ ಗುಣತ್ರಯ | ವ್ಯಾಪಕ ಸುಖಧರ್ಮ  
ಪ್ರಾಪಕ ಸುಜನ ಲೋ | ಕೋಪಕಾರಕ ಧರ್ಮಯೂಪ ಊರ್ಧ್ವಗನಿರ್ಗು |

ಣೋಪಾಸಕರ ಸಲಹ-ಲೋಸುಗದಿ ಸ  
ಮಾಪದಲ್ಲಿರು ಶ್ರೀಸಹ-ದುರ್ಜನರ ಸ  
ಲ್ಲಾಪದಿ ಬಹ ಕಲಹ-ಮಾಣಿಸೊ ಭವ  
ಕೂಪಾರ ನಾವಿಕ ಭೂಪತಿ ವರಹ

೭

ಬಿಸಜಸಂಭವನ ನಿರ್ಮಿಸಿ ನಾಭಿ ಕಮಲದಿ | ಸ್ವಶರೀರದೊಳು  
ಸುಮನಸರ ಪಡೆದು ನಿನ್ನ | ವೆಸರಿಟ್ಟು ಅವರವರೊತನಾದೋಪಾದಿ ತೋ |  
ರಿಸಿದೆ ನೀ ಸ್ವತಂತ್ರ ಅಸಮನೆನಿಸಿಕೊಂಡು | ಬಸುರೊಳಗಿಟ್ಟು ವ್ರೆಂಬಸುರಾದಿ  
ಸುರರ ಪಾ

ಲಿಸುವೆ ನೀ ಪ್ರತಿಕಲ್ಪದಿ ನರಕಸ್ವರ್ಗ  
 ವಸುಮತಿಯಲೋಕದಿ ವಾಸಿಸುವ ರ  
 ಕೃಪರ ಅಂಧಂತಮದಿ-ದಣಿಸುತಿಪ್ಪೆ  
 ಪ್ರಸವಿತನಾಮ ವಂದಿಸುವೆ ಪ್ರನೋದಿ

೮

ಪಣೆಗಣ್ಣ ನ್ವರದಿಂನಗ್ರಣಿಯಾದ ದುಷ್ಟ ರಾ | ವಣನ ಬಾಹುಬಲ ಗಣಿಸದೆ  
 ನಿಶಿತಮಾ | ಗ್ಗಣದಿ ಸದೆದು ವಿಭೀಷಣಗೆ ನೀ ಲಂಕಾ ಪ | ಟ್ಟಣ ಭೋಗ  
 ತತ್ಕಾಲ ಉಣಲಿತ್ತಿ ಭಕುತಗೆ | ಪ್ರಣತಕಾಮದನೆಂಬ ಗುಣ ನಿನ್ನಲ್ಲಿದ್ದ ಕಾ |

ರಣದಿ ಪ್ರಾರ್ಥಿಸುವೆ ನಿನ್ನ-ದಾಸರೊಳು  
 ಗಣಿಸೊ ನೀದಯದಿ ಎನ್ನ ತಪ್ಪುಗಳನು  
 ಎಣಿಸಲಾಗದು ಪ್ರಪನ್ನ-ಪಾಲಕನೆ ಕುಂ  
 ಭಿಣಿಸುರರನು ಕಾಯೊ ಕ್ಷಣಶಃ ಲಕ್ಷ್ಮಣನಣ್ಣ

೯

ಶಫರಕೂರ್ಮ ಕ್ರೋಧವಪುಷ ಹಿರಣ್ಯಕ | ಶಿವುವಿನ ಸೀಳೆ ಕಾತ್ಯಪಿ  
 ಯಾಚಕನೆ ದುಷ್ಟ | ನೃಪರ ಸಂಹರಿಸಿದೆ ಕಪಿವರಪೂಜಿತ | ದೃಪದಾತ್ಮಜೆಯ  
 ಕಾಯೆ ತ್ರಿಪುರಾರಿ ಕಲಿಮುಖ | ರುಪಟಳ ಬಿಡಿಸಿದೆ ಕೃಪಣವತ್ಸಲ ಕಲ್ಕಿ |

ಅಪವರ್ಗಪ್ರದ ಅಮಿತ-ರೂಪಾತ್ಮಕ  
 ಸುಫಲ ಚಿತ್ತುಖಭರಿತ ತ್ರೈಲೋಕ್ಯಾದಿ  
 ಪ್ರಸಿತಾಮಹನೆನಿರುತ-ಪ್ರಾರ್ಥಿಸುವೆ ನಿ  
 ನ್ನ ಪರೋಕ್ಷವಿತ್ತು ಪಾಲಿಪುದೆಮ್ಮ ಸ್ವರತ

೧೦

ವಟಪತ್ರಶಯನ ವೇಂಕಟಗಿರಿನಿಲಯ ನಿ | ಪ್ಕುಟಿಲ ದುರ್ವಿಷಯ  
 ಲಂಪಟರ ಸದೆದು ನಿನ್ನ | ಭಟಜನರಿಗೆ ಧರ್ಮಘಟಕನಾಗುವೆ ನಿತ್ಯ | ವಟ  
 ರೂಪಿಯಟ ಪಾದಾಂಗುಟದಿಂದಬ್ಜ ಜಾಂಡ | ಕಟಹಭೇದಿಸಿ ದೇವತಟಿನಿಯ  
 ಪಡೆಯೆ ಧೂ |

ಜಫಟ ತಲೆಯೊಳು ಧರಿಸಿ-ಸಾಸಿರನಾಮ  
 ಪರಿಸುತ್ತ ಸತಿವೆರೆಸಿ-ಕುಣದನೆಂದು  
 ತೃಟದಿ ಕೈಗಳ ಬಾರಿಸಿ-ಜಗನ್ನಾಥ  
 ವಿರಲ ಸರ್ವೋತ್ತಮ ದಿಟವೆಂದುದ್ವಟಿಸಿ

೧೧

೩೦ ರಾಗ ಆನಂದಬೈರವಿ ತಾಳ

ಶ್ರೇಷ್ಠಪರಿಯಂಕ ಶಯನ, ವಿಷಯದಭಿ | ಲಾಷೆ ಬಿಡಿಸೆನ್ನ ಕಾಯೋ ಪ  
 ಧನವೋಧನಗಳ ಬಯಸಿ, ನೀಜೋಚ್ಚ | ರೆನೆದೆ ಮನೆಮನೆ ತಿರುಗಿದೆ ಂ  
 ಅನಿಮಿಷೋತ್ತಂಸ ನಿನ್ನ, ಪಾದವೋಂ | ದಿನ ಭಜಿಸಿದವನಲ್ಲವೋ ೧  
 ಗುರುಹಿರಿಯರನು ನಂದಿಪ, ನೀಚರನು | ಸರಿಸಿ ಅವರನು ನುತಿಸಿದೆ ೨  
 ವೊರೆಯಲೋಸುಗ ಉದರವ, ಜನರಿಂದ | ಹರಿದಾಸನೆನಿಸಿಕೊಂಡೆ ೩  
 ಉಪರಾಗಪರ್ವಗಳಲಿ, ಸ್ನಾನಜಪ | ತಪ ಅನುಷ್ಠಾನ ಜರಿದು ೪  
 ನೃಪರ ಮಂದಿರವ ಕಾಯು ಧನತಂದು | ಉಪಜೀವಿಸಿದನೊ ದೇವ ೫  
 ಭಗವಂತ ನಿನ್ನ ಗುಣವ, ಭಜಿಸದಲೆ | ಭಗವತಿಯರವಯವಗಳ ೬  
 ಸೊಗಸಿನಿಂದಲಿ ವರ್ಣಿಸಿ, ಎನ್ನ ನಾ | ಲಿಗೆ ಬರಡು ಮಾಡಿಕೊಂಡೆ ೭  
 ವೇದಶಾಸ್ತ್ರವನೋದದೆ, ಕು-ಶಾಸ್ತ್ರ | ವೋದಿ ಪಂಡಿತನೆನಿಸಿದೆ ೮  
 ಮೋದತೀರ್ಥರಲಿ ಭಕ್ತುತಿ, ಮಾಡದಲೆ | ವಾದಿಸಿದೆ ಕೀರ್ತಿಗಾಗಿ ೯  
 ವೈರಾಗ್ಯ ಪುಟ್ಟಲಿಲ್ಲ, ಘೋರ ಸಂ | ಸಾರದೊಳು ಮಗ್ನನಾದೆ ೧೦  
 ಸೂರಿಗಳ ಮಧ್ಯದಲ್ಲಿ, ಬುಧನಂತೆ | ತೋರಿದನು ನೋಳ್ವ ಜನಕೆ ೧೧  
 ನಾ ಮಾಡಿದಪರಾಧವ ಎಣಿಸುವಡೆ | ತಾಮರಸಭವ ಗಸದಳ ೧೨  
 ಸ್ವಾಮಿ ಎನಗೇನು ಗತಿಯೋ, ಭಾರಾದೆ | ಈ ಮಹಿಗೆ ಪ್ರತಿದಿನದಲಿ ೧೩  
 ಸರ್ವಪ್ರಕಾರದಲ್ಲಿ, ಹಗಲಿರುಳು | ದುರ್ವಿಷಯ ಕೊಳಗಾದೆನೊ ೧೪  
 ಶರ್ವಾದಿವಂದ್ಯವೊಲಿದು, ನೀನೇವೆ | ಉರ್ವಿಯೊಳು ಸಲಹಬೇಕು ೧೫  
 ಭೂತಸಂಬಂಧದಿಂದ, ಬಹುವಿಧದ | ಪಾತಕವೆ ಸಮನಿಸಿದವೊ ೧೬  
 ದಾತನೀ ಕಡೆಗೈದಿಸೊ, ಗುರು ಜಗ | ನ್ನಾಥ ವಿರ್ಮಲ ಕೃಪಾಳೋ ೧೭

೩೧ ರಾಗ ಬೇಹಾಗ್ ಆದಿತಾಳ

ರೋಗಹರನೆ ಕೃಪಾಸಾಗರ, ಶ್ರೀಗುರು  
 ರಾಘವೇಂದ್ರ ಪರಿಪಾಲಿಸೋ

ಸಂತತ ದುರ್ಮತ ಧ್ವಾಂತ ದಿವಾಕರ  
 ಸಂತವಿನ್ನುತ ಮಾತ ಲಾಲಿಸೋ

ಪ  
 ೧





೪೫ ರಾಗ ಶಂಕರಾಭರಣ ಅಟತಾಳ

ಪಾಲಿಸೊ ನರಸಿಂಹ ಪಾಲಿಸೊ ಪ.

ಪಾಲಿಸೊ ಪರಮ ಪಾವನ್ನ, ಕಮ | ಲಾಲಯ ನಂಬಿದೆ ನಿನ್ನ, ಆಹ |  
ಬಾಲೇಂದು ಕೋಟಿಯ ಸೋಲಿಪ ನಖತೇಜ | ಮೂರ್ಛೋಕದರಸನೆ ವಾಲಯ  
ಬಿಡದಲೆ ಅ.

ಹಿಂದೆ ಪ್ರಹ್ಲಾದನ ಮೊರೆಯ ಕೇಳಿ | ಬಂದು ಕಾಯ್ದೆಯೊ ಭಕ್ತಪ್ರಿಯ  
ಸಖ | ಸಂದೋಹ ಮೂರುತಿ ಆಯ,-ತಾಕ್ಷ | ಎಂದೆಂದು ಬಿಡದಿರು ಕೈಯ-  
ಆಹ |

ವೃಂದಾರಕೇಂದ್ರರ ಬಂದ ದುರಿತಗಳ

ಹಿಂದೆ ಮಾಡಿ ಕಾಯ್ದೆ ಇಂದಿರಾರಮಣನೆ ೧

ಹರಣದಲ್ಲಿ ನಿನ್ನ ರೂಪ, ತೋರಿ | ಪರಿಹರಿಸೊ ಎನ್ನ ತಾಪ, ದೂರ |  
ಇರದಿರೊ ಹರಿ ಸಪ್ತದ್ವೀಪಾ-ಧಿಪ | ಸಿರಿಪತಿ ಭಕ್ತಸಲ್ಲಾಪ, ಆಹ |

ಕರಣಶುದ್ಧನ ಮಾಡಿ ಕರೆಯೊ ನಿನ್ನ ಬಳಿಗೆ

ನರಕಂಠೀರವ ನಿನ್ನ ಚರಣ ಆಶ್ರಿಸಿದೆ ೨

ಶರಣಪಾಲಕನೆಂಬೊ ಬಿರುದು, ಕೇಳಿ | ತ್ವರಿತದಿ ಬಂದೆನೊ ಅರಿದು,  
ಇನ್ನು | ಪರಿಪರಿ ಆಪರಾಧ ಮರೆದು ಪರ | ತರನೆ ನೋಡೆನ್ನ ಕಣ್ ತೆರೆದು,  
ಆಹ |

ಮರಣ ಜನನಗಳ ತಂದು ಬಿಸುಟು ನಿನ್ನ

ಶರಣರ ಸಂಗದಲ್ಲಿರಿಸಿ ಉದ್ಧರಿಸೆನ್ನ ೩

ಸಂಸಾರ ಸಾಗರದೊಳಗೆ, ಎನ್ನ | ಹಿಂಸೆಗೊಳಿಸುವರೆ ಹೀಗೆ, ಎಲೊ |  
ಕಂಸಾರಿ ಬಾಗೆ ಅನ್ಯರಿಗೆ, ಮತ್ತೆ | ಸಂಶಯವಿಲ್ಲೀ ಮಾತಿಗೆ, ಆಹ |

ಹಂಸಡಿಬಿಕರನ್ನು ಧ್ವಂಸಮಾಡಿದ ಶೌರಿ

ಶಿಂಶುಮಾರಮೂರ್ತಿ ದಿವಸ ದಿವಸದಲ್ಲಿ ೪

ಸಿರಿಬೊಮ್ಮ ಭವ ಶಕ್ರಸುರರ, ಕೈಯ | ನಿರುತ ಸ್ತುತಿಸಿಕೊಂಬ ಧೀರ,  
ಶುಭ | ಪರಿಪೂರ್ಣಗುಣ ಪಾರಾವಾರ, ವೋರೆ | ವರ ಕಾಣೆನಂತ ಸುಂದರ, ಆಹ |

ಸ್ಥರನ ಕಾಂತಿಯ ನಿರಾಕರಿಸುವ ತೇಜನೆ

ಎರವು ಮಾಡದೆ ಹೃತ್ಸರಸಿಜದೊಳು ತೋರಿ ೫

ಮೊದಲು ಮತ್ಸ್ಯವತಾರದಿ, ವೇದ | ವಿಧಿಗೆ ತಂದಿತ್ತೆ ವಿನೋದಿ, ಆ ಶ |  
ರಥಿಯೊಳು ಸುರರಿಗೋಸ್ಕರವಿ, ನೀನು | ಸುಧೆಯ ಸಾಧಿಸಿ ಉಣಿಸಿದಿ, ಆಹ |

ಅದುಭುತ ಭೂಮಿಯ ತೆಗೆದೊಯ್ದನ ಕೊಂದು

ಮುದದಿ ಹಿರಣ್ಯಕನುದರ ಬಗೆದ ಧೀರ

೬

ಬಲಿಯಮನೆಗೆ ವೋಗಿ ದಾನ, ಬೇಡಿ | ತುಳಿದಿ ಪಾತಾಳಕ್ಕೆ ಆವನ,  
ಪೆತ್ತ | ವಳ ಶಿರತರದ ಪ್ರವೀಣ, ನಿನ್ನ | ಭಲಕೆಣಿಗಾಣೆ ರಾವಣನ, ಆಹ |

ತಲೆಯ ನಿಳುಹಿ ಯದುಕುಲದಿ ಜನಿಸಿ ಮತ್ತೆ

ಲಲನೇರ ಪತಿವ್ರತವಳಿದ ಅಶ್ವಾರೂಢ

೭

ಮಾನಸಪೂಜೆಯ ದಯದಿ, ಇತ್ತು | ಶ್ರೀನಾಥ ಕಳೆ ಭವವ್ಯಾಧಿ,  
ಕಾಯೊ | ಅನಾಧಬಂಧು ಸುಮೋದಿ, ಚತು | ರಾನನ ಪಿತ ಕೃಪಾಂಬೋಧಿ,  
ಆಹ |

ನಾನೊಬ್ಬರನರಿಯೆ ಗಾನ ವಿನೋದಿಯೆ

ಏನೇನು ಮಾಡುವ ಸಾಧನ ನಿನ್ನದು

೮

ನಿನ್ನ ಸಂಕಲ್ಪವಲ್ಲದೆ, ಇನ್ನು | ಅನ್ಯಧಾವಾಗಬಲ್ಲದೆ, ಇದು | ಚೆನ್ನಾಗಿ  
ನಾ ತಿಳಿಯದೆ, ಮಂದ | ಮಾನವನಾಗಿ ಬಾಳಿದೆ, ಆಹ |

ಎನ್ನ ಪರಾಧವ ಇನ್ನು ನೀ ನೋಡದೆ

ಮನ್ನಿಸಿ ದಯದಿ ಜಗನ್ನಾಧ ವಿರೂಲ

೯

೬೪ ರಾಗ ಮುಖಾರಿ ಅಟತಾಳ

ಕೃಷ್ಣರಾಯ ನಿನ್ನ ಕೃತ್ಯಗಳನು ನಾನು | ಸೃಷ್ಟಿಯೊಳಗಿನ್ನು ಬೀರಲ್ಯಾ ಪ

ಶಿಷ್ಠರೊಳಗಿಟ್ಟು, ಚಿರಕಾಲದಲಿ ಎನ್ನ | ಕಷ್ಟವ ಬಿಡಿಸದೆ ಇದ್ದೀಯೆ ಆ

ಜನನ ಮರಣ ಶೂನ್ಯನೆನಿಸಿಕೊಂಡು ಗೋಪಿ | ತನಯನಾಗಿದ್ದದ್ದು ಹೇಳಲ್ಯಾ

ಸನಕಾದಿ ಸೇವ್ಯಮಾನನೆ ಇಂದು ತುರುಗಳ | ವನದಲ್ಲಿ ಕಾದದ್ದು ಹೇಳಲ್ಯಾ ೧

ದನುಜ ಭಂಜನನಾದ ಘನಮಹಿಮನೆ ಮಾನ | ಧನಿಗಂಜಿ ಓಡಿದ್ದು ಹೇಳಲ್ಯಾ

ಎಣೆಯಿಲ್ಲದ ಸತ್ತರಣದೊಳು ಪಾರ್ಥಗೆ | ಅಣುಗನಾಗಿದ್ದದ್ದು ಹೇಳಲ್ಯಾ ೨

ಶ್ರುತಿತತಿಗಳಭೇದ್ಯ ಪ್ರತಿಯಿಲ್ಲದ ದೈವ | ಸತಿ ನಿನ್ನ ಅಗಲಿದ್ದು ಹೇಳಲ್ಯಾ

ಶತಮೋದ ವಂದ್ಯನೆ ಸುತರವೇಷ್ಟೆ ಭೂತ | ಪತಿಯನ್ನು ಬೇಡಿದ್ದು ಹೇಳಲ್ಯಾ ೩

ಸತತ ತೃಪ್ತನಾಗಿ ಸ್ತಿಯೊಳು ಬೆಣ್ಣೆಯ | ಮಿತಿಮಾರಿ ಮದ್ದದ್ದು ಹೇಳಲ್ಯಾ  
 ಕೃತಿದೇವಿರಮಣನೆ ಅತಿಪ್ರೀತಿಲಿ ಗೋಪ | ಸತಿಯರ ಕೂಡಿದ್ದು ಹೇಳಲ್ಯಾ ೪  
 ಭೂತಳದೊಳಗೆ ದೇವತೆಗಳೊಡನೆ ಈ | ರೀತಿ ಚರಿಸಿದ್ದು ಹೇಳಲ್ಯಾ  
 ಭೀತಿರಹಿತ ಜಗನ್ನಾಥನಿರಲನೆ ಅ | ದ್ಭುತ ಮಹಿಮನೆಂದು ವೇಳಲ್ಯಾ ೫

೩೫ ರಾಗ ಶಂಕರಾಭರಣ ಅಟತಾಳ

ಭಾರತಿ ಮಜ್ಜನನೀ-ಭಾರತಿ ಪ

ಭಾರತಿ ಭರತನಧಾಂಗಿ-ಕರು | ಣಾರಸ ಪೂರಿತ ಪಾಂಗಿ, ಆಹ |  
 ತಾಕ್ಷ್ಯ ಪ್ರಮುಖ ವೈಕಾರಿಕ ದೇವ ಗ | ಣಾರಾಧಿಕಾಂಘ್ರಿ ಸರೋರುಹೆ  
 ಪಾಲಿಸು ಅ

ವಿದ್ಯುನ್ನಾಮಕೆ ನಿಧಿಜಾತೆ, ಕೃತಿ | ಪ್ರದ್ಯುಮ್ನ ಜರಸಂಭೂತೆ, ಅನ |  
 ವದ್ಯ ಸದ್ಗುಣ ಗಣವ್ರಾತೆ, ಬ್ರಹ್ಮ | ವಿದ್ಯವ ಪಾಲಿಸು ಮಾತೆ, ಆಹ |

ಬುಧ್ಯಾಭಿಮಾನಿಯೆ ಸದ್ಯೋಜಾತನ ಪೆತ್ತ

ಶ್ರದ್ಧಾನಾಮಕೆ ಅನಿರುದ್ಧನ್ನ ತೋರಿಸೆ ೧

ಕಾಳಿ ದ್ರೌಪದಿ ಶಿವಕನ್ಯಾ, ಮನ್ಮ | ನಾಲಯದಲ್ಲೆ ನಿಲ್ಲೆ ಘನ್ನ, ಪ್ರಾಜ್ಞ  
 ಮಾಳಿ ಮಣಿಯೆ ನಿತ್ಯ ಎನ್ನ ಪರಿ | ಪಾಲಿಸೆ ನಂಬಿದೆ ನಿನ್ನ, ಆಹ |

ಶೈಲಜಾ ಶ್ಯಾಮಲ ಪೌಲೋಮಿ ಉಷೇರಿಂದ

ವಾಲಗ ಕೈಕೊಂಬ ಕಾಲಾಭಿಮಾನಿಯೆ ೨

ವಂದಿಸೆ ನನಗಿದ್ರ ಸೇನಾ-ನಳ | ನಂದಿನಿ ಕರುಣಿಸು ಜ್ಞಾನ, ಶ್ರೀ  
 ಮು | ಕುಂದನ ಪರಮ ಕಲ್ಯಾಣಿ, ಗುಣ | ಸಿಂಧುವಿನೊಳಗೆ ಪರೀಣ, ಆಹ |

ದಂಧದಿ ಚರಿಸುವ ಗಂಧವಾಹನ ರಾಣಿ

ಶಿಂಧೂರ ಗಮನೆ ಪುರಂದರಾರಾಧಿತೆ ೩

ಗುಣತ್ರಯಾತ್ಮಕವಾದ ಲಿಂಗ ದೊಳು | ಅಣುರೂಪಕಾಗಿ ತುರಂಗ,  
 ಮುಖ | ಅನಿಲಾಂತರ್ಗತ ಪಾಂಡುರಂಗ, ನಂಘ್ರಿ | ವನಜಯುಗಳ ಮತ್ತ  
 ಭೃಂಗ, ಆಹ |

ಎನಿಸಿ ತತ್ಪರ್ಕಾರ್ಯ ಅನಿರುದ್ಧ ದೇಹಸ್ಥ

ಅನಿಮಿಷರೊಳು ಪೊಕ್ಕು ದ್ವಿನವ ರೂಪದಿ ಮಾಳ್ವೆ ೪

ನಿಗಮತತಿಗಳಭುಮಾನಿ, ನಿನ್ನ | ವೊಗಳಲೆನ್ನೊ ಶವೆ ಕಲ್ಯಾಣಿ, ಆ ಪ |  
 ನ್ನ ಗ ರಾಜ ಸಾಹಸ್ರವಾಣಿಯಿಂದ | ಬಗೆಬಗೆ ತುತಿಪ ಸುಶ್ರೋಣಿ, ಆಹ |  
 ಮುಗಿವೆ ಕರಗಳೆನ್ನ ವಗುಣವೆಣಿಸದೆ  
 ಜಗನ್ನಾಥವಿರಲನೆಂಘ್ರಿಗಳ ಧ್ಯಾನವನೀಯೆ

೫

೬೬ ರಾಗ ಕಾಂಬೋದಿ ಝಂಪತಾಳ

ಆಪರಾಧವೆಣಿಸದಲೆ ಕಾಯಬೇಕು

ಪ.

ಕೃಪಣ ವತ್ಸಲನೆ ಶ್ರೀ ಮಧ್ಯಮುನಿ ಗುರುರಾಯ

ಅ.

ನೀ ಮಾಡಿದುಪಕಾರ ನಾ ಮರೆವುದೆಂತೋ ಲ

ಕ್ಷಮೆ ಮನೋಹರನ ನಿಜ ದಾಸಾಗ್ರಾಣಿ

ಪಾಮರ ಲೋಕದೊಳು ಧೀಮಂತನೆನಿಸಿದೆ ಮ

ಹಾಮಹಿಮು ನಿನ್ನ ಕರುಣಾಮೃತದ ಮಳೆಗರೆದು

೧

ಅವಿನೀತ ನಾನು ನಿನ್ನ ವನೆಂದು ತಿಳಿದು ಎ

ನ್ನ ವಗುಣಗಳೆಣಿಸದಲೆ ನಿತ್ಯದಲ್ಲಿ

ಸುವಿನೇಕಿಯನು ಮಾಡು ಕವಿರಾಜ ತವ ಮನೋ

ತ್ಸವಕೆ ಎಣೆಗಾಣೆ ನಾನವನಿಯೊಳಗಾವಲ್ಲಿ

೨

ಏನು ಅರಿಯದ ಮೂಢ ಮಾನವನು ನಾನು ಸು

ಜ್ಞಾನಿವರ್ಯನು ನೀನೆ ಕಾಯಬೇಕು

ಮಾನನಿಧಿ ಜಗನ್ನಾಥ ವಿರಲನ ಪದಯುಗಳ

ಧ್ಯಾನವಾಡುವ ಧೀರ ಪ್ರಾಣ ಪಂಚಕರಾಯ

೩

೬೭ ರಾಗ ಆರಭಿ ಆದಿತಾಳ

ನೀಲಲೋಹಿತ ಪಾಲಯಮಾಂ, ನೀಲಲೋಹಿತ

ಪ.

(ನೀಲಲೋಹಿತ, ಡಮರುಗ ತ್ರಿಶೂಲ ಶೋಭಿತ ಪಾ )

ಫಾಲನಯನ ಶುಂಡಾಲಚರ್ಮ ಸುದು

ಕೂಲ ಮೃಡ ಸತತ ಪಾಲಿಸು ಕರುಣದಿ

ಅ.

ನಂದಿವಾಹನ, ನಮಿವೆ ಖಳ | ವೃಂದ ಮೋಹನ

ಅಂಧಕರಿಪು ಶಿಖಿಸ್ಯಂದನ ಸನಕಸ | ನಂದನಾದಿ ಮುನಿವಂದಿತ ಪದಯುಗ

೧

ಸೋಮಶೇಖರ-ಗಿರಿಜಾ ಸು | ತ್ರಾಮಲೇಖರಾ  
ಸ್ತೋತ್ರಮವಿನುತ ಭವಭೀಮ ಭಯಂಕರ | ಕಾಮಾಹಿತ ಗುಣಧಾಮ  
ದಯಾನಿಧಿ ೨

ನಾಗಭೂಷಣ, ವಿಮಲ ಸ | ದ್ರಾಗ ವೋಷಣ  
ಭೋಗಿಶಯನ ಜಗನ್ನಾಥ ವಿರ್ಮಲನ | ಯೋಗದಿ ಭಜಿಸುವ  
ಭಾಗವತರೋಳಿಡು ೩.

೩೮ ರಾಗ ಭೈರವಿ (ಮಧ್ಯಮಾವತಿ) ಆದಿತಾಳ  
ಪ್ರಾಣದೇವ ನೀನಲ್ಲದೆ ಕಾಯ್ವರ | \*ಕಾಣೆನೊ ಜಗದೊಳಗೆ-ಮುಖ್ಯ ಪ  
ಪ್ರಾಣಾಪಾನ ವ್ಯಾನೋದಾನ ಸ | ಮಾನನೆನಿಹ ಮುಖ್ಯಪ್ರಾಣ ನೀನಲ್ಲದೆ ಅ  
ವಾಸವ ಕುಲಿಶದಿ ಘಾಸಿನೆ ಜೀವರ | ಶ್ವಾಸ ನಿರೋಧಿಸಿದೆ  
ಆ ಸಮಯದಿ ಕಮಲಾಸನ ಪೇಳಲು | ನೀ ಸಲಹಿದೆ ಜಗವ-ಮುಖ್ಯ ೧  
ಅಂಗದ ಪ್ರಮುಖ ಪ್ಲವಂಗರು ರಾಮನ | ಅಂಗನೆಯನು ಪುಡುಕೆ  
ತಿಂಗಳು ಮಿರಲು ಕಂಗೆಡೆ ಕಪಿವರ | ಪುಂಗವ ಪಾಲಿಸದೆ-ಮುಖ್ಯ ೨  
ಪಾವನಪಾಶದಿ ರಾವಣ ನೀಲ ಸು | ಗ್ರೀವ ಮುಖ್ಯರ ಬಿಗಿಯೆ  
ಸಾವಿರದೈವತ್ತು ಗಾವುದದಲ್ಲಹ ಸಂ | ಜೀವನವನು ತಂದೆ-ಮುಖ್ಯ ೩  
ಪರಿಸರ ನೀನಿರೆ ಹರಿ ತಾನಿರುವನು | ಇರದಿರೆ ತಾನಿರನು  
ಕರಣ ನಿಯಾಮಕ ಸುರರ ಗುರುವೆ ನೀ | ಕರುಣಿಸೆ ಕರುಣಿಸುವ-ಮುಖ್ಯ ೪  
ಭೂತೇಂದ್ರಿಯದಧಿನಾಥ ನಿಯಾಮಕ | ಆ ತೈಜಸ ಹರನ  
ತಾತನೆನಿಹ ಜಗನ್ನಾಥ ವಿರ್ಮಲನ | ಪ್ರೀತಿಪಾತ್ರನಾದೆ-ಮುಖ್ಯ ೫

೩೯ ರಾಗ ಅನಂದಭೈರವಿ ಅಟಿತಾಳ  
ನಿಲ್ಲು ಬಾರೊ ದಯಾನಿಧಿ ಪ.  
ನಿಲ್ಲು ಬಾರೊ ಸರಿಯಿಲ್ಲ ನಿನಗೆ ಲಕ್ಷ್ಮಿ  
ವಲ್ಲಭ ಮನ್ಮನದಲ್ಲಿ ಬಿಡದೆ ಬಂದು ಅ.  
ಅತಿ ಮೃದುವಾದ ಹೃತ್ಯತಪತ್ರ ಸದನದಿ  
ಶಾ-ಶ್ವತವಾಗಿ ಭವ್ಯ ಮೂರುತಿ ಭಕ್ತವತ್ಸಲ ೧

\*ಕಾಣೆ ಲೋಕದೊಳಗೆ (ಪಾ )

- ನಾನಾ ವ್ರತಗಳ ನಾನುಕರಿಸಿದೆ  
ಶ್ರೀನಿಧಿ ನಿನ್ನಂಭಿ ಕಾಣಬೇಕೆನುತಲಿ ೨
- ತನಮನಧನ ಚಿಂತೆಯ ಬಿಟ್ಟು ತೃಪ್ತದ  
ವನರುಹ ಧೀನಿವೆ ಮನುಮಥನೈಯ ೩
- ಯಾತರೋಚನೆ ಮನಸೋತಬಳಿಕ ಪುರು  
ಹೂತವಂದಿತ ಜಗನ್ನಾಥ ವಿರ್ಮಲರೇಯ ೫
- ೭೦ ರಾಗ ಮುಖಾರಿ ಝಂವತಾಳ  
ಯಾತರವ ನಾನಯ್ಯ ಇಂದಿರೇಶ  
ಹೋತಾಹ್ವಯನೆ ನಿನ್ನಧೀನವೀ ಜಗವೆಲ್ಲ ೫
- ಕಾಲಗುಣಕರ್ಮ ಸ್ವಭಾವಗಳ ಮನೆಮಾಡಿ  
ಶ್ರೀಲೋಲ ನೀ ಸರ್ವರೊಳಗೆ ಇದ್ದು  
ಲೀಲೆಗೈಯುತೆ ಲಿಪ್ತನಾಗದೆ ನಿರಂತರದಿ  
ಪಾಲಿಸುವೆ ಸಂಹರಿಸೆ ದಿವಿಜ ದಾನವ ತತಿಯ ೧
- ತಿಳಿಸಿಕೊಂಬುವ ನೀನೆ ಶ್ರುತಿ ಸ್ಮೃತಿಗಳೊಳಗಿದ್ದು  
ತಿಳಿಸುವವ ನೀನೆ ಉಪದೇಶಕರೊಳು  
ತಿಳಿಯುವವನು ನೀನೆ ಬುಧ್ಯಾದಿಂದ್ರಿಯಗಳೊಳು  
ನೆಲೆಗೊಂಡು ನಿಖಿಳ ವ್ಯಾಪಾರ ಮಾಡುತಲಿಪ್ಪ ೨
- \*ಜಗದಿ ಜನ್ಮಾದಿಗಳಿಗಿಂತು ಕಾರಣನೆಂದು  
ನಿಗಮತತಿಗಳು ನಿತ್ಯ ಸ್ತುತಿಸುತಿಹುವು  
ತ್ರಿಗುಣವರ್ಜಿತ ಜಗನ್ನಾಥ ವಿರ್ಮಲ ನೀನು  
ಅಗಣಿತ ಕುಯೋನಿ ಮುಖದಲ್ಲಿ ಬಂದವ ನಾನು ೩

\*ಅಗಣತಮಹಿಮ ಜಗಜ್ಜನ್ಮಾದಿ ಕಾರಣನೆ  
ತ್ರಿಗುಣವರ್ಜಿತ ತ್ರಿವಿಕ್ರಮ ತ್ರಿಧಾಮು  
ಭೃಗುಮುನಿನುತ ಜಗನ್ನಾಥ ವಿರ್ಮಲ ನಿನ್ನ  
ಪೋಗಳಿ ಹಿಗ್ಗನ ಭಾಗ್ಯ ಕೊಡು ಜನುಮಜನುಮಕ್ಕು (ಪಾರಾಂತರ)

೭೦ ರಾಗ ಶಂಕರಾಭರಣ ಅಟತಾಳ

ನರಸಿಂಹ ಪಾಹೀಲಕ್ಷ್ಮಿ ನರಸಿಂಹ ಪ,  
 ನರಸಿಂಹ ನಮಿವೆ ನಾ ನಿನ್ನ, ಚಾರು  
 ಚರಣಕಮಲಕೆ ನೀನೆನ್ನ, ಆಹಾ  
 ಕರವ ಪಿಡಿದು ನಿಜಶರಣನೆಂದೆನಿಸು ಭಾ  
 ಸುರ ಕರುಣಾಂಬುಧಿ ಗರುಡವಾಹನ ಲಕ್ಷ್ಮೀ ಅ  
 ತರಳ ಪ್ರಹ್ಲಾದನ ನುಡಿಯ, ಕೇಳಿ | ತ್ವರಿತದಿ ಬಂದೆ ಎನ್ನೊಡೆಯ,  
 ಏನು | ಕರುಣಾಳೊ ಭಕ್ತರ ಭಿಡೆಯ-ಮಿಾರ | ಲರಿಯೆನೆಂದೆಂದು ಕೆಂಗಿಡಿಯ,  
 ಆಹ |

ಭರದಿಂದುಗುಳುತ ಬೊಬ್ಬಿರಿದು ಬೆಂಬೊತ್ತಿ ಕ  
 ಬುರ ಕಶಿಪುವಿನ ಮುಂಗುರುಳು ಪಿಡಿದೆ ಲಕ್ಷ್ಮೀ ೧  
 ಪ್ರಳಯಾಂಬುನಿಧಿ ಘನಘೋಷ-ದಂತೆ | ಘುಳಿಘುಳಿಸುತಲಿ ಪ್ರದೋಷ  
 ಕಾಲ | ತಿಳಿದು ದೈತ್ಯನ ಅತಿರೋಷ-ದಿಂದ | ಸ್ವಳಿಸಿ ಮೇದಿನಿಗೆ ನಿರ್ದೋಷ ಆಹ |  
 ಸೆಳೆಸೆಳೆಯುತ ಚರ್ಮಸುಲಿದು ಕನ್ನೆತ್ತ ರೋ  
 ಕುಳಿಯನಾಡಿದೆ ದಿಶಾವಳಿಗಳೊಳಗೆ ಲಕ್ಷ್ಮೀ ೨  
 ಕ್ರೂರದೈತ್ಯನ ತೋರಕರುಳ, ತೆಗೆ | ದ್ವಾರಮಾಡಿದೆ ನಿಜಕೊರಳ, ಕಂಡು |  
 ವಾರಿಜಾಸನ ಮುಖ್ಯರರಳ, ಪುಷ್ಪ | ಧಾರೆಗೆರೆದವೇಗ ತರಳ, ಆಹ |

ಧೀರ ಪ್ರಹ್ಲಾದಗೆ ತೋರಿತ್ವದಂಘ್ರಿ ಸ  
 ರೋರುಹವನು ಕಾಯೆ ಕಾರಣ್ಯನಿಧಿ ಲಕ್ಷ್ಮೀ ೩  
 ಜಯಜಯ ದೇವವರೇಣ್ಯ, ಮಹ | ದ್ವಯ ನಿವಾರಣ ಅಗ್ರಗಣ್ಯ, ಗುಣ |  
 ತ್ರಯದೂರ ದುರಿತಾರಣ್ಯ, ಧನಂ | ಜಯ ಜಗದೇಕ ಶರಣ್ಯ, ಆಹ |

ಲಯವಿವರ್ಜಿತ ಲೋಕತ್ರಯ ವ್ಯಾಪ್ತ ನಿಜಭಕ್ತ  
 ಪ್ರಿಯ ಘೋರ ಭಯಹರ ದಯಮಾಡೆನ್ನ ನು ಲಕ್ಷ್ಮೀ ೪  
 ಕುಟಿಲ ದ್ವೇಷದವ ನೀನಲ್ಲ, ನಿನ್ನಾ | ಭಟಕಂಜಿದರು ಸುರರೆಲ್ಲ, ನರ |  
 ನಟನೆ ತೋರಿದೆ ಲಕ್ಷ್ಮೀನಲ್ಲ, ಇದು | ಸಟಿಯಲ್ಲ ಅಪ್ರತಿಮಲ್ಲ, ಆಹ,  
 ನಟಪತ್ರಶಯನ ಧೂರ್ಜಟಿವಂದ್ಯ ಜಗನ್ನಾಥ  
 ವಿರಲ ಕೃತಾಂಜಲಿ-ಪುಟದಿ ಬೇಡುವೆ ಲಕ್ಷ್ಮೀ ೫

೭೨ ರಾಗ ಪೀಲು ಆದಿತಾಳ

ದಾಸೋಹಂ ತವ ದಾಸೋಹಂ ತವ | ದಾಸೋಹಂ ತವ ದಾಸೋಹಂ ಪ.  
 ವಾಸುದೇವ ವಿಗತಾಘ್ರಸಂಘ-ತವ ಅ.  
 ಜೀವಾಂತರ್ಗತ ಜೀವ ನಿಯಾಮಕ | ಜೀವ ವಿಲಕ್ಷಣ ಜೀವನದ  
 ಜೀವಾಧಾರಕ ಜೀವರೂಪಿ ರಾ | ಜೀವ ಭವಜನಕ ಜೀವೇಶ್ವರ-ತವ ೧  
 ಕಾಲಾಂತರ್ಗತ ಕಾಲನಿಯಾಮಕ | ಕಾಲಾತೀತ ತ್ರಿಕಾಲಜ್ಞ  
 ಕಾಲಪ್ರವರ್ತಕ ಕಾಲನಿವರ್ತಕ | ಕಾಲೋತ್ಪಾದಕ ಕಾಲಮೂರ್ತಿ-ತವ ೨  
 ಕರ್ಮಕರ್ಮಕೃತ ಕರ್ಮಕೃತಾಗಮ | ಕರ್ಮಫಲಪ್ರದ ಕರ್ಮಜಿತ  
 ಕರ್ಮಬಂಧ ಮಹ ಕರ್ಮವಿಮೋಚಕ | ಕರ್ಮನಿಗ್ರಹ ಕರ್ಮಸಾಕ್ಷಿ-ತವ ೩  
 ಧರ್ಮಯೂಷ ಮಹ ಧರ್ಮವಿವರ್ಧನ | ಧರ್ಮವಿದೋತ್ತಮ ಧರ್ಮನಿಧಿ  
 ಧರ್ಮಸೂಕ್ಷ್ಮ ಮಹ ಧರ್ಮಸಂರಕ್ಷಕ | ಧರ್ಮಸಾಕ್ಷಿ ಯಮಧರ್ಮಪುತ್ರ-ತವ ೪  
 ಮಂತ್ರಯಂತ್ರ ಮಹ ಮಂತ್ರಬೀಜ ಮಹ | ಮಂತ್ರರಾಜಗುರು ಮಂತ್ರಧೃತ  
 ಮಂತ್ರಮೇಯ ಮಹ ಮಂತ್ರನಿಯಾಮಕ | ಮಂತ್ರದೇವ ಜಗನ್ನಾಥ  
 ವಿರಲ-ತವ ೫

೭೩ ರಾಗ ಪಂತುನರಾಳಿ ಆದಿತಾಳ

ವಿರಲಯ್ಯ ವಿರಲಯ್ಯ ಪ.  
 ತಟಿಕೋಟಿ ನಿಭಕಾಯ ಜಗನ್ನಾಥ ಅ.  
 ಭಜಿಸುವೆ ನಿನ್ನನು ಅಜಙ್ಗವಸುರನುತ | ಭಜಕಾಮರತರು ಕುಜನ ಕುರಾರಿ ೧  
 ನೀ ಕರುಣಿಸದೆ ನಿರಾಕರಿಸಲು ಎನ್ನ | ಸಾಕುವರಾರೊ ದಯಾಕರ ಮೂರುತಿ ೨  
 ಶರಣಾಗತರನು ವೊರೆನೆಂಬ ತವ | ಬಿರುದು ಕಾಣೊ ಸಿರಿವರದ ಜಗನ್ನಾಥ ೩

೭೪ ರಾಗ ಕಾಂಬೋದಿ ಝಂಪತಾಳ

ನಿನ್ನ ದಾಸರ ದಾಸನೆಂತಾಹೆನೋ ಪ  
 ಅನಂತ ಅಪರಾಧವನುಗಾಲ ಮಾಡುತಿಕೆ ಅ  
 ಸ್ನಾನ ಸಂಧ್ಯಾನ ಜಪ ವೌನವೇ ಮೊದಲಾದ  
 ನಾನಾವಿಧದ ವಿಹಿತ ಧರ್ಮ ತೊರೆದು  
 ನಾನು ನನ್ನದು ಎಂಬ ಹೀನ ಬುದ್ಧಿಗಳಿಂದ  
 ಹೀನಜನರೊಡನಾಡಿ ಜ್ಞಾನಿಗಳ ನಿಂದಿಸಿದೆ ೧



ಏಕಾದಶಿಯ ಜರಿದು ಲೋಕವಾರ್ತೆಗಳಿಂದ  
ಶ್ರೀಕಾಂತ ನಿನ್ನ ಸೇವೆಯನು ಮರೆದು  
ಬೇಕಾದ ವೈಷಿಕವ ಸ್ವೀಕರಿಸಿ ಲೋಕದೊಳು  
ಸಾಕಿದವರನು ನಾ ನಿರಾಕರಿಸಿ ಬಾಳುವೆನು

೨

ಎನಗಿಂದಧಿಕರಾದವರೊಡನೆ ದ್ವೇಷವನು  
ಅನುಗಾಲ ಮಾಡುವೆನು ಅನಿಮಿಷೇಶ  
ಎನಗೆ ಸರಿಯಾದವರ ಕಂಡು ಮತ್ಸರಿಸುವೆನು  
ಎನಗಿಂತ ನೀಚರನು ನೋಡಿ ನಾ ನಗುತ್ತಿವೆ

೩

ಕಾಸಿನಾಸೆಗೆ ಪೋಗಿ ದಾಸವೇಷವ ಧರಿಸಿ  
ಮೋಸ ಮಾಡುವೆ ಜನರ ಪಾಶ ಬೀರಿ  
ವಾಸುದೇವನೆ ಸರ್ವದೇಶ ಕಾಲಾದಿಗಳಿ

ಗೀಶನೆಂದರಿಯದಲೆ ಮೋಸಹೋದೆನೊ ಸ್ವಾಮಿ

೪

ಸಕಲ ದುರ್ಗುಣಗಳಾಗಾರ ನಾನವನಿಯೊಳು  
ಭಕ್ತುತಿ ವೈರಾಗ್ಯ ಪ್ರಸಕ್ತಿಯಿಲ್ಲ  
ಭಕ್ತವತ್ಸಲ ಜಗನ್ನಾಥ ವಿರ್ಮಲನೆ  
ಅಕಳಂಕ ಮಹಿಮೆ ಮುಕ್ತತಾಮುಕ್ತರಗೆ ಒಡೆಯ

೫

೭೫ ರಾಗ ಅನಂದಭ್ಯರವಿ ಆದಿತಾಳ

ರಾಯ ಬಾರೋ ತಂದೆ ತಾಯಿ ಬಾರೋ ನಮ್ಮ ಕಾಯಿ ಬಾರೋ  
ಮಾಯಿಗಳ ಮರ್ದಿಸಿದ ರಾಘವೇಂದ್ರ-ರಾಯ ಬಾರೋ ಪ

ವಂದಿಪ ಜನರಿಗೆ ಮಂದಾರ ತರುವಂತೆ  
ಕುಂದದ-ಭೀಷ್ಣವ ಸಲಿಸುತಿಪ್ಪ-ರಾಯ ಬಾರೋ  
ಕುಂದದ-ಭೀಷ್ಣವ ಸಲಿಸುತಿಪ್ಪ ಸರ್ವಜ್ಞ  
ಮಂದನ್ನ ಮತಿಗೆ ರಾಘವೇಂದ್ರ-ರಾಯ ಬಾರೋ

೧

ಆರು ಮೂರು ಏಳು ನಾಲ್ಕು ಎಂಟು ಗ್ರಂಥ ಸಾರಾರ್ಥ  
ತೋರಿದಿ ಸರ್ವರಿಗೆ ನ್ಯಾಯದಿಂದ-ರಾಯ ಬಾರೋ  
ತೋರಿದಿ ಸರ್ವರಿಗೆ ನ್ಯಾಯದಿಂದ ಸರ್ವಜ್ಞ  
ಸೂರಿಗಳರಸನೆ ರಾಘವೇಂದ್ರ-ರಾಯ ಬಾರೋ

೨

ಶ್ರೀ ಕರ್ಣಾಟಕ ಹರಿಹಾಸ ಕೀರ್ತನ ತರಂಗಿಣಿ

ರಾಮಹದ ಸರಸೀರುವ ಭೃಂಗ ಕೃಪಾಪಾಂಗ  
 ಭ್ರಾಮಕ ಜನರ ಮತಭಂಗ-ರಾಯ ಬಾರೊ  
 ಭ್ರಾಮಕ ಜನರ ಮತಭಂಗ ಮಾಡಿದ  
 ಧೀಮಂತರೊಡೆಯನೆ ರಾಘವೇಂದ್ರ-ರಾಯ ಬಾರೊ ೩  
 ಭಾಸುರ ಚರಿತನೆ ಭೂಸುರ ವಂದ್ಯನೆ  
 ಶ್ರೀ ಸುಧೀಂದ್ರಾಯರ ವರಪುತ್ರ-ರಾಯ ಬಾರೊ  
 ಶ್ರೀ ಸುಧೀಂದ್ರಾಯರ ವರಪುತ್ರನೆನಿಸಿದ  
 ದೈಶಿಕರೊಡೆಯನೆ ರಾಘವೇಂದ್ರ-ರಾಯ ಬಾರೊ ೪  
 ಭೂತಳನಾಥನ ಭೀತಿಯ ಬಿಡಿಸಿದ  
 ಪ್ರೇತತ್ವ ಕಳೆದಿ ಮಹಿಷಿಯ-ರಾಯ ಬಾರೊ  
 ಪ್ರೇತತ್ವ ಕಳೆದಿ ಮಹಿಷಿಯ ಶ್ರೀ ಜಗ  
 ನ್ನಾಥ ವಿರ್ಮಲನ ಪ್ರೀತಿಪಾತ್ರ-ರಾಯ ಬಾರೊ ೫

೩೩ ರಾಗ ಕಾಂಚೋದಿ ರುಂಪತಾಳ

ಅರಿತವರಿಗತಿ ಸುಲಭ ಹರಿಯ ಪೂಜೆ ಪ  
 ಅರಿಯದವ ನಿರ್ಭಾಗ್ಯತರ ಲೋಕದೊಳಗೆ ಅ  
 ಹೈಮಾಂಡ ಮಂಟಪವು, ಭೂಮಂಡಲವೆ ಪೀಠ  
 ಸೋಮ ಸೂರ್ಯರೆ ದೀಪ, ಭೂರುಹಗಳು  
 ಚಾಮರಗಳತಿವಿಮಲ ಮೋಮಮಂಡಲ ಭತ್ತ  
 ಯಾಮಾಷ್ಟಕಗಳಷ್ಟದಳದ ಪದ್ಮವು, ಎಂದು ೧  
 ಮಳೆಯೆ ಮಜ್ಜನವು, ದಿಗ್ವಲಯಂಗಳೇ ವಸನ  
 ಮಲಯಜಾನಿಲವೆ ಶ್ರೀಗಂಧ ಧೂಪ  
 ಇಳೆಯೊಳಗೆ ಬೆಳೆದ ಧಾನ್ಯಗಳೆಲ್ಲ ನೈವೇದ್ಯ  
 ಥಳಥಳಿಪ ಮಿಂಚು ಕರ್ಪೂರದಾರತಿ, ಎಂದು ೨  
 ನಕ್ಷತ್ರ ಮಂಡಲವೆ ಲಕ್ಷ ದೀಪಾವಳಿಯು  
 ದಕ್ಷಿಣೋತ್ತರ ಅಯನಗಳೆರಡು ಬನವು (?)  
 ವ್ಯಕ್ತವಲ್ಲಜ ಸುಫಲ ಪುಸ್ಪಗಳೊಳಗೆ ಲಕ್ಷ್ಮಿ  
 ವಕ್ಷ ವ್ಯಾಪಕನಾಗಿ ತಾನೆ ಭೋಗಿಪ, ನೆಂದು ೩

- ಗುಡುಗು ಸಪ್ತ ಸಮುದ್ರ ತಿಡಿಲು ಘೋಷವೆ ವಾದ್ಯ  
 ಪೊಡವಿಪರಿಗೀವ ಕಪ್ಪನೆ ಕಾಣಿಕೆ  
 ಉಡುಪ ಭಾಸ್ಕರರ ಮಂಡಲಗಳಾದರ್ಶಗಳು  
 ನಡೆವ ನಡೆಗಳು ಹರಿಗೆ ಬಿಡದೆ ನರ್ತನ, ವೆಂದು ೪  
 ಯುಗ ಚತುಷ್ಟಯವೆ ಪರಿಯಂಕ ಪಾದಗಳ-ಬ್ಬ  
 ಬಿಗಿವ ಪಟ್ಟಿಗಳು ಕಂದಾಯ ಕಶಿಪು (?)  
 ಗಗನವೇಲ್ಲುಟ್ಟು, ಸಂಕ್ರಮಣಗಳೆ ಬಡವುಗಳು (?)  
 ಭಗವಂತ ಗುಪಬರ್ಹಣ ಷಡ್ಯತುಗಳೆಂದು ೫  
 ನಾಗವಲ್ಲಿಯೆ ದಿವಸಗಳು, ಕ್ರಮುಕ ಕರಣಗಳು  
 ಯೋಗಗಳೆ ಚೂರ್ಣ, ರಾತ್ರೆಯೆ ಕಾಂಶುಕ  
 ಭೋಗವತಿ ಜಲವೆ ಗಂಡೂಷೋದಕ, ಶುದ್ಧ  
 ಸಾಗರವೆ ಪಾದ್ಯ, ವಿರಾಟು ರೂಪನಿ, ಗೆಂದು ೬  
 ಶಾತಕುಂಭೋದ ರಾಂಡಂತಸ್ಥ ರೂಪ ಸಂ  
 ಪ್ರೀತಿಯಿಂದಲಿ ಯಜಿಸಿ ಮೋದಿಸುವರ  
 ವಿಶತೋಕರಮಾಡಿ ಸಂತ್ಯೈಸುತಿಹ ಜಗ  
 ನ್ನಾಥ ವಿರ್ಮಲ ಒಲಿದು ಸರ್ವಕಾಲಗಳಲ್ಲಿ ೭  
 ೭೭ ರಾಗ ಕಾಂಬೋದಿ ಝಂಪತಾಳ  
 ಇದು ನಿನಗೆ ಧರ್ಮವೆ ಇಂದಿರೇಶ ೮  
 ಬದಿಗ ನೀನಾಗಿದ್ದು ಭೀತಿ ಪಡಿಸುವುದು ೯  
 ನಿನ್ನ ಗುಣಗಳ ತುತಿಸಿ ನಿನ್ನನೇ ಹಾರೈಸಿ  
 ನಿನ್ನ ವರ ಪ್ರೀತಿಯನು ಸಂಪಾದಿಸಿ  
 ಅನ್ಯರನು ಲೆಕ್ಕಿಸದೆ ಚೆನ್ನಾಗಿ ಬಾಳುವ  
 ಮಾನ್ಯವನ ಈ ಪರಿಯ ಬನ್ನ ಬಡಿಸುವುದು ೧  
 ದುರುಳನಲ್ಲವೊ ನಿನ್ನ ಚರಣ ಸೇವಕರವನೊ  
 ಪರಿಪಾಲಿಪುದು ನಿನಗೆ ಪರಮ ಧರ್ಮ  
 ಗುರುಗಳಂತರ್ಯಾಮಿ ಕರಮುಗಿದು ಬಿನ್ನೈವೆ  
 ಶರಣಪಾಲಕನೆಂಬ ಬಿರುದು ಸುಳ್ಳಾಗುತ್ತಿದೆ ೨

ಶೋಕನಾಶಕ ವಿಗತ ಶೋಕನೆಂಬೋ ನಾಮ  
 ನಾ ಕೇಳಿ ಮೊರೆಹೊಕ್ಕೈ ಲೋಕ ಬಂಧು  
 ನಿ-ರಾಕರಿಸದೆಮ್ಮನು ಸಾಕಬೇಕನುದಿನವು  
 ವಾಕು ಮನ್ನಿ ಪುದು ಲೋಕೈಕ ರಕ್ಷಾಮಣಿ ೩  
 ಗುಣವೆ ನಿನಗಿದು ಬರಿದೆ ದಣಿಸುವುದು ಶರಣರನು  
 ಪ್ರಣತಾರ್ಥಹರ ವಿಭೀಷಣ ಪಾಲಕ  
 ಕ್ಷಣಕನಂತಪರಾಧ ಎಣಿಸುವಡೆ ಕಡೆವುಂಟೆ  
 ಮಣಿದು ಬಿನ್ನಹ ಮಾಳ್ವೆ ದನುಜದಲ್ಲಣನೆ ೪  
 ನಮೋನಮೋ ಬ್ರಹ್ಮಣ್ಯದೇವ ದೇವರ ದೇವ  
 ನಮೋನಮೋ ಧನ್ವಂತ್ರಿ ದುರಿತ ಹಂತ್ರಿ  
 ನಮೋನಮೋ ಕಾರುಣ್ಯ ಶೀಲ ಸಜ್ಜನಪಾಲ  
 ನಮೋನಮೋ ಜಗನ್ನಾಥ ವಿರಲ ವಿಖ್ಯಾತ ೫

೭೮ ರಾಗ ಪಂತುವರಾಳಿ ಆದಿತಾಳ

ಪತಿತಪಾವನ ಪೂರ್ಣಕಾಮ, ನೀನೇ ಪ.  
 ಗತಿ ಎನಗೆ ಸಂತತ ಪರಂಧಾಮ ಅ  
 ಕೃಪಣ ವತ್ಸಲನೆ ಎಮ್ಮ ಪರಾಧಗಳ ನೋಡಿ  
 ಕುಪಿತನಾಗುವರೇನೊ ಸುಫಲದಾಯಿ  
 ನೃಪಗನಿರುದ್ಧ ಬಿನ್ನಪವ ಮಾಡುವೆ ನಿನಗೆ  
 ಚಪಲರಾಗಿಹರೊ ಕಾಶ್ಯಪಿ ಸುರರನು ಕಾಯೊ ೧  
 ಮಾನ್ಯ ಮಾನದ ಬ್ರಹ್ಮಣ್ಯ ದೇವ ನೀನೆಂದು  
 ಉನ್ನತ ಶ್ರುತಿಗಳ ಬಣ್ಣಿ ಸುತಿಹವು  
 ಸನ್ನುತ ಮಹಿಮನೆ ನಿನ್ನ ಪೊಂದಿದವರ  
 ಬನ್ನ ಬಡಿವುದು ನಿನಗಿನ್ನು ಧರ್ಮವಲ್ಲ ೨  
 ಹಲವು ಮಾತುಗಳಾಡಿ ಫಲವೇನು  
 ಬ್ರಾಹ್ಮಣರ ಕುಲಕೆ ಮಂಗಳವೀಯೊ ಕಲುಷದೂರ  
 ಸುಲಭ ದೇವೇಶ ನಿನ್ನುಳಿದು ಕಾಯ್ಪರ ಕಾಣೆ  
 ಬಲಿಯ ಬಾಗಿಲ ಕಾಯ್ದು ಜಗನ್ನಾಥ ವಿರ್ಮಲ ೩

೭೯ ರಾಗ ಶಂಕರಾಭರಣ ಆದಿತಾಳ

ಆ ವೆಂಕಟಗಿರಿನಿಲಯನಂಘ್ರಿ ರಾ | ಜೀವ ಯುಗ್ಮಗಳಿಗಾ ನಮಿಸುವೆನು ಪ.  
 ಸೇವಿಪ ಜನರಿಗಮರತರುವೆನಿಸಿ, ಧ | ರಾವಲಯಾಖ್ಯ ದಿವಿಯೊಳೆಸವ ಅ  
 ಆವನಂಘ್ರಿ ಜಲ ಸಕಲ ಜಗತ್ತಿಗೆ | ಪಾವನಕರ ವೆಂದೆನಿಸುವುದು  
 ಶ್ರೀವಿಧಿ ಭವ ಶಕ್ರಾದ್ಯರು ಆವನ | ಸೇವಕ ಸೇವಕರೆನಿಸುವರು ೧  
 ದೇವೋತ್ತಮ ತಾಸಾಗಿ ನಿಖಿಲ ಜಡ | ಜೀವ ಭಿನ್ನ ಕರ್ಮವ ಮಾಳ್ವ  
 ಸ್ಥಾನರ ಜಂಗಮರೊಳಗೆ ನೆಲೆಸಿ ವೇ | ದಾವಳಿಯಿಂದ ಸ್ತುತಿಸಿಕೊಂಬ ೨  
 ಮಾತರಿಶ್ವನೊಡನಹಿಪ ನೊರೆದ ಸ | ತ್ವಾತಿಶಯವ ತೋರೆನುತಾಗ  
 ಜಾತರೂಪ ಶೈಲಾತ್ಮಜನೊಪ್ಪಿರೆ | ನೀತಹೋತ್ರ ಸಖ ಕಿತ್ತೊಗೆಯೆ ೩  
 ಪೀತಕರ್ಣನಳವಳಿದು ಸ್ತುತಿಸೆ ನಿ | ಕೇತನತ್ರಯವನಿಳಿದು ಬೇಗ  
 ಧಾತ ಮಹಿಳೆ ತೀರ್ಥದಿ ಲಕುಮಿ-ಸ | ಮೇತನಾಗಿ ಮೋದಿಸುತ್ತಿವ್ವ ೪  
 ಭೂಸುರನೋರ್ವನು ತೊಂಡಮಾನ ಧರ | ಣೇಶನ ನಿಲಯದಿರಿಸಿ ಸತಿಯ  
 ಕಾತಿಗೆ ಪೋಗಲು ನೃಪತಿ ಮರೆಯೆ ನಿ | ಶ್ವಾಸವ ನೈದಿದಳಾ ಸತಿಯು ೫  
 ಆ ಸಮಯದಿ ದ್ವಿಜವರ್ಯನು ಬೆಸಗೊಳೆ | ಕೇಶದಿ ಭೂಮಿಪ ಸಂಸ್ತುತಿಸೆ  
 ಕೇಶವ ತಾನಸಿ ಗಳ ತರಿಸಿ ಸು | ವಾಸಿನಿ ಶಿಶುಸಹ ವಲಿದಿತ್ತ ೬  
 ವೃದ್ಧ ಭೂಸುರನ ಒಯ್ದು ಸಲಿಲದೊಳ | ಗದ್ದಿ ಕುಮಾರತ್ಪವನಿತ್ತ  
 ಅಧ್ವರವೆಸಗುವ ಬುಷಿಗಳ ವೇದಾ | ಪದ್ಧವ ತಿದ್ದಿ ಮುಖವ ಕಾಯ್ದು ೭  
 ಮಧ್ಯರಾತ್ರಿಯೊಳ್ಳೆಸಗೊಂಡ ನೃಪತಿಗೆ | ಸಿದ್ಧಿಸಿದರಿ ಶಂಖದ್ವಯವ  
 ಮೃದ್ಧಾಂಡವ ವಿರಚಿಸಿದವಗೊಲಿದು | ಚೋದ್ಯವ ನೃಪತಿಗೆ ತೋರಿಸಿದ ೮  
 ಮನವಾಕ್ಯಾಯದಿ ಕರ್ಮ ಜನ್ಯಫಲ | ದಿನದಿನಗಳಲಿ ಸಮರ್ಪಿಸುವ  
 ಮನುಜೋತ್ತಮರಾಧಿವ್ಯಾಧಿಗಳ, ದು | ಜನುಮಗಳೆಲ್ಲವ ಪರಿಹರಪ ೯  
 ಕುನರಗಲಭ್ಯನು ಕುವಲಯದೊಳು ಕಾ | ರುಣಿಕ ಧರ್ಮಕರ್ಮಾರ್ಥಗಳ  
 ಜನರಿಗೆ ಸಲಿಸುವ ಜಗನ್ನಾಥ ವಿರ್ಮಲ | ಮನೆಮಾಡಿದ ಶೇಷಾಚಲವ ೧೦

ಉ ರಾಗ ರೇಗುಪ್ತಿ ಝಂಪತಾಳ  
ಶ್ರೀಮಧ್ವ ಚಿತ್ತಮಂದಿರನೆ ನಿನ್ನ ಯ ಚರಣ  
ತಾಮರಸ ನೆರೆನಂಬಿದೆ

ಪ.

ಕಾಮಕ್ರೋಧವ ಕಳೆದು ನಿನ್ನ ನಾಮಾಮೃತವ  
ಪ್ರೇಮದಲಿ ಎನಗೆ ಕೊಡಿಸೋ ಸ್ವಾಮಿ

ಅ

ಉಪರಾಗ ದಶಮಿ ದ್ವಾದಶಿ ದಿವಸ ಮೊದಲಾದು | ದುರ್ವೇಕ್ಷೆ ಮಾಡಿ  
ಕಳಿದೆ || ಉಪಕಾರವೆಂದು ನಿಜಯುಕ್ತಿ ಪೇಳಿದರೆನಗೆ | ಅಪಕಾರ ಕಾಣುತ್ತಿದಕೊ |  
ನಿಪುಣನೆನಿಸುವೆನೆಂದು ಅಜ್ಞಾನಿಗಳ ಮುಂದೆ | ತಪವ್ಯದ್ಧರನು ಹಳಿದೆ | ಸ್ವಪನ  
ದೊಳಗಾದರೂ ವೈರಾಗ್ಯ ಬಯಸದಲೆ | ಕಪಟ ಮನುಜರೊಳಾಡಿ ನಿನ್ನ  
ಮರೆದೆನೊ ಸ್ವಾಮಿ

ಮಾರನ್ನ ಉಪಟಳಕಾರದೆಲೆ ನಾನು ಬಲು | ವೋರಬುದ್ಧಿಯನು ಮಾಡಿ  
ಆರು ಇಲ್ಲದ ವೇಳೆ ಕಣ್ಣು ಸನ್ನೆಯೊಳವಳು | ಕೋರಿದ್ದು ತಂದು ನೀಡಿ || ಬಾರಿ  
ಬಾರಿಗೆ ಅವಳ ಓರೆನೋಟಿಕೆ ಬೆರೆತು | ಕ್ರೂರಮಾನವರೊಳಾಡಿ | ವಾರಿಜನಾಭ  
ನಿನ್ನಾರಾಧನೆಯ ಮರೆದು | ಧಾರುಣಿಗೆ ಭಾರಾದೆ, ಪರಲೋಕ ಮರೆದೆ

೨

ಭೂಸುರರು ಚಂಡಾಲಜಾತಿ ಎನ್ನದೆ ಬಲು | ಹೇಸಿಕಿಲ್ಲದೆ ತಿರುಗುವೆ | ಈ  
ಸತೀಸುತರ ಸಾಕುವೆನೆಂದು ಪರಿಪರಿ | ವೇಷವನು ಧರಿಸಿ ಮೆರೆವೆ || ಆಸೆಯುಳ್ಳ  
ಮಹಾ ಪಿಶಾಚಿಗೊಳಗಾಗಿ ಹರಿ | ದಾಸ ಸಹವಾಸ ಜರೆದೆ | ವಾಸುಕೀಶಯನ  
ವಸುದೇವ ತನಯನೆ ನಿನ್ನ | ದಾಸನೆನ್ನಿಸದೆ ಅಪಹಾಸ ಮಾನವನಾದೆ

೩

ಹರಿಹಾಸರ ಬಳಿಯ ಅರೆಘಳಿಗೆ ಕುಳಿತರೆ | ಶಿರವ್ಯಾಧಿಯಿಂದಿ ಳುವೆ |  
ದುರುಳ ದುರ್ವಾರ್ತೆಗಳ ವೇಳಲು ಹಸಿತ್ಯವೆ | ಮರೆದು ಲಾಲಿಸಿ ಕೇಳುವೆ || ತರುಣಿ  
ಮಕ್ಕಳು ಎನ್ನ ಪರಿಪರಿ ಬೈದರೆ | ಪರಮ ಹರುಷವ ತಾಳುವೆ | ಗುರು ಹಿರಿಯ  
ರೊಂದುತ್ತರವ ನಾಡಲು ಕೇಳಿ | ಧರಿಸಲಾರದೆ ನಾನು ಮತ್ತರವೆನವರೊಡನೆ

೪

ನಾ ಮಾಡಿದಪರಾರಾಧನೆಣಿಸಿ ಬರೆದರೆ ಈ | ಭೂಮಂಡಲವು ಸಾಲ  
ದಿಹುದೊ | ಸೀಮೆಯೊಳಗುಳ್ಳ ದುರ್ಮತಿಯೆಲ್ಲ ಕೂಡಿಡಲು | ಈ ಮತಿಯ ಅದು  
ಪೋಲದೋ || ಹೋಮುಜಪತಪಗಳನು ಎಷ್ಟು ಮಾಡಲು ಪಾಪ | ಸ್ತೋಮ  
ಎಂದಿಗು ಪೋಗದೊ | ಸಾಮಜವರದ ಜಗನ್ನಾಥ ವಿರ್ಮಲ ನಿನ್ನ | ನಾಮ  
ವೊಂದಲ್ಲದೆ ಪ್ರಾಯಶ್ಚಿತ್ತವ ಕಾಣೆ ||

೫

ಅಗ ರಾಗ ಭೈರವಿ ಝಂಪತಾಳ  
 ಸೋಮ ಶಿವ ಶರ್ವ ಭವ ಶ್ರೀಕಂಠ ನಿನ್ನ ಪದ  
 ತಾಮರಸ ಯುಗ್ಮಗಳಿಗಾ ನಮಿಸುವೆ

ಪ  
 ಳ

ಮೃತ್ಯುಂಜಯ ಮೃಗಾಂಗ ಕೃತ್ತಿವಾಸ ಕೃಪಾಳೂ  
 ವಿತ್ತ ಪತಿಸಖ ವಿನಾಯಕನ ಜನಕ  
 ಭೃತ್ಯವರ್ಗಕೆ ಬಹಾಪಮೃತ್ಯು ಪರಿಹರಿಸಿ ಸಂ  
 ಪತ್ತು ಪಾಲಿಪುದು ನಿವೃತ್ತಿ ಸಂಗಮವಾಸ  
 ಗೋಪತಿಧ್ಯಜ ಘೋರಪಾಪ ಸಂಹರಣ ಹರಿ  
 ತೋಪಲೋಪಮಕಂಠ ಚಾಪಪಾಣಿ

೧

ಶ್ರೀಪತಿಯ ಶ್ರೀ ನಾಭಿಕೂಪ ಸಂಭವ ತನಯ  
 ನೀ ಪಾಲಿಸೆಮ್ಮನು ವಿರೂಪಾಕ್ಷ ಗುರುವೆ  
 ಭಸಿತ ಭೂಷಿತ ಡಮರು \*ತ್ರಿಸುಳ ಗೈಯನೆ ಶಂಭು  
 ಕಿಸಲಯೋಪಮ ರವಿ ಶಶಿಲೋಚನೆ  
 ಅಸುರರಿಪು ಸಿರಿ ಜಗನ್ನಾಥ ವಿರಲನ ಪದ  
 ಬಿಸಜಘ್ನಾನವನೀಯೊ ಹಸನಾಗಿ ಕಾಯೊ

೨

೩

ಅ೨ ರಾಗ ಪಂತುಪರಾಳಿ ಅಟತಾಳ  
 ಹಿಂದಿಲ್ಲ ಇಂದು ಮುಂದಿಲ್ಲ ಶ್ರೀ ಮು  
 ಕುಂದಗೆ ಸಮರೆನಿಸುವರು ಲೋಕದೊಳು  
 ವನದಿ ಮಧನದಲ್ಲಿ ಅನಿಮಿಷರನು ಬಿಟ್ಟು  
 ಜನನಿಲಕುಮಿ ನಾರಾಯಣನೊಲಿಸಿದಳಾಗಿ  
 ಪ್ರಪಿತಾಮಹನು ಲೋಕಾಧಿಪ ಚತುರ್ಮುಖನಿಗೆ  
 ತಪತಪವೆಂದೆ ಲೆಳ್ಳ ಗುಪಮರೆನಿಸುವರು  
 ಕಂಧರ ವರವೀಯೆ ಹಿಂದಟ್ಟಿದಸುರನ  
 ಕೊಂದು ಶಿವನ ಕಾಯ್ದು ಇಂದಿರಾಪತಿಗೆಣೆ

ಪ.

೧

೨

೩

\* ತ್ರಿಸುಳ=ತ್ರಿಸೂಲ

\* ಕಂ=ನೀರನ್ನು (ಗಂಗೆಯನ್ನು), ಧರ=ಧರಿಸಿವನು, ಶಿವ

ಮಂದರಾದ್ರಿಯನೆತ್ತಿ ಸಿಂಧುಮಥನ ಮಾಡಿ  
 ವೃಂದಾರಕರಿಗೆ ಅನಂದವಿತ್ತೆಗೆ ಸರಿ ೪  
 ಭೃಗು ಮುನಿಪನು ಬ್ರಹ್ಮಾದಿಗಳ ಪರೀಕ್ಷಿಸಿ  
 ಜಗನ್ನಾಥವಿರಲನೆ ತ್ರಿಗುಣವರ್ಜಿತನೆಂದ ೫

೮೩ ರಾಗ ಮಧ್ಯಮಾವತಿ ತ್ರಿಪುಟತಾಳ

ಪನ್ನಗಾದ್ರಿ ನಿವಾಸ, ಸುದರ್ಶನ ಪಾಂಚ | ಜನ್ಯಧರ ದೂರ್ವಾಸ,  
 ಪ್ರಮುಖಮುನಿ ಸ | ನ್ಯಾನ್ಯ ಕರುಣವಿಲಾಸ, ಶ್ರೀ ಶ್ರೀನಿವಾಸ ೫  
 ಎನ್ನ ಅವಗುಣ ಸಹಸ್ರವೆಣಿಸದೆ | ನಿನ್ನ ವ-ರೊಳಗಾಡಿಸನುದಿನ | ಮನ್ಮ  
 ನಾಲಯದೊಳು ನೆಲಿಸಿ ಮೈ | ಗಣ್ಣನನುಜ ವರಾಹ ಶ್ರೀಕರ ೬

ಕಾಮಿತಪ್ರದ ಕೋಲ, ಅಂಜನ ಧರಾಧರ | ಧಾಮ ಭೂಮಿವಿಲೋಲ,  
 ಶಂಖ ನೃಪವರದ | ಹೇಮಲೋಚನ ಕಾಲ, ದ್ವಿಜಮಹಿಳೆಯುಳುಹಿದ |  
 ಶ್ಯಾಮಲಾಂಗ ಸುತೀಲ, ವೇಂಕಟ ಕುಲಾಲ ಭೀಮಗೊಲಿದ ಮಹಾ ಮಹಿಮ  
 ಪಿ | ತಾಮಹನ ನಾನೋದ್ಭವ, ವಿಯ | ದ್ವೂಮಿಪತಿ ಜಾಮಾತ, ಕಿಟಿ ಸು |  
 ತ್ರಾಮಸುತಸೂತ ಪ್ರಮೋದಿ, ಸು | ಧಾಮ ಸೌಖ್ಯಪ್ರದ ವರ-ಹತ್ರ | ಯೀ  
 ಮಯ ಪ್ರಣತಾರ್ಥಿ ಹರ ಬಲ | ರಾಮನಾನುಜ ದಂಷ್ಟ್ರ ಸಾಲಿ | ಗ್ರಾಮಸದನ  
 ಸಹಸ್ರನಾಮ || ಸಾಮಜಪತಿ ವೋಷಕ ರಿಪುನನ | ಧೂಮಧ್ವಜ ವಿಧಿಭವಾದಿ  
 ಸೇವಿತ | ವ್ರೋಮಾಳಿತ ಸಖಸರ್ವಜ್ಞ ರ | ಮಾ ಮನೋಹರ ಮನ್ನಿ ಪುದೆನ್ನ || ೧

ದೀನಜನ ಮಂದಾರ, ದೇವಕಿಸುತ ಜನ | ತ್ರಾಣ ಗುಣಗಂಭೀರ,  
 ಪೃಥ್ವೀಶ ತೊಂಡ | ಮಾನವರದ ಉದಾರ, ಲುಬ್ಧಕನ ವಿಷ್ಟ | ಕ್ಷೇನನೆನಿಸಿದ  
 ಧೀರ, ವೇಂಕಟ ವಿಹಾರ || ವೈನತೇಯ ವರೂಥ ಖಳಸ್ವ | ಭಾರ್ತನುವಿನ  
 ತಲೆಗಡಿದು ರವಿಶಶಿ | ಕ್ಷೋಣಿ ಬುಧಗುರುಕವಿ ಶನಿ | ಶ್ರೇಣಿಯಲಿ ಮಾನಿಗಳ  
 ಮಾಡ್ಡ ಮ | ಹಾನುಭಾವ ಮನೋಜ ಶತ ಚಲು | ವಾನನಾಕಲಿಮಲಾಪಹರ  
 ಕೃ | ಶಾನುಸಖ ಸಂಪೂಜ್ಯ ಸುಮನಸ | ಧೇನು ಶರಣಜನಗೆ ಸಂತತ | ನಾ  
 ನಮಿವೆ ನಳನಜನಪಿತ ನಿ | ವಾಣಿ ನಿರವದ್ಯ ನಿರಜ \*ಬ್ರ | ಹ್ಮಾಣಿಸರ ತಟ  
 ನಿಲಯನು ಸಂ | ಧಾನಕೆ ಕೊಡು ಬಹುವಿಧದ ಕರ್ಮ (ಧರ್ಮ) || ೨

\* ಬ್ರಹ್ಮಾಣಿಸರ=ಸ್ವಾಮಿ ಪುಷ್ಕರಣಿ ಸರಸ್ವತಿ



ಸಾರಪ್ರೀಮದನಂತ, ಸಂಸಾರ ಪಾರಾ | ವಾರ ವಿಗತಾದ್ಯಂತ, ಸನಕಾದಿ  
 ಸೇವ್ಯ ಪ | ದಾರವಿಂದ ಮಹಂತ, ಸತ್ಪಾದಿ ತ್ರಿಗುಣ ವಿ | ದೂರ ದಿತಿಜ  
 ಕೃತಾಂತ, ಶ್ರೀ ಭೂಮಿಕಾಂತ || ಶೌರಿಶಫರ ಕಮರ ವರಾಹ ಕ | ಬೂರ  
 ಕಶಿಪುವಿದಾರಣನೆ ಭಾ | ಗೀರಥಿಯ ಪದನಖದಿ ಪಡೆದಂ | ಗಾರವರ್ಣನೆ  
 ಭೃಗುಕುಲೋದ್ಭವ || ವಾರಿನಿಧಿ ಬಂಧನವನೌಕಸ | ವಾರ ವೋಷಕ ನಂದ  
 ಗೋಪಕು | ಮಾರ ತ್ರಿಪುರಾಂತಕ-ತುರಂಗವ | ನೇರಿದ ಜಗನ್ನಾಥ ವಿರ್ಮಲ ||  
 ಸಾರದೆ ತವಪಾದ ಕಂಜ ಜಂ | ಭಾರಿ ಮದ ಭಂಜನನೆ ಭವ ಭಯ | ತಾರಕನೆ  
 ನಿನ್ನ ವರೋಳ್ ತತ್ಪವಿ ! ಚಾರಕೊಡು ಚಿರಕಾಲದಲ್ಲಿ || ೩

### ವೈಕುಂಠ ವರ್ಣನೆ

೮೪ ರಾಗ ಶಂಕರಾಭರಣ ಅಟತಾಳ

ಎಂಥಾದೊ | ಶ್ರೀ ವೈಕುಂಠ | ಎಂಥಾದೊ | ಪ  
 ಎಂಥಾದೊ ವೈಕುಂಠವರಣ | ಅಲ್ಲಿ | ಕಂತುಪಿತನ ದೇಹ ಕಿರಣ | ಅದ |  
 ರಂತರಂಗ ಹೇಮಾಭರಣ | ಕಾಂತಿ | ಗಂತು ನಾಚಿದ ರವಿ ಅರುಣ || ಆಹಾ ||  
 ನಂತ ಕಾಲದಲ್ಲಿ ಸಂತತ ತುತಿಪರ್ಗ | ಪ್ರಾಂತಕ್ಕೆ ನಾಲ್ಕು ನಿಶ್ಚಿಂತ ಮುಕ್ತಿಯ  
 ಸ್ಥಾನ || ೧

ಪಾಲಸಾಗರಮಧ್ಯೆ ಕೋಟಿ | ಒಳ | ಗೇಳು ಸುತ್ತಿನಾಗಾರ ದಾಟಿ |  
 ತಾಳ | ಮೇಳದವರು ಮೂರು ಕೋಟಿ | ನಾಮ ಸೇವ್ಯನಾಯಕರ ಗಲಾಟಿ ||  
 ಆಹಾ || ಶೀಲ ಮುನಿಗಳು ಗಂಧರ್ವರು ಯಕ್ಷರು | ಮೇಲೆ ಜೀವನ್ಮುಕ್ತರುಗಳಿಷ್ಟ  
 ಹರಿವುರ || ೨

ಹೇಮ ಪ್ರಾಕಾರದ ಪುರವು | ಅಲ್ಲಿ | ಆ ಮಹ ಬೀದಿಶೃಂಗರವು |  
 ನೋಡೆ | ಕಾಮಧೇನು ಕಲ್ಪತರುವು | ಬಲು | ರಾಮಣಿಯಕವಾದ ಇರವು ||  
 ಆಹಾ || ಶ್ರೀಮೂರುತಿಯೆಂದು ವೇದಾಂತ ಶ್ರುತಸಾರೆ | ಆ ಮಹ ಮುಕ್ತರು  
 ಸೇರಿಹ ಮಂದಿರ || ೩

ಸುತ್ತಲು ಸನಕಾದಿ ಮುನಿಯು | ದಿವ್ಯ | ನರ್ತನ ಗಾಯನ ಧ್ವನಿಯು |  
 ಪುಷ್ಪ | ವೃಷ್ಟಿ ಚಂಪಕಜಾಜಹನಿಯು | ಅಲ್ಲಿ | ಅಷ್ಟಮ ಸ್ತ್ರೀಯರ ಮನೆಯು ||  
 ಆಹಾ || ನಿತ್ಯಾವಿಯೋಗಿನಿ ಒತ್ತುತ್ತ ಪಾದ ಸಂ | ಪತ್ತಿಗೀಶನ ಸರ್ವೋತ್ತಮ  
 ನಾಗ್ಯಹ ||

ಧಳಧಳಿಸುವ ದಿವ್ಯದ್ವಾರಾ | ಅಲ್ಲಿ | ಹೊಳೆವಂಥ ರಂಗಮಂದಿರ | ಮುತ್ತಿ |  
 ನೆಳೆಗಳ ಗೊಂಚಲ ಭಾರ | ಹೇಮ ತುಳಸಿ ಸರದ ಶೃಂಗಾರ || ಆಹಾ ||  
 ಹೊಳೆವ ಮಾಣಿಕದ ಮಂಟಪದ ಮಧ್ಯದೊಳ್ಳೆರೆವ | ಜಿಲುವ ಜಗನ್ನಾಥ ವಿರಲನ  
 ನಿಜಸ್ಥಾನ ||

೫

ಅಹ ರಾಗ ತೋಡಿ ಆದಿತಾಳ

ಇಂದಿರೆ ಇಂದುವದನೆ ಸರಸಿಜಸದನೇ ನಿಂದಿತ ಜನಸೂದನೆ ಪ  
 ವಂದಿಸುವನೆ ಅರವಿಂದ ಗಂಧಿನಿ ಮನ  
 ಮಂದಿರದಲಿ ಗೋವಿಂದನ ತೋರಿಸೆ

ಅ

ಮೂಲೋಕ ಮಾತೆ ವಿಖ್ಯಾತೆ | ಕೈವಲ್ಯದಾತೆ | ಪಾಲಗಡಲ ಸಂಭೂತೆ  
 ಕಾಲದೇಶದಿ ವ್ಯಾಪಿತೆ | ಭಜಕರ ಪ್ರೀತೆ | ತೀಲೆ ಸಂಪೂರ್ಣ ಗುಣವ್ರಾತೆ  
 ಫಾಲನಯನ ತ್ರಿದಶಾಲಯ ಪ್ರಮುಖರ  
 ಪಾಲಿಸುತಿದೆ ಮುದಜಾಲ ಜನಕೆ ಠಮೆ  
 ಶ್ರೀಲತಾಂಗಿ ನಿನ್ನಾಳುಗಳೊಳು ಹರಿ  
 ಲೀಲೆಯ ಮನದಲಿ ಆಲೋಚನೆ ಕೊಡೆ

೧

ಲೋಕನಾಯಕಿ ಲಕುಮೆ | ಶ್ರೀ ಸಾರ್ವಭೌಮೆ | ಶೋಕರಹಿತ ಸುನಾಮೆ  
 ನಾಕಜವನಧಿ ಸೋಮೆ | ದೇವಲಲಾಮೆ | ಸಾಕಾರವಂತೆ ಗುಣಸ್ತೋಮೆ  
 ನೀ ಕರುಣಿಸಿ ಅವಲೋಕಿಸಿ ಎನ್ನಯ  
 ಕಾಕುಮತಿಯ ಕಳೆದೇಕಾಂತದಿ ನಿತ್ಯ  
 ಏಕಮನದಿ ಹರಿ ಶ್ರೀಕರ ಪದ ಧ್ಯಾನ  
 ನೀ ಕರುಣಿಸು ನಿರಾಕರಿಸದಲೆ

೨

ಜಾತರಹಿತ ಜಯವಂತೆ | ದೈತ್ಯಕೃತಾಂತೆ | ಶೀತಾಂಶುಕೋಟಿ ಮಿಗೆ ಶಾಂತೆ  
 ಪಾತಕದೂರೆ ನಿಜ ಪಂಥೆ | ನಿತ್ಯಾನಿಶ್ಚಿಂತೆ | ನಿತಾದೂರಾದಿ ಮಧ್ಯಾಂತೆ  
 ಭೂತನಾಥ ಪುರುಹೂತ ಮುಖಾಮರ  
 ವ್ರಾತವಿನುತೆ ಅತಿ ಪ್ರೀತಿಯಿಂದಲಿ ನಮ್ಮ  
 ವಾತಜನಕ ಜಗನ್ನಾಥ ವಿರಲನ  
 ಮಾತು ಮಾತಿಗೆ ನೆನೆವಾತುರವನು ಕೊಡೆ

೩

೮೬ ರಾಗ ಚೈರವಿ ಏಕತಾಳ

ರಾಮನ ನೋಡಿದ್ದೆ | ನಿಮ್ಮಯ | ಕಾಮಿತ ಪಾಡಿದ್ದೆ  
ತಾಮರಸ ಸಖ ಸುವಂಶಾಬ್ದಿ ಶರತ್ಕೋಮ ಕಮಲಧಾಮ

ಪ

ಧಾತನನುಜ್ಜ ದಿ ದೇವತ್ವಷ್ಟು ನಿರ್ಮಿಸಿದ | ಅಜ ಪೂಜಿಸಿದ  
ಜ್ಯೋತಿರ್ಮಯ ಜಾಬಾಲಿ ಮುನಿಯ ತಪವರಿಡಾ | ಕಾಮಿತವೆರೆಡಾ  
ಭೂತಾಧಿಪ ಭುವನದೊಳಗರ್ಚನೆಗೊಂಡಾ | ಧೃತಕೋದಂಡಾ  
ಮಾತಂಗಾರಿವರೂಧಿಯ ಜನಕನ ಮೇಧಾಗಾರಕೆ ಪೋದಾ

೧

ಸೌಭರಿ ಮುನಿಪಗೆ ಸೌಖ್ಯವ ಕರುಣಿಸಿ | ಕೊಟ್ಟು ಜಗತತಿ ಧಿಟ್ಟು  
ನಾಭಿ ಜನ್ಮನಿಹನಗವರ ಸ್ಥಾನಕೆ ಬಂದಾ | ಶುಭ ಗುಣವೃಂದಾ  
ವೈಭವದಿಂದಲಯೋಧ್ಯಾ ಪುರದಲಿ | ವಾಸಾ ಮಾಡಿದನೀಶಾ  
ಸಾಭಿಮಾನದಿಂ ಸತಿಯಳಿಗಿತ್ತನು ವರವಾ, ದೇವರ ಗುರುವಾ

೨

ಜಾಂಬುವಂತನಿಗೆ ಜಾನಕಿರಮಣನು ಈತಾನಿತ್ತನ ಜಾತಾ  
ಸಂಭ್ರಮದಿಂದಲಿ ವೇದಗರ್ಭನೊಡ ನಾಳ್ತಾ ಮುಕುತಿಯ ನೀಡ್ತಾ  
ಕಂಭೀಶ್ವರನ ಸುಕೋಶದಿ ಬಹುದಿನ ಇದ್ದ, ಅಮಲನವದ್ಯಾ  
ನಂಬಿ ತುತಿಸುತಹ ನರಹರಿ ಮುನಿಪಗೆ ವೊಲಿದಾ, ಮನದೊಳು ಪೊಳೆದಾ

೩

ಅಲವಬೋಧ ಮುನಿ ಅತಿ ಮೋದದಲರ್ಚಿಸಿದಾ ಸಲೆ ಮೆಚ್ಚಿಸಿದಾ  
ಇಳೆಯೊಳು ಬಹು ಯತಿಗಳ ಕರ ಪೂಜಿತ ನಾದಾ, ಲೀಲಾ ವಿನೋದ  
ಸಲೆ ನಂಬಿದ ಭಕುತರ ಕಲಿಮಲಗಳ ಕಳೆವಾ ಜಗಕತಿ ಜೆಲುವಾ  
ಸುಲಲಿತ ಗುಣನಿಧಿ ವಸುಧೇಂದ್ರಾಯರ ಪ್ರಿಯಾ ಕವಿಜನಗೇಯಾ

೪

ವಾರಿಧಿ ಬಂಧನ ವಾನರನಾಯಕರಾಳ್ತಾ ದೈತ್ಯರ ಸೀಳ್ತಾ  
ನಾರದ ಮುಖಮುನಿ ನಮಿತ ಪದಾಂಬುಜನೀತಾ-ತ್ರಿಗುಣಾತೀತಾ  
ಆರಾಧಕರಿಗೆ ಅಖಿಳಾರ್ಥಗಳನು ಕೊಡುವಾ | ಅಘಗಳ ಕಡಿವಾ  
ನೀರಜಾಕ್ಷ ಜಗನ್ನಾಥ ವಿರ್ಮಲ ನಿಶ್ಚಿಂತಾ | ಸೀತಾಕಾಂತಾ

೫

೮೭ ರಾಗ ನಾಡನಾಮುಕ್ತಿಯ ಆದಿತಾಳ

ಶ್ರೀವೇಂಕಟ ಶೈಲಾಧಿಪ ನಮೋ | ರಾಜೀವ ಭವಭವಾರಾಧ್ಯ ನಮೋ  
ಭೂವರಹಾದ್ಯವತಾರ ನಮೋ ನಮೋ | ಭೂ ವೈಕುಂಠವಿಹಾರ ನಮೋ  
ಕೇವಲ ನಿರ್ಗುಣ ಬೋಧಾನಂದ ಮ | ಯಾವತಾರ ತೇ ನಮೋ ನಮೋ  
ಗೋವಿಂದ ಜಗಜ್ಜೀವನ ಚತಮದ | ದೇವಕಿನಂದನ ದೇವ ನಮೋ ೧

ಸ್ವಾಂತಧ್ವಾಂತ ನಿಕೃಂತನ ಕಮಲಾ | ಕಾಂತ ಶ್ರೀಮದನಂತ ನಮೋ  
ಚಿಂತಿತಫಲದ ಮದಂತರ್ಯಾಮಿ ದು | ರಂತ ಶಕ್ತಿ ಜಯವಂತ ನಮೋ  
ದಂತಿವರವರದಾಚಿಂತ್ಯ ಮಹಿಮ ಸ | ತ್ವಾಂಥ ಜನಾಪ್ತ ಮಹಾಂತ ನಮೋ  
ಸಂತತಾದಿ ಮಧ್ಯಾಂತ ವಿವರ್ಜಿತಾ | ನಂತಾಸನ ಸಕೃತಾಂತ ನಮೋ ೨

ಕುಸ್ಥ ನಮೋ ಆಪಸ್ಥ ನಮೋ ತೇ | ಜಸ್ಥ ನಮೋ ವಾಯುಸ್ಥ ನಮೋ  
ಖಸ್ಥ ನಮೋ ಆಶಾಸ್ಥ ನಮೋ ಮ | ಧ್ಯಸ್ಥ ನಮೋ ನಮೋ ಸ್ಪಸ್ಥ ನಮೋ  
ಮಸ್ಥ ನಮೋ ಕಮಲಸ್ಥ ನಮೋ ಕರ | ಣಸ್ಥ ನಮೋ ಕ್ರಿಯಾಸ್ಥ ನಮೋ  
ಗೋಸ್ಥ ನಮೋ ಕಾಲಸ್ಥ ನಮೋ ದೇ | ವಸ್ಥ ನಮೋ ಸರ್ವಸ್ಥ ನಮೋ ೩

ಶ್ರೀಶ ನಮೋ ಬ್ರಹ್ಮೇಶ ನಮೋ ವ್ರಾ | ಜೇಶ ನಮೋ ವಾಣೀಶ ನಮೋ  
ವೀಶ ನಮೋ ಫಣಿಪೇಶ ನಮೋ ರು | ದ್ರೇಶ ನಮೋ ಉಮೇಶ ನಮೋ  
ವಾಸವ ಮುಖ ದೇವೇಶ ನಮೋ ದೂ | ವಾಸ ಮುನಿ ಹೃದಯನಾಸ ನಮೋ  
ಭಾಸಬಿಂದು ಕ್ಷಿತಿವೇಶ ನಮೋ ಹರಿ | ವ್ಯಾಸ ಋಷಭ ಮಹಿದಾಸ ನಮೋ ೪

ಲೋಕಾಂತರ್ಗತ ಲೋಕನಿಯಾಮಕ | ಲೋಕ ವಿಲಕ್ಷಣ ಪಾಲಯಮಾಂ  
ಲೋಕಾಲೋಕಾಲೋಕನ ವಿಷಯ ದ್ಯು | ಲೋಕಾಧಾರಕ ಪಾಲಯಮಾಂ  
ಲೋಕಮಹಿತ ಪರಲೋಕಪ್ರದ ವರ | ಲೋಕೈಕೇಶ್ವರ ಪಾಲಯಮಾಂ  
ಲೋಕಜನಕ ತ್ರೈಲೋಕ್ಯ ಬಂಧು ಕರು | ಣಾಕರ ವೇಂಕಟ ಪಾಲಾಯಮಾಂ ೫

ಮುಕ್ತಾಮುಕ್ತ ನಿಷೇವಿತಾವಯ ವಾ | ಸಕ್ತ ಜನಪ್ರಿಯ ಪಾಲಯಮಾಂ  
ಉಕ್ತನಿಗಮತತಿ ಸೂಕ್ತ ಸಿತಾಸಿತ | ರಕ್ತಪೀತನಿಭ ಪಾಲಯಮಾಂ  
ವ್ಯಕ್ತಾವ್ಯಕ್ತ ಸ್ವಾಂತಮಹಿಮ ಸಂ | ಯುಕ್ತ ಸದಾಹೇ ಪಾಲಯಮಾಂ  
ಯುಕ್ತಾಯುಕ್ತ ನ ಜಾನೇ ರಮಾಪತೆ | ಭಕ್ತೋಽಹಂತವ ಪಾಲಯಮಾಂ ೬

ವೇದಸ್ತೇಯುಖಳಾಂತಕ ಕಮರ ಧ | ರಾಧರ ನರಹರಿ ಪಾಲಯಮಾಂ  
ಸಾಧಿತ ಲೋಕತ್ರಯ ಬಲಿಮದ ಹಯ | ಮೇಧ ವಿಭಂಜನ ಪಾಲಯಮಾಂ  
ಭೂಧರ ಭುವನ ನಿರೋಧಿ ಯದುಕುಲ ಮ | ಹೋದಧಿ ಚಂದ್ರಮ  
ಪಾಲಯಮಾಂ

ಬೋಧ ಬುದ್ಧ ತನುಶ್ರೀದ ಕಲ್ಪಿ ಕಪಿ | ಲಾದಿರೂಪ ಹೇ ಪಾಲಯಮಾಂ ೭  
ಶರಣಾಗತ ರಕ್ಷಾಮಣಿ ಶಾರ್ಙ್ಗ | ಅರಿದರಧರ ತವ ದಾಸೋಹಂ  
ವರಪುರುಷೋತ್ತಮ ವಾಙ್ಮನೋಮಯ ಭಾ | ಸ್ಕರ ಸನ್ನಿ ಭ ತವ ದಾಸೋಹಂ  
ಗರುಡಸ್ಯಂಧ ಕರಾರೋಪಿತ ಪದ | ಸರಸಿಜಯುಗ ತವ ದಾಸೋಹಂ  
ಉರಗಾಧಿಪ ಪರ್ಯಂಕಶಯನ ಮಂ | ದರಗಿರಿಧರ ತವ ದಾಸೋಹಂ ೮  
ಸೃಷ್ಟಿ ಸ್ಥಿತಿ ಲಯ ಕಾರಣರೂಪ ಪ್ರ | ಹೃಷ್ಟತುಷ್ಟ ತವ ದಾಸೋಹಂ  
ಪುಷ್ಟ ಮಹಿಮ ಪರಮೇಷ್ಟಿ ಜನಕ ಶಿ | ಷ್ಟೇಷ್ಟ ಹೃಷ್ಟ ತವ ದಾಸೋಹಂ  
ಜ್ಯೇಷ್ಠ ಶ್ರೇಷ್ಠ ತ್ರಿವಿಷ್ಟ ಪದಾರ್ಚಿತ | ವೃಷ್ಟಿ ವರ್ಯ ತವ ದಾಸೋಹಂ  
ಅಷ್ಟಾಪದ ಪ್ರದ ಪಕ್ಷಿಧ್ವಜ ಜಗನ್ನಾಥ ವಿರಲ ತವ ದಾಸೋಹಂ ೯

೮೮ ರಾಗ ವಸಂತ ಅದಿತಾಳ

ಆ ವೇಂಕಟಗಿರಿ ನಿಲಯನಂಘ್ರಿ ರಾ  
ಜೀವಯುಗಳಿಗಾ ನಮಿಸುವೆನು  
ಸೇವಿತ ಜನರಿಗಮರ ತರುವೆನಿಸಿ ಧ  
ರಾವಲಯಾಖ್ಯ ದಿವಿಯೊಳೆಸೆವ

ಪ

ಆವನಂಘ್ರಿ ಜಲ ಸಕಲ ಜಗತ್ತಿಗೆ | ಪಾವನಕರವೆಂದೆನಿಸುವುದು | ಶ್ರೀ  
ವಿಧಿಭವ ಶಕ್ರಾದ್ಯಮರಾವನ | ಸೇವಕಜನರೆಂದೆನಿಸುವರು || ದೇವೋತ್ತಮ  
ತಾನಾಗಿ ನಿಖಿಳ ಜಡ | ಜೀವ ಭಿನ್ನ ಕರ್ಮವ ಮಾಳ್ಪ | ಸ್ಥಾವರ ಚಂಗಮ  
ದೊಳಗೆ ನಿಂತು ವೇ | ದಾವಳಿಯಿಂದ ತುತಿಸಿಕೊಂಬ

೧

ವಾತನೊಳಹಿತ ವಿರೋಧಿಶಾತನ ಸ | ತ್ವಾತಿಶಯವ ತೋರೆನಲಾಗ |  
ಜಾತರೂಪ ಶೈಲಾತ್ಮ ಜನಪ್ಪಿರೆ | ವಿಶಿಷ್ಟೋತ್ತ ಸಖ ಕಿತ್ತೊಗೆಯೆ || ವಿತಕರ್ಣ  
ನಳವಳಿದು ಸ್ತುತಿಪಲು ನಿ | ಕೇತನತ್ರಯದೊಳುಳುಹಿ ಬೇಗ || ಧಾತಮಹಿಳೆ  
ತೀರ್ಥದಿ ಭೂಲಕ್ಷ್ಮಿ ಸ | ಮೇತನಾಗಿ ಮೋದಿಸುತಿಪ್ಪ

೨

ವೃದ್ಧ ಭೂಸುರನ ವೈದು ಸಲಿಲದೊ | ಕದ್ದಿ ಕುಮಾರತ್ವವನಿತ್ತ | ಅಧ್ವರ  
ನೆಸಗಿದ ಋಷಿಗಳ ಮಂತ್ರದ | ಬದ್ಧ ತಿದ್ದಿ ಮುಖವನು ಗೈದ || ಮಧ್ಯ ರಾತ್ರಿಯೊ  
ಳ್ಬಿಸಗೊಂಡ ನೃಪನ ಉಪದ್ರವ ಕಳೆದಾಯುಧವಿತ್ತ | ಮೃದ್ಭಾಂಡವ ರಚಿಸುವನಿ  
ಗೊಲಿದವನ | ಜೋಡ್ಯ ತೋಂಡಮಾನಗೆ ತೋರ್ದ

ಭೂಸುರನೋರ್ವನು ತೋಂಡಮಾನ ಧರ | ಳೇಶನ ನಿಲಯದಿರಿಸಿ  
ಸತಿಯ | ಕಾಶಿಗೆ ವ್ರೋಗಲು ನೃಪತಿ ಮೆರೆಯೆ ನಿ | ಶ್ವಾಸವನೈದಿದಿಳಾ ಸತಿಯು ||  
ಆ ಸಮಯದಿ ದ್ವಿಜವರ್ಯನು ಬೆಸಗೊಳೆ | ಕ್ಲೇಶದಿ ಭೂಮಿಪ ಸಂಸ್ತುತಿಸೆ |  
ಕೇಶವ ತಾನಸ್ಥಿ ಗತರಿಸಿ ಸು | ವಾಸಿನಿ ಶಿಶುಸಹ ಒಲಿದಿತ್ತ

ಮನೋ ವಾಕ್ಯಾಯದಿ ಕರ್ಮಜನ್ಯಫಲ | ದಿನ ದಿನಗಳಲಿ ಸಮರ್ಪಿಸುವ |  
ಮನುಜೋತ್ತಮರ ಆಧಿವ್ಯಾಧಿ ದು | ಜನ್ಮಗಳೆಲ್ಲವ ಪರಿಹರಿಸ ಕು ನರರಿಗ  
ಲಭ್ಯನು | ಕುವಲಯದೊಳು ಕಾ | ರುಣಿಕ ಧರ್ಮ ಕರ್ಮಾರ್ಥಗಳ | ಜನರಿಗೆ  
ಸಲಿಸುವ ಜಗನ್ನಾಥ ವಿರಲ | ಮನೆಮಾಡಿ ತಾ ಶೇಷಾಚಲವ

## ಭಯ ಪರಿಹಾರ ಸುಳಾದಿ

ಧ್ಯವತಾಳ

ದುರಿತವನ ಕುರಾರಿ ದುರ್ಜನ ಕುಲವೈರಿ  
ಶರಣಾಗತ ವಜ್ರಪಂಜರ ಕುಂಜರ  
ವರಸಂರಕ್ಷಕ ಜನ್ಮ ಮರಣರಹಿತ ಮಹಿತ  
ಪರಮ ಕರುಣಾಸಿಂಧು ಭಕ್ತ ಬಂಧು  
ಸ್ವರತ ಸ್ವತಂತ್ರ ಜಗದ್ಭರಿತ ಚಿತ್ಸುಖಪೂರ್ಣ  
ಹರಿಯೆ ಕ್ಷರಾಕ್ಷರ ಪುರುಷೋತ್ತಮ  
ಉರುಗಾಯಿ ವೈಕುಂಠ ವರಮಂದಿರ ಚಂದಿರ  
ತರಣಿ ಕೋಟಿ ಸಂಕಾಶ ವಿಮಲಕೇಶ  
ಧುರದೊಳಗರ್ಜುನನ ತುರಗ ನಡೆಸಿದ ಸಂ  
ಗರ ಭಯಂಕರ ಲೋಕೈಕ ವೀರ  
ನರಸಿಂಹ ನಿನ್ನ ಪಾದಕ್ಕೆ ರಗಿ ಬಿನ್ನೈಸುವೆ  
ಮೊರೆಹೊಕ್ಕ ದಾಸಗೆ ಬಂದ ಭಯವ ಪರಿ

ಹರಿಸಿ ಸೌಖ್ಯವ ಕರುಣಿಸು ದಯದಿಂದ  
 ಸರ್ವರಂತರ್ಯಾಮಿ ಲೋಕಸ್ವಾಮಿ  
 ಸ್ಮರಣೆಮಾತ್ರದಿ ಅಜಾಮಿಗಳೆ ಮುಕ್ತಿಯನಿತ್ತೆ  
 ಅರಿದನೊ ನೀನೆಮ್ಮ ಪೊರೆವೋದೀಗ  
 ಸರುವಕಾಮದ ಜಗನ್ನಾಥ ವಿರಠಲ ಭಕ್ತ  
 ಪರಿಪಾಲಕನೆಂಬ ಬಿರುದು ನಿನ್ನ ದಿದೆ

೧

ಮಧ್ಯತಾಳ

ವಿಧುಪಿತ ನೀನಲ್ಲದೆ ನಿಧಿಪತಿಗಳುಂಟೆ  
 ಸಧನನಾಗಿ ಇವೈ ನಿನ್ನ ದಾಸರಿಗಾಗಿ  
 ಮಧುಸೂದನ ಜಗನ್ನಾಥ ವಿರಠಲರೇಯ  
 ನಿಧನನೆನಿಸಿಕೊಂಟೆ ನಿನ್ನ ದೈಷಿಗಳಿಗೆ

೨

ರೂಪಕ ತಾಳ

ಮೂರುಲೋಕಸ್ವಾಮಿ ಸರ್ವಜ್ಞ ಸುಖಪೂರ್ಣ  
 ಪ್ರೇರಕ ಸಾಕ್ಷಿ ಕಾರಣಕಾರ್ಯ ದೋಷವಿ  
 ದೂರ ಸದ್ಗುಣಸಾಂದ್ರ ಸಜ್ಜನಾಂಬುಧಿ ಚಂದ್ರ  
 ಭಾರಕರ್ತ ಜಗಕೆ ನೀನಿರೆ ಎಮ್ಮ ಮ  
 ನೋರಥ ಸಲಿಸುವದೇನಸಾಧ್ಯವೊ ನಿನಗೆ  
 ಕ್ರೂರ ಮಾನವರ ಸಂಹಾರ ಮಾಡಿಸು ಗುರು  
 ಮಾರುತಿವಲ್ಲಭ ಪ್ರಾರ್ಥಿಸುವ ಭಕ್ತರಿಗೆ  
 ಭೂರಿಭಾಗ್ಯವನಿತ್ತು ನೀ ರಕ್ಷಿಸನುದಿನ  
 ಶೂರ ಜಗನ್ನಾಥ ವಿರಠಲ ನೀನಲ್ಲದಿ  
 ನ್ನಾರು ಭಕ್ತರ ಕಾವ ಕರುಣಿಗಳು ಜಗದಿ

೩

ಝಂಪತಾಳ

ಪಿತನಿಂದ ನೊಂದ ಪ್ರಹ್ಲಾದನ ಕಾಯ್ದೆ ದೇ  
 ವತೆಗಳಿಗೆ ಬಂದ ಭಯವ ಪರಿಹರಿಸಿದೆ ದ್ರೌ  
 ಪದಿಯ ಮೊರೆಯ ಕೇಳಿ-ದಿವ್ಯಾಂಬರವ ಕರುಣಿಸಿದೆ

ಕ್ಷಿತಿಜನಾಲಯದಿ ಬಳಲುವ ಬಾಲೆಯರ ದ್ವಾರಾ  
 ವತಿಗೆ ಕರೆದೊಯ್ದು ಒಲಿದವರ ವೋಷಿಸಿದೆ ಮಾ  
 ರುತಿಯ ಕರದಿಂ ಬೃಹದ್ರಥನ ಕುವರನ ಕೊಲಿಸಿ  
 ಪೃಥಿವಿಪರ ಬಿಡಿಸಿ ಪಾಲಿಸಿದೆ ಕರುಣದಲಿ ಮರು  
 ಪೃಥನದೊಳು ಪಾಂಡವರ ಸೇವಿಸಿ ಕೀರ್ತಿಯ ಪಡೆದೆ  
 ಶತಮೋಹನಾಸ್ತ್ರದಿಂದಲಿ ಗರ್ಭದೊಳಗೆ ಪೀ  
 ಡಿತನಾದ ಶಿಶುಪರೀಕ್ಷಿತನ ಸಂತ್ಯೆಸಿದೆ  
 ಶಿತಿಕಂಠಗೊಲಿದು ಸಾಯಕನಾಗಿ ಮುಪ್ಪುರದ  
 ಸತಿಯರನೊಲಿಸಿ ಕೀರುತಿಯತ್ತೆ ಭಕ್ತನಿಗೆ  
 ಮಿತಿಯುಂಟೆ ನಿನ್ನ ಕರುಣಕೆ ದೇವವರ್ಯ ಸಾಂ  
 ಪ್ರತ ಬೇಡಿಕೊಂಬೆ ಬಿನ್ನ ಪವ ಕೇಳಜಸ್ತ ಸಂ  
 ಸ್ತುತಿಪ ಭಕುತರ ಮನೋರಥವ ಪೂರೈಸು ಸು  
 ವ್ರತನಾಮ ಶ್ರೀ ಜಗನ್ನಾಥ ವಿರಲ ಭಾಗ  
 ವತ ಜನಪ್ರಿಯ ನೀನೇ ಗತಿ ಎಮಗೆ ಇಹಪರದಿ

೪

### ತ್ರಿಪುಟತಾಳ

ನೀ ಸಲಹಲಿನ್ನಾರು ಬಂದಡ್ಡೈಸುವರು  
 ಮೂರ್ಛೋಕದೊಳಹೊರಗೀ ಸಮಸ್ತ ದಿವೌ  
 ಕಸರು ನಿನಗೆ ಸಮರ್ಪಕವಾದ ಕಾರ್ಯ ಮ  
 ಹಾಸುಖದಿ ನಡೆಸುವರು ಲಕ್ಷ್ಮಿ  
 ದಾಸಿ ಎನಿಪಳು ನಿನ್ನ ರಮನೆಯಲ್ಲಿ  
 ದೇಶಕಾಲಾದಿಗಳು ನಿನಗಾ  
 ವಾಸಯೋಗ್ಯಸ್ಥಾನವೆನಿಪವು  
 ಈಶ ಲೋಕತ್ರಯಕೆ ಲೇಶಾ  
 ಯಾಸವೆಂಬುದ ಕಾಣೆನು ಕರು  
 ಣಾಸಮುದ್ರನೆ ಒಲಿದು ಎಮ್ಮಭಿ  
 ಲಾಷೆ ಪೂರೈಸಿಂದು ವೇದ



ವ್ಯಾಸ ಕೇಟಿಗೆ ಒಲಿದು ಮಹಾ ಸಿಂ  
ಹಾಸನವೇರಿಸಿ ಮೆರೆದೆ ಪ  
ರಾಶರಾತ್ಮಜ ನಿನ್ನ ಬಣ್ಣೆ ಸೆ  
ನಾ ಸಮರ್ಥನೆ ಎಂದಿಗಾದರು  
ನೀ ಸುಲಭನೆಂದರಿದು ನಾ ಬಿ  
ನ್ನೈಸಿದೆನೊ ಈ ಪಂಯಲಿ ಸ  
ವಾಸು ನಿಲಯ ಜಗನ್ನಾಥ ವಿರ್ಮಲ  
ಲೇಸು ಮಾತುಗಳ್ಯಾಕೆ ಮನ್ಮನ  
ದಾಸೆ ಪೂರ್ತಿಯನಾಡಿ ಎಮ್ಮನು  
ದಾಸಿಸದೆ ದಯದಿಂದ ನೋಳ್ಪುದು

೪

ಅಟಿತಾಳ

ನಿಗಮತತಿಗಳಿಗವೇದ್ಯವಾದ ನಿನ್ನ  
ಅಗಣಿತ ಮಹಿಮೆ ಲಕುಮಿ ಬೊಮ್ಮ ಭವಾ  
ದಿಗಳು ತಾವರಿಯರು ಸಾಕಲ್ಯ ಮಂದಜೀ  
ವಿಗಳಿಗೆ ಗೋಚರಿಸುವುದೆ ನಿನ್ನ ರೂಪ  
ಭಗವಂತ ನೀನೆ ದಯಾಳುವೆಂದರಿದು ನಾ  
ವೊಗಳಿದೆನೊ ಯಥಾಮತಿಯೊಳಗೆ ಲೇಶ  
ಬಗೆಯದಿರೆನ್ನ ಪರಾಧಕೋಟಿಗಳನ್ನು  
ಜಗತೀಪತಿ ತನ್ನ ಮಗುವಿನ ತೊದಲು ಮಾ  
ತುಗಳನೆ ಕೇಳಿ ತಾ ನಗುತ ಕಾಮಿತ ಬಗೆ  
ಬಗೆಯಿಂದ ಪೂರ್ತಿಸಿ ಮಿಗೆ ಹರುಷದಿಂ  
ಬಿಗಿದಪ್ಪಿ ಮೋದಿಪನಲ್ಲದೆ ಶಿಶುವಿನ  
ತೆಗೆದುಬಿಸುಟು ಮತ್ತೆ ಹಗೆಗೊಂಬನೇನೋ ತ್ರೈ  
ಯುಗನೆ ಬಿಡದೆ ಪಾಡಿ ವೊಗಳುವ ದಾಸಗೀ  
ಬಗೆ ಬಡತನವ್ಯಾಕೊ ಸಂಸಾರದೊಳಗೆ ನಾ  
ಲೊಗನಯ್ಯ ಅರ್ಥಕಾಮಗಳೊಳಗಿಪ್ಪ ಈ

ಬರ್ಗಿ ರೂಪವೊಂದಾಗಿ ಆವುದನಾಧ್ಯವೊ  
 ಗಗನಭೂಪಾತಾಳ ವ್ಯಾಪ್ತ ರೂಪನೆ ಕರ  
 ಮುಗಿವೆ ಗೋಚರಿಸೆಮ್ಮ ದ್ಯುಗುಯುಗಗಳಿಗೊಂದು  
 ಯುಗವರ್ತನಾ ಶ್ರೀ ಜಗನ್ನಾಥ ವಿರ್ಮಲ ನರ  
 ಮೃಗನಾಗಿ ಕಂಭದಿಂದೊಗೆದು ಬಂದೊದಗಿದೆ

೭

## ಏಕತಾಳ

ಶ್ರೀನಿಧಿಪತಿ ದೇಹಂಗಳಲ್ಲಿ ನೀ ಗತಿ  
 ನೀನಲ್ಲದೆ ಎಮಗಾರಿಹಪರದಲ್ಲ  
 ಆ ನಳಿನಭವ ಭವಾದ್ಯನಿಮಿಷರ ನಿ  
 ಜಾನಂದವರಿತು ಫಲಗಳ ಕೊಡುವಿ ಮ  
 ಹಾನುಭಾವ ಎಮ್ಮ ಭಿಮತ ಸಲಿಸುವ  
 ದೇನಚ್ಚರಿ ನಿನ್ನ ರಸಿ ಲಕುಮಿ ಕಡಿ  
 ಗಾಣಳು ಪರಮೈಶ್ವರ್ಯದ ಪ್ರಾಂತ ಚಿ  
 ದಾನಂದಮಯನೆ ಪ್ರಣತರ ಆಧಿಕಾ  
 ರಾನುಸಾರವೆ ಪ್ರಾಪ್ತನಾಗಿ ಸುಖಪ  
 ಯೋನಿಧಿಯೊಳು ಲೋಲ್ಯಾಡಿಸುತಿಹೆ  
 ದಾನಿಗಳರಸ ಮನಾದಿ ಕರಣಂಗಳ  
 ಮಾನಿಗಳೊಡೆಯನೆನಿಸುವ ಮುಖ್ಯ  
 ಪ್ರಾಣಪತಿಗೆ ನೂತನ ವಿಜ್ಞಾಪನ  
 ವೇನುಂಟೆನ್ನ ನುದಿನದಲಿ ಮಾಳ್ಪುದು  
 ಮಾನದ ಗುರು ಜಗನ್ನಾಥ ವಿರ್ಮಲ ಕರು  
 ಣಾನಿಧಿ ಸರ್ವದ ಸುಲಭ ನೀನಲ್ಲದೆ

೭

## ಜೊತೆ

ಚಟುಲ ಕಾರ್ಯಗಳ ಸಂ  
 ಘಟನೆ ಮಾಡಿಸುವೆ ನಿ  
 ಸ್ಪುಟಿಲ ಜಗನ್ನಾಥ ವಿರ್ಮಲ ದೇವೋತ್ತಮ

೮

ಸುಳಾದಿ

ಧ್ಯನತಾಳ

ಶುಭದ ಸುಂದರಕಾಯ ವಿಜೃಂಭ ಸನ್ಮುನಿಗೇಯ | ಅಬುಜ ಜಾಂಡೋದರ  
ನಿರ್ವಿಕಾರ | ತ್ರಿಭುವನಾತ್ಮ ಭವನ ತ್ರಿಗುಣಾತೀತ ನಿತ್ಯದು | ಲಭ ದುರ್ವಿ  
ಭಾವ್ಯ ದೂರೀಕೃತ ದುರಿತ | ನಭಗ ವರವಾಹನ್ನ ನಳಿನ ಲೋಚನ ಚನ್ನ |  
ಇಭರಾಜವರದ ಇಂದಿರೆಯರಸ | ಉಭಯಸ್ಥಾನದಿ ವ್ಯಾಪ್ತ ತತ್ತದೋಷ  
ನಿರ್ಲಿಪ್ತ | ಸಭೆಯೊಳು ದ್ರೌಪದಿಯ ಕಾಯ್ದು ಕರುಣೆ | ನಿಬಿಡ ಕರ್ಮಪಂಕದಿ  
ಸಿಗಬಿದ್ದು ಬನ್ನ ಬಡುವ | ಅಬಲರನುದ್ಧರಿಸು ಉದಧಿಶಯನ | ಸುಭಜ ನಾಮಕ  
ಜಗನ್ನಾಥ ವಿರ್ಮಲ ನಿನ | ಗಭಿವಂದಿಸುವೆ ಎನಗಭಯವಿತ್ತು ಸಲಹೊ ೧

ಮಧ್ಯ ತಾಳ

ಪ್ರತಿಪ್ರತಿಕ್ಲಪ್ತ ಪ್ರತಿಪ್ರತಿ ಜೀವರಿಗೆ | ಪ್ರತಿಪ್ರತಿಯುಗಗಳಲ್ಲಿ ಪ್ರತಿಪ್ರತಿ  
ದೇಹಕ್ಕೆ | ಕೃತ ಕರ್ಮಗಳರಿತು ಗತಿ ತಪ್ಪಲಿಗೊಡದೆ | ಪಿತ ಜನನಿ ಭ್ರಾತ  
ಸತಿ ಸುತ ಮುಂತಾದ | ಇತರ ಜನರೊಳಿದ್ದು ಒಬ್ಬರೊಬ್ಬರಿಗೆ | ಹಿತವನೆ  
ಪುಟ್ಟಿಸಿ ವೋಷ್ಯ ವೋಷಕನೆನಿಸಿ | ವ್ರತತಿ ಜಾಂಡವ ವೊರೆವೆ ನಿರ್ವ್ಯಜದಿ  
ನಿರುತ | ಪತಿತ ಪಾವನ ಜಗನ್ನಾಥ ವಿರ್ಮಲ ನಿನ | ದ್ವೈತ ಮಹಿಮೆಯ ತಿಳಿಯ  
ಶತಮೋದಗೆ ವಶವೆ ೨

ತ್ರಿಪುನತಾಳ

ಕಂಠಾಪಟಂಗಳಿಗೆ ತಂತು ಜೋಡಿಸಿದಂತೆ | ಪಿಂತೆಮಾಡಿದ ಕರ್ಮ  
ತಂತುಗಳಂದಲಿ | ಅಂತವಿಲ್ಲದ ಜೀವ ತಿಂಥಿಣಿಗಳ ಕಟ್ಟಿ | ಸಂತೆ ನೆರಹಿ ಜನರ  
ಅಂತರಂಗದಿ ನೆಲೆಸಿ | ಕಾಂತೇರೊಡನೆ ರಮಿಸಿ ಸಂತೋಷಗಳ ನೀನೆ | ಸಂತರಿಗೆ  
ಸರ್ವಕಾಲದಲ್ಲಿ ನೀನು | ಎಂತೆಂತು ಸೇವಿಸ ಜಂತುಗಳಿಗೆ ಗತಿ | ಪ್ರಾಂತಕ್ಕೆ  
ಕೊಡುತಿಪ್ಪೆ ಶ್ರೀಕಾಂತ ನೀನೆ | ಇಂಥಾ ವ್ಯಾಪಾರವ ನೀ ಮಾಡುತಿರಲಾಗಿ |  
ಚಿಂತೆ ಬಡುವದ್ಯಾಕೋ ಜೀವರಿಗೆ | ಹೊಂತಕಾರಿ ಜಗನ್ನಾಥ ವಿರ್ಮಲನ  
ಬೊಮ್ಮ | ಕಂತುಹರಾದ್ಯರ ಸ್ವಾಂತಕೆ ನಿಲುಕೆ ೩

ಆಟತಾಳ

ಆರಿಗೆ ಚಿಂತಿಸಲಾರಿಗೋಸುಗ ವೋಗಿ | ಆರಿಗಾಲ್ಪರಿಯಲಿ ಆರೆನ್ನ  
ಸಲಹುವ | ರಾರೀವರೆನೆಗೆ ನಾನಾರೋ ಜೀವರಿಗೆ ಸ | ರೋರುಹ ಭವನ

ಸುಚಾರು ಸೃಷ್ಟಿಯೊಳು | ದಾರುಕ ನಾನೋರ್ವ ಭಾರಕರ್ತ ನೀನು | ಈರೇಳು  
ಲೋಕದಿ ವ್ಯಾಪಾರಮಾಡುವ ಸರ್ವಾ | ಧಾರ ನೀನಿರೆ ಬಡಿವಾರವ್ಯಾಕೆನಗೆ  
ರ | ಮಾರಮಣನೆ ಜಗನ್ನಾಥ ವಿರ೦ಲ ಪರಿ | ವಾರ ನಿನ್ನದು ಕಾಯೊ ಕಾರುಣ್ಯ  
ನಿಧಿ ಬೇಗ

ಏಕತಾಳ

ಏಸೇಸು ಕಲ್ಪದಲ್ಲಿ ಶ್ರೀಸತ್ಯಾದಿ ಜಗತ್ತು | ಈಶಾವಾಸ್ಯವೆಂದು  
ಭೂಸುರೋತ್ತಮರು ವೇಳ್ತು | ರೈಸೆ ಅನ್ಯಥಾವುಂಟಿ ವಾಸುದೇವನೆ ಜೀವ |  
ರಾಶಿಗಳಿಗೆ ಪುಣ್ಯ ದೋಷಫಲಗಳುಣಿಸ | ಲೋಸುಗ ಸ್ಥೂಲದೇಹನೀ ಸಮ್ಮಂಧಿಸಿ  
ಹೃದಯಾ | ಕಾಶದೊಳು ನೀನಿದ್ದು ಕ್ಲೇಶಸುಖಗಳನೀನೆ | ನೀ ಸ್ವತಂತುರನಾಗಿ  
ಅಜಭವಸುರಾದಿಗಳಾ | ಯಾಸವಿಲ್ಲದೆ ಪೊರೆನೆ ಶಾಶ್ವತ ಮೂರುತಿ | ವಾಸ  
ವಾನುಜ ಜಗನ್ನಾಥ ವಿರ೦ಲ ನಿನ್ನ | ದಾಸನ್ನ ಅಪರಾಧ ಲೇಶನೋಡದೆ ಕಾಯೊ ಖ

ಜೊತೆ

ಅನಂತಜೀವರು ನಿನ್ನಾಧೀವರು ಶ್ರೀ ಜಗ | ನ್ನಾಥ ವಿರ೦ಲ ಪ್ರಸನ್ನ  
ವತ್ಸಲ ನೀನು

ತಂತ್ರಸಾರ

ಪದ — ಝಂಪತಾಳ

ಪಾಹಿ ಪಂಕೇರುಹೇಕ್ಷಣ ಸರ್ವಕಾಮದ

ವಾಹಿ ಪದ್ಮಾಲಯ ನಿಕೇತನ ಸದಾ || ಪಾಹಿಪಾಹಿ ಪ

ಜಯತು ಚತುರಾನನ ಭವೇಂದ್ರಾದಿ ಬುಧವಿನುತ

ಜಯತು ಚತುರಾನನ ರಮಾವಲ್ಲಭ

ಜಯತು ಸಂಪೂರ್ಣ ಚಿತ್ಸುಖಮಯ ಸುಗುಣನಿಲಯ

ಜಯತು ಜನ್ಮಾದಿಕಾರಣ ದೋಷಹಾ ೧

ಕಮಲಾಕ್ಷ ಪರಮ ಸಂಭ್ರಮದಿಂದ ಲಕ್ಷ್ಮೀಕರ

ಕಮಲದಿಂ ಸೇವೆಗೊಳುತಿರಲು ಆಗ

ಅಮರನಿವಹಾರಾಧ್ಯ ಕಮಲಾಸನನು ಬಂದು

ನಮಿಸಿ ಬಿನ್ನೈಸಿದನು ತನ್ನ ಪಿತಗೆ ೨

ಆವ ದೇವೋತ್ತಮನು ಆವಾವ ಗುಣಗಳಿಹ  
ವಾವಾವಶಬ್ದ ವಾಚ್ಯಾವರಿತಿ  
ಈ ವಿಚಾರವನು ಪೇಳಿನಲು ನಗುತ ರಾ  
ಜೀವಸಂಭವಗೆ ಇಂತೆಂದು ನುಡಿದ

೩

ವನಜಸಂಭವ ಕೇಳು ನಾನೆ ಸರ್ವೋತ್ತಮನು  
ಎನಗನಂತಾನಂತ ಮಂಗಳಗುಣ  
ಪ್ರಣವ ವಾಚ್ಯನು ನಾನು ಅಷ್ಟವರ್ಣೋಪೇತ  
ಪ್ರಣವದ ವಿಚಾರವನು ಪೇಳೆ ನಿನಗೆ

೪

ಸಾದರದಿ ಕೇಳು ಅಕಾರ ಉಕಾರ ಮಕಾರ  
ನಾದಬಿಂದು ಘೋಷಶಾಂತಶಾಂತರು  
ಈ ದಿವ್ಯವರ್ಣದಲಿ ವಿಶ್ವತೈಜಸ ಪ್ರಾಜ್ಞ  
ಮೋದಮಯ ತುರಾತ್ಮ ಅಂತರಾತ್ಮ

೫

ಪರಮಾತ್ಮ ಜ್ಞಾನಾತ್ಮನೆಂಬಷ್ಟರೂಪದಿಂ  
ದಿರುತಿಹೆನು ವೇದಾದಿಯಲಿ ಸರ್ವದಾ  
ಪರಮಮುಷಿಗಳು ಈ ಮಹಾಮಂತ್ರ ಜಪಮಾಡಿ ಮ  
ತ್ಪುರವನೈದುವರು ಸತ್ಪರದಿಂದಲಿ

೬

ವಾರಿರುಹ ಸಂಭವನೆ ಕೇಳಕಾರದಲಿ ಹದಿ  
ನಾರು ಅಚ್ಚುಗಳು ಜನಿಸಿದವು ಕ್ರಮದಿ  
ಚಾರು ಅಜ ಆನಂದ ಇಂದ್ರೇಶ ಮೊದಲಾದ  
ಈರೆಂಟು ಮೂರ್ತಿಗಳು ವಿಶ್ವಜನಿತ

೭

ಉ, ಮ, ನಾದ, ಬಿಂದು, ಘೋಷಗಳಿಂದ ಕಚಿಟಿತಪ  
ವಿಮಲವರ್ಗಗಳು ಪುಟ್ಟಿದವು ಐದು  
ಕಮಲಭವ ಕೇಳು ತೈಜಸಪ್ರಾಜ್ಞ ತುರೈ ಆ  
ತುನು ಅಂತರಾತ್ಮ ಮೂರ್ತಿಗಳಿಂದಲಿ

೮

ಪಂಚವಿಂಶತಿರೂಪ ಅಭಿವ್ಯಕ್ತವಾದವು ವಿ  
ರಿಂಚಿ ಕೇಳಿ ಶಾಂತಿಯಿಂ ಯೆರಲವೆಗಳು  
ಸಂಚಿಂತಿಸತಿ ಶಾಂತದಿಂದ ಶಷ್ಪಹಳ ಕೇಳಿ  
ಪಂಚಾಕ್ಷರಂಗಳು ಜನಿಸಿದಾವು

೯

ಪರಮಾತ್ಮ ಜ್ಞಾನಾತ್ಮ ರೂಪದಿಂ ಒಂಭತ್ತು  
ನಿರುಪಮ ಮೂರ್ತಿಗಳು ತೋರಿಸಿದವು  
ಪರಮೇಷ್ಟಿ ನಾರಾಯಣಾಷ್ಟಾಕ್ಷರ ಮಂತ್ರ  
ಒಲೆದೆ ನಿನಗಾನು ಸಾಂಗೋಪಾಂಗದಿ

೧೦

ತಾರಗತ ಅಷ್ಟವರ್ಣಂಗಳಿಂ ಓಂ ನಮೋ  
ನಾರಾಯಣಾಯ ಎಂಬೀ ಮಂತ್ರವು  
ಚಾರು ಅಷ್ಟಾರ್ಣ ತದ್ವಾಚ್ಯ ಮೂರ್ತಿಗಳೆಂಟು  
ಸಾರ ವಿಶ್ವಾದಿ ಪ್ರಣವಸ್ಥ ಭಿನ್ನ

೧೧

ಓಂ ಭೂಃ ಓಂ ಭುವಃ ಓಂ ಸ್ವಃ ಓಂ ಮಹಃ  
ಓಂ ಭೂರ್ಭುವಸ್ಸುವಃ ಈ ವ್ಯಾಹೃತೀ  
ಅಂಬುಜೋದ್ಭವ ಪ್ರಣವದಾದಿ ನಾಲ್ವರ್ಣದಿಂ  
ಸಂಭವಿಸಿತೀ ಮಂತ್ರ ಸುಲಭದಿಂದ

೧೨

ತನಯ ಕೇಳಿ ಮಂತ್ರಗತ ನಾಲ್ಕು ರೂಪಗಳು  
ಅನಿರುದ್ಧ ಪ್ರದ್ಯುಮ್ನ ಸಂಕರುಷಣ  
ಆನಘ ಶ್ರೀ ವಾಸುದೇವನ ಮೂರ್ತಿ ಚಿಂ  
ತನೆನಾಡು ಈ ವ್ಯಾಹೃತಿಯಲಿ ಬಿಡದೆ

೧೩

ನಿಗಮಾದಿ ಮೊದಲು ನಾಲ್ವರ್ಣದಿಂ ಓಂ ನಮೋ  
ಭಗವತೇ ವಾಸುದೇವಾಯ ಎಂಬ  
ಯುಗಳಾಕ್ಷರಾತ್ಮಕ ಮಂತ್ರ ಪ್ರತಿಪಾದ್ಯ  
ಭಗವದ್ರೂಪಗಳ ಪೇಳುವೆನು ನಿನಗೆ

೧೪

ಕೇಶವ ನಾರಾಯಣ ಮಾಧವ ಗೋವಿಂದ  
 ಕ್ಲೇಶನಾಶನ ವಿಷ್ಣು ಮಧುಸೂದನ  
 ಶ್ರೀಶ ಶ್ರೀತ್ರಿವಿಕ್ರಮನು ವಾಮನ ಶ್ರೀಹೃಷೀ  
 ಕೇಶಾಂಬುರುಹನಾಭ ದಾಮೋದರ

೧೫

ತೃತೀಯ ಆವರ್ತ್ಯ ಅಷ್ಟಾರ್ಣದಿಂ ಮೂರು ವ್ಯಾ  
 ಹೃತಿಯಿಂದ ದ್ವಿಷಡಕ್ಷರೇಡರಿಂದ  
 ಷಾತುರಾಸ್ಯ ಕೇಳು ಗಾಯಿತ್ರಿ ಉತ್ಪನ್ನವಾ  
 ಯಿತು ಕೇಶವಾದಿ ಕೃಷ್ಣಾಂತರೂಪ

೧೬

ವಿತತವಾದವು ಪುರುಷಸೂಕ್ತ ಗಾಯಿತ್ರಿಯಿಂ  
 ದತುಳ ಈ ಪುರುಷಸೂಕ್ತದಲಿ ನೇದ  
 ತತಿಗಳುದಿಸಿದವು ನಿಗಮ ಬ್ರಹ್ಮಸೂತ್ರ ಭಾ  
 ರತ ಪಂಚರಾತ್ರಾೃದಿ ಆಗಮಗಳು

೧೭

ಶತಕೋಟಿ ಮೂಲರಾಮಾಯಣ ಪುರಾಣಗಳು  
 ಸ್ಮೃತಿಸಮೂಹಗಳು ಪುರಾಣಂಗಳು  
 ಇತರ ವೈದಿಕ ಸುಶಬ್ದಗಳು ಜನಿಸಿದವು ಸಂ  
 ತತವಾಚ್ಯ ನಾನು ಸಂದೇಹವಿಲ್ಲ

೧೮

ಉದಯಿಸುವ ರವಿಯವೋಲ್ಕಾಂತಿ ಜ್ಞಾನಾನಂದ  
 ಮೊದಲಾದ ದಿವ್ಯಗುಣಮಯ ಶರೀರ  
 ಸುದರುಶನದರ ಗದಾಂಬುಜಗಳಾಯುಧವೆನೆಗೆ  
 ತ್ರಿದಶಗಣಮೇಯ ಸರ್ವೇಶ ನಾನು

೧೯

ಇದ್ದಿ ಸೆಯಲೆನ್ನ ಸೇವಿಸರ ಶ್ರೀಭೂದೇವಿ  
 ಕೃದ್ಧೋಲ್ಕು ವಿಶ್ವಕೇಶವ ಮತ್ಸ್ಯಕಾದಿ  
 ಮುದ್ರಾಪಗಳ ಮಧ್ಯಗನು ನಾನು ಬ್ರಹ್ಮಫಣಿ  
 ಪಾದ್ಯರತಿಭಕ್ತಿ ಸೇವ್ಯನು ಸಮರ್ಥ

೨೦

ಅರಿದರವರ ಭಯಾಂಕಿತ ಚತುರ್ಭುಜನ ನಾ  
 ಲೈರಡು ರೂಪಂಗಳು ಪ್ರದೀಪವರ್ಣ  
 ಸರುವಾಭರಣ ವಿಭೂಷಿತವಾದ ಮದ್ರೂಪ  
 ನಿರುತಮೇಯವು ಮುಮುಕ್ಷುಗಳಿಂದಲಿ

೨೧

ತಾರ ನಾರಾಯಣಾಷ್ಟಕ್ಷರವು ನ್ಯಾಹೃತಿಯು  
 ಈರಾರುವರ್ಣ ಗಾಯತ್ರಿ ಮಂತ್ರ  
 ಸಾರಮಾತೃಕ ಪುರುಷಸೂಕ್ತ ವೈಷ್ಣವಗಳಿವು  
 ನೀರಜಾಸನ ಕೇಳು ಮಹಮಂತ್ರವು

೨೨

ಸೀತಾರಮಣ ಮೂಲರಾಮನತಿ ಹರೂಷದಲಿ  
 ಧಾತಗುಹದೇಶಿಸಿದನೀ ತೆರದಲಿ  
 ಪ್ರೀತಿಯಿಂದಲಿ ದ್ವಾದಶಾವೃತ್ತಿ ಪರಿಸೆ ಶೇ  
 ಷಾತಪತ್ರನು ಕಾಮಿತಾರ್ಥವೀವ

೨೩

ಕರುಣಾಬ್ಧಿ ವಸುಧೇಂದ್ರರಾಯರ ಕೃಪಾಬಲದಿ  
 ವಿರಚಿಸಿದನೀ ಗ್ರಂಥಪದರೂಪದಿ  
 ಅರಸಿಕರು ನಿಂದಿಸಲು ಕುಂದಾವುದಿದಕೆ ಭಾ  
 ಸ್ಯರನುದಯ ಘೋಕ ದೂಷಿಸುವ ತೆರದಿ

೨೪

ಧರ್ಮಾರ್ಥಕಾಮಮೋಕ್ಷಗಳಿವ ಗ್ರಂಥವಿದು  
 ನಿರ್ಮಾಣಮಾಡಿಸಿದ ರಾಮಚಂದ್ರ  
 ಭರ್ಮಗರ್ಭಗೆ ಒಲಿದು ವೇಳಿದ ಮಹಾಮಂತ್ರ  
 ಮರ್ಮಗಳನರಿತು ಜಪಿಸುವನು ಧನ್ಯ

೨೫

ಮಂಗಳ ರಮಾಪತಿಗೆ ಮಂಗಳ ದೃಹಿಣಿಪತಿಗೆ  
 ಮಂಗಳ ದಶಪ್ರಮತಿ ಮುನಿಮಾನ್ಯಗೆ  
 ಮಂಗಳ ತಿವೇಂದ್ರಾದಿ ಸುರನಿಕರ ಪೂಜ್ಯನಿಗೆ  
 ಮಂಗಳ ಜಗನ್ನಾಥವಿರಲಯ್ಯಗೆ

೨೬



ಇಪ್ಪತ್ತ ರೇಳೆನಿಪ ಪದಗಳೆಂಬತಿ ವಿಮಲ  
 ಪುಷ್ಪಮಾಲಿಕೆ ಮೂಲರಾಮನಡಿಗಿ  
 ಅರ್ಪಿಸಿದನೀ ಸುಮನದಾಮವನು ದಿನದಲ್ಲ  
 ಒಪ್ಪದಿಹದೇ ಬುಧರ ಮಸ್ತಕದಲಿ

೨೨

ತತ್ಸಸುವಾಲಿಯ ಕೆಲ ಪದಗಳು

ಎನ್ನಪ್ಪ ಎನ್ನಣ್ಣ ಎನ್ನಯ್ಯ ಎನ್ನರಸ  
 ಎನ್ನ ಕುಲದೈವ ಸುಖದೋರೋ | ಸುಖದೋರೋ ಇಹಪರದಿ  
 ಎನ್ನ ಬಿಟ್ಟುಗಲದಿರು ಕಂಡ್ಯ  
 ಆವ ಯೋನಿಯೊಳಿರಿಸು ಆವಲೋಕದೊಳಿರಿಸು  
 ಆವಾಗ ನಿನ್ನ ನೆನೆವಂತೆ | ನೆನೆವಂತೆ ಕರುಣಿಸೋ  
 ದೇವಕಿ ಕಂದ ದಯದಿಂದ

ಒಪ್ಪಿಡಿಯವಲಕ್ಕಿಗೊಪ್ಪಿಕೊಂಡು ಮುಕುಂದ  
 ಮಿತ್ರನಿಗೆ ಕೊಟ್ಟ ಸೌಭಾಗ್ಯ | ಸೌಭಾಗ್ಯ ಕೊಟ್ಟ ನ  
 ಮೃಪ್ಪಗಿಂತಧಿಕ ಧೊರೆಯುಂಟೆ

ಕನಸಿಲಾದರು ವಿಷಯ ನೆನೆಯದಲೆ ಎನ್ನ  
 ಮನದಲ್ಲ ನೀನೆ ನೆಲೆಗೊಳ್ಳು | ನೆಲೆಗೊಳ್ಳೊ ಲೋಕ ಪಾ  
 ವನ ಚರಿತ ಪಾರ್ಥಸಖ ಶ್ರೀಕೃಷ್ಣ

ಪತಿತ ನಾನಾದರೂ ಪತಿತಪಾವನ ನೀನು  
 ರತಿನಾಥ ಜನಕ ನಗಪಾಣಿ | ನಗಪಾಣಿ ನೀನಿರಲು

ಇತರ ಚಿಂತ್ಯಕೋ ಎನಗಿನ್ನು  
 ನಡೆನುಡಿಗಳಪರಾಧ ಒಡೆಯ ನೀನೆಚಿಸಿದರೆ  
 ಬಡವ ನಾನೆಂತು ಬದುಕಾಲೊ | ಬದುಕಾಲೊ ಕರುಣಾಳು  
 ಕಡೆ ಬೀಳ್ತುದೆಂತೋ ಭವದಿಂದ

ಏಸೇಸು ಕಲ್ಪದಲಿ ದಾಸನಾ ನಿನಗಯ್ಯ  
 ಈಶ ನೀನೆಂಬ ನುಡಿಸಿದ್ದ | ನುಡಿಸಿದ್ದ ವಾಗಿರಲು  
 ದಾಶೀನ ಮಾಡಲುಚಿತವಲ್ಲ

ಶಿಷ್ಟನೆಂದೆನಿಸೆನ್ನ ಭ್ರಷ್ಟನೆಂದೆನಿಸು ಸ  
 ವೇದೇಷ್ಟ ಮೂರುತಿಯೆ ಜನರಿಂದ | ಜನರಿಂದ ನುಡಿಸಿದ್ದು  
 ಇಷ್ಟವೆ ಕಾಣೊ ಎನಗಿನ್ನು  
 ಶರಣಪಾಲಕನೆಂಬ ಬಿರುದಿದ್ದ ಕಾರಣ  
 ವೊರೆಯದಿರೆ ಎನ್ನ ನಗರೇನೊ | ನಗರೇನೊ ಮೂಲೋಕ  
 ದರಸಾ ನಾ ನಿನ್ನ ಬಿಡೆ ಕಂಡ್ಯ  
 ಪಾಪಪುಣ್ಯಗಳು ಬರಲಾಪವೇ ನಿನ್ನ ಳದು  
 ಪ್ರಾಪಕನು ನೀನು ಇರಲಾಗಿ | ಇರಲಾಗಿ ತಿಳಿಯದುಬೆ  
 ಪಾಪ ತಿಳಿಯುವುದೇ ಮಹಾ ಪುಣ್ಯ  
 ವಿಧಿವಿಷೇಧಗಳೆಂಬುದಧಮಾಧಿಕಾರಿಗ  
 ಲ್ಲದೆ ನಿನ್ನ ನಾಮ ಸರ್ವತ್ರ | ಸರ್ವತ್ರ ಚಿಂತಿಸುವ  
 ಬುಧರಿಗಿನ್ನುಂಟೆ ಜಗದೊಳು  
 ಜಲದೊಳು ಮಿಂದು ನಿರ್ಮಲರಾದೆವೆಂದು ತ  
 ಮೊಳು ತಾವೇ ಹಿಗ್ಗಿ ಸುಖಿಸುವರು | ಸುಖಿಸುವರು ಪರಮ ಮಂ  
 ಗಳ ಮೂರ್ತಿ ನಿನ್ನ ನೆನೆಯಾದೆ  
 ಜಡ ಭೂತ ಜಲ ಜನರ ಮಡಿ ಮಾಡಲಾಯಿತೇ  
 ಜಡಧಿ ಮಂದಿರನ ಶುಭನಾಮ | ಶುಭನಾಮ ಮೈಲಿಗೆಯ  
 ಕೆಡಿಸಿ ಮಂಗಳವ ಕೊಡದೇನೊ  
 ಓಡಿಹೋಗುವ ಮಡಿಯ ಮಾಡಿ ದಣಿಯಲಿ ಬೇಡ  
 ನೋಡು ಸರ್ವತ್ರ ಹರರೂಪ | ಹರರೂಪ ನೋಡಿ ಕೊಂ  
 ಡಾಡು ಮನವುಬ್ಬೀ ಸುಖಿಸುತ್ತ  
 ಮನವೆ ಆಲೋಚಿಸಿಕೊ ನಿನಗಿದ್ದ ಚಿಂತೆ | ನ  
 ಮ್ಮನಿರುದ್ಧ ನಿಗಿಲ್ಲೇ ಅನುಗಾಲ | ಅನುಗಾಲ ಸಲಹುವ  
 ಬಿನ್ನುಗು ಮಾನವರಾ ಬಿಡುವೋನೆ  
 ಭಂಡ ಮನವೇ ಕೇಳು ಕಂಡಕಂಡವರಿಗ  
 ನ್ನಂಡಲದರೇನೋ ಪುರುಷಾರ್ಥ | ಪುರುಷಾರ್ಥ ಸ್ವಾಮಿಪದ  
 ಪುಂಡರೀಕವನೇ ನೆರೆನಂಬು

ಅಶನ ವಸನಗಳೇವ ವಸುದೇವಸುತನಿರಲು  
ಹಸಿಯಾಗಿ ಬದುಕೋ ನರರೀಗೆ | ನರರಿಗಾಲ್ಪರಿದರೆ  
ಹಸಿವೆಯಡಗುವುದೇ ಎಲೆ ಜೀವಿ

ಹಿಂದೆ ಜನ್ಮಾಂತರದಿ ತಂದುಕೊಟ್ಟವರಾರು  
ಇಂದು ಮುಂದೀವ ಧೋರೆಯಾರು | ಧೋರೆಯಾರು ಎಲೆಮನವೆ  
ಮಂದಮತಿಯಾಗಿ ಕೆಡಬೇಡ

ಭೂಮಂಡಲವೆ ಪೀಠ ವ್ಯೋಮಮಂಡಲವೆ ಭಕ್ತ  
ಸೋಮಸೂರ್ಯರೆ ಮಹದೀಪ | ಮಹದೀಪ ನಕ್ಷತ್ರ  
ಸ್ತೋಮಗಳೆ ನಿನಗೆ ಮಹದೀಪ

ಮಳೆಯೆ ಮಜ್ಜನವು ದಿಗ್ವಲಯಗಳು ವಸನಗಳು  
ಬೆಳೆವ ಬೆಳಸುಗಳೇ ನೈವೇದ್ಯ | ನೈವೇದ್ಯ ಜನರ ಕಂ  
ಗಳ ಕಾಂತಿ ನಿನಗೆ ಆರಾತಿ

ಭೂರುಹವ ಚಾಮರವ ಮಾಡುವೆನು ಶರಧಿಯ  
ಘೋರಗರ್ಜನೆಯೇ ಮಹವಾದ್ಯ | ಮಹವಾದ್ಯ ಜೀವರ  
ಸಾರ ಸುಸ್ವರವೇ ಸಂಗೀತ

ಪಾತಾಳ ಪಾದುಕ ವಿಧಾತಲೋಕವೆ ಮಕುಟ  
ಶ್ವೇತದ್ವೀಪಗಳೇ ಒಡ್ಡಾಣ | ಒಡ್ಡಾಣ ವೈಕುಂಠ  
ಆತಪತ್ರಗಳೇ ನಿನಗೀವೆ

ನಡೆವುದೇ ಹರಿಯಾತ್ಮೆ ನುಡಿವುದೇ ಹರಿನಾಮ  
ಕುಡುವ ನೀರುಗಳೇ ಅಭಿಷೇಕ | ಅಭಿಷೇಕ ದಿನದಿನದಿ  
ಒಡಲಿಗುಂಬುವುದೇ ನೈವೇದ್ಯ

ನರಕ ಸ್ವರ್ಗಗಳೆಂಬವೆರಡು ಇಲ್ಲಿಹವು ವಿ  
ಸ್ತರಣೆಯೇ ನರಕ ಸ್ಮೃತಿ ಸ್ವರ್ಗ | ಸ್ಮೃತಿ ಸ್ವರ್ಗವಿರುತಿರೆ ಬಾಹ್ಯ  
ನರಕ ಭಯಕಂಜೇ ಎಂದೆಂದೂ

ಅಪರಾಧಿ ನಾನೆಂಬುದುಪಚಾರ ಮಾತ್ರ ನಿನ  
ಗಪರಾಧಿ ಎಂಬೋದಿಳೆಯೋಳು | ಇಳೆಯೋಳು ಇನ್ನುಂಟೆ  
ಅಪರಾಧಿ ಎಂಬೋದಪರಾಧ

ತತ್ತತ್ಪದಾರ್ಥದೊಳು ತತ್ತದಾಕಾರ ನಾ  
 ನೆತ್ತ ನೋಡಿದರೂ ಇರುತಿಪ್ಪ | ಇರುತಿಪ್ಪ ಶ್ರೀಹರಿಗೆ  
 ಭೃತ್ಯನೆಂಬುವುದೇ ಬಲು ಧರ್ಮ

### ಉಗಾಭೋಗಗಳು

ಅನಘಾನೆಂದೊಮ್ಮೆ ನೆನೆದ ಮಾನವ ಪಾಪ | ವನಧಿ ದಾಟುವ ಬಹು  
 ವೇಗದಿಂದ | ಜನನ ಮರಣಭಯವಿನ್ನಿತಿಲ್ಲಾ ಅವನಿ ಸ | ಜ್ಞನ ಶಿರೋಮಣಿ  
 ಕಾಣೊ ಸರ್ವರೊಳು | ಜನಕ ಜನನಿ ಮೊದಲಾದ ನೂರೂಂದು ಕುಲವ ಪಾ |  
 ವನ ಮಾಡುವನು ಪ್ರತಿದಿನಗಳಲಿ | ವನಿತಾದಿ ವಿಷಯಗಳನನುಭವಿಸುತ ತನ್ನ |  
 ಮನೆಯೊಳಿರಲವ ಜೀವನ ಮುಕ್ತನೋ | ಸನಕಾದಿ ಮನಿಗಳ ಮನಕ ನಿಲುಕ  
 ದಿಪ್ಪ | ಘನಮಹಿಮನೆ ಬಂದು ಕುಣವ ಮುಂದೆ | ಹನುಮ ವಂದಿತ ಜಗನ್ನಾಥ  
 ವಿರಲರೇಯ | ಅನಿಮಿತ್ತ ಬಂಧು ನೀನು ಆವಾವ ಕಾಲದಲ್ಲಿ ||

ಆರು ವಂದಿಸಲೇನು ಆರು ನಿಂದಿಸಲೇನು | ಆರು ಶಾಪಿಸಲೇನು ಆರು  
 ಕೋಪಿಸಲೇನು | ಆರು ಮುನಿದು ಮಾತನಾಡದಿದ್ದರೆ ಏನು | ಮಾರುತಾಂತ  
 ಯಾರ್ಮಿ ಜಗನ್ನಾಥ ವಿರ್ಮಲನ | ಕಾರುಣ್ಯಪಾತ್ರರ ಕರುಣವೆನ್ನೊಳಗಿರೆ |  
 ಆರು ವಂದಿಸಲೇನು, ಆರು ನಿಂದಿಸಲೇನು ||

|| ಶ್ರೀ ಕೃಷ್ಣಾರ್ಪಣಮಸ್ತು ||



ಬೆಂಗಳೂರು ಸುಬೋಧ ಮುದ್ರಣಾಲಯದಲ್ಲಿ ಎಂ ಆರ್ ಪ್ರಹ್ಲಾದರಾವ್ ಅವರಿಂದ  
 ಮುದ್ರಿಸಲ್ಪಟ್ಟಿತು.



# ಈಗ ದೊರೆಯುತ್ತದೆ

ಶುಕಸುಹರ್ಷಿ ಪ್ರಣೀತವಾದ  
ಮೂಲಭಾಗವತ

ಅನುಸರಿಸಿ, ನಿತ್ಯಾತ್ಮ ಶುಕಯೋಗಿಯ ಕನ್ನಡ ಭಾಗವತ, ಕಲ್ಯಾಣ  
ಕಾರ್ಯಾಲಯದ ಭಾಗವತ ಮಹಾಪುರಾಣ, ಕರ್ಣಾಟಕ ವಚನ  
ಭಾಗವತ, ಪೋತನ ಕವಿಯ ಅಂಧ, ಭಾಗವತಗಳ ಸ್ವಾರಸ್ಯ  
ಅಂಶಗಳನ್ನೂ ಕಾವ್ಯ ವೈಶಿಷ್ಟ್ಯಗಳನ್ನೂ ಅಳವಡಿಸಿ

ಸುಬೋಧ ರಾಮರಾಯರು  
ಬರೆದ

## ಶ್ರೀಮದ್ಭಾಗವತ ಕಥಾಸಾರ

ಗ್ರಂಥವು

900 ಪುಟಗಳ ಡಿಮ್ಬಿ ಅಷ್ಟದಳಾಕಾರದಲ್ಲಿ ಮೈಸೂರು ಬಿಳಿಕಾಗದದಲ್ಲಿ  
ಅಚ್ಚಾಗಿ ದಪ್ಪ ರಟ್ಟು ಬೈಂಡು, ಜಾಕೆಟ್‌ಗಳಿಂದೊಡಗೂಡಿದೆ

ಬೆಲೆ 25 ರೂಪಾಯಿಗಳು ಮಾತ್ರ (ಅಂಚೆ ವೆಚ್ಚ 4 ರೂ ಪ್ರತ್ಯೇಕ)  
(ಪೂರ್ತಿ ಕ್ಯಾಲಿಕೊಡ ಪ್ರತಿ 30 ರೂ ಗಳು)

ಸುಬೋಧ ಪ್ರಕಟನಾಲಯ  
ಚಾಮರಾಜಪೇಟೆ, ಬೆಂಗಳೂರು-೧೮